



ಕರ್ನಾಟಕ ವಿಧಾನಪರಿಷತ್ತಿನ ನಡವಳಿಗಳು

KARNATAKA LEGISLATIVE COUNCIL DEBATES

ಅಧಿಕೃತ ವರದಿ

OFFICIAL REPORT

೧೧೭ ನೇ ಅಧಿವೇಶನ

117th SESSION

ಸಂಪುಟ-೩೯೭ ಕ್ರಮಾಂಕ (೨)

Volume -397 (No. 2)

(೩೧ನೇ, ಜನವರಿ ೨೦೧೨)

(31ST, January 2012)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಬೆಂಗಳೂರು

Karnataka Legislative Council Secretariat, Bangalore

ಕರ್ನಾಟಕ ವಿಧಾನಪರಿಷತ್ತಿನ ನಡವಳಿಕೆಗಳು
KARNATAKA LEGISLATIVE COUNCIL DEBATES

ಅಧಿಕೃತ ವರದಿ
OFFICIAL REPORT

೧೧೭ ನೇ ಅಧಿವೇಶನ
117th SESSION

ಸಂಪುಟ-೩೯೭ ಕ್ರಮಾಂಕ (೨)
Volume -397 (No. 2)

(೩೧ನೇ, ಜನವರಿ ೨೦೧೨)
(31ST, January 2012)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಬೆಂಗಳೂರು
Karnataka Legislative Council Secretariat, Bangalore

ಕರ್ನಾಟಕ ವಿಧಾನ ಪರಿಷತ್ತು
ಮಂಗಳವಾರ, 31ನೇ ಜನವರಿ 2012

ಕ್ರ.ಸಂ.	ವಿಷಯ	ಪು.ಸಂ.
1.	ಪ್ರಶೋತ್ತರಗಳು:	3-179
	ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.	
	182-ರಸ್ತೆಗಳ ಅಭಿವೃದ್ಧಿ ಕುರಿತು ಶ್ರೀ ಮಹಾಂತೇಶ್ ಶಿವಾನಂದ ಕೌಜಲಗಿ ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)	
	96-ಕೋಲಾರದಾದ್ಯಂತ ರಸ್ತೆ ದುರಸ್ತಿಗೊಳಿಸುವ ಬಗ್ಗೆ ಡಾ ಎಸ್.ಆರ್. ಲೀಲಾ ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)	
	192-ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶ್ರೀ ವಿ.ಆರ್. ಸುದರ್ಶನ್ ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)	
	65-ನಾರಂಜ ಸಕ್ಕರೆ ಕಾರ್ಖಾನೆಯ ಹಣಕಾಸಿನ ಸ್ಥಿತಿ ಕುರಿತು ಶ್ರೀ ಖಾಜಿ ಅರಶದ ಆಲಿ ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)	
	195-ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಲೋಕೋಪಯೋಗಿ ರಸ್ತೆಗಳ ಬಗ್ಗೆ ಶ್ರೀ ಅಲ್ಲಮ್ಮಪ್ರಭು ಪಾಟೀಲ್ ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)	

- 08-ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ
ಹಗರಣಗಳ ಬಗ್ಗೆ
ಶ್ರೀ ಬಸವರಾಜ ಹೊರಟ್ಟಿ
ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)
- 191-ಜಾಗತಿಕ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ
ಸಮ್ಮೇಳನದ ಬಗ್ಗೆ
ಶ್ರೀ ಆರ್.ವಿ. ವೆಂಕಟೇಶ್
ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)
- 139-ಗೊಬ್ಬರದ ಬೆಲೆ ಏರುತ್ತಿರುವುದರ ಬಗ್ಗೆ
ಶ್ರೀ ಶಿವರಾಜ ಸಜ್ಜನರ್
ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)
- 161-ಸಹಕಾರಿ ಸಂಸ್ಥೆಗಳಿಗೆ ಸರ್ಕಾರದಿಂದ ನೀಡುತ್ತಿರುವ
ಬಡ್ಡಿ ರಿಯಾಯಿತಿ ಬಗ್ಗೆ.
ಶ್ರೀ ಎಸ್.ಆರ್. ಪಾಟೀಲ್
ಶ್ರೀ ಲಕ್ಷ್ಮಣ ಸ. ಸವದಿ
(ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)
- 40-ಬಳ್ಳಾರಿಯಿಂದ ಹಿರಿಯೂರುವರೆಗೆ ಹಾಕಿರುವ ವೇಗ
ನಿಯಂತ್ರಣಗಳ ಬಗ್ಗೆ.
ಶ್ರೀ ಎನ್. ತಿಪ್ಪಣ್ಣ
ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)
- ಆ) ಮಂಡಿಸಲ್ಪಟ್ಟ ಚುಕ್ಕೆ ಗುರುತಿನ ಪ್ರಶೋತ್ತರಗಳು
- 160-ಕೆ.ಆರ್.ಡಿ.ಸಿ.ಎಲ್. ಕಾಮಗಾರಿಗಳ ಬಗ್ಗೆ
ಶ್ರೀ ಆಚಾರ್ ಹಾಲಪ್ಪ
ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)
- 29-ಕೊಡಗು ಜಿಲ್ಲೆಯ ರಸ್ತೆಗಳು ಹದಗೆಟ್ಟಿರುವ ಬಗ್ಗೆ
ಶ್ರೀ ಟಿ. ಜಾನ್
ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

178-ಆಹಾರ ಉತ್ಪಾದನೆಯಲ್ಲಿ ಕುಸಿತ

ಶ್ರೀ ವೀರಣ್ಣ ಮತ್ತಿಕಟ್ಟಿ

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ
ನೀಡಲಾದ ಉತ್ತರಗಳು

2. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ 180-182

ವಿಷಯಗಳು;

ಅ) ಬೆಂಗಳೂರು ನಗರದ ಗಾಂಧಿ ಬಜಾರ್‌ನ ರಸ್ತೆ ಬದಿ

ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಕುರಿತು -

ಶ್ರೀ ಆರ್.ವಿ. ವೆಂಕಟೇಶ್

ಡಾ|| ವಿ.ಎಸ್. ಆಚಾರ್ಯ (ಸಭಾನಾಯಕರು)

ಆ) ಬೆಂಗಳೂರು ನಗರದ ಬಿ.ಇ.ಎಲ್. ಹೊಸ ರಸ್ತೆಯಲ್ಲಿ

ವಾಹನಗಳ ನಿಲುಗಡೆ ವ್ಯವಸ್ಥೆ ಸರಿಯಾಗಿ

ಆಗದಿರುವ ಬಗ್ಗೆ-

ಶ್ರೀಮತಿ ಮೋಟಮ್ಮ

(ವಿರೋಧ ಪಕ್ಷದ ನಾಯಕರು)

ಡಾ|| ವಿ.ಎಸ್. ಆಚಾರ್ಯ (ಸಭಾನಾಯಕರು)

3. ಸಭೆಯ ಮುಂದಿಡಲಾದ ಕಾಗದ ಪತ್ರಗಳು 182-194

4. ಶಾಸನ ರಚನೆ: 195-220

ವಿಧೇಯಕ ಮಂಡನೆ, ಪರ್ಯಾಯೋಚನೆ ಹಾಗೂ ಅಂಗೀಕಾರ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು
ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ)
ವಿಧೇಯಕ, 2011.

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ,
ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ
ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು)

ಶ್ರೀ ಎಂ.ಸಿ. ನಾಣಯ್ಯ
 ಶ್ರೀ ವಿ.ಆರ್. ಸುದರ್ಶನ್
 ಶ್ರೀ ಬಸವರಾಜ ಹೊರಟ್ಟಿ
 ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು)
 ಶ್ರೀ ಎಸ್. ಚಿಕ್ಕಮಾಡು
 (ವಿಧೇಯಕ ಅಂಗೀಕರಿಸಲ್ಪಟ್ಟಿತು)

5. ಗಮನ ಸೆಳೆಯುವ ಸೂಚನೆ:

220-250

ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಹಗರಣಗಳು
 ಅವ್ಯಾಹತವಾಗಿ ನಡೆಯುತ್ತಿದ್ದರೂ ಸರ್ಕಾರ ಈ ಬಗ್ಗೆ
 ಕ್ರಮ ಕೈಗೊಳ್ಳದಿರುವ ಬಗ್ಗೆ-

ಶ್ರೀ ಬಸವರಾಜ ಹೊರಟ್ಟಿ
 ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)
 ಶ್ರೀ ವೀರಣ್ಣ ಮತ್ತಿಕಟ್ಟಿ
 ಶ್ರೀ ಮೋಹನ ಎ. ಲಿಂಬೀಕಾಯಿ
 ಕ್ಯಾಪ್ಟನ್ ಗಣೇಶ್ ಕಾರ್ಣಿಕ್
 ಶ್ರೀ ಅಲ್ಲಮಪ್ರಭು ಪಾಟೀಲ್
 ಶ್ರೀ ಎಸ್.ಆರ್. ಪಾಟೀಲ್
 ಶ್ರೀ ಎಂ.ಸಿ. ನಾಣಯ್ಯ
 ಶ್ರೀ ವಿ.ಆರ್. ಸುದರ್ಶನ್

6. ನಿಯಮ 330ರ ಮೇರೆಗೆ ಚರ್ಚೆ:

250-305

ಬಸವ ಇಂದಿರಾ ವಸತಿ ಯೋಜನೆಯ ಅಡಿಯಲ್ಲಿ
 ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ
 ಮಾಡುವ ಬಗ್ಗೆ

ಶ್ರೀ ದಯಾನಂದ
 ಶ್ರೀ ವಿ.ಆರ್. ಸುದರ್ಶನ್
 ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು)

ಶ್ರೀ ಅಲ್ಲಮಪ್ರಭು ಪಾಟೀಲ್
 ಶ್ರೀ ಜಿ.ಹೆಚ್. ತಿಪ್ಪಾರೆಡ್ಡಿ
 ಶ್ರೀ ಸಿ.ಹೆಚ್. ವಿಜಯಶಂಕರ್
 ಶ್ರೀ ವಿ. ಸೋಮಣ್ಣ (ವಸತಿ ಸಚಿವರು)
 ಡಾ|| ಎಸ್.ಆರ್. ಲೀಲಾ
 ಶ್ರೀ ಎಸ್. ಚಿಕ್ಕಮಾಡು

7. ಸಚಿವರ ಹೇಳಿಕೆ

305-306

ಬೆಂಗಳೂರು ನಗರದ ಬಿ.ಇ.ಎಲ್. ಹೊಸ ರಸ್ತೆಯಲ್ಲಿ
 ವಾಹನಗಳ ನಿಲುಗಡೆ ವ್ಯವಸ್ಥೆ ಸರಿಯಾಗಿ
 ಆಗದಿರುವ ಬಗ್ಗೆ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ

(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು)

8. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ
 ಪ್ರಸ್ತಾವ

306-330

ಶ್ರೀ ಸಿ. ಅಶ್ವತ್ಥ ನಾರಾಯಣ

ಶ್ರೀ ದಯಾನಂದ

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 31ನೇ ಜನವರಿ 2012

ಸದನವು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ
ಬೆಳಿಗ್ಗೆ 11 ಗಂಟೆ 15 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಡಿ.ಹೆಚ್. ಶಂಕರಮೂರ್ತಿ) ಅವರು

ಪೀಠದಲ್ಲಿ ಉಪಸ್ಥಿತರಿದ್ದರು.

1. ಪ್ರಶ್ನೋತ್ತರಗಳು

(ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ರಸ್ತೆಗಳ ಅಭಿವೃದ್ಧಿ ಕುರಿತು

182; ಶ್ರೀ ಮಹಾಂತೇಶ ಶಿವಾನಂದ ಕೌಜಲಗಿ (ಪದವೀಧರ ಕ್ಷೇತ್ರ)

- ಅ) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರಸಕ್ತ ವರ್ಷದಲ್ಲಿ ಸರ್ಕಾರವು ಒದಗಿಸಿರುವ ಅನುದಾನವೆಷ್ಟು
- ಆ) ಸದರಿ ಕಾಮಗಾರಿಗಳಿಗಾಗಿ ಈಗಾಗಲೇ ಮಂಜೂರಾದ ಹಣವೆಷ್ಟು?
- ಇ) ಪ್ರಸಕ್ತ ಸಾಲಿನಲ್ಲಿ ಯಾವ ಯಾವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು? (ವಿವರಗಳನ್ನು ಒದಗಿಸುವುದು)

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಲಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿ ರೂ. 3390.11 ಲಕ್ಷಗಳ ಅಂದಾಜು ಮೊತ್ತದ 74 ಕಾಮಗಾರಿಗಳಿಗಾಗಿ ರೂ. 1740.50 ಲಕ್ಷ ಅನುದಾನವನ್ನು ಮತ್ತು ಸವದತ್ತಿ ತಾಲ್ಲೂಕಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿ ರೂ. 3352.47 ಲಕ್ಷಗಳ ಅಂದಾಜು ಮೊತ್ತದ 42 ಕಾಮಗಾರಿಗಳಿಗಾಗಿ ರೂ. 1463.82 ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ.
- ಆ) ಸದರಿ ಕಾಮಗಾರಿಗಳಿಗೆ ಒಟ್ಟು ರೂ. 6742.58 ಲಕ್ಷಗಳ ಹಣ ಮಂಜೂರಾಗಿದೆ.
- ಇ) ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗುವ ರಸ್ತೆಗಳ ವಿವರವನ್ನು ಮಾನ್ಯ ಸದಸ್ಯರಿಗೆ ಪ್ರತ್ಯೇಕವಾಗಿ ಒದಗಿಸಲಾಗಿದೆ.

ಶ್ರೀ ಮಹಾಂತೇಶ ಶಿವಾನಂದ ಕೌಜಲಗಿ:- ಮಾನ್ಯ ಸಭಾಪತಿಯವರೇ, ಈ ಆರ್ಥಿಕ ವರ್ಷದಲ್ಲಿ ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕಿನ ಕಾಮಗಾರಿಗಳಿಗಾಗಿ 6742.58 ಲಕ್ಷ ರೂಪಾಯಿಗಳ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ ಇಲ್ಲಿಯವರೆಗೆ 37 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಆರ್ಥಿಕ ವರ್ಷದಲ್ಲಿ 10 ತಿಂಗಳಾಗಿದೆ. ಇನ್ನು ಕೇವಲ 2 ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಇನ್ನೂ ಶೇಕಡ 50ರಷ್ಟು ಹಣ ಬಿಡುಗಡೆ ಆಗಬೇಕಾಗಿದೆ. ಸಚಿವರು ನೀಡಿರತಕ್ಕ ಉತ್ತರವನ್ನು ನೋಡಿದಾಗ ಮಂಜೂರಾದ ಕಾಮಗಾರಿಯಲ್ಲಿ ಶೇಕಡ 50ರಷ್ಟು ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಕೆಯ ಹಂತದಲ್ಲಿದೆ ಎನ್ನುವ ಉತ್ತರವಿದೆ. ಈ ಆರ್ಥಿಕ ವರ್ಷದಲ್ಲಿ ಕೇವಲ 2 ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಇನ್ನೂ ಅಂದಾಜು ಪತ್ರಿಕೆಯ ತಯಾರಿಕೆಯಲ್ಲಿದ್ದರೆ ಹೇಗೆ? ಈ ಅಂದಾಜು ಪತ್ರಿಕೆಯ ತಯಾರಿಕೆ ಯಾವಾಗ ಆಗುತ್ತದೆ? ಕಾಮಗಾರಿಯ ಕೆಲಸಗಳು ಯಾವಾಗ ಪ್ರಾರಂಭಗೊಳ್ಳುತ್ತವೆ? ಈಗಾಗಲೇ ಕೆಲವು ಕಾಮಗಾರಿಗಳು ಮುಕ್ತಾಯಗೊಂಡಿವೆ ಎನ್ನುವ ಮಾತನ್ನು ಹೇಳಿದರು. ಈ ಕಾಮಗಾರಿಗಳು ಮುಕ್ತಾಯಗೊಂಡು 4 ತಿಂಗಳುಗಳಾಗಿವೆ. ಆಗಲೇ ಆ ರಸ್ತೆಯಲ್ಲೆಲ್ಲ ಗುಂಡಿಗಳು ಬಿದ್ದಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಎಲ್ಲಾ ಕಾಮಗಾರಿಗಳನ್ನು ಸಚಿವರು ಯಾವಾಗ ಮುಗಿಸುತ್ತಾರೆ, ಯಾವಾಗ ಈ ಕಾಮಗಾರಿಗಳ ಹಣವನ್ನು ಬಿಡುಗಡೆ ಮಾಡಲಾಗುವುದು. ಮತ್ತೆ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುವ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ನೀಡಬೇಕು.

ಶ್ರೀ ಸಿ.ಎಂ. ಉದಾಸಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕಾಮಗಾರಿಗಳಿಗಾಗಿ 6742.58 ಲಕ್ಷ ರೂಪಾಯಿಗಳ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಬಿಡುಗಡೆ ಆಗಿರುವುದು 37 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎನ್ನುವ ವಿಮರ್ಶೆ ಮಾಡಿದರು. Appendix 'C' ಮಂಜೂರಾತಿಯ ವಿಳಂಬ ಆದ ಕಾರಣ ಈ ಕಾಮಗಾರಿಗಳ ಟೆಂಡರ್ ಕರೆಯುವುದು ಸ್ವಲ್ಪ ವಿಳಂಬ ಆಗಿದೆ. ಫೆಬ್ರವರಿ 15ರ

ಒಳಗೆ ಈ ಕಾಮಗಾರಿಗಳಿಗೆ ಸಂಬಂಧಪಟ್ಟ ಹಾಗೆ ಟೆಂಡರ್ ಕರೆದು ಗುತ್ತಿಗೆದಾರರನ್ನು ನೇಮಿಸಲಾಗುವುದು. ಈಗಾಗಲೇ ಶೇಕಡ 25ರಷ್ಟು ಕಾಮಗಾರಿಗಳು ಪ್ರಾರಂಭಗೊಂಡಿವೆ. ಉಳಿದ ಕಾಮಗಾರಿಗಳನ್ನು ಕೂಡ ಆದಷ್ಟು ಜಾಗ್ರತೆ ಪ್ರಾರಂಭಿಸಲಾಗುವುದು. ಮಾನ್ಯ ಸದಸ್ಯರು ನಾಲ್ಕು ತಿಂಗಳ ಹಿಂದೆ ಮಾಡಿದಂತಹ ರಸ್ತೆಗಳು ಗುಂಡಿ ಬಿದ್ದಿವೆ ಎನ್ನುವ ಮಾತನ್ನು ಹೇಳಿದರು. ಯಾವ ರಸ್ತೆಗಳು ಈ ರೀತಿಯಾಗಿವೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿದಲ್ಲಿ ಅದರ ಬಗ್ಗೆ ವಿಚಾರಣೆ ನಡೆಸಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಅತಿ ಹೆಚ್ಚಿನ ಮೊತ್ತದ ಕಾಮಗಾರಿಗಳ ಮಂಜೂರಾತಿ ಈ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿದೆ ಎನ್ನುವುದನ್ನು ಬಹಳ ಸಂತೋಷದಿಂದ ಹೇಳಬಯಸುತ್ತೇನೆ.

ಕೋಲಾರದಾದ್ಯಂತ ರಸ್ತೆ ದುರಸ್ತಿಗೊಳಿಸುವ ಬಗ್ಗೆ

96; ಡಾ|| ಎಸ್.ಆರ್. ಲೀಲಾ (ನಾಮನಿರ್ದೇಶನ ಹೊಂದಿದವರು)

- ಅ) ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಸಂಪಂಗೆರೆ ಗ್ರಾಮದಿಂದ ಟೇಕಲ್ ಮಾರ್ಗವಾಗಿ ಬಂಗಾರ ಪೇಟೆಗೆ ಹೋಗುವ ರಸ್ತೆಯು ವಾಹನಗಳ ಓಡಾಡಲು ಅಸಾಧ್ಯವಾಗುವಷ್ಟು ದುಸ್ಥಿತಿಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಹಾಗಿದ್ದರೆ, ಇದುವರೆಗೂ ರಸ್ತೆ ದುರಸ್ತಿ ಮಾಡದಿರುವುದಕ್ಕೆ ಇರುವ ಕಾರಣವೇನು;
- ಇ) ಎಷ್ಟು ದಿನಗಳೊಳಗೆ ರಸ್ತೆ ದುರಸ್ತಿ ಮಾಡಿಸಿ ವಾಹನಗಳು ಸರಾಗವಾಗಿ ಓಡಾಡಲು ಅನುಕೂಲವಾಗುವಂತೆ ಮಾಡಲಾಗುವುದು?

ಶ್ರೀ ಸಿ.ಎಂ. ಉದಾಸಿ (ಮಾನ್ಯ ಲೋಕೋಪಯೋಗಿ ಸಚಿವರು)

- ಅ) ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಸಂಪಂಗರೆ ಗ್ರಾಮದಿಂದ ಟೀಕಲ್ ಮಾರ್ಗವಾಗಿ ಬಂಗಾರಪೇಟೆಗೆ ಹೋಗುವ ರಸ್ತೆಯ ಒಟ್ಟು ಉದ್ದ 41.16 ಕಿಮೀ ಆಗಿರುತ್ತದೆ. ಸದರಿ ಉದ್ದದ ರಸ್ತೆಯು ವಾಹನಗಳು ಓಡಾಡಲು ಅಸಾಧ್ಯವಾಗುವಷ್ಟು ದುಸ್ಥಿತಿಯಲ್ಲಿರುವುದಿಲ್ಲ. ಹಲವು ಭಾಗಗಳಲ್ಲಿ ಭಾಗಶಃ ದುಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿರುತ್ತದೆ.

ಸದರಿ ರಸ್ತೆಯ ಉದ್ದವು ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಯನ್ನು ಒಳಗೊಂಡಿರುತ್ತದೆ. ಸಂಪಂಗರೆ ಗ್ರಾಮದಿಂದ ಮಾಲೂರುವರೆಗಿನ ಜಿಲ್ಲಾ ಮುಖ್ಯ ರಸ್ತೆ (ಕೋಲಾರ-ಮಾಲೂರು-ಹೊಸೂರು ರಸ್ತೆ) ಒಟ್ಟು ಉದ್ದ 16.70 ಕಿಮೀ ಹಾಗೂ ಮಾಲೂರು ಟೀಕಲ್‌ನಿಂದ ಬಂಗಾರಪೇಟೆವರೆಗೆ ರಾಜ್ಯ ಹೆದ್ದಾರಿ-95 ಆಗಿದ್ದು, (ಸರಪಳಿ 18.60 ರಿಂದ 43.06 ಕಿಮೀ) ಒಟ್ಟು ಉದ್ದ 24.46 ಕಿಮೀ ಆಗಿರುತ್ತದೆ.

- ಆ) ಮೇಲ್ಕಾಣಿಸಿದ ರಸ್ತೆಗಳ ದುರಸ್ತಿಯನ್ನು ವಾರ್ಷಿಕ ನಿರ್ವಹಣೆ ಅಡಿ ಕೈಗೊಳ್ಳಲಾಗುತ್ತಿದೆ. ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ವಿವಿಧ ಸರಪಳಿಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಸಂಪಂಗರೆ ಗ್ರಾಮದಿಂದ ಮಾಲೂರುವರೆಗಿನ ಜಿಲ್ಲಾ ಮುಖ್ಯ ರಸ್ತೆಯಲ್ಲಿ 4.10 ಕಿಮೀ ಉದ್ದ ಸುಸ್ಥಿತಿಯಲ್ಲಿದ್ದು, ಉಳಿಕೆ 12.60 ಕಿಮೀ ಉದ್ದದಲ್ಲಿ ಆಯ್ದುಭಾಗಗಳಲ್ಲಿ ದುರಸ್ತಿಯನ್ನು ಲೆಕ್ಕ ಶೀರ್ಷಿಕೆ 3054.13ನೇ ಹಣಕಾಸು ಯೋಜನೆ ಅಡಿಯಲ್ಲಿ ಒಟ್ಟು 4.30 ಲಕ್ಷಗಳ ವೆಚ್ಚದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗುತ್ತದೆ ಹಾಗೂ ಹೊಸಕೋಟೆ-ವೆಂಕಟಗಿರಿಕೋಟೆ ರಾಜ್ಯ ಹೆದ್ದಾರಿ-95ರ 24.46 ಕಿಮೀ ಉದ್ದದಲ್ಲಿ 11.50 ಕಿಮೀ ಉದ್ದವು ಸುಸ್ಥಿತಿಯಲ್ಲಿದ್ದು, ಉಳಿಕೆ 12.96 ಕಿಮೀ ಉದ್ದದ ಆಯ್ದುಭಾಗಗಳಲ್ಲಿ ರೂ. 8.00 ಲಕ್ಷಗಳ ವೆಚ್ಚದಲ್ಲಿ ಲೆಕ್ಕ ಶೀರ್ಷಿಕೆ 3054-ಯೋಜನೆ ಅಡಿ ದುರಸ್ತಿ ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ.

ಸದರಿ ರಾಜ್ಯ ಹೆದ್ದಾರಿ-95 ರಲ್ಲಿ 5054-ರಾಜ್ಯ ಹೆದ್ದಾರಿ ನವೀಕರಣ ಅಡಿಯಲ್ಲಿ ಕಿಮೀ 24.00 ರಿಂದ 31.60 ವರೆಗೆ 7.60 ಕಿಮೀ ಉದ್ದಕ್ಕೆ ರೂ. 164.07 ಲಕ್ಷಗಳ ಅಂದಾಜು ಮೊತ್ತದಲ್ಲಿ ಡಾಂಬರಿಕರಣ ಮಾಡುವ ಟೆಂಡರ್ಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತು ಸದರಿ ರಾಜ್ಯ ಹೆದ್ದಾರಿಯಲ್ಲಿ ರೂ. 500.00 ಲಕ್ಷಗಳ ಅಂದಾಜು ಮೊತ್ತಕ್ಕೆ 2011-12ನೇ ಸಾಲಿನ ಆಯವ್ಯಯದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಸದರಿ ರಸ್ತೆಯಲ್ಲಿ 8.75 ಕಿಮೀ ಉದ್ದವನ್ನು ಅಭಿವೃದ್ಧಿ ಪಡಿಸಲು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಸದರಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ (ಕೋಲಾರ ಮಾಲೂರು ಹೊಸೂರು ರಸ್ತೆ) ಹಾಲಿ 5054-ಇತರೆ ರಸ್ತೆ ನಿರ್ಮಾಣ ಲೆಕ್ಕ ಶೀರ್ಷಿಕೆ ಅಡಿ ರೂ. 150.00 ಲಕ್ಷಗಳ ಅಂದಾಜು ಮೊತ್ತದಲ್ಲಿ 7.50 ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಮತ್ತು 2011-12ನೇ ಸಾಲಿನ ಆಯವ್ಯಯದಲ್ಲಿ ಸದರಿ ರಸ್ತೆಯ ಸರಪಳಿ 26.10 ರಿಂದ 34.60 ಕಿಮೀ ವರೆಗೆ ರೂ. 140.00 ಲಕ್ಷಗಳ ಅಂದಾಜು ಮೊತ್ತದಲ್ಲಿ 8.50 ಕಿಮೀ ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇನ್ನುಳಿದ 0.70 ಕಿಮೀ ರಸ್ತೆಯು ಸುಸ್ಥಿತಿಯಲ್ಲಿರುತ್ತದೆ.

- ಇ) ಮೇಲೆ ವಿವರಿಸಿರುವಂತೆ ರಸ್ತೆ ದುರಸ್ತಿ ಕಾಮಗಾರಿಗಳನ್ನು ವಾರ್ಷಿಕ ನಿರ್ವಹಣೆ ಅಡಿ ಕೈಗೊಂಡು ಪೂರ್ಣಗೊಳಿಸಲಾಗಿದ್ದು, ಹಾಲಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಪ್ರಗತಿಯಲ್ಲಿರುವ ರೂ. 150.00 ಲಕ್ಷ ಮೊತ್ತದ ಕಾಮಗಾರಿಯನ್ನು ಮಾರ್ಚ್ 2012 ರೊಳಗೆ ಪೂರ್ಣಗೊಳಿಸಲಾಗುವುದು. ಮತ್ತು ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಜುಲೈ 2012ರೊಳಗೆ ಪೂರ್ಣಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾ|| ಎಸ್.ಆರ್. ಲೀಲಾ:- ಮಾನ್ಯ ಸಭಾಪತಿಗಳೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ನಾನು ಕೇಳಿರತಕ್ಕ ಮೊದಲನೆಯ ಪ್ರಶ್ನೆಗೆ ಸದರಿ ರಸ್ತೆ ಭಾಗಶಃ ದುರಸ್ತಿಯಲ್ಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಇದು ಭಾಗಶಃ ಅಲ್ಲ. ನಾನು ಆ ರಸ್ತೆಯಲ್ಲಿ ಅನೇಕ ಸಲ ಓಡಾಡಿದ್ದೇನೆ. ಆ ರಸ್ತೆಯಲ್ಲಿ ಒಂದು ವಾಹನ ಜೋರಾಗಿ ಹೋಗುತ್ತಿದ್ದಾಗ ಎದುರಿನಿಂದ ಮತ್ತೊಂದು ವಾಹನ ಬಂದಲ್ಲಿ ಅದರಿಂದ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳಲು ಪಕ್ಕಕ್ಕೆ ಬೀಳಬೇಕಾಗುವಂತಹ ದುಸ್ಥಿತಿಯಲ್ಲಿ ರಸ್ತೆಯಿದೆ. ಕೆಲವು ಭಾಗಗಳಲ್ಲಿ road shoulder 2-3 ಅಡಿಗಳಿಗಿಂತ ಕೆಳಗೆ ಇದೆ. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವುದು ಬಹಳ ಕಷ್ಟಸಾಧ್ಯವಾಗಿದೆ. ಈ ಭಾಗಶಃ ಸುಸ್ಥಿತಿ ಸಹ ಬಹಳ ಅಪಾಯಕಾರಿ ಎನ್ನುವ ಮಾತನ್ನು ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ.

ಹಾಗೆಯೇ ನಾನು ಕೇಳಿರತಕ್ಕ ಎರಡನೆಯ ಪ್ರಶ್ನೆಗೆ ನೀಡಿರುವ ಉತ್ತರವೂ ಸಹ ನನಗೆ ಸಮಾಧಾನಕರವಾಗಿರುವುದಿಲ್ಲ. ಕೋಲಾರದಲ್ಲಿರುವ 4-5 ಮುಖ್ಯ ರಸ್ತೆಗಳನ್ನು ಬಿಟ್ಟರೆ ಒಳಗೆ ಒಂದು ಪೇಟೆಯಿಂದ ಮತ್ತೊಂದು ಪೇಟೆಗೆ ಹೋಗತಕ್ಕ ರಸ್ತೆಗಳು ಬಹಳ ಅಧ್ವಾನದ ಸ್ಥಿತಿಯಲ್ಲಿವೆ. ಉದಾಹರಣೆಗೆ ಮಾಲೂರು ಪೇಟೆಯಿಂದ ಸಂಪಂಗರೆ ನಮ್ಮ ಗ್ರಾಮಕ್ಕೆ 17 ಕಿ.ಮೀ ರಸ್ತೆಯಿದೆ. ಅದರಲ್ಲಿ 12-13 ಕಿ.ಮೀ ರಸ್ತೆ ಮಾತ್ರ ಚೆನ್ನಾಗಿದೆ. ಉಳಿದ ರಸ್ತೆಗಳಲ್ಲಿ ವಾಹನಗಳ ಸಂಚಾರ ಮಾಡಲು ಸಾಧ್ಯವಾಗದಷ್ಟು ದುಸ್ಥಿತಿಯಲ್ಲಿ ಆ ರಸ್ತೆಯಿದೆ. ಅಲ್ಲಿ ರಸ್ತೆಗಳನ್ನು ಮಾಡಿದ್ದಾರೆ, ಆದರೆ ಸರಿಯಾಗಿ ಮಾಡಿಲ್ಲ ಎನ್ನುವುದು ನೋಡಿದರೆ ಗೊತ್ತಾಗುತ್ತದೆ. ಈ ರೀತಿ ದುಸ್ಥಿತಿಯಲ್ಲಿರುವಂತಹ ಅನೇಕ ರಸ್ತೆಗಳು ಕೋಲಾರ ಜಿಲ್ಲೆಯಲ್ಲಿ ಇವೆ. ಈ ರಸ್ತೆಗಳನ್ನು ಖಂಡಿತವಾಗಿ ದುರಸ್ತಿ ಮಾಡಿಸಿಕೊಡಬೇಕು, ರಸ್ತೆಗಳು ಹದಗೆಟ್ಟಿರುವುದರಿಂದ ಅಲ್ಲಿ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎನ್ನುವುದನ್ನು ತಮ್ಮ ಮುಖಾಂತರ ಮಾನ್ಯ ಸಚಿವರ ಗಮನಕ್ಕೆ ತರುತ್ತೇನೆ. ಜುಲೈ 12ರೊಳಗೆ ಕೆಲಸವನ್ನು ಮುಗಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಕೆಲಸ ಮುಗಿದರೆ ತುಂಬಾ ಸಂತೋಷ. ಆ time limit ಕೊಟ್ಟಿರುವುದಕ್ಕೆ ತಮಗೆ

ಧನ್ಯವಾದಗಳನ್ನು ಹೇಳುತ್ತೇನೆ. ಇಲ್ಲಿ ನಿತ್ಯವು ಸಾಕಷ್ಟು ವಾಹನಗಳು ಓಡಾಡುವುದರಿಂದ ಈ ಕಾಮಗಾರಿಯನ್ನು ಆದಷ್ಟು ಬೇಗ ಮಾಡಿಸಿಕೊಡಬೇಕೆಂದು ಮಾನ್ಯ ಸಚಿವರಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ಶ್ರೀ ಸಿ.ಎಂ. ಉದಾಸಿ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರ ಕಳವಳವನ್ನು ನಾನು ಗಮನಿಸಿದ್ದೇನೆ. ನಾವು ಉತ್ತರದಲ್ಲಿ ಪ್ರಸ್ತಾಪಿಸಿರುವ ಅನುದಾನವನ್ನು ಕೇವಲ 8 ಲಕ್ಷ ರೂ.ಗಳು ಎನ್ನುವ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ ಇದು 6 ಹಂತಗಳಲ್ಲಿ, ಬೇರೆ-ಬೇರೆ ಭಾಗಗಳಲ್ಲಿ, selected places ನಲ್ಲಿ ದುರಸ್ತಿಯಾಗಬೇಕಾಗಿದೆ ಎನ್ನುವುದನ್ನು ಕೊಡಲಾಗಿದೆ. ಒಂದು ಕಡೆ 4.30 ಲಕ್ಷ ರೂ.ಗಳು, ಇನ್ನೊಂದು ಕಡೆ 8 ಲಕ್ಷ ರೂ.ಗಳು, ಇನ್ನೊಂದು ಕಡೆ 1.64 ಲಕ್ಷ ರೂ.ಗಳು, ಒಂದು ಕಡೆ 5 ಕೋಟಿ ರೂ.ಗಳು, ಇನ್ನೊಂದು ಕಡೆ 1.50 ಲಕ್ಷ ರೂ.ಗಳು ಮತ್ತು ಇನ್ನೊಂದು 1.40 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹೀಗೆ ಒಟ್ಟು 9.66 ಲಕ್ಷ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ. ಜುಲೈ ತಿಂಗಳಲ್ಲಿ ಈ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಿ motorable ಮಾಡಲಾಗುತ್ತದೆ ಮತ್ತು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳಾಗಿ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳಬಯಸುತ್ತೇನೆ. ಮಾಲೂರಿನಿಂದ ಮತ್ತೊಂದು ರಸ್ತೆ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕಾಮಗಾರಿಗಳಲ್ಲಿ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇನೆ.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ
192; ಶ್ರೀ ವಿ.ಆರ್. ಸುದರ್ಶನ್ (ವಿಧಾನಸಭೆಯಿಂದ ಚುನಾಯಿತರಾದವರು)

- ಅ) ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮುಂದಿರುವ ಪ್ರಸ್ತಾವನೆಗಳಾವುವು;
- ಆ) ಕಳೆದ ಐದು ವರ್ಷಗಳಲ್ಲಿ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ ಅನುಮೋದಿತವಾದ ಯೋಜನೆಗಳಾವುವು; (ಮಾಹಿತಿ ಒದಗಿಸುವುದು)
- ಇ) ದೊಡ್ಡಬಳ್ಳಾಪುರ - ನಂದಿಕ್ರಾಸ್ - ವಿಜಯಪುರ - ಹೆಚ್. ಕ್ರಾಸ್ - ವೇಮಗಲ್ - ಕೋಲಾರ ರಾಜ್ಯ ಹೆದ್ದಾರಿಯನ್ನು ಹಾಗೂ ದೇವನಹಳ್ಳಿ - ವಿಜಯಪುರ - ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶದ ಕುಪ್ಪಂ ರಸ್ತೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ರಾಜ್ಯದ ಒಟ್ಟು 21 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ, ಕೇಂದ್ರ ಸರ್ಕಾರದ ಪರಿಗಣನೆಗೆ ಸಲ್ಲಿಸಲಾಗಿದೆ. (ವಿವರಗಳನ್ನು ಅನುಬಂಧ - 1 ರಲ್ಲಿ ನೀಡಲಾಗಿದೆ).
- ಆ) ರಾಜ್ಯ ಹೆದ್ದಾರಿ -58 ಮತ್ತು 64ನ್ನು ರಾಷ್ಟ್ರೀಯ ಹೆದ್ದಾರಿ 234ನ್ನಾಗಿ ದಿನಾಂಕ: 25-02-2009 ರಲ್ಲಿ ಕೇಂದ್ರ ಸರ್ಕಾರವು ಮೇಲ್ದರ್ಜೆಗೇರಿಸಿ ಅನುಮೋದನೆ ನೀಡಿರುತ್ತದೆ.

ಇ) ದೊಡ್ಡಬಳ್ಳಾಪುರ - ನಂದಿ ಕ್ರಾಸ್ (ದೇವನಹಳ್ಳಿ) ಭಾಗವು ರಾಷ್ಟ್ರೀಯ ಹೆದ್ದಾರಿ - 207 ಆಗಿರುತ್ತದೆ. ಹಾಗೂ ದೇವನಹಳ್ಳಿ - ವಿಜಯಪುರ - ಹೆಚ್. ಕ್ರಾಸ್ - ವೇಮಗಲ್ - ಕೋಲಾರ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ದಿನಾಂಕ: 11-03-2009 ರಂದು ಮತ್ತು ದೇವನಹಳ್ಳಿ - ವಿಜಯಪುರ - ಕೋಲಾರ ಮಾರ್ಗವಾಗಿ ಆಂಧ್ರ ಪ್ರದೇಶದ ಕುಪ್ಪಂ ರಸ್ತೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ದಿನಾಂಕ: 20-5-2011 ರಂದು ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಅನುಬಂಧ-1

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳೆಂದು ಘೋಷಿಸಲು ಪ್ರಸ್ತಾಪಿಸಿರುವ ರಸ್ತೆಗಳು

ಕ್ರ.ಸಂ.	ರಸ್ತೆಯ ವಿವರಗಳು	ಪ್ರಸ್ತಾಪಿತ ರಸ್ತೆ ಉದ್ದ (ಕಿ.ಮೀ ಗಳಲ್ಲಿ)	ರಾಜ್ಯ ಸರ್ಕಾರದಿಂದ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿದ ದಿನಾಂಕ
1	ಚನ್ನರಾಯಪಟ್ಟಣ ಹೊಳೇನರಸೀಪುರ ಮಾರ್ಗದ ಮೂಲಕ ಸಕಲೇಶಪುರ ಸೇರುವ ಲೂಪ್ ಒಳಗೊಂಡಂತೆ ಮೈಸೂರು-ಚನ್ನರಾಯಪಟ್ಟಣ-ಅರಸೀಕೆರೆ ರಸ್ತೆ	187	11.03.2009
2	ಬೆಂಗಳೂರು ಹೊರ ವಲಯದ ರಸ್ತೆ, ಡಾಬಸ್‌ಪೇಟೆ- ಸೋಲೂರು-ಮಾಗಡಿ-ರಾಮನಗರ-ಕನಕಪುರ-ಅನೇಕಲ್ -ಅತ್ತಿಬೆಲೆ-ಸರ್ಜಾಪುರ	194	
3	ಬೆಂಗಳೂರು-ರಾಮನಗರ-ಚನ್ನಪಟ್ಟಣ-ಮಂಡ್ಯ- ಮೈಸೂರು-ಮಡಿಕೇರಿ-ಮಂಗಳೂರು (ರಾ.ಹೆ-17 ಸೇರುವ)	385	

4	ಕೊರಟಗೆರೆ-ತುಮಕೂರು-ಕುಣಿಗಲ್-ಹುಲಿಯೂರದುರ್ಗ- ಮದ್ದೂರು-ಮಳವಳ್ಳಿ ರಸ್ತೆ	140	
5	ಬೆಳಗಾವಿ-ಬಾಗಲಕೋಟೆ-ರಾಯಚೂರು- ಮೆಹಬೂಬ್‌ನಗರ-ಆಂಧ್ರಪ್ರದೇಶ ಗಡಿ	336	
6	ಮಳವಳ್ಳಿ-ಬನ್ನೂರು-ಮೈಸೂರು ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-209 ಮತ್ತು 212 ನ್ನು ಸಂಪರ್ಕಿಸುವ ರಸ್ತೆ	45	
7	ಹೆಬ್ಬೂರು-ಧಾರವಾಡ-ರಾಮನಗರಂ(ಲೊಂಡ)- ಅನ್‌ಮೋಡ್-ಪಣಜಿ ರಸ್ತೆ (ರಾಷ್ಟ್ರೀಯ ಹೆದ್ದಾರಿ - 17ನ್ನು ಸಂಪರ್ಕಿಸುವ ರಸ್ತೆ)	95	
8	ಬೆಂಗಳೂರು-(ಯಲಹಂಕ)-ಹಿಂದೂಪುರ (ಆಂಧ್ರಪ್ರದೇಶ) ಯಿಂದ ರಾಷ್ಟ್ರೀಯ ಹೆದ್ದಾರಿ - 7 (ಸೋಮದೇವನಪಲ್ಲಿ) ಮಾರ್ಗವಾಗಿ ದೊಡ್ಡಬಳ್ಳಾಪುರ - ಗೌರಿಬಿದನೂರು - ವಿದುರಾಶ್ವತ್ಥಯಿಂದ ರಾಜ್ಯ ಗಡಿವರೆಗೆ	80	
9	ಮನಚಿದವಾಡಿ-ಹೆಚ್.ಡಿ.ಕೋಟೆ-ಜಯಪುರ-ಕಡಕೋಳ- ಸುತ್ತೂರು-ಟಿ. ನರಸೀಪುರ-ಕೊಳ್ಳೇಗಾಲ-ಎಂ.ಎಂ. ಹಿಲ್ಸ್- ಸೇಲಂ ರಸ್ತೆ	197	

10	ದೊಡ್ಡಬಳ್ಳಾಪುರ - ನಂದಿ ಕ್ರಾಸ್ - ವಿಜಯಪುರ - ವೇಮಗಲ್ - ಕೋಲಾರ ರಸ್ತೆ	82	
11	ರಾಷ್ಟ್ರೀಯ ಹೆದ್ದಾರಿ-48 ಹಾಸನ-ಗೋರೂರು- ಅರಕಲಗೂಡು-ರಾಮನಾಥಪುರ-ಬೆಟ್ಟದಪುರ- ಪಿರಿಯಾಪಟ್ಟಣ-ಗುಂಡ್ಲುಪೇಟೆ ರಸ್ತೆ	249	22.06.2009
12	ಬೆಳಗಾಂ-ಬಿಜಾಪುರ-ಗುಲ್ಬರ್ಗಾ-ಹುಮ್ಮಾಬಾದ್ (ರಾಷ್ಟ್ರೀಯ ಹೆದ್ದಾರಿ-9ನ್ನು ಸಂಪರ್ಕಿಸುವ ರಸ್ತೆ)	144	
13	ಕುಮಟ-ಸಿರಸಿ-ಮುಂಡಗೋಡು-ತಡಸ-ಹುಬ್ಬಳ್ಳಿ ರಸ್ತೆ	140	
14	ಕುಮಟಾ-ಸಿರಸಿ-ಹಾವೇರಿ-ಹಡಗಲಿ-ಹರಪನಹಳ್ಳಿ-ಕೂಡಗಿ	240	
15	ತಡಸ-ಮುಂಡಗೋಡ್-ಹಾನಗಲ್-ಅಣವಟ್ಟಿ-ಶಿರಾಳಿ ಕೊಪ್ಪ-ಶಿಕಾರಿಪುರ-ಶಿವಮೊಗ್ಗ	186	
16	ಕುಮಟ-ಸಿರಸಿ-ಹಾವೇರಿ-ಕೂಡಗಿ-ಮೊಳಕಾಲ್ಮೂರು- ಆನಂತಪುರ	315	
17	ನಂಜನಗೂಡು-ಚಾಮರಾಜನಗರ	38	24.08.2009

18	ಬೀದರ್-ಹುಮ್ನಾಬಾದ್-ಗುಲ್ಬರ್ಗಾ-ಸಿರಗುಪ್ಪ-ಬಳ್ಳಾರಿ- ಹಿರಿಯೂರು-ಹುಲಿಯೂರ್-ಚಿಕ್ಕನಾಯಕನಹಳ್ಳಿ- ನಾಗಮಂಗಲ-ಶ್ರೀರಂಗಪಟ್ಟಣ	608	15.02.2010
19	ಅಡವಿ ಸೋಮಾಪುರ - ಮುಂಡರಗಿ- ಹೂವಿನ ಹಡಗಲಿ-ಉಜ್ಜನಿ-ಜಗಳೂರು (ರಾಷ್ಟ್ರೀಯ ಹೆದ್ದಾರಿ-13)ನ್ನು ಸಂಪರ್ಕಿಸುವ ರಸ್ತೆ	151	20.02.2010
20	ಕಾಲಪೆಟ್ಟ-ಮಾನಂದವಾಡಿ-ಕುಟ್ಟ-ಗೋಣಿಕೊಪ್ಪ- ಹುಣಸೂರು-ಮೈಸೂರು	123	20.05.2011
21	ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್-ವೇಮಗಲ್- ಕೋಲಾರ-ಕೆ.ಜಿ.ಎಫ್-ಕೆಂಪಾಪುರ	96	20.05.2011
		4031	

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಗಳೆ, 2009 ರಿಂದ ಇವತ್ತಿನವರೆಗೆ 21 ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ ಮಾಡಿದೆ. ಇಲ್ಲಿ ಪ್ರಯತ್ನಗಳು ಏನಾಗಿವೆ ಎನ್ನುವುದು ಬಹಳ ಮುಖ್ಯ. ಶಿಫಾರಸ್‌ಗಳನ್ನು ಕಳುಹಿಸುವುದು ಒಂದು, ಇನ್ನೊಂದು ಅಧಿಕಾರಿಗಳ ಹಂತದಲ್ಲಿ ಏನು ಪ್ರಯತ್ನಗಳು ಆಗಿವೆ? ಅದರ ಜೊತೆಗೆ ದೆಹಲಿಯಲ್ಲಿ ತಮ್ಮ Delhi Representative ಇದ್ದಾರೆ, Resident Commissioner ಇದ್ದಾರೆ ಮತ್ತು ತಮ್ಮ ಹಂತದ ಮಂತ್ರಿಗಳು ಅಲ್ಲಿ ಇದ್ದಾರೆ, ಎಲ್ಲರೂ ಸೇರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಬೇರೆ-ಬೇರೆ ಸಂದರ್ಭಗಳಲ್ಲಿ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರದ ಮಂತ್ರಿಗಳ ಜೊತೆಯಲ್ಲಿ ಮಾತನಾಡುವ ಸಂದರ್ಭದಲ್ಲಿ, ಕೇವಲ Surface Transport Minister ಜೊತೆ ಮಾತನಾಡಿದರೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರದ ಹಣಕಾಸು ಸಚಿವರ ಜೊತೆಯಲ್ಲಿ ಮಾತನಾಡಬೇಕಾಗುತ್ತದೆ, ಪ್ರಧಾನ ಮಂತ್ರಿಗಳ ಜೊತೆಯಲ್ಲಿಯೂ ಮಾತನಾಡಬೇಕಾಗುತ್ತದೆ. ಏಕೆಂದರೆ ಈ ಯೋಜನೆಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ವಿವರಣೆಯನ್ನು ನೀಡಬೇಕಾಗುತ್ತದೆ. ಈ ರೀತಿಯ ಯಾವ ಪ್ರಯತ್ನಗಳು ರಾಜ್ಯ ಸರ್ಕಾರದಿಂದ ಆಗಿದೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಶ್ರೀ ಸಿ.ಎಂ. ಉದಾಸಿ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಈ ಕಾಮಗಾರಿಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಿದ್ದಾರೋ ಇಲ್ಲವೋ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ವಿ.ಆರ್. ಸುದರ್ಶನ್:- ಅನುಮಾನವಲ್ಲ. I would like to know. ವಿಷಯವನ್ನು ತಿಳಿದುಕೊಳ್ಳಲು ಕೇಳುತ್ತಿದ್ದೇನೆ.

ಶ್ರೀ ಸಿ.ಎಂ. ಉದಾಸಿ:- ಬಹಳ ಸಂತೋಷ, 21 ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಯಾಗಬೇಕು ಎನ್ನುವ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತಹ ಪ್ರಯತ್ನವನ್ನು ಮಾಡಿದ್ದೇವೆ. ಆ ಸಂದರ್ಭದಲ್ಲಿ ಹೆದ್ದಾರಿ ವಿಭಾಗಕ್ಕೆ ಸಂಬಂಧಪಟ್ಟಂತಹ C.P. Joshi, Surface

Transport Minister ನ್ನು ನಾನು ಎರಡು ಸಾರಿ ಭೇಟಿ ಮಾಡಿ ಮನವಿ ಮಾಡಿಕೊಂಡು ಬಂದಿದ್ದೇನೆ. ಒಟ್ಟು 10,000 ಕಿ.ಮೀ ರಸ್ತೆಯನ್ನು ಮಾಡಬೇಕು ಎನ್ನುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ ಎನ್ನುವ ಭಾವನೆ ನನಗೆ ಇದೆ. ಇದರ ಬಗ್ಗೆ ಹಿಂದಿನ ಮಾನ್ಯ ಮುಖ್ಯಮಂತ್ರಿಗಳು ಮತ್ತು ಈಗಿನ ಮಾನ್ಯ ಮುಖ್ಯಮಂತ್ರಿಗಳು ಎರಡು ಸಾರಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ನಮ್ಮ ಇಲಾಖೆಯಿಂದ ನಾನು ಅನೇಕ ಸಾರಿ ಪತ್ರ ವ್ಯವಹಾರವನ್ನು ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿಗಳನ್ನು ಪರಿವರ್ತನೆ ಮಾಡುವುದರ ಜೊತೆಗೆ ನಮಗೆ ತುರ್ತು ಆಗಬೇಕಾಗಿರುವ ಕೆಲಸ ಎಂದರೆ, ಮಂಗಳೂರಿಗೆ ಸಂಪರ್ಕ ಕಲ್ಪಿಸುವಂತಹ ಪ್ರಮುಖ ರಸ್ತೆ ಆಗಬೇಕು ಎನ್ನುವ ಮನವಿಯನ್ನು ಅನೇಕ ಸಾರಿ ನಾನು ಕೊಟ್ಟಿದ್ದೇನೆ. ಆದರೆ ದುರ್ದೈವದಿಂದ ಈ ಕೆಲಸವಾಗಲು ವಿಳಂಬವಾಗುತ್ತಿದೆ. 10,000 ಕಿ.ಮೀ ರಸ್ತೆ ಮಾಡಬೇಕು ಎನ್ನುವ ಗುರಿಯನ್ನು ಕೇಂದ್ರ ಇಟ್ಟುಕೊಂಡರೂ ಯಾವ ರಸ್ತೆಯನ್ನು ಮಾಡುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿರುವುದಿಲ್ಲ.

ಶ್ರೀ ವಿ.ಆರ್. ಸುದರ್ಶನ್:- ಎರಡು ತಿಂಗಳ ಹಿಂದೆ ನಾನು ಮತ್ತು ಮಾನ್ಯ ಜಯಚಂದ್ರವರು ಮತ್ತು ಇತರೆ ಸದಸ್ಯರು ಸೇರಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ದೆಹಲಿಗೆ ಹೋದ ಸಂದರ್ಭದಲ್ಲಿ ಎಲ್ಲ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಲ್ಲಿಯ ಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದೇವೆ. ಈ ಯೋಜನೆಗಳು ಆಗಬೇಕು, ಇವು ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿವೆ, ಇವುಗಳ ಪ್ರಯೋಜನ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಎನ್ನುವುದನ್ನು ಅವರಿಗೆ ಹೇಳಿದ್ದೇವೆ. ಆದರೆ ಅಧಿಕಾರಿಗಳ ಹಂತದಲ್ಲಿಯೂ ಸಾಕಷ್ಟು ಪ್ರಯತ್ನಗಳು ಆಗಬೇಕಾಗುತ್ತವೆ. ಸರ್ಕಾರದ ಹಂತದಲ್ಲಿಯೂ ಪ್ರಯತ್ನಗಳು ಸಾಕಾಗುತ್ತಿಲ್ಲ ಎನ್ನುವುದನ್ನು ನಾನು ಹೇಳುತ್ತಿದ್ದೇನೆ. ಇದನ್ನು ರಾಜಕೀಯವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಆ ಕಾರಣಕ್ಕೆ ತಮ್ಮ ಪ್ರಯತ್ನಗಳು ಇನ್ನು ಹೆಚ್ಚಾಗಬೇಕಾಗಿದೆ.

ಶ್ರೀ ಸಿ.ಎಂ. ಉದಾಸಿ:- ಫೆಬ್ರವರಿ 20ರ ನಂತರ ಮತ್ತೆ ಒಂದು ದಿನಾಂಕವನ್ನು ನಿಗದಿಪಡಿಸಿಕೊಂಡು ದೆಹಲಿಗೆ ಹೋಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ತಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಬೇಕು. ನಾನು ಕೂಡ ಅದೇ ಪ್ರಯತ್ನದಲ್ಲಿದ್ದೇವೆ ಎಂದು ಹೇಳಬಯಸುತ್ತೇನೆ. ಈ ಸಾರಿ ಅಲ್ಲಿಗೆ ಹೋದಾಗ ಮಾನ್ಯ ಮೊಯ್ತಿಯವರ ಮತ್ತು ಮಾನ್ಯ ಖರ್ಗೆಯವರ ಜೊತೆಯಲ್ಲಿ ಮಾತನಾಡಿ, ಅವರ ಮೂಲಕ ಕೇಂದ್ರದ ಸಂಬಂಧಪಟ್ಟ ಸಚಿವರ ಗಮನಕ್ಕೆ ಈ ವಿಚಾರವನ್ನು ತರಿಸುವಂತಹ ಕೆಲಸವನ್ನು ಮಾಡುತ್ತೇವೆ.

ನಾರಂಜ ಸಕ್ಕರೆ ಕಾರ್ಖಾನೆಯ ಹಣಕಾಸಿನ ಪರಿಸ್ಥಿತಿ ಕುರಿತು

65; ಶ್ರೀ ಖಾಜಿ ಅರಶದ್ ಅಲಿ (ವಿಧಾನಸಭಾ ಕ್ಷೇತ್ರ)

- ಅ) ಬೀದರ್ ಜಿಲ್ಲೆಯಲ್ಲಿರುವ ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯು ಕಳೆದ ಐದು ವರ್ಷದಿಂದ ಅಂದರೆ 2006-07, 2007-08, 2008-09, 2009-10 ಮತ್ತು 2010-11ರ ಸಾಲುಗಳಲ್ಲಿ ಸತತವಾಗಿ ನಷ್ಟದಲ್ಲಿರುವುದು ನಿಜವೇ;
- ಆ) ಹಾಗಿದ್ದಲ್ಲಿ 2006 ರಿಂದ 31ನೇ ಮಾರ್ಚ್ 2011 ರವರೆಗೆ ಆಗಿರುವ ವರ್ಷವಾರು ನಷ್ಟ ಎಷ್ಟು; ಮತ್ತು 31-03-2011 ರವರೆಗೆ ಆಗಿರುವ ಕ್ರೋಢೀಕೃತ ನಷ್ಟದ ಮೊತ್ತವೆಷ್ಟು;
- ಇ) ಮಾರ್ಚ್-31 2011ಕ್ಕೆ ಮುಗಿದ ಹಣಕಾಸಿನ ವರ್ಷದ ನಂತರ ಈ ಕಾರ್ಖಾನೆಯ ಹಣಕಾಸಿನ ಸ್ಥಿತಿ ಏನು; (ಬಂಡವಾಳ ಮತ್ತು ಹೊಣೆಗಾರಿಕೆಯ ವಿವರ ಹಾಗೂ 2010-11ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಪ್ರತಿ ನೀಡುವುದು)
- ಈ) ನಾರಂಜ ಸಹಕಾರ ಸಕ್ಕರೆ ಕಾರ್ಖಾನೆಯ ವತಿಯಿಂದ 31 ಮಾರ್ಚ್ 2011 ರವರೆಗೆ ಪಡೆದಿದ್ದ ಸಾಲದ ಮೊತ್ತ ಎಷ್ಟು? (ಹಣಕಾಸಿನ ಸಂಸ್ಥೆವಾರು ವಿವರ ನೀಡುವುದು)

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

ಅ) ಹೌದು.

ಆ) ಕಾರ್ಖಾನೆ 2006-07ನೇ ಸಾಲಿನಿಂದ 2010-11ನೇ ಸಾಲಿನವರೆಗೆ ಅನುಭವಿಸಿರುವ ವರ್ಷವಾರು ನಷ್ಟದ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವರ್ಷ	ಅನುಭವಿಸಿದ ನಷ್ಟ
2006-07	3785.13
2007-08	1568.66
2008-09	1203.40
2009-10	130.43
2010-11	1743.66

ಕಾರ್ಖಾನೆ ದಿನಾಂಕ: 31-03-2011ರ ಅಂತ್ಯಕ್ಕೆ ಅನುಭವಿಸಿರುವ ಕ್ರೋಢೀಕೃತ ನಷ್ಟ ರೂ. 13131.28 ಲಕ್ಷಗಳಾಗಿರುತ್ತದೆ.

ಇ) ಕಾರ್ಖಾನೆ ದಿನಾಂಕ:31.03.2011ರ ಅಂತ್ಯಕ್ಕೆ ಹೊಂದಿರುವ ಆಸ್ತಿ ಮತ್ತು ಜವಾಬ್ದಾರಿಗಳ ತಃಖ್ತೆಯನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ. 2010-11ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಪೂರ್ಣಗೊಂಡಿದ್ದು, ವರದಿ ಬಿಡುಗಡೆಗೆ ಬಾಕಿ ಇರುತ್ತದೆ.

ಈ) ಕಾರ್ಖಾನೆ ದಿನಾಂಕ: 31-03-2011 ರವರೆಗೆ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ವಿವರಗಳನ್ನು ಅನುಬಂಧ-2 ರಲ್ಲಿ ಲಗತ್ತಿಸಿದೆ.

Annex - I

NARANJA SAHAKARI SAKKARE KARKHANE LTD., BIDAR
PROVISIONAL BALANCE SHEET AS AT 31.12.2011

Liabilities	AMOUNT	AMOUNT	Assets	AMOUNT	AMOUNT
Share Capital			Cash & Bank Balance		
A Class	100701788.00		Cash in hand	114520.00	
B Class	694500.00		DCC Bank, Bidar - SBSOC/100	18461.68	
C Class	145000000.00		DCC Bank, Bidar - CDSOC/50	1994.93	
Share Suspense	45810673.00	292207161.00	DCC Bank, Bidar - Escrow/544	7120.31	
			SBI Current Account	51450.00	
Reserve & Surplus			DCC Bank, Imampur - CDS 3	10805193.00	
Capital Subsidy for Sugar Godown	1865500.00		DCC Bank, Bidar - CDSOC/150	1000.00	
Depreciation Fund	577743549.33	579609049.33	DCC Bank, Imampur - CDS 2	1641089.00	
			DCC Bank, Imampur - CDSOC/135	500.00	
			Canara Bank	29.00	
			DCC Bank, SBS-1	9361430.52	
Secured Loans			Subsidy Reserve Fund A/c-DCCB	1865500.00	23868288.44
DCC Bank Bidar - C E	15014219.00				
Apex Bank - Key Loan	97488387.00		Investments		8929474.00
Apex Bank - Term Loan Co-Gen	83400000.00				
DCC Bank, Bidar -POL	116384509.38		Loans & Advances, Receivables		
DCC Bank, Bidar - Godown Loan	3286685.25		Advance against Expenses	10234362.39	
DCC Bank, Bidar - MTL-13	360125681.00		Advance to Staff	393312.00	
DCC Bank, Bidar, Key Loan	195268835.50		Advance to Contractor	10241446.50	
NCDC Loan, New Delhi - T. L.	120000000.00		H & T Advance	02965789.00	
DCC Bank, Imampur - CDS 1	14001216.82		Advance to Consultant	443190.20	
DCC Bank Bidar - Industrial OD	594864643.00		CENVAT Receivable	5513218.00	
DCC Bank, Bidar - CDS 7	1345236.50		Deposit Made	1186040.00	
DCC Bank, Bagalkot - T. L.	3752200.00	1604931613.45	Prepaid Expenses	458514.00	
			Fertiliser Advance	1413598.50	
Current Liabilities			Cane Seeds Advance	692941.00	
Sundry Creditors	14920846.24		Advance to Suppliers	31608790.98	
Retention Money	322473.00		Service Tax Receivable	556632.20	
EMD	577971.00		Cane seeds H & T Advance	24616.00	125732450.77
Sundry Consultants	91360.00				
Security Deposit	904598.48				
TDS from Professional	4167.00				
Canteen Bill Payable	6689.00				
TDS from Contractors	54210.00				

NARANJA SAHAKARI SAKKARE KARKHANE LTD., BIDAR
PROVISIONAL BALANCE SHEET AS AT 31.12.2011

Liabilities	AMOUNT	AMOUNT	Assets	AMOUNT	AMOUNT
VAT Payable	20115.93				
Sundry Contractor's	19939257.84		Sundry Debtors		26329610.00
Purchase Tax Payable	146208739.00				
Excise Duty Payable on Free Sugar	80929.00		<u>Inventories</u>		
Excise Duty Payable on Levy Sugar	12643.00		Diesel Stock at Pump	1114412.98	
Excise Duty Payable on Molasses	1140198.27		Stores & Spare Parts	24485992.27	
Outstanding Liabilities	74386697.25		Molasses	24737340.00	
Audit Fees Payable	500000.00		Bagasse	30580000.00	
PF Payable	17428.00		Sugar	860372642.84	441270388.00
GIS	5480.00				
Cane purchase Bill payable	193115945.00		<u>Fixed Assets</u>		
Cane Fertiliser Bill payable	3062817.50		Land	4077024.00	
Gratuity Payable	8737825.00		Building	301747222.33	
Cane Transportation Bills payable	10081578.00		Plant & Machinery	566396318.52	
Audit Cost Payable:			Computers	7759942.00	
For 2004-05	106758.00		Furniture & Office Equipment	11294633.71	
For 2005-06	109530.00		Vehicle	3240698.66	894515839.22
For 2006-07	142200.00				
For 2007-08	142200.00		<u>Accumulated Losses</u>		
For 2008-09	170520.00		For 2002-03	60372974.90	
For 2009-10	170520.00		For 2003-04	146974100.33	
For 2010-11	170520.00	475204216.51	For 2004-05	195971987.33	
			For 2005-06	66679763.70	
			For 2006-07	378512764.90	
			For 2007-08	158866519.93	
			For 2008-09	120340481.37	
			For 2009-10	13043101.45	
			For 2010-11	174365973.49	
			For 2011-12	118178322.32	1431305989.72
		<u>2951952040.29</u>			<u>2951952040.29</u>

ANNEXURE-2

Sl. No.	Name of the Financial Institution	Nature of loan	Amount (Rs. In lakhs)
1	District Central Co-op. Bank, Bidar	Central Excise Duty loan	468.08
2	Karnataka State Co-op. Apex Bank, Bangalore	Pledge loan	996.89
3	Karnataka State Co-op. Apex Bank, Bangalore	Pledge loan	834.00
4	District Central Co-op. Bank, Bidar	P.O.L.	475.15
5	District Central Co-op. Bank, Bidar	Godown loan	32.02
6	District Central Co-op. Bank, Bidar	Term loan	3600.00
7	District Central Co-op. Bank, Bidar	Term loan	1986.60
8	NCDC, New Delhi	Term loan	1200.00
9	District Central Co-op. Bank, Bidar	Industrial O.D.	3691.24
10	District Central Co-op. Bank, Bidar	Bridge loan	1197.46
11	District Central Co-op. Bank, Bagalkot	Term loan	37.52
		Total	14518.96

ಶ್ರೀ ಖಾಜಿ ಅರಶದ್ ಅಲಿ:- ಮಾನ್ಯ ಸಭಾಪತಿಗಳೆ, ಬೀದರ್ ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಇವೆ. ಇವು ಮೂರು ಸಕ್ಕರೆ ಕಾರ್ಖಾನೆಗಳು ಸತತವಾಗಿ ನಷ್ಟದಲ್ಲಿವೆ. ನಾನು ಈಗ ನಾರಂಜ ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೇನೆ. ಕಳೆದ 10 ವರ್ಷಗಳ ಹಿಂದೆ ಆ ಕಾರ್ಖಾನೆ ಪ್ರಾರಂಭವಾಗಿದೆ. ಆಗಿನಿಂದ ಇವತ್ತಿನವರೆಗೆ ಯಾವುದೇ ವರ್ಷದಲ್ಲಿಯೂ ಲಾಭವಾಗಿರುವುದಿಲ್ಲ, ಸತತವಾಗಿ ನಷ್ಟದಲ್ಲಿಯೇ ಇದೆ. The accumulated loss is Rs. 143 crores. ಈಗ ಆ ಕಾರ್ಖಾನೆಯನ್ನು ಮಾರಿದರು 50 ಕೋಟಿ ರೂ.ಗಳಿಗೆ ಹೋಗುವುದಿಲ್ಲ. ನಷ್ಟವಾಗಿರುವುದು 143 ಕೋಟಿ ರೂ.ಗಳು Assets and Liabilities ನೋಡಿದಾಗ, liability ಎರಡು ಪಟ್ಟು ಇದೆ. ಸತತವಾಗಿ ನಷ್ಟದಲ್ಲಿರುವ ಕಾರ್ಖಾನೆ ಬಗ್ಗೆ ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಇದು ಇದೇ ರೀತಿ ನಷ್ಟದಲ್ಲಿಯೇ ನಡೆಯಬೇಕೆ? ಯಾರು loss sustain ಮಾಡುವುದು? ಸರ್ಕಾರದ ಕಡೆಯಿಂದ ಏನಾದರು ಕ್ರಮ ತೆಗೆದುಕೊಳ್ಳಬೇಕಲ್ಲ? ಏಕೆ ನಷ್ಟವಾಗುತ್ತಿದೆ ಎನ್ನುವ ತನಿಖೆಯಾಗಬೇಕು. ಇದಕ್ಕೆ ಏನಾದರು ಪರಿಹಾರ ಕಂಡುಹಿಡಿಯಬೇಕು. ಸರ್ಕಾರ ಏನು ಮಾಡುತ್ತಿದೆ? ಏನಾದರು ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಆ ಕಾರ್ಖಾನೆ ಮುಳಗಿ ಹೋಗುತ್ತದೆ ಇಲ್ಲವಾದರೆ ಯಾರಿಗಾದರು ಮಾರಾಟವಾಗುತ್ತದೆ. ಈಗ ಇರುವ ಆಡಳಿತ ಮಂಡಳಿಯನ್ನು ವಜಾ ಮಾಡಿ ಸರ್ಕಾರ ತಮ್ಮ ಕೈಯಲ್ಲಿ ಅದನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮೂರು ಕಾರ್ಖಾನೆಗಳು ಮುಳಗಿ ಹೋಗುತ್ತವೆ. ಒಂದೇ ಸಾರಿ ಹರಾಜು ಮಾಡಿಬಿಡಬೇಕು ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹರಾಜು ಹಾಕಿದರು ಬಂದ ಹಣ ಬ್ಯಾಂಕಿನ ಸಾಲವನ್ನು ಕಟ್ಟಲು ಸಾಕಾಗುವುದಿಲ್ಲ, ಸರ್ಕಾರ ಮತ್ತೆ ಹಣವನ್ನು ಕೊಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಏನಾದರು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ನನ್ನ ಮನವಿ.

ಶ್ರೀ ಎಸ್.ಎ. ರವೀಂದ್ರನಾಥ್:- ಮಾನ್ಯ ಸಭಾಪತಿಗಳೆ, ಈ ಅಧಿವೇಶನ ಮುಗಿದ ನಂತರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರನ್ನು ಮತ್ತು ಸಂಬಂಧಪಟ್ಟ ಶಾಸಕರನ್ನು ಕರೆದು ಚರ್ಚೆ ಮಾಡಿ ಇವರು ಏನು ಸಲಹೆ ಕೊಡುತ್ತಾರೆ ಆ ರೀತಿ ಕ್ರಮ ತೆಗೆದುಕೊಳ್ಳುವಂತಹ ಕೆಲಸವನ್ನು ನಾವು ಮಾಡುತ್ತೇವೆ.

ಸಭಾಪತಿಯವರು:- ಅಧಿವೇಶನ ಮುಗಿದ ಮೇಲೆ ಆ ಕೆಲಸವನ್ನು ಮಾಡಿಕೊಡಿ.

ಶ್ರೀ ಖಾಜಿ ಅರಶದ್ ಅಲಿ: ನಾವು ಬರುವ ಅಗತ್ಯವಿಲ್ಲ, ಎಲ್ಲಾ ಆಡಿಟ್ ವರದಿ ಇದೆ. ನಮ್ಮ ಸಲಹೆ ಬೇಕಾಗಿಲ್ಲ. ಕ್ರಮ ತೆಗೆದುಕೊಳ್ಳುವ ಬಗ್ಗೆ ಈಗ ಏನಾದರೂ ಘೋಷಣೆ ಮಾಡಿ.

ಶ್ರೀ ಎಸ್.ಎ. ರವೀಂದ್ರನಾಥ್:- ಮಾನ್ ಸದಸ್ಯರು ಹೇಳುವುದಕ್ಕೆ ನಾನು ಬದ್ಧನಾಗಿದ್ದೇನೆ.

ಉಡುಪಿ ಪವರ್ ಕಾರ್ಪೊರೇಷನ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ
ಕುರಿತು

79; ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಬಂದ ದೂರುಗಳೆಷ್ಟು; (ದೂರುಗಳ ಪ್ರತಿ ಒದಗಿಸುವುದು)
- ಆ) ಈ ಬಗ್ಗೆ ಇಲಾಖೆ ತೆಗೆದುಕೊಂಡ ಕ್ರಮವೇನು; ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕಾರಣವೇನು?

ಶ್ರೀ ಜಿ. ಕೃಷ್ಣಪಾಲೇಮಾರ್ (ಬಂದರು, ಒಳನಾಡು, ಜಲಸಾರಿಗೆ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು)

ಅ) ಉಡುಪಿ ಜಿಲ್ಲೆಯಲ್ಲಿನ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಬಗ್ಗೆ 16 ದೂರುಗಳನ್ನು ಸ್ವೀಕರಿಸಲಾಗಿದೆ (ದೂರಿನ ಪ್ರತಿಗಳನ್ನು ಮಾನ್ಯ ಸದಸ್ಯರಿಗೆ ಒದಗಿಸಲಾಗಿದೆ). ಈ ಬಗ್ಗೆ, ಸ್ಥಳೀಯ ಹಾಗೂ ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿಯೂ ಸಹ ಲೇಖನಗಳು ಪ್ರಕಟಗೊಂಡಿರುತ್ತವೆ. ಇದಲ್ಲದೆ, ಉಡುಪಿ ಜಿಲ್ಲಾಧಿಕಾರಿಗಳವರ ಕಛೇರಿಯಲ್ಲಿಯೂ ಸಹ 946 ದೂರುಗಳು ಬಂದಿರುತ್ತವೆ (946 ದೂರುಗಳ ಸ್ವೀಕೃತಿ ಪಟ್ಟಿಯನ್ನು ಮಾನ್ಯ ಸದಸ್ಯರಿಗೆ ಪ್ರತ್ಯೇಕವಾಗಿ ಒದಗಿಸಲಾಗಿದೆ.)

ಆ)

i) ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದಿಮೆಯ ಪರಿವೀಕ್ಷಣೆಯ ನಂತರ ಷರತ್ತುಗಳು ಅನುಪಾಲನೆಯಾಗದಿದ್ದ ಕಾರಣ ನೋಟಿಸ್ ನೀಡಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವೈಯಕ್ತಿಕ ವಿಚಾರಣೆಯನ್ನು ನಡೆಸಿರುತ್ತದೆ. ಉದ್ದಿಮೆಯು ಸಮುದ್ರದ ನೀರನ್ನು ಪಡೆಯುವ ಸಲುವಾಗಿ ಅಳವಡಿಸಲಾಗಿದ್ದ, ಸುಮಾರು 7.2 ಕಿ.ಮೀ ಉದ್ದದ ಜಿ.ಆರ್.ಪಿ.ಪೈಪಿಗೆ ಬದಲಾಗಿ ಎಂ.ಎಸ್.ಪೈಪ್‌ಗಳನ್ನು ಅಳವಡಿಸಿದ್ದು, ಇದರಿಂದ, ಜಿ.ಆರ್.ಪಿ.ಪೈಪ್‌ಗಳು ಒಡೆಯುವ ಮೂಲಕ ಆಕಸ್ಮಿಕವಾಗಿ ಉಪ್ಪು ನೀರು ಹೊರ ಬರುತ್ತಿದ್ದುದನ್ನು ತಡೆಗಟ್ಟಲಾಗಿದೆ.

ii) ಉದ್ದಿಮೆಯ ಅಕ್ಕಪಕ್ಕದಲ್ಲಿರುವ ಕೃಷಿ ಭೂಮಿ ಮತ್ತು ಮನೆಗಳ ಮೇಲೆ ಉದುರುತ್ತಿದ್ದ ಡ್ರಿಫ್ಟ್ ಅನ್ನು ತಡೆಗಟ್ಟುವ ಸಲುವಾಗಿ ಕಂಪನಿಯು ಒಂದು ಕೂಲಿಂಗ್ ಟವರ್‌ಗೆ ಡ್ರಿಫ್ಟ್ ಎಲಿಮಿನೇಟರ್ ಅಳವಡಿಸಿರುತ್ತದೆ ಮತ್ತು ಇನ್ನೊಂದು ಟವರ್‌ಗೆ ಎಲಿಮಿನೇಟರ್ ಅಳವಡಿಸುವ ಕಾರ್ಯವು ಮುಗಿಯುವ ಹಂತದಲ್ಲಿದೆ.

- iii) ಉದ್ದಿಮೆಯು ತೊಂದರೆಗೆ ಒಳಗಾದ ಸ್ಥಳೀಯ ಜನರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಬಗ್ಗೆ ಕ್ರಮ ಕೈಗೊಂಡಿರುತ್ತದೆ.
- iv) ಉದ್ದಿಮೆಯಿಂದ ಹೊರಬರುತ್ತಿರುವ ಹಾರು ಬೂದಿಯನ್ನು ಬಳಸಿ ಸಿಮೆಂಟ್ ತಯಾರಿಸುವ ಬಗ್ಗೆ ಮೆ.ಎಸಿಸಿ ಲಿಮಿಟೆಡ್ ಇವರಿಗೆ ಹಾರು ಬೂದಿಯನ್ನು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪವರ್ ಪ್ಲಾಂಟ್ ಆಸುಪಾಸಿನಲ್ಲಿ ಪ್ರತ್ಯೇಕವಾದ ಸಿಮೆಂಟ್ ಸಮಿಶ್ರಣ ಘಟಕವನ್ನು ಸ್ಥಾಪಿಸುವ ನಿರೀಕ್ಷೆ ಇದ್ದು, ಇದರಿಂದ ಹಾರು ಬೂದಿಯ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
- v) ಈ ಉದ್ದಿಮೆಯಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಜಿಲ್ಲಾಡಳಿತವು ತಜ್ಞರ ಸಮಿತಿಯೊಂದನ್ನು ರಚಿಸಿರುತ್ತದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಉಡುಪಿ ಜಿಲ್ಲೆಯಲ್ಲಿನ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಬಗ್ಗೆ ಪ್ರಶ್ನೆಯನ್ನು ಕೇಳಿದ್ದು, 946 ದೂರುಗಳು ಸ್ವೀಕೃತವಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದು, ಈ ದೂರಿನ ಮೇಲೆ ಕೈಗೊಂಡಿರುವ ಕ್ರಮದ ಬಗ್ಗೆ ಸ್ಪಷ್ಟವಾಗಿ ತಿಳಿಸಿರುವುದಿಲ್ಲ. ಮಾನ್ಯ ಸಚಿವರು ಉಡುಪಿ ಜಿಲ್ಲೆಯವರಾಗಿರುವ ಹಿನ್ನೆಲೆಯಲ್ಲಿ ಹಾಗೂ 20 ವರ್ಷಗಳ ಕಾಲ ಇಂತಹ ಯೋಜನೆಗಳು ಬರಬಾರದು ಎಂದು ಹೋರಾಟ ಮಾಡಿರುವ ಪಕ್ಷದ ಹಿನ್ನೆಲೆಯವರಾಗಿದ್ದಾರೆ. ಆದರೆ ಇವತ್ತು ಇಷ್ಟು ದೂರುಗಳು ಬಂದಿವೆ, ಇದರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ? ಅಲ್ಲಿಯ ಜನರಿಗೆ ಅನ್ಯಾಯವಾಗುತ್ತಿದೆ. ಇದನ್ನು ಯಾವ ರೀತಿ ಪರಿಹಾರ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಉತ್ತರ ಕೊಟ್ಟರೆ ಸಾಕು.

ಶ್ರೀ ಜಿ. ಕೃಷ್ಣ ಪಾಲೇಮಾರ್:- ಮಾನ್ಯ ಸದಸ್ಯರು ಹೇಳಿದಂತೆ ನನ್ನ ಜಿಲ್ಲೆಯ ಪರಿಸರ ಒಳ್ಳೆಯದಾಗಿರಬೇಕು ಮತ್ತು ಮಾಲಿನ್ಯ ಆಗಬಾರದು ಎಂಬ ಬಗ್ಗೆ ಕಾಳಜಿ ಇದೆ. ನಾನು ಉತ್ತರವನ್ನು ಸರಿಯಾಗಿ ಕೊಟ್ಟಿದ್ದೇನೆ. ಆದರೆ 946 ದೂರುಗಳು ಒಂದೇ ತರಹದ ದೂರುಗಳಾಗಿವೆ. ಪೈಪ್ ಒಡೆದು ಹೋಗಿರುವ ಬಗ್ಗೆ, ಸಮುದ್ರದಿಂದ ಬರುವ ಉಪ್ಪು ನೀರು ಕೆಲವರ ಮನೆ ಮತ್ತು ಬಾವಿಗಳಿಗೆ ಸೇರಿ ಮಾಲಿನ್ಯ ಆಗಿತ್ತು. ಆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬಾವಿಗಳನ್ನು ಕ್ಲೀನ್ ಮಾಡುವ ವ್ಯವಸ್ಥೆಯನ್ನು ಮಾಡಿದ್ದೇವೆ. ಅಲ್ಲದೇ ಉಪ್ಪು ನೀರು ಆವಿಯಾಗಿ ಕೆಲವು ರೈತರ ಕೃಷಿ ಬೆಳೆಗೆ ಹಾನಿಯಾಗುತ್ತಿದೆ ಎಂಬ ದೂರು ಬಂದಿದ್ದವು. ಇದನ್ನು ತಪ್ಪಿಸಲು Cooling Tower ಗೆ ಬೇಕಾದ Drift Eliminator ಅನ್ನು ಅಳವಡಿಸಲು ಆದೇಶ ಕೊಟ್ಟಿದ್ದು, ಇನ್ನು 8 ದಿನಗಳಲ್ಲಿ ಆ ಕೆಲಸ ಮುಗಿಯುತ್ತದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಪರಿಸರ ಮಾಲಿನ್ಯ ಆಗಿದೆಯೋ ಅಥವಾ ಇಲ್ಲವೋ? ಮಾಲಿನ್ಯ ಆಗಿದ್ದರೆ ಏನು ಕ್ರಮ ಕೈಗೊಳ್ಳುತ್ತಾರೆಯೇ? ಮಾನ್ಯ ಸಚಿವರು ಪರಿಹಾರದ ಬಗ್ಗೆ ಹೇಳುತ್ತಿದ್ದಾರೆ. ಪರಿಸರ ಮಾಲಿನ್ಯದಿಂದ ಅದನ್ನು ಬಂದ್ ಮಾಡಿದ್ದರು. ಈಗ ಪುನಃ ತೆರೆದಿದ್ದಾರೆ. ಅಂದರೆ ಈಗ ಎಲ್ಲವೂ ಸರಿಹೋಗಿದೆಯೇ? ಸರಿಯಾಗಿದ್ದರೆ ನಾನು ಒಪ್ಪುತ್ತೇನೆ. ಹಾಗಾದರೆ ಆ ಕಾರ್ಪೊರೇಷನ್ ಇಲಾಖೆ ಅಥವಾ ಸರ್ಕಾರಕ್ಕಿಂತ ದೊಡ್ಡದೇ? ಈ ಸಮಸ್ಯೆಯನ್ನು ಪರಿಹಾರ ಮಾಡಲು ಸಾಧ್ಯವಾಗದಿರುವ ಪರಿಸ್ಥಿತಿ ಮಾನ್ಯ ಸಚಿವರಿಗೆ ಇದ್ದರೆ ಜನಸಾಮಾನ್ಯರು ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಯೋಚನೆ ಮಾಡಬೇಕು. ಇದು ಕ್ಲೋಸ್ ಆಗಿದ್ದು, ಈಗ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿಯವರು ತಿಳಿಸಿದಂತೆ ಒಟ್ಟು 13 ರೀತಿಯ ದೂರುಗಳು ಬಂದಿದ್ದು, ಅದಕ್ಕೆ ಪರಿಹಾರ ಏನು? ಅವರು ಮಾಡುತ್ತೇನೆ ಎಂದ ಕೂಡಲೇ ಸಮಸ್ಯೆಗಳಿಗೆ ಉತ್ತರ ಪರಿಹಾರವಾಗುವುದಿಲ್ಲ. ಅಲ್ಲಿಯ ಜನರ ಸಮಸ್ಯೆಗಳು ಪರಿಹಾರ ಆಗಬೇಕಾಗಿದೆ. ಇದನ್ನು ಯಾವ ರೀತಿ ಮಾಡುತ್ತಾರೆ? ಆದ್ದರಿಂದಲೇ ನಾನು ಸ್ಪಷ್ಟವಾಗಿ ಹೇಳಿಲ್ಲ ಎಂದು ಹೇಳಿದ್ದೇನೆ. ಏಕೆಂದರೆ ಒಂದು ಸಾರಿ ಕ್ಲೋಸ್ ಮಾಡುತ್ತಾರೆ, ಮತ್ತೊಂದು ಸಾರಿ ಓಪನ್

ಮಾಡುತ್ತಾರೆ. ಅಲ್ಲಿ ಎಲ್ಲವೂ ಸರಿಯಾಗಿದೆ ಎಂದು ಓಪನ್ ಮಾಡುತ್ತಾರೆಯೇ? ಸರಿ, ಹಾಗಿದ್ದರೆ ಎಲ್ಲವೂ ಸರಿಯಾಗಿದೆ ಎಂದು ಉತ್ತರ ಕೊಡಬೇಕಾಗಿತ್ತು. ಇದು ಅವರ-ನಮ್ಮ ರಾಜಕಾರಣದ ಪ್ರಶ್ನೆ ಅಲ್ಲ. ಅಲ್ಲಿರುವ ಜನರ ವಾಸ್ತವ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾಗಿದೆ. ಇವತ್ತು ನಮಗೆ ವಿದ್ಯುತ್ ಬೇಕಾಗಿದೆ. ಆದ್ದರಿಂದ ಎಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕು ಎನ್ನುವ ವಾದ ಸಮರ್ಪಕವಾದುದಲ್ಲ. ವಿದ್ಯುತ್ ಬೇಕಾಗಿರುವುದು ನಿಜವಾದರೂ ಅದನ್ನು ಎಷ್ಟು ಬೆಲೆ ತೆತ್ತು ಹೇಗೆ ಪಡೆಯಬೇಕು ಎಂಬುದು ಮುಖ್ಯ. ಇದರ ಬಗ್ಗೆ ಚಿಂತನೆ ಮಾಡಿ ಸಮಸ್ಯೆಗಳನ್ನು ಯಾವಾಗ ಪರಿಹರಿಸುತ್ತಾರೆ? ACC ಕಂಪನಿಯವರನ್ನು ತಂದ ಕೂಡಲೇ ಹಾರುವ ಬೂದಿ ಸಮಸ್ಯೆಯು ನಿಂತುಬಿಡುತ್ತದೆಯೇ? ಆ ಕಂಪನಿಯವರು ಬೂದಿಯನ್ನು ಬಳಸುತ್ತಾರೆಯೇ ಹೊರತು ಹಾರುವ ಬೂದಿ ಹಾರುತ್ತಲೇ ಇರುತ್ತದೆ. ಇದನ್ನು ನಿಲ್ಲಿಸಲು ಅವರಿಂದ ಆಗಲಿಲ್ಲ. ಒಂದು ಪ್ರಶ್ನೆಗೆ ಅವರೇ ಉತ್ತರ ಹುಡುಕಿಕೊಳ್ಳಬೇಕಾಗುತ್ತದೆ. 20 ವರ್ಷಗಳಿಂದ ಅಂತಹ ಯೋಜನೆಗಳು ಬರಬಾರದು ಎಂದು ಹೋರಾಟ ಮಾಡಿದವರು ಇವತ್ತು ಅದರ ಪರ ಹೇಗಾಗುತ್ತಾರೆ? 20 ವರ್ಷಗಳಿಂದ ಜನಜಾಗೃತಿ ಮಾಡಿದ್ದಾರೆ, ಸಮಸ್ಯೆಯನ್ನು ನಾವು ಹುಟ್ಟುಹಾಕಿಲ್ಲ. ಅವರೇ ಮಾಡಿದ್ದಾರೆ. ಅವರು ಎಂದರೆ ನೇರವಾಗಿ ಅವರಲ್ಲ, ಅವರ ಹಿಂದಿನವರು ಇರಬಹುದು. ಆದ್ದರಿಂದ ಈ ಸಮಸ್ಯೆ ಪರಿಹಾರವಾಗಬೇಕಾಗಿದೆ. ಅವರಿಗೆ ಎಲ್ಲೂ ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀ ಜಿ. ಕೃಷ್ಣ ಪಾಲೇಮಾರ್:- ಮಾನ್ಯ ಸಭಾಪತಿಯವರೇ, ನಾವು ಕೈಗಾರಿಕೆಗಳನ್ನು ಕ್ಲೋಸ್ ಮಾಡಲಿಲ್ಲ. ಅವರು ರಿಪೇರಿ ಮಾಡಲು shutdown ಮಾಡಿದ್ದರು. ನಾವು ಒಂದನೇ ಘಟಕಕ್ಕೆ ಮಾತ್ರ ಅನುಮತಿ ಕೊಟ್ಟಿದ್ದು, 2ನೇ ಘಟಕಕ್ಕೆ ಅನುಮತಿ ಕೊಟ್ಟಿಲ್ಲ. ಆ ಬೂದಿಯನ್ನು ಒಂದು ಪಾಂಡ್ ರೀತಿ ಮಾಡಿ ಅದರಲ್ಲಿ ಹಾಕಿ, ಅಲ್ಲದೇ 50 ಪರ್ಸೆಂಟ್ ಬೂದಿಯನ್ನು ಟ್ಯಾಂಕರ್ ಮೂಲಕ ಬೇರೆ ಕಡೆ ಸಾಗಿಸುತ್ತಿದ್ದಾರೆ. 2ನೇ ಘಟಕಕ್ಕೆ ಅನುಮತಿ ಕೊಟ್ಟಿಲ್ಲ. ಇದೇ ಒಂದು ರೀತಿ ಪರಿಹಾರ. ಇರುವುದನ್ನು ಪರಿಸರಕ್ಕೆ ಹಾನಿಯಾಗದಂತೆ

ಮಾಡಿಕೊಂಡು ಹೋಗಬೇಕು. ಅಲ್ಲದೇ ACC ಕಂಪನಿಯವರೊಡನೆ ಒಡಂಬಡಿಕೆ ಕೂಡ ಆಗುತ್ತಿದೆ. ಅದಕ್ಕೆ ಅವರಿಗೆ 40-50 ಎಕರೆ ಭೂಮಿ ಕೊಡುವುದಿದೆ. ಪಕ್ಕದಲ್ಲಿ ಸೀಮೆಂಟ್ ಕಾರ್ಖಾನೆ ಬಂದರೆ ಹಾರುವ ಬೂದಿ ಸಮಸ್ಯೆ ನಿಲ್ಲುತ್ತದೆ. ಬೂದಿಯನ್ನು ರಾಶಿ ಹಾಕಿದಾಗ ಮತ್ತೆ ಹಾರುತ್ತದೆ. ಆದ್ದರಿಂದ ಈ ರೀತಿ ಹಾರುವುದನ್ನು ತಡೆದು ಬೂದಿ ಸೀಮೆಂಟ್ ಕಾರ್ಖಾನೆಗೆ ಹೋಗುತ್ತದೆ. ಆದ್ದರಿಂದ ಮುಂದೆ ಹಾರುವ ಬೂದಿ ಸಮಸ್ಯೆ ಬರುವುದಿಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಬೂದಿ ಹಾರದಂತೆ ಏನಾದರೂ ಮಾಡಬೇಕು.

ಸಭಾಪತಿಯವರು:- ನಿಮ್ಮ ಊರಿನಲ್ಲಿ ಹಾರುವುದು ಬೇರೆ, ಆದರೆ ಉಡುಪಿಯಲ್ಲಿ ಬೇರೆ ರೀತಿ ಹಾರುತ್ತದೆ.

ಶ್ರೀ ಎಸ್.ಆರ್. ಪಾಟೀಲ್:- ಇನ್ನು ನಮ್ಮ ಕೂಡ್ಲಿಗಿಗೆ ಬರುತ್ತಾರೆ. 500 ಮೆಗಾವ್ಯಾಟ್‌ನ ಕತೆಯೇ ಹೀಗೆ, ಇನ್ನು 4000 ಮೆಗಾವ್ಯಾಟ್ ಆದರೆ ಬೂದಿ ಬಾಗೇವಾಡಿ ಆಗುವ ಪರಿಸ್ಥಿತಿ ಆಗುತ್ತದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- 13 ದೂರುಗಳ ಬಗ್ಗೆ ಕೊಟ್ಟಿದ್ದು, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳುತ್ತಾರೆ?

Dr. V.S. ACHARYA:- Coal-based thermal plant ನಲ್ಲಿ ಹಿಂದೆ ಹಾರುವ ಬೂದಿಯ ಸಮಸ್ಯೆ ಇತ್ತು. ಆದರೆ ಈಗ Electrostatic Precipitator ಎಂದು ಬಂದು ಬಾಯ್ಲರ್ ಕೆಲಸ ಮಾಡುವಾಗ 24 ಗಂಟೆ ಇದು ಕೆಲಸ ಮಾಡಲೇಬೇಕು ಎಂದು ಬೂದಿ ಹಾರುವ ಪ್ರಶ್ನೆ ಇಲ್ಲ. ನಾನು ಅನೇಕ ಬಾರಿ ಹೋಗಿದ್ದೇನೆ. ತಾವು ದಯವಿಟ್ಟು ಅಲ್ಲಿಗೆ ಹೋಗಬಹುದು. Electrostatic Precipitator ಇದ್ದರೆ ಬೂದಿ ಹಾರುವ ಅಗತ್ಯ ಇಲ್ಲ.

ಇನ್ನು ಎರಡನೆಯದಾಗಿ, 1200 ಮೆಗಾವ್ಯಾಟ್ ಥರ್ಮಲ್ ಪ್ಲಾಂಟ್‌ಗೆ ಸುಮಾರು 1300 ಎಕರೆ ಬೇಕು ಎಂದು ಪ್ರಾರಂಭದಿಂದಲೂ ಅವರ ಬೇಡಿಕೆ ಇತ್ತು. ಕೊನೆಗೆ ಕೆಐಎಡಿಬಿ ಯಿಂದ 450 ಎಕರೆ ಮಾತ್ರ ಕೊಟ್ಟಿದ್ದು, ಕಾಂಪೌಂಡ್ ಹೊರಗೆ ವಾಸಮಾಡುವ ಮನೆಗಳು ಇವೆ. ಅಲ್ಲಿ ಸುಮಾರು 40 ಎಕರೆ ಜಾಗಕ್ಕೆ ಸಂಬಂಧಪಟ್ಟಂತೆ 56 ಮನೆಗಳಿಂದ ದೂರು ಇದೆ. ಈಗ ACC ಕಂಪನಿಯವರು Clinker ತಂದು pulverization factory ಮಾಡಿ, fine coal ash ಅನ್ನು 20 weight by volume ಮಾಡಿ, repack ಕಳುಹಿಸುವಂತಹದ್ದು ಇತ್ತು. Coarse ash ನ್ನು ಅದೇ wagon ನಲ್ಲಿ ದೂರಕ್ಕೆ ಅವರ plant ಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಅದು ಆಗುವವರೆಗೆ Ash Pond ನಲ್ಲಿ ಅದನ್ನು ಹಾಕಿದ್ದು, ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಸೀಮಿತವಾಗಿ 40-50 ಎಕರೆ ಜಾಗದ ಸಮಸ್ಯೆ ಇದೆ. ಅದರ ಬಗ್ಗೆ ವಿಶೇಷ ಗಮನಕೊಟ್ಟು ಏನೇನೂ ತೊಂದರೆ ಇದೆ ಪರಿಹಾರ ಮಾಡಲು ಒಂದು ಟಾಸ್ಕ್‌ಫೋರ್ಸ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇದ್ದು, ಈ ಸಮಿತಿಯಲ್ಲಿ ಜಿಲ್ಲಾ ಪರಿಸರಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕಂಪನಿಯವರು ಇದ್ದು ಇವರೆಲ್ಲರೂ ನೋಡುವುದು ಎಂದಾಗಿದೆ. 10 ದಿನಗಳಿಗೊಮ್ಮೆ ವಿಚಾರ ಮಾಡುತ್ತಾರೆ. ಖಂಡಿತ ಪರಿಸ್ಥಿತಿ ಸುಧಾರಣೆಯಾಗುತ್ತದೆ.

ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ಲೋಕೋಪಯೋಗಿ ರಸ್ತೆಗಳ ಕುರಿತು

195; ಶ್ರೀ ಅಲ್ಲಮ ಪ್ರಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಜಿಲ್ಲಾ ಮುಖ್ಯರಸ್ತೆಗಳು, ರಾಜ್ಯ ಹೆದ್ದಾರಿಗಳ ದುರಸ್ತಿಗೆ ಬಿಡುಗಡೆಯಾದ ಹಣ ಎಷ್ಟು?
- ಆ) ಈ ಭಾಗದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಈ ರಸ್ತೆಗಳ ದುರಸ್ತಿಗೆ ಇದುವರೆಗೆ ಖರ್ಚಾದ ಹಣ ಎಷ್ಟು?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) 2011-12ನೇ ಸಾಲಿಗೆ ಗುಲ್ಬರ್ಗ ವಿಭಾಗಕ್ಕೆ ರಾಜ್ಯ ಹೆದ್ದಾರಿಗಳ ದುರಸ್ತಿಗಾಗಿ 423.31 ಲಕ್ಷ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಗಾಗಿ ರೂ. 873.40 ಲಕ್ಷಗಳು ಬಿಡುಗಡೆಯಾಗಿರುತ್ತದೆ. ಯಾದಗಿರಿ ವಿಭಾಗಕ್ಕೆ ರಾಜ್ಯ ಹೆದ್ದಾರಿಗಳ ದುರಸ್ತಿಗಾಗಿ ರೂ. 220.79 ಲಕ್ಷ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಗಾಗಿ ರೂ. 713.70 ಲಕ್ಷಗಳು ಬಿಡುಗಡೆಯಾಗಿರುತ್ತದೆ.
- ಆ) ಗಮನಕ್ಕೆ ಬಂದಿರುತ್ತದೆ. ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇಲಾಖಾ ವ್ಯಾಪ್ತಿಯಡಿ ಬರುವ ಜಿಲ್ಲಾ ಮುಖ್ಯರಸ್ತೆ ಮತ್ತು ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಒದಗಿಸಲಾದ ಅನುದಾನದಲ್ಲಿ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆ ಬದಿಗಳ ಗಿಡಗಂಟಿಗಳನ್ನು ತೆಗೆಯುವುದು, ರಸ್ತೆಯ ಎರಡೂ ಬದಿಗಳ ಚರಂಡಿಗಳನ್ನು ನಿರ್ಮಿಸುವುದು ಇತ್ಯಾದಿ ಅವಶ್ಯಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದುವರೆಗೆ ಶೇ.85 ರಿಂದ 90ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಉಳಿದ ಕಾಮಗಾರಿಗಳನ್ನು ಜನವರಿ-2012ರ ಅಂತ್ಯಕ್ಕೆ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಯೋಜಿಸಲಾಗಿದೆ. ಈ ರೀತಿ ಡಿಸೆಂಬರ್-2011ರ ಅಂತ್ಯಕ್ಕೆ ಜಿಲ್ಲಾ ಮುಖ್ಯರಸ್ತೆಗಳ ದುರಸ್ತಿಗೆ ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಕ್ರಮವಾಗಿ ರೂ. 392.82 ಲಕ್ಷ ಮತ್ತು 530.06 ಲಕ್ಷ ವೆಚ್ಚವಾಗಿದ್ದು, ಅದರಂತೆ ರಾಜ್ಯ ಹೆದ್ದಾರಿಗಳ ದುರಸ್ತಿಗಾಗಿ ಗುಲ್ಬರ್ಗ ಮತ್ತು ಯಾದಗಿರಿ ವಿಭಾಗಗಳಡಿ ಅನುಕ್ರಮವಾಗಿ ರೂ. 177.31 ಲಕ್ಷ ಹಾಗೂ ರೂ. 156.39 ಲಕ್ಷಗಳ ವೆಚ್ಚವಾಗಿರುತ್ತದೆ.

ಶ್ರೀ ಅಲ್ಲಮ ಪ್ರಭು ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ನಾನು ಬಹಳ ಸ್ಪಷ್ಟವಾಗಿ ಪ್ರಶ್ನೆಯನ್ನು ಕೇಳಿದ್ದೇನೆ. ಆದರೆ, ನನ್ನ ಪ್ರಶ್ನೆಗಳಿಗೆ ಮಾನ್ಯ ಸಚಿವರಿಂದ ಸರಿಯಾದಂತಹ ಉತ್ತರ ಮತ್ತು ಮಾಹಿತಿ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಜಿಲ್ಲಾ ಮುಖ್ಯರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ದುರಸ್ತಿಗೆ ಬಿಡುಗಡೆ ಮಾಡಿರುವ ಹಣ ಎಷ್ಟು ಎನ್ನುವಂತಹ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಮಾನ್ಯ ಸಚಿವರು ಕೇವಲ ಹೆದ್ದಾರಿ ರಸ್ತೆಯ ದುರಸ್ತಿಗೆ ಬಿಡುಗಡೆ ಮಾಡಿರುವಂತಹ ಹಣದ ಮಾಹಿತಿಯನ್ನು ನೀಡಿದ್ದಾರೆ. ಈ ಮಾಹಿತಿಯೂ ಸರಿಯಾಗಿಲ್ಲ. ದಿನಾಂಕ: 11.11.2011ರಂದು ಸಚಿವ ಸಂಪುಟದ ಉಪ ಸಮಿತಿಯಲ್ಲಿ 198 ಕಿ.ಮೀ ರಸ್ತೆ ಹಾಗೂ 198 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿತ್ತು. ಇದರಲ್ಲಿ ಕೇವಲ ಮೂರು ರಸ್ತೆಗಳು ಮಾತ್ರ ಪ್ರಾರಂಭವಾಗಿವೆ. ಅಪ್ಪಲ್ಪುರ್ ರಸ್ತೆ, ಅಳಂದ ರಸ್ತೆ ಮತ್ತೊಂದು ಚಿಂಚೋಳ್ಕಿ ರಸ್ತೆ ಈ ಮೂರನ್ನು ಬಿಟ್ಟರೆ, ಬೇರೆ ಯಾವುದೂ ಆಗಿಲ್ಲ. ಒಟ್ಟು 9 ರಸ್ತೆಗಳಿಗೆ ಸರ್ಕಾರ ತನ್ನ ಅನುಮೋದನೆಯನ್ನು ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾವುದೂ ಪ್ರಾರಂಭವಾಗಿಲ್ಲ. ನೂರಾರು ಕಿ.ಮೀ ಮೀಟರ್‌ನಷ್ಟು ಉದ್ದದ ಸುಳ್ಳನ್ನು ಮಾನ್ಯ ಸಚಿವರು ಹೇಳಿದ್ದಾರೆ. ದಿನಾಂಕ:11.11.2011ರಂದು ಸಚಿವ ಸಂಪುಟದ ಉಪ ಸಮಿತಿಯಲ್ಲಿ 198 ಕಿ.ಮೀ. ರಸ್ತೆ ಹಾಗೂ 198 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿತ್ತು ಮತ್ತು ಹಣವನ್ನು ಬಿಡುಗಡೆ ಮಾಡಿತು. ಅದಕ್ಕಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಅಲ್ಲಿ ಕಪ್ಪು ಎರೆಮಣ್ಣು ಇರುವುದರಿಂದ ಆ ರಸ್ತೆಗಳು ಪದೇ ಪದೇ ಹಾಳಾಗುತ್ತವೆ. ಆದ್ದರಿಂದ ಬೇಗ ಕೆಲಸ ಪ್ರಾರಂಭ ಮಾಡಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ನನ್ನ ಎರಡನೆಯ ಪ್ರಶ್ನೆಯಲ್ಲಿ ಆ ಭಾಗದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಈ ರಸ್ತೆಗಳ ದುರಸ್ತಿಗೆ ಇಲ್ಲಿಯವರೆಗೆ ಖರ್ಚಾಗಿರುವ ಹಣವೆಷ್ಟು ಎನ್ನುವಂತಹ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಅವರು ಬಂದಿಲ್ಲ ಎನ್ನುವಂತಹ ಉತ್ತರವನ್ನು ನೀಡಿದ್ದಾರೆ.

ಎಕೆಂದರೆ, ಸುಮಾರು 5 ಕೋಟಿ ರೂಪಾಯಿಗಳು 10ನೇ ತಿಂಗಳ 10ನೇ ತಾರೀಖಿನಿಂದ ಪೆಂಡಿಂಗ್ ಇದೆ.

ಸಭಾಪತಿಯವರು:- ರಸ್ತೆಗಳು ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವಂತಹ ನಿಮ್ಮ ಪ್ರಶ್ನೆಗೆ ಸರ್ಕಾರ ಬಂದಿದೆ ಎನ್ನುವಂತಹ ಉತ್ತರವನ್ನು ನೀಡಿದರೆ, ಸರ್ಕಾರ ಇಕ್ಕಟ್ಟಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ.

ಶ್ರೀ ಅಲ್ಲಮಪ್ರಭು ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದೆ. ಯಾರನ್ನಾದರೂ ಅಲ್ಲಿಗೆ ಕಳುಹಿಸಿ ನೋಡಲಿ, ಒಂದು ಗುಂಡಿಯನ್ನು ಸಹ ಮುಚ್ಚಿಲ್ಲ. 2004ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಗುಂಡಿ ಮುಚ್ಚುವಂತಹ ಕಾರ್ಯಕ್ರಮವನ್ನು ನಾನು ನೋಡಿದ್ದೇನೆ. ಜೆ.ಸಿ.ಪಿ. ಮೂಲಕ ಗುಂಡಿಗಳನ್ನು ತೆಗೆಯುವಂತಹ ಕಾರ್ಯಕ್ರಮ ಆಗುತ್ತಿದೆಯೇ ವಿನಃ ಎಲ್ಲಿಯೂ ಕೂಡ ಗುಂಡಿಗಳನ್ನು ಮುಚ್ಚುವಂತಹ ಕೆಲಸ ಆಗಿಲ್ಲ. ಮಾನ್ಯ ಲೋಕೋಪಯೋಗಿ ಸಚಿವರಲ್ಲಿ ಬಹಳ ಕಳಕಳಿಯಿಂದ ಕೇಳಿಕೊಳ್ಳುವುದೇನೆಂದರೆ, ಗುಲ್ಬರ್ಗಾ ಹಾಗೂ ಯಾದಗಿರಿಗಳಲ್ಲಿ 464 ಕಿಲೋ ಮೀಟರ್ ರಸ್ತೆಗೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಅತೀ ಬಿರುಸಾಗಿರುವಂತಹ ಮತ್ತು ಕಪ್ಪು ಎರೆ ಮಣ್ಣಿನಿಂದ ಕೂಡಿದ ಪ್ರದೇಶದಲ್ಲಿ 20 ಲಕ್ಷಕ್ಕೆ ಒಂದು ಕಿ.ಮೀ ಮತ್ತು 50 ಲಕ್ಷ ರೂಪಾಯಿಗಳಿಗೆ ಒಂದು ಕಿ.ಮೀ.ಗಳಂತೆ 464 ಕಿ.ಮೀ.ಗೆ ಪ್ರಸ್ತಾವನೆ ಬಂದಿದೆ. ಈ ವಿಚಾರ ಸಚಿವ ಸಂಪುಟದ ಮುಂದಿದೆ. ದಯಮಾಡಿ ಅದಕ್ಕೆ ಅನುಮೋದನೆ ಕೊಡಬೇಕಾಗಿದೆ. ಆಯವ್ಯಯದಲ್ಲಿ 168 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಈ ಹಿಂದೆ 11.11.11ರಲ್ಲಿ 198 ಕಿ.ಮೀ ರಸ್ತೆಗಳಿಗೆ 198 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗ 464 ಕಿ.ಮೀ.ಗೆ 168 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಈ ರೀತಿ ಮಾಡಿದರೆ ಪದೇ ಪದೇ ರಸ್ತೆಗಳು ಕೆಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲೆಲ್ಲಿ ಬಿರುಸಾಗಿರುವಂತಹ ಪ್ರದೇಶಗಳಿವೆ ಮತ್ತು ಎಲ್ಲಿ ಕಪ್ಪು ಎರೆಮಣ್ಣಿನ ಪ್ರದೇಶಗಳಿವೆ ಅಲ್ಲಿಗೆ ಹೆಚ್ಚು ಹಣವನ್ನು ವ್ಯಯ ಮಾಡಬೇಕೆಂದು ನಾನು

ಕೇಳಿಕೊಳ್ಳುತ್ತಿದ್ದೇನೆ. ಹೆಚ್ಚಿನ ಹಣವನ್ನು ಈ ಭಾಗಕ್ಕೆ ಒದಗಿಸಿದರೆ ಮುಂದೆ ಈ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ, ಇಲ್ಲದಿದ್ದರೆ ಆಗುವುದಿಲ್ಲ ಎನ್ನುವಂತಹ ಮಾತನ್ನು ಸರ್ಕಾರದ ಗಮನಕ್ಕೆ ತರಲು ಬಯಸುತ್ತಿದ್ದೇನೆ.

ಶ್ರೀ ಸಿ.ಎಂ. ಉದಾಸಿ:- ಸನ್ಮಾನ್ಯ ಸಭಾಪತಿಯವರೇ, ಗುಲ್ಬರ್ಗಾ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೆದ್ದಾರಿಗಳ ದುರಸ್ತಿ ಕೆಲಸ ಮತ್ತು ಗುಂಡಿಗಳನ್ನು ಮುಚ್ಚುವಂತಹ ಕೆಲಸ ಪ್ರಗತಿಯಲ್ಲಿದೆ. ಫೆಬ್ರವರಿ ತಿಂಗಳೊಳಗಾಗಿ ಎಲ್ಲ ಕಡೆಗಳಲ್ಲಿ ಈ ಕೆಲಸವನ್ನು ಮುಗಿಸುವಂತಹ ಭಾವನೆ ನನಗಿದೆ. ಇನ್ನು ಕೆಲವು ಕಡೆಗಳಲ್ಲಿ ರಸ್ತೆಗಳು ಆಗಬೇಕೆಂದು ಅವರು ಕೇಳುತ್ತಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ ಎಂದು ಮಾಡಿ ಅದರಡಿಯಲ್ಲಿ ಸುಮಾರು 784 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವಂತಹ ಕ್ರಮವನ್ನು ಕೈಗೊಳ್ಳಲಾಗಿದೆ. ಅದರಲ್ಲಿ 395 ಕಿ.ಮೀ. ರಸ್ತೆಯನ್ನು ಗುಲ್ಬರ್ಗಾ ಜಿಲ್ಲೆಯಲ್ಲಿ ಮತ್ತು 160 ಕಿ.ಮೀ ರಸ್ತೆಯನ್ನು ಯಾದಗಿರಿ ಜಿಲ್ಲೆಯಲ್ಲಿ ತೆಗೆದುಕೊಳ್ಳಲಾಗಿದೆ. 395 ಕಿ.ಮೀ.ಗೆ 198 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ಯಾದಗಿರಿಗೆ 160 ಕಿ.ಮೀ.ಗೆ ಇದಕ್ಕಾಗಿ 47 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಸರ್ಕಾರ ಅನುಮತಿಯನ್ನು ನೀಡಿದೆ. ಇಷ್ಟರಲ್ಲಿಯೇ ಈ ಬಗ್ಗೆ ಆಜ್ಞೆ ಹೊರಡಲಿದೆ. ಗುಲ್ಬರ್ಗಾ ಜಿಲ್ಲೆಯಲ್ಲಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹಿಂದೆ ಎಂದೂ ಆಗದೇ ಇರುವಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಗುಲ್ಬರ್ಗಾ ಚೌಡಾಪುರ್ ರಸ್ತೆ ಆಗಿದೆ.

ಶ್ರೀ ಅಲ್ಲಮಪ್ರಭು ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಹಿಂದೆಯೂ ಕೆಲಸ ಆಗಿಲ್ಲ. ಈಗಲೂ ಕೆಲಸ ಆಗಿಲ್ಲ. ಸರ್ಕಾರ ಹಣವನ್ನು ಕೊಟ್ಟಿದೆ ಆದರೆ, ಕೆಲಸ ಆಗಿಲ್ಲ.

ಶ್ರೀ ಸಿ.ಎಂ. ಉದಾಸಿ:- ಸನ್ಮಾನ್ಯ ಸಭಾಪತಿಯವರೇ, ಕಳೆದ 10 ವರ್ಷಗಳ ಮಾಹಿತಿಯನ್ನು ದಾಖಲೆ ಸಹಿತ ನಾನು ಅವರಿಗೆ ನೀಡುತ್ತೇನೆ. ಆ ನಂತರ ಅವರು ನನಗೆ ಪ್ರಶ್ನೆಯನ್ನು ಕೇಳಲಿ.

ಶ್ರೀ ಅಲ್ಲಮಪ್ರಭು ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ನೇರವಾಗಿದೆ. 464 ಕಿ.ಮೀ. ರಸ್ತೆಗೆ ಸರ್ಕಾರ ಅನುಮೋದನೆಯನ್ನು ಕೊಟ್ಟರೆ, ನಾನು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಹಗರಣಗಳ ಬಗ್ಗೆ

087; ಶ್ರೀ ಬಸವರಾಜ ಹೊರಟ್ಟಿ (ಶಿಕ್ಷಕರ ಕ್ಷೇತ್ರ)

- ಅ) ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಟಿ ಹತ್ತಿ ಉತ್ಪಾದನೆ ಅವ್ಯವಹಾರ, ಬಿ.ಎಸ್ಸಿ (ಕೃಷಿ) ಪ್ರವೇಶದಲ್ಲಿ ಅವ್ಯವಹಾರ, ಪಿ.ಹೆಚ್‌ಡಿ ಪದವಿ ಪ್ರದಾನ ಮಾಡುವಲ್ಲಿ ಖೊಟ್ಟಿ ಸಹಿ (ಫೋರ್ಜರಿ) ಮಾಡಿದ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಈ ಪ್ರಕರಣಗಳಲ್ಲಿ ಭಾಗಿಗಳಾದ ಅಧಿಕಾರಿಗಳ ಹೆಸರು ಹಾಗೂ ಪದನಾಮಗಳೇನು;
- ಇ) ಈ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ;
- ಈ) ಕ್ರಮ ಕೈಗೊಂಡಿರದಿದ್ದಲ್ಲಿ ಕಾರಣಗಳೇನು ಹಾಗೂ ಯಾವ ಅವಧಿಯೊಳಗೆ ಕ್ರಮ ಕೈಗೊಳ್ಳಲಾಗುವುದು?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ), ಆ), ಇ) ಮತ್ತು ಈ) ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಬಸವರಾಜ ಹೊರಟ್ಟಿರವರು ಹಲವು ಅಧಿಕಾರಿಗಳು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮಗಳನ್ನು ಜರುಗಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಮನವಿಯನ್ನು ಸಲ್ಲಿಸಿದ್ದರು. ಈ ದೂರುಮನವಿ ಪರಿಶೀಲನೆಯಲ್ಲಿರುವಾಗ ಶ್ರೀ ಬಸವರಾಜ ಹೊರಟ್ಟಿರವರು ನಿಯಮ-72ರಡಿ ಸೂಚನೆಯನ್ನು ದಾಖಲಿಸಿದ್ದರು, ಈ ನಡುವೆ ಮಾನ್ಯ ವಿಧಾನ

ಪರಿಷತ್ ಸದಸ್ಯರಾದ ಶ್ರೀ ಎಂ.ಸಿ. ನಾಣಯ್ಯರವರು ಇವೇ ಅಂಶಗಳ ಮೇಲೆ ನಿಯಮ-330ರಡಿ ಸೂಚನೆಯನ್ನು ದಾಖಲಿಸಿದ್ದರು. ದಿನಾಂಕ: 15-12-2011ರಂದು ಪರಿಷತ್ತಿನಲ್ಲಿ ಸುದೀರ್ಘ ಚರ್ಚೆಯಾಗಿದ್ದು ಸರ್ಕಾರವು ಸದರಿ ಆರೋಪಗಳ ಕುರಿತು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಂದ ತನಿಖೆ ಮಾಡಿಸುವುದಾಗಿ ಭರವಸೆ ನೀಡಿರುತ್ತದೆ.

ದೂರುಮನವಿಯಂತೆ, ಆರೋಪಗಳನ್ನು ಮುಖ್ಯವಾಗಿ ಡಾ|| ಆರ್.ಆರ್. ಹಂಚಿನಾಳ್, ಕುಲಪತಿಯವರು, ಡಾ|| ಹೆಚ್.ಎಸ್. ವಿಜಯಕುಮಾರ್, ಕುಲಸಚಿವರು, ಡಾ|| ಎಂ.ಬಿ. ಚೆಟ್ಟಿ, ಡೀನ್ ಮತ್ತು ಕೆಲವು ಇತರ ಅಧಿಕಾರಿಗಳ ಮೇಲೆ ಮಾಡಲಾಗಿರುತ್ತದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ-2009ರ ಕಲಂ-8ನ್ನು ಕಲಂ-12, 24 ಮತ್ತು 31ರೊಂದಿಗೆ ಅವಗಾಹಿಸಬಹುದಾದಂತೆ ಘನವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಯವರು ಕುಲಪತಿಯವರುಗಳ ವಿರುದ್ಧ ತನಿಖೆಯನ್ನು ಜರುಗಿಸಬಹುದಾಗಿರುತ್ತದೆ. ಅಂತಹ ತನಿಖೆಯನ್ನು ಕೈಗೊಳ್ಳಲು ಕ್ರಮವಿಡುವಂತೆ ಘನವೆತ್ತ ರಾಜ್ಯಪಾಲರನ್ನು ಕೋರಲು ಕ್ರಮ ಕೈಗೊಳ್ಳಲಾಗಿರುತ್ತದೆ. ತನಿಖಾ ವರದಿಯು ಸ್ವೀಕೃತವಾದ ನಂತರ ಮುಂದಿನ ಕ್ರಮಗಳನ್ನು ಜರುಗಿಸಲಾಗುವುದು.

ಶ್ರೀ ಬಸವರಾಜ ಹೊರಟ್ಟಿ:- ಸನ್ಮಾನ್ಯ ಸಭಾಪತಿಯವರೇ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಟಿ.ಹತ್ತಿ ಉತ್ಪಾದನೆ ಅವ್ಯವಹಾರ, ಬಿ.ಎಸ್ಸಿ(ಕೃಷಿ) ಪ್ರದೇಶದಲ್ಲಿ ಅವ್ಯವಹಾರ, ಪಿ.ಹೆಚ್.ಡಿ. ಪದವಿ ಪ್ರಧಾನ ಮಾಡುವಲ್ಲಿ ನಕಲಿ ಸಹಿ ಮಾಡಿರುವಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವಂತಹ ಪ್ರಶ್ನೆಯನ್ನು ನಾನು ಕೇಳಿದ್ದೇನೆ. ಸದನಕ್ಕೆ ಸರ್ಕಾರ ಯಾವ ರೀತಿಯಲ್ಲಿ ಉತ್ತರವನ್ನು ನೀಡಿದೆ ಎನ್ನುವುದನ್ನು ತಾವೇ ನೋಡಬೇಕಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಅಧಿಕಾರಿಗಳ ಹೆಸರು ಹಾಗೂ ಪದನಾಮಗಳೇನು, ಆ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ, ಒಂದು ವೇಳೆ ಕ್ರಮವನ್ನು ಕೈಗೊಳ್ಳದೇ ಇದ್ದರೆ ಅದಕ್ಕೆ

ಕಾರಣಗಳೇನು ಎನ್ನುವಂತಹ ಪ್ರಶ್ನೆಗಳನ್ನು ನಾನು ಕೇಳಿದ್ದೇನೆ. ಹಿಂದೆ ಈ ವಿಚಾರವಾಗಿ ನಾವು ಪ್ರಶ್ನೆಯನ್ನು ಕೇಳಿದಂತಹ ಸಂದರ್ಭದಲ್ಲಿ ಸರ್ಕಾರ ಯಾವ ಉತ್ತರವನ್ನು ನೀಡಿತೋ ಈಗ ಅದೇ ಉತ್ತರವನ್ನು ನೀಡಿದ್ದಾರೆ. ನಾನು ಕೇಳಿರುವಂತಹ ಪ್ರಶ್ನೆಗೆ ಸರ್ಕಾರ ನಿರ್ದಿಷ್ಟವಾಗಿ ಕ್ರಮ ಕೈಗೊಳ್ಳುವುದಕ್ಕೆ ಆಗುತ್ತದೆಯೇ ಇಲ್ಲವೇ ಎನ್ನುವಂತಹ ಸ್ಪಷ್ಟ ಉತ್ತರವನ್ನು ಹೇಳಬೇಕಾಗುತ್ತದೆ. ನಾನು ತಪ್ಪಿತಸ್ಥ ಅಧಿಕಾರಿಗಳ ಹೆಸರನ್ನು ಹೇಳಿದ್ದೇನೆ. ಅವರು ತಪ್ಪಿತಸ್ಥರೇ, ಇಲ್ಲವೇ ಎನ್ನುವುದನ್ನು ಸರ್ಕಾರ ಸ್ಪಷ್ಟವಾಗಿ ಹೇಳಬೇಕಾಗಿದೆ. ಹಿಂದೆ ಈ ವಿಚಾರದ ಬಗ್ಗೆ ನಾನು ಹಾಗೂ ಮಾನ್ಯ ನಾಣಯ್ಯನವರು ಜೊತೆಯಾಗಿ ಪ್ರಸ್ತಾಪ ಮಾಡಿದ್ದೆವು. ಅದಕ್ಕೆ ಸರ್ಕಾರ ಕೊಟ್ಟ ಉತ್ತರವನ್ನೇ ಮತ್ತೇ ಈಗಿನ ನನ್ನ ಪ್ರಶ್ನೆಗೆ ಲಗತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಅಧಿಕಾರಿಗಳ ಭ್ರಷ್ಟಾಚಾರ ಮಿತಿ ಮೀರಿದೆ. ಏನು ಬೇಕಾದರೂ ಮಾಡುತ್ತಾರೆ ಮತ್ತು ಅದನ್ನು ಮುಚ್ಚಿ ಹಾಕುವುದಕ್ಕೆ ಬೆಂಗಳೂರಿನಿಂದ ಧಾರವಾಡದವರೆಗೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ನಾನು ಏನು ಪ್ರಶ್ನೆಯನ್ನು ಕೇಳಿದ್ದೇನೆ ಅವರು ಏನು ಉತ್ತರವನ್ನು ಕೊಟ್ಟಿದ್ದಾರೆ ಎನ್ನುವುದನ್ನು ತಾವೇ ನೋಡಿ ನನ್ನ ನೇರವಾಗಿರುವಂತಹ ಪ್ರಶ್ನೆಗೆ ಅವರು ನೇರವಾಗಿರುವಂತಹ ಉತ್ತರವನ್ನು ಹೇಳಬೇಕಾಗುತ್ತದೆ. ಸುಮ್ಮನೆ ಪ್ರಶ್ನೆ ಕೇಳುವುದಕ್ಕೆ ನಾನೇನು ಮೂರ್ಖನೇ? ತಾವೇ ಈ ಬಗ್ಗೆ ಸರ್ಕಾರವನ್ನು ಕೇಳಬೇಕಾಗಿದೆ. ನಾನು ಏನೂ ಮಾತನಾಡುವುದಿಲ್ಲ. ಈ ರೀತಿ ಸದನವನ್ನು ನಡೆಸಬೇಕೇ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಮಾನ್ಯ ಮಂತ್ರಿಗಳು ಸದನಕ್ಕೆ ಬರುವಂತಹ ಸಂದರ್ಭದಲ್ಲಿ ಉತ್ತರವನ್ನು ನೀಡಿಕೊಂಡು ಬರಬೇಕಾಗುತ್ತದೆ.

ಶ್ರೀ ಉಮೇಶ್ ವಿ. ಕತ್ತಿ:- ಸನ್ಮಾನ್ಯ ಸಭಾಪತಿಯವರೇ, ಕಳೆದ ಬಾರಿಯ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಬಹಳ ಸುದೀರ್ಘವಾಗಿರುವಂತಹ ಚರ್ಚೆ ಈ ಸದನದಲ್ಲಿ ನಡೆದಿತ್ತು. ಇದರ ಬಗ್ಗೆ ತನಿಖೆ ಮಾಡಿಸುತ್ತೇನೆಂದು ಹೇಳಿದ್ದೇನೆ. ನಾನೇ ಮುದ್ದಾಗಿ, 'ಉತ್ತರ ಸರಿ ಇಲ್ಲ' ಎಂದು ಆ ದಿನ ಹೇಳಿದ್ದೆ. ಕುಲಪತಿಗಳ ಮೇಲೆ, ರಿಜಿಸ್ಟ್ರಾರ್‌ರವರ

ಮೇಲೆ ಮತ್ತು ಡೀನ್‌ರವರ ಮೇಲೆ ಆರೋಪ ಮಾಡಿದ್ದಾರೆ. ಇವರುಗಳ ಮೇಲೆ ತನಿಖೆಯನ್ನು ನಡೆಸುವುದಕ್ಕೆ ಗೌರವಾನ್ವಿತ ರಾಜ್ಯಪಾಲರ ಅನುಮತಿಯನ್ನು ಪಡೆದುಕೊಳ್ಳುವುದಕ್ಕೆ ಫೈಲ್ ಹೋಗಿದೆ. ಘನತೆವೆತ್ತ ರಾಜ್ಯಪಾಲರ ಅನುಮತಿ ದೊರೆತ ಕೂಡಲೇ ಪೂರ್ಣ ಪ್ರಮಾಣದ ತನಿಖೆಯನ್ನು ಮಾಡಿ ವರದಿಯನ್ನು ಸದನಕ್ಕೆ ಒಪ್ಪಿಸಲಾಗುತ್ತದೆ. ಇದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಬೇಡ. ಮಾನ್ಯ ಹಿರಿಯ ಸದಸ್ಯರು ಇದರ ಬಗ್ಗೆ ಸರ್ಕಾರದ ಗಮನಕ್ಕೆ ಸೆಳೆದಂತಹ ಸಂದರ್ಭದಲ್ಲಿ, 'ತನಿಖೆ ಮಾಡುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ' ಎನ್ನುವಂತಹ ಮಾತನ್ನು ಆ ದಿನವೂ ಹೇಳಿದ್ದೆ. ಇದರ ಬಗ್ಗೆ ತನಿಖೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಗೌರವಾನ್ವಿತ ರಾಜ್ಯಪಾಲರ ಅನುಮತಿ ದೊರೆತ ಕೂಡಲೇ, ತನಿಖೆಯನ್ನು ಮಾಡಿ ಕ್ರಮ ತೆಗೆದುಕೊಂಡು ಅದರ ಬಗ್ಗೆ ಈ ಸದನಕ್ಕೆ ಮತ್ತು ಹಿರಿಯ ಸದಸ್ಯರಿಗೆ ಮಾಹಿತಿಯನ್ನು ನೀಡಲಾಗುತ್ತದೆ.

ಶ್ರೀ ಎಂ.ಸಿ. ನಾಣಯ್ಯ:- ಸನ್ಮಾನ್ಯ ಸಭಾಪತಿಯವರೇ, ನನ್ನ ಹೆಸರನ್ನು ಅವರು ಪ್ರಸ್ತಾಪ ಮಾಡಿರುವುದರಿಂದ ನಾನು ಒಂದೆರಡು ಮಾತನ್ನು ಮಾತನಾಡುವುದಕ್ಕೆ ಬಯಸುತ್ತಿದ್ದೇನೆ. ಕಳೆದ ಬಾರಿಯ ಅಧಿವೇಶನದಲ್ಲಿ ನಿಯಮ 330ರ ಅಡಿಯಲ್ಲಿ ಈ ವಿಚಾರವನ್ನು ನಾನು ಮತ್ತು ಮಾನ್ಯ ಹೊರಟ್ಟಿಯವರು ಪ್ರಸ್ತಾಪ ಮಾಡಿದ್ದೆವು. ಸುಮಾರು 36 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವಂತಹ ಹತ್ತಿ ಬೀಜಗಳನ್ನು ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸಂಶೋಧನೆ ಮಾಡಿ ರೈತರಿಗೆ ನೀಡಿದೆ. ಆದರೆ, ರೈತರು ಅದನ್ನು ಬಿತ್ತಿದಾಗ 36 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವಂತಹ ಹತ್ತಿ ಬೀಜ ಹತ್ತಿ ಆಗಲಿಲ್ಲ. ಸ್ಥಳೀಯವಾಗಿ ಮತ್ತು ಸ್ಥಳೀಯ ಹವಾಗುಣಕ್ಕೆ ಅನುಗುಣವಾಗಿ ಹತ್ತಿ ಬೀಜವನ್ನು ಮಾಡುತ್ತೇವೆಂದು ಹೇಳಿ, ಕೊನೆಗೆ ಮಾನ್ಯಾಂತ್ಯೋ ಕಂಪನಿಯವರು ಈ ಬೀಜಗಳನ್ನು ತೆಗೆದುಕೊಂಡು ಹೋಗಿ ಅವರ ಪ್ರಯೋಗಾಲಯದಲ್ಲಿ ಅವರ ಹತ್ತಿ ಬೀಜದೊಂದಿಗೆ ಕ್ರಾಸ್ ಮ್ಯಾಚಿಂಗ್ ಮಾಡಿ ಬಿ.ಬಿ.ಟಿ.ಸಿ. ಎನ್ನುವಂತಹ ಹೆಸರನ್ನು ಕೊಟ್ಟರು. ಹೊಸದಾಗಿ ಬಂದ ಬಿ.ಬಿ.ಟಿ.ಸಿ. ಹತ್ತಿ ಬೀಜದಿಂದ ಸುಮಾರು 36 ಕೋಟಿ ರೂಪಾಯಿಗಳಷ್ಟು

ನಷ್ಟವಾಗಿದೆ. Indian Council of Agriculture Researchನ ನಿರ್ದೇಶಕರು ಇದರ ಬಗ್ಗೆ ವಿಚಾರ ಮಾಡಿ, “This is the biggest ever fraud committed on the farmer, committed by the University” ಎಂದು ಪತ್ರವನ್ನು ಬರೆದಿದ್ದಾರೆ. ಇದರ ಬಗ್ಗೆ ಬಹಳ ಸುದೀರ್ಘವಾಗಿರುವಂತಹ ಚರ್ಚೆ ನಡೆದಂತಹ ಸಂದರ್ಭದಲ್ಲಿ, ಇದರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರವಾಗಿದೆ ಎಂದು ಹೇಳಿದ್ದೆ. ವಿಶ್ವವಿದ್ಯಾನಿಲಯ ಹಾಗೂ ಸರ್ಕಾರದ ಮಟ್ಟದಲ್ಲಿ, ಕಾರ್ಯದರ್ಶಿಗಳ ಮಟ್ಟದಲ್ಲಿ ಮತ್ತು ಆಯುಕ್ತರ ಮಟ್ಟದಲ್ಲಿ ಬಹಳಷ್ಟು ಅವ್ಯವಹಾರಗಳು ನಡೆದಿವೆ ಎಂದು ತಿಳಿದು ಬಂದಿದೆ. ಅವರುಗಳು, ‘ನಾವು ಇದನ್ನೆಲ್ಲ ಮಾಡುವಂತಹ ಸಂದರ್ಭದಲ್ಲಿ ವಿಧಾನಸೌಧದ ಮೂರನೆಯ ಮಹಡಿಯವರೆಗೆ ಹಣವನ್ನು ತಲುಪಿಸಿದ್ದೇವೆ’ ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ. ಸರ್ಕಾರದವರು ಇಲಾಖಾ ತನಿಖೆಯನ್ನು ಮಾಡಿಸುತ್ತೇವೆಂದು ಹೇಳಿದರು. ಆಗ ನಾನು ಅಪರ ಮುಖ್ಯ ಕಾರ್ಯದರ್ಶಿಯವರಿಂದ ಇಲಾಖಾ ತನಿಖೆ ಮಾಡಿಸಬೇಕೆಂದು ಹೇಳಿದೆ. ಆಗ ತಾವು ಸಹ ಅಪರ ಮುಖ್ಯ ಕಾರ್ಯದರ್ಶಿಯವರಿಂದ ಇಲಾಖಾ ತನಿಖೆಯನ್ನು ಮಾಡಿಸುವ ಸಂದೇಶ ಧಾರವಾಡ ವಿಶ್ವವಿದ್ಯಾನಿಲಯಕ್ಕೆ ತಲುಪಿದ ಕೂಡಲೇ ಮಾಡಿರುವ ಅವ್ಯವಹಾರವನ್ನು ಮುಚ್ಚಿಡುವುದಕ್ಕಾಗಿ ಪುನಃ ಬಹಳ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದ ಧಂದೆ ಪ್ರಾರಂಭವಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರು ಘನತೆವೆತ್ತ ರಾಜ್ಯಪಾಲರ ಅಪ್ಪಣೆಯನ್ನು ಕೇಳಿದ್ದೇವೆ. ಸನ್ಮಾನ್ಯ ರಾಜ್ಯಪಾಲರಿಂದ ವರದಿ ಬಂದ ತಕ್ಷಣ ತನಿಖೆಯನ್ನು ಮಾಡಿಸುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ವರದಿ ಬರಲಿ.

ಶ್ರೀ ಎಂ.ಸಿ. ನಾಣಯ್ಯ:- ಇದನ್ನು ಮಾಡಲು ಇಷ್ಟು ದಿವಸ ಬೇಕೇ?

ಸಭಾಪತಿಯವರು:- ಸನ್ಮಾನ್ಯ ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯದೇ ಮಾಡುವುದಕ್ಕೆ ಬರುವುದಿಲ್ಲ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ದಯಮಾಡಿ ಅಪಾರ್ಥ ಮಾಡಿಕೊಳ್ಳುವುದು ಬೇಡ. ಆ ಭಾಗದಲ್ಲಿ ಈ ಬಗ್ಗೆ ಇವತ್ತು ಸಾರ್ವಜನಿಕವಾಗಿ ಮಾತನಾಡುತ್ತಿರತಕ್ಕಂಥ ಮಾತು. ಬಿಟಿ ಹತ್ತಿಗೆ ಸಂಬಂಧಪಟ್ಟ ಹಾಗೆ ಸಾರ್ವಜನಿಕರು ನೇರವಾಗಿ ಸರ್ಕಾರದ ಮೇಲೆ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಹೇಳುತ್ತಿದ್ದೇನೆ, ಸರ್ಕಾರ ಈ ವಿಚಾರದ ಬಗ್ಗೆ ಲಘುವಾದ ಉತ್ತರವನ್ನು ನೀಡಿದೆ. ಘನತೆವೆತ್ತ ರಾಜ್ಯಪಾಲರಿಗೆ ಕಳುಹಿಸಿದ್ದೇವೆ, ಅವರಿಂದ ಉತ್ತರ ಬಂದಿಲ್ಲವೆಂದರೆ. ಒಂದು ಕಡೆ 36 ಕೋಟಿ ರೂಪಾಯಿ ಹೋಯಿತು. ಇನ್ನೊಂದು ಕಡೆ ಡೀನ್ ಯಾರಿದ್ದಾರೆ ಅವರು ನಕಲಿ ಸಹಿ ಮಾಡಿ ಅಮೆರಿಕಾಗೆ ಹೋಗುತ್ತಾರೆ. ಅವರ ಮೇಲೆಯೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

ಸಭಾಪತಿಯವರು:- ಮಾನ್ಯ ನಾಣಯ್ಯನವರೇ, ನಾನು ತಮ್ಮ ಗಮನಕ್ಕೆ ಒಂದು ವಿಷಯವನ್ನು ತರುತ್ತೇನೆ. ಇವತ್ತು ಮಧ್ಯಾಹ್ನ ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಹಗರಣಗಳು ನಡೆದಿರುವ ಬಗ್ಗೆ ವಿಷಯವಿದೆ. ಈ ಪ್ರಶ್ನೆಯನ್ನು ಬಿಡಿ. ನಂತರ ನಾವು ಮಧ್ಯಾಹ್ನ ಈ ವಿಷಯವನ್ನು ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಚರ್ಚೆ ಮಾಡೋಣ. ಮಾನ್ಯ ಸಚಿವರು ಸಹ ನೇರವಾಗಿ ಉತ್ತರವನ್ನು ಕೊಟ್ಟಿದ್ದಾರೆ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, tag on ಮಾಡಿ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ತಾವು ಹೇಳುವುದನ್ನು ನಾನು ಒಪ್ಪುತ್ತೇನೆ. ನಾನು ಸರ್ಕಾರಕ್ಕೆ ಇಷ್ಟನ್ನು ಮಾತ್ರ ಕೇಳುತ್ತೇನೆ. ದಯಮಾಡಿ ನಾನೇನು ಪ್ರಶ್ನೆಯನ್ನು ಕೇಳಿದ್ದೇನೆಂಬುದನ್ನು ತಾವು ನೋಡಿ. ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು. ಇದು ಈ ಸದನದ ಮರ್ಯಾದೆ ಪ್ರಶ್ನೆ. ಈ ಪ್ರಕರಣದಲ್ಲಿ ಭಾಗಿಯಾಗಿ ಅಧಿಕಾರಿಗಳ ಹೆಸರು ಹಾಗೂ ಪದನಾಮಗಳೇನು ಎಂದು ನಾನು ಕೇಳಿದ್ದೇನೆ. ಅವರುಗಳ ಹೆಸರು ಗೊತ್ತಿದ್ದರೆ ಸರ್ಕಾರ ಹೇಳಬೇಕು. ಇಲ್ಲವೆಂದರೆ ಆಗಿಲ್ಲವೆಂದು ಹೇಳಬೇಕು. ಅದಕ್ಕಾಗಿ ಇಷ್ಟೆಲ್ಲಾ ಪುರಾಣ ಹೇಳುವುದರಲ್ಲಿ ಏನು ಅರ್ಥವಿದೆ

ಹೇಳಿ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದ್ದರೆ ಹೇಳಬೇಕು. ಇಲ್ಲದಿದ್ದರೆ ಸನ್ಮಾನ್ಯ ರಾಜ್ಯಪಾಲರಿಗೆ ಕಳುಹಿಸಿದ್ದೇವೆಂದು ಹೇಳಬೇಕು. ಇದರ ಇತಿಹಾಸ ಇಷ್ಟು ದೊಡ್ಡದಾಗಿದೆ. ಅವರು ಏನು ಹೇಳಿದ್ದಾರೆಂದರೆ, ಆ ಪ್ರಶ್ನೆ ಬಂದಾಗ ನಾನು ಮಾತನಾಡುತ್ತೇನೆ.

ಸಭಾಪತಿಯವರು:- ಪ್ರಶೋತ್ತರ ವೇಳೆಯ ಸಮಯ ಹೋಗಿಬಿಡುತ್ತದೆ. ಈಗ ಈ ವಿಷಯವನ್ನು ಚರ್ಚಿಸುವುದು ಬೇಡ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಸರ್ಕಾರ ಈ ಉತ್ತರವನ್ನು ಹಿಂತೆಗೆದುಕೊಂಡು ಬೇರೆ ಉತ್ತರವನ್ನು ಕೊಡಬೇಕು.

ಸಭಾಪತಿಯವರು:- ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಸಚಿವರು ಈ ಬಗ್ಗೆ ಏನು ಹೇಳುತ್ತೀರಿ?

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಮಾನ್ಯ ಬಸವರಾಜ ಹೊರಟ್ಟಿಯವರು ಮತ್ತು ಮಾನ್ಯ ನಾಣಯ್ಯನವರು ಈ ಸದನದ ಹಿರಿಯ ಸದಸ್ಯರು. ಅವರು ಕೇಳಿದಂಥ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವುದು ಸರ್ಕಾರದ ಜವಾಬ್ದಾರಿ. ನಾನೇನು ಉತ್ತರವನ್ನು ಕೊಟ್ಟಿದ್ದೇನೆಂದರೆ, “ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿಟಿ ಹತ್ತಿ ಅವ್ಯವಹಾರ, ಬಿ.ಎಸ್ಸಿ (ಕೃಷಿ) ಪ್ರವೇಶದಲ್ಲಿ ಅವ್ಯವಹಾರ, ಪಿಹೆಚ್‌ಡಿ ಪದವಿ ಪ್ರಧಾನ ಮಾಡುವಲ್ಲಿ ಖೋಟಾ ಸಹಿ ಮಾಡಿದ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆಯೇ” ಎಂದು ಕೇಳಿದ್ದಾರೆ. ಅದಕ್ಕೆ ನಾನು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದೇನೆ. ಶ್ರೀ ಬಸವರಾಜ ಹೊರಟ್ಟಿಯವರು ಹಲವು ಅಧಿಕಾರಿಗಳು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮಗಳನ್ನು ಜರುಗಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಮನವಿಯನ್ನು ಸಲ್ಲಿಸಿದ್ದರು. ಇದರ ಬಗ್ಗೆ ಅವರು ಮಾಹಿತಿಯನ್ನು ಕೊಟ್ಟಿದ್ದರು. ಈ ದೂರುಮನವಿ ಪರಿಶೀಲನೆಯಲ್ಲಿರುವಾಗ ಶ್ರೀ ಬಸವರಾಜ ಹೊರಟ್ಟಿರವರು ನಿಯಮ-72ರಡಿ ಸೂಚನೆಯನ್ನು ದಾಖಲಿಸಿದ್ದು. ಈ ನಡುವೆ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಸಿ. ನಾಣಯ್ಯರವರು

ಇವೇ ಅಂಶಗಳ ಮೇಲೆ ನಿಯಮ-330ರಡಿ ಸೂಚನೆಯನ್ನು ದಾಖಲಿಸಿದ್ದರು. ದಿನಾಂಕ: 15-12-2011ರಂದು ಪರಿಷತ್ತಿನಲ್ಲಿ ಸುದೀರ್ಘ ಚರ್ಚೆಯಾಗಿದ್ದು ಸರ್ಕಾರವು ಸದರಿ ಆರೋಪಗಳ ಕುರಿತು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಂದ ತನಿಖೆಯನ್ನು ಮಾಡಿಸುವುದಾಗಿ ಭರವಸೆಯನ್ನು ನೀಡಿರುತ್ತದೆ.” ಎಂದು ಉತ್ತರದಲ್ಲಿ ಹೇಳಿದ್ದೇವೆ. ತನಿಖೆ ಮಾಡಿಸುತ್ತೇವೆಂದು ಆವತ್ತು ಅದೇ ಉತ್ತರವನ್ನು ಕೊಟ್ಟಿದ್ದೇನೆ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಸರ್ಕಾರ ನನ್ನ ಪ್ರಶ್ನೆಗೆ ನೇರವಾಗಿ ಉತ್ತರವನ್ನು ಹೇಳಬೇಕು. ಈ ಪ್ರಕರಣದಲ್ಲಿ ಯಾರ್ಯಾರಿದ್ದಾರೆಂಬುದು ಹೇಳಬೇಕು. ಅದನ್ನು ಬಿಟ್ಟು ಈ ಪುರಾಣ ಏಕೆ?

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ದೂರುಮನವಿಯಂತೆ, ಆರೋಪಗಳನ್ನು ಮುಖ್ಯವಾಗಿ ಡಾ|| ಆರ್.ಆರ್. ಹಂಚಿನಾಳ್, ಕುಲಪತಿಗಳು, ಡಾ|| ಹೆಚ್.ಎಸ್. ವಿಜಯ ಕುಮಾರ್, ಕುಲಸಚಿವರು ಹಾಗೂ ಎಂ.ಬಿ. ಚೆಟ್ಟಿ, ಡೀನ್ ಮತ್ತು ಕೆಲವು ಇತರ ಅಧಿಕಾರಿಗಳ ಮೇಲೆ ಮಾಡಲಾಗಿರುತ್ತದೆ ಎಂದು ಉತ್ತರವನ್ನು ನೀಡಿರುತ್ತೇನೆ. ಇವರ ಮೇಲೆ ತನಿಖೆಯನ್ನು ಮಾಡಬೇಕಾದರೆ ಈ ಕಾಯ್ದೆಯ ಪ್ರಕಾರ ನಾವು ಸನ್ಮಾನ್ಯ ರಾಜ್ಯಪಾಲರ ಅನುಮತಿಯನ್ನು ಪಡೆಯಲೇಬೇಕಾಗುತ್ತದೆ. ಈಗಾಗಲೇ ರಾಜ್ಯಪಾಲರ ಅನುಮತಿಗಾಗಿ ಈ ಬಗ್ಗೆ ಕಡತವನ್ನು ಕಳುಹಿಸಲಾಗಿದ್ದು ಅನುಮತಿ ಸಿಕ್ಕ ತಕ್ಷಣ ತನಿಖೆಯನ್ನು ಮಾಡಿ ವರದಿಯನ್ನು ಸದನಕ್ಕೆ ಮತ್ತು ಹಿರಿಯ ಸದಸ್ಯರಿಗೆ ಮುಟ್ಟಿಸುವಂಥ ಕೆಲಸವನ್ನು ಮಾಡುತ್ತೇವೆ. ಇದರಲ್ಲಿ ಹಿಂದೆ-ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಇಬ್ಬರು ಹಿರಿಯ ಸದಸ್ಯರು ಈ ಬಗ್ಗೆ ಆರೋಪವನ್ನು ಮಾಡಿದಾಗ ಅದರ ಬಗ್ಗೆ ಅಷ್ಟೇ ಜವಾಬ್ದಾರಿಯುತವಾಗಿ ತನಿಖೆಯನ್ನು ಮಾಡುವಂಥ ಜವಾಬ್ದಾರಿ ಸರ್ಕಾರದ ಮೇಲಿದೆ. ಸನ್ಮಾನ್ಯ ರಾಜ್ಯಪಾಲರು ಅನುಮತಿಯನ್ನು ಕೊಟ್ಟ ತಕ್ಷಣ 15 ದಿವಸಗಳಲ್ಲಿ ತನಿಖೆಯನ್ನು ಮಾಡಿಸಿ ವರದಿಯನ್ನು ಮಾನ್ಯ ಸದಸ್ಯರಿಗೆ ಮುಟ್ಟಿಸುವಂಥ ಕೆಲಸವನ್ನು ಮತ್ತು ಈ ಬಗ್ಗೆ ಸದನಕ್ಕೆ ತಿಳಿಸುವ ಕೆಲಸವನ್ನು ಮಾಡುತ್ತೇವೆ.

ಜಾಗತಿಕ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ಸಮ್ಮೇಳನದ ಬಗ್ಗೆ

191; ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭಾ ಕ್ಷೇತ್ರ)

- ಅ) ದಿ:01-12-2011 ಮತ್ತು ದಿ:02-12-2011 ರಂದು ನಡೆದ ಜಾಗತಿಕ ಕೃಷಿ ವಾಣಿಜ್ಯ ಸಮ್ಮೇಳನ-2011ರ ಮೂಲಕ ಕರ್ನಾಟಕದಲ್ಲಿ ಎಷ್ಟು ಉದ್ದಿಮೆಗಳಿಗಾಗಿ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಲಾಯಿತು; (ಉದ್ದಿಮೆಗಳ ಪೂರ್ಣ ವಿವರಗಳನ್ನು ನೀಡುವುದು)
- ಆ) ಹಾಗಿದ್ದಲ್ಲಿ, ಇದರಿಂದ ಎಷ್ಟು ಬಂಡವಾಳ ಹೂಡಿಕೆ ಆಗಲಿದೆ ಹಾಗೂ ಎಷ್ಟು ಜನರಿಗೆ ಉದ್ಯೋಗ ಲಭ್ಯವಾಗುತ್ತವೆ;
- ಇ) ಈ ಉದ್ದಿಮೆಗಳನ್ನು ಸ್ಥಾಪಿಸಲು ಎಷ್ಟು ಜಮೀನು, ನೀರು ಹಾಗೂ ವಿದ್ಯುಚ್ಛಕ್ತಿ ಅವಶ್ಯಕತೆ ಇದೆ;
- ಈ) ಈ ಉದ್ದಿಮೆಗಳನ್ನು ಎಷ್ಟು ವರ್ಷಗಳೊಳಗೆ ಸ್ಥಾಪಿಸಲಾಗುವುದು; ಹಾಗೂ ಇದಕ್ಕೆ ಅನುಸರಿಸುವ ನಿಯಮಗಳೇನು?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ) ಒಟ್ಟು 61 (59 ಉದ್ದಿಮೆಗಳಿಂದ ಹಾಗೂ 2 ಹಣಕಾಸಿನ ಸಂಸ್ಥೆಗಳಿಂದ) (ವಿವರಗಳನ್ನು ಮಾನ್ಯ ಸದಸ್ಯರಿಗೆ ಪ್ರತ್ಯೇಕವಾಗಿ ನೀಡಲಾಗಿದೆ)
- ಆ) ಈ ಒಡಂಬಡಿಕೆಗಳಿಂದ ಉದ್ದಿಮೆಗಳಲ್ಲಿ ಒಟ್ಟು ರೂ. 1,10,973 ಕೋಟಿ (ರೂ. 60,973 ಕೋಟಿಗಳಷ್ಟು ಬಂಡವಾಳ ಹೂಡಿಕೆ ಹಾಗೂ ಹಣಕಾಸಿನ ಸಂಸ್ಥೆಗಳು ಉದ್ದಿಮೆಗಳಿಗೆ ಸುಮಾರು ರೂ. 50,000 ಕೋಟಿಗಳಷ್ಟು ನೆರವನ್ನು ನೀಡಲೂ ಸಹ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಆಯಾ ಉದ್ದಿಮೆಗಳಿಂದ ಸವಿಸ್ತಾರವಾದ ಯೋಜನಾ ವರದಿ ಬಂದ ಮೇಲೆ ಹಾಗೂ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಅರ್ಜಿಗಳನ್ನು ಸಲ್ಲಿಸಿದ ನಂತರ ಎಷ್ಟು ಜನರಿಗೆ ಉದ್ಯೋಗ ಲಭ್ಯವಾಗುತ್ತದೆ ಎಂಬುದು ತಿಳಿಯಲಿದೆ.

- ಇ) ಈ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾಗಿರುವ ಜಮೀನು, ನೀರು ಹಾಗೂ ವಿದ್ಯುಚ್ಛಕ್ತಿಯ ಅವಶ್ಯಕತೆಗಳನ್ನು ಆಯಾ ಉದ್ದಿಮೆಗಳು ಸರ್ಕಾರಕ್ಕೆ ತಮ್ಮ ಯೋಜನೆಯ ಬಗ್ಗೆ ಸವಿಸ್ತಾರವಾದ ಯೋಜನಾ ವರದಿ (Detail Project Report) ಸಲ್ಲಿಸಿದ ನಂತರ ತಿಳಿಯಲಿದೆ.
- ಈ) ಈ ಉದ್ದಿಮೆಗಳನ್ನು ಬರುವ ಮೂರು ವರ್ಷಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಉದ್ದಿಮೆಗಳನ್ನು ರಾಜ್ಯ ಸರ್ಕಾರದ ವಿವಿಧ ಕಾಯ್ದೆಗಳಡಿಯಲ್ಲಿ ಚಾಲ್ತಿಯಲ್ಲಿರುವ ನಿಯಮಾನುಸಾರವೇ ಸ್ಥಾಪಿಸಲಾಗುತ್ತದೆ.

ಶ್ರೀ ಆರ್.ವಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಸರ್ಕಾರ ನನ್ನ ಅ, ಆ ಮತ್ತು ಇ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಿದೆ. ಈ ಒಂದು ಉದ್ದೇಶಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಜಮೀನು, ನೀರು ಹಾಗೂ ವಿದ್ಯುತ್ ಇವುಗಳನ್ನೇ ಸರ್ಕಾರ ತೆಗೆದುಕೊಳ್ಳದೇ ಇವತ್ತು ಇಷ್ಟರಮಟ್ಟಿಗೆ ಬಂಡವಾಳ ಹೂಡಿಕೆಯಾಗಿದೆ ಎಂದು ಸುಮ್ಮನೆ ತೋರಿಸಿಕೊಳ್ಳತಕ್ಕಂಥಾದ್ದು ಸರಿಯಲ್ಲ. ಈ ಒಂದು ಸಮಸ್ಯೆಗಳ ಸಲುವಾಗಿಯೇ ರೈತಪರ ಸಂಘಟನೆಗಳು, ಕೃಷಿ ತಜ್ಞರು, ರೈತ ಮುಖಂಡರು ಎಲ್ಲರೂ ಅವರಿಗಿರುವ ಸಂಶಯಗಳ ಬಗ್ಗೆ ಕೇಳಬೇಕೆಂದು ಉದ್ದೇಶಿಸಿದಾಗ ಅವರುಗಳನ್ನೆಲ್ಲಾ ಹೊರಗಿಟ್ಟು, ಅವರುಗಳನ್ನು ಹೊರದಬ್ಬಿ ಈ ಸಮ್ಮೇಳನವನ್ನು ನಡೆಸಿದರು. ಇದರ ಉದ್ದೇಶವನ್ನು ಮಾನ್ಯ ಸಚಿವರು ಹೇಳಬೇಕಾಗಿದೆ. ಈ ಹಿಂದೆಯೂ ಸಹ 2010ರಲ್ಲಿ ಇಷ್ಟೇ ದೊಡ್ಡ ಪ್ರಮಾಣದಲ್ಲಿ ಪ್ರಚಾರವನ್ನು ಕೊಟ್ಟು ಜಾಗತಿಕ ಕೈಗಾರಿಕಾ ಬಂಡವಾಳ ಹೂಡಿಕೆಗೂ ಸಹ ಈ ತರಹ ನಡೆದು ಸುಮಾರು 2 ವರ್ಷಗಳಾದರೂ ಸಹ ಶೇಕಡಾ 5ರಷ್ಟು ಜನರಿಗೆ ಉದ್ಯೋಗವಾಗಲಿ, ಯಾವುದೇ ಒಡಂಬಡಿಕೆ ಸಹಿ ಆಗಿರತಕ್ಕಂಥದ್ದು ಇವತ್ತು ಸರ್ಕಾರದ ಮಟ್ಟದಲ್ಲಿ ಆಗಲಿಲ್ಲ. ಇದಕ್ಕೆ ಮುಖ್ಯವಾಗಿ ಬೇಕಾಗಿರತಕ್ಕಂಥದ್ದು ಭೂಮಿ, ಇದನ್ನು ಯಾವ ರೀತಿಯಿಂದ ಒದಗಿಸುತ್ತಾರೆ? ಮಾನ್ಯ ಮುಖ್ಯಮಂತ್ರಿಗಳು ಒಂದು ಕಡೆ ಹೇಳಿದ್ದಾರೆ. ಯಾವುದೇ ವಿಚಾರಕ್ಕೂ ಕೂಡ ರೈತರ ಭೂಮಿಯನ್ನು ಕಸಿಯುವುದಿಲ್ಲ. ರೈತರ ಒಂದು ಇಂಚು ಭೂಮಿಯನ್ನು ಮುಟ್ಟುವುದಿಲ್ಲವೆಂದು ಹೇಳಿದ್ದಾರೆ. ಒಂದು

ಇಂಚು ಭೂಮಿಯನ್ನು ಮುಟ್ಟಲಿಲ್ಲವೆಂದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇವರಿಗೆ ಭೂಮಿ ಎಲ್ಲಿ ಸಿಗುತ್ತದೆ ಮತ್ತು ವಿದ್ಯುತ್ ಹಾಗೂ ನೀರಿನ ಪೂರೈಕೆ ಹೇಗೆ ಆಗುತ್ತದೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು.

ಸಭಾಪತಿಯವರು:- ಮಾನ್ಯ ಸಚಿವರೆ, ಮಾನ್ಯ ಸದಸ್ಯರು ನೇರವಾದ ಪ್ರಶ್ನೆಯನ್ನು ಕೇಳಿದ್ದಾರೆ. ನೀವು ಅದಕ್ಕೆ ನೇರವಾದ ಉತ್ತರವನ್ನು ಕೊಡಿ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ದೇಶದಲ್ಲಿ ಪ್ರಪ್ರಥಮವಾಗಿ ಕೃಷಿಯಲ್ಲಿ ಬದಲಾವಣೆಯನ್ನು ತರಬೇಕು. ರಾಜ್ಯದ ರೈತರು ಬೆಳೆದಂತಹ ಬೆಳೆಗಳಿಗೆ ಮೌಲ್ಯವರ್ಧನೆಯನ್ನು ಮಾಡಬೇಕೆನ್ನುವ ದೃಷ್ಟಿಯಿಂದ ದೇಶದಲ್ಲಿ ಪ್ರಥಮವಾಗಿ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2011ನೇ ಇಸವಿಯ ಡಿಸೆಂಬರ್ 1 ಮತ್ತು 2ನೇ ತಾರೀಖಿನಂದು ನಡೆಸಿದ್ದು ತಮಗೆಲ್ಲಾ ಗೊತ್ತಿರುವಂಥ ವಿಷಯ. ಅಂತಹ ಸಂದರ್ಭದಲ್ಲಿ ಒಟ್ಟು 61 ಒಡಂಬಡಿಕೆಗಳಿಗೆ ಸಹಿಯಾಗಿದೆ. ಅದರಲ್ಲಿ 59 ಒಡಂಬಡಿಕೆದಾರರು ಉದ್ಯಮಗಳನ್ನು ಸ್ಥಾಪಿಸುತ್ತೇವೆಂದು ಮುಂದೆ ಬಂದಿದ್ದಾರೆ. ಇನ್ನು 2 ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಬ್ಯಾಂಕ್‌ನವರು ನಾವು ಹಣವನ್ನು ಹೂಡಲಿಕ್ಕೆ ತಯಾರಿದ್ದೇವೆ ಎಂದು ಮುಂದೆ ಬಂದಿದ್ದಾರೆ. ಒಟ್ಟು 1,10,973 ಕೋಟಿ ಬಂಡವಾಳ ಹರಿದು ಬರುತ್ತಿದೆ. ವಿಶೇಷವಾಗಿ ಈ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡುವ ಸಂದರ್ಭದಲ್ಲಿ ಕೆಲವು ರೈತರು ಇದನ್ನು ಮಾಡಬಾರದೆಂದು ಗಲಾಟೆ ಮಾಡಿದ್ದು ನಿಜ. ಆದರೆ ಏನು ನಮ್ಮ 123 ಲಕ್ಷ ಜನ ಕೃಷಿಯಲ್ಲಿ ತೊಡಗಿಕೊಂಡಿದ್ದು, ತಮ್ಮ ಜಮೀನಿನಲ್ಲಿ ಬೆಳೆಯತಕ್ಕಂಥ ಬೆಳೆಗಳಿಗೆ ಸರಿಯಾದ ಮೌಲ್ಯವರ್ಧನೆಯಾಗಬೇಕೆಂದು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ತಾವು ಗಮನಿಸಿ ಹಾಗೆ ಪ್ರತಿ ವರ್ಷ, ಈ ವರ್ಷ ಈರುಳ್ಳಿ ಬೆಲೆ ಕುಸಿತ ಕಂಡು ರೈತ ಸಂಕಷ್ಟಕ್ಕೆ ಸಿಲುಕಿಕೊಂಡ. ಇವತ್ತು ತೊಗರಿ, ಭತ್ತ, ಅರಿಸಿನ ಈ ಎಲ್ಲಾ ಬೆಳೆಗಳ ಬೆಲೆ ಕುಸಿದಂಥ ಸಂದರ್ಭದಲ್ಲಿ ರೈತ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ತನ್ನ ಜೀವನವನ್ನು ತೊಂದರೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ದೃಷ್ಟಿಯಿಂದ value addition ಮಾಡಬೇಕೆನ್ನುವ ದೃಷ್ಟಿಯಿಂದ ಈ ಕೃಷಿ

ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾಡಿದ್ದೇವೆ. ಈಗಾಗಲೇ 59 ಹೂಡಿಕೆದಾರರಲ್ಲಿ 16 ಜನ ತಮ್ಮ project reportನ್ನು ಸಬ್ಮಿಟ್ ಮಾಡಿದ್ದಾರೆ. ಈ ಬಗ್ಗೆ ಮೂರು ಸಭೆಗಳನ್ನು ಮಾಡಲಾಗಿದ್ದು ನಾವು ಸಹ ಒಂದು ಸಭೆಯನ್ನು ಮಾಡಿದ್ದೇವೆ. ಮಾನ್ಯ ಮುಖ್ಯ ಕಾರ್ಯದರ್ಶಿಗಳು ಸಭೆಯನ್ನು ಮಾಡಿದ್ದಾರೆ. ಈ ರೀತಿ ಮೂರು ಸಭೆಗಳನ್ನು ಈಗಾಗಲೇ ಮಾಡಿದ್ದೇವೆ. ಬರತಕ್ಕಂಥ ಕೆಲವೇ ದಿನಗಳಲ್ಲಿ, ಬರುವ ಮೂರು ವರ್ಷಗಳಲ್ಲಿ ಕೃಷಿಯಲ್ಲಿ ಯಾಂತ್ರೀಕರಣವನ್ನು ತರಬೇಕೆನ್ನುವ ದೃಷ್ಟಿಯಿಂದ ಇದನ್ನು ಮಾಡುತ್ತಿರುವ ಸಂದರ್ಭದಲ್ಲಿ ಇದಕ್ಕೆ ಬೇಕಾಗಿರುವಂಥ ಜಮೀನು, ನೀರು ಅಥವಾ ವಿದ್ಯುತ್ ಆಗಿರಬಹುದು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಬರತಕ್ಕಂಥ ಒಂದು ಕಾರ್ಯಕ್ರಮವಾಗಿರುವುದರಿಂದ ಅಲ್ಲಿ ಸರ್ಕಾರದ ಜಮೀನಿದ್ದರೆ ಮುಖ್ಯವಾಗಿ ಅದನ್ನು ನೋಡುತ್ತೇವೆ. ಅದಲ್ಲದೇ ರೈತರು ಯಾರಾದರೂ ಜಮೀನನ್ನು ನೀಡಲು ಮುಂದಕ್ಕೆ ಬಂದರೆ ಅವರ ಜೊತೆಗೆ ಒಡಂಬಡಿಕೆ ಮಾಡಿ ಜಮೀನುಗಳನ್ನು ಕೊಡುವಂಥ ಪ್ರಯತ್ನವನ್ನು ಮಾಡುತ್ತೇವೆ. ಒಟ್ಟಿನಲ್ಲಿ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜ್ಯದಲ್ಲಿ ರೈತ ಬೆಳೆಯತಕ್ಕಂಥ ಬೆಳೆಗಳಿಗೆ ಮೌಲ್ಯವರ್ಧನೆಯಾಗಬೇಕೆನ್ನುವ ದೃಷ್ಟಿಯಿಂದ ಮಾಡುತ್ತಿದ್ದೇವೆ.

ಈ ಒಂದು ಕಾರ್ಯ ಯಶಸ್ವಿಯಾಗಬೇಕು, ಇದಕ್ಕೆ ನಿಮ್ಮೆಲ್ಲರ ಸಹಕಾರ ಕೋರುತ್ತೇವೆ. ಬರುವ ಮೂರು ವರ್ಷದಲ್ಲಿ, ಮಾಡಿಕೊಂಡಿರುವಂತಹ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇವೆ ಮತ್ತು ಅದರಿಂದ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆ ತರಬೇಕಾಗಿದೆ. ಇಂತಹ ಯೋಜನೆಗಳನ್ನು ತರುವಾಗ ಕೆಲ ರೈತರು ವಿರೋಧ ಮಾಡುತ್ತಾರೆ ನಿಜ. ನಾವು ಈರುಳ್ಳಿ, ಭತ್ತ, ಹತ್ತಿ ಇತ್ಯಾದಿ ಬೆಳೆಗಳ ಬೆಲೆ ಕುಸಿದು ರೈತ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿಯನ್ನು ನೋಡುತ್ತಿರುತ್ತೇವೆ. ಇಂತಹ ಪರಿಸ್ಥಿತಿ ನಿರ್ಮಾಣ ಆಗಬಾರದು ಎನ್ನುವ ದೃಷ್ಟಿಯಿಂದ ಈ ಕೃಷಿ ಹೂಡಿಕೆದಾರರ ಸಮಾವೇಶ ಮಾಡಿದ್ದೇವೆ. ಸರ್ಕಾರ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ.

ರೈತರ ಜೊತೆ ಹೊಂದಾಣಿಕೆ ಮಾಡಿಕೊಂಡು ಮತ್ತು ಸರ್ಕಾರದ ಭೂಮಿಯನ್ನು ಬಳಸಿಕೊಂಡು ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತದೆ ಎಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಗೊಬ್ಬರದ ಬೆಲೆ ಏರುತ್ತಿರುವುದರ ಬಗ್ಗೆ

139; ಶ್ರೀ ಶಿವಾರಾಜ ಸಜ್ಜನರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಸರ್ಕಾರಿ ಗೊಬ್ಬರದ ಬೆಲೆ (Chemical fertilizer) ಏರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಬಂದಿದ್ದರೆ, ಹೆಚ್ಚಿನ ಸಹಾಯಧನ ನೀಡುವ ವಿಚಾರ ಸರ್ಕಾರದ ಮುಂದಿದೆಯೇ?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ) ಹೌದು. ಕೇಂದ್ರ ಸರ್ಕಾರವು ದಿನಾಂಕ: 01.04.2010ರಿಂದ ಪೋಷಕಾಂಶ ಆಧಾರಿತ ಸಹಾಯಧನ ನೀತಿಯನ್ನು ಜಾರಿಗೆ ತಂದಿರುತ್ತದೆ. ಆ ಪ್ರಕಾರ, ರಸಗೊಬ್ಬರ ತಯಾರಕರು ರಸಗೊಬ್ಬರ ಉತ್ಪಾದನಾ ವೆಚ್ಚದ ಆಧಾರದ ಪ್ರಕಾರ ರಸಗೊಬ್ಬರಗಳ ಗರಿಷ್ಠ ಮಾರಾಟ ಬೆಲೆಯನ್ನು ನಿಗದಿಪಡಿಸುವ ಅಧಿಕಾರ ಹೊಂದಿರುತ್ತಾರೆ. ರಸಗೊಬ್ಬರಗಳ ಉತ್ಪಾದನಾ ವೆಚ್ಚವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾಗುವುದರಿಂದ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆಯು ಆಗಿಂದಾಗ್ಗೆ ಏರಿಕೆಯಾಗುತ್ತಿರುತ್ತದೆ ಹಾಗೂ ವಿವಿಧ ಕಂಪನಿಗಳ ದರಗಳಲ್ಲಿ ವ್ಯತ್ಯಾಸವಿರುತ್ತದೆ.
- ಆ) ರಸಗೊಬ್ಬರ ನೀತಿಯು ಕೇಂದ್ರ ಸರ್ಕಾರದ ನೀತಿಗೆ ಒಳಪಟ್ಟಿರುತ್ತದೆ. ಕೇಂದ್ರ ಸರ್ಕಾರವೇ ಹೆಚ್ಚಿನ ಸಹಾಯಧನ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ.

ಶ್ರೀ ಶಿವರಾಜ ಸಜ್ಜನರ್:- ಮಾನ್ಯ ಕೃಷಿ ಸಚಿವರು ತಮ್ಮ ಉತ್ತರದಲ್ಲಿ, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ರಾಜ್ಯ ಸರ್ಕಾರ ರಸಗೊಬ್ಬರಗಳಿಗೆ ಸಹಾಯಧನ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಉತ್ತರವನ್ನು ಕೊಟ್ಟು ಮಾನ್ಯ ಕೃಷಿ ಸಚಿವರು ನುಣುಚಿಕೊಳ್ಳುವುದಕ್ಕೆ ಪ್ರಯತ್ನಪಟ್ಟಿದ್ದಾರೆಂದು ನನಗನಿಸುತ್ತಿದೆ. ಮಾನ್ಯ ಸಭಾಪತಿಗಳೆ, ರಸಗೊಬ್ಬರಗಳ ಬೆಲೆ ತುಂಬಾ ಏರಿತು. DAP (Diammonium Phosphate) 1.4.2011ಕ್ಕೆ ಎಂಆರ್‌ಪಿ ಬೆಲೆ ರೂ. 556/- ಇತ್ತು, ಇವತ್ತು ರೂ. 950/- ಆಗಿದೆ. ಅಂದರೆ ಇದನ್ನು ಒಂದು ಸಾವಿರ ರೂಪಾಯಿಗೆ ಮಾರುತ್ತಿದ್ದಾರೆ. MOP (Muriate of Potash) 1.4.2011 ಕ್ಕೆ ರೂ. 268 ಇತ್ತು, ಇವತ್ತು ರೂ. 993/- ಆಗಿದೆ. ಅಂದರೆ ದುಪ್ಪಟ್ಟಕ್ಕಿಂತಲೂ ಜಾಸ್ತಿಯಾಗಿದೆ. 1.4.2011ರಲ್ಲಿ 20-20-015 ಸಹಾ ರೂ. 490/- ಇದ್ದದ್ದು ಇವತ್ತು ರೂ. 760/- ಆಗಿದೆ. 1.4.2011ರಲ್ಲಿ 10-26-26 ಸಹಾ ರೂ. 440 ಇದ್ದದ್ದು ಈಗ ರೂ. 920/- ಆಗಿದೆ. 1.4.2011ರಲ್ಲಿ 12 32 16 ಸಹಾ ರೂ. 588 ಇದ್ದದ್ದು ಈಗ ರೂ. 930/- ಆಗಿದೆ. ಈ ರೀತಿ ಎಲ್ಲಾ ರಸಗೊಬ್ಬರಗಳ ಬೆಲೆಗಳು ಎರಡಕ್ಕಿಂತ ಹೆಚ್ಚು ಪಟ್ಟು ಜಾಸ್ತಿಯಾಗಿವೆ. ಇದರಿಂದ ರೈತರು ಕೃಷಿ ಮಾಡದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಮ್ಮ ಆಹಾರ ಉತ್ಪಾದನೆಗೆ ದೊಡ್ಡ ಹೊಡೆತವಾಗಿದೆ. ರೈತ ಒಕ್ಕಲುತನವನ್ನು ಬಿಟ್ಟು ಓಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಆತ ಎಲ್ಲಿಗೆ ಹೋಗಬೇಕು ಎನ್ನುವುದೂ ಗೊತ್ತಾಗುವುದಿಲ್ಲ. ಆತ ನೇಣು ಹಾಕಿಕೊಳ್ಳಬೇಕು ಅಥವಾ ರೈಲ್ವೆ ಕಂಬಿಗೆ ತಲೆ ಕೊಡಬೇಕಾದ ಸ್ಥಿತಿ ಇದೆ. ರಸಗೊಬ್ಬರ ನಿರ್ವಹಣೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹ ಬೆಲೆ ಕೊಡಬೇಕು. ಮೊನ್ನೆ ಉಳ್ಳಾಗಡ್ಡಿ ಬೆಲೆ ಕುಸಿದಾಗ ಸರ್ಕಾರ ಬೆಂಬಲ ಬೆಲೆಯನ್ನು ಘೋಷಣೆ ಮಾಡಿತ್ತು, ತೊಗರಿ ಬೆಲೆಗೂ ಬೆಂಬಲ ಬೆಲೆ ಘೋಷಣೆ ಮಾಡುವುದಿದೆ. ಹೀಗೆ ಎಲ್ಲದಕ್ಕೂ ಬೆಂಬಲ ಬೆಲೆ ಘೋಷಣೆ ಮಾಡುತ್ತಿದೆ. ಹೋದವರ್ಷ ಒಂದು ಕ್ವಿಂಟಾಲ್ ಹತ್ತಿ ಬೆಲೆ ಸುಮಾರು ರೂ. 7000/- ಇತ್ತು. ಈ ವರ್ಷ

ಅದರ ಬೆಲೆ ಸುಮಾರು ರೂ. 4000/-ಗಳ ಒಳಗಿದೆ. ರಸಗೊಬ್ಬರ, ಬೀಜ ಇತ್ಯಾದಿಗಳ ಬೆಲೆ ವಿಪರೀತ ಏರುತ್ತಿರುವುದರಿಂದ ರೈತ ಕೃಷಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮ ಹಿಂದಿನ ಮುಖ್ಯಮಂತ್ರಿಗಳು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೃಷಿ ಬಜೆಟ್ಟನ್ನು ಮಂಡನೆ ಮಾಡಿದರು. ಹಾಗಾಗಿ ರಸಗೊಬ್ಬರಗಳಿಗೆ ರಾಜ್ಯ ಸರ್ಕಾರ ಸಬ್ಸಿಡಿ ಹಣವನ್ನು ಕೊಡಬೇಕು ಎನ್ನುವುದು ನನ್ನ ಬೇಡಿಕೆಯಾಗಿದೆ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಗಳೆ, ರಸಗೊಬ್ಬರದ ಬೆಲೆ ನಿಗದಿ ಮಾಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ. 1970 ರಿಂದ ಈ ದೇಶಕ್ಕೆ ರಾಸಾಯನಿಕ ಗೊಬ್ಬರಗಳು ಬಂತು. ಅಂದಿನಿಂದಲೂ ಕೇಂದ್ರ ಸರ್ಕಾರವೇ ಬೆಲೆ ನಿಗದಿ ಮಾಡಿ ರಸಗೊಬ್ಬರಗಳನ್ನು ವಿತರಣೆ ಮಾಡುತ್ತದೆ ಮತ್ತು ಅದನ್ನು ರಾಜ್ಯ ಸರ್ಕಾರಗಳು ಹಂಚಿಕೆ ಮಾಡುತ್ತವೆ. ಕಚ್ಚಾ ವಸ್ತುಗಳ ಬೆಲೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೋಷಕಾಂಶ ಆಧಾರಿತ ಸಹಾಯಧನ ನೀತಿಯನ್ನು ಜಾರಿಗೆ ತಂದಿದ್ದರಿಂದ ಸಬ್ಸಿಡಿಯನ್ನು ಕಡಿತ ಮಾಡಿತು. ಇದರಿಂದ ಕಂಪನಿಗಳು ತಾವೇ ಬೆಲೆ ನಿಗದಿ ಮಾಡುವಂತಹ ಅಧಿಕಾರ ಬಂತು. ಈ ಹಿನ್ನೆಲೆಯಲ್ಲಿ ಬೆಲೆಗಳು ಹೆಚ್ಚಾಗಿವೆ.

ಸಭಾಪತಿಯವರು:- ಮಾನ್ಯ ಸದಸ್ಯರ ಪ್ರಶ್ನೆ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ನೀತಿಯಿಂದ ಬೆಲೆಗಳು ಜಾಸ್ತಿಯಾಗಿವೆ, ರೈತರಿಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಕೇಳುತ್ತಿದ್ದಾರೆ.

ಶ್ರೀ ವೀರಣ್ಣ ಮತ್ತೀಕಟ್ಟಿ:- ಮಾನ್ಯ ಸಭಾಪತಿಗಳೆ, ನಾನು ಸಭಾಪತಿ ಪೀಠದಲ್ಲಿ ಕುಳಿತುಕೊಂಡಿದ್ದಾಗ, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಥವಾ ರಾಜ್ಯದ ಹಿತದೃಷ್ಟಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಒಟ್ಟಿಗೆ ಕೆಲಸ ಮಾಡಬೇಕೆಂದು ಅನೇಕ ಸಲ ಹೇಳಿದ್ದೇನೆ.

ಮಹಾರಾಷ್ಟ್ರದಲ್ಲಿ ಮಾರ್ಕೆಟಿಂಗ್ ಫೆಡರೇಷನ್‌ಗೆ ಐನೂರರಿಂದ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟು ಅವರೇ ಗೊಬ್ಬರ ತರಿಸಿ ರೈತರಿಗೆ ನೇರವಾಗಿ ಹಂಚುತ್ತಾರೆ. ಆ ಕೆಲಸ ನಮ್ಮಲ್ಲೂ ಆಗಬೇಕು. ರಸಗೊಬ್ಬರ ಹೆಚ್ಚಾಗಿರುವುದು ಕೇಂದ್ರ ಸರ್ಕಾರದ ನೀತಿಯಿಂದ ಎಂದು ಹೇಳುವುದಾದರೆ ನೀವೇಕೆ ಇದ್ದೀರಿ ಎಂದು ಜನ ಪ್ರಶ್ನೆ ಮಾಡುತ್ತಾರೆ. ಆದ್ದರಿಂದ, ಮಾನ್ಯ ಶಿವರಾಜ್ ಸಜ್ಜನರ್‌ರವರು ಹೇಳಿದ ಹಾಗೆ ರಾಜ್ಯ ಸರ್ಕಾರ ತನ್ನ ಕೊಡುಗೆಯನ್ನು ಕೊಟ್ಟು ರೈತರಿಗೆ ಅನುಕೂಲ ಮಾಡಬೇಕು.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಗಳೆ, ಮೊದಲಿನಿಂದ ಕೃಷಿ ಇಲಾಖೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆದುಕೊಂಡು ಬರುತ್ತಿದೆ. ರಾಸಾಯನಿಕ ಗೊಬ್ಬರಗಳನ್ನು ಕೇಂದ್ರ ಸರ್ಕಾರವೇ ಹಂಚಿಕೆ ಮಾಡುತ್ತದೆ. ರಾಜ್ಯ ಸರ್ಕಾರ, ಬಿತ್ತನೆ ಬೀಜಕ್ಕೆ ಶೇಕಡ 50 ರಷ್ಟು ಸಬ್ಸಿಡಿ ನೀಡುತ್ತದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುವಂತಹ Micro ingredients ಗಳಿಗೆ ಶೇಕಡ 50 ರಷ್ಟು ಸಬ್ಸಿಡಿ ಕೊಡುತ್ತಿದ್ದೇವೆ, ಯಾಂತ್ರೀಕರಣಕ್ಕೆ ಶೇಕಡ 50ರಷ್ಟು ಮತ್ತು ಹನಿ ನೀರಾವರಿಗೆ ಶೇಕಡ 40 ರಷ್ಟು ಸಬ್ಸಿಡಿ ಕೊಡುತ್ತಿದೆ. ಈ ರೀತಿ ನಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಆರ್ಥಿಕ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಸಬ್ಸಿಡಿ ಕೊಡುವುದನ್ನು withdraw ಮಾಡಿರುವುದರಿಂದ ರಸಗೊಬ್ಬರಗಳ ಬೆಲೆ ಜಾಸ್ತಿಯಾಗಿದೆ. ಇದು ನಮ್ಮ ಜವಾಬ್ದಾರಿಯಲ್ಲ. ಇವತ್ತು ರಾಜ್ಯಕ್ಕೆ ಸುಮಾರು 40 ಲಕ್ಷ ಟನ್‌ನಷ್ಟು ರಾಸಾಯನಿಕ ಗೊಬ್ಬರದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನಸೆಳೆದಿದ್ದೇವೆ. ಈ ಸಲ ಮಾರ್ಕೆಟಿಂಗ್ ಫೆಡರೇಷನ್‌ನಿಂದ ಹನ್ನೆರಡು ನೂರು ಕೋಟಿಯಷ್ಟು ಸಾಲ ತೆಗೆದುಕೊಂಡು ರಸಗೊಬ್ಬರವನ್ನು ಸ್ಟಾಕ್ ಮಾಡುತ್ತಿದ್ದೇವೆ. ರಾಸಾಯನಿಕ ಗೊಬ್ಬರಗಳ ಬೆಲೆ ನಿಗದಿ ಮಾಡುವುದು ನಮ್ಮ ನಿಯಂತ್ರಣದಲ್ಲಿದೆ. ಕೇಂದ್ರ ಸರ್ಕಾರವೇ ಆ ಕೆಲಸವನ್ನು ಮಾಡಬೇಕಾಗುತ್ತದೆ. (ಗೊಂದಲ)

ಶ್ರೀ ವೀರಣ್ಣ ಮತ್ತೀಕಟ್ಟಿ:- ಇದರಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ . . . (ಗೊಂದಲ)

ಸಭಾಪತಿಯವರು:- ಒಬ್ಬೊಬ್ಬರಾಗಿ ಮಾತನಾಡಿ ಈಗ ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ.

ಶ್ರೀಮತಿ ಮೋಟಮ್ಮ:- ಪ್ರಶ್ನೆ ಕೇಳಿದ ಮಾನ್ಯ ಸದಸ್ಯರು, ಕೇಂದ್ರ ಸರ್ಕಾರದ ನೀತಿ ಏನೇ ಇದ್ದರೂ ರಾಜ್ಯ ಸರ್ಕಾರವಾಗಿ ನೀವು ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದ್ದರೂ ಮತ್ತೆ ಸಚಿವರು ಕೇಂದ್ರದ ಕಡೆ ಬೆಟ್ಟು ಮಾಡಿದರೆ ಹೇಗೆ? ಮತ್ತೆ ನೀವು ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಮಾತನಾಡುವುದರಲ್ಲಿ ಅರ್ಥ ಏನಿದೆ?

ಶ್ರೀ ವೀರಣ್ಣ ಮತ್ತೀಕಟ್ಟಿ:- ಮಾನ್ಯ ಸಭಾಪತಿಯವರೇ, ಈಗ ಹಲವಾರು ವಿಚಾರಗಳನ್ನು ಮಾನ್ಯ ಸಚಿವರು ಹೇಳಿದರು, ಸಂತೋಷ. ಡ್ರಿಪ್ ಇರಿಗೇಷನ್‌ಗೆ ಕೇಂದ್ರ ಸರ್ಕಾರದಿಂದಲೂ ಹಣ ಬರುತ್ತದೆ. ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರದಿಂದಲೂ ಹಣ ಬರುತ್ತದೆ, ರಾಜ್ಯ ಸರ್ಕಾರವೂ ಹಣವನ್ನು ಸೇರಿಸಿ ಮಾಡುತ್ತದೆ. ಅದಕ್ಕೆ ಧನ್ಯವಾದಗಳು. ನಾವು ಅದರ ಬಗ್ಗೆ ಎರಡು ಮಾತುಗಳನ್ನಾಡುತ್ತಿಲ್ಲ. ಈಗ ರೈತರಿಗೆ ಅತ್ಯಂತ ಅವಶ್ಯಕತೆ ಇದೆ. ಅದನ್ನು ಮಾಡಬೇಕಾಗಿರುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ನಾವು ಇದರಲ್ಲಿ ರಾಜಕೀಯ ಬೆರೆಸುತ್ತಿಲ್ಲ. ನಾವು ಕರ್ನಾಟಕದ ರೈತರಿಗೆ ಒಳ್ಳೆಯದು ಮಾಡಬೇಕು. ನಮ್ಮಲ್ಲಿ ಮಾನ್ಯ ಕತ್ತಿಯವರು ಎಂದರೆ ಕೇಳಿದೆಲ್ಲಾ ಕೊಡುವ ಧಣಿ ಎಂದು ರೈತರು ಹೇಳುತ್ತಾರೆ. ಈ ರೀತಿ ರೈತರು ಮಾತನಾಡುವುದನ್ನು ಮಾನ್ಯ ಸಚಿವರು ಕಳೆದುಕೊಳ್ಳುತ್ತಾರೆ. ಮಾನ್ಯ ಸವದಿಯವರಿಗೂ, ಬೇರೆ ಎಲ್ಲಾ ಜನರಿಗೂ ಗೊತ್ತಿದೆ. ಆ ದೃಷ್ಟಿಯಿಂದ ಹೇಳುತ್ತಿದ್ದೇನೆ. ಸರ್ಕಾರದ ಕರ್ತವ್ಯ ಏನಿದೆ ಅದನ್ನು ಮಾಡಬೇಕು. ಈಗ ಬೇರೆ ಬೇರೆ ವಿಚಾರದಲ್ಲಿ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. ಅದರ ಜೊತೆಯಲ್ಲಿ ರಾಜ್ಯ ಸರ್ಕಾರವೂ ಕೈಜೋಡಿಸುತ್ತಿದೆ. ಆ ರೀತಿ ಕರ್ನಾಟಕ

ಸರ್ಕಾರ ಈ ದಿಸೆಯಲ್ಲಿಯೂ ಕೈಜೋಡಿಸಬೇಕಾಗಿರುವುದು ಬಹಳ ಅವಶ್ಯಕತೆ ಇದೆ. ಪಕ್ಷಾತೀತವಾಗಿ ರೈತರಿಗೆ ಸಹಾಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ಅವಕಾಶ ಕೊಡಿ.

ಸಭಾಪತಿಯವರು:- ಈಗಾಗಲೇ ಹೆಚ್ಚು ಸಮಯವಾಗಿಬಿಟ್ಟಿದೆ. ಅವಕಾಶ ಕೊಡುವುದಕ್ಕಾಗುವುದಿಲ್ಲ. ಒಂದೇ ಪ್ರಶ್ನೆಯ ಮೇಲೆ ಇಷ್ಟು ಹೊತ್ತು ಚರ್ಚೆಯಾಗಿದೆ. ಈ ಪ್ರಶ್ನೆಯನ್ನು ಕೇಳಿ ಹದಿನಾರು ನಿಮಿಷವಾಗಿದೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಅರ್ಧ ಗಂಟೆ ಕಾಲಾವಧಿಯಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶ ಕೊಡಿ.

ಸಭಾಪತಿಯವರು:- ನೀವು ನೋಟಿಸ್ ಕೊಡದೆ ನಾನೇನು ಮಾಡುವುದಕ್ಕಾಗುವುದಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಸರ್ಕಾರದಿಂದ ಈ ರೀತಿ ಉತ್ತರ ನಿರೀಕ್ಷೆ ಮಾಡುವುದಾದರೆ ಕೃಷಿ ಬಜೆಟ್ ಎಂದು ಏಕೆ ಮಾಡಬೇಕು?

(ಗೊಂದಲ)

ಸಹಕಾರಿ ಸಂಸ್ಥೆಗಳಿಗೆ ಸರ್ಕಾರದಿಂದ ನೀಡುತ್ತಿರುವ ಬಡ್ಡಿ ರಿಯಾಯಿತಿ ಬಗ್ಗೆ

161; ಶ್ರೀ ಎಸ್.ಆರ್. ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಸಹಕಾರಿ ಸಂಸ್ಥೆಗಳ ಮೂಲಕ ನೀಡುತ್ತಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳಿಗೆ ಪ್ರಸಕ್ತ ಸಾಲಿನವರೆಗೆ ಸರ್ಕಾರದಿಂದ ನೀಡುತ್ತಿರುವ ಬಡ್ಡಿ ರಿಯಾಯಿತಿಯ ಸೌಲಭ್ಯಗಳು ಯಾವುವು ಮತ್ತು ಬಡ್ಡಿ ರಿಯಾಯಿತಿಯ ಷರತ್ತುಗಳೇನು? (ಸಂಪೂರ್ಣ ವಿವರ ಒದಗಿಸುವುದು)
- ಆ) ಸದರಿ ಸಂಸ್ಥೆಗಳಿಗೆ ನೀಡುತ್ತಿರುವ ಬಡ್ಡಿ ರಿಯಾಯಿತಿಯ ಹಣದಲ್ಲಿ, ಎಷ್ಟು ಹಣ ಸರ್ಕಾರದಿಂದ ಸಹಕಾರಿ ಸಂಸ್ಥೆಗಳಿಗೆ ಬರತಕ್ಕಂತಹ ಹಣ ಬಾಕಿ ಉಳಿದುಕೊಂಡಿದೆ? (ಪೂರ್ಣ ವಿವರ ಒದಗಿಸುವುದು)

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ಸಹಕಾರ ಸಂಘಗಳು ಬ್ಯಾಂಕುಗಳ ಮೂಲಕ ನೀಡುತ್ತಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳಿಗೆ 2008-09ನೇ ಸಾಲಿನಿಂದ ಪ್ರಸಕ್ತ ಸಾಲಿನವರೆಗೆ ಸರ್ಕಾರದಿಂದ ನೀಡುತ್ತಿರುವ ಬಡ್ಡಿ ರಿಯಾಯಿತಿಯ ಸೌಲಭ್ಯಗಳು ಮತ್ತು ಬಡ್ಡಿ ರಿಯಾಯಿತಿಯ ಷರತ್ತುಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.

1.1. 2008-09, 2009-10 ಮತ್ತು 2010-11ನೇ ಸಾಲಿಗೆ ಸಂಬಂಧಪಟ್ಟಂತೆ

ಸಹಕಾರಿ ಸಂಸ್ಥೆಗಳು ಫಲಾನುಭವಿಗಳಿಗೆ ನೀಡುವ ಸೌಲಭ್ಯ		
ಅಲ್ಪಾವಧಿ ಕೃಷಿ ಸಾಲ ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲ	ನೇಕಾರಿಕೆ ಸಾಲ	ಮೀನುಗಾರಿಕೆ ಸಾಲ
ನಬಾರ್ಡ್ ಮಾನದಂಡಗಳ ಪ್ರಕಾರ ವರ್ಗೀಕರಿಸಿದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ಯಾವುದೇ ಸಾಲದ ಮಿತಿ ಇಲ್ಲದೇ ಶೇ.3ರ ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳು ರೈತರಿಗೆ ಒದಗಿಸತಕ್ಕದ್ದು.	ಈ ಯೋಜನೆಯ ಸೌಲಭ್ಯವು ನೇಕಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಾದ ಮಗ್ಗುಗಳ ಸ್ಥಾಪನೆ, ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ಸಿದ್ಧವಸ್ತುಗಳ ಉತ್ಪಾದನೆ ಇತ್ಯಾದಿ ಉದ್ದೇಶಗಳಿಗೆ ನೀಡಿದ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳು ಶೇ.3ರ ಬಡ್ಡಿ ದರದಲ್ಲಿ ದೊರೆಯುತ್ತದೆ.	ಈ ಯೋಜನೆಯ ಸೌಲಭ್ಯವು ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಾದ ಬೋಟು ಮತ್ತು ಬಲೆ ಖರೀದಿ, ನಾಡ ದೋಣಿ ಖರೀದಿ, ಡಿಂಗಿಮತೀನ ಖರೀದಿ, ಸಿಗಡಿ ಖರೀದಿ, ಸಿಗಡಿ ಕೃಷಿ, ದುಡಿಯುವ ಬಂಡವಾಳ ಇತ್ಯಾದಿ ಉದ್ದೇಶಗಳಿಗೆ ನೀಡುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳು ಶೇ.3ರ ಬಡ್ಡಿ ದರದಲ್ಲಿ ದೊರೆಯುತ್ತದೆ.

ಷರತ್ತು: ಸಾಲಗಾರರು ನಿಗದಿಪಡಿಸಿದ ಗಡುವಿನ ಒಳಗೆ ಅಥವಾ ನಂತರ ಯಾವಾಗಲಾದರೂ ಸಾಲ ಮರುಪಾವತಿಸಿದರೂ ಸಹ, ಮರುಪಾವತಿ ಆಧಾರದ ಮೇಲೆ ಮರುಪಾವತಿ ಗಡುವಿನ ವರೆಗೆ ಅಥವಾ ಸಾಲ ಮರುಪಾವತಿಸಿದ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ಮಾತ್ರ ಬಡ್ಡಿ ರಿಯಾಯಿತಿ ದೊರೆಯುತ್ತದೆ. ಸುತ್ತಿಯಾದ ದಿನಾಂಕದಿಂದ ಬಡ್ಡಿ ಸಹಾಯಧನದ ಸೌಲಭ್ಯವು ದೊರೆಯುವುದಿಲ್ಲ ಮತ್ತು ಫಲಾನುಭವಿಗಳು ಸಹಕಾರ ಸಂಸ್ಥೆಗಳು ವಿಧಿಸುವ ಸಾಮಾನ್ಯ ಬಡ್ಡಿದರದಂತೆ ಪಾವತಿಸತಕ್ಕದ್ದು. ಈ ಸೌಲಭ್ಯವನ್ನು ದಿ:31-12-2011 ರ ವರೆಗೆ ಗೊತ್ತುಪಡಿಸಲಾಗಿದೆ. ಈಗಿರುವಂತೆ ಸಾಲಗಳನ್ನು ಗೊತ್ತುಪಡಿಸಿದ ದಿನಾಂಕದೊಳಗಾಗಿ ಮರುಪಾವತಿಸದೇ ಇದ್ದಾಗ, ಸಾಲ ಪಡೆದ ದಿನಾಂಕದಿಂದಲೇ ಸಾಮಾನ್ಯ ಬಡ್ಡಿ ದರದಲ್ಲಿ ಪಾವತಿಸಬೇಕಾಗುತ್ತದೆ.

1.2 2011-12ನೇ ಸಾಲಿಗೆ ಸಂಬಂಧಪಟ್ಟಂತೆ

ಅಲ್ಪಾವಧಿ ಕೃಷಿ ಸಾಲ	ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲ	ನೇಕಾರಿಕೆ ಸಾಲ	ಮೀನುಗಾರಿಕೆ ಸಾಲ
ಅಲ್ಪಾವಧಿ ಸಾಲಗಳಿಗೆ ರೂ. 3.00 ಲಕ್ಷದವರೆಗೆ ಶೇ. 1.00 ರ ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳು ರೈತರಿಗೆ ಒದಗಿಸತಕ್ಕದ್ದು.	ನಬಾರ್ಡ್ ಮಾನದಂಡಗಳ ಪ್ರಕಾರ ವರ್ಗೀಕರಿಸಿದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ರೂ. 10.00 ಲಕ್ಷಗಳ ಮಿತಿಗೊಳಪಟ್ಟು ಶೇ. 3.00 ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳು ರೈತರಿಗೆ ಒದಗಿಸತಕ್ಕದ್ದು.	ಈ ಯೋಜನೆಯ ಸೌಲಭ್ಯವು ನೇಕಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಾದ ಮಗ್ಗಗಳ ಸ್ಥಾಪನೆ, ಕಚ್ಚಾ ಸಾಮಗ್ರಿಗಳ ಖರೀದಿ ಮತ್ತು ಸಿದ್ಧವಸ್ತುಗಳ ಉತ್ಪಾದನೆ ಇತ್ಯಾದಿ ಉದ್ದೇಶಗಳಿಗೆ ನೀಡುವ ಅಲ್ಪಾವಧಿ ಸಾಲಗಳು ರೂ. 3.00 ಲಕ್ಷಗಳಿಗೊಳಪಟ್ಟು ಹಾಗೂ ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳು ರೂ. 5.00 ಲಕ್ಷಗಳಿಗೊಳಪಟ್ಟು ಶೇ.3ರ ಬಡ್ಡಿ ದರದಲ್ಲಿ ದೊರೆಯುತ್ತದೆ.	ಈ ಯೋಜನೆಯ ಸೌಲಭ್ಯವು ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಾದ ಬೋಟು ಮತ್ತು ಬಲೆ ಖರೀದಿ, ನಾಡ ದೋಣಿ ಖರೀದಿ, ಡಿಂಗಿಮತೀನ ಖರೀದಿ, ಸಿಗಡಿ ಖರೀದಿ, ಸಿಗಡಿ ಕೃಷಿ, ದುಡಿಯುವ ಬಂಡವಾಳ ಇತ್ಯಾದಿ ಉದ್ದೇಶಗಳಿಗೆ ನೀಡುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲಗಳು ರೂ. 3.00 ಲಕ್ಷಗಳಿಗೊಳಪಟ್ಟು ಶೇ.3ರ ಬಡ್ಡಿ ದರದಲ್ಲಿ ದೊರೆಯುತ್ತದೆ.

ಷರತ್ತು:

ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲಗಳು:

ಸಾಲಗಾರರು ನಿಗದಿತ ಗಡುವಿನಲ್ಲಿ ಸಾಲ ಮರುಪಾವತಿಸಿದಲ್ಲಿ ಮಾತ್ರ ಮರುಪಾವತಿ ಆಧಾರದ ಮೇಲೆ ಸಾಲಗಳು ಮರುಪಾವತಿ ಗಡುವಿನವರೆಗೆ ಅಥವಾ ಸಾಲ ಮರುಪಾವತಿಸಿದ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ಬಡ್ಡಿ ರಿಯಾಯಿತಿ ದೊರೆಯುತ್ತದೆ. ಸಾಲವು ಸುಸ್ತಿಯಾದಲ್ಲಿ, ಫಲಾನುಭವಿಗಳು ಸಾಲ ಪಡೆದ ದಿನಾಂಕದಿಂದ ಸಹಕಾರ ಸಂಸ್ಥೆಗಳು ವಿಧಿಸುವ ಸಾಮಾನ್ಯ ಬಡ್ಡಿದರದಂತೆ ಪಾವತಿಸತಕ್ಕದ್ದು.

ನೇಕಾರಿಕೆ ಮತ್ತು ಮೀನುಗಾರಿಕೆ ಸಾಲಗಳು:

ಸಾಲಗಾರರು ನಿಗದಿಪಡಿಸಿದ ಗಡುವಿನ ಒಳಗೆ ಅಥವಾ ನಂತರ ಯಾವಾಗಲಾದರೂ ಸಾಲ ಮರುಪಾವತಿಸಿದರೂ ಸಹ ಮರುಪಾವತಿ ಆಧಾರದ ಮೇಲೆ ಮರುಪಾವತಿ ಗಡುವಿನ ವರೆಗೆ ಅಥವಾ ಸಾಲ ಮರುಪಾವತಿಸಿದ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ಮಾತ್ರ ಬಡ್ಡಿ ರಿಯಾಯಿತಿ ದೊರೆಯುತ್ತದೆ. ಸುಸ್ತಿಯಾದ ದಿನಾಂಕದಿಂದ ಬಡ್ಡಿ ಸಹಾಯಧನದ ಸೌಲಭ್ಯವು ದೊರೆಯುವುದಿಲ್ಲ ಮತ್ತು ಫಲಾನುಭವಿಗಳು ಸಹಕಾರ ಸಂಸ್ಥೆಗಳು ವಿಧಿಸುವ ಸಾಮಾನ್ಯ ಬಡ್ಡಿದರದಂತೆ ಪಾವತಿಸತಕ್ಕದ್ದು.

ಆ) ಬಡ್ಡಿ ಸಹಾಯಧನಕ್ಕೆ ಸಂಬಂಧಪಟ್ಟಂತೆ 2011-12ನೇ ವರ್ಷಕ್ಕೆ ರೂ. 300.00 ಕೋಟಿ ಅನುದಾನ ಕಲ್ಪಿಸಲಾಗಿದ್ದು, ಸಂಪೂರ್ಣ ಹಣ ಬಿಡುಗಡೆಯಾಗಿರುತ್ತದೆ. ಮಾರ್ಚ್ 2011 ರ ವರೆಗೆ ವಸೂಲಾದ ಸಾಲಗಳ ಮೇಲೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಲ್ಲಿಸಿದ ಬಡ್ಡಿ ಸಹಾಯಧನದ ಕ್ಲೇಮು ಮೊತ್ತದಲ್ಲಿ 2011-12ನೇ ಸಾಲಿನಲ್ಲಿ ರೂ. 5051.54 ಲಕ್ಷಗಳನ್ನು ಮಾತ್ರ ಬಿಡುಗಡೆ ಮಾಡಬೇಕಾಗಿದ್ದು ವಿವರವನ್ನು ಈ ಕೆಳಗೆ ಕಾಣಿಸಿದೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಬ್ಯಾಂಕಿನ ಹೆಸರು	ಬಿಡುಗಡೆಗೆ ಬಾಕಿ ಇರುವ ಬಡ್ಡಿ ಸಹಾಯಧನದ ವಿವರ
1	ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು	3740.76
2	ಪಿಕಾರ್ಡ್ ಬ್ಯಾಂಕುಗಳು	1310.78
	ಒಟ್ಟು	5051.54

ದಿ:1-4-2011 ರಿಂದ 31-12-2011 ರ ವರೆಗೆ ವಸೂಲಾದ ಕೃಷಿ ಸಾಲಗಳ ಮೇಲೆ ಬಿಲ್ಲುಗಳ ತಯಾರಿಕೆಯ ಪ್ರಕ್ರಿಯೆ ಜಾರಿಯಲ್ಲಿದ್ದು, ಬೇಡಿಕೆಯಂತೆ ಕಾಲಕಾಲಕ್ಕೆ ಹಣ ಬಿಡುಗಡೆಗೊಳಿಸಲಾಗುವುದು.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಈ ರಾಜ್ಯದ ರೈತರಿಗೆ ಒಂದು ಪರ್ಸೆಂಟ್ ಬಡ್ಡಿದರದಲ್ಲಿ ನಾವು ಸಾಲ ಕೊಡುತ್ತೇವೆಂದು ದೊಡ್ಡ ಘೋಷಣೆಯನ್ನು ಮಾಡಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಒಂದು ಪರ್ಸೆಂಟ್ ಬಡ್ಡಿದರ ಕೇವಲ ಅಲ್ಪಾವಧಿ ಸಾಲ 3 ಲಕ್ಷದವರೆಗೆ ಬೆಳೆ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಯಾವುದೇ ಸಾಲಕ್ಕೆ ಅದು ಅನ್ವಯಿಸುವುದಿಲ್ಲ. ರಾಜ್ಯದ ಜನತೆಯಲ್ಲಿ ಏನಾಗಿದೆ ಎಂದರೆ ರೈತರು ಸಹಕಾರಿ ಬ್ಯಾಂಕುಗಳಿಂದ ಒಂದು ಪರ್ಸೆಂಟ್ ಬಡ್ಡಿ ದರದಲ್ಲಿ ಪಡೆಯುವಂತಹ ಸಾಲ ಎಲ್ಲದಕ್ಕೂ ಅನ್ವಯಿಸುತ್ತದೆ ಎನ್ನುವ ಭಾವನೆ ಎಲ್ಲಾ ಕಡೆ ಪ್ರಚಾರವಾಗಿದೆ. ಆದರೆ, ಸರ್ಕಾರ ಕೊಡುವಂತಹ ಸಾಲ ಕೇವಲ ಬೆಳೆ ಸಾಲಕ್ಕೆ ಮಾತ್ರ ಸೀಮಿತವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಕೊಡುತ್ತಿದೆ. ಆದರೆ, ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲ, ಯಾವುದೇ ಇದ್ದರೂ ಕೂಡ ಒಂದು ಪರ್ಸೆಂಟ್ ಬಡ್ಡಿ ದರದಲ್ಲೇ ನೀಡಿದ್ದರೆ ಶಹಬಾಷ್‌ಗಿರಿ ನಾವು ಕೊಡಬಹುದಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಒಂದು ಪರ್ಸೆಂಟ್ ಬಡ್ಡಿ ದರ ಬೆಳೆ ಸಾಲಕ್ಕೆ ಸೀಮಿತವಾಗಿ ಕೊಡುತ್ತಿದ್ದಾರೆ. ಮಧ್ಯಮಾವಧಿ, ದೀರ್ಘಾವಧಿ ಸಾಲವನ್ನು ಒಂದು ಪರ್ಸೆಂಟ್ ದರದಲ್ಲಿ ಕೊಡುವುದಿಲ್ಲ. ಆ ರೀತಿ ಏಕೆ ಕೊಡುವುದಕ್ಕಾಗುವುದಿಲ್ಲವೆಂದು ನಾನು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮೂರು ಪರ್ಸೆಂಟ್ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳಿಗೆ ಮಾತ್ರ ಸೀಮಿತವಾಗಿದೆ. “ನಬಾರ್ಡ್‌ ಮಾನದಂಡಗಳ ಪ್ರಕಾರ ವರ್ಗೀಕರಿಸಿದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ಯಾವುದೇ ಸಾಲದ ಮಿತಿ ಇಲ್ಲದೇ ಶೇಕಡ 3 ರ ಬಡ್ಡಿ ದರದಲ್ಲಿ ಸಹಕಾರಿ ಸಂಸ್ಥೆಗಳು ರೈತರಿಗೆ ಒದಗಿಸತಕ್ಕದ್ದು” ಎಂದು ಮಾನ್ಯ ಸಚಿವರು ಉತ್ತರದಲ್ಲಿ ಹೇಳಿದ್ದಾರೆ. ಆದರೆ ಮಧ್ಯಮಾವಧಿ, ದೀರ್ಘಾವಧಿ ಸಾಲಗಳಿಗೆ ಒಂದು ಪರ್ಸೆಂಟ್ ಬಡ್ಡಿ ದರ ಅನ್ವಯವಾಗುವುದಿಲ್ಲ. 3 ಪರ್ಸೆಂಟ್ ಬಡ್ಡಿ ದರ ಅನ್ವಯವಾಗುತ್ತದೆ. ಅದು ಕೇವಲ 10 ಲಕ್ಷ ರೂಪಾಯಿಗಳ ಮಿತಿಗೊಳಪಟ್ಟಿದೆ. 10 ಲಕ್ಷ ರೂಪಾಯಿಗಳಿಗೆ

ಮೇಲ್ಪಟ್ಟರೆ 3 ಪರ್ಸೆಂಟ್ ಬಡ್ಡಿ ದರವೂ ಇಲ್ಲ. Regular rate of interest ಮೇಲೆ ತೆಗೆದುಕೊಳ್ಳಬೇಕು. ಆ ಮಿತಿಯನ್ನು ಸರ್ಕಾರ ಸಡಿಲಗೊಳಿಸಬೇಕು ಮತ್ತು ಮಧ್ಯಮಾವಧಿ, ದೀರ್ಘಾವಧಿ ಸಾಲವನ್ನು ಕೂಡ ಒಂದು ಪರ್ಸೆಂಟ್ ಬಡ್ಡಿ ದರದಲ್ಲಿ ಕೊಡಬೇಕು. ಸಹಕಾರಿ ಬ್ಯಾಂಕುಗಳಿಗೆ ಬಡ್ಡಿ ಸಹಾಯಧನ ಏನಿದೆ ಅದು ಬಹಳಷ್ಟು ಬಾಕಿ ಉಳಿದಿದೆ ಎಂದು ಮಾನ್ಯ ಸಚಿವರು ಕೊಟ್ಟಿರುವ ಉತ್ತರದಲ್ಲಿ ವ್ಯಕ್ತವಾಗಿದೆ. 5051.54 ಲಕ್ಷ ರೂಪಾಯಿಗಳಷ್ಟು ಡಿ.ಸಿ.ಸಿ. ಬ್ಯಾಂಕುಗಳಿರಬಹುದು, ಪಿಕಾರ್ಡ್ ಬ್ಯಾಂಕುಗಳಿರಬಹುದು, ಅವರಿಗೆ ಹೋಗಿಲ್ಲ. ಅಷ್ಟೊಂದು huge pendency ಬಾಕಿ ಇದೆ. ಈ ರೀತಿಯಾಗಿ 50 ಕೋಟಿ ರೂಪಾಯಿಗಳಷ್ಟು ಸಹಕಾರಿ ಬ್ಯಾಂಕ್‌ಗಳಿಗೆ ಬಡ್ಡಿ ಸಹಾಯಧನವನ್ನು ಕೊಡದಿದ್ದರೆ ಆ ಬ್ಯಾಂಕ್‌ಗಳ ಗತಿ ಏನು? ಆ ಸಹಕಾರಿ ಬ್ಯಾಂಕುಗಳಿಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ. ಈ ಮೂರು ಮಹತ್ವದ ಪ್ರಶ್ನೆಗಳನ್ನು ತಮ್ಮ ಮುಖಾಂತರ ಸರ್ಕಾರಕ್ಕೆ ಕೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಈಗ ಬಹಳಷ್ಟು ಸಮಯವಾಗಿದೆ. ನೇರವಾಗಿ ಉತ್ತರ ಕೊಟ್ಟುಬಿಡಿ.

ಶ್ರೀ ಲಕ್ಷ್ಮಣ ಸ. ಸವದಿ:- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರು ರೈತರ ಬಗ್ಗೆ ಅತ್ಯಂತ ಕಾಳಜಿ ಇಟ್ಟುಕೊಂಡು ಅದರಲ್ಲೂ ವಿಶೇಷವಾಗಿ ಅವರು ಸುಮಾರು 5-6 ವರ್ಷಗಳ ಕಾಲ ಬಾಗಲಕೋಟೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿ ಅತ್ಯಂತ ಅನುಭವವನ್ನು ಹೊಂದಿರತಕ್ಕಂಥವರು. ಅವರು ಕೇಳಿರುವುದೇನೆಂದರೆ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಎಂದು ನಾವು ಮೂರು ಹಂತಗಳ ಸಾಲವನ್ನು ಕೊಡುತ್ತೇವೆ. ಅಲ್ಪಾವಧಿ ಸಾಲವೆಂದರೆ ಬೆಳೆ ಸಾಲ. ಆ ಬೆಳೆ ಸಾಲಕ್ಕೆ 3 ಲಕ್ಷ ರೂಪಾಯಿಗಳವರೆಗೆ ಮಿತಿಯನ್ನು ಹಾಕಿಕೊಂಡು ಒಂದು ಪರ್ಸೆಂಟ್ ಬಡ್ಡಿ ದರದಲ್ಲಿ ನಾವು ಸಾಲವನ್ನು ಕೊಡುತ್ತಿದ್ದೇವೆ. ಸುಮಾರು 4,800 ಕೋಟಿ ರೂಪಾಯಿಗಳವರೆಗೆ ಈಗಾಗಲೇ ನಾವು ವಿತರಣೆ ಮಾಡಿದ್ದೇವೆ. ಬಹುಶಃ ನಮ್ಮ ಗುರಿ 7,000 ಕೋಟಿ ರೂಪಾಯಿಗಳವರೆಗೆ ಹೋಗಬಹುದು ಎಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ. ಮಧ್ಯಮಾವಧಿ

ಸಾಲಕ್ಕೆ 3 ಪರ್ಸೆಂಟ್ ಬಡ್ಡಿ ದರ ಹಾಕಿರುವುದನ್ನು ತೆಗೆಯಬೇಕೆನ್ನುವ ಸಲಹೆಯನ್ನು ಮಾನ್ಯ ಸದಸ್ಯರು ಕೊಟ್ಟಿದ್ದಾರೆ. ನಾವು ಹಣಕಾಸಿನ ಇತಿಮಿತಿಗಳನ್ನು ಅರಿತುಕೊಂಡು ಹಣಕಾಸು ಇಲಾಖೆಯವರ ಜೊತೆ 10 ಲಕ್ಷ ರೂಪಾಯಿಗಳವರೆಗೆ ಇರತಕ್ಕಂಥ ಸಾಲವನ್ನು 20 ಲಕ್ಷ ರೂಪಾಯಿಗಳಿಗೆ ಏರಿಸಬೇಕೆನ್ನುವ ಪ್ರಸ್ತಾವನೆಯನ್ನು ಈಗಾಗಲೇ ಚರ್ಚೆ ಮಾಡಿದ್ದೇವೆ. ಕಲವೇ ದಿನಗಳಲ್ಲಿ ಅದಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ಕೊಡುವಂತಹ ನಿರೀಕ್ಷೆ ಇದೆ. ಆದಷ್ಟು ಬೇಗ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳವರೆಗೆ ಏರಿಸುವ ಪ್ರಯತ್ನ ಮಾಡುತ್ತೇವೆ. ಮೂರು ಲಕ್ಷದವರೆಗೆ ನಾವು ಮಿತಿ ಇಟ್ಟಿರುವುದನ್ನು ಏಕೆ ಹೆಚ್ಚು ಮಾಡುತ್ತಿಲ್ಲವೆಂದರೆ, ಅತೀ ಹೆಚ್ಚು ಜನ ಇದ್ದಂತಹ ದೊಡ್ಡ ರೈತರು ಹೆಚ್ಚು ಸಾಲವನ್ನು ಪಡೆದುಕೊಂಡು ಸಣ್ಣ ರೈತರಿಗೆ ಸಿಗದೇ ಇರತಕ್ಕಂಥ ಪರಿಸ್ಥಿತಿ ನಮ್ಮ ಮುಂದೆ ಆಗಬಾರದು, ಎಲ್ಲರಿಗೂ ಸಿಗಬೇಕೆನ್ನುವ ಉದ್ದೇಶದಿಂದ 3 ಲಕ್ಷ ರೂಪಾಯಿಗಳಿಗೆ ಮಿತಿಯನ್ನು ಇಟ್ಟಿದ್ದೇವೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಅಲ್ಪಾವಧಿ ಸಾಲ 3 ಲಕ್ಷ ರೂಪಾಯಿಗಳವರೆಗೆ ಮಿತಿ ಇಟ್ಟಿದ್ದಾರೆ. ಅದರ ಬಗ್ಗೆ ನಾನು ಪ್ರಶ್ನೆ ಮಾಡಿಲ್ಲ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ 10 ಲಕ್ಷ ರೂಪಾಯಿಗಳಿಗೂ ಒಂದು ಪರ್ಸೆಂಟ್ ಬಡ್ಡಿ ದರ ನಿಗದಿ ಮಾಡಿ ಎಂದು ಹೇಳುತ್ತಿದ್ದೇನೆ.

ಶ್ರೀ ಲಕ್ಷ್ಮಣ ಸ. ಸವದಿ:- ಮಾನ್ಯ ಸಭಾಪತಿಯವರೇ, 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳವರೆಗೆ ಏರಿಸುವ ಚಿಂತನೆಯಲ್ಲಿ ನಾವು ಇದ್ದೇವೆ. ಆದಷ್ಟು ಬೇಗ ಅದಕ್ಕೂ ನಾವು ಕ್ರಮ ತೆಗೆದುಕೊಳ್ಳುತ್ತೇವೆಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಬಯಸುತ್ತೇನೆ. ಅದರ ಜೊತೆಗೆ ಸರ್ಕಾರದಿಂದ ಬರತಕ್ಕಂಥ ಬಾಕಿ 5051.54 ಲಕ್ಷ ರೂಪಾಯಿಗಳು ಇನ್ನು ಬಾಕಿ ಇದೆ ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಅದು ಇತ್ತೀಚೆಗೆ ಬಂದಿರತಕ್ಕಂಥದ್ದು. ಯಾವ ರೈತ ಸಾಲವನ್ನು ಮರುಪಾವತಿ ಮಾಡುತ್ತಾನೆ ಆ ವರದಿ ಬಂದ ಮೇಲೆ ಪ್ರತಿ ತಿಂಗಳು ನಾವು ಹಂತ

ಹಂತವಾಗಿ ಕೊಡುತ್ತಾ ಬಂದಿರತಕ್ಕಂಥದ್ದು. ಅದು ಎಸ್.ಎಲ್.ಡಿ.ಬಿ. ಬ್ಯಾಂಕ್‌ಗಳಿರಬಹುದು, ಡಿ.ಸಿ.ಸಿ. ಬ್ಯಾಂಕ್‌ಗಳಿರಬಹುದು. ಒಟ್ಟಾರೆ 37 ಕೋಟಿ ರೂಪಾಯಿ ಡಿ.ಸಿ.ಸಿ. ಬ್ಯಾಂಕಿನದ್ದು, 13 ಕೋಟಿ ರೂಪಾಯಿಗಿಂತಲೂ ಹೆಚ್ಚು ಪಿಕಾರ್ಡ್ ಬ್ಯಾಂಕಿನದು ಇರತಕ್ಕಂಥದ್ದು. ಪ್ರತಿ ತಿಂಗಳು ಬರತಕ್ಕಂಥ ಸಂದರ್ಭದಲ್ಲಿ ಅದು ಈ ತಿಂಗಳು ಬಂದಿರತಕ್ಕಂಥದ್ದು. ಈ ತಿಂಗಳು ನಾವು ತಕ್ಷಣ ಬಿಡುಗಡೆ ಮಾಡುತ್ತೇವೆ. ಈಗಾಗಲೇ ನಾವು 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಡ್ಡಿ ಸಹಾಯಧನವನ್ನು ಬಿಡುಗಡೆ ಮಾಡಿದ್ದೇವೆ. ಈಗ ಬಿಲ್ ಬಂದಿದೆ, ಅದನ್ನು ನಾವು ತಕ್ಷಣ ಬಿಡುಗಡೆ ಮಾಡುತ್ತೇವೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಒಂದು ಪರ್ಸೆಂಟ್ ಬಡ್ಡಿ ದರದಲ್ಲಿ ಕೊಡುವುದರ ಬಗ್ಗೆ ಮಾನ್ಯ ಸಚಿವರು ಹೇಳಲಿಲ್ಲ.

ಶ್ರೀ ಲಕ್ಷ್ಮಣ ಸ. ಸವದಿ:- ಮಾನ್ಯ ಸಭಾಪತಿಯವರೇ, ಕಳೆದ ಬಜೆಟ್‌ನಲ್ಲಿ ನಾವು ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲವನ್ನು ವಿಂಗಡಣೆ ಮಾಡಿ ಅಲ್ಪಾವಧಿಗೆ ಒಂದು ಪರ್ಸೆಂಟ್ ಕೊಡುತ್ತೇವೆ ಮತ್ತು ಮಧ್ಯಮಾವಧಿ, ದೀರ್ಘಾವಧಿಗೆ ನಾವು ಮೂರು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತೇವೆಂದು ಬಜೆಟ್‌ನಲ್ಲಿಯೂ ಹೇಳಿದ್ದೇವೆ. ಆ ಬಜೆಟ್‌ನಲ್ಲಿ ಹೇಳಿರತಕ್ಕಂಥದ್ದನ್ನು ನಾವು ಅನುಷ್ಠಾನ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ಅದನ್ನು ಜಾರಿಗೆ ತಂದಿದ್ದೇವೆ. ಅದನ್ನು ಮುಂದಿನ ವರ್ಷದೊಳಗೆ ಪರಿಶೀಲನೆ ಮಾಡುತ್ತೇವೆ ಎಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಬಯಸುತ್ತೇನೆ.

ಬಳ್ಳಾರಿಯಿಂದ ಹಿರಿಯೂರು ವರೆಗೆ ಹಾಕಿರುವ ವೇಗ ನಿಯಂತ್ರಣಗಳ ಬಗ್ಗೆ

40; ಶ್ರೀ ಎನ್. ತಿಪ್ಪಣ್ಣ (ನಾಮನಿರ್ದೇಶನ ಹೊಂದಿದವರು)

- ಅ) ಬಳ್ಳಾರಿಯಿಂದ ಅನಂತಪುರಕ್ಕೆ ಹೋಗುವ ಕರ್ನಾಟಕಕ್ಕೆ ಸೇರಿದ 13 ಕಿಮೀ ವರೆಗಿನ ರಸ್ತೆಯಲ್ಲಿ ಹಾಕಿರುವ ವೇಗ ನಿಯಂತ್ರಣಗಳೆಷ್ಟು; ಅವು ವೈಜ್ಞಾನಿಕವಾಗಿವೆಯೇ; ಅದರಲ್ಲಿ ಸರ್ಕಾರದವರು ಹಾಗೂ ಖಾಸಗಿಯವರು ಹಾಕಿರುವುದೆಷ್ಟು;
- ಆ) ಬಳ್ಳಾರಿಯಿಂದ ಹಿರಿಯೂರಿನವರೆಗೆ ಹಾಕಿರುವ ವೇಗ ನಿಯಂತ್ರಣಗಳೆಷ್ಟು; ಅವು ವೈಜ್ಞಾನಿಕವಾಗಿವೆಯೇ;
- ಇ) ಈ ಹಿಂದೆ ಸದನದಲ್ಲಿ ಸರ್ಕಾರ ಈ ವೇಗ ನಿಯಂತ್ರಣ ತಡೆಗಳನ್ನು 6 ತಿಂಗಳೊಳಗಾಗಿ ತೆಗೆಸಿ ಹಾಕುವುದಾಗಿ ಭರವಸೆ ಕೊಟ್ಟಿದ್ದು ನಿಜವೇ;
- ಈ) ಹಾಗಿದ್ದಲ್ಲಿ ಇವುಗಳನ್ನು ತೆಗೆದು ಹಾಕದಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ;
- ಉ) ಸರ್ಕಾರದ ಭರವಸೆ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ; ಹಾಗಿದ್ದಲ್ಲಿ ವಿವರಗಳನ್ನೊದಗಿಸುವುದು;
- ಊ) ಈ ವೇಗ ನಿಯಂತ್ರಕಗಳನ್ನು ಅಳವಡಿಸಲು ಆಯಾ ಜಿಲ್ಲಾ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾದ ಕಾನೂನು ಇದೆಯೇ; ಹಾಗಿದ್ದಲ್ಲಿ ಅನುಮತಿ ಪಡೆಯಲಾಗಿದೆಯೇ;
- ಋ) ಈ ವೈಜ್ಞಾನಿಕ ತಡೆಗಳಿಂದ ವಾಹನಗಳಿಗಾಗುತ್ತಿರುವ ತೊಂದರೆಗಳು ಸರ್ಕಾರದ ಗಮನಕ್ಕೆ ಬಂದಿದೆಯೇ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಬಳ್ಳಾರಿಯಿಂದ ಅನಂತಪುರಕ್ಕೆ ಹೋಗುವ ಕರ್ನಾಟಕಕ್ಕೆ ಸೇರಿದ 13 ಕಿಮೀ ರಸ್ತೆಯಲ್ಲಿ 13 ರಸ್ತೆ ತಡೆಗಳಿದ್ದು, ಅವುಗಳನ್ನು ಸರ್ಕಾರದಿಂದ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
- ಆ) ಬಳ್ಳಾರಿಯಿಂದ ಹಿರಿಯೂರಿನವರೆಗೆ 146.25 ಕಿಮೀ ರಸ್ತೆಯಿದ್ದು, ಇಲ್ಲಿ 49 ವೈಜ್ಞಾನಿಕ ರಸ್ತೆ ತಡೆಗಳಿವೆ.
- ಇ) ಅವೈಜ್ಞಾನಿಕ ರಸ್ತೆ ತಡೆಗಳನ್ನು ತೆಗೆದುಹಾಕುವ ಬಗ್ಗೆ ಭರವಸೆ ನೀಡಲಾಗಿದೆ.
- ಈ) 10 ಅವೈಜ್ಞಾನಿಕವೆಂದು ಕಂಡುಬಂದ ರಸ್ತೆ ತಡೆಗಳನ್ನು ತೆಗೆದು ಹಾಕಲಾಗಿದೆ. ಸರ್ಕಾರದ ಸುತ್ತೋಲೆ ಸಂ: ಲೋಇ 309 ಸಿಆರ್‌ಎಂ 2011 ದಿನಾಂಕ: 13.06.2011ರಲ್ಲಿನ ಸೂಚನೆಯಂತೆ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ತಡೆಗಳನ್ನು ತೆಗೆದು ಹಾಕುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
- ಉ) ಯಾವುದೂ ಇರುವುದಿಲ್ಲ.
- ಊ) ಇರುವುದಿಲ್ಲ.
- ಋ) ಹೌದು.

ಶ್ರೀ ಎನ್. ತಿಪ್ಪಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೊಟ್ಟಿರುವ ಉತ್ತರಗಳೆಲ್ಲವೂ ಸಂಪೂರ್ಣವಾಗಿ ತಪ್ಪಾಗಿವೆ. ಕೆಲವು ದಿವಸಗಳ ಹಿಂದೆ ಇದೇ ಪ್ರಶ್ನೆಯನ್ನು ಮಾನ್ಯ ಸಚಿವರಿಗೆ ಮಾನ್ಯ ಸದಸ್ಯರಾದ ಶ್ರೀಯುತ ಮನೋಹರ್ ಮಸ್ಕಿಯವರು ಕೇಳಿದ್ದರು. ಯಾವ ರೀತಿಯಲ್ಲಿ ತಪ್ಪಾಗಿದೆ ಎಂದು ಹೇಳುತ್ತೇನೆ. ಅಂದು ತಾವು ಸೂಚನೆಗಳನ್ನು ಕೊಟ್ಟಿದ್ದೀರಿ ಮತ್ತು ಮಾನ್ಯ ಸಭಾನಾಯಕರು ಕೂಡ ಸೂಚನೆಗಳನ್ನು ಕೊಟ್ಟಿದ್ದರು. ಅಂದು ಸರ್ಕಾರ 6 ತಿಂಗಳ ಒಳಗಾಗಿ ಈ ಎಲ್ಲಾ ತಡೆಗಳನ್ನು ತೆಗೆದು ಹಾಕುತ್ತೇವೆಂದು ಸರ್ಕಾರ ವಾಗ್ದಾನ ಮಾಡಿತ್ತು. ಆದರೆ, ತಾವು ಇವತ್ತು

ಕೊಟ್ಟಿರುವ ಉತ್ತರವನ್ನು ನೋಡಿದರೆ ಬಳ್ಳಾರಿಯಿಂದ ಅನಂತಪುರಕ್ಕೆ ಹೋಗುವ ನಮ್ಮ ಕರ್ನಾಟಕದ ರಸ್ತೆ 13 ಕಿ.ಮೀ. ಇದೆ. ಎಷ್ಟು ತಡೆಗಳಿವೆ ಎಂದು ಕೇಳಿದರೆ 13 ಕಿ.ಮೀ.ಗಳಿಗೆ 13 ರಸ್ತೆ ತಡೆಗಳಿವೆ ಎಂದು ಉತ್ತರದಲ್ಲಿ ಮಾನ್ಯ ಸಚಿವರು ಹೇಳಿದ್ದಾರೆ. ಆದರೆ, 36 ರಸ್ತೆ ತಡೆಗಳು ಇವೆ. 13 ಕಿ.ಮೀ.ಗೆ 36 ರಸ್ತೆ ತಡೆಗಳಿವೆ. ಅದರ ಬಗ್ಗೆ ಎಣಿಸಿಕೊಂಡು ಬರಲು ನಮ್ಮ ಆಪ್ತ ಸಹಾಯಕರಿಗೆ ಹೇಳಿದಾಗ ಅವರು ನನ್ನ ಕಾರನ್ನು ತೆಗೆದುಕೊಂಡು ಹೋಗಿ ಎಣಿಸಿಕೊಂಡು ಬಂದು 36 ರಸ್ತೆ ತಡೆಗಳಿವೆ ಎಂದು ಹೇಳುತ್ತಾರೆ. ಆದರೆ, ಇವರು 13 ರಸ್ತೆ ತಡೆಗಳಿವೆ ಎಂದು ಹೇಳುತ್ತಾರೆ.

ಎರಡನೆಯದಾಗಿ, ಹಿಂದಿನ ಉತ್ತರದಲ್ಲಿ ಸಿಂಧನೂರಿನಿಂದ ಹಿರಿಯೂರಿಗೆ ಎಷ್ಟು ರಸ್ತೆ ತಡೆಗಳಿವೆ ಎಂದು ಕೇಳಿದರೆ 163 ರಸ್ತೆ ತಡೆಗಳಿವೆ ಎಂದು ಉತ್ತರವನ್ನು ಕೊಟ್ಟಿದ್ದರು. ಇವತ್ತು ಕೇಳಿದರೆ 49 ರಸ್ತೆ ತಡೆಗಳಿವೆ ಎಂದು ಹೇಳುತ್ತಾರೆ.

ಸಭಾಪತಿಯವರು:- ಅವರು ಹೇಳುತ್ತಿರುವುದು ಏನೆಂದರೆ ವೈಜ್ಞಾನಿಕವಾಗಿ 49 ರಸ್ತೆ ತಡೆಗಳಿದ್ದು, ಅವೈಜ್ಞಾನಿಕವಾಗಿ ಇರುವುದನ್ನು ಅವರು ಹೇಳಿಲ್ಲ. ಅವೈಜ್ಞಾನಿಕವಾಗಿ 49 ರಸ್ತೆ ತಡೆಗಳಿವೆ ಎಂದು ಹೇಳುತ್ತಿದ್ದಾರೆ.

ಶ್ರೀ ಎನ್. ತಿಪ್ಪಣ್ಣ:- ಮಾನ್ಯ ಸಭಾಪತಿಯವರೇ, ಎಲ್ಲವೂ ಅವೈಜ್ಞಾನಿಕವಾದ ರಸ್ತೆ ತಡೆಗಳು. ಆ ರೋಡ್‌ನಲ್ಲಿ ರಸ್ತೆ ತಡೆಗಳನ್ನು ಹಾಕಲೇ ಬಾರದು ಎಂದು ಕಾನೂನು ಇದೆ. ಆದರೆ, ಇವರಿಗೆ ಎತಕ್ಕೋ ಏನೋ ಅದರ ಮೇಲೆ ಪ್ರೀತಿಯಿಂದ 143 ರಸ್ತೆ ತಡೆಗಳನ್ನು ಹಾಕಿದ್ದಾರೆ. ಒಂದು ತಡೆ ಎಂದರೆ ಒಂದಾದ ಮೇಲೆ ಒಂದರಂತೆ 6 ಉಬ್ಬುಗಳನ್ನು ದಾಟಿ ಹೋಗಬೇಕು. ಒಟ್ಟು ಇರುವಂತಹ ಲೆಕ್ಕವನ್ನು ನೋಡಿದರೆ 140 ಕಿ.ಮೀ.ಗೆ 858 ಅಡೆತಡೆಗಳನ್ನು ದಾಟಿಕೊಂಡು ಬರಬೇಕೆಂದು ಹೇಳಿದರೆ ಇದು ಯಾವ ಲೆಕ್ಕವೆಂದು ನನಗೆ ಗೊತ್ತಾಗುತ್ತಿಲ್ಲ. ಏತಕ್ಕೆ ಈ ರೀತಿ ಮಾಡುತ್ತಿದ್ದೀರಿ? 10 ಅವೈಜ್ಞಾನಿಕವೆಂದು ಕಂಡುಬಂದ ರಸ್ತೆ ತಡೆಗಳನ್ನು ತೆಗೆದು ಹಾಕಲಾಗಿದೆ ಎಂದು ತಮ್ಮ

ಉತ್ತರದಲ್ಲಿ ಹೇಳಿದ್ದಿರಿ. ನಾನು ಪ್ರತಿದಿನವೂ ಅಲ್ಲಿಯೇ ಓಡಾಡುತ್ತೇನೆ. ನೀವು 10 ರಸ್ತೆ ತಡೆಗಳನ್ನು ತೆಗೆದು ಹಾಕಿಲ್ಲ, ಕೇವಲ 2 ರಸ್ತೆ ತಡೆಗಳನ್ನು ಮಾತ್ರ ತೆಗೆದು ಹಾಕಿದ್ದೀರಿ. 858 ರಲ್ಲಿ 2 ರಸ್ತೆ ತಡೆಗಳನ್ನು ಮಾತ್ರ ತೆಗೆದು ಹಾಕಲಾಗಿದೆ. ಅದರ ಮೇಲೆ ಎಷ್ಟು ಪ್ರೀತಿ ಇದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಏತಕ್ಕೆ ಈ ರೀತಿ ಮಾಡುತ್ತಾರೆ? ರಸ್ತೆಗಳ ತುಂಬಾ ರೈತರು ಕಣಗಳನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಅದರ ಜೊತೆಗೆ ಇವುಗಳು ಬೇರೆ. ನಾವು ಓಡಾಡುವುದು ಹೇಗೆ? ಏತಕ್ಕೆ ಈ ರೀತಿಯ ತಪ್ಪು ಉತ್ತರಗಳನ್ನು ಕೊಡುತ್ತಿದ್ದೀರಿ? 6 ತಿಂಗಳ ಒಳಗೆ ಎಲ್ಲವನ್ನೂ ತೆಗೆದು ಹಾಕುತ್ತೇವೆಂದು ಹೇಳಿದಂತಹವರು ತೆಗೆದು ಹಾಕಿರುವುದಿಲ್ಲ. 2 ರಸ್ತೆ ತಡೆಗಳನ್ನು ಮಾತ್ರ ತೆಗೆದು ಹಾಕಿದ್ದಾರೆ. ನಾನು ಪ್ರತಿ ನಿತ್ಯ ನೋಡುತ್ತಿದ್ದೇನೆ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಚಿವರು 6 ತಿಂಗಳ ಒಳಗೆ ಎಂದು ಹೇಳಿದ್ದಾರೆಯೇ ಹೊರತು, 2011-12ನೇ ಇಸವಿಯಲ್ಲಿ ಎಂದು ಹೇಳಿಲ್ಲ. ಯಾವತ್ತು ಎಂದು ಮಾನ್ಯ ಸದಸ್ಯರು ತಿಳಿದುಕೊಳ್ಳಬೇಕು.

ಶ್ರೀ ಎನ್. ತಿಪ್ಪಣ್ಣ:- 6 ತಿಂಗಳಾದ ಮೇಲೆ ಈ ಪ್ರಶ್ನೆಯನ್ನು ಮತ್ತೆ ಕೇಳಿದ್ದೇವೆ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರವನ್ನು ಹೇಳಲಿಕ್ಕೆ ತಯಾರಿದ್ದಾರೆ. ಆದ್ದರಿಂದ, ಅವರು ಏನು ಹೇಳುತ್ತಾರೆಂದು ಕೇಳೋಣ.

ಶ್ರೀ ಎನ್. ತಿಪ್ಪಣ್ಣ:- ಮಾನ್ಯ ಸಚಿವರು ಈ ಹಿಂದೆ ಕೊಟ್ಟಂತಹ ಉತ್ತರಕ್ಕೂ ಹಾಗೂ ಈಗ ಕೊಟ್ಟಂತಹ ಉತ್ತರವನ್ನು ತಾಳೆ ಮಾಡಿ ನೋಡಬೇಕು. ಆ ಉತ್ತರದಲ್ಲಿ ಏನಿದೆ, ಈ ಉತ್ತರದಲ್ಲಿ ಏನಿದೆ ಎಂದು ನೋಡಬೇಕು. 163 ರಸ್ತೆ ಅಡೆತಡೆಗಳಿದ್ದು 6 ತಿಂಗಳ ಒಳಗೆ 13 ರಸ್ತೆ ತಡೆಗಳನ್ನು ತೆಗೆದರೆ ಹೇಗೆ?

ಶ್ರೀ ಸಿ.ಎಂ. ಉದಾಸಿ:- ಮಾನ್ಯ ಸಭಾಪತಿಯವರೇ, ಅವೈಜ್ಞಾನಿಕವಾಗಿ ಇದ್ದಂತಹ ರಸ್ತೆ ತಡೆಗಳನ್ನು ತೆಗೆಯಬೇಕಾದಂತಹ ವಿಚಾರದಲ್ಲಿ ನಾವು ಈಗಾಗಲೇ ಸೂಚನೆ ಕೊಟ್ಟ ಪ್ರಕಾರ ಇಡೀ ರಾಜ್ಯದಲ್ಲಿ ದಕ್ಷಿಣ ವಲಯದಲ್ಲಿ ಅವೈಜ್ಞಾನಿಕ ಉಬ್ಬುಗಳು 3157 ಇದ್ದವು. ಅದರಲ್ಲಿ 2167 ಉಬ್ಬುಗಳನ್ನು ಈಗಾಗಲೇ ತೆಗೆಯಲಾಗಿದೆ. ಇನ್ನೂ 629 ಉಬ್ಬುಗಳನ್ನು ತೆಗೆಯಬೇಕಾಗಿದೆ. ಉತ್ತರ ವಲಯದಲ್ಲಿ 3224 ಅವೈಜ್ಞಾನಿಕ ಉಬ್ಬುಗಳಿದ್ದು, 2061 ಉಬ್ಬುಗಳನ್ನು ತೆಗೆದಿದ್ದೇವೆ. ಇನ್ನೂ 1153 ಉಬ್ಬುಗಳನ್ನು ತೆಗೆಯಬೇಕಾಗಿದೆ. ಇದು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಇಂತಹವುಗಳನ್ನು ತೆಗೆಯಬೇಕಾಗಿದೆ. ಜಿಲ್ಲಾ ಹೆದ್ದಾರಿಗಳನ್ನು ತೆಗೆಯಬೇಕಾದಂತಹ ಸಂದರ್ಭಗಳಲ್ಲಿ ಪೊಲೀಸರ ರಕ್ಷಣೆಯಿಂದಲೇ ಕೆಲವು ಕಡೆ ತೆಗೆಯಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅಲ್ಲಿ ಸಾರ್ವಜನಿಕರಿಂದ ಪ್ರತಿಭಟನೆಗಳು ಬರುತ್ತಿರುವುದರಿಂದ ಈ ರೀತಿಯಲ್ಲಿ ಆಗುತ್ತಿದೆ ಎನ್ನುವ ವಿಚಾರವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಹೀಗೆ ನಾವು ಇವತ್ತು ತೆಗೆಯಬೇಕಾಗಿದ್ದರಲ್ಲಿ 2-3 ಕಡೆ ತೆಗೆದಿದ್ದು ಇದೆ ಎನ್ನುವುದು ಭಾವನೆ ಬರುತ್ತಿದೆ. ಆದರೆ, ದಕ್ಷಿಣ ವಲಯದಲ್ಲಿ ಮಾತ್ರ ಕೇವಲ 629 ಉಬ್ಬುಗಳನ್ನು ತೆಗೆಯಬೇಕಾಗಿದೆ. ಉತ್ತರ ವಲಯದಲ್ಲಿ 1123 ಉಬ್ಬುಗಳನ್ನು ತೆಗೆಯಬೇಕಾಗಿದ್ದು ಒಟ್ಟು 1385 ತೆಗೆಯಬೇಕಾದಂತಹ ಉಬ್ಬುಗಳಿವೆ. ಅವುಗಳನ್ನು ತೆಗೆಯುವಂತಹ ಕೆಲಸವನ್ನು ಮಾಡುತ್ತೇವೆಂದು ಹೇಳಲಿಕ್ಕೆ ಬಯಸುತ್ತೇನೆ. ಇಲ್ಲಿ ಮಾನ್ಯ ಸದಸ್ಯರಿಗೆ 13 ಕಿ.ಮೀ ರಸ್ತೆಯಲ್ಲಿ 13 ರಸ್ತೆ ತಡೆಗಳಿವೆ ಎಂದು ನಾನು ಏನು ಹೇಳುತ್ತಿದ್ದೇನೆ ಅದು ವೈಜ್ಞಾನಿಕವಾಗಿ ಇರುವಂತಹ ರಸ್ತೆ ತಡೆಗಳಾಗಿವೆ. ಅವೈಜ್ಞಾನಿಕ ಇರುವಂತಹ ರಸ್ತೆ ತಡೆಗಳನ್ನೆಲ್ಲಾ ತೆಗೆಯುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ಏನು ಹೇಳುತ್ತಿದ್ದಾರೆಂದರೆ ಒಂದು ರಬಲ್ಸ್ ಎಂದು ತೆಗೆಯಬೇಕಾದಾಗ 5 ಸೈಪ್ಸ್‌ಗಳಿರುತ್ತವೆ. ಅವುಗಳು ಒಂದೂವರೆ-ಎರಡು ಇಂಚುಗಳಷ್ಟು ಎತ್ತರ ಇರುವುದರಿಂದ ಅಂತಹ 6 ಉಬ್ಬುಗಳನ್ನು ಇಂತಹ ಕಡೆಯಲ್ಲಿ ಹಾಕಿರುವುದನ್ನು ಲೆಕ್ಕ ಹಾಕಿಕೊಂಡು 858 ಎಂದು ಹೇಳುವಂತಹ

ವ್ಯವಸ್ಥೆಯನ್ನು ಮಾಡುತ್ತಾರೆ. ಅವುಗಳು ವೈಜ್ಞಾನಿಕವಾದ ರೀತಿಯಲ್ಲಿ ಇರಬೇಕಾದ ಸಿಸ್ಟಮ್ ಇರುವುದರಿಂದ ಅವುಗಳನ್ನು ನಾವು ಅನಿವಾರ್ಯವಾಗಿ ತೆಗೆಯಲಿಕ್ಕೆ ಆಗುವುದಿಲ್ಲ ಎನ್ನುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರಲಿಕ್ಕೆ ಬಯಸುತ್ತೇನೆ. ಯಾವ ರಸ್ತೆ ಉಬ್ಬುಗಳು ವೈಜ್ಞಾನಿಕವಾಗಿ ಇರುವುದಿಲ್ಲ ಅಂತಹ ಉಬ್ಬುಗಳನ್ನು ತೆಗೆಯುವಂತಹ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ ಎನ್ನುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರುತ್ತೇನೆ. ನಾವು 10 ಸೆಂಟಿಮೀಟರ್ ಎತ್ತರದ 3.7 ಸೆಂಟಿಮೀಟರ್ ಅಗಲದ ಈ ಒಂದು ವ್ಯವಸ್ಥೆಯನ್ನು ಏನು ಮಾಡುತ್ತಿದ್ದೇವೆ, ಅದು ನಿಜವಾಗಿಯೂ ವೈಜ್ಞಾನಿಕವಾಗಿ ಇರುತ್ತದೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಮತ್ತೆ ರಬ್ಬರ್‌ಗಳನ್ನೂ ಸಹಿತ ಅನಿವಾರ್ಯವಾಗಿ ಹಾಕಿ ಅವುಗಳು ಸಣ್ಣ ಎತ್ತರದಲ್ಲಿರುವುದರಿಂದ ಸ್ವಲ್ಪ ಗಡಗಡ ಸ್ವಲ್ಪ ನಿಧಾನವಾಗಿ ಹೋಗಬೇಕಾದಂತಹ ವ್ಯವಸ್ಥೆಯನ್ನು ಮಾಡುವುದಕ್ಕಾಗಿ ಇದನ್ನು ಮಾಡಿದ್ದೇವೆ. ಕೆಲವು ಕಡೆ 629 ಮತ್ತೆ ಕೆಲವು ಕಡೆ 1153 ರಸ್ತೆ ಉಬ್ಬುಗಳನ್ನು ಇನ್ನು 3 ರಿಂದ 4 ತಿಂಗಳ ಒಳಗಾಗಿ ತೆಗೆಯುವಂತಹ ಕೆಲಸವನ್ನು ಪೊಲೀಸ್‌ರ ಸಹಾಯದಿಂದ ತೆಗೆಯಬೇಕಾದ ಅನಿವಾರ್ಯ ಕಾರಣಗಳಿಂದ ಈ ಒಂದು ಕೆಲಸ ವಿಳಂಬವಾಗಿದೆ. ಸುಮಾರು 4262 ರಸ್ತೆ ಉಬ್ಬುಗಳನ್ನು ಈಗಾಗಲೇ ತೆಗೆದು ಹಾಕಲಾಗಿದೆ. ಇನ್ನು ಸುಮಾರು 1765 ರಸ್ತೆ ಉಬ್ಬುಗಳನ್ನು ತೆಗೆಯಬೇಕಾಗಿದೆ. ತೆಗೆಯುವಂತಹ ಕೆಲಸವನ್ನು ಇನ್ನು ಮೂರು ತಿಂಗಳಿನಲ್ಲಿ ಮುಗಿಸುತ್ತೇವೆ.

ಡಾ|| ವಿ.ಎಸ್. ಆಚಾರ್ಯ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಮ್ಮ ವ್ಯಾಪ್ತಿಯಲ್ಲಿ ಬರುವಂತಹದ್ದರ ಬಗ್ಗೆ ಹೇಳುತ್ತಿದ್ದೇನೆ. ಅದು ಬಹಳ ಅಪೈಜ್ಞಾನಿಕವಾಗಿದೆ.

ಸಭಾಪತಿಯವರು:- ಅದನ್ನು ತೆಗೆಯುತ್ತೇವೆಂದು ಹೇಳಿದ್ದರು.

ಡಾ|| ವಿ.ಎಸ್. ಆಚಾರ್ಯ:- ಇಲ್ಲಿ ಚರ್ಚೆಯಾದ ಮರು ದಿವಸ ತೆಗೆದರು, ಮತ್ತೆ ಹಾಕಿದರು. ಈಗ ಪ್ರತಿದಿವಸ ಅಲ್ಲಿಗೆ ಬರುವಾಗ ಒಂದು ಗುದ್ದು ಕೊಟ್ಟ ಹಾಗೆ ಆಗುತ್ತದೆ. ದಯವಿಟ್ಟು ಅದನ್ನು ತೆಗೆಸಬೇಕು. ಎರಡು ಕಡೆ ಇದ್ದು, ಇಲ್ಲೊಂದು ಕಡೆ ಒಂದು ಮತ್ತೊಂದು ಕಡೆ ವಿಕಾಸಸೌಧದಲ್ಲಿ ಇದೆ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರ ಅಸಹಾಯಕ ಪರಿಸ್ಥಿತಿಯನ್ನು ಸರ್ಕಾರದಲ್ಲಿ ಇದ್ದುಕೊಂಡೇ ನೋಡುವಂತಹ ಪರಿಸ್ಥಿತಿ ಇವತ್ತು ಅವರಿಗೆ ಬಂದಿರುವುದನ್ನು ನೋಡಿದರೆ ಎಲ್ಲವೂ ತಿಳಿಯುತ್ತದೆ. ನಿಮ್ಮ ಅವೈಜ್ಞಾನಿಕವಾಗಿರುವಂತಹ ನಿಮ್ಮ ಈ ಹಂಪ್‌ಗಳು ರಾಜ್ಯದ ನಾನಾ ಭಾಗಗಳಲ್ಲಿವೆ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಗಳಲ್ಲಿ, ನಮ್ಮ ಮಂಗಳೂರು ಸರ್ಕಲ್‌ನಲ್ಲಿ ಒಂದೇ ಒಂದು ಹಂಪ್ ಇಲ್ಲ. ಹಂಪ್ ಹಾಕಿದರೆ ಮರುದಿವಸ ಜನರು ಹೋಗಿ ಪಿಕಾಸಿ ಹಾರೆಯನ್ನು ತೆಗೆದುಕೊಂಡು ಹೋಗಿ ತೆಗೆಯುತ್ತಾರೆ. ಜನರಲ್ಲಿ ತಿಳುವಳಿಕೆ ಮೂಡಿಸಿ ಈ ಹಂಪ್ ನಮ್ಮ ರಸ್ತೆಗೆ ಮಾರಕ, ನಿಮ್ಮ ಆರೋಗ್ಯಕ್ಕೆ ಮಾರಕ, ಇದು ಅಪಾಯಕಾರಿ, ಇದರಿಂದಲೇ ಅಪಘಾತವಾಗುತ್ತದೆ ಎಂದು ಹೇಳುವಂತಹದ್ದನ್ನು ನಾವು ಪ್ರತಿಪಾದಿಸಿದರೆ ಅವರ ಸಹಕಾರ ಸಿಕ್ಕುತ್ತದೆ. ಆದರೆ, ಯಾರೋ ಕೆಲವು ಹಳ್ಳಿಯ ಜನರಿಗೆ ಹಂಪ್ ಹಾಕಿದರೆ ತಮ್ಮ ಪ್ರತಿಷ್ಠೆ ಜಾಸ್ತಿ ಎಂದು ಭಾವಿಸುತ್ತಾರೆ. ಊರಿನಲ್ಲಿ ಎರಡು ಹಂಪ್ ಇದ್ದರೆ ಮತ್ತೊಂದು ಹಾಕೋಣ ಎಂದು ಬಂದಾಗ ಇವೆಲ್ಲಾ ಸಮಸ್ಯೆ ಬರುತ್ತದೆ. ಹಂಪಿನ ವಿರುದ್ಧ ಒಂದು ಅಂದೋಲನ ಪ್ರಾರಂಭವಾಗಬೇಕು. These humps are very bad, they themselves are responsible for major fatal accidents. ನಾನು ಗೃಹ ಸಚಿವನಾಗಿದ್ದಾಗ ನಾನು ತರಿಸಿದ ರಿಪೋರ್ಟ್ ಪ್ರಕಾರ ಒಟ್ಟು ಅಪಘಾತವಾದದ್ದರಲ್ಲಿ fatal accidents ಹಂಪ್‌ನಿಂದಾಗಿ ಆಗಿದೆ. ಮೈಸೂರು ಮತ್ತು ಕೊಡಗಿಗೆ ಹೋಗುವ ದಾರಿಯಲ್ಲಿ ಅನೇಕ ಹಂಪ್ ಇತ್ತು ಅದನ್ನೆಲ್ಲಾ ತೆಗೆಸಿದೆ. ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ಅದನ್ನೆಲ್ಲಾ ತೆಗೆಸಿದೆ. ನಮ್ಮ ಕಾವೇರಿ

ನದಿಯ ಗಡಿ ಭಾಗವಾದ ಪಿರಿಯಾಪಟ್ಟಣದಿಂದ ಮಂಗಳೂರಿನವರೆಗೆ, ಉಳ್ಳಾಲದಿಂದ ಬೈಂದೂರಿನವರೆಗೆ ನಮ್ಮ ಪಶ್ಚಿಮ ಸರ್ಕಲ್‌ನಲ್ಲಿ ಒಂದೇ ಒಂದು ಹಂಪ್ ಇಲ್ಲ.

ಶ್ರೀ ಸಿ.ಎಂ. ಉದಾಸಿ:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರ ವ್ಯಾಪ್ತಿಗೆ ಬರುವಂತಹ ಹಂಪ್‌ಗಳು ಬೆಂಗಳೂರು ಕಾರ್ಪೊರೇಷನ್ನಿನವರ ವ್ಯಾಪ್ತಿಗೆ ಬರುತ್ತವೆ. ನಾವು ಅವರಿಗೆ ಸಲಹೆಗಳನ್ನು ಕೊಟ್ಟಿದ್ದೇವೆ. ಅನಗತ್ಯ ಹಂಪ್‌ಗಳನ್ನು ತೆಗೆದುಹಾಕಿ ಎಂದು ಹೇಳಿದ್ದೇವೆ. ಮತ್ತೆ ಈ ವಿಚಾರವನ್ನು ನಾವು ಅವರ ಗಮನಕ್ಕೆ ತರುವಂತಹ ಕೆಲಸವನ್ನು ಮಾಡುತ್ತೇವೆ.

ಶ್ರೀ ಎನ್. ತಿಪ್ಪಣ್ಣ:- ಮಾನ್ಯ ಸಭಾಪತಿಯವರೇ, ಇದನ್ನು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ನಾವು ಇದೇ ಪ್ರಶ್ನೆಯನ್ನು ಕಳೆದ ಹತ್ತು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ನಾವು ಅವರಿಗೆ ಸಲಹೆಗಳನ್ನು ನೀಡಿದ್ದೇವೆ, ಸರಿ ಮಾಡುತ್ತೇವೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ನಮಗೆ ಇದೇ ಉತ್ತರವನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಈ ಉತ್ತರ ತಪ್ಪು ಇದೆ ಎಂದು ನಾನು ಹೇಳುತ್ತಿದ್ದೇನೆ. ಹಿಂದಿನ ಉತ್ತರದಲ್ಲಿ ಅಡೆತಡೆಗಳು 163 ಇವೆ ಎಂದು ಹೇಳಿದ್ದಿರಿ. ಇವತ್ತು ಅದರಲ್ಲಿ ಹತ್ತು ಹಂಪ್ಸ್ ಅನ್ನು ತೆಗೆದು ಹಾಕಿದ್ದೇವೆಂದು ಹೇಳಿದ್ದೀರಿ. 163 ರಲ್ಲಿ 10 ಅನ್ನು ತೆಗೆದು ಹಾಕಿದರೆ ಎಷ್ಟು ಉಳಿಯುತ್ತದೆ ಎಂಬ ಅಂಕಿ ಸಂಖ್ಯೆಯಲ್ಲಿ ತಪ್ಪಾಗಿದೆ. ಇಲ್ಲಿ 49 ಉಳಿದಿದೆ ಎಂದು ಹೇಳಿದ್ದೀರಿ ಇದು ಯಾವ ರೀತಿಯ ಲೆಕ್ಕ ಎಂಬುದನ್ನು ಹೇಳಿ ನೋಡೋಣ. ನಿಜವಾಗಲೂ ಅಧಿಕಾರಿಗಳ ಚರ್ಮ ಎಷ್ಟು ದಪ್ಪ ಇದೆಯೋ ಎಂದು ನಮಗೆ ಗೊತ್ತಾಗುತ್ತಿಲ್ಲ. ಕಳೆದ 15 ವರ್ಷಗಳಿಂದ ಕೇಳುತ್ತಿದ್ದೇವೆ. ನಮಗೆ ಇದನ್ನು ಹೇಳುವುದಕ್ಕೆ ಕೇಳುವುದಕ್ಕೆ ನಾಚಿಕೆಯಾಗುತ್ತದೆ.

ಶ್ರೀ ವೀರಣ್ಣ ಮತ್ತೀಕಟ್ಟಿ:- ಈ ರೀತಿ ಹೇಳಿದರೆ ಹೇಗೆ ದಯವಿಟ್ಟು ಸ್ವಲ್ಪ ವಿಚಾರ ಮಾಡಿ ಹೇಳಿ.

ಡಾ|| ದೊಡ್ಡರಂಗೇಗೌಡ (ನಾಮ ನಿರ್ದೇಶಕರು):- ಮಾನ್ಯ ಸಭಾಪತಿಗಳೇ, ನಾನು ಮತ್ತು ಡಾ|| ಚಂದ್ರಶೇಖರ ಕಂಬಾರ್ ಅವರು ಗೋಕಾಕಿನ ಒಂದು ಸಮಾರಂಭಕ್ಕೆ ಹೋಗಿದ್ದೆವು. ದಾರಿ ಉದ್ದಕ್ಕೂ ಹಂಪು, ಹಂಪಿನ ಹೈವೇ ಅನ್ನು ಕಂಡು ಮಾನ್ಯ ಉದಾಸಿಯವರು ಪರಾಂಬರಿಸಬೇಕು. ಈ ಚುಟುಕದ ಹೆಸರು ಸಾಧನೆ. “ನಾವು ಗುರಿ ತಲುಪಲು ಸಾವಿರಾರು ಅಡೆತಡೆಗಳು, ಇದು ಸಾಂಕೇತಿಕ. ಅಡೆತಡೆ ಹಾಕಲು ಒಂದು ಯೋಜನೆ, ಅದನ್ನು ತೆಗೆಯಲು ಒಂದು ಯೋಜನೆ, ಶೂನ್ಯ ನಮ್ಮ ಸಾಧನೆ.”

ಸಭಾಪತಿಯವರು:- ಸಮಯ ಮೀರಿದೆ ಇನ್ನೂ ಮೂರು ಪ್ರಶ್ನೆಗಳು ಇವೆ. ಮಾನ್ಯ ಆಚಾರ್ ಹಾಲಪ್ಪ, ಮಾನ್ಯ ಟಿ. ಜಾನ್ ಹಾಗೂ ಮಾನ್ಯ ವಿರಣ್ಣ ಮತ್ತಿಕಟ್ಟಿಯವರದ್ದು ಒಂದು ಪ್ರಶ್ನೆ ಇದೆ. ನಾನು ಈ ಮೂರೂ ಪ್ರಶ್ನೆಗಳಿಗೆ ಸಮಯವನ್ನು ಕೊಟ್ಟರೆ ಸಂಜೆಯವರೆಗೂ ಆಗುತ್ತದೆ. ಅದಕ್ಕಾಗಿ ಈ ಮೂರೂ ಪ್ರಶ್ನೆಗಳನ್ನು ಕೇಳಿಬಿಡಿ. ಮಾನ್ಯ ಮಂತ್ರಿಗಳು ಉತ್ತರವನ್ನು ಒದಗಿಸಿದ್ದೇನೆಂದು ಹೇಳುತ್ತಾರೆ. ಅಷ್ಟಕ್ಕೆ ಮಾತ್ರ ನಾನು ಅವಕಾಶವನ್ನು ಮಾಡಿಕೊಡುತ್ತೇನೆ. ಚರ್ಚೆಗೆ ಅವಕಾಶವನ್ನು ಕೊಡುವುದಿಲ್ಲ. ಮಾನ್ಯ ಸಂದೇಶ ನಾಗರಾಜ್ ಅವರೇ ತಾವು ತಡವಾಗಿ ಬಂದು ಇಲ್ಲಿ ಪ್ರಶ್ನೆಗಳನ್ನು ಕೇಳುವ ಪದ್ಧತಿ ಸರಿಯಲ್ಲ. ನಾನು ತಮ್ಮ ಪ್ರಶ್ನೆಯನ್ನು ಕೇಳಲು ತಮ್ಮನ್ನು ಕೂಗಿದಾಗ ತಾವು ಹಾಜರಿದ್ದು, ಎದ್ದು ನಿಂತು ಪ್ರಶ್ನೆಯನ್ನು ಕೇಳಬೇಕು. ನಂತರ ತಡವಾಗಿ ಬಂದು ಅವಕಾಶವನ್ನು ಕೊಡಿ ಎಂದು ಹೇಳುವುದು ಸರಿಯಲ್ಲ. ಈ ರೀತಿ ಒಬ್ಬರಿಗೆ ಅವಕಾಶವನ್ನು ಕೊಟ್ಟರೆ ನಾಳೆ ಎಲ್ಲರೂ ಅದನ್ನೇ ಶುರು ಮಾಡುತ್ತಾರೆ. ನೀವು ಆಗ ಇದ್ದಿದ್ದರೆ ನಾನು ಹೇಳುತ್ತಿದ್ದೆ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಸಮಯವನ್ನು ಕೇಳಿದ್ದಾರೆ. ನಾನು ಸಮಯವನ್ನು ಕೊಟ್ಟಿದ್ದೇನೆ.

(ಆ) ಮಂಡಿಸಲ್ಪಟ್ಟ ಚುಕ್ಕೆ ಗುರುತಿನ ಪ್ರಶೋತ್ತರಗಳು

KRDCL ಕಾಮಗಾರಿಗಳ ಬಗ್ಗೆ

160; ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಕೆ.ಆರ್.ಡಿ.ಸಿ.ಎಲ್ ಏಜೆನ್ಸಿಗೆ 1990 ರಿಂದ ಇಲ್ಲಿಯವರೆಗೆ ಕೊಪ್ಪಳ ಜಿಲ್ಲೆಗೆ ನೀಡಿದ ಕಾಮಗಾರಿಗಳು ಯಾವುವು; (ತಾಲ್ಲೂಕುವಾರು ವಿವರ ನೀಡುವುದು)
- ಆ) ಮೇಲಿನ ಅವಧಿಯಲ್ಲಿ ಸದರಿ ಏಜೆನ್ಸಿಯವರು ಪೂರ್ಣಗೊಳಿಸಿರುವ ಕಾಮಗಾರಿಗಳು ಎಷ್ಟು; (ತಾಲ್ಲೂಕುವಾರು ವಿವರ ನೀಡುವುದು)
- ಇ) ಮೇಲಿನ ಅವಧಿಯಲ್ಲಿ ಸದರಿ ಏಜೆನ್ಸಿರವರು ಪೂರ್ಣಗೊಳಿಸದೇ ಇರುವ ಕಾಮಗಾರಿಗಳು ಎಷ್ಟು; (ತಾಲ್ಲೂಕುವಾರು ವಿವರ ನೀಡುವುದು)
- ಈ) ಪೂರ್ಣಗೊಳ್ಳದ ಕಾಮಗಾರಿಗಳ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ;
- ಉ) ಕೆ.ಆರ್.ಡಿ.ಸಿ.ಎಲ್ ಏಜೆನ್ಸಿಯವರು ಮೇಲಿನ ಅವಧಿಯಲ್ಲಿ ಬೇರೆ ಬೇರೆ ಉಪ ಏಜೆನ್ಸಿಗಳಿಗೆ ನೀಡಿರುವ ಕಾಮಗಾರಿಗಳು ಹಾಗೂ ಉಪ ಏಜೆನ್ಸಿಗಳು ಯಾವುವು; (ತಾಲ್ಲೂಕುವಾರು ವಿವರ ನೀಡುವುದು)
- ಊ) ಇದರಲ್ಲಿ ಯಲಬುರ್ಗ ತಾಲ್ಲೂಕಿನ ಶಿರೂರುಯಿಂದ ಮಂಗಳೂರು ರಸ್ತೆಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಕೊಪ್ಪಳ ಜಿಲ್ಲೆಯ ಕವಲೂರುಯಿಂದ ಬನ್ನಿಕೊಪ್ಪ ರಸ್ತೆಯಲ್ಲಿರುವ ಸೇತುವೆ ಕಾಮಗಾರಿ ಪೂರ್ಣಗೊಂಡಿದೆಯೇ;
- ಋ) ಮೇಲಿನ ಕಾಮಗಾರಿಗಳು ಪೂರ್ಣಗೊಳ್ಳದಿರಲು ಕಾರಣಗಳೇನು, ಹಾಗೂ ಈ ಕುರಿತು ಕೈಗೊಂಡ ಕ್ರಮಗಳೇನು;

೫೦) ಮೇಲಿನ ಕಾಮಗಾರಿಗಳು ಸಾರ್ವಜನಿಕರ ಸೇವೆಗೆ ಸದುಪಯೋಗವಾಗುವುದು ಯಾವಾಗ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

ಅ) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆಯು 1999 ರಲ್ಲಿ ಅಸ್ಥಿತ್ವಕ್ಕೆ ಬಂದಿರುತ್ತದೆ. ಈ ಸಂಸ್ಥೆಯ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ 20 ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕುವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಆ) ಮೇಲಿನ ಅವಧಿಯಲ್ಲಿ ಕ.ರ.ಅ.ನಿ.ನಿ ವತಿಯಿಂದ 16 ಸೇತುವೆ ಕಾಮಗಾರಿಗಳು ಪೂರ್ಣಗೊಂಡಿವೆ. ತಾಲ್ಲೂಕುವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಇ) ಮೇಲಿನ ಅವಧಿಯಲ್ಲಿ ಪೂರ್ಣಗೊಳಿಸದೇ ಇರುವ ಸೇತುವೆ ಕಾಮಗಾರಿಗಳ ಸಂಖ್ಯೆ - 4 ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಈ) ಬಂದಿದೆ.

ಉ) ಮೆ|| ನಂದಿ ಇಂಜಿನೀಯರಿಂಗ್ ಲಿ., ಮೆ|| ನಾಗಾರ್ಜುನ್ ಕನ್ಸ್ಟ್ರಕ್ಷನ್ ಕಂಪನಿ ಲಿ., ಮತ್ತು ಮೆ|| ಗ್ಯಾಮನ್ ಇಂಡಿಯಾ ಲಿ., ಇವರಿಗೆ ಕಾಮಗಾರಿಗಳನ್ನು ಟೆಂಡರ್ ಮೂಲಕ ನೀಡಿದ್ದು, ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಊ) ಶಿರೂರುಯಿಂದ - ಮಂಗಳೂರು ರಸ್ತೆಯಲ್ಲಿರುವ ಸೇತುವೆ ಕಟ್ಟಡ ಕೆಲಸವು ಪೂರ್ಣಗೊಂಡಿದ್ದು, ಕೂಡು ರಸ್ತೆ ಕಾಮಗಾರಿ ಭೂಸ್ವಾಧೀನದ ಪ್ರಯುಕ್ತ ಕುಂಠಿತಗೊಂಡಿರುತ್ತದೆ.

ಕೊಪ್ಪಳ ಜಿಲ್ಲೆಯ ಕವಲೂರುನಿಂದ ಬನ್ನಿಕೊಪ್ಪ ರಸ್ತೆಯಲ್ಲಿರುವ 2 ಸೇತುವೆ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೂಡು ರಸ್ತೆಯ ಕೆಲಸವು ಪ್ರಗತಿಯಲ್ಲಿರುತ್ತದೆ.

೫) ಕಾಮಗಾರಿಗಳು ಪೂರ್ಣಗೊಳ್ಳದಿರಲು ಭೂಸ್ವಾಧೀನ ಹಾಗೂ ಗುತ್ತಿಗೆದಾರರಿಂದ ವಿಳಂಬ ಕಾರಣವಾಗಿರುತ್ತದೆ.

ಗುತ್ತಿಗೆದಾರರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ.

ಈ ಕಾಮಗಾರಿಗಳನ್ನು ಹಂತ-3 ಪ್ಯಾಕೇಜ್-1 ರಡಿಯಲ್ಲಿ ಕೈಗೊಳ್ಳಲಾಗಿದ್ದು, ಪ್ಯಾಕೇಜ್ ಕಾಮಗಾರಿಗಳ ಕುಂಠಿತ ಪ್ರಗತಿಯ ಸಂಬಂಧ ರೂ. 11.00 ಲಕ್ಷ ಮೊತ್ತವನ್ನು ಗುತ್ತಿಗೆದಾರರ ಬಿಲ್ಲಿನಲ್ಲಿ ತಡೆಹಿಡಿಯಲಾಗಿದೆ.

೫೦) ಮಾರ್ಚ್-2012 ಒಳಗೆ ಮೇಲ್ಕಂಡ ಕಾಮಗಾರಿಗಳು ಸಾರ್ವಜನಿಕ ಸೇವೆಗೆ ಸದುಪಯೋಗವಾಗುವವು.

ಅನುಬಂಧ

ಕ್ರ.ಸಂ.	ಜಿಲ್ಲೆ	ತಾಲ್ಲೂಕು	ಹಂತ	ಕಾಮಗಾರಿಯ ವಿವರ	ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ)	ಗುತ್ತಿಗೆದಾರರು	ಕಾಮಗಾರಿಯ ಪ್ರಸ್ತುತ ಹಂತ
1	ಕೊಪ್ಪಳ	ಗಂಗಾವತಿ	1	ಲಿಂಗಸುಗೂರು - ಕುಡುತಿನಿ ರಸ್ತೆ ಕಿ.ಮೀ. 3.00 ರಲ್ಲಿ (ಕನಕಗಿರಿ ಟೌನ್) ಸೇತುವೆ ನಿರ್ಮಾಣ	96.07	ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
2	ಕೊಪ್ಪಳ	ಗಂಗಾವತಿ	1	ಲಿಂಗಸುಗೂರು - ಕುಡುತಿನಿ ರಸ್ತೆ ಕಿ.ಮೀ. 75.3 ರಲ್ಲಿ 7 ಬಾಕ್ಸ್ ಸೆಲ್ ಕಲ್ಟರ್ವ್ ನಿರ್ಮಾಣ (ದುರ್ಗಮೈನಾಲ)	35.57	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
3	ಕೊಪ್ಪಳ	ಗಂಗಾವತಿ	1	ಲಿಂಗಸುಗೂರು - ಕುಡುತಿನಿ ರಸ್ತೆ ಕಿ.ಮೀ. 71.00 ರಲ್ಲಿ ಪೈಪ್ ಕಲ್ಟರ್ವ್ ನಿರ್ಮಾಣ	43.64	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
4	ಕೊಪ್ಪಳ	ಗಂಗಾವತಿ	1	ಲಿಂಗಸುಗೂರು - ಕುಡುತಿನಿ ರಸ್ತೆ ಕಿ.ಮೀ. 57.3 ರಲ್ಲಿ ಪೈಪ್ ಕಲ್ಟರ್ವ್ ನಿರ್ಮಾಣ	31.11	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
5	ಕೊಪ್ಪಳ	ಗಂಗಾವತಿ	1	ಲಿಂಗಸುಗೂರು - ಕುಡುತಿನಿ ರಸ್ತೆ ಕಿ.ಮೀ. 67.6 ರಲ್ಲಿ ಪೈಪ್ ಕಲ್ಟರ್ವ್ ನಿರ್ಮಾಣ (ಹರೂರು ಹಳ್ಳಿ)	24.89	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
6	ಕೊಪ್ಪಳ	ಕುಷ್ಟಗಿ	1	ಸಿಂಧನೂರು ನರಗುಂದ ರಸ್ತೆ ಕಿ.ಮೀ. 53.8 ರಲ್ಲಿ 3 ಸೆಲ್ ಬಾಕ್ಸ್ ಕಲ್ಟರ್ವ್ ನಿರ್ಮಾಣ	17.35	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
7	ಕೊಪ್ಪಳ	ಕುಷ್ಟಗಿ	1	ಸಿಂಧನೂರು ನರಗುಂದ ರಸ್ತೆ ಕಿ.ಮೀ. 50.00 ರಲ್ಲಿ ಸೇತುವೆ ನಿರ್ಮಾಣ (ಹಂಚಿನಾಕು ಹಳ್ಳಿ)	31.86	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.

8	ಕೊಪ್ಪಳ	ಯಲಬುರ್ಗ	1	ಕುಷ್ಟಗಿ - ಕೊಪ್ಪಳ ರಸ್ತೆ ಕಿ.ಮೀ. 26.4 ರಲ್ಲಿ 2 ಸೆಲ್ ಬಾಕ್ಸ್ ಕಲ್ಟರ್ವ್ ನಿರ್ಮಾಣ (ನೆಲಜಿರೆಹಳ್ಳಕ್ಕೆ)	17.05	ನಂದಿ ಇಂಜಿನಿಯರಿಂಗ್ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
9	ಕೊಪ್ಪಳ	ಕೊಪ್ಪಳ	2	ಕೊಪ್ಪಳ - ಬೆಳಗಟ್ಟ ರಸ್ತೆ ಕಿ.ಮೀ. 7.00 ರಲ್ಲಿ ಸೇತುವೆ ನಿರ್ಮಾಣ	279.00	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
10	ಕೊಪ್ಪಳ	ಗಂಗಾವತಿ	2	ಗಂಗಾವತಿ - ಶ್ರೀರಾಮನಗರ ರಸ್ತೆ ಕಿ.ಮೀ. 18.5 ರಲ್ಲಿ ಸೇತುವೆ ನಿರ್ಮಾಣ	83.50	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
11	ಕೊಪ್ಪಳ	ಗಂಗಾವತಿ	2	ಕನಕಗಿರಿ - ಕರಟಗಿ ರಸ್ತೆ ಕಿ.ಮೀ. 19.00 ರಲ್ಲಿ ಸೇತುವೆ ನಿರ್ಮಾಣ	162.64	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
12	ಕೊಪ್ಪಳ	ಕುಷ್ಟಗಿ	2	ಕುಷ್ಟಗಿ - ಕಡಿಗುಪ್ಪ ರಸ್ತೆ ಕಿ.ಮೀ. 5.00 ರಲ್ಲಿ ಸೇತುವೆ ನಿರ್ಮಾಣ	79.30	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
13	ಕೊಪ್ಪಳ	ಕುಷ್ಟಗಿ	2	ಕುಷ್ಟಗಿ - ಕಡಿಗುಪ್ಪ ರಸ್ತೆ ಕಿ.ಮೀ. 12.00 ರಲ್ಲಿ ಸೇತುವೆ ನಿರ್ಮಾಣ	98.40	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
14	ಕೊಪ್ಪಳ	ಕುಷ್ಟಗಿ	2	ಹನುಮಸಾಗರ - ನಿಳಗೋಲ್ - ಪಟ್ಟದಕಲ್ಲು ರಸ್ತೆ ಕಿ.ಮೀ. 18.7 ರಲ್ಲಿ ಸೇತುವೆ ನಿರ್ಮಾಣ	87.40	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
15	ಕೊಪ್ಪಳ	ಯಲಬುರ್ಗ	2	ಕಾವಲೂರು - ಮಂಗಳೂರು ರಸ್ತೆ ಕಿ.ಮೀ 43.00 ರಲ್ಲಿ ಸೇತುವೆ ನಿರ್ಮಾಣ (ಕತ್ತಿನಾಳ)	78.56	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.

16	ಕೊಪ್ಪಳ	ಯಲಬುರ್ಗ	2	ಕುಕ್ಕನೂರು - ತಿಮ್ಮಾಪುರ ರಸ್ತೆ ಕಿ.ಮೀ. 19.2 ರಲ್ಲಿ ಸೇತುವೆ ನಿರ್ಮಾಣ	89.62	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪೂರ್ಣಗೊಂಡಿರುತ್ತದೆ.
17	ಕೊಪ್ಪಳ	ಕೊಪ್ಪಳ	3	ಕೊಪ್ಪಳ ಜಿಲ್ಲೆಯ ಕವಲೂರುನಿಂದ ಬನ್ನಿಕೊಪ್ಪ ರಸ್ತೆ ಕಿ.ಮೀ. 12.00 ರಲ್ಲಿ ಸೇತುವೆ ನಿರ್ಮಾಣ	91.00	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪ್ರಗತಿಯಲ್ಲಿರುತ್ತದೆ.
18	ಕೊಪ್ಪಳ	ಕೊಪ್ಪಳ	3	ಕೊಪ್ಪಳ ಜಿಲ್ಲೆಯ ಕವಲೂರುನಿಂದ ಬನ್ನಿಕೊಪ್ಪ ರಸ್ತೆ ಕಿ.ಮೀ. 13.00 ರಲ್ಲಿ ಸೇತುವೆ ನಿರ್ಮಾಣ	151.00	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪ್ರಗತಿಯಲ್ಲಿರುತ್ತದೆ.
19	ಕೊಪ್ಪಳ	ಕುಷ್ಟಗಿ	3	ಕುಷ್ಟಗಿ - ಮುದನೂರು ರಸ್ತೆ ಕಿ.ಮೀ. 8.4 ರಲ್ಲಿ ಸೇತುವೆ ನಿರ್ಮಾಣ	174.50	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪ್ರಗತಿಯಲ್ಲಿರುತ್ತದೆ.
20	ಕೊಪ್ಪಳ	ಯಲಬುರ್ಗ	3	ಶಿರೂರುನಿಂದ - ಮಂಗಳೂರು ರಸ್ತೆ ಕಿ.ಮೀ. 37.10 ರಲ್ಲಿ ಸೇತುವೆ ನಿರ್ಮಾಣ	345.00	ಗ್ಯಾಮನ್ ಇಂಡಿಯಾ ಲಿಮಿಟೆಡ್	ಕಾಮಗಾರಿ ಪ್ರಗತಿಯಲ್ಲಿರುತ್ತದೆ.

**ಕೊಡಗು ಜಿಲ್ಲೆಯ ರಸ್ತೆಗಳು ಹದಗೆಟ್ಟಿರುವ ಬಗ್ಗೆ
29; Sri T. John (Local Bodies Constituency)**

- a) Has it come to the notice of Govt. that most of the roads in Kodagu Dist are damaged.
- b) If so, what is the amount released by the Govt. to repairs these roads (talukwise details may be furnished)

Sri C.M. Udasi (Hon'ble Minister for P.W.D.)

- a) It has come to the notice of Government that most of the roads in Kodagu District are damaged. In Kodagu District 537.49 Kms length of 8 SH & 852.70 Kms length of 71 MDRs are in the preview of PWD.

198 kms are in good conditions and 315.08 kms of roads are already maintained duly filling up of Pot holes, similarly 300 Kms length of MDRs are in good conditions and 408 Kms length of roads are maintained duly filling of pot holes and kept for easy movement of traffic. The work of filling up of pot holes in the remaining reaches are under progress.

- b) The details of grants released by Government, Talukwise for repairs of roads in Kodagu District are as under.

2011-12 5054 – SH Renewals				
Sl.No.	Taluk	No. of works	Estimate cost in lakhs	Grant in lakhs
01.	Madikeri	2	109.14	72.76
02.	Virajpet	1	109.00	72.64
03.	Somwarpet	1	110.00	73.36
	Total	4	328.14	218.76

2011-12 5054 – ORF				
Sl.No.	Taluk	No. of works	Estimate cost in lakhs	Grant in lakhs
01.	Madikeri	19	1168.00	350.00
02.	Virajpet	24	2560.00	768.00
03.	Somwarpet	23	1492.00	447.60
	Total	66	522.00	1565.60

2011-12 3054 - Maintenance			
Sl.No.	Taluk	Grant in lakhs	
01.	Madikeri	82.44	
02.	Virajpet	83.40	
03.	Somwarpet	103.20	
	Total	269.04	

2011-12 3054 – 13th Finance			
Sl.No.	Taluk	Grant in lakhs	
01.	Madikeri	70.00	
02.	Virajpet	95.78	
03.	Somwarpet	71.00	
	Total	236.78	
2011-12 3054 - Maintenance			
Sl.No.	Taluk	Grant in lakhs	
01.	Virajpet	375.00	
	Total	375.00	

ಆಹಾರ ಉತ್ಪಾದನೆಯಲ್ಲಿ ಕುಸಿತ

178; ಶ್ರೀ ವೀರಣ್ಣ ಮತ್ತಿಕಟ್ಟೆ (ವಿಧಾನಸಭಾ ಕ್ಷೇತ್ರ)

- ಅ) ರಾಜ್ಯದಲ್ಲಿ ಬರಗಾಲದಿಂದ ಆಹಾರ ಉತ್ಪಾದನೆಯ ಕುಸಿತದಿಂದ ಆಹಾರದ ಅಭಾವ ಉಂಟಾಗಲಿರುವ ಪರಿಸ್ಥಿತಿಯು ಉದ್ಭವಿಸಲಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಹಾಗಿದ್ದಲ್ಲಿ, ಆಹಾರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು;
- ಇ) ರೈತರ ಹಿತರಕ್ಷಣೆಗಾಗಿ ಯಾವ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುವುದು?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ) 2011-12ನೇ ಸಾಲಿನಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ ಮಳೆಯಾಶ್ರಿತ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಹಾನಿಗೊಳಪಟ್ಟಿರುತ್ತವೆ. ಆದರೆ, ಇದರಿಂದಾಗಿ ಆಹಾರದ ಅಭಾವ ಉಂಟಾಗುವುದಿಲ್ಲ. ಬರಗಾಲದ ಕಾರಣ ಪ್ರಸಕ್ತ ಸಾಲಿನ ಆಹಾರ ಧಾನ್ಯಗಳ ಉತ್ಪಾದನೆ ಹಿಂದಿನ ವರ್ಷಕ್ಕಿಂತ ಸುಮಾರು ಶೇಕಡ 15-20 ರಷ್ಟು ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
- ಆ) ಆಹಾರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಅನೇಕ ಬೆಳೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ, ಇದರಲ್ಲಿ ಪ್ರಮುಖವಾಗಿ - ಭತ್ತ ಹಾಗೂ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು NFSM, ಮಳೆಯಾಶ್ರಿತ ಬೆಳೆಗಳ ಇಳುವರಿ ಹೆಚ್ಚಿಸುವ ಸಲುವಾಗಿ "ಭೂ ಚೇತನ", ಒರಟು ಧಾನ್ಯಗಳ ಉತ್ಪಾದನೆ ಹೆಚ್ಚಿಸಲು INSIMP, ನೀರಿನ ಸದ್ಭಳಕೆಗಾಗಿ ಲಘು ನೀರಾವರಿ ಇತ್ಯಾದಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಇ) ರೈತರ ಹಿತರಕ್ಷಣೆಗಾಗಿ ಸರ್ಕಾರ ಶೇಕಡ 50ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಲಘು ಪೋಷಕಾಂಶಗಳು, ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳು, ಕೃಷಿ ಯಂತ್ರೋಪಕರಣಗಳು, ಸಸ್ಯ ಸಂರಕ್ಷಣಾ ಔಷಧಿಗಳು ಹಾಗೂ ಸಂಪರಣಾ ಯಂತ್ರಗಳು ನೀಡುತ್ತಿದೆ. ಸುವರ್ಣ ಭೂಮಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದ್ವಿದಳ ಧಾನ್ಯ, ಎಣ್ಣೆಕಾಳು, ಹತ್ತಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೂ. 10,000/- ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ ದಿನಾಂಕ: 31ನೇ ಜನವರಿ 2012ರ ಸಮೂಹ ಎರಡರ ಚುಕ್ಕೆ ಗುರುತಿಲ್ಲದ 43 ಪ್ರಶ್ನೆಗಳ ಪೈಕಿ 35 ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡುವ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಲಾಲ್‌ಬಾಗ್ ಉದ್ಯಾನವನದ ಬಗ್ಗೆ

17; ಪ್ರೊ. ಎಂ.ಆರ್. ದೊರೆಸ್ವಾಮಿ (ನಾಮನಿರ್ದೇಶಿತರು)

ಅ) ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿರುವ ನ್ಯೂನತೆಗಳಾದ ಅಸಮರ್ಪಕ ರಕ್ಷಣೆ, ಸ್ವಚ್ಛತೆಯ ಕೊರತೆ, ಶೌಚಾಲಯಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದು ಹಾಗೂ ಪಾಳು ಬಿದ್ದಿರುವ ಅಕ್ಷೇರಿಯಂ ಇವೆಲ್ಲವೂ ಸರ್ಕಾರದ ಗಮನಕ್ಕೆ ಬಂದಿದೆಯೇ?

ಆ) ಬಂದಿದ್ದಲ್ಲಿ, ಸರ್ಕಾರವು ಕೈಗೊಂಡಿರುವ ಕ್ರಮಗಳೇನು?

ಇ) ಈ ಉದ್ಯಾನವನದಲ್ಲಿರುವ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಾಗೂ ಇತರೆ ಕೊರತೆಗಳನ್ನು ಸರಿಪಡಿಸುವ ಕಾರ್ಯಕ್ರಮಗಳು ಯಾವ ಹಂತದಲ್ಲಿವೆ?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

ಅ) ಹೌದು.

ಆ)

1. ಲಾಲ್‌ಬಾಗ್ ಸಸ್ಯಶಾಸ್ತ್ರೀಯ ತೋಟದ ಸಮರ್ಪಕ ರಕ್ಷಣೆಗೆ ಹೊರಗುತ್ತಿಗೆ ಆಧಾರದ ಮೇಲೆ ಆಂತರಿಕ ಭದ್ರತಾ ಕಾರ್ಯದ ನಿರ್ವಹಣೆಯನ್ನು ಪ್ರತಿ ಪಾಳಿಗೆ 20 ಜನರಂತೆ ಮೂರು ಪಾಳಿಗಳಲ್ಲಿ 60 ಜನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಕ್ಷಣೆ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
2. ಲಾಲ್‌ಬಾಗ್ ಸಸ್ಯತೋಟದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛತಾ ಕಾರ್ಯಗಳ ನಿರ್ವಹಣೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ಮಾಡಲಾಗುತ್ತಿದೆ.
3. ಸಸ್ಯತೋಟದಲ್ಲಿ ಗಾಜಿನ ಮನೆ ಹತ್ತಿರ, ವಾಹನ ನಿಲ್ದಾಣ, ಮುಖ್ಯದ್ವಾರ ಮತ್ತು ಪಶ್ಚಿಮ ದ್ವಾರದ ಬಳಿ ಸಾರ್ವಜನಿಕ ಶೌಚಾಲಯಗಳನ್ನು 4 ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಸಿದ್ಧಾಪುರ ಪ್ರವೇಶದ್ವಾರದ ಬಳಿ M/s G.M.R. ಸಂಸ್ಥೆಯು ಪ್ರಾಯೋಜಕತ್ವದ ಮೇಲೆ ಉಚಿತ ಶೌಚಾಲಯವನ್ನು ನಿರ್ಮಾಣ ಮಾಡುತ್ತಿದ್ದು ಶೌಚಾಲಯದ ಕಾಮಗಾರಿಯು ಪ್ರಗತಿಯ ಹಂತದಲ್ಲಿರುತ್ತದೆ.
4. ಲಾಲ್‌ಬಾಗ್ ಸಸ್ಯತೋಟದಲ್ಲಿರುವ ಐತಿಹಾಸಿಕ ಅಕ್ಷೇರಿಯಂ ಕಟ್ಟಡವನ್ನು ಸಂರಕ್ಷಿಸುವ ಹಾಗೂ ನವೀಕರಿಸುವ ಕಾರ್ಯವನ್ನು INTACH ಸಂಸ್ಥೆಗೆ ವಹಿಸಲಾಗಿದ್ದು, ಈ ಸಂಬಂಧ ಸವಿವರವಾದ ಯೋಜನಾ ವರದಿಯನ್ನು ತಯಾರಿಸುವ ಕೆಲಸವು ಪ್ರಗತಿಯಲ್ಲಿರುತ್ತದೆ.

- ಇ) ಲಾಲ್‌ಬಾಗ್ ಸಸ್ಯತೋಟದಲ್ಲಿ ಈಗಾಗಲೇ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗಿದ್ದು, ಇನ್ನು ಹೆಚ್ಚಾಗಿ ಗಿಡಗಳನ್ನು ನೆಟ್ಟು ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ಲಾಲ್‌ಬಾಗ್ ಸಸ್ಯತೋಟದ ವಿವಿಧ ಪ್ರದೇಶಗಳಲ್ಲಿ ನೆಡಲಾಗುತ್ತಿರುವ ಗಿಡಮರಗಳ ವಿವರಗಳು;

ಕ್ರ.ಸಂ.	ಗಿಡಗಳ ವಿವರಗಳು	ಸಂಖ್ಯೆ
1.	Hedge Plants	11000
2.	Ground cover Plants	3300
3.	Rockery Plants	750
4.	Shrubs	1200
5.	Trees	91

ಕರಾವಳಿ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಸಾಗುವ ಫಾಟ್ ರಸ್ತೆ ಅಭಿವೃದ್ಧಿ ಕುರಿತು

35; ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಕರಾವಳಿ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕೊಂಡಿಗಳಾದ ಆಗುಂಬೆ ಫಾಟ್, ಶಿರಾಡಿ ಫಾಟ್, ಚಾರ್ಮಾಡಿ ಫಾಟ್‌ಗಳ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಕ್ರಮವೇನು;
- ಆ) ಆಗುಂಬೆ ಫಾಟ್‌ನಲ್ಲಿ ದಿನನಿತ್ಯ ಒಂದಲ್ಲೊಂದು ಅಪಘಾತಗಳಾಗುತ್ತಿರುವುದು, ತೀವ್ರ ವಾಹನ ಒತ್ತಡ ಹೊಂದಿದ ಶಿರಾಡಿ ಫಾಟ್‌ನಲ್ಲಿ ಅತಿ ಹೆಚ್ಚು ಪ್ರಯಾಣದ ರಸ್ತೆ ತಡೆಗಳಾಗುವುದು ಹಾಗೂ ನಿರಂತರ ಅಪಘಾತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಇ) ಈ ಫಾಟ್‌ಗಳ ರಸ್ತೆಗಳನ್ನು ಚತುಷ್ಪಥ ಮಾಡುವ ಯೋಜನೆ ಸರ್ಕಾರಕ್ಕಿದೆಯೇ;

ಈ) ಈ ಬಗ್ಗೆ ಹೆಚ್ಚುವರಿ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೇ; ಯಾವ ಅವಧಿಯಲ್ಲಿ ರಸ್ತೆಗಳ ಗುಣಮಟ್ಟದ ಕಾಮಗಾರಿ ಮುಗಿಸಿ ಪೂರೈಸಲು ಸರ್ಕಾರ ನಿರ್ಧರಿಸಿದೆ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

ಅ) ಅ) ಆಗುಂಬೆ ಫಾಟ್:

ಆಗುಂಬೆ ಫಾಟ್ ರಸ್ತೆಯನ್ನು ಅಭಿವೃದ್ಧಿಪಡಿಸುವ ರೂ. 3266.80 ಲಕ್ಷಗಳ ಮೊತ್ತದ ವಿವರವಾದ ಯೋಜನಾ ವರದಿಯ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ.

ಆ) ಶಿರಾಡಿ ಫಾಟ್:

ರಾಷ್ಟ್ರೀಯ ಹೆದ್ದಾರಿ-48 ರ ಕಿ.ಮೀ 210.00 ರಿಂದ ಕಿಮೀ 270.00 ವರೆಗೆ ಶಿರಾಡಿ ಫಾಟ್ ಎಂದು ಪರಿಗಣಿಸಲಾಗಿದೆ. ಸರಪಳಿ ಕಿಮೀ 216.00 ರಿಂದ 263.00 ರವರೆಗಿನ ಭಾಗವು ಕಡಿದಾದ ತಿರುವುಗಳಿಂದ ಕೂಡಿದ್ದು, ರಸ್ತೆಯ ಒಂದು ಭಾಗವು ಘಟ್ಟ ಪ್ರದೇಶವಾಗಿದ್ದು ಇನ್ನೊಂದು ಭಾಗವು ಪ್ರಪಾತದಿಂದ ಕೂಡಿರುತ್ತದೆ. ಶಿರಾಡಿಫಾಟ್‌ನ ಪೂರ್ಣ ಭಾಗವು ದಟ್ಟ ಅರಣ್ಯ ಪ್ರದೇಶದಿಂದ ಕೂಡಿದ್ದು ಮಳೆಗಾಲದಲ್ಲಿ ಸರಾಸರಿ 6000 ದಿಂದ 7000 ಮಿಮೀ ಮಳೆ ಬೀಳುವ ಪ್ರದೇಶವಾಗಿರುತ್ತದೆ. ಇಲ್ಲಿ ನಡೆಸಲಾಗಿರುವ ಟಾರ್ ಮುಕ್ತ ಪದರದ ಅಭಿವೃದ್ಧಿ ಕಾಮಗಾರಿಯು ಗುಡ್ಡ ಪ್ರದೇಶದಲ್ಲಿ ಮಳೆಗಾಲದಲ್ಲಿ ಬಸಿಯುವ ನೀರು ಬುಗ್ಗೆಯಾಗಿ ರಸ್ತೆ ಮೇಲ್ಮೈ ಮೇಲೆ ಹೊರಬರುತ್ತದೆ. ಇದರಿಂದಾಗಿ ಹಾಗೂ ಅಧಿಕ ಸಂಖ್ಯೆಯ ವಾಹನ ದಟ್ಟಣೆಯಿಂದ (ಅದಿರು ತುಂಬಿದ ಲಾರಿಗಳು ಹಾಗೂ ಗ್ಯಾಸ್ ಟ್ಯಾಂಕರ್) ಈ ಹಿಂದೆ ಮಾಡಲಾಗಿರುವ ಕೆಲವು ಭಾಗದ ಟಾರ್ ರಸ್ತೆಯು ಅಲ್ಪ ಅವಧಿಯ ಒಳಗಾಗಿ ಹಾಳಾಗಿರುತ್ತದೆ.

ಈ ಬಗ್ಗೆ ಕೆಲವು ತಾಂತ್ರಿಕ ತಜ್ಞರು ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯದ ಹೆಚ್ಚುವರಿ ಡೈರೆಕ್ಟರ್ ಜನರಲ್‌ರವರು ಸೆಪ್ಟೆಂಬರ್ 2009 ರಲ್ಲಿ ಪರಿವೀಕ್ಷಣೆ ನಡೆಸಿ, ಈ ಭಾಗದಲ್ಲಿ ಡಾಂಬರೀಕರಣ ಮೇಲ್ವಿಚಾರಣಾ ಅಭಿವೃದ್ಧಿ ಕೆಲಸಗಳು ಸೂಕ್ತ ಪರಿಹಾರ ಅಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಭಾಗಕ್ಕೆ ದೂರದೃಷ್ಟಿಯಿಂದ ಹಾಗೂ ಹೆಚ್ಚಿನ ಅವಧಿಗೆ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಾಂತ್ರಿಕವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯವು ಅನುಮೋದನೆಯನ್ನು ನೀಡಿದ್ದು ಇದಕ್ಕಾಗಿ ಈಗಾಗಲೇ ರೂ. 118.00 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ಮಂಜೂರಾತಿಗಾಗಿ ಸೆಪ್ಟೆಂಬರ್ 2009ರಲ್ಲಿ ಸಲ್ಲಿಸಲಾಗಿತ್ತು.

ಕೇಂದ್ರ ಭೂಸಾರಿಗೆ ಮಂತ್ರಾಲಯವು ದಿನಾಂಕ:1-3-2011 ರಲ್ಲಿ ಅಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವದೆಹಲಿ ಇವರಿಗೆ ಪತ್ರ ಬರೆದು ರಾಷ್ಟ್ರೀಯ ಹೆದ್ದಾರಿ-48, ಹಾಸನದಿಂದ ಮಂಗಳೂರುವರೆಗಿನ ರಸ್ತೆಯನ್ನು NHAI ರವರು ನಿರ್ವಹಿಸಲು ಈಗಾಗಲೇ ಗುರುತಿಸಲಾಗಿದ್ದು, ಪ್ರಸ್ತುತ ಕಿಮಿ 237.00 ರಿಂದ 263.00ರವರೆಗಿನ ರಾಷ್ಟ್ರೀಯ ಹೆದ್ದಾರಿ-48ರ ಶಿರಾಡಿ ಫಾಟ್ ಭಾಗದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಸಹ NHDP-IVB ಅಡಿಯಲ್ಲಿ NHAI ರವರೇ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿರುತ್ತಾರೆ.

ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಾಸನದಿಂದ ಬಿ.ಸಿ.ಕ್ರಾಸ್‌ವರೆಗೆ (ಸರಪಳಿ 189.50 ರಿಂದ 328.00ವರೆಗೆ) ನಾಲ್ಕು ಪಥದ ರಸ್ತೆಗೆ “Conducting of Preparation of Feasibility-cum-Preliminary Project Report for Widening to 4/6 laning of Hassan-Bantwal section(BC Road) of NH-48 to be executed on DBFO Patern” ರಂತೆ ಪ್ರಾರಂಭಿಸಿರುತ್ತಾರೆ.

ಈಗ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಂಡಿದ್ದು ವಾಹನ ಸಂಚಾರ ಸುಗಮವಾಗಿರುತ್ತದೆ.

ಇ) ಚಾರ್ಮಾಡಿ ಫಾಟ್:

ಚಾರ್ಮಾಡಿ ಫಾಟ್ ರಸ್ತೆಯು ರಾಷ್ಟ್ರೀಯ ಹೆದ್ದಾರಿ-234ರ ಕಿ.ಮೀ. 77.00 ರಿಂದ 100.00 ರ ಭಾಗದಲ್ಲಿ ಬರುತ್ತದೆ. ಈ ಭಾಗದ ರಸ್ತೆ ನಿರ್ವಹಣೆ ಹಾಗೂ ದುರಸ್ತಿಗಾಗಿ 2011-12ನೇ ಸಾಲಿನ ವಾರ್ಷಿಕ ನಿರ್ವಹಣೆಯಡಿಯಲ್ಲಿ ರೂ. 7.41 ಲಕ್ಷ ಮೊತ್ತದ ಕಾಮಗಾರಿಗಳು ಮಂಜೂರಾಗಿದ್ದು ನಿರ್ವಹಣೆ ಕೆಲಸ ಪ್ರಗತಿಯಲ್ಲಿರುತ್ತದೆ. 2011-12ನೇ ಸಾಲಿನ ವಾರ್ಷಿಕ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-234ರ ಕಿ.ಮೀ. 19.80 ರಿಂದ 31.00, ಕಿ.ಮೀ. 41.00 ರಿಂದ 48.00 ರವರೆಗೆ ಹಾಗೂ ಕಿ.ಮೀ. 77.00 ರಿಂದ 86.00 ರವರೆಗೆ ರಸ್ತೆ ಮೇಲ್ಮೈ ಅಭಿವೃದ್ಧಿಗಾಗಿ ರೂ. 1400.88 ಲಕ್ಷ ಮೊತ್ತದ ಅಂದಾಜು ಪಟ್ಟಿಯನ್ನು ಕೇಂದ್ರ ಭೂಸಾರಿಗೆ ಇಲಾಖೆಗೆ ದಿನಾಂಕ: 28-09-2011 ರಂದು ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಲಾಗಿದೆ. ಸದರಿ ಕಾಮಗಾರಿಯಡಿ ಕಿ.ಮೀ. 77.00 ರಿಂದ 86.00 ವರೆಗಿನ ಚಾರ್ಮಾಡಿ ಫಾಟ್ ವ್ಯಾಪ್ತಿಯಲ್ಲಿನ ಭಾಗವನ್ನು ಸುಧಾರಣೆ ಮಾಡಲಾಗುವುದು. ಅಂದಾಜು ಪಟ್ಟಿ ಮಂಜೂರಾದ ನಂತರ ನಿಯಮಾವಳಿಯಂತೆ ಕಾಮಗಾರಿ ಕೈಗೊಳ್ಳಲಾಗುವುದು.

ಆ) ಸದರಿ ವಿಷಯವು ಸರ್ಕಾರದ ಗಮನಕ್ಕೆ ಬಂದಿದ್ದು, ಆಗುಂಬೆ ಫಾಟ್ ಪ್ರದೇಶದಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗಿದ್ದು ಸಂಚಾರಕ್ಕೆ ಯೋಗ್ಯವಾಗಿಡಲಾಗಿರುತ್ತದೆ.

ಶಿರಾಡಿ ಫಾಟ್ ಭಾಗದಲ್ಲಿ ಮಳೆಗಾಲದಲ್ಲಿ ತಗ್ಗು ಗುಂಡಿಗಳಾಗಿ ಸುಗಮ ವಾಹನ ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಇ) ಆಗುಂಬೆ ಫಾಟ್ ರಸ್ತೆಯನ್ನು ಚತುಷ್ಪಥ ಮಾಡುವ ಯಾವ ಪ್ರಸ್ತಾವನೆಯೂ ಸದ್ಯಕ್ಕೆ ಇರುವುದಿಲ್ಲ.

ಶಿರಾಡಿ ಘಾಟ್:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಾಸನದಿಂದ ಬಿ.ಸಿ.ಕ್ರಾಸ್‌ವರೆಗೆ (ಸರಪಳಿ 189.50 ರಿಂದ 328.00ವರೆಗೆ) {ಕಿಮೀ 210.00 ರಿಂದ 270.00 ಶಿರಾಡಿ ಘಾಟ್ ಭಾಗವು ಸೇರಿಸಿ} ನಾಲ್ಕು ಪಥದ ರಸ್ತೆಗೆ

“Conducting of Preparation of Feasibility-cum-Preliminary Project Report for Widening to 4/6 laning of Hassan-Bantwal section(BC Road) of NH-48 to be executed on DBFO Pattern” ರಂತೆ ಪ್ರಾರಂಭಿಸಿರುತ್ತಾರೆ.

ಚಾರ್ಮಾಡಿ ಘಾಟ್:

ರಾಷ್ಟ್ರೀಯ ಹೆದ್ದಾರಿ-234ರ ಕಿಮೀ 19.80 ರಿಂದ (ಬಿ.ಸಿ ರಸ್ತೆ 149.00ರವರೆಗೆ (ಬೇಲೂರು) (ಚಾರ್ಮಾಡಿ ಘಾಟ್ ಕಿ.ಮೀ. 77.00 ರಿಂದ 100.00ನ್ನು ಒಳಗೊಂಡು) ವಿಶ್ವಬ್ಯಾಂಕ್ ಯೋಜನೆ ಅಡಿಯಲ್ಲಿ 2 ಪಥದ ರಸೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಸದರಿ ರಸ್ತೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಸಲ್ಲಿಸಲು M/s Wilber Smith Associates, ಇವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ಕೇಂದ್ರ ರಸ್ತೆ ಭೂಸಾರಿಗೆ ಮಂತ್ರಾಲಯವು ನೇಮಿಸಿರುತ್ತದೆ. ತಾಂತ್ರಿಕ ಸಲಹೆಗಾರರು ಕರಡು ಯೋಜನಾ ವರದಿಯನ್ನು ಸಲ್ಲಿಸಿರುತ್ತಾರೆ. ಈ ಭಾಗದ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಸುಮಾರು ರೂ. 433.00 ಕೋಟಿಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಸದರಿ ಭಾಗದ ಹೆದ್ದಾರಿಯ ಅಭಿವೃದ್ಧಿಯನ್ನು ವಿಶ್ವ ಬ್ಯಾಂಕ್ ಹಾಗೂ ಭಾರತ ಸರ್ಕಾರ ಒಪ್ಪಿಗೆ ನೀಡಿದ ನಂತರ ಕೈಗೊಳ್ಳಲಾಗುವುದು.

ಈ) ಆಗುಂಬೆ ಫಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ರೂ. 3266.80 ಲಕ್ಷಗಳ ಮೊತ್ತದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದ್ದು, ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ.

ಶಿರಾಡಿ ಫಾಟ್ ರಸ್ತೆಯ ಭಾಗಕ್ಕೆ, ಕೇಂದ್ರ ಭೂಸಾರಿಗೆ ಮಂತ್ರಾಲಯ, ನವದೆಹಲಿಗೆ ದಿನಾಂಕ: 13-12-2011 ರಂದು ರೂ. 10.00 ಕೋಟಿ ನಿರ್ವಹಣೆ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕೋರಲಾಗಿದೆ. ಅನುದಾನ ನಿರೀಕ್ಷಿಸಿದೆ.

ಕೃಷಿಕರಿಗೆ ನೀಡುವ ಶೇಕಡಾ ಒಂದು ಬಡ್ಡಿದರದ ಸಾಲದ ಮಾಹಿತಿ ಕೋರಿ

38; ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ರಾಜ್ಯದಲ್ಲಿ ಕೃಷಿಕರಿಗೆ ನೀಡುವ ಶೇಕಡ 1 ರ ಬಡ್ಡಿ ದರದಲ್ಲಿ ಎಷ್ಟು ಮಂದಿ ರೈತರಿಗೆ ಸಾಲ ವಿತರಿಸಲಾಗಿದೆ?
- ಆ) ಈ ಬಡ್ಡಿಯಲ್ಲಿ ರೈತರಿಗೆ ನೀಡುವ ಗರಿಷ್ಠ ಸಾಲದ ಮೊತ್ತ ಎಷ್ಟು?
- ಇ) ಈಗಾಗಲೇ ಶೇಕಡ 1 ರ ಬಡ್ಡಿ ದರದಲ್ಲಿ ಎಷ್ಟು ಹಣವನ್ನು ಸಾಲರೂಪದಲ್ಲಿ ವಿತರಿಸಲಾಗಿದೆ;
- ಈ) ರೈತರಿಗೆ ಕೊಟ್ಟ ಸಾಲದ ಬಾಬು ವ್ಯತ್ಯಾಸ ಬಡ್ಡಿಯನ್ನು ಸರ್ಕಾರ ಸಹಕಾರಿ ಸಂಸ್ಥೆಗಳಿಗೆ ನೀಡಿದ ಮೇಲೆಯೇ 1% ಬಡ್ಡಿ ಅನ್ವಯಿಸುವುದೆಂದು ಸಹಕಾರಿ ಸಂಘಗಳು ಹೇಳುವುದು ನಿಜವೇ?
- ಉ) ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕೈಗೊಂಡ ಕ್ರಮವೇನು?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ರಾಜ್ಯದಲ್ಲಿ ದಿ:1-4-2011 ರಿಂದ 31-12-2011 ರ ವರೆಗೆ ಶೇ. 1 ರ ಬಡ್ಡಿ ದರದಲ್ಲಿ 1150913 ಜನ ರೈತರಿಗೆ ಕೃಷಿ ಅಲ್ಪಾವಧಿ ಸಾಲವನ್ನು ನೀಡಲಾಗಿದೆ. ಕಳೆದ ವರ್ಷ ಅಂದರೆ 2010-11 ರಲ್ಲಿ ಒಟ್ಟು 1392535 ಜನರಿಗೆ ರೂ. 4240.587 ಕೋಟಿಗಳಷ್ಟು ಕೃಷಿ ಅಲ್ಪಾವಧಿ ಸಾಲವನ್ನು

ನೀಡಲಾಗಿದೆ. ಇಂಥಹ ಸಾಲಗಳಿಗೂ ಸಹಾ ದಿ:1-4-2011 ರಿಂದ ರೂ. 3.00 ಲಕ್ಷಗಳವರೆಗೆ ಪಡೆದ ಸಾಲಗಳಿಗೆ ಮರುಪಾವತಿ ದಿನಾಂಕದವರೆಗೆ ಶೇ. 1 ರ ಬಡ್ಡಿ ದರ ವಿಧಿಸಲಾಗುತ್ತಿದೆ. ಈ ಸೌಲಭ್ಯ ಪಡೆಯಬೇಕಾದಲ್ಲಿ ರೈತರು ನಿಗದಿಪಡಿಸಿದ ಮರುಪಾವತಿ ದಿನಾಂಕಕ್ಕೆ ಪೂರ್ವದಲ್ಲಿ ಅಂದರೆ, ದಿನಾಂಕ:31.12.2011ರ ಒಳಗೆ ಸಾಲ ಪಾವತಿಸಬೇಕಾಗುತ್ತದೆ.

- ಆ) ಶೇ. 1 ರ ಬಡ್ಡಿ ದರವು ರೂ. 3 ಲಕ್ಷಗಳವರೆಗಿನ ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
- ಇ) ದಿ:1-4-2011 ರಿಂದ 1150913 ರೈತ ಸದಸ್ಯರಿಗೆ ರೂ. 4096.25 ಕೋಟಿ ಸಾಲವನ್ನು ವಿತರಿಸಲಾಗಿದೆ.
- ಈ) ಶೇ. 1 ರ ದರದಲ್ಲಿ ಪಾವತಿಸುವ ಕೃಷಿ ಅಲ್ಪಾವಧಿ ಸಾಲಗಳನ್ನು ಗೊತ್ತುಪಡಿಸಿದ ಅವಧಿಯೊಳಗಾಗಿ ರೂ. 3 ಲಕ್ಷಗಳವರೆಗಿನ ಸಾಲಗಳಿಗೆ ಶೇ. 1 ರ ದರ ವಿಧಿಸಲಾಗುತ್ತಿದೆ. ಹೀಗಾಗಿ ಸಹಕಾರ ಸಂಘಗಳು ಕೇವಲ 1 ರ ದರದಲ್ಲಿ ಮಾತ್ರ ಕೃಷಿ ಅಲ್ಪಾವಧಿ ಸಾಲವನ್ನು ವಸೂಲು ಮಾಡಬೇಕಾಗುತ್ತದೆ. ಸರ್ಕಾರದಿಂದ ಬಡ್ಡಿ ಸಹಾಯಧನ ಬಂದ ಮೇಲೆಯೇ ಶೇ. 1 ರ ಬಡ್ಡಿ ದರ ಅನ್ವಯಿಸುತ್ತದೆ ಎಂದು ಹೇಳುವುದು ಸರಿಯಾದ ಕ್ರಮವಾಗಿರುವುದಿಲ್ಲ.
- ಉ) ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ಸರ್ಕಾರದ ಕ್ರಮ ಅಗತ್ಯವಿರುವುದಿಲ್ಲ.

ಮಂಗಳೂರು ಜಿಲ್ಲೆಯ ತುಂಬೆಯಲ್ಲಿ ನಿರ್ಮಿಸುತ್ತಿರುವ ನೀರಾ ಘಟಕದ ಕುರಿತು

37; ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಮಂಗಳೂರು ಜಿಲ್ಲೆಯ ತುಂಬೆಯಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ನೀರಾ ಘಟಕದ ಯೋಜನಾ ವೆಚ್ಚ ಎಷ್ಟು; ಈಗಾಗಲೇ ಯಾವ ಯಾವ ವಿಭಾಗಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ; ನೀರಾವನ್ನು ಎಲ್ಲಿ ಎಷ್ಟು ಮರಗಳಿಂದ ಉತ್ಪಾದಿಸಲಾಗುತ್ತಿದೆ;
- ಆ) ನೀರಾ ಘಟಕದಲ್ಲಿ ಯಾವ ಯಾವ ಮಾದರಿಯ ಉತ್ಪಾದನೆ ಮಾಡಲಾಗುವುದು; ಅವುಗಳ ಸ್ವರೂಪವೇನು; ಮಾರುಕಟ್ಟೆ ಎಲ್ಲೆಲ್ಲಿ ಮಾಡಲಾಗುವುದು;
- ಇ) ಇದರಿಂದ ಸ್ಥಳೀಯವಾಗಿ ಶೇಂದಿ ತೆಗೆದು ಬದುಕುವ ಬಡ ಮೂರ್ತಿದಾರರಿಗೆ ಆಗುವ ಲಾಭವೇನು; ಸ್ವರೂಪವೇನು;
- ಈ) ನೀರಾ ಘಟಕದ ಪ್ರಥಮ ಉತ್ಪಾದನೆ ಯಾವಾಗ ಬಿಡುಗಡೆಯಾಗುವುದು?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

ಅ)

- ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲ್ಲೂಕಿನ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ನೀರಾ ಉತ್ಪಾದನಾ ಘಟಕವನ್ನು ರೂ. 115.00 ಲಕ್ಷಗಳ ಯೋಜನಾ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
- ಸದರಿ ಘಟಕ ನಿರ್ಮಾಣಕ್ಕಾಗಿ Defence Food Research Laboratory (DFRL) ಮೈಸೂರು ರವರಿಂದ ತಂತ್ರಜ್ಞಾನ ಅಳವಡಿಕೆ ಮತ್ತು ತಾಂತ್ರಿಕ ಮಾಹಿತಿ ಪಡೆದುಕೊಳ್ಳಿ ರೂ. 1,65,450/- ಹಾಗೂ ಕ್ಷೇತ್ರದಲ್ಲಿ ಹಾಲಿ ಇರುವ ಕಟ್ಟಡದಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಈವರೆಗೆ ರೂ. 5.00 ಲಕ್ಷಗಳ ವೆಚ್ಚ ಮಾಡಲಾಗಿದೆ.

- ಪ್ರಾರಂಭದಲ್ಲಿ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಲಭ್ಯವಿರುವ 150 ತೆಂಗಿನ ಮರಗಳಿಂದ ನೀರಾವನ್ನು ಉತ್ಪಾದಿಸಲಾಗುವುದು.

ಆ)

- ನೀರಾ ಘಟಕದಲ್ಲಿ Defence Food Research Laboratory (DFRL), Mysore ರವರ ತಂತ್ರಜ್ಞಾನದಿಂದ “ನೀರಾ” ವನ್ನು ಉತ್ಪಾದಿಸಿ pouches ಗಳಲ್ಲಿ ಶೇಖರಿಸಲಾಗುವುದು.
- ಸದ್ಯಕ್ಕೆ ನೀರಾ ಉತ್ಪಾದನೆಯ trial run ಮಾಡಲಾಗುವುದು.
- ನೀರಾ ಉತ್ಪಾದನೆಯ trial run ಮಾಡಿ, ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಇ) ಇದರಿಂದ ಸ್ಥಳೀಯ ಬಡ ಮೂರ್ತಿದಾರರಿಗೆ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ ಅಲ್ಲದೇ, ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ.

ಈ) ಯಂತ್ರೋಪಕರಣಗಳ ಅಳವಡಿಕೆ ಮಾಡಿ ನೀರಾ ಉತ್ಪಾದನಾ ಪ್ರಕ್ರಿಯೆಯನ್ನು standardize ಮಾಡಲಾಗುವುದು. ಆನಂತರ ಫೆಬ್ರವರಿ, 2012 ರ ಮಾಹೆಯಲ್ಲಿ trial run ನಡೆಸಿ ಉತ್ಪಾದನೆ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತಾತ್ಮಕ ಲೋಪದೋಷಗಳ ಕುರಿತು

36; ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಉಡುಪಿ ಜಿಲ್ಲೆಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮುಚ್ಚಿ ಎಷ್ಟು ವರ್ಷಗಳಾದವು; ಅಂದಿನಿಂದ ಸಿಬ್ಬಂದಿಗಳಿಗೆ ಸಂಬಳ ನೀಡದಿರಲು ಕಾರಣವೇನು;
- ಆ) ಎಷ್ಟು ಸಹಕಾರಿ ಸಂಸ್ಥೆಗಳಿಂದ ಕಾರ್ಖಾನೆ ಸಾಲ ಪಡೆದಿದೆ; ಸಾಲದ ಮೊತ್ತ ಎಷ್ಟು;

ಇ) ಕಾರ್ಖಾನೆಗೆ ಕಬ್ಬು ನೀಡಿದ ರೈತರಿಗೆ ಎಷ್ಟು ಹಣ ಪಾವತಿಗೆ ಬಾಕಿ ಇದೆ; ರೈತರಿಗೆ ಕಾರ್ಮಿಕರಿಗೆ ಸಹಕಾರಿ ಸಂಸ್ಥೆಗಳಿಗೆ ಬಾಕಿ ತೀರಿಸಲು ಎಷ್ಟು ಹಣ ಬೇಕು;

ಈ) ಈ ಗಂಭೀರ ಸಮಸ್ಯೆ ಪರಿಹರಿಸಲು ಸರ್ಕಾರ ಕೈಗೊಂಡ ಕ್ರಮವೇನು?

ಶ್ರೀ ಎಸ್.ಎ. ರವೀಂದ್ರನಾಥ್ (ಸಕ್ಕರೆ ಮತ್ತು ತೋಟಗಾರಿಕೆ ಸಚಿವರು)

ಅ) ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬ್ರಹ್ಮಾವರ ಇದು ಕಬ್ಬಿನ ಮತ್ತು ದುಡಿಯುವ ಬಂಡವಾಳದ ಕೊರತೆಯಿಂದಾಗಿ 2003-04ನೇ ಸಾಲಿನಿಂದ ಕಾರ್ಖಾನೆಯು ಕಬ್ಬು ಅರೆಯುವಿಕೆ ಕಾರ್ಯವನ್ನು ಸ್ಥಗಿತಗೊಳಿಸಿರುತ್ತದೆ. ಸರ್ಕಾರದ ಕಾರ್ಮಿಕ ಇಲಾಖೆ ಅನುಮತಿ ಪಡೆದು ದಿನಾಂಕ: 16-04-2006 ರಿಂದ ಅನ್ವಯವಾಗುವಂತೆ ಕಾರ್ಖಾನೆಯನ್ನು ಮುಚ್ಚಲು ಆದೇಶಿಸಲಾಗಿರುತ್ತದೆ. ದಿನಾಂಕ 16-4-2006 ರಿಂದ ದಿನಾಂಕ 31-12-2011ಕ್ಕೆ ಕಾರ್ಖಾನೆಯನ್ನು ಮುಚ್ಚಿ 5 ವರ್ಷ 9 ತಿಂಗಳಾಗಿರುತ್ತದೆ. ಕಾರ್ಖಾನೆಯನ್ನು ಮುಚ್ಚಲು ಆದೇಶಿಸಿ ಆ ಸಮಯದಲ್ಲಿದ್ದ ಎಲ್ಲಾ 168 ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿರುತ್ತದೆ.

ಕಾರ್ಖಾನೆಯನ್ನು ಮುಚ್ಚಲು ಆದೇಶಿಸಿದ ದಿನಾಂಕ: 16-04-2006ರ ವರೆಗಿನ ಸಿಬ್ಬಂದಿಗಳ ವೇತನ ಮತ್ತು ಇತರೆ ಸೌಲಭ್ಯಗಳನ್ನು ಕಾರ್ಖಾನೆಯಲ್ಲಿ ಯಾವುದೇ ಆರ್ಥಿಕ ಸಂಪನ್ಮೂಲಗಳು ಲಭ್ಯವಿಲ್ಲದೇ ಇರುವುದರಿಂದ ವೇತನ ಪಾವತಿಸಲು ಸಾಧ್ಯವಾಗಿರುವುದಿಲ್ಲ.

ಆ) ಕಾರ್ಖಾನೆಯು ದಿನಾಂಕ: 31-03-2011ರ ಅಂತ್ಯಕ್ಕೆ ವಿವಿಧ ಸಹಕಾರಿ ಸಂಸ್ಥೆಗಳಿಂದ ಪಡೆದಿರುವ ಸಾಲ ಹಾಗೂ ಠೇವಣಿಗಳ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಬ್ಯಾಂಕಿನ ಹೆಸರು	ಅಸಲು	ಬಡ್ಡಿ	ಒಟ್ಟು
1	ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಂಗಳೂರು	60.17	64.22	124.39
2	ಕೋಟ ಸಹಕಾರಿ ವ್ಯವಸಾಯಿಕ ಬ್ಯಾಂಕ್, ಕೋಟ	33.38	39.72	73.10
3	ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ 81 ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಂದ ಪಡೆದ ರೇವಣಿ	456.80	513.71	970.51
	ಒಟ್ಟು	550.35	617.65	1168.00

ಇ) ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿಸಬೇಕಾದ ಬಾಕಿ ರೂ. 192.58 ಲಕ್ಷಗಳಾಗಿರುತ್ತದೆ. ಕಾರ್ಖಾನೆ ರೈತರ ಬಾಕಿ, ಕಾರ್ಮಿಕರ ಬಾಕಿ ಹಾಗೂ ಸಹಕಾರಿ ಸಂಸ್ಥೆಗಳ ಬಾಕಿ ತೀರಿಸಲು ರೂ. 1187.93 ಲಕ್ಷಗಳು ಬೇಕಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತವೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ವಿವರ	ಮೊತ್ತ
1	ರೈತರ ಕಬ್ಬಿನ ಬಿಲ್ಲಿನ ಬಾಕಿ	192.58
2	ಕಾರ್ಮಿಕರ ವೇತನ ಬಾಕಿ	445.00
3	ಸಹಕಾರಿ ಸಂಸ್ಥೆಗಳ ಸಾಲದ ಅಸಲು ಹಣದ ಮೊತ್ತ	550.35
	ಒಟ್ಟು	1187.93

ಈ) ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲು ತೀರ್ಮಾನಿಸಿ, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2007-08ನೇ ಸಾಲಿನಿಂದ 30

ವರ್ಷಗಳ ಅವಧಿಗೆ ಮೆ|| ರಾಮೀ ಶುಗರ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ ಲಿ., ಮುಂಬೈ ಇವರಿಗೆ LROT ಆಧಾರದ ಮೇಲೆ ರೂ. 3168.21 ಲಕ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಕಾರ್ಖಾನೆಯೊಂದಿಗೆ ದಿನಾಂಕ: 04-04-2008ರಂದು ಒಪ್ಪಂದ ಮಾಡಿಕೊಂಡಿರುತ್ತಾರೆ.

ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರಾದ ಮೆ|| ರಾಮಿ ಶುಗರ್ಸ್ ಪ್ರೈ ಲಿ., ಮುಂಬೈ ಇವರು ಕಾರ್ಖಾನೆಯೊಂದಿಗೆ ಹೊಂದಿರುವ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆದಾರರನ್ನು ನೇಮಕಮಾಡುವಂತೆ ಕೋರಿ ಗೌರವ ಉಚ್ಚ ನ್ಯಾಯಾಲಯದ ಮುಂದೆ ಕಾರ್ಖಾನೆಯ ವಿರುದ್ಧ ಸಿಎಂಪಿ-170/2010 ರಂತೆ ದಿನಾಂಕ: 31-11-2010 ರಂದು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದು, ಗೌರವ ಉಚ್ಚ ನ್ಯಾಯಾಲಯವು ದಿನಾಂಕ: 07-04-2011ರ ಆದೇಶದಲ್ಲಿ ಶ್ರೀ ಟಿ. ಜಯರಾಮಚೌಟ, ನಿವೃತ್ತ ನ್ಯಾಯಾಧೀಶರು, ಇವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಿದೆ. ಈ ಮಧ್ಯಸ್ಥಿಕೆ ಪ್ರಕರಣವು ಇತ್ಯರ್ಥವಾಗಿಲ್ಲ. ಈ ಪ್ರಕರಣವು ಇತ್ಯರ್ಥವಾದ ನಂತರ ಕಾರ್ಖಾನೆಯನ್ನು ಗುತ್ತಿಗೆ ಅಥವಾ ಮಾರಾಟಕ್ಕೆ ತರುವ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನಿಸಲಾಗುವುದು.

ಸಹಕಾರಿ ಇಲಾಖಾ ನ್ಯಾಯಾಲಯಗಳ ಲೋಪದೋಷಗಳ ಕುರಿತು

39; ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ರಾಜ್ಯ ಸಹಕಾರಿ ಇಲಾಖಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ದಾವೆಗಳೆಷ್ಟು?
- ಆ) ಅವುಗಳ ವಿಲೇವಾರಿಗೆ ಇಲಾಖೆ (ಸರ್ಕಾರ) ಕೈಗೊಂಡ ಕ್ರಮವೇನು;
- ಇ) ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ದಾವೆ ಇತ್ಯರ್ಥ, ರಾಜಕೀಯ ಕಾರಣಗಳಿಗಾಗಿ ತೀರ ವಿಳಂಬವಾಗುತ್ತಿರುವುದು ನಿಜವೇ;

ಈ) ಇಂರಹ ಪ್ರಕರಣದಲ್ಲಿ ರಾಜಕಾರಣದ ಹಸ್ತಕ್ಷೇಪ ತಡೆಯಲು ರಾಜ್ಯ ಸಹಕಾರಿ ನ್ಯಾಯಾಲಯ ಸ್ಥಾಪಿಸುವ ಯೋಜನೆ ಸರ್ಕಾರಕ್ಕೆದೆಯೇ;

ಉ) ಹಾಗಿದ್ದರೆ ಸರ್ಕಾರದ ಯೋಜನೆ ಏನು?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

ಅ) ದಿನಾಂಕ:31-12-2011 ರ ಅಂತ್ಯಕ್ಕೆ ರಾಜ್ಯದಲ್ಲಿ ವಿವಿಧ ಇಲಾಖಾ ನ್ಯಾಯಾಲಯಗಳಲ್ಲಿ ಒಟ್ಟು 14,075 ದಾವಾ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುತ್ತವೆ.

ಆ) ದಾವೆಗಳನ್ನು ನಿಯಮಾನುಸಾರ ವಿಚಾರಣೆ ನಡೆಸಿ ಇತ್ಯರ್ಥ ಪಡಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿದೆ.

ಇ) ಅಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ.

ಈ) ಉದ್ಭವಿಸುವುದಿಲ್ಲ.

ಉ) ಉದ್ಭವಿಸುವುದಿಲ್ಲ.

ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಹಣಕಾಸಿನ ಸ್ಥಿತಿ ಕುರಿತು

64; ಶ್ರೀ ಡಾ|| ಖಾಜಿ ಅರಶದ್ ಆಲಿ (ವಿಧಾನಸಭಾ ಕ್ಷೇತ್ರ)

ಅ) ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಬೀದರ್ ಈ ಕಾರ್ಖಾನೆಯು ಕಳೆದ 5 ವರ್ಷದಿಂದ ಅಂದರೆ 2006-07, 2007-08, 2008-09, 2009-10 ಮತ್ತು 2010-11ರ ಸಾಲುಗಳಲ್ಲಿ ಸತತವಾಗಿ ನಷ್ಟದಲ್ಲಿರುವುದು ನಿಜವೇ;

ಆ) ಹಾಗಿದ್ದಲ್ಲಿ 2006 ರಿಂದ 31ನೇ ಮಾರ್ಚ್ 2011ರವರೆಗೆ ಆಗಿರುವ ವರ್ಷವಾರು ನಷ್ಟ ಎಷ್ಟು; ಮತ್ತು 31.3.2011ರವರೆಗೆ ಆಗಿರುವ ಕ್ರೋಡೀಕೃತ ನಷ್ಟದ ಮೊತ್ತವೆಷ್ಟು;

ಇ) ಮಾರ್ಚ್ 31, 2011ಕ್ಕೆ ಮುಗಿದ ಹಣಕಾಸಿನ ವರ್ಷದ ನಂತರ ಈ ಕಾರ್ಖಾನೆಯ ಹಣಕಾಸಿನ ಸ್ಥಿತಿ ಏನು; (ಬಂಡವಾಳ ಮತ್ತು ಹೊಣೆಗಾರಿಕೆ ವಿವರ ಹಾಗೂ 2010-11ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಪ್ರತಿ ನೀಡುವುದು)

ಈ) ಬೀದರ ಜಿಲ್ಲೆ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ ವತಿಯಿಂದ 31ನೇ ಮಾರ್ಚ್ 2011ರವರೆಗೆ ಪಡೆದಿದ್ದ ಸಾಲದ ಮೊತ್ತ ಎಷ್ಟು? (ಹಣಕಾಸಿನ ಸಂಸ್ಥೆವಾರು ವಿವರ ನೀಡುವುದು)

ಶ್ರೀ ಎಸ್.ಎ. ರವೀಂದ್ರನಾಥ್ (ಸಕ್ಕರೆ ಮತ್ತು ತೋಟಗಾರಿಕೆ ಸಚಿವರು)

ಅ) -ಹೌದು-

ಆ) ಕಾರ್ಖಾನೆ 2006-07ನೇ ಸಾಲಿನಿಂದ 2010-11ನೇ ಸಾಲಿನ ವರೆಗೆ ಅನುಭವಿಸಿರುವ ವರ್ಷವಾರು ನಷ್ಟದ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವರ್ಷ	ಅನುಭವಿಸಿದ ನಷ್ಟ
2006-07	585.00
2007-08	910.00
2008-09	357.00
2009-10	180.00
2010-11	59.00

ಕಾರ್ಖಾನೆ ದಿನಾಂಕ 31.3.2011ರ ಅಂತ್ಯಕ್ಕೆ ಅನುಭವಿಸಿರುವ ಕ್ರೋಢೀಕೃತ ನಷ್ಟ ರೂ. 4861.00 ಲಕ್ಷಗಳಾಗಿರುತ್ತದೆ.

ಇ) ಕಾರ್ಖಾನೆ ದಿನಾಂಕ 31.3.2011ರ ಅಂತ್ಯಕ್ಕೆ ಹೊಂದಿರುವ ಆಸ್ತಿ ಮತ್ತು ಜವಾಬ್ದಾರಿಗಳ ತಃಖ್ತೆಯನ್ನು ಅನುಬಂಧದಲ್ಲಿ ಲಗತ್ತಿಸಿದೆ. 2010-11ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಪೂರ್ಣಗೊಂಡಿದ್ದು ವರದಿ ಬಿಡುಗಡೆಗೆ ಬಾಕಿ ಇರುತ್ತದೆ.

ಈ) ಕಾರ್ಖಾನೆಯು ದಿನಾಂಕ 31.3.2011ರ ಅಂತ್ಯಕ್ಕೆ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಒಟ್ಟು ಸಾಲ ರೂಪಾಯಿ 11068.00 ಲಕ್ಷಗಳಾಗಿರುತ್ತವೆ. ವಿವರ ಕೆಳಕಂಡಂತಿದೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಬ್ಯಾಂಕಿನ ಹೆಸರು	ಮೊತ್ತ
1	ರಾಜ್ಯ ಸರ್ಕಾರದ ಮೃದು ಸಾಲ	5125.00
2	ಡಿಸಿಸಿ ಬ್ಯಾಂಕ್ ಬೀದರ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪ್ಸ್ ಬ್ಯಾಂಕಿನಿಂದ ದುಡಿಯುವ ಬಂಡವಾಳ ಸಾಲ	3100.00
3	ಗಾಂಧಿ ಗಂಜ ಪ್ರೈಮರಿ ಸಹಕಾರಿ ಬ್ಯಾಂಕ್, ಬೀದರ್ ಇವರು ಒದಗಿಸಿದ ದುಡಿಯುವ ಬಂಡವಾಳ ಸಾಲ	100.00
4	ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಬೀದರ್ ಇವರು ಒದಗಿಸಿದ ದುಡಿಯುವ ಬಂಡವಾಳ ಸಾಲ	501.00
5	ಮಹಾತ್ಮ ಗಾಂಧಿ ಪತ್ತಿನ ಸಹಕಾರ ಸೌಹಾರ್ದ ನಿ., ಬೀದರ್ ಇವರು ಒದಗಿಸಿದ ದುಡಿಯುವ ಬಂಡವಾಳ ಸಾಲ	75.00
6	ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗುಲ್ಬರ್ಗಾ ಇವರು ಒದಗಿಸಿದ ದುಡಿಯುವ ಬಂಡವಾಳ ಸಾಲ	1001.00
7	ಡಿಸಿಸಿ ಬ್ಯಾಂಕ್ ಬೀದರ್ ಇವರು ನೀಡಿದ ಎಕ್ಸೆಜ್ ಡ್ಯೂಟಿ ಸಾಲ	431.00
8	ರಾಜ್ಯ ಸರ್ಕಾರವು ಒದಗಿಸಿದ ಬಡ್ಡಿ ರಹಿತ ಸಾಲ	485.00
9	ಡಿಸಿಸಿ ಬ್ಯಾಂಕ್ ಬೀದರ್ ಇವರು ಒದಗಿಸಿರುವ ಗೋದಾಮು ಸಾಲ	250.00
	ಒಟ್ಟು	11068.00

THE MAHATMA GANDHI SAHAKARA SAKKARE KARKHANE (N) BHALKI
BALANCE SHEET AS ON 31ST MARCH 2011

LIABILITIES		AMOUNT	AMOUNT	ASSETS	
				AMOUNT	AMOUNT
<u>PAID-UP SHARE CAPITAL</u>				<u>CASH ON HAND</u>	
Members Share Capital					27333.00
				<u>CASH AT BANK</u>	
A Class	48318000.00			Bank of India Bidar	6185.00
B Class	5528000.00			DCC Bank Bidar 137	82632.00
C Class	400000.00			DCC Bank Bidar 145	15546.00
D Class Govt. Share Capital	150000000.00			SBI Bhalki 5191	1493956.88
E Class	800.00			SBH Bhalki 1783	996122.00
Share Suspense	17628914.88	221878714.88		Urban Co-Operative Bank	10403.23
				KSC Apex Bank Bangalore	297146.00
				DCC Bank Ltd CDS 13	974277.00
<u>RESERVE FUNDS</u>				DCC Bank 547	168653.00
Reserve Fund		137272.79		DCC Bank 57	1530236.60
<u>DEPRECIATION FUND</u>				Krishna Gramina Bank Bhalki	349466.50
Depreciation Fund			334775157.40	Syndicate Bank Bidar 333	61130.50
				SBH Bidar 4196	305838.00
<u>TERM LOAN & BANK BORROWINGS:</u>				Gandhi Gunj Co-Operative Bank Bidar	10000223.00
DCC Bank Key Loan - 15004	15000000.00			DCC Bank Bhalki CDS - 15	75000.00
DCC Bank Key Loan - 15005	16000000.00			Axis Bank Bidar - 60023	818067.65
Loan Against WH Receipts (GGPC)	9997586.00			SBI Bank Bhalki - 6486	197945.00
SBH Bidar WC - 3030	50103685.00			SBH Bhalki Account 8596	3164639.00
Mahatma Gandhi P S Bidar	7500000.00			D.Ds. On Hand	4083800.00
SBH Gulbarga WC - 2151	100134247.00				24681267.36
Excise Duty DCC Bank Loan - 15001	43069753.00				
GOK Interest Free Loan	48547169.00			<u>INVESTMENTS & DEPOSITS</u>	
DCC Bank Godown Loan - 01	25000000.00			Telephone Deposit	35995.00
Soft Loan from GOK	51250000.00	1106849440.00		KPTCL Deposit	441088.00
				Rent Deposit	13500.00
					490583.00

<u>DEPOSITS & SECURITY DEP. & ADVANCES</u>					
Other EMD	783505.00			<u>INVESTMENTS & SHARE</u>	
Canteen Deposit	6000.00			KSF Co-Op. Share	100000.00
NRD Non- Refundable Deposit	892615.00			Apex Bank Ltd., Bangalore	1500000.00
Deposits against sale of Mukkisses	1711507.00			Shares MGSS (P) BIDAR	230000.00
Election Deposites	50654.00				1850000.00
Deposits against Pressmud	64307.00			<u>FIXED ASSETS</u>	
Deposits against dal of Bagasse	155140.00			Chimani	1403698.00
Pending Bill Sugar Cane	929153.00			Borewell & water Supply	640079.00
Members Deposits	32665000.00	37258081.00		Electrical A/C	10483996.00
				Plant Building	140857765.00
<u>BILLS PAYABLE</u>				Machinery	315105779.00
Bills Payable Sugarcane	155354441.00			Co-Generation Plant	41356180.00
Cane H&T payable	45801864.13			ADM Building	9989278.00
Aneva L&T Bangalore	176772.00			All Factory Compound Wall	20817816.00
Suppliers Payable	1498859.00			Cane Office Building	6690818.00
Undeposited Salary & Wages	67295.00			C D Works	2178891.00
Contractors Payable	4390141.00			Gunny Bag Godown	1167474.00
Income Tax TDS Payable	280625.00	207569997.13		Stone Building	5282391.00
				Workers Quarter Grade - A	14239050.00
				Workers Quarter Grade - B	14239050.00
				Weigh Bridge	1257444.00
<u>PROVISIONS</u>				ETP Plan	6700000.00
<u>INTEREST PAYABLE TO NDC</u>				Purchase of Carts	9469950.00
Int. on NDC 2010-2011	33550251.00	33550251.00		Land	8719085.00
				Civil work Progress	27111728.00
					637710473.00
<u>PROVISION</u>				<u>DEAD STOCKS & OTHER ASSETS:</u>	
Purchase Tax Payable	23256510.00			Computer Purchase	1017139.00
Purchase Tax Cess Payable	406852.00			Library	3510.00
PF Payable	619637.00				
Salary Payable	3022627.00				
Audit Fees/ Audit Cost 2010-11	160000.00	27465526.00			

		Dead stock furniture	1839005.00	
		Yamaha Motor Cycle	45000.00	
		Mahindra Tempo	471175.00	
		Mini Bus	916750.00	
		Motor Cycle	90700.00	4363279.00
		<u>CURRENT ASSEST:</u>		
		GOT Export Subsidy	1370466.00	
		Govat Credit to be Utilised	3139275.00	
		Staff Advance	17710171.00	
		Contractor Advance	457987.00	
		Advance to Party	93164.00	
		Advance against Harvesting Cont 2010-11	22327683.00	
		Prenara Enterprises	98100.00	
		Sugar Cane Harvesting & Tran. (Old)	27778607.00	
		Murpappa Sirse IOD Bhallo	1200000.00	
		b.K. Petroleum	58000.00	
		Delivery of ASH Receivable	51694.00	
		Delivery of Sugar Receivable	68160300.5	
		Service Tax Receivable	451495.00	
		Pure Water Dharwad 2010-11	600000.00	
		GESCOM Bidar Bills Receivable	12955921.00	156452863.50
		<u>CLOSING STOCK</u>		
		Free Sugar Sale 256279 QNs		
		@ Rs. 2420 /-	620195180.00	
		Mokusses 2432.34 MTs		
		@ Rs. 2200 /-	5351148.00	
		Stone Stocks	31678542.56	
		Diesel Stock	620094.00	657844964.56

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಹಣಕಾಸಿನ ಸ್ಥಿತಿ ಕುರಿತು

66; ಶ್ರೀ ಖಾಜಿ ಅರಶದ ಅಲಿ (ವಿಧಾನಸಭಾ ಕ್ಷೇತ್ರ)

- ಅ) ಬೀದರ್ ಜಿಲ್ಲೆಯಲ್ಲಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯು ಕಳೆದ 5 ವರ್ಷದಿಂದ ಅಂದರೆ 2006-07, 2007-08, 2008-09, 2009-10 ಮತ್ತು 2010-11ರ ಸಾಲುಗಳಲ್ಲಿ ಸತತವಾಗಿ ನಷ್ಟದಲ್ಲಿರುವುದು ನಿಜವೇ;
- ಆ) ಹಾಗಿದ್ದಲ್ಲಿ 2006 ರಿಂದ 31ನೇ ಮಾರ್ಚ್ 2011 ರವರೆಗೆ ಆಗಿರುವ ವರ್ಷವಾರು ನಷ್ಟ ಎಷ್ಟು; ಮತ್ತು 31-03-2011 ರವರೆಗೆ ಆಗಿರುವ ಕ್ರೋಢೀಕೃತ ನಷ್ಟದ ಮೊತ್ತವೆಷ್ಟು;
- ಇ) ಮಾರ್ಚ್-31 2011ಕ್ಕೆ ಮುಗಿದ ಹಣಕಾಸಿನ ವರ್ಷದ ನಂತರ ಈ ಕಾರ್ಖಾನೆಯ ಹಣಕಾಸಿನ ಸ್ಥಿತಿ ಏನು; (ಬಂಡವಾಳ ಮತ್ತು ಹೊಣೆಗಾರಿಕೆಯ ವಿವರ ಹಾಗೂ 2010-11ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಪ್ರತಿ ನೀಡುವುದು)
- ಈ) ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ವತಿಯಿಂದ 31ನೇ ಮಾರ್ಚ್ 2011 ರವರೆಗೆ ಪಡೆದಿದ್ದ ಸಾಲದ ಮೊತ್ತ ಎಷ್ಟು? (ಹಣಕಾಸಿನ ಸಂಸ್ಥೆವಾರು ವಿವರ ನೀಡುವುದು)

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

ಅ) ಹೌದು.

ಆ) ಕಾರ್ಖಾನೆ 2006-07ನೇ ಸಾಲಿನಿಂದ 2009-10ನೇ ಸಾಲಿನವರೆಗೆ ಅನುಭವಿಸಿರುವ ವರ್ಷವಾರು ನಷ್ಟದ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ವರ್ಷ	ಲಾಭ	ನಷ್ಟ	ಕ್ರೋಢೀಕೃತ ನಷ್ಟ
2006-07	-	680.96	5478.64
2007-08	-	577.81	6056.45
2008-09	-	120.22	6176.67
2009-10	-	713.34	6890.02

ಆದರೆ, 2010-11ನೇ ಸಾಲಿನಲ್ಲಿ ಕಾರ್ಖಾನೆಯು ರೂ. 146.49 ಲಕ್ಷ ಲಾಭ ಗಳಿಸಿದ್ದು ದಿನಾಂಕ: 31-03-2011 ರವರೆಗೆ ಆಗಿರುವ ಕ್ರೋಢೀಕೃತ ನಷ್ಟದ ಮೊತ್ತ ರೂ. 6743.52 ಲಕ್ಷಗಳು.

- ಇ) ಕಾರ್ಖಾನೆ ದಿನಾಂಕ: 31-03-2011ರ ಅಂತ್ಯಕ್ಕೆ ಹೊಂದಿರುವ ಆಸ್ತಿ ಮತ್ತು ಜವಾಬ್ದಾರಿಗಳ ತಃಖ್ತೆಯನ್ನು ಮಾನ್ಯ ಸದಸ್ಯರಿಗೆ ಒದಗಿಸಲಾಗಿದೆ. 2010-11ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಪೂರ್ಣಗೊಂಡಿದ್ದು ವರದಿ ಬಿಡುಗಡೆಗೆ ಬಾಕಿ ಇರುತ್ತದೆ.
- ಈ) ಕಾರ್ಖಾನೆಯು ದಿನಾಂಕ: 31-03-2011ರ ಅಂತ್ಯಕ್ಕೆ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಒಟ್ಟು ಸಾಲ ರೂ. 8222.11 ಲಕ್ಷಗಳಾಗಿರುತ್ತವೆ. ವಿವರ ಈ ಕೆಳಕಂಡಂತಿದೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಬ್ಯಾಂಕಿನ ಹೆಸರು	ಪಡೆದ ಸಾಲ
1	ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಬೀದರ್	5088.32
2	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗುಲ್ಬರ್ಗಾ	739.26
3	ಸಕ್ಕರೆ ಅಭಿವೃದ್ಧಿ ನಿಧಿ ಸಾಲ	309.98
4	ಕರ್ನಾಟಕ ಸರ್ಕಾರದ ಸಾಲ	2080.67
5	ಎನ್.ಸಿ.ಡಿ.ಸಿ ಗೋಡೌನ್ ಸಾಲ	3.88
	ಒಟ್ಟು	8222.11

ಹಾಸನ ನಗರದಲ್ಲಿ ನಡೆಯುವ 'ರೈತ ಸಂತೆ' ಗೆ ಬರುವ ರೈತರಿಗೆ ಶೌಚಾಲಯ
ವ್ಯವಸ್ಥೆ ಕಲ್ಪಿಸುವ ಕುರಿತು

74; ಶ್ರೀ ಪಟೇಲ್ ಶಿವರಾಂ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

ಅ) ಹಾಸನ ನಗರದಲ್ಲಿ ಪ್ರತಿ ಮಂಗಳವಾರ ಸಾಲಗಾಮೆ ಗೇಟ್ ಹತ್ತಿರ ಮತ್ತು ರೈಲ್ವೆ ನಿಲ್ದಾಣದ ಮುಂಭಾಗ 'ರೈತ ಸಂತೆ' ನಡೆಯುತ್ತಿದ್ದು ಈ ಸಂತೆಗಳಲ್ಲಿ ಬಹುತೇಕ ವ್ಯಾಪಾರಸ್ಥರು ಹಳ್ಳಿಗಳಿಂದ ಬರುವ ರೈತರಾಗಿರುತ್ತಾರೆ. ಇವರಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಕೈಗೊಂಡಿರುವ ಕ್ರಮಗಳೇನು?

ಶ್ರೀ ಬಾಲಚಂದ್ರ ಲ. ಜಾರಕಿಹೊಳಿ (ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)

ಅ) ಹಾಸನ ನಗರದಲ್ಲಿ ಸಾಲಗಾಮೆ ಗೇಟ್ ಹತ್ತಿರ ಹಾಗೂ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ವಾರದ ಸಂತೆಯು ರಸ್ತೆಯಬದಿಯಲ್ಲಿ ನಡೆಯುತ್ತಿದ್ದು, ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿದ್ದು, ರಸ್ತೆಯ ಪಕ್ಕದ ಜಾಗವು ರೈಲ್ವೆ ಇಲಾಖೆಗೆ ಸೇರಿರುತ್ತದೆ. ಆದ್ದರಿಂದ ಸದರಿ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲು ನಗರ ಸಭೆಯ ಜಾಗವಿಲ್ಲದಿರುವುದರಿಂದ ಸಾಧ್ಯವಾಗಿರುವುದಿಲ್ಲ.

ಸಹಕಾರಿ ಬ್ಯಾಂಕುಗಳು/ಸಂಘಗಳ ಮೇಲೆ ಕೇಂದ್ರ ಸರ್ಕಾರ ಆದಾಯ ತೆರಿಗೆ
ವಿಧಿಸುತ್ತಿರುವ ಕುರಿತು

72; ಶ್ರೀ ಪಟೇಲ್ ಶಿವರಾಂ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

ಅ) 2008-09, 2009-10 ಮತ್ತು 2010-11ನೇ ಸಾಲುಗಳಲ್ಲಿ ರಾಜ್ಯದ ಸಹಕಾರಿ ಅಪೆಕ್ಸ್ ಬ್ಯಾಂಕ್, ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಕೇಂದ್ರ ಸರ್ಕಾರಕ್ಕೆ ಪಾವತಿಸಿರುವ ಆದಾಯ ತೆರಿಗೆ ಎಷ್ಟು?

- ಆ) ಸದರಿ ಸಹಕಾರಿ ಸಂಸ್ಥೆಗಳು ನಿರಂತರವಾಗಿ ರೈತರ ಬೆನ್ನಲುಬಾಗಿ ನಿಂತಿದ್ದು ಇಂತಹ ಸಹಕಾರಿ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರವು ಕಳೆದ 6 ವರ್ಷಗಳಿಂದ ನೇರ ಆದಾಯ ತೆರಿಗೆ ವಿಧಿಸುತ್ತಿದ್ದು, ಇದನ್ನು ಕೈಬಿಡಲು ಈ ಸಂಸ್ಥೆಗಳು ನಡೆಸಿರುವ ಹೋರಾಟಕ್ಕೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತರಲು ಕೈಗೊಂಡಿರುವ ಕ್ರಮಗಳೇನು
- ಇ) ಸಹಕಾರಿ ಬ್ಯಾಂಕುಗಳ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಸದಸ್ಯ/ಸಹ/ನಾಮ ಮಾತ್ರ ಸದಸ್ಯರು ಠೇವಣಿಸುವ ಮೊಬಲಗಿನ ಮೇಲೆ ಬರುವ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಕೈಗೊಂಡ ಕ್ರಮಗಳೇನು?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) 2008-09, 2009-10 ಮತ್ತು 2010-11ನೇ ಸಾಲುಗಳಲ್ಲಿ ರಾಜ್ಯದ ಸಹಕಾರಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಕೇಂದ್ರ ಸರ್ಕಾರಕ್ಕೆ ರೂ. 129.34 ಕೋಟಿ ಆದಾಯ ತೆರಿಗೆ ಪಾವತಿಸಿರುತ್ತವೆ. ವಿವರಗಳನ್ನು ಅನುಬಂಧದಲ್ಲಿ ವಿವರಿಸಿದೆ.
- ಆ) ನೇರ ತೆರಿಗೆ ವಿಧೇಯಕ 2010 ರಿಂದಾಗಿ ಸಹಕಾರ ಕ್ಷೇತ್ರದ ಮೇಲೆ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ದಿನಾಂಕ: 26-04-2011 ರಂದು ಕೇಂದ್ರ ಹಣಕಾಸು ಹಾಗೂ ಕೃಷಿ ಮತ್ತು ಸಹಕಾರ ಸಚಿವರಿಗೆ ಸವಿವರವಾದ ಪತ್ರ ಬರೆದು ಸಹಕಾರಿ ಸಂಸ್ಥೆಗಳಿಗೆ 2007 ಕ್ಕೆ ಪೂರ್ವದಲ್ಲಿದ್ದ ಸೌಲಭ್ಯಗಳನ್ನು ಮುಂದುವರೆಸಬೇಕೆಂದು ಮತ್ತು ಆದಾಯ ತೆರಿಗೆ ದರಗಳನ್ನು ಪರಿಷ್ಕರಿಸಬೇಕೆಂದು ಭಾರತ ಸರ್ಕಾರವನ್ನು ಕೋರಿದೆ.

ಇ) ಸಹಕಾರಿ ಬ್ಯಾಂಕುಗಳ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಸದಸ್ಯ/ಸಹ/ನಾಮ ಮಾತ್ರ ಸದಸ್ಯರು ಠೇವಣಿಸುವ ಮೊಬಲಗಿನ ಮೇಲೆ ಬರುವ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡುವ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಹಣಕಾಸಿನ ಸಚಿವರಿಗೆ ಬರೆದಿರುವ ಪತ್ರದಲ್ಲಿ ಈಗಿರುವ ಸೌಲಭ್ಯವನ್ನು ಮುಂದುವರೆಸಲು ಕೋರಿರುತ್ತಾರೆ ಹಾಗೂ ಆದಾಯ ತೆರಿಗೆ ಅಧಿನಿಯಮ 1961 ರ ಪ್ರಕರಣ 194 ಎ ರಲ್ಲಿ ಅವಕಾಶಿಸಿರುವ ಮೂಲದಲ್ಲಿ ತೆರಿಗೆ ಕಡಿತ (TDS) ವನ್ನು ಸಹಕಾರ ಸಂಘಗಳಿಗೆ ವಿನಾಯಿತಿ ನೀಡಲು ವಿನಂತಿಸಲಾಗಿದೆ.

ಸಹಕಾರಿ ಸಂಘಗಳ ಸಾಮಾನ್ಯ ಶ್ರೇಣಿ ಸಮಿತಿಗೆ ಪರ್ಯಾಯ ವ್ಯವಸ್ಥೆ ಕುರಿತು

76; ಶ್ರೀ ಪಟೇಲ್ ಶಿವರಾಂ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ತಿದ್ದುಪಡಿಗೊಂಡ ಸಹಕಾರಿ ಕಾನೂನಿನಲ್ಲಿ ಸಾಮಾನ್ಯ ಶ್ರೇಣಿ ಸಮಿತಿಯನ್ನು ರದ್ದುಪಡಿಸಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೈಗೊಂಡಿರುವ ಕ್ರಮಗಳೇನು?
- ಆ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ವರ್ಗಾವಣೆ, ಶಿಸ್ತುಕ್ರಮ, ವೇತನ ಇತ್ಯಾದಿ ಆಡಳಿತಾತ್ಮಕ ವಿಷಯಗಳ ನಿರ್ವಹಣೆಗೆ ವೈದ್ಯನಾಥನ್ ವರದಿಯಂತೆ ಸಮಿತಿಯನ್ನು ರಚಿಸಲಾಗಿದೆಯೇ?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ಪ್ರೋ. ವೈದ್ಯನಾಥನ್ ಪುನಃಶ್ಚೇತನ ಕಾರ್ಯಕ್ರಮ ರಾಜ್ಯದಲ್ಲಿ ಜಾರಿಯಲ್ಲಿದ್ದು ಅದರಲ್ಲಿ ಶಿಫಾರಸ್ಸು ಮಾಡಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗೆ ಸಂಬಂಧಪಟ್ಟಂತೆ ಈ ಹಿಂದೆ ಇರುವ ಸಾಮಾನ್ಯ ಶ್ರೇಣಿ ಸಮಿತಿಯನ್ನು ರದ್ದುಗೊಳಿಸಲಾಗಿದೆ.

ಸಂಘಗಳಲ್ಲಿರುವ ಆಡಳಿತ ಹಾಗೂ ಹಣಕಾಸಿನ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಸಂಸ್ಥೆಗಳ ಆಡಳಿತ ಮಂಡಳಿಗೆ ಅಧಿಕಾರ ನೀಡಲಾಗಿದೆ. ಹೀಗಾಗಿ ಸಾಮಾನ್ಯ ಶ್ರೇಣಿ ಸಮಿತಿಯನ್ನು ರದ್ದುಗೊಳಿಸಲಾಗಿದೆ.

- ಆ) ಸಮಿತಿ ರಚಿಸಲು ಅವಕಾಶವಿರುವುದಿಲ್ಲ. ನಬಾರ್ಡ್ ಸಂಸ್ಥೆಯಿಂದ “ಫಾಕ್ಸ್‌ಗಳಲ್ಲಿ ಆಡಳಿತಾತ್ಮಕ ವೆಚ್ಚಗಳು ಮತ್ತು ಮಾನವಶಕ್ತಿ ನಿಯಮಾವಳಿಗಳು” ಎಂಬ ಮಾರ್ಗಸೂಚಿಯನ್ನು ದಿನಾಂಕ: 03.05.2009 ರಂದು ಹೊರಡಿಸಿದ್ದು, ಸದರಿ ಮಾರ್ಗಸೂಚಿಯನ್ನು ರಾಜ್ಯದ ಫಾಕ್ಸ್‌ಗಳು ತಮ್ಮ ಆರ್ಥಿಕ ಮತ್ತು ಆಡಳಿತ ಸ್ಥಿತಿಗತಿಗನುಗುಣವಾಗಿ ಅನುಸರಿಸಿ ಅನುಷ್ಠಾನಗೊಳಿಸಲು ದಿನಾಂಕ: 13-11-2009ರಂದು ನಿಬಂಧಕರಿಂದ ನಿರ್ದೇಶನ ನೀಡಿದೆ.

ಹಾಸನದ ರಿಂಗ್ ರಸ್ತೆ ಅಭಿವೃದ್ಧಿ ಪಡಿಸುವ ಕುರಿತು

73; ಶ್ರೀ ಪಟೇಲ್ ಶಿವರಾಂ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಹಾಸನದ ಹೊರ ವರ್ತುಲ ರಸ್ತೆಯನ್ನು (ರಿಂಗ್ ರಸ್ತೆ) ಬೇಲೂರು ರಸ್ತೆವರೆಗೆ ಪೂರ್ಣಗೊಳಿಸದೆ ಸುಮಾರು ವರ್ಷಗಳಿಂದ ಕಡೆಗಣಿಸಿ ಹಾಸನ ನಗರದ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟಾಗಿರುವುದು ನಿಜವೇ;
- ಆ) ಹಾಸನದ ರಿಂಗ್ ರಸ್ತೆಯನ್ನು ಪೂರ್ಣಗೊಳಿಸಲು ಇರುವ ಅಡಚಣೆಗಳೇನು;
- ಇ) ಹಾಸನದ ರಿಂಗ್ ರಸ್ತೆಯನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವುದು?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

ಅ) ಭೂಸ್ವಾಧೀನ ಪ್ರಕ್ರಿಯೆಯ ಅಡಚಣೆಗಳಿಂದ ಕಾಮಗಾರಿಯ ಪ್ರಗತಿಯಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಿರುತ್ತದೆ.

ಆ) ಹಾಸನದ ಮೊದಲ ಹಂತದ ಹಾಸನ ನಗರ ವರ್ತುಲ ರಸ್ತೆ ನಿರ್ಮಾಣಕ್ಕೆ 506 ಎಕರೆ 02 ಗುಂಟೆ ನಿವೇಶನ ಬೇಕಾಗಿದ್ದು, ಇದರಲ್ಲಿ 58 ಎಕರೆ 30 ಗುಂಟೆ ಸರ್ಕಾರದ ಜಮೀನಾಗಿದ್ದು, ಉಳಿದ 447 ಎಕರೆ 12 ಗುಂಟೆ ಖಾಸಗಿ ಭೂಮಿಯಾಗಿರುತ್ತದೆ.

ಈಗಾಗಲೇ ಭೂಸ್ವಾಧೀನ ವಿಸ್ತೀರ್ಣ 410 ಎಕರೆ 23 ಗುಂಟೆಗಳಿಗೆ ರೂ. 6.64 ಕೋಟಿಗಳ ಪ್ರಾರಂಭಿಕ ಮೊತ್ತವನ್ನು ಠೇವಣಿಗೊಳಿಸಿದ್ದು, ಉಳಿಕೆ ಸುಮಾರು ಭೂಸ್ವಾಧೀನ ವಿಸ್ತೀರ್ಣ 37 ಎಕರೆಗಳಿಗೆ ಒಟ್ಟು ರೂ. 1.29 ಕೋಟಿಗಳನ್ನು ಕಂದಾಯ ಇಲಾಖೆಗೆ ಸಂದಾಯಿಸಬೇಕಾಗಿರುತ್ತದೆ.

ಇ) ಮೇಲೆ ವಿವರಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾಗಿರುವುದರಿಂದ ಕಾಮಗಾರಿಯ ಪ್ರಗತಿಯಲ್ಲಿ ಕುಂಠಿತವಾಗಿರುವುದು, ಸುಮಾರು ಭೂಸ್ವಾಧೀನ ವಿಸ್ತೀರ್ಣ 37 ಎಕರೆಗಳಿಗೆ ಒಟ್ಟು ರೂ. 1.29 ಕೋಟಿಗಳನ್ನು ಕಂದಾಯ ಇಲಾಖೆಗೆ ಸಂದಾಯಿಸಬೇಕಾಗಿರುತ್ತದೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯು ಚಾಲನೆಯಲ್ಲಿರುತ್ತದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ ವತಿಯಿಂದ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕುರಿತು

78; ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಯಾರಿಸಿದ ಅಂದಾಜು ಪಟ್ಟಿ ಹಾಗೂ ನಿರ್ವಹಿಸಿದ ಕಾಮಗಾರಿಗಳು ಎಷ್ಟು; (ಗ್ರಾಮ ಪಂಚಾಯತ್‌ವಾರು ವಿವರ ನೀಡುವುದು)
- ಆ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆಗೆ ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು; (ಹುದ್ದೆವಾರು ಹಾಗೂ ಕಛೇರಿವಾರು ವಿವರ ನೀಡುವುದು)
- ಇ) ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನದಲ್ಲಿನ ಹಿನ್ನಡೆಗೆ ಸರ್ಕಾರ ಕೈಗೊಂಡ ಕ್ರಮವೇನು?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

- ಅ) ವಿವರವನ್ನು ಅನುಬಂಧ-1 ರಲ್ಲಿ ಒದಗಿಸಿದೆ.
- ಆ) ವಿವರವನ್ನು ಅನುಬಂಧ-2 ರಲ್ಲಿ ಒದಗಿಸಿದೆ.
- ಇ) ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿನ ಹಿನ್ನಡೆಗೆ ತೋಟಗಾರಿಕೆ ಇಲಾಖೆಯು ಈ ಕೆಳಕಂಡ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

- ವೀಡಿಯೋ ಕಾನ್ಫರೆನ್ಸ್ ಹಾಗೂ ಸಭೆಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಯೋಜನೆಯ ಅನುಷ್ಠಾನದ ಬಗ್ಗೆ ಜಿಲ್ಲೆಗಳ ತೋಟಗಾರಿಕೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

- ಈ ಯೋಜನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಿರ್ದೇಶನಾಲಯ ಕೈಗೊಂಡಿದ್ದು, ಈ ನಿರ್ದೇಶನಾಲಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಡಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ, ತೋಟಗಾರಿಕೆ ಇಲಾಖೆಯ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಹಾಗೂ ಅಗತ್ಯ ಮಾರ್ಗದರ್ಶನಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನೀಡುವಂತೆ ಕೋರಲಾಗಿರುತ್ತದೆ.
- ತೋಟಗಾರಿಕೆ ಇಲಾಖೆಯ ಕಾಮಗಾರಿಗಳ ಮೇಲ್ವಿಚಾರಣೆ ಮತ್ತು ಅಗತ್ಯ ಮಾರ್ಗದರ್ಶನಗಳನ್ನು ಜಿಲ್ಲೆಯ ಅನುಷ್ಠಾನಾಧಿಕಾರಿಗಳಿಗೆ ನೀಡುವಂತೆ ನಿರ್ದೇಶಕರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇವರನ್ನು ಕೋರಲಾಗಿದೆ.

ಅನುಬಂಧ-1

<p>ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2011-12ನೇ ಸಾಲಿಗೆ ತಯಾರಿಸಿದ ತೋಟಗಾರಿಕೆ ಕಾಮಗಾರಿಗಳ ಅಂದಾಜು ಪಟ್ಟಿ ಹಾಗೂ ಈವರೆಗೂ ನಿರ್ವಹಿಸಿದ ಕಾಮಗಾರಿಗಳ ವಿವರ</p>			
ಜಿಲ್ಲೆ: ಅ) ದಕ್ಷಿಣ ಕನ್ನಡ			
ಕ್ರ.ಸಂ.	ಗ್ರಾಮ ಪಂಚಾಯತಿಗಳ ಹೆಸರು	ತಯಾರಿಸಿದ ಅಂದಾಜು ಪಟ್ಟಿಗಳ ಸಂಖ್ಯೆ	ನಿರ್ವಹಿಸಿದ ಕಾಮಗಾರಿಗಳ ಸಂಖ್ಯೆ
ತಾಲ್ಲೂಕು: 1) ಬಂಟ್ವಾಳ			
1	ಅಳಿಕೆ	39	37
2	ಅಲ್ಲಾಡಿ	71	33
3	ಅನಂತಾಡಿ	9	9
4	ಬಡಗಬೆಳ್ಳೂರು	6	6
5	ಬಡಗಕಾಜೇಕಾರು	25	12
6	ಬಾಳೆಪುಣಿ	12	1
7	ಬಾಳ್ತಲ	32	12
8	ಚೆನ್ನೈತ್ತೋಡಿ	25	19
9	ಗೋಳಮಜಲು	3	1
10	ಇಡ್ಡಿದು	15	13
11	ಇರಾ	133	26
12	ಕಡೇಶ್ವಾಲ್ಯ	111	4
13	ಕನ್ಯಾನ	0	0
14	ಕರಿಯಂಗಳ	71	37

15	ಕಗೋಪಾಡಿ	99	26
16	ಕಾವಳಮುಡೂರು	7	6
17	ಕಾವಳಪಡೂರು	195	155
18	ಕೆದಿಲ	26	9
19	ಕೇಪು	12	7
20	ಕೊಲ್ಲಾಡು	51	50
21	ಕುಕ್ಕಿಪಾಡಿ	10	3
22	ಕುರ್ನಾಡು	18	0
23	ಮಂಚಿ	20	4
24	ಮುಾಣಿ	10	9
25	ಮೇರಮಜಲು	6	3
26	ನರಿಕೊಂಬು	9	3
27	ನರಿಂಗಾಣ	52	36
28	ನಾವೂರು	43	15
29	ಪಜೀರು	0	0
30	ಪಂಜಿಕಲ್ಲು	35	19
31	ಪೆರ್ನೆ	122	102
32	ಪೆರುವಾಯಿ	280	180
33	ಪಿಲಾತಬೆಟ್ಟು	63	51
34	ಪುದು	0	0
35	ಪುಣಚ	103	100
36	ರಾಮಿ	14	12
37	ಸಲಿಪಮುಡ	10	1
38	ಸಜೀಪಮುನ್ನೂರು	23	7
39	ಸಜಿಪನಡು	3	3

40	ಸಂಗಬೆಟ್ಟು	45	20
41	ಸರಪಾಡಿ	60	35
42	ತುಂಬೆ	8	8
43	ಉಳಿ	15	6
44	ವೀರಕಂಬ	6	5
45	ವಿಟ್ಟು	32	2
46	ವಿಟ್ಟಮಡ್ನೂರು	24	15
47	ವಿಟ್ಟಪಡ್ನೂರು	31	4
	ಒಟ್ಟು	1984	1106

ತಾಲ್ಲೂಕು: 2) ಬೆಳ್ತಂಗಡಿ

1	ಅಳದಂಗಡಿ	24	24
2	ಅಂಡಿಂಜೆ	90	90
3	ಆರಂಬೋಡಿ	45	45
4	ಅರಸಿನಮಕ್ಕಿ	15	11
5	ಬಳಂಜ	31	31
6	ಬಂದಾರು	23	23
7	ಬಾರ್ಯ	92	92
8	ಬೆಳಾಲು	3	3
9	ಚಾರ್ಮಾಡಿ	36	36
10	ಧರ್ಮಸ್ಥಳ	57	8
11	ಹೊಸಂಗಡಿ	25	9
12	ಇಳಂತಿಲ	65	12
13	ಇಂದಬೆಟ್ಟು	4	4
14	ಕಳಿಯ	40	14

15	ಕಲ್ಮುಜ	20	2
16	ಕಾಣಿಯುರು	114	68
17	ಕಾಶಿಪಟ್ಟ	7	7
18	ಕೊಕ್ಕಡ	12	12
19	ಕೊಯ್ಯೂರು	77	16
20	ಕುಕ್ಕೇಡಿ	30	30
21	ಕುವೆಟ್ಟು	15	5
22	ಲಾಯಿಲ	25	25
23	ಮಚ್ಚಿನ	15	15
24	ಮಡಂತ್ಯಾರು	35	3
25	ಮಾಲಾಡಿ	20	13
26	ಮಲವಂತಿಗೆ	0	0
27	ಮರೋಡಿ	30	2
28	ಮೇಲಂತಬೆಟ್ಟು	2	2
29	ಮಿತ್ತಬಾಗಿಲು	245	23
30	ಮುಂಡಾಜೆ	100	38
31	ನಡ	0	0
32	ನೂರಾವಿ	38	38
33	ನೆರಿಯ	49	3
34	ನಿಡ್ಲೆ	27	27
35	ಪಡಂಗಡಿ	4	4
36	ಪಟ್ಟಮೆ	29	29
37	ಪುದುವೆಟ್ಟು	44	44
38	ಶಿಬಾಜೆ	6	6
39	ಶಿರ್ಲಾಲು	240	2

40	ಶ್ರೀಶಿಲ	32	32
41	ತಣ್ಣೀರುಪಂತ	48	3
42	ಉಜಿರೆ	25	25
43	ವೇಣೂರು	34	4
	ಒಟ್ಟು	1873	880

ತಾಲ್ಲೂಕು: 3) ಮಂಗಳೂರು

1	ಅಡ್ಯಾರು	7	7
2	ಐಕಳ	3	1
3	ಅಂಬ್ಲಮೊಗರು	1	1
4	ಬಜಪೆ	0	0
5	ಬಾಳ	0	0
6	ಬಳ್ಳುಂಜೆ	4	4
7	ಬೆಳ್ಳೆ	4	3
8	ಬೆಳುವಾಯಿ	2	1
9	ಬೊಳಿಯಾರು	0	0
10	ಚೇಳೈರು	1	0
11	ದರೆಗುಡ್ಡೆ	0	0
12	ಗಂಜಿಮಠ	12	11
13	ಗುರುಪುರ	1	1
14	ಹಳೆಯಂಗಡಿ	1	1
15	ಹರೇಕಳ	9	1
16	ಹೊಸಬೆಟ್ಟು	3	3
17	ಜೋಕಟ್ಟೆ	0	0
18	ಕಲ್ಲಮಂಡೂರು	5	2

19	ಕಂದಾವರ	1	0
20	ಕೆಮ್ರಾಲ್	4	3
21	ಲೈಲ್ವಾಡಿ	0	0
22	ಕಿನ್ನಿಗೋಳಿ	8	7
23	ಕಿನ್ಯಾ	2	1
24	ಕೋಣಾಜೆ	5	3
25	ಕೋಟಿಕಾರು	0	0
26	ಕುಪ್ಪೆಪದವು	29	28
27	ಮಳವೂರು	3	0
28	ಮಣಜನಾಡಿ	1	0
29	ಮೆನ್ನಬೆಟ್ಟು	3	3
30	ಮುಡುಶೆಡ್ಡೆ	8	0
31	ಮುಚ್ಚೂರು	13	0
32	ಮುನ್ನೂರು	4	0
33	ನೀರುಮಾರ್ಗ	5	4
34	ನೆಲ್ಲಿಕಾರು	0	0
35	ಪಡುಮಾರ್ನಡು	2	1
36	ಪಡುಪಣಂಬೂರು	1	1
37	ಪಡುಪೆರಾರು	0	0
38	ಪಾಲಡ್ಕೆ	1	0
39	ಪಾವೂರು	2	1
40	ಪೆರ್ಮುದೆ	0	0
41	ಪುತ್ತಿಗೆ	22	12
42	ಶಿರ್ತಾಡಿ	0	0
43	ಸೋಮೇಶ್ವರ	3	3

44	ಸೂರಿಂಜೆ	1	1
45	ತಲಪಾಡಿ	4	3
46	ತೆಕಮಿಜಾರು	0	0
47	ಉಳ್ಳೆಬೆಟ್ಟು	13	3
48	ಎಡಪದವು	3	3
49	ಎಕ್ಕಾರು	0	0
	ಒಟ್ಟು	191	113

ತಾಲ್ಲೂಕು: 4) ಪುತ್ತೂರು

1	ನೆಕ್ಕಲಾಡಿ	22	4
2	ಐತೂರು	6	0
3	ಆಲಂಕಾರು	9	3
4	ಅರಿಯಡ್ಕ	22	10
5	ಆರ್ಯಾಪು	9	0
6	ಬಡಗನ್ನೂರು	7	7
7	ಬಜತ್ತೂರು	3	3
8	ಬಲ್ಲಾಡು	30	1
9	ಬನ್ನೂರು	11	8
10	ಬೆಳಂದೂರು	0	0
11	ಬೆಟ್ಟಂಪಾಡಿ	21	13
12	ಬಿಳಿನೆಲೆ	4	0
13	ಗೋಳಿತೊಟ್ಟು	15	1
14	ಹಿರೇಬಂಡಾಡಿ	18	18
15	ಕಬಕ	29	2
16	ಕಡಬ	19	5

17	ಕಾಣೆಯುರು	30	0
18	ಕೌಕ್ರಾಡಿ	19	19
19	ಕೆದಂಬಾಡಿ	7	2
20	ಕೊಡಂಬಾಡಿ	31	0
21	ಕೊಯಿಲ	14	6
22	ಕೊಳ್ಳಗೆ	61	2
23	ಕೊಂಬಾರು	36	1
24	ಕುಟ್ಟುಪ್ಪಾಡಿ	15	0
25	ಮರ್ದಾಳ	1	0
26	ಮುಂಡೂರು	6	6
27	ನರಿಮೊಗ್ಗು	1	1
28	ನೆಲ್ಯಾಡಿ	22	22
29	ನೆಟ್ಟಣಿಗೆ ಮುಡ್ನೂರು	2	0
30	ನೂಜಿಬಾಳ್ತಲ	21	0
31	ಲೊಳಮೊಗ್ಗು	48	48
32	ಪಾಣಾಜೆ	17	17
33	ಪೆರಾಬೆ	11	11
34	ರಾಮಕುಂಜ	9	4
35	ಸವಣೂರು	31	1
36	ಶಿರಾಡಿ	15	0
37	ಉಪ್ಪಿನಂಗಡಿ	7	3
	ಒಟ್ಟು	629	218
ತಾಲ್ಲೂಕು: 5) ಸುಳ್ಯ			
1	ಐವರ್ನಾಡು	19	17

2	ಅಜ್ಜಾವರ	40	17
3	ಆಲೆಟ್ಟಿ	12	12
4	ಅಮರಮಡ್ನೂರು	152	94
5	ಅರಂತೋಡು	223	48
6	ಬಾಳಲ	2	0
7	ಬಳ್ಳ	96	29
8	ಬೆಳ್ಳಾರೆ	32	15
9	ದೇವಚಳ್ಳ	0	0
10	ಗುತ್ತಿಗಾರು	9	4
11	ಹರಿಹರಪಲ್ಲತಡ್ಡ	1	6
12	ಜಾಲ್ಸೂರು	8	0
13	ಕಳಂಜ	3	1
14	ಕಲ್ಮಡ್ಡ	19	8
15	ಕನಕಮಜಲು	4	4
16	ಕೊಡಿಯಾಲ	0	0
17	ಕೊಲ್ಲಮೊಗರು	24	8
18	ಮಡಿಪ್ಪಾಡಿ	7	1
19	ಮಂಡೆಕೋಲು	21	21
20	ಮರ್ಕಂಜ	1	1
21	ನೆಲ್ಲೂರು ಕೆಮ್ಮಾಚೆ	18	2
22	ಪಂಜ	0	0
23	ಸಂಪಾಜೆ	0	0
24	ಸುಬ್ರಮ್ನಣ್ಯ	29	29
25	ಉಬರಡ್ಡ ಮಿತ್ತೂರು	0	0
26	ಎಡಮಂಗಲ	1	1

27	ಎಣ್ಣೂರು	12	1
	ಒಟ್ಟು	699	319
ಜಿಲ್ಲೆ: ಆ) ಉಡುಪಿ			
ತಾಲ್ಲೂಕು: 1) ಕುಂದಾಪುರ			
1	ಬೆಳ್ಳೆ	10	3
2	ಬೇಳೂರು	1	1
3	ಬೈಂದೂರು	11	0
4	ಶಂಕರನಾರಾಯಣ	4	0
5	ಶೇಡಿ ಮನೆ	1	1
6	ಬೀಜಾಡಿ	1	0
7	ಸಿದ್ದಾಪುರ	26	10
8	ಮಡಾಮಕ್ಕಿ	2	0
9	ಮೊಳಹಳ್ಳಿ	1	0
10	ಅಂಪಾರು	3	2
11	ಅಮಾಸೆಬೈಲು	8	0
12	ಜಡ್ಕಲ್	12	2
13	ಹಾಲಾಡಿ	4	0
14	ಹಳ್ಳಿಹೊಳೆ	6	0
15	ತ್ರಾಸಿ	1	0
16	ಹೋಬಾಡಿ-ಮಂಡಾಡಿ	4	2
17	ಕುಂಭಾಶಿ	1	1
18	ಕೇದೂರು	1	1
19	ಕೆರಾಡಿ	5	0
20	ಕುಕ್ಕುಂಜೆ	1	0

21	ಕೊಲ್ಲೂರು	7	1
22	ಕೋಟೇಶ್ವರ	2	1
23	ಗೋಳಿಹೊಳೆ	2	2
	ಒಟ್ಟು	114	27

ತಾಲ್ಲೂಕು: 2) ಉಡುಪಿ

1	ಕಾಪು	1	1
2	ಕುತ್ಯಾರು	1	1
3	ಅಂಬಲಪಾಡಿ	1	0
4	ಹೆಗ್ಗಂಜೆ	5	5
5	ತೆಂಕ	1	0
6	ಹನೇಹಳ್ಳಿ	2	0
	ಒಟ್ಟು	11	7

ತಾಲ್ಲೂಕು: 3) ಕಾರ್ಕಳ

1	ನಾಡ್ವಾಲು	1	1
2	ಹೆಬ್ಬಿ	5	5
3	ಕುಚ್ಚುರು	2	2
4	ಶಿವಪುರ	1	1
5	ಮುದ್ರಾಡಿ	5	5
6	ವರಂಗ	9	9
7	ಮಣೇ	15	15
8	ಕಡ್ತಲ	3	3
9	ಹಿರ್ಗಾನ	9	9
10	ಎರ್ಲಪಾಡಿ	1	1

11	ಮಾಳ	17	17
12	ಶಿರ್ಲಾಲು	3	3
13	ಈದು	2	1
14	ದುರ್ಗಾ	2	1
15	ಕಾಂತಾವರ	1	1
16	ಮುಂಡೂರು	3	3
17	ಮಿಯ್ಯಾರು	1	1
18	ನೀರೆ	1	1
	ಒಟ್ಟು	81	79

ಫೋಷ್ವಾರೆ

ಕ್ರ.ಸಂ.	ಜಿಲ್ಲೆಗಳು	ತಯಾರಿಸಿದ ಅಂದಾಜು ಪಟ್ಟಿಗಳ ಸಂಖ್ಯೆ	ನಿರ್ವಹಿಸಿದ ಕಾಮಗಾರಿಗಳ ಸಂಖ್ಯೆ
ಅ	ದಕ್ಷಿಣ ಕನ್ನಡ	5376	2636
ಆ	ಉಡುಪಿ	206	113
	ಒಟ್ಟು	5582	2749

ಅನುಬಂಧ-2

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆಗೆ ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳ ವಿವರ

ಜಿಲ್ಲೆ: ಅ) ದಕ್ಷಿಣ ಕನ್ನಡ

ಕ್ರ.ಸಂ.	ತಾಲ್ಲೂಕು	ಹುದ್ದೆಗಳ ವಿವರ	ಮಂಜೂರಾದ ಹುದ್ದೆ	ಖಾಲಿ ಇರುವ ಹುದ್ದೆಗಳ ಸಂಖ್ಯೆ
1	ಮಂಗಳೂರು	ತೋಟಗಾರಿಕೆ ಉಪ ನಿರ್ದೇಶಕರು	1	0
		ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	2	2
		ಸಹಾಯಕ ತೋಟಗಾರಿಕೆ ನಿರ್ದೇಶಕರು	4	1
		ಸಹಾಯಕ ತೋಟಗಾರಿಕೆ ಅಧಿಕಾರಿ	16	10
		ಅಧೀಕ್ಷಕರು	2	0
		ಪ್ರಥಮ ದರ್ಜೆ ಸಹಾಯಕರು	3	0
		ತೋಟಗಾರಿಕೆ ಸಹಾಯಕರು	10	2
		ದ್ವಿತೀಯ ದರ್ಜೆ ಸಹಾಯಕರು	3	1

		ವಾಹನ ಚಾಲಕ	4	2
		ಬೆರಳಚ್ಚುಗಾರರು	2	1
		ಅಟೆಂಡರ್	3	0
		ಸೇವಕರು	2	0
		ತೋಟಗಾರ	34	18
2	ಸುಳ್ಳು	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	1	1
		ಅಧೀಕ್ಷಕರು	1	1
		ಪ್ರಥಮ ದರ್ಜೆ ಸಹಾಯಕರು	1	1
		ಸಹಾಯಕ ತೋಟಗಾರಿಕೆ ಅಧಿಕಾರಿ	3	1
		ತೋಟಗಾರಿಕೆ ಸಹಾಯಕರು	3	1
		ದ್ವಿತೀಯ ದರ್ಜೆ ಸಹಾಯಕರು	1	0
		ಅಟೆಂಡರ್	1	0
		ತೋಟಗಾರ	6	2
3	ಪುತ್ತೂರು	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	1	1
		ಸಹಾಯಕ ತೋಟಗಾರಿಕೆ ನಿರ್ದೇಶಕರು	1	0
		ಸಹಾಯಕ ತೋಟಗಾರಿಕೆ ಅಧಿಕಾರಿ	4	1

		ಅಧೀಕ್ಷಕರು	1	0
		ಪ್ರಥಮ ದರ್ಜೆ ಸಹಾಯಕರು	1	0
		ತೋಟಗಾರಿಕೆ ಸಹಾಯಕರು	4	1
		ದ್ವಿತೀಯ ದರ್ಜೆ ಸಹಾಯಕರು	1	0
		ಅಟೆಂಡರ್	1	0
		ತೋಟಗಾರ	1	1
4	ಬೆಳ್ತಂಗಡಿ	ಸಹಾಯಕ ತೋಟಗಾರಿಕೆ ನಿರ್ದೇಶಕರು	1	0
		ಸಹಾಯಕ ತೋಟಗಾರಿಕೆ ಅಧಿಕಾರಿ	4	2
		ತೋಟಗಾರಿಕೆ ಸಹಾಯಕರು	7	1
		ದ್ವಿತೀಯ ದರ್ಜೆ ಸಹಾಯಕರು	1	0
		ತೋಟಗಾರ	12	4
5	ಬಂಟ್ವಾಳ	ಸಹಾಯಕ ತೋಟಗಾರಿಕೆ ನಿರ್ದೇಶಕರು	1	0
		ಸಹಾಯಕ ತೋಟಗಾರಿಕೆ ಅಧಿಕಾರಿ	6	1
		ತೋಟಗಾರಿಕೆ ಸಹಾಯಕರು	5	1
		ದ್ವಿತೀಯ ದರ್ಜೆ ಸಹಾಯಕರು	1	1
		ಒಟ್ಟು	156	58

ಜಿಲ್ಲೆ: ಆ) ಉಡುಪಿ

ಕ್ರ.ಸಂ.	ತಾಲ್ಲೂಕು	ಹುದ್ದೆಗಳ ವಿವರ	ಮಂಜೂರಾದ ಹುದ್ದೆ	ಖಾಲಿ ಇರುವ ಹುದ್ದೆಗಳ ಸಂಖ್ಯೆ
1	ಮಂಗಳೂರು	ತೋಟಗಾರಿಕೆ ಉಪ ನಿರ್ದೇಶಕರು	1	0
		ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	1	0
		ಸಹಾಯಕ ತೋಟಗಾರಿಕೆ ನಿರ್ದೇಶಕರು	3	1
		ಸಹಾಯಕ ತೋಟಗಾರಿಕೆ ಅಧಿಕಾರಿ	12	8
		ಅಧೀಕ್ಷಕರು	1	0
		ಪ್ರಥಮ ದರ್ಜೆ ಸಹಾಯಕರು	1	0
		ತೋಟಗಾರಿಕೆ ಸಹಾಯಕರು	4	0
		ದ್ವಿತೀಯ ದರ್ಜೆ ಸಹಾಯಕರು	3	1
		ವಾಹನ ಚಾಲಕ	1	1
		ಬೆರಳಚ್ಚುಗಾರರು	1	1
		ಅಟೆಂಡರ್	1	0
		ತೋಟಗಾರ	7	2

2	ಕುಂದಾಪುರ	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	1	1
		ಸಹಾಯಕ ತೋಟಗಾರಿಕೆ ಅಧಿಕಾರಿ	5	2
		ಅಧೀಕ್ಷಕರು	1	1
		ಪ್ರಥಮ ದರ್ಜೆ ಸಹಾಯಕರು	1	0
		ತೋಟಗಾರಿಕೆ ಸಹಾಯಕರು	3	0
		ತೋಟಗಾರ	2	2
3	ಕಾರ್ಕಳ	ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು	1	1
		ಸಹಾಯಕ ತೋಟಗಾರಿಕೆ ಅಧಿಕಾರಿ	3	1
		ಅಧೀಕ್ಷಕರು	1	0
		ಪ್ರಥಮ ದರ್ಜೆ ಸಹಾಯಕರು	1	0
		ತೋಟಗಾರಿಕೆ ಸಹಾಯಕರು	6	1
		ಅಟೆಂಡರ್	1	0
		ಸೇವಕರು	1	0
		ತೋಟಗಾರ	6	5
		ಒಟ್ಟು	69	28

ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ, ಬ್ರಹ್ಮಾವರ ಇದರ ಮಾಹಿತಿ ಕೋರಿ

81; ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ, ಬ್ರಹ್ಮಾವರ ಕಾರ್ಖಾನೆಯು ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿದ ದಿನಾಂಕ ಮತ್ತು ವರ್ಷ ಯಾವುದು;
- ಆ) ಈ ಕಾರ್ಖಾನೆಯಿಂದ ರೈತರಿಗೆ ನೀಡಲು ಬಾಕಿ ಇರುವ ಕಬ್ಬಿನ ಹಣವೆಷ್ಟು (ಒಟ್ಟು ರೈತರ ಸಂಖ್ಯೆ ಹಾಗೂ ಬಾಕಿ ಇರುವ ಹಣ ತಾಲ್ಲೂಕುವಾರು ವಿವರ ನೀಡುವುದು)
- ಇ) ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿದ ದಿನಾಂಕದಿಂದ ಕಾರ್ಮಿಕರಿಗೆ ನೀಡಲು ಬಾಕಿ ಇರುವ ವೇತನ ಹಾಗೂ ಇತರೆ ಸೌಲಭ್ಯಗಳ ಒಟ್ಟು ಮೊತ್ತವೆಷ್ಟು?

ಶ್ರೀ ಎಸ್.ಎ. ರವೀಂದ್ರನಾಥ್ (ಸಕ್ಕರೆ ಮತ್ತು ತೋಟಗಾರಿಕೆ ಸಚಿವರು)

- ಅ) ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬ್ರಹ್ಮಾವರ ಇದು ಕಬ್ಬಿನ ಕೊರತೆ ಮತ್ತು ದುಡಿಯುವ ಬಂಡವಾಳದ ಕೊರತೆಯಿಂದಾಗಿ 2003-04ನೇ ಸಾಲಿನಿಂದ ಕಾರ್ಖಾನೆಯು ಕಬ್ಬು ಅರೆಯುವಿಕೆ ಕಾರ್ಯವನ್ನು ಸ್ಥಗಿತಗೊಳಿಸಿರುತ್ತದೆ. ಸರ್ಕಾರದ ಕಾರ್ಮಿಕ ಇಲಾಖೆ ಅನುಮತಿ ಪಡೆದ ದಿನಾಂಕ: 16-04-2006 ರಿಂದ ಅನ್ವಯವಾಗುವಂತೆ ಕಾರ್ಖಾನೆಯನ್ನು ಮುಚ್ಚುಗಡೆಗೆ ಆದೇಶಿಸಲಾಗಿರುತ್ತದೆ.

- ಆ) ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಿಲ್ಲಿನ ಬಾಬು ರೂ. 192.58 ಲಕ್ಷ ಪಾವತಿಗೆ ಬಾಕಿಯಿರುತ್ತದೆ. ತಾಲ್ಲೂಕುವಾರು ರೈತರ ಸಂಖ್ಯೆ ಮತ್ತು ಕಬ್ಬು ಬಿಲ್ಲು ಬಾಕಿ ವಿವರಗಳು ಈ ಕೆಳಗಿನಂತಿವೆ.

ಕ್ರ.ಸಂ.	ತಾಲ್ಲೂಕು	ರೈತರ ಸಂಖ್ಯೆ	ಕಬ್ಬಿನ ಬಿಲ್ಲು ಬಾಕಿ
1	ಕುಂದಾಪುರ	517	46,45,845.00
2	ಉಡುಪಿ	972	84,08,925.00
3	ಕಾರ್ಕಳ	208	25,47,223.00
4	ಮಂಗಳೂರು	261	31,17,213.00
5	ಬಂಟ್ವಾಳ	49	5,39,194.00
	ಒಟ್ಟು	2007	1,92,58,400.00

- ಇ) ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದು ಕಾರ್ಖಾನೆಯನ್ನು ದಿನಾಂಕ: 16-04-2006 ರಿಂದ ಮುಚ್ಚುಗಡೆಗೆ ಆದೇಶಿಸಿದ್ದು, ಆ ಸಮಯದಲ್ಲಿ ಕಾರ್ಖಾನೆಯ ಸೇವೆಯಲ್ಲಿದ್ದ ಎಲ್ಲಾ 168 ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಕಾರ್ಖಾನೆಯ ನೌಕರರಿಗೆ ದಿನಾಂಕ: 16-04-2006ರ ವರೆಗೆ ಪಾವತಿಸಲು ಬಾಕಿ ಇರುವ ವೇತನ ಮತ್ತು ಇತರೆ ಸೌಲಭ್ಯಗಳ ವಿವರ ಈ ಕೆಳಗಿನಂತಿದೆ.

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರ	ಮೊತ್ತ
1	ವೇತನ ಬಾಕಿ	265.39
2	ಸೇವೆಯಿಂದ ನಿವೃತ್ತಿ ಹೊಂದಿದ ಮತ್ತು ಮುಚ್ಚುಗಡೆಯಿಂದ ತೆಗೆದು ಹಾಕಲ್ಪಟ್ಟ ನೌಕರರಿಗೆ ಪಾವತಿಸಲು ಬಾಕಿ ಇರುವ ಉಪಧನ ಮತ್ತು ರಜಾ ಸಂಬಳ	185.27
3	ನ್ಯಾಯಾಲಯದ ಆದೇಶದಂತೆ ಶ್ರೀ ಸುಬ್ರಹ್ಮಣ್ಯ ಹೆಬ್ಬಾರ ಹಾಗೂ ಶ್ರೀಮತಿ ಒಫೀಲಿಯ ಫರ್ನಾಂಡಿಸ್ ಇವರಿಗೆ ಪಾವತಿಸಲು ಇರುವ ಬಾಕಿ	3.34
	ಒಟ್ಟು	445.00

ಅಲ್ಟ್ರಾ ಹೈ ಡೆನ್ಸಿಟಿ ಮಾವು ಬೆಳೆಗಾರರಿಗೆ ಹೆಚ್ಚಿನ ಸಹಾಯಧನ ನೀಡುವ ಕುರಿತು

138; ಶ್ರೀ ಶಿವರಾಜ ಸಜ್ಜನರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಕರ್ನಾಟಕದಲ್ಲಿ ಇಸ್ರೇಲಿ ಮಾದರಿಯ ಅಲ್ಟ್ರಾ ಹೈ ಡೆನ್ಸಿಟಿ (Ultra High Density) ಮಾದರಿಯ ಮಾವು ಬೆಳೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಬಂದಿದ್ದರೆ ಅಂತಹ ರೈತರಿಗೆ ಪ್ರೋತ್ಸಾಹ ಮತ್ತು ಹೆಚ್ಚಿನ ಧನಸಹಾಯ ನೀಡುವ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿದೆಯೇ;
- ಇ) ಇದ್ದರೆ, ಸಹಾಯಧನ ಯಾವ ಪ್ರಮಾಣದಲ್ಲಿರುತ್ತದೆ?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

- ಅ) ಬಂದಿದೆ
- ಆ) ರಾಜ್ಯದಲ್ಲಿ Ultra High Density ಪದ್ಧತಿಯಲ್ಲಿ ಮಾವು ನೆಡುವುದನ್ನು ಇತ್ತೀಚೆಗೆ ಕೆಲವೇ ರೈತರು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿರುತ್ತಾರೆ. ಈ ಪದ್ಧತಿಯ ಸಾಧಕ ಬಾದಕಗಳ ಬಗ್ಗೆ ಇನ್ನೂ ಹೆಚ್ಚಿನ ನಿಖರ ಮಾಹಿತಿ ಲಭ್ಯವಿಲ್ಲ. ಈ ಹಂತದಲ್ಲಿ ಈ ಪದ್ಧತಿಯನ್ನು ಪ್ರೋತ್ಸಾಹಿಸುವ ಹಾಗೂ ಸಹಾಯಧನ ನೀಡುವ ಬಗ್ಗೆ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ.
- ಇ) ಉದ್ಯವಿಸುವುದಿಲ್ಲ.

ರಸ್ತೆ ಕಾಮಗಾರಿಗಳ ಅಭಿವೃದ್ಧಿ ಬಗ್ಗೆ

159; ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) 2009 ರಿಂದ ಇಲ್ಲಿಯವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ವಿವಿಧ ಲೆಕ್ಕಶೀರ್ಷಿಕೆಯಲ್ಲಿ ರಸ್ತೆ ಕಾಮಗಾರಿಗಳಿಗೆ ವೆಚ್ಚ ಮಾಡಿದ ಹಣವೆಷ್ಟು (ತಾಲ್ಲೂಕುವಾರು ವಿವರ ನೀಡುವುದು)
- ಆ) ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಅಭಿವೃದ್ಧಿ ಮಾಡಲು ಉದ್ದೇಶಿಸಿರುವ ರಸ್ತೆಗಳು ಮತ್ತು ಸೇತುವೆಗಳು ಯಾವುವು (ತಾಲ್ಲೂಕುವಾರು ವಿವರ ನೀಡುವುದು)
- ಇ) ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು?

ಶ್ರೀ ಸಿ.ಎಂ.ಉದಾಸಿ (ಲೋಕೋಪಯೋಗಿ ಸಚಿವರು)

- ಅ) 2009 ರಿಂದ ಇಲ್ಲಿಯವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ವಿವಿಧ ಲೆಕ್ಕಶೀರ್ಷಿಕೆಯಲ್ಲಿ ರಸ್ತೆ ಕಾಮಗಾರಿಗಳಿಗೆ ವೆಚ್ಚದ ವಿವರಗಳನ್ನು ಮಾನ್ಯ ಸದಸ್ಯರಿಗೆ ಪ್ರತ್ಯೇಕ ಒದಗಿಸಲಾಗಿದೆ.
- ಆ) ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಅಭಿವೃದ್ಧಿ ಮಾಡಲು ಉದ್ದೇಶಿಸಿರುವ ರಸ್ತೆಗಳು ಮತ್ತು ಸೇತುವೆಗಳ ವಿವರಗಳನ್ನು ಮಾನ್ಯ ಸದಸ್ಯರಿಗೆ ಪ್ರತ್ಯೇಕ ಒದಗಿಸಲಾಗಿದೆ.
- ಇ) ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗಳ ಉದ್ದ 709.02 ಕಿಮೀ ಇದ್ದು ಪ್ರಸಕ್ತ ಸಾಲಿನಲ್ಲಿ ಹಾಳಾಗಿರುವ 477.39 ಕಿಮೀ ಉದ್ದದ ರಸ್ತೆ ದುರಸ್ತಿ

ಗುರಿ ಹೊಂದಿದ್ದು, ಡಿಸೆಂಬರ್ 2011ರ ವರೆಗೆ 443.19 ಕಿಮೀ ಉದ್ದದ ರಸ್ತೆ ತಗ್ಗುಗುಂಡಿಗಳನ್ನು ತುಂಬಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ಉದ್ದ 1503.65 ಕಿಮೀ ಉದ್ದವಿದ್ದು, ಪ್ರಸಕ್ತ ಸಾಲಿನಲ್ಲಿ ಹಾಳಾಗಿರುವ 1090.63 ಕಿಮೀ ಉದ್ದದ ರಸ್ತೆ ದುರಸ್ತಿ ಗುರಿ ಹೊಂದಿದ್ದು, ಡಿಸೆಂಬರ್ 2011ರ ವರೆಗೆ 993.25 ಕಿಮೀ ಉದ್ದದ ರಸ್ತೆ ತಗ್ಗುಗುಂಡಿಗಳನ್ನು ತುಂಬಲಾಗಿದೆ.

ಯಲಬುರ್ಗಾ ತಾ.ನಲ್ಲಿ ರಾಜ್ಯ ಹೆದ್ದಾರಿಗಳ ಉದ್ದ 179.10 ಕಿಮೀ ಇದ್ದು ಪ್ರಸಕ್ತ ಸಾಲಿನಲ್ಲಿ ಹಾಳಾಗಿರುವ 149.20 ಕಿಮೀ ಉದ್ದದ ರಸ್ತೆ ದುರಸ್ತಿ ಗುರಿ ಹೊಂದಿದ್ದು, ಅದರಲ್ಲಿ 130.00 ಕಿಮೀ ಉದ್ದದ ರಸ್ತೆ ತಗ್ಗುಗುಂಡಿಗಳನ್ನು ತುಂಬಲಾಗಿದೆ. ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಉದ್ದ 457.50 ಕಿಮೀ ಇದ್ದು ಪ್ರಸಕ್ತ ಸಾಲಿನಲ್ಲಿ ಹಾಳಾಗಿರುವ 293.30 ಕಿಮೀ ಉದ್ದದ ರಸ್ತೆ ದುರಸ್ತಿ ಗುರಿ ಹೊಂದಿದ್ದು, ಅದರಲ್ಲಿ 280.20 ಕಿಮೀ ಉದ್ದದ ರಸ್ತೆ ತಗ್ಗುಗುಂಡಿಗಳನ್ನು ತುಂಬಲಾಗಿದೆ.

ರಾಜ್ಯದ ಪಿಕಾರ್ಡ್ ಬ್ಯಾಂಕುಗಳ ಸಾಲ ಮರುಪಾವತಿ ಬಗ್ಗೆ

168; ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ)

- ಅ) ರಾಜ್ಯದ ಪಿಕಾರ್ಡ್ ಬ್ಯಾಂಕುಗಳಿಂದ ಶೇಕಡ 12, 6 ಮತ್ತು 4 ರ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ಪಡೆದು, ಸಾಲದ ಅವಧಿ ಮುಗಿದಿರುವ ಮತ್ತು ಕಂತುಗಳು ಬಾಕಿ ಇರುವ ಒಟ್ಟು ಪ್ರಕರಣಗಳು ಎಷ್ಟು? ಸದರಿ ಸಾಲಗಾರರಿಂದ ಮರುಪಾವತಿಯಾಗಬೇಕಾಗಿರುವ ಅಸಲು ಮತ್ತು ಬಡ್ಡಿಯ ಒಟ್ಟು ಮೊತ್ತವೆಷ್ಟು? (ವಿವರ ನೀಡುವುದು)
- ಆ) ಶೇಕಡ 12, 6 ಮತ್ತು 4 ರ ಬಡ್ಡಿ ದರದಲ್ಲಿ ಸಾಲ ಪಡೆಯುವ ಸದರಿ ರೈತರು ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ತೊಂದರೆ ಪಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?

- ಇ) ಸದರಿ ಸಾಲಗಾರರಿಂದ ಸಾಲ ಮರುಪಾವತಿ ಇಲ್ಲದೆ ಇರುವುದರಿಂದ ರಾಜ್ಯ ಕಾನ್ಸ್ಟ್ರಕ್ಷನ್ ಹಾಗೂ ಪಿಕ್ಯಾಡ್ ಬ್ಯಾಂಕ್‌ಗಳು ನಷ್ಟದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
- ಈ) ಶೇಕಡ 12, 6 ಮತ್ತು 4 ರ ಬಡ್ಡಿ ದರದಲ್ಲಿ ಸಾಲ ಪಡೆದುಕೊಂಡು ಸಾಲದ ಅವಧಿ ಮುಗಿದಿರುವ ಮತ್ತು ಕಂತುಗಳು ಬಾಕಿ ಇರುವ ಸಾಲಗಾರರಿಂದ ಶೇಕಡ 3ರ ಬಡ್ಡಿದರದಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳಲು ಸರ್ಕಾರ ಚಿಂತಿಸುವುದೇ ಯಾವ ಕಾಲಮಿತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ?
- ಉ) ಸದರಿ ಸಾಲಗಾರರಿಂದ ಶೇಕಡ 3ರ ಬಡ್ಡಿ ದರದಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳುವುದರಿಂದ ಸಾಲಗಾರರ ಪರವಾಗಿ ಬಡ್ಡಿ ರಿಯಾಯಿತಿ ಸಂಬಂಧ ಸರ್ಕಾರ ನೀಡಬೇಕಾಗುವ ಒಟ್ಟು ಮೊತ್ತವೆಷ್ಟು?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ರಾಜ್ಯದ ಪಿಕ್ಯಾಡ್ ಬ್ಯಾಂಕುಗಳಿಂದ ದೀರ್ಘಾವಧಿ ಸಾಲ

ಶೇ. 12 ರ ಬಡ್ಡಿ ದರದಲ್ಲಿ ವಿತರಿಸಿರುವ ಸಾಲಗಳಲ್ಲಿ 73710 ಫಲಾನುಭವಿಗಳಿಂದ ರೂ. 107.01 ಕೋಟಿ ಅಸಲು ಹಾಗೂ ರೂ. 96.12 ಕೋಟಿ ಬಡ್ಡಿ ಸುಸ್ತಿಯಾಗಿ ಇವು ಅವಧಿ ಮುಗಿದ ಮತ್ತು ಕಂತು ಬಾಕಿ ಇರುವ ಸಾಲಗಳಾಗಿದೆ.

ಶೇ. 6 ರ ಬಡ್ಡಿ ದರದಲ್ಲಿ ವಿತರಿಸಿರುವ ಸಾಲಗಳಲ್ಲಿ 36498 ಫಲಾನುಭವಿಗಳಿಂದ ರೂ. 28.51 ಕೋಟಿ ಅಸಲು ಹಾಗೂ ರೂ. 31.27 ಕೋಟಿ ಬಡ್ಡಿ ಸುಸ್ತಿಯಾಗಿ ಇವು ಅವಧಿ ಮುಗಿದ ಮತ್ತು ಕಂತು ಬಾಕಿ ಇರುವ ಸಾಲಗಳಾಗಿದೆ.

ಶೇ. 4 ರ ಬಡ್ಡಿ ದರದಲ್ಲಿ ವಿತರಿಸಿರುವ ಸಾಲಗಳಲ್ಲಿ 74698 ಫಲಾನುಭವಿಗಳಿಂದ ರೂ. 33.75 ಕೋಟಿ ಅಸಲು ಹಾಗೂ ರೂ. 52.36 ಕೋಟಿ ಬಡ್ಡಿ ಸುಸ್ತಿಯಾಗಿ ಇವು ಅವಧಿ ಮುಗಿದ ಮತ್ತು ಕಂತು ಬಾಕಿ ಇರುವ ಸಾಲಗಳಾಗಿದೆ.

ಈ ರೀತಿಯಾಗಿ ಒಟ್ಟು 184906 ಫಲಾನುಭವಿಗಳಿಂದ ರೂ. 169.27 ಕೋಟಿ ಅಸಲು ಹಾಗೂ ರೂ. 179.75 ಕೋಟಿ ಬಡ್ಡಿ ಬಾಕಿ ಇರುವ ಸುಸ್ತಿ ಕಂತುಗಳಾಗಿರುತ್ತವೆ.

ಆ) ಹೌದು.

ಇ) ಸದರಿ ಸಾಲಗಳಿಂದ ವಸೂಲಾತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ನಷ್ಟ ಅನುಭವಿಸುತ್ತಿವೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.

ಈ) ಸಾಲದ ಅವಧಿ ಮುಗಿದಿರುವ ಹಾಗೂ ಶೇಕಡಾ 3ರ ಬಡ್ಡಿ ದರದ ಯೋಜನೆಯನ್ನು ಪೂರ್ವಾನ್ವಯವಾಗಿ ಜಾರಿಗೆ ತರುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇರುವುದಿಲ್ಲ.

ಉ) ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಮಳವಳ್ಳಿ ಮೈಸೂರು ನಡುವಿನ ರಾಜ್ಯ ಹೆದ್ದಾರಿ ದುರಸ್ತಿ ಮಾಡುವ ಬಗ್ಗೆ

169; ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ)

ಅ) ಮಳವಳ್ಳಿ ಮೈಸೂರು ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;

ಆ) ಸದರಿ ರಸ್ತೆ ದುರಸ್ತಿ ಸಂಬಂಧ ಯಾವ ಯೋಜನೆ ರೂಪಿಸಲಾಗಿದೆ; ಯೋಜನೆಯ ಅಂದಾಜು ಮೊತ್ತವೆಷ್ಟು; ಯಾವ ಕಾಲಮಿತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು;

ಇ) ಮಳವಳ್ಳಿಯಿಂದ ಮಾನಂದವಾಡಿಯವರೆಗೆ ವಿಶ್ವ ಬ್ಯಾಂಕ್‌ನ ಆರ್ಥಿಕ ಸಹಯೋಗದೊಡನೆ ರಸ್ತೆ ಮಾಡುವ ಯೋಜನೆಯಲ್ಲಿ ಸೇರಿಸಲಾಗಿದ್ದು ನಂತರ ಮಳವಳ್ಳಿಯಿಂದ ಮೈಸೂರಿನವರೆಗೆ ಯೋಜನೆಯಿಂದ ಕೈಬಿಡಲಾಗಿದೆಯೇ; ಹಾಗಿದ್ದಲ್ಲಿ ಕೈಬಿಡಲು ಕಾರಣವೇನು;

ಈ) ಮುಂದಿನ ವಿಶ್ವಬ್ಯಾಂಕ್ ಆರ್ಥಿಕ ಯೋಜನೆಯಲ್ಲಿ ಸದರಿ ರಸ್ತೆ ದುರಸ್ತಿ ಕೆಲಸ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

ಅ) ಮಳವಳ್ಳಿ-ಮೈಸೂರು ರಸ್ತೆಯು ರಾಜ್ಯ ಹೆದ್ದಾರಿ-33ರ ಭಾಗವಾಗಿದ್ದು ಮಳವಳ್ಳಿಯಿಂದ ಮೈಸೂರಿಗೆ ಒಟ್ಟು 45.47 ಕಿ.ಮೀ. ಉದ್ದವಿರುತ್ತದೆ. ಈ ರಸ್ತೆಯ ಸರಪಳಿ 140.00 ರಿಂದ 154.77 ಕಿ.ಮೀ ವರೆಗೆ 14.77 ಕಿ.ಮೀ. ಉದ್ದ ಮಳವಳ್ಳಿ ಉಪವಿಭಾಗದ ವ್ಯಾಪ್ತಿಗೆ, ಸರಪಳಿ 154.77 ರಿಂದ 169.07 ಕಿ.ಮೀ. ವರೆಗೆ 14.30 ಕಿ.ಮೀ ಉದ್ದ ಟಿ. ನರಸೀಪುರ ಉಪವಿಭಾಗದ ವ್ಯಾಪ್ತಿಗೆ, ಸರಪಳಿ 169.07 ರಿಂದ 185.50 ಕಿ.ಮೀ. ವರೆಗೆ 16.43 ಕಿ.ಮೀ ಮೈಸೂರು ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಈ ಪೈಕಿ ಬನ್ನೂರು ಪಟ್ಟಣದ ಪರಿಮಿತಿಯಲ್ಲಿ 1.50 ಕಿ.ಮೀ. ಉದ್ದದ ರಸ್ತೆಯನ್ನು ನಂಜಾಪುರ ಏತ ನೀರಾವರಿ ಯೋಜನೆ ಪೈಪ್‌ಲೈನ್ ಅಳವಡಿಸಲು ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ 1.50 ಕಿ.ಮೀ. ನಲ್ಲಿ ಪೈಪ್‌ಲೈನ್‌ಗಾಗಿ ರಸ್ತೆಯನ್ನು ಅಗೆದು ತುಂಬಿರುವುದರಿಂದ ಅಲ್ಲಿ ಹಾಳಾಗಿದ್ದು, ಈ ಸರಪಳಿ ಹೊರತುಪಡಿಸಿ ಉಳಿಕೆ ಸರಪಳಿಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯವಾಗಿಡಲಾಗಿದೆ. ಹಾಗೂ ಅನುದಾನದ ಇತಿಮಿತಿಯಲ್ಲಿ ಈ ರಸ್ತೆಯನ್ನು ನಿರ್ವಹಣೆ ಮಾಡಲಾಗುತ್ತಿದೆ.

ಆ) ಮಳವಳ್ಳಿ ಉಪವಿಭಾಗದ ವ್ಯಾಪ್ತಿಯ ಸರಪಳಿ 141.25 ರಿಂದ 142.525 ಕಿ.ಮೀ ವರೆಗೆ ಮಳವಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ಸಾಂದ್ರತೆ ತುಂಬಾ ಅಧಿಕವಾಗಿರುವುದರಿಂದ ನಾಲ್ಕು ಪಥದ ರಸ್ತೆಯನ್ನು ಒಟ್ಟು 14 ಮೀಟರ್ ಅಗಲಕ್ಕೆ ಅಭಿವೃದ್ಧಿಪಡಿಸಲು ಲೆಕ್ಕ ಶೀರ್ಷಿಕೆ: 5054-ಇತರ ರಸ್ತೆ ನಿರ್ಮಾಣ ಅಡಿಯಲ್ಲಿ ಅಂದಾಜು ಮೊತ್ತ ರೂ. 280.00 ಲಕ್ಷಗಳಿಗೆ 2010-12ನೇ ಸಾಲಿನ ಆಯವ್ಯಯದಲ್ಲಿ

ಅನುಮೋದನೆ ನೀಡಿದ್ದು, ಸದರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

2010-11ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ: 5054-ಇತರೆ ರಸ್ತೆ ನಿರ್ಮಾಣ ಅಡಿಯಲ್ಲಿ ಅಂದಾಜು ಮೊತ್ತ ರೂ. 100.00 ಲಕ್ಷಗಳಲ್ಲಿ ಹಾಗೂ 2011-12ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿ ನವೀಕರಣ ಯೋಜನೆ ಅಡಿಯಲ್ಲಿ ರೂ. 164.07 ಲಕ್ಷಗಳ ಅಂದಾಜು ಮೊತ್ತದಲ್ಲಿ ಸರಪಳಿ 140.00 ರಿಂದ 154.77 ಕಿ.ಮೀ. ವರೆಗಿನ ಆಯ್ದ ಭಾಗಗಳಲ್ಲಿ ರಸ್ತೆ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.

2011-12ನೇ ಸಾಲಿನಲ್ಲಿ ಈ ರಸ್ತೆಯನ್ನು ಟಿ.ನರಸೀಪುರ ಉಪವಿಭಾಗದ ವ್ಯಾಪ್ತಿಯಲ್ಲಿ 5.67 ಕಿ.ಮೀ ಉದ್ದವನ್ನು ರಾಜ್ಯ ಹೆದ್ದಾರಿ ನವೀಕರಣ ಯೋಜನೆ ಅಡಿಯಲ್ಲಿ ರೂ. 164.07 ಲಕ್ಷಗಳ ಅಂದಾಜು ಮೊತ್ತದಲ್ಲಿ ಮರು ಡಾಂಬರೀಕರಣ ಮಾಡಲಾಗಿದೆ ಹಾಗೂ ಮೈಸೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ನವೀಕರಣ ಅಡಿಯಲ್ಲಿ 10.30 ಕಿ.ಮೀ ಉದ್ದವನ್ನು ರೂ. 164.07 ಲಕ್ಷಗಳ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಸದರಿ ರಸ್ತೆಯನ್ನು ಮುಂಗಾರು ಪೂರ್ವ ನಿರ್ವಹಣೆ ಅನುದಾನದಲ್ಲಿ ರೂ. 3.50 ಲಕ್ಷಗಳಲ್ಲಿ ಗುಂಡಿ ಮುಚ್ಚಿ ರಸ್ತೆಯ ಬದಿ ಜಂಗಲ್ ನಿರ್ವಹಣೆ ಮಾಡಲಾಗಿದೆ. ಮುಂಗಾರು ನಂತರದ ನಿರ್ವಹಣೆಯಲ್ಲಿ ರೂ. 12.33 ಲಕ್ಷಗಳಲ್ಲಿ ಡಾಂಬರು ಪ್ಯಾಚ್ ಮಾಡಿ ನಿರ್ವಹಣೆ ಮಾಡಲಾಗಿದೆ. 2011-12ನೇ ಸಾಲಿನಲ್ಲಿ 3054 ರಸ್ತೆ ಮತ್ತು ಸೇತುವೆ ಯೋಜನೇತರ ಲೆಕ್ಕ ಶೀರ್ಷಿಕೆ ಅಡಿಯಲ್ಲಿ (ದಸರಾ ವಿಶೇಷ ಅನುದಾನ) ಸರಪಳಿ 181.50 ರಿಂದ 182.90 ಮತ್ತು ಸರಪಳಿ 185.00 ರಿಂದ 185.50 ಕಿ.ಮೀ ವರೆಗೆ ರೂ. 98.00 ಲಕ್ಷಗಳ ಅಂದಾಜು

ಮೊತ್ತದಲ್ಲಿ 1.90 ಕಿ.ಮೀ ಡಾಂಬರೀಕರಣ ಕಾಮಗಾರಿಯನ್ನು ನಿರ್ವಹಿಸಲಾಗಿದೆ.

ಲೆಕ್ಕ ಶೀರ್ಷಿಕೆ 3054: ಯೋಜನೇತರ ಅಡಿಯಲ್ಲಿ ರೂ. 27.00 ಲಕ್ಷಗಳ ಅಂದಾಜು ಮೊತ್ತದಲ್ಲಿ ರಸ್ತೆ ಅಗಲೀಕರಣ, ಬರ್ಮ್ ಕಟಿಂಗ್, ವರುಣಾ ಕಾಲುವೆ ಸೇತುವೆ ಪ್ಯಾರಾಪೆಟ್ ಅಳವಡಿಸಿ ಅಭಿವೃದ್ಧಿಪಡಿಸಲಾಗಿದೆ.

- ಇ) ಮತ್ತು ಈ) ಮಳವಳ್ಳಿಯಿಂದ ಮೈಸೂರುವರೆಗಿನ ಭಾಗ ವಿಶ್ವಬ್ಯಾಂಕ್ ಆರ್ಥಿಕ ಸಹಯೋಗದ ಯೋಜನೆಯಡಿ ಸೇರಿರುವುದಿಲ್ಲ.

ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ ರಸ್ತೆ ದುರಸ್ತಿ ಬಗ್ಗೆ

167; ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ)

- ಅ) ಕೊಳ್ಳೇಗಾಲದಿಂದ ಮಲೈಮಹದೇಶ್ವರ ಸ್ವಾಮಿ ಬೆಟ್ಟದ ರಸ್ತೆ ತುಂಬ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಸದರಿ ರಸ್ತೆ ದುರಸ್ತಿಗೆ ಯಾವ ಯೋಜನೆ ರೂಪಿಸಲಾಗಿದೆ; ಯೋಜನೆಯ ಮೊತ್ತವೆಷ್ಟು;
- ಇ) ಯಾವ ಕಾಲಮಿತಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಬಂದಿದೆ.
- ಆ) ಸದರಿ ರಸ್ತೆಯು ಸರಪಳಿ 71.29 ಕಿಮೀ ಕೊಳ್ಳೇಗಾಲದಲ್ಲಿ ಪ್ರಾರಂಭವಾಗಿ ಸರಪಳಿ 147.29 ಕಿಮೀ ಮಲೈಮಹದೇಶ್ವರ ಬೆಟ್ಟದವರೆಗೆ, ಒಟ್ಟಾರೆ 76.00 ಕಿಮೀ ಉದ್ದವಿರುತ್ತದೆ. ಸದರಿ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ ಹಾಗೂ ಪ್ರಗತಿಯಲ್ಲಿರುವ ವಿವರಗಳು ಈ ಕೆಳಗಿನಂತಿವೆ;

1. ಲೆಕ್ಕ ಶೀರ್ಷಿಕೆ:5054 ಡಾ|| ನಂಜುಂಡಪ್ಪ ಯೋಜನೆ ಅಡಿಯಲ್ಲಿ 2010-11ನೇ ಸಾಲಿನಲ್ಲಿ ಸದರಿ ರಸ್ತೆಯ ಸ.77.4 ರಿಂದ 85.1 ಕಿಮೀ.ವರೆಗೆ ಹಾಗೂ ಸರಪಳಿ 113.6 ರಿಂದ 117.0 ಕಿಮೀ.ವರೆಗೆ ಆಯ್ದ ಭಾಗಗಳಲ್ಲಿ ರೂ. 113.04 ಲಕ್ಷ ಅಂದಾಜು ವೆಚ್ಚದಲ್ಲಿ ಒಟ್ಟಾರೆಯಾಗಿ 3.75 ಕಿಮೀ.ಗಳ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಂಡಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

2. ಲೆಕ್ಕ ಶೀರ್ಷಿಕೆ:5054 ರಾಜ್ಯ ಹೆದ್ದಾರಿ ನವೀಕರಣ ಅಡಿಯಲ್ಲಿ 2010-11ನೇ ಸಾಲಿನಲ್ಲಿ ಸದರಿ ರಸ್ತೆಯ ಸ.122.00 ರಿಂದ 129.00 ಕಿಮೀ.ವರೆಗೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಕಾಮಗಾರಿಯನ್ನು ಆಯ್ದ ಭಾಗಗಳಲ್ಲಿ ಒಟ್ಟಾರೆಯಾಗಿ 8.00 ಕಿಮೀ ಉದ್ದದ ರಸ್ತೆಯನ್ನು ರೂ. 350.00 ಲಕ್ಷಗಳ ಅಂದಾಜಿನಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.

ಅಲ್ಲದೆ ಸದರಿ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಸಂಚಾರ ಯೋಗ್ಯವಾಗಿಡಲು ಒಟ್ಟಾರೆಯಾಗಿ 2011-12ನೇ ಸಾಲಿನಲ್ಲಿ ಮುಂಗಾರು ಪೂರ್ವ ನಿರ್ವಹಣೆಗಾಗಿ ರೂ. 43.12 ಲಕ್ಷ ಅನುದಾನ ನೀಡಿ ಕಾಮಗಾರಿಯನ್ನು ನಿರ್ವಹಿಸಲಾಗಿತ್ತು, ಹಾಗೂ ಮುಂಗಾರೋತ್ತರವಾಗಿ ಒಟ್ಟಾರೆಯಾಗಿ ರೂ. 18.90 ಲಕ್ಷದ ಅನುದಾನ ಒದಗಿಸಿ ನಿರ್ವಹಣೆಯನ್ನು ಕೈಗೆತ್ತಿಕೊಂಡು ಕಾಮಗಾರಿಯು ಪ್ರಗತಿಯಲ್ಲಿದೆ.

ಇ) ಲೆಕ್ಕ ಶೀರ್ಷಿಕೆ:5054 ಇತರೇ ರಸ್ತೆ ನಿರ್ಮಾಣ ಯೋಜನೆ ಅಡಿಯಲ್ಲಿ 2010-11ನೇ ಸಾಲಿನಲ್ಲಿ ರೂ. 350.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಸ.129.00 ರಿಂದ 140.00 ಕಿಮೀ.ವರೆಗೆ ಆಯ್ದ ಭಾಗಗಳಲ್ಲಿ 10.60 ಕಿಮೀ. ಉದ್ದದ ಮರು ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕಾರ್ಯವ್ಯಾಪ್ತಿ ಕುರಿತು

173; ಶ್ರೀ ಕೆ.ಸಿ. ಕೊಂಡಯ್ಯ (ವಿಧಾನಸಭಾ ಕ್ಷೇತ್ರ)

- ಅ) ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕಾರ್ಯವ್ಯಾಪ್ತಿ ಏನು (ವಿವರ ಒದಗಿಸುವುದು);
- ಆ) 2008 ರಿಂದ ಇಲ್ಲಿಯವರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿದ ಹಣವೆಷ್ಟು (ಜಿಲ್ಲಾವಾರು, ಯೋಜನಾವಾರು, ವಾರ್ಷಿಕವಾರು ವಿವರ ಒದಗಿಸುವುದು)?

ಶ್ರೀ ಜೆ. ಕೃಷ್ಣ ಪಾಲೇಮಾರ್ (ಬಂದರು, ಒಳನಾಡು, ಜಲ ಸಾರಿಗೆ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು)

- ಅ) ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಒಂದು ನೀತಿ ನಿರೂಪಣೆ ಇಲಾಖೆಯಾಗಿರುತ್ತದೆ.

ರಾಜ್ಯದಲ್ಲಿನ ಜೀವಿಪರಿಸ್ಥಿತಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಮೇಲಿನ ನೀತಿ ನಿರೂಪಣೆಗೆ ಅನುವು ಮಾಡಿಕೊಡುವುದು, ಪರಿಸರ (ಸಂರಕ್ಷಣಾ) ಕಾಯಿದೆ, ಜಲ ಮತ್ತು ವಾಯು ಕಾಯಿದೆಗಳ ಹಾಗೂ ಅವುಗಳ ಅಡಿಯಲ್ಲಿ ಹೊರಡಿಸಲಾಗಿರುವ ಎಲ್ಲಾ ಇತರೆ ಅಧಿಸೂಚನೆಗಳ ಅನುಷ್ಠಾನವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಖಾತ್ರಿ ಪಡಿಸುವುದು, ಅಗತ್ಯಾನುಸಾರ ರಾಜ್ಯ ಪರಿಸರ ವರದಿ ತಯಾರಿಸುವುದು, ಜೀವಿಪರಿಸ್ಥಿತಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನ, ಸಂಶೋಧನೆ ಹಾಗೂ ಅರಿವು ಮೂಡಿಸುವ ಕಾರ್ಯಗಳನ್ನು ಸಮನ್ವಯಗೊಳಿಸುವುದು ಹಾಗೂ ಅನುಕೂಲ ಕಲ್ಪಿಸುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ

ಅಭಿವೃದ್ಧಿ ಪ್ರಾಧಿಕಾರ (ಎಲ್.ಡಿ.ಎ), ಜೈವಿಕ ವೈವಿಧ್ಯ ಮಂಡಳಿ ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪಿ) ಇವುಗಳ ಚಟುವಟಿಕೆಗಳ ಮೇಲುಸ್ತುವಾರು, ಕರ್ನಾಟಕ ಕಡಲತೀರ ವಲಯ ನಿರ್ವಹಣಾ ಪ್ರಾಧಿಕಾರ (KSCZMA), ಪರಿಸರ ಆಫಾತ ಅಂದಾಜೀಕರಣ ಪ್ರಾಧಿಕಾರ (SEIAA) ಮತ್ತು ರಾಜ್ಯ ಮಟ್ಟದ ತಜ್ಞ ಪರಿಶೀಲನಾ ಸಮಿತಿ (SEAC) ಹಾಗೂ ರಾಜ್ಯ ಪರಿಸರ ವಿಮೋಚನಾ ಸಮಿತಿ (SECC) ನಿರ್ವಹಣಾ ನೆರವು, ಇತ್ಯಾದಿಗಳು ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಸೇರುತ್ತವೆ.

- ಆ) ಕರ್ನಾಟಕ ರಾಜ್ಯ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ (ವ್ಯವಹಾರ ನಡೆಸುವಿಕೆ ಕಾರ್ಯವಿಧಾನ) ಹಾಗೂ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ನಿಯಮಗಳು, 1976ರ ನಿಯಮ 19ರ ಹಾಗೂ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯಿದೆ, 1974 ರ ಪರಿಚ್ಛೇದ 38ರ ಪ್ರಕಾರ ಮಂಡಳಿಯು ತನ್ನ ಸ್ವಂತ ಸಂಪನ್ಮೂಲದಿಂದಲೇ ಆಯವ್ಯಯ ರೂಪಿಸಿಕೊಂಡು ಮಂಡಳಿಯ ಅನುಮೋದನೆಯೊಂದಿಗೆ ವೆಚ್ಚ ಭರಿಸುತ್ತಿದೆ. 2008 ರಿಂದ ಇಲ್ಲಿಯವರೆಗೆ ಆಗಿರುವ ವೆಚ್ಚದ ವಿವರಗಳನ್ನು ಅನುಬಂಧ-1ರಲ್ಲಿ ಒದಗಿಸಿದೆ.

Annexure-I

**EXPENDITURE INCURRED BY THE KARNATAKA STATE POLLUTION CONTROL BOARD
FROM 2008-09 TO 2011-12 (UPTO NOV-2012)**

(Rs. in lakhs)

HEAD OF ACCOUNTS	ACTUAL EXPENDITURE			
	2008-09	2009-10	2010-11	2011-12 (Upto Nov-11)
CAPITAL EXPENDITURE	534.68	476.50	497.02	208.58
REVENUE EXPENDITURE	1525.77	1973.25	1809.71	1152.22
MAINTENANCE EXPENDITURE	259.27	276.70	293.27	228.12
PLANS & SCHEMES	0.00	35.59	10.50	27.05
CESS REIMBURSEMENT SCHEMES	35.00	111.01	320.89	651.89
GRAND TOTAL	2354.72	2873.05	2931.39	2267.86

ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ವಿಧಾನಸೌಧದ ಹೆಸರಿನ
ದುರ್ಬಳಕೆ ಕುರಿತು

170; ಶ್ರೀ ಕೆ.ಸಿ. ಕೊಂಡಯ್ಯ (ವಿಧಾನಸಭಾ ಕ್ಷೇತ್ರ)

- ಅ) ವಿಧಾನ ಸೌಧದ ಭಾವಚಿತ್ರ, ವಿಧಾನ ಸೌಧದ ಹೆಸರು, ವಿಧಾನ ಸೌಧದ ನೌಕರರ ಹೆಸರು ಬಳಸಿ ಎಷ್ಟು ಗೃಹ ನಿರ್ಮಾಣ ಸಹಕಾರ ಸಂಘಗಳಿವೆ; ಅವುಗಳ ಹೆಸರುಗಳೇನು (ಸಂಘಗಳವಾರು ವಿವರ ನೀಡುವುದು);
- ಆ) ಪ್ರತಿಯೊಂದು ಗೃಹ ನಿರ್ಮಾಣ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರ ಹೆಸರುಗಳೇನು; ಸರ್ಕಾರದಲ್ಲಿ ಅವರು ನಿರ್ವಹಿಸುತ್ತಿರುವ ಹುದ್ದೆಗಳಾವುವು (ಸಂಘಗಳವಾರು ವಿವರ ನೀಡುವುದು);
- ಇ) ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಹಾಗೂ ಮಾಡಿಕೊಂಡಿರುವ ಗೃಹ ನಿರ್ಮಾಣ ಸಹಕಾರ ಸಂಘಗಳೆಷ್ಟು; (2010 ರಿಂದ ಇಲ್ಲಿಯವರೆಗೆ ಸಂಘಗಳವಾರು ವಿವರ ಒದಗಿಸುವುದು);
- ಈ) ಸದರಿ ಸಹಕಾರ ಸಂಘಗಳಿಂದ ವಿಧಾನ ಸೌಧದ ಹೆಸರು ಮತ್ತು ಭಾವಚಿತ್ರ ದುರ್ಬಳಕೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇದನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು (ವಿವರ ಒದಗಿಸುವುದು)?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ನೋಂದಣಿಯಾಗಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ವಿಧಾನ ಸೌಧದ ಭಾವಚಿತ್ರ, ವಿಧಾನ ಸೌಧದ ಹೆಸರು, ವಿಧಾನ ಸೌಧದ ನೌಕರರ ಹೆಸರು ಬಳಸಿ ನೇರವಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿಯಾಗಿರುವುದಿಲ್ಲ.

ಆದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಿಧಾನಮಂಡಳ ಕಾರ್ಯಾಲಯದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಇದು ವಿಧಾನ ಸೌಧದ 2ನೇ ಮಹಡಿಯ ಕೊಠಡಿ ಸಂಖ್ಯೆ 216 ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ವಿಧಾನ ಸೌಧದ ಭಾವಚಿತ್ರವನ್ನು ಬಳಸಿಕೊಂಡಿರುತ್ತದೆ.

ಕರ್ನಾಟಕ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಬಹುಮಹಡಿ ಕಟ್ಟಡ, ಬೆಂಗಳೂರು ಇದರ ಸದಸ್ಯರು ವಿಧಾನ ಸೌಧ ಹಾಗೂ ಬಹುಮಹಡಿಗಳ ಕಟ್ಟಡದ ವಿವಿಧ ಇಲಾಖೆಯ ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

- ಆ) ಕರ್ನಾಟಕ ವಿಧಾನಮಂಡಳ ಕಾರ್ಯಾಲಯದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಬೆಂಗಳೂರು ಇದರ ಆಡಳಿತ ಸಮಿತಿಯನ್ನು ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶ ಸಂಖ್ಯೆ:ಜೆಆರ್‌ಬಿ:ಆಮಂರ:188:2011-2012 ದಿ:04-01-2012 ರನ್ವಯ ರದ್ದುಪಡಿಸಿ ಆದೇಶಿಸಲಾಗಿದ್ದು, ಸಹಕಾರ ಸಂಘಗಳ ಉಪ ನಿಬಂಧಕರು, ಕೇಂದ್ರ ವಲಯ, ಬೆಂಗಳೂರು ನಗರ ಜಿಲ್ಲೆ ರವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿರುತ್ತದೆ. ಸದರಿಯವರು ದಿನಾಂಕ:06-01-2012 ರಂದು ಆಡಳಿತಗಾರರಾಗಿ ಪ್ರಭಾರ ವಹಿಸಿಕೊಂಡಿರುತ್ತಾರೆ.

ಕರ್ನಾಟಕ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ
ನಿ, ಎಂ.ಎಸ್.ಬಿಲ್ಡಿಂಗ್, ಬೆಂಗಳೂರು ಈ ಸಂಘದ ಆಡಳಿತ ಸಮಿತಿ
ಸದಸ್ಯರ ಹೆಸರುಗಳು ಈ ಕೆಳಕಂಡಂತಿರುತ್ತವೆ.

1	ರೇವಪ್ಪ ಎಂ. ಪಾಟೀಲ್	ಅಧ್ಯಕ್ಷರು	ಶೀಘ್ರಲಿಪಿಗಾರರು
2	ಕಾಶಿನಾಥ್ ಪಟವಾಡಿ	ಉಪಾಧ್ಯಕ್ಷರು	ನಿವೃತ್ತ ಅಧೀನ ಕಾರ್ಯದರ್ಶಿ
3	ಕೆ. ಬೋರಲಿಂಗಯ್ಯ	ನಿರ್ದೇಶಕರು	ಆಂತರಿಕ ಲೆಕ್ಕಪರಿಶೋಧಕರು
4	ಎಸ್. ಇಂದುಮತಿ	ನಿರ್ದೇಶಕರು	ಜಂಟಿ ಕಾರ್ಯದರ್ಶಿ
5	ಬಿ.ಎಂ ಮಠಪತಿ	ನಿರ್ದೇಶಕರು	ನಿವೃತ್ತ ಉಪ ಕಾರ್ಯದರ್ಶಿ
6	ಕೆ.ಎಸ್. ಮಂಜುನಾಥ್	ನಿರ್ದೇಶಕರು	ಅಧೀನ ಕಾರ್ಯದರ್ಶಿ
7	ಜಿ.ಎಸ್. ಪ್ರಕಾಶ್	ನಿರ್ದೇಶಕರು	ಹಿರಿಯ ಸಹಾಯಕರು
8	ಎಸ್. ಶಾರದಮ್ಮ	ನಿರ್ದೇಶಕರು	ಹಿರಿಯ ಸಹಾಯಕರು
9	ಆರ್. ಹನುಮಂತರಾಯ	ನಿರ್ದೇಶಕರು	ನಿವೃತ್ತ ಅಧೀನ ಕಾರ್ಯದರ್ಶಿ

ಇ) ರಾಜ್ಯದಲ್ಲಿ 2010 ರಿಂದ ಈವರೆಗೆ 76 ಗೃಹ ನಿರ್ಮಾಣ ಸಹಕಾರ
ಸಂಘಗಳ ನೋಂದಣಿಯಾಗಿರುತ್ತವೆ.

ಈ) ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ.

ಹೆದ್ದಾರಿಗಳಲ್ಲಿರುವ ಸಕ್ರಮ ಮತ್ತು ಅಕ್ರಮ ರಸ್ತೆ ತಡೆಗಳ ಕುರಿತು

175; ಶ್ರೀ ಮನೋಹರ ಮಸ್ಜಿ (ಪದವೀಧರರ ಕ್ಷೇತ್ರ)

ಅ) ಬಳ್ಳಾರಿ - ಅನಂತಪುರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ
ಬಳ್ಳಾರಿಯಿಂದ 15 ಕಿ.ಮೀ. ದೂರದವರೆಗೆ ಎಷ್ಟು ರಸ್ತೆ ತಡೆಗಳಿವೆ;

ಆ) ಇದರಲ್ಲಿ ಎಷ್ಟು ಸಕ್ರಮ ಮತ್ತು ಅಕ್ರಮ ರಸ್ತೆ ತಡೆಗಳಿವೆ;

- ಇ) ಬಳ್ಳಾರಿಯಿಂದ ಸಿರಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಎಷ್ಟು ರಸ್ತೆ ತಡೆಗಳಿವೆ; ಇವುಗಳಲ್ಲಿ ಎಷ್ಟು ಸಕ್ರಮ ಮತ್ತು ಎಷ್ಟು ಅಕ್ರಮ;
- ಈ) ವೈಜ್ಞಾನಿಕವಾಗಿ ಒಂದು ರಸ್ತೆ ತಡೆಯ ಎತ್ತರ ಮತ್ತು ಉದ್ದ ಎಷ್ಟು; ಇದಕ್ಕೆ ನೀಡಬೇಕಾದ ಬಣ್ಣ ಮತ್ತು ಫಲಕಗಳ ವಿವರಗಳನ್ನು ನೀಡುವುದು;
- ಉ) ಇದರಲ್ಲಿ ಎಷ್ಟು ರಸ್ತೆ ತಡೆಗಳಿಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಲಿಖಿತ ಅನುಮತಿ ನೀಡಿದ್ದಾರೆ;
- ಊ) ರಾಜ್ಯ-ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಿರ್ಮಿಸಬೇಕಾದ ಮಾರ್ಗಸೂಚಿಯನ್ನು ಲೋಕಾಯುಕ್ತ ನೀಡಿದೆಯೇ; ಹಾಗಿದ್ದಲ್ಲಿ ಪ್ರತಿ ಒದಗಿಸುವುದು;
- ಋ) ಅಕ್ರಮ ರಸ್ತೆ ತಡೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಬಳ್ಳಾರಿ ಅನಂತಪುರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬಳ್ಳಾರಿಯಿಂದ 15 ಕಿಮೀ ದೂರದವರೆಗೆ ಒಟ್ಟು 13 ರಸ್ತೆ ತಡೆಗಳಿವೆ.
- ಆ) ಎಲ್ಲಾ ರಸ್ತೆ ತಡೆಗಳು ಸಕ್ರಮವಾಗಿರುತ್ತದೆ.
- ಇ) ರಾಜ್ಯ ಹೆದ್ದಾರಿ - 19ರ ಭಾಗವಾದ ಬಳ್ಳಾರಿಯಿಂದ ಸಿರಗುಪ್ಪವರೆಗೆ ಒಟ್ಟು 18 ಸಕ್ರಮ ರಸ್ತೆ ತಡೆಗಳಿರುತ್ತವೆ.
- ಈ) ರಸ್ತೆಯ ಉಬ್ಬುಗಳನ್ನು ಅಂದರೆ ರಂಬಲ್ ಸ್ಟ್ರೆಪ್‌ಗಳನ್ನು ಕೇಂದ್ರ ಭೂಸಾರಿಗೆ ಸಚಿವಾಲಯ ಇವರ ಸುತ್ತೋಲೆ ಸಂಖ್ಯೆ: RW/NH-11064/1/91-DOI dt. 28.6.2006 ರ ರೀತ್ಯ ಕೈಗೊಳ್ಳಬೇಕಾಗಿರುತ್ತದೆ. ಅದರ ವಿವರಗಳು ಈ ಕೆಳಕಂಡಂತೆ ಇರುತ್ತದೆ.

1. ರಂಬಲ್ ಸ್ಟ್ರಿಪ್ಸ್

ಇದರ ಎತ್ತರ 15-20 ಮಿಮಿ ಹಾಗೂ ಅಗಲ 200-250 ಮಿಮಿ ಇರಬೇಕಾಗಿರುತ್ತದೆ. ಇವುಗಳ ಅಂತರ 1 ಮೀ ಇರಬೇಕಾಗಿರುತ್ತದೆ ಹಾಗೂ 15-20 ರಂಬಲ್ ಸ್ಟ್ರಿಪ್ಸ್‌ಗಳನ್ನು ಒಂದು ಭಾಗದಲ್ಲಿ ಹಾಕಬೇಕಾಗಿರುತ್ತದೆ.

2. ವೇಗ ತಡೆ ಉಬ್ಬು

ವೇಗ ತಡೆಯ ಕೆಳಭಾಗದಲ್ಲಿ 5.0 ಮೀ ಅಗಲವನ್ನು ಮತ್ತು ಮಧ್ಯಭಾಗದಲ್ಲಿ 10 ಸೆಂಮೀ ಎತ್ತರ ಇರಬೇಕಾಗಿದ್ದು ಪ್ಯಾರಾಬೋಲಿಕ್ ಆಕಾರದಲ್ಲಿ ಇಳಿಜಾರು ಇರಬೇಕಾಗಿರುತ್ತದೆ. ಇವುಗಳಿಗೆ ಕಪ್ಪು ಬಿಳಿ ಬಣ್ಣದ ಪಟ್ಟಿಗಳನ್ನು (alternate black and white bands) ಬಳಿಯಬೇಕಾಗಿರುತ್ತದೆ.

ಎಲ್ಲಾ ರಸ್ತೆ ತಡೆಗಳನ್ನು Chequered Square Pattern IRC 99-1988ರ ರೀತ್ಯ ಕೈಗೊಳ್ಳಬೇಕಾಗಿರುತ್ತದೆ. ಎಚ್ಚರಿಕೆ ಫಲಕಗಳನ್ನು ಎರಡು ದಿಕ್ಕಿನಲ್ಲಿ ಹಾಕಬೇಕಾಗಿರುತ್ತದೆ.

ಉ) ಉದ್ಭವಿಸುವುದಿಲ್ಲ

ಊ) ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರ ಕಚೇರಿಯ ಪತ್ರ ಸಂಖ್ಯೆ:ಎಲ್‌ಒಕೆ/ಪಿಎಸ್/14/2009-10, ದಿನಾಂಕ:18-7-2009ರಲ್ಲಿ ರಸ್ತೆ ಉಬ್ಬುಗಳನ್ನು ಐ.ಆರ್.ಸಿ ಮಾರ್ಗಸೂಚಿಗಳ ಪ್ರಕಾರ ಹಾಕಲು ಸೂಚನೆ ನೀಡಲಾಗಿದ್ದು, ಭಾರತೀಯ ರಸ್ತೆ ಕಾಂಗ್ರೆಸ್‌ನ ಮಾರ್ಗಸೂಚಿಯಂತೆ ರಸ್ತೆ ತಡೆಗಳನ್ನು ನಿರ್ಮಿಸಲಾಗುತ್ತಿದೆ. (ಮಾನ್ಯ ಸದಸ್ಯರಿಗೆ ಪ್ರತಿ ಒದಗಿಸಲಾಗಿದೆ)

ಋ) ಉದ್ಭವಿಸುವುದಿಲ್ಲ

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವ ಬಗ್ಗೆ

184; ಶ್ರೀ ವೀರಣ್ಣ ಮತ್ತಿಕಟ್ಟೆ (ವಿಧಾನಸಭಾ ಕ್ಷೇತ್ರ)

- ಅ) ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಒದಗಿಸಿದ್ದು, ಹಣ ಪಾವತಿ ಆಗದೇ ಕಷ್ಟ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಹಾಗಿದ್ದಲ್ಲಿ, ಕಬ್ಬು ಬೆಳೆಗಾರರಿಗೆ ತ್ವರಿತವಾಗಿ ಬಾಕಿ ಹಣ ಪಾವತಿಸುವ ಬಗ್ಗೆ ಸರ್ಕಾರವು ಸೂಕ್ತ ಏರ್ಪಾಡು ಮಾಡುವುದೇ;
- ಇ) ರೈತರುಗಳಿಗೆ ಈ ರೀತಿಯ ಕಷ್ಟದ ಪರಿಸ್ಥಿತಿ ಪುನರಾವರ್ತನೆಯಾಗದಂತೆ ಸರ್ಕಾರವು ಸೂಕ್ತ ಯೋಜನೆಯನ್ನು ರೂಪಿಸುವುದೇ?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

- ಅ) ಹೌದು
- ಆ) 2011-12ನೇ ಸಾಲಿನಲ್ಲಿ ದಿನಾಂಕ 15-01-2012ಕ್ಕಿದ್ದಂತೆ ರಾಜ್ಯದ 58 ಸಕ್ಕರೆ ಕಾರ್ಖಾನೆಗಳು ಒಟ್ಟು 162.23 ಲಕ್ಷ ಟನ್ ಕಬ್ಬು ನುರಿಸಿರುತ್ತವೆ. ಹಿಂದಿನ ಸಾಲುಗಳ ಬಾಕಿ ಬಾಬು ರೂ. 59.09 ಕೋಟಿ ಇದೆ.

ಈ ಸಾಲಿನ ಅಂದರೆ 2011-12ನೇ ಸಾಲಿನ ರೂ. 1209.19 ಕೋಟಿ ಬಾಕಿ ಇದೆ. 2011-12ನೇ ಸಾಲಿನ ಕಬ್ಬು ಅರೆಯುವ ಹಂಗಾಮು ದಿನಾಂಕ 01-10-2011 ರಿಂದ ಪ್ರಾರಂಭವಾಗಿದೆ. ಆದ್ದರಿಂದ, ಕಬ್ಬು ಬಿಲ್ ಬಾಕಿ ಪಾವತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ ಹಾಗೂ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಬಿಲ್ಲಿನ ಮೊತ್ತವನ್ನು ನಿರಂತರವಾಗಿ ಪಾವತಿ ಮಾಡುವ ಪ್ರಕ್ರಿಯೆ ಇರುತ್ತದೆ.

ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಕಾರ್ನಾನ್‌ಗಳಿಗೆ ಕಬ್ಬು (ನಿಯಂತ್ರಣ) ಆದೇಶ 1966ರ ಕಲಂ 3(8)ರ ಅಡಿಯಲ್ಲಿ “ಭೂ-ಕಂದಾಯ ಬಾಕಿ ವಸೂಲಿ” ಎಂದು ಪರಿಗಣಿಸಿ ಕಬ್ಬು ಸರಬರಾಜು ಮಾಡಿದ 14 ದಿನದ ನಂತರದ ಬಾಕಿ ಮೊತ್ತದ ಮೇಲೆ ಶೇಕಡ 15ರ ಬಡ್ಡಿಯೊಂದಿಗೆ ವಸೂಲಾತಿ ಮಾಡಿ ಪಾವತಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರ ನೀಡಲಾಗಿದೆ.

- ಇ) ಅಂತಹ ಯೋಜನೆ ರೂಪಿಸುವ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿರುವುದಿಲ್ಲ

ರಾಜ್ಯ ಮುಖ್ಯರಸ್ತೆಗಳು ಹದಗೆಟ್ಟಿರುವ ಬಗ್ಗೆ

179; ಶ್ರೀ ವೀರಣ್ಣ ಮತ್ತಿಕಟ್ಟಿ (ವಿಧಾನ ಸಭೆಯಿಂದ ಚುನಾಯಿತರಾದವರು)

- ಅ) ಧಾರವಾಡ ಮತ್ತು ಗದಗ್ ಜಿಲ್ಲೆಗಳಲ್ಲಿನ ರಾಜ್ಯ ಮುಖ್ಯ ರಸ್ತೆಗಳು ಹದಗೆಟ್ಟಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಆ) ಹಾಗಿದ್ದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಸದರಿ ರಸ್ತೆಗಳನ್ನು ಯೋಗ್ಯ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು?
- ಇ) ಕಾಮಗಾರಿಗಳಿಗೆ ಒದಗಿಸಿರುವ ಅನುದಾನ ಮತ್ತು ವೆಚ್ಚದ ವಿವರ ಒದಗಿಸುವುದು

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಹೌದು.
- ಆ) 2011-12ನೇ ಸಾಲಿನಲ್ಲಿ ರಸ್ತೆಗಳ ನಿರ್ವಹಣೆಗಾಗಿ ಒದಗಿಸಿರುವ ಅನುದಾನದಲ್ಲಿ ಧಾರವಾಡ ಹಾಗೂ ಗದಗ್ ಜಿಲ್ಲೆಗಳಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲಿನ ಗುಂಡಿಗಳನ್ನು

ಮುಚ್ಚುವ ಕಾಮಗಾರಿಗಳನ್ನು ಕೈಗೊಂಡಿದ್ದು, ಈಗಾಗಲೇ ಪ್ರತಿಶತ 85 ರಿಂದ 90 ರಷ್ಟು ಗುಂಡಿ ತುಂಬಿದ್ದು, ಇನ್ನುಳಿದ ರಸ್ತೆಗಳ ಗುಂಡಿಗಳನ್ನು ತುಂಬಿ ಗುಂಡಿ ರಹಿತ ರಸ್ತೆಗಳನ್ನಾಗಿ ವಾಹನಗಳ ಸುಗಮ ಸಂಚಾರಕ್ಕೆ ಯೋಗ್ಯವಾಗಿರಿಸಲು ಕ್ರಮ ಕೈಗೊಳ್ಳಲಾಗುವುದು.

ಇ)

ಜಿಲ್ಲೆ	ರಾಜ್ಯ ಹೆದ್ದಾರಿ ಒಟ್ಟು ಉದ್ದ (ಕಿಮೀ)	ಜಿಲ್ಲಾ ಮುಖ್ಯ ರಸ್ತೆ ಒಟ್ಟು (ಕಿಮೀ)	ಅನುದಾನ (ರೂ. ಲಕ್ಷಗಳಲ್ಲಿ)	ವೆಚ್ಚ (ರೂ. ಲಕ್ಷಗಳಲ್ಲಿ)
ಧಾರವಾಡ	484.41	1389.50	1249.30	221.45
ಗದಗ	709.52	1187.84	1214.70	152.32

**ರಾಜ್ಯದಲ್ಲಿರುವ ರಸ್ತೆಗಳ ನಿರ್ವಹಣೆ ಬಗ್ಗೆ
196; ಶ್ರೀ ಮಹಾಂತೇಶ್ ಶಿವಾನಂದ ಕೌಜಲಗಿ (ಪದವೀಧರರ ಕ್ಷೇತ್ರ)**

- ಅ) ರಾಜ್ಯದಲ್ಲಿ ಯಾವ ಯಾವ ರೀತಿಯ ರಸ್ತೆಗಳು ಇವೆ; ಅವುಗಳ ಉದ್ದ ಅಳತೆ ಎಷ್ಟು;
- ಆ) ಈ ರಸ್ತೆಗಳ ನಿರ್ವಹಣೆ ಮಾಡುವ ಅಧಿಕಾರಿಗಳು ಯಾರು
- ಇ) ಅನೇಕ ಕಡೆ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಿದೆ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆ, ಗ್ರಾಮೀಣ ರಸ್ತೆ ಹಾಗೂ ಇತರೆ ರಸ್ತೆಗಳಿರುತ್ತವೆ.

- 1) ರಾಜ್ಯ ಹೆದ್ದಾರಿಗಳು - 20,769-78 ಕಿಮೀ
- 2) ಜಿಲ್ಲಾ ಮುಖ್ಯ ರಸ್ತೆಗಳು - 49,974-63 ಕಿಮೀ
- 3) ರಾಷ್ಟ್ರೀಯ ಹೆದ್ದಾರಿಗಳು - 4,491-00 ಕಿಮೀ

- ಆ) ಲೋಕೋಪಯೋಗಿ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ರಸ್ತೆಗಳ ನಿರ್ವಹಣೆಯನ್ನು ನಿರ್ವಹಿಸುತ್ತಾರೆ.
- ಇ) ಹೌದು, ಅನೇಕ ರಸ್ತೆಗಳಲ್ಲಿ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊತ್ತು ಚಲಿಸುವ ವಾಹನಗಳು ಅಧಿಕವಾಗಿರುವುದರಿಂದ ಹಾಗೂ ಮಳೆ ಹಾನಿಯಿಂದ ರಸ್ತೆಗಳಲ್ಲಿ ಹಲವು ಕಡೆ ಗುಂಡಿಗಳಾಗಿದ್ದು, ಎಲ್ಲಾ ಗುಂಡಿಗಳನ್ನು ಮುಚ್ಚಿ ಗುಂಡಿ ಮುಕ್ತ ರಸ್ತೆಗಳನ್ನಾಗಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಕೋಳಿ ಫಾರಂನಿಂದ ಪರಿಸರ ಮಾಲಿನ್ಯ

197; ಶ್ರೀ ಮಹಂತೇಶ್ ಶಿವಾನಂದ ಕೌಜಲಗಿ (ಪದವೀಧರರ ಕ್ಷೇತ್ರ)

- ಅ) ಬೈಲಹೊಂಗಲ ತಾಲ್ಲೂಕು ಕಿತ್ತೂರು ಗ್ರಾಮದ ಹತ್ತಿರ ಕುಲ್ಲೊಳ್ಳಿ ಕ್ರಾಸ್‌ನಲ್ಲಿ ನಿರ್ವಹಿಸಲಾಗುತ್ತಿರುವ ಕೋಳಿ ಫಾರಂನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿರುವುದು ನಿಜವೇ;
- ಆ) ಅದರಿಂದಾಗಿ, ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;
- ಇ) ಹಾಗಿದ್ದಲ್ಲಿ, ಸದರಿ ಕೋಳಿ ಫಾರಂನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು?

ಶ್ರೀ ಜಿ. ಕೃಷ್ಣ ವಾಲೇಮಾರ್ (ಬಂದರು, ಒಳನಾಡು, ಜಲ ಸಾರಿಗೆ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು)

- ಅ) ಹೌದು.
- ಆ) ಹೌದು.

- ಇ) ಈ ಕೋಳಿ ಫಾರಂಗೆ ದಿನಾಂಕ: 9-3-2011 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಸಮ್ಮತಿ ಪತ್ರವನ್ನು ದಿನಾಂಕ: 24-11-2011 ರಂದು ಹಿಂಪಡೆಯಲಾಗಿದೆ. ಸಮ್ಮತಿ ಪತ್ರವನ್ನು ಹಿಂಪಡೆದಿದ್ದರೂ, ಕಾರ್ಯಾಚರಣೆಯಲ್ಲಿದ್ದ ಕಾರಣ ಸದರಿ ಫಾರಂಗೆ ಜಲಕಾಯ್ದೆ 33(ಎ) ಮತ್ತು ವಾಯು ಕಾಯ್ದೆ 31 (ಎ) ರಡಿಯಲ್ಲಿ ಪರಿಶೀಲಿಸಿ ಕೋಳಿ ಫಾರಂನ್ನು ಏಕೆ ಮುಚ್ಚಬಾರದೆಂದು ನೋಟಿಸ್‌ನ್ನು ನೀಡಲಾಗಿದೆ. ಈ ನೋಟೀಸಿಗೆ ಉದ್ಧಿಮೆಯು ಉತ್ತರ ನೀಡಿರುತ್ತದೆ. ಮುಚ್ಚುವ ಆದೇಶ ಹೊರಡಿಸುವ ಮುನ್ನ ಉದ್ಧಿಮೆಯವರನ್ನು ಮೌಖಿಕ ವಿಚಾರಣೆಗೆ ಕರೆಯಬೇಕಿದೆ. ಈ ಮಧ್ಯೆ ಕೋಳಿ ಫಾರಂನ ಉದ್ಧಿಮೆದಾರರು ಮಾನ್ಯ ಉಚ್ಚನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಪ್ರಕರಣವು ಬಾಕಿ ಇರುತ್ತದೆ. ದಿನಾಂಕ 13-2-2012 ರಂದು ಪ್ರಕರಣವು ವಿಚಾರಣೆಗೆ ಬರಲಿದೆ.

ಸಹಕಾರಿ ಸಾಲದ ಬಡ್ಡಿ ಹಣದ ಮರುಪಾವತಿ ಬಗ್ಗೆ

180; ಶ್ರೀ ಮಹಾಂತೇಶ್ ಎಸ್. ಕೌಜಲಗಿ (ಪದವೀಧರರ ಕ್ಷೇತ್ರ)

- ಅ) ಸರ್ಕಾರವು 1% ರಷ್ಟು ಬಡ್ಡಿಯ ಹಣವನ್ನು ಮರುಪಾವತಿಸದೇ ಇರುವ ಕಾರಣ ಬೆಳಗಾವಿ ಜಿಲ್ಲೆಯಲ್ಲಿನ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದ ರೈತರ ಸಂಕಷ್ಟದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
- ಆ) ರೈತರ ಹಿತಸಾಧನೆಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಸರ್ಕಾರವು ಈ ಹಣವನ್ನು ಯಾವಾಗ ಬಿಡುಗಡೆ ಮಾಡುವುದು?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ಶೇ.1 ರ ಬಡ್ಡಿ ದರದಲ್ಲಿ ರೂ. 3.00 ಲಕ್ಷಗಳ ವರೆಗೆ ವಿತರಿಸಿದ ಸಾಲಗಳಿಗೆ ಸರ್ಕಾರದಿಂದ ಬಡ್ಡಿ ಸಹಾಯಧನ ಯೋಜನೆ ಜಾರಿಯಲ್ಲಿ ಬಂದಿದೆ. 2010-11ನೇ ವರ್ಷದಲ್ಲಿ ಶೇ.3.00 ರ ಬಡ್ಡಿ ದರದಲ್ಲಿ ವಿತರಿಸಿದ ಅಲ್ಪಾವಧಿ ಕೃಷಿ ಸಾಲಗಳಿಗೆ ಮಾರ್ಚ್ 2011 ರ ವರೆಗೆ

ಶೇ. 3.00 ರ ದರದಲ್ಲಿ ಹಾಗೂ ಇದೇ ಸಾಲಗಳಿಗೆ ದಿ:01-04-2011 ರಿಂದ ಮರುಪಾವತಿ ದಿನಾಂಕದವರೆಗೆ ಶೇ.1 ರ ಬಡ್ಡಿ ದರದಲ್ಲಿ ಬಡ್ಡಿಯನ್ನು ವಿಧಿಸಲಾಗಿರುತ್ತದೆ. ಈ ಸೌಲಭ್ಯ ದೊರೆಯಬೇಕಾದಲ್ಲಿ ರೈತರು ಗಡುವಿನೊಳಗೆ ಸಾಲ ಮರುಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 2010-11 ರಲ್ಲಿ 258248 ರೈತರಿಗೆ 54404.90 ಲಕ್ಷಗಳ ಮತ್ತು 2011-12 ರಲ್ಲಿ ಡಿಸೆಂಬರ್ 2011 ರ ವರೆಗೆ 174703 ರೈತರಿಗೆ ರೂ. 39842.55 ಲಕ್ಷಗಳ ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗಿದೆ.

ರೈತರಿಗೆ ಸಮರ್ಪಕ ಸಾಲ ನೀಡಲಾಗುತ್ತಿರುವುದರಿಂದ ಅವರಿಗೆ ಯಾವುದೇ ಸಂಕಷ್ಟ ಎದುರಾಗಿರುವುದಿಲ್ಲ. ಕಾರಣ ಸಂಕಷ್ಟದಲ್ಲಿರುವ ಪ್ರಶ್ನೆ ಉದ್ಭವಿಸುವುದಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ಎಪ್ರಿಲ್ 2011 ರ ನಂತರ ವಸೂಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಬ್ಯಾಂಕಿನಿಂದ ಪ್ರಸ್ತಾವನೆಗಳನ್ನು ನಿರೀಕ್ಷಿಸಲಾಗಿದೆ. ಪ್ರಸ್ತಾವನೆ ಸ್ವೀಕರಿಸಿದ ನಂತರ ಸರ್ಕಾರದಿಂದ ಬಡ್ಡಿ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ.

- ಆ) ಶೇ. 1 ರ ದರದಲ್ಲಿ ವಸೂಲಾದ ಕೃಷಿ ಅಲ್ಪಾವಧಿ ಸಾಲಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಬ್ಯಾಂಕುಗಳಿಂದ ಯಾವುದೇ ಪ್ರಸ್ತಾವನೆಯು ಬಂದಿರುವುದಿಲ್ಲ. ಬಡ್ಡಿ ಸಹಾಯಧನಕ್ಕೆ ಸಂಬಂಧಪಟ್ಟಂತೆ 2011-12ನೇ ವರ್ಷಕ್ಕೆ ರೂ. 300.00 ಕೋಟಿ ಅನುದಾನ ಕಲ್ಪಿಸಲಾಗಿದ್ದು, ಸಂಪೂರ್ಣ ಹಣ ಬಿಡುಗಡೆಯಾಗಿರುತ್ತದೆ. ಶೇ. 1 ರ ದರದಲ್ಲಿ ವಸೂಲಾಗಿರುವ ಸಾಲಗಳನ್ನು ಒಳಗೊಂಡು ಬಡ್ಡಿ ಸಹಾಯಧನಕ್ಕಾಗಿ ರೂ. 333.00 ಕೋಟಿಗಳನ್ನು ಹೆಚ್ಚುವರಿಯಾಗಿ ಬೇಡಿಕೆಯನ್ನು ಅಂದಾಜಿಸಲಾಗಿದ್ದು, ಕಾಲಕಾಲಕ್ಕೆ ಸಾಲವಸೂಲಾತಿ ಆಧಾರದ ಮೇಲೆ ಬಿಲ್ಲುಗಳ ಸ್ವೀಕೃತಿ ಆಧಾರದ ಮೇಲೆ ಬಡ್ಡಿ ಸಹಾಯಧನ ಬಿಡುಗಡೆ ಮಾಡಲಾಗುವುದು.

ದಾಳಿಂಬೆ ಬೆಳೆಗಾರರ ಸಮಸ್ಯೆಗಳ ಬಗ್ಗೆ

181; ಶ್ರೀ ಮಹಾಂತೇಶ್ ಶಿವಾನಂದ ಕೌಜಲಗಿ (ಪದವೀಧರರ ಕ್ಷೇತ್ರ)

- ಅ) ದಾಳಿಂಬೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
- ಆ) ಹಾಗಿದ್ದಲ್ಲಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು?
- ಇ) ಸಂಕಷ್ಟದಲ್ಲಿರುವ ದಾಳಿಂಬೆ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದೇ; ಹಾಗಿದ್ದಲ್ಲಿ, ಯಾವಾಗ ಮಾಡಲಾಗುವುದು?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

- ಅ) ಹೌದು
- ಆ) ದಾಳಿಂಬೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳು ಈ ಕೆಳಕಂಡಂತಿವೆ.

1. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆ ಅಡಿಯಲ್ಲಿ 2007-08 ಮತ್ತು 2009-10ನೇ ಸಾಲುಗಳಲ್ಲಿ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ 2009-10ನೇ ಸಾಲಿನಲ್ಲಿ ಬ್ಯಾಂಕಿರಿಯಾ ಪೀಡಿತ ದಾಳಿಂಬೆ ತೋಟಗಳ ಪುನಃಶ್ಚೇತನಕ್ಕಾಗಿ Good Management Practices (GMP) ಕಾರ್ಯಕ್ರಮದಡಿ ಸಹಾಯಧನ ಪ್ರತಿ ಹೆಕ್ಟೇರ್‌ಗೆ ರೂ. 25,000/- ರಂತೆ 4 ಹೆಕ್ಟೇರ್‌ವರೆಗೆ ದಾಳಿಂಬೆ ಬೆಳೆಗಾರರಿಗೆ ಸಹಾಯಧನವನ್ನು ಈಗಾಗಲೇ ನೀಡಲಾಗಿದ್ದು, ಈವರೆಗೆ ಒಟ್ಟು ರೂ. 25.64 ಕೋಟಿ ಸಹಾಯಧನ ನೀಡಲಾಗಿದೆ.

2. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ INM/IPM ಕಾರ್ಯಕ್ರಮದಡಿ ತೋಟಗಳಲ್ಲಿ ರೋಗ ನಿರ್ವಹಣೆಗಾಗಿ ದಾಳಿಂಚೆ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ ರೂ. 1000/-ರಂತೆ ಗರಿಷ್ಠ 4 ಹೆಕ್ಟೇರ್ಗೆ ಸಹಾಯಧನ ನೀಡಲಾಗುತ್ತಿದೆ.
 3. ದುಂಡಾಣು ರೋಗವನ್ನು ವೈಜ್ಞಾನಿಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿಯಂತ್ರಿಸುವುದಕ್ಕಾಗಿ ತರಬೇತಿ, ವಿಚಾರ ಸಂಕಿರಣ, ಕರಪತ್ರ ಹಂಚುವಿಕೆ, ಕಾರ್ಯಗಾರ, ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವುದರೊಂದಿಗೆ, ತಾಂತ್ರಿಕ ಮಾರ್ಗದರ್ಶನ ನೀಡುವುದರ ಮೂಲಕ ದಾಳಿಂಚೆ ಬೆಳೆಗಾರರಿಗೆ ಇಲಾಖೆ ವತಿಯಿಂದ ಅರಿವು ಮೂಡಿಸಲಾಗುತ್ತಿದೆ.
 4. ದಾಳಿಂಚೆ ದುಂಡಾಣು ರೋಗ ನಿಯಂತ್ರಿಸಲು ಸಂಶೋಧನೆ ಕೈಗೊಂಡು ಸಮಗ್ರ ನಿಯಂತ್ರಣ ಕ್ರಮಗಳನ್ನು ಕಂಡುಹಿಡಿಯಲು ಕೃಷಿ ವಿಶ್ವ ವಿದ್ಯಾಲಯ, ಧಾರವಾಡಕ್ಕೆ 2007-08 ರಿಂದ 2009-10 ವರೆಗೆ ರೂ. 96.25 ಲಕ್ಷಗಳನ್ನು ನೀಡಲಾಗಿದೆ. ಈಗಾಗಲೇ ಈ ಸಂಶೋಧನೆ ಪೂರ್ಣಗೊಂಡಿದ್ದು, ಈ ಸಂಶೋಧನಾ ವರದಿಯಲ್ಲಿನ ಶಿಫಾರಸ್ಸಿನನ್ವಯ ದುಂಡಾಣು ರೋಗ ಹತೋಟಿಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಕ್ರಮಗಳನ್ನು ಅನುಸರಿಸಿ, ರೈತರು ಉತ್ತಮ ಬೆಳೆ ಪಡೆಯಬಹುದು.
- ಇ) ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತ ವಿಷಯವು ಸಹಕಾರ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ದಿನಾಂಕ: 08-12-2012ರಂದು ಸನ್ಮಾನ್ಯ ಮುಖ್ಯಮಂತ್ರಿಯವರ ಸಭೆಯಲ್ಲಿ ದಾಳಿಂಚೆ ಬೆಳೆಯು ದುಂಡಾಣು (ಅಂಗಮಾರಿ) ರೋಗದಿಂದ ವಿಪಲವಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳಿಂದ ಪಡೆದ ದಾಳಿಂಚೆ ಬೆಳೆಗಳ ಮೇಲಿನ ಸಾಲದ ಬಡ್ಡಿಯನ್ನು ಮನ್ನಾ ಮಾಡಲು ಹಾಗೂ ಅಸಲಿನ ಮರುಪಾವತಿಯನ್ನು ವಿಸ್ತರಿಸಿ ಪುನರ್ ನಿಗದಿಪಡಿಸಲು ತೀರ್ಮಾನಿಸಲಾಗಿದೆ.

ಹೆಚ್ಚಿನ ತರಬೇತಿಗಾಗಿ ರೈತರನ್ನು ವಿದೇಶಗಳಿಗೆ ಕಳುಹಿಸುವ ಬಗ್ಗೆ

183; ಶ್ರೀ ದಯಾನಂದ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಬೆಂಗಳೂರು ನಗರ ಜಿಲ್ಲೆಗೆ ಸೇರಿದ ರೈತರಲ್ಲಿ ಎಷ್ಟು ಜನ ರೈತರನ್ನು ಸರ್ಕಾರದ ಮುಖಾಂತರ ಹೆಚ್ಚಿನ ತರಬೇತಿಗಾಗಿ ಚೀನಾ ದೇಶದ ಪ್ರವಾಸಗಳಿಗೆ ಕಳುಹಿಸಲಾಗಿದೆ;
- ಆ) ಈ ರೈತರ ವಿದೇಶಿ ಪ್ರವಾಸಕ್ಕೆ ಖರ್ಚಾದ ಒಟ್ಟು ಮೊತ್ತವೆಷ್ಟು;
- ಇ) ಈ ರೀತಿಯ ವಿದೇಶಿ ಪ್ರವಾಸ ಕೈಗೊಂಡ ರೈತರಲ್ಲಿ ಎಷ್ಟು ಜನ ರೈತರು ಈ ಪ್ರವಾಸದ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ;
- ಈ) ಈ ರೀತಿಯ ರೈತರಿಗೆ ಹೆಚ್ಚಿನ ತರಬೇತಿಗಾಗಿ ಮುಂದೆ ಯಾವ ದೇಶಕ್ಕೆ ಕಳುಹಿಸಲು ಸರ್ಕಾರವು ಚಿಂತಿಸಿದೆ; ಹಾಗೂ ಎಷ್ಟು ಜನ ರೈತರನ್ನು ಕಳುಹಿಸಲಾಗುವುದು?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ) 71
- ಆ) Rs 45,20,550/-
- ಇ) ಈ ರೀತಿಯ ವಿದೇಶಿ ಪ್ರವಾಸ ಕೈಗೊಂಡ ಎಲ್ಲಾ 71 ರೈತರು ಈ ಪ್ರವಾಸದ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.
- ಈ) ಕೃಷಿ ಅಧ್ಯಯನಕ್ಕಾಗಿ ಮುಂದೆ 50 ಜನ ರೈತರನ್ನು ಇಸ್ರೇಲ್ ದೇಶಕ್ಕೆ ಕಳುಹಿಸಲು ಉದ್ದೇಶಿಸಲಾಗಿದೆ.

ಕೃಷಿ ಅನುದಾನ ಕುರಿತು

185; ಶ್ರೀ ಅಲ್ಲಮಪ್ರಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಕಳೆದ 2 ವರ್ಷಗಳಲ್ಲಿ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಗಾಗಿ ಕೃಷಿ ಇಲಾಖೆ ವತಿಯಿಂದ ಜಾರಿಯಾದ ವಿವಿಧ ಯೋಜನೆಗಳಿಗೆ ನೀಡಲಾದ ಅನುದಾನದ ಮೊತ್ತವೆಷ್ಟು; ಖರ್ಚಾದ ಮೊತ್ತವೆಷ್ಟು; (ತಾಲ್ಲೂಕುವಾರು ವಿವರ ನೀಡುವುದು)
- ಆ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯಗಳು ಅತಿ ಕಡಿಮೆ ಇದ್ದು, ರೈತರು ಕೃಷಿ ಭೂಮಿಯ ಮೇಲೆ ಅವಲಂಬಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಕೃಷಿ ಭೂಮಿ ಅಭಿವೃದ್ಧಿ ಕುರಿತು ಸರ್ಕಾರ ಯಾವುದಾದರೂ ಯೋಜನೆ ಆರಂಭಿಸಿದೆಯೇ?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು)

- ಅ) ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ವಿವರಗಳನ್ನು ಅನುಕ್ರಮವಾಗಿ ಅನುಬಂಧ-1 ಮತ್ತು 2 ರಲ್ಲಿ ನೀಡಲಾಗಿದೆ.
- ಆ) ಹೌದು, ಕೃಷಿ ಭೂಮಿ ಅಭಿವೃದ್ಧಿಗಾಗಿ ಸರ್ಕಾರವು ಭೂಚೇತನ ಯೋಜನೆ, ಸುವರ್ಣ ಭೂಮಿ ಯೋಜನೆ ಮತ್ತು ಸಮಗ್ರ ಜಲಾನಯನ ನಿರ್ವಹಣಾ ಯೋಜನೆಗಳನ್ನು ಆರಂಭಿಸಿದೆ.

1. ಭೂಚೇತನ ಯೋಜನೆ: ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯಗಳು ಅತಿ ಕಡಿಮೆ ಇದ್ದು ಹೆಚ್ಚಿನ ರೈತರು ಕೃಷಿ ಭೂಮಿಯ ಮೇಲೆ ಅವಲಂಬಿತರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯವು ಖುಷ್ಕಿ ಪ್ರದೇಶದ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು 2009-10 ರಿಂದ 2010-11ರ ವರೆಗೆ ಹಮ್ಮಿಕೊಂಡಿರುವ ಭೂಚೇತನ ಯೋಜನೆಯನ್ನು 2010-11ನೇ

ಸಾಲಿನಿಂದ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ಈ ಯೋಜನೆಯನ್ನು 2010-11ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ 0.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಗುಲ್ಬರ್ಗಾ ಜಿಲ್ಲೆಯಲ್ಲಿ 2.75 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ.

2. **ಸುವರ್ಣ ಭೂಮಿ ಯೋಜನೆ:** ರಾಜ್ಯದ ಮಳೆಯಾಶ್ರಿತ ಪ್ರದೇಶದ ರೈತರಿಗೆ ಪ್ರಯೋಜನ ಒದಗಿಸಲು 2011-12ನೇ ಸಾಲಿನಿಂದ ಸುವರ್ಣ ಭೂಮಿ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಮಳೆಯಾಶ್ರಿತ ಪ್ರದೇಶದ ರೈತರನ್ನು ಪ್ರೋತ್ಸಾಹಿಸಲು ಎಕರೆಗೆ ರೂ. 5000 ದಂತೆ ಗರಿಷ್ಠ 2 ಎಕರೆಗೆ ರೂ. 10000 ಸಹಾಯಧನವನ್ನು ಎರಡು ಸಮಾನ ಕಂತುಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
3. **ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ (ಐ.ಡಬ್ಲ್ಯು.ಎಂ.ಪಿ):** ಈ ಯೋಜನೆಯನ್ನು ಸದರಿ ಜಿಲ್ಲೆಗಳಲ್ಲಿ ಆರಂಭಿಸಿದ್ದು, ಈ ಯೋಜನೆಯಡಿ ಮಣ್ಣು ಮತ್ತು ನೀರು ಸಂರಕ್ಷಣೆ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಅನುಬಂಧ-1

2009-10 ಹಾಗೂ 2010-11ನೇ ಸಾಲಿನಲ್ಲಿ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕೃಷಿ ಇಲಾಖೆ ವತಿಯಿಂದ ಜಾರಿಯಾದ ವಿವಿಧ ಯೋಜನೆಗಳಿಗೆ ತಾಲ್ಲೂಕುವಾರು ನೀಡಲಾದ ಅನುದಾನ ಹಾಗೂ ವೆಚ್ಚದ ವಿವರ

(ರೂ. ಲಕ್ಷಗಳಲ್ಲಿ)

ಜಿಲ್ಲೆ	ತಾಲ್ಲೂಕು	2009-10		2010-11	
		ಬಿಡುಗಡೆ	ವೆಚ್ಚ	ಬಿಡುಗಡೆ	ವೆಚ್ಚ
ಯಾದಗಿರಿ	ಶಹಾಪುರ	412.59	397.47	342.57	306.47
	ಸುರಪುರ	348.06	341.10	314.92	294.67
	ಯಾದಗಿರಿ	403.66	393.68	383.02	357.65
ಒಟ್ಟು		1164.30	1132.24	1164.31	1132.25
ಗುಲ್ಬರ್ಗಾ	ಅಪ್ಪಲಪುರ	309.57	305.67	347.88	344.67
	ಆಳಂದ	359.01	357.01	412.00	407.72
	ಚಿಂಚೋಳಿ	267.36	265.97	322.12	315.10
	ಚಿತ್ತಾಪುರ	255.65	243.47	313.77	299.35
	ಗುಲ್ಬರ್ಗಾ	255.24	254.35	294.90	288.31
	ಜೇವರ್ಗಿ	340.63	339.34	374.04	363.30
	ಸೇಡಂ	211.70	203.65	249.88	235.91
ಒಟ್ಟು		1999.17	1969.46	2314.58	2254.38

ಅನುಬಂಧ-2

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಜಿಲ್ಲೆ/ತಾಲ್ಲೂಕು	2009-10		2010-11	
		ಬಿಡುಗಡೆಯಾದ ಅನುದಾನ	ಖರ್ಚಾದ ಅನುದಾನ	ಬಿಡುಗಡೆಯಾದ ಅನುದಾನ	ಖರ್ಚಾದ ಅನುದಾನ
1)	ಗುಲ್ಬರ್ಗಾ ಜಿಲ್ಲೆ				
	1) ಅಪ್ಪಲ್‌ಪುರ	109.875	103.123	141.752	118.714
	2) ಅಳಂದ	123.248	109.201	148.851	124.765
	3) ಚಿಂಚೋಳಿ	121.326	18.377	130.649	79.274
	4) ಚಿತ್ತಾಪುರ	150.84	143.474	173.653	148.52
	5) ಗುಲಬರ್ಗಾ	120.212	112.539	158.23	132.05
	6) ಜೀವರ್ಗಿ	79.248	72.188	126.329	102.244
	7) ಸೇಡಂ	77.196	70.444	120.837	97.798
	ಗುಲ್ಬರ್ಗಾ ಒಟ್ಟು	781.945	729.346	1000.301	803.365
2)	ಯಾದಗಿರಿ ಜಿಲ್ಲೆ				
	1) ಶಹಾಪುರ	72.357	63.9	190.48	166.82
	2) ಸುರಪುರ	72.356	67.922	260.326	190.51
	3) ಯಾದಗಿರಿ	72.356	65.911	282.636	208.44
	ಯಾದಗಿರಿ ಒಟ್ಟು	217.069	197.733	733.442	565.77

ಹಾಪ್‌ಕಾಮ್ಸ್ ಮಳಿಗೆಗಳ ಬಗ್ಗೆ

186; ಶ್ರೀ ಅಲ್ಲಮಪ್ರಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಎಷ್ಟು ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದೆ;
- ಆ) ಮಳಿಗೆಯನ್ನು ತೆರೆಯದಿದ್ದರೆ ತೆರೆಯಲು ಪರ್ಯಾಯ ವ್ಯವಸ್ಥೆಗೆ ಸರ್ಕಾರ ಕೈಗೊಂಡ ಕ್ರಮಗಳೇನು;
- ಇ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ತೋಟಗಾರಿಕೆ ಫಾರ್ಮ್‌ಗಳು ಎಷ್ಟು?

ಶ್ರೀ ಎಸ್.ಎ. ರವೀಂದ್ರನಾಥ್ (ತೋಟಗಾರಿಕೆ ಮತ್ತು ಸಕ್ಕರೆ ಸಚಿವರು)

- ಅ) ಗುಲ್ಬರ್ಗಾ ಜಿಲ್ಲೆಯಲ್ಲಿ 3 ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಹಾಪ್‌ಕಾಮ್ಸ್ ಮಳಿಗೆಗಳನ್ನು ತೆರೆಯಲಾಗಿರುವುದಿಲ್ಲ.
- ಆ) ನೂತನವಾಗಿ ರಚನೆಗೊಂಡ ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ವರ್ಷಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು.
- ಇ) ಗುಲ್ಬರ್ಗಾ ಜಿಲ್ಲೆಯಲ್ಲಿ 16 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 3 ತೋಟಗಾರಿಕೆ ಕ್ಷೇತ್ರಗಳಿವೆ.

ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಪೌರಸಂಸ್ಥೆಗಳ ಬಗ್ಗೆ

193; ಶ್ರೀ ಅಲ್ಲಮ ಪ್ರಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇರುವ ಪೌರ ಸಂಸ್ಥೆಗಳು ಎಷ್ಟು;
- ಆ) ಸದರಿ ನಗರ ಮತ್ತು ಪಟ್ಟಣಗಳ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾದ ಹಣ ಎಷ್ಟು; ಇದಕ್ಕೆ ಕೇಂದ್ರದಿಂದ ಬಂದ ಹಣ ಎಷ್ಟು;
- ಇ) ಸದರಿ ನಗರ ಮತ್ತು ಪಟ್ಟಣ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಣ ದುರುಪಯೋಗದ ಪ್ರಕರಣಗಳು ಎಷ್ಟು; ಇದರ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು?

ಶ್ರೀ ಬಾಲಚಂದ್ರ ಲ. ಜಾರಕಿಹೊಳಿ (ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)

- ಅ) ಗುಲ್ಬರ್ಗಾ ಜಿಲ್ಲೆ: 10 ನಗರ ಸ್ಥಳೀಯ ಸಂಸ್ಥೆಗಳು
ಯಾದಗಿರಿ ಜಿಲ್ಲೆ: 5 ನಗರ ಸ್ಥಳೀಯ ಸಂಸ್ಥೆಗಳು
- ಆ) 2010-11 ಮತ್ತು 2011-12ನೇ ಸಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಡಿ ಈ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.

ಎಸ್‌ಎಫ್‌ಸಿ ಮುಕ್ತನಿಧಿ:

(ರೂ. ಲಕ್ಷಗಳಲ್ಲಿ)

Sl.No.	Name of ULB	Releases	
		2010-11	2011-12
1	Gulbarga	1215.18	199.13
2	Shahabad	234.33	38.42
3	Wadi	246.65	34.62
4	Aland	211.18	32.93
5	Chittapura	200.84	30.89
6	Sedam	188.44	40.43
7	Afzalpura	169.59	27.83
8	Chincholi	164.95	27.04
9	Jewargi	168.74	27.67
10	Shahabad NAC	-	-

Sl.No.	Name of ULB	Releases	
		2010-11	2011-12
1	Yadgiri	248.54	40.74
2	Shahapur	193.38	31.71
3	Shorapur	212.75	34.89
4	Gurmitkal	167.38	27.44
5	Bheemarayangudi	84.47	16.41

ಕೇಂದ್ರ ಸರ್ಕಾರದ ಯೋಜನೆಯಾದ 13ನೇ ಹಣಕಾಸು ಆಯೋಗ:

Sl.No.	Name of ULB	Releases from GOI	
		2010-11	2011-12
1	Gulbarga	292.70	213.23
2	Shahabad	56.47	47.73
3	Wadi	59.43	40.95
4	Aland	50.88	36.51
5	Chittapura	48.41	31.07
6	Sedam	45.40	42.83
7	Afzalpura	40.91	33.21
8	Chincholi	39.75	33.55
9	Jewargi	40.68	27.09
10	Shahabad NAC	-	-

Sl.No.	Name of ULB	Releases from GOI	
		2010-11	2011-12
1	Yadgiri	59.89	84.23
2	Shahapur	46.61	46.03
3	Shorapur	51.28	50.73
4	Gurmitkal	40.33	33.89

100 ಕೋಟಿ ಯೋಜನೆ - ಗುಲ್ಬರ್ಗಾ ಮಹಾನಗರಪಾಲಿಕೆ

Phases	Allocation	Releases
I st Phase	10000.00	1000.00
II nd Phases	10000.00	25.00

ಸಿವಿಎಸ್ ಎಂಟಿಡಿಪಿ:

Sl.No.	Name of ULB	2009-10 & 2010-11	
		Allocation	Releases
1	Shahabad	500.00	500.00
2	Shahabad NAC	200.00	200.00
3	Aland	500.00	500.00
4	Chittapura	500.00	500.00
5	Sedam	500.00	500.00
6	Wadi	200.00	200.00
7	Afzalpura	500.00	500.00
8	Chincholi	500.00	500.00
9	Jewargi	500.00	500.00

Sl.No.	Name of ULB	2009-10 & 2010-11	
		Allocation	Releases
1	Yadgiri	3000.00	2500.00
2	Shahapur	500.00	500.00
3	Shorapur (Surapur)	500.00	472.92
4	Gurmitkal	200.00	140.00

ಇ) ಗುಲ್ಬರ್ಗಾ ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಹಣ ದುರುಪಯೋಗ ಪ್ರಕರಣಗಳ ತಪಾಸಣೆಯು, ಮುಕ್ತಾಯ ಹಂತದಲ್ಲಿದೆ.

ಸಹಕಾರ ಬ್ಯಾಂಕುಗಳ ಕುರಿತು

194; ಶ್ರೀ ಅಲ್ಲಮ ಪ್ರಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

- ಅ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಸ್ಥಾಪನೆಗೊಂಡ ಸಹಕಾರ ಬ್ಯಾಂಕುಗಳ ಸಂಖ್ಯೆ ಎಷ್ಟು? ಇದರಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಕಾರ ಬ್ಯಾಂಕುಗಳ ಸಂಖ್ಯೆ ಎಷ್ಟು? (ಸ್ಥಾಪನೆಯ ವರ್ಷವಾರು ವಿವರ ನೀಡುವುದು)
- ಆ) ಕಳೆದ 10 ವರ್ಷಗಳಲ್ಲಿ ದಿವಾಳಿಯಾದ ಬ್ಯಾಂಕುಗಳು ಎಷ್ಟು (ವಿವರ ನೀಡುವುದು)

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

- ಅ) ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಳೆದ 10 ವರ್ಷಗಳಲ್ಲಿ ಯಾವುದೇ ಪಟ್ಟಣ ಸಹಕಾರ ಬ್ಯಾಂಕುಗಳು ಸ್ಥಾಪನೆಗೊಂಡಿರುವುದಿಲ್ಲ.
- ಆ) ಕಳೆದ 10 ವರ್ಷಗಳಲ್ಲಿ ಗುಲ್ಬರ್ಗಾ ಜಿಲ್ಲೆಯಲ್ಲಿ 02 ಪಟ್ಟಣ ಸಹಕಾರ ಬ್ಯಾಂಕುಗಳ ಸಮಾಪನೆಗೊಂಡಿದ್ದು, ಯಾವುದೇ ಬ್ಯಾಂಕುಗಳು ದಿವಾಳಿಯಾಗಿರುವುದಿಲ್ಲ.

ಸಮಾಪನೆಗೊಂಡಿರುವ ಬ್ಯಾಂಕುಗಳು

1. ಗುಲ್ಬರ್ಗಾ ಅರ್ಬನ್ ಸಹಕಾರ ಬ್ಯಾಂಕ್ ನಿ., ಗುಲ್ಬರ್ಗಾ, ದಿ:31.10.2003.
2. ಮೌನೇಶ್ವರ ಸಹಕಾರ ಬ್ಯಾಂಕ್ ನಿ., ಗುಲ್ಬರ್ಗಾ ದಿನಾಂಕ:23.07.2003.

ಕೃಷಿ ಸಂಸ್ಕರಣಾ ಮತ್ತು ಮಾರಾಟ ಸಂಘಗಳ ಬಗ್ಗೆ

189; ಶ್ರೀ ಆರ್.ವಿ. ವೆಂಕಟೇಶ್ (ವಿಧಾನಸಭಾ ಕ್ಷೇತ್ರ)

ಅ) ರಾಜ್ಯದಲ್ಲಿರುವ ತಾಲ್ಲೂಕು ಕೃಷಿ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘಗಳು ಎಷ್ಟು?

ಆ) ಈ ಸಂಘಗಳ ಮೂಲ ಉದ್ದೇಶಗಳೇನು?

ಇ) ಮೂಲ ಉದ್ದೇಶಗಳಿಗನುಗುಣವಾಗಿ ಎಷ್ಟು ಸಂಘಗಳು ಕಾರ್ಯ ನಿರ್ವಹಿಸುತ್ತಿವೆ?

ಈ) ಈ ಸಂಘಗಳಲ್ಲಿ ಎಷ್ಟು ಲಾಭದಲ್ಲಿವೆ, ಎಷ್ಟು ನಷ್ಟದಲ್ಲಿವೆ?

ಶ್ರೀ ಲಕ್ಷ್ಮಣ ಸ. ಸವದಿ (ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು)

ಅ)

(ಅ) ತಾಲ್ಲೂಕು ಕೃಷಿ ಸಂಸ್ಕರಣ ಸಹಕಾರ ಸಂಘಗಳು - 065

(ಆ) ತಾಲ್ಲೂಕು ಮಾರಾಟ ಸಹಕಾರ ಸಂಘಗಳು - 190

ಆ) (ಅ) ಸಂಸ್ಕರಣಾ ಸಹಕಾರ ಸಂಘಗಳ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.

1. ಕಾಫಿ, ಅಡಿಕೆ, ತೆಂಗು, ರಬ್ಬರ್ ಎಣ್ಣೆ ಬೀಜ, ಹತ್ತಿ, ದ್ರಾಕ್ಷಿ, ತೋಟದ ಬೆಳೆಗಳನ್ನು ಸಂಸ್ಕರಿಸಿ ಮಾರಾಟ ಮಾಡುವುದು.
2. ರೈತರಿಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ ಔಷಧಿ, ಕೃಷಿ ಸಲಕರಣೆಗಳನ್ನು ಒದಗಿಸುವುದು.
3. ರೈತರ ದಾಸ್ತಾನಿನ ಮೇಲೆ ಅಡಮಾನ ಸಾಲ ನೀಡುವುದು.
4. ರೈತರು ಬೆಳೆದ ದಾಸ್ತಾನುಗಳನ್ನು ಶೀತಲ ಗೃಹಗಳಲ್ಲಿ ಶೇಖರಣೆ ಮಾಡಲು ಅನುವು ಮಾಡಿಕೊಡುವುದು.
5. ಸದಸ್ಯರುಗಳಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಮಾರಾಟ ಮಾಡುವುದು.

(ಆ) ತಾಲ್ಲೂಕು ಮಾರಾಟ ಸಹಕಾರ ಸಂಘಗಳ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.

1. ರೈತ ಸದಸ್ಯರಿಗೆ ಕೃಷಿಗೆ ಬೇಕಾದಂತಹ ಕೃಷಿ ಸಾಮಗ್ರಿಗಳು, ಯಂತ್ರೋಪಕರಣಗಳನ್ನು ಪೂರೈಸುವುದು.
2. ರೈತ ಸದಸ್ಯರಿಗೆ ಬಿತ್ತನೆ ಬೀಜವನ್ನು ಸಕಾಲದಲ್ಲಿ ಪೂರೈಸುವುದು.
3. ರೈತ ಸದಸ್ಯರಿಗೆ ರಸಾಯನಿಕ ಗೊಬ್ಬರ ಕ್ರಿಮಿನಾಶಕ ಮುಂತಾದವುಗಳನ್ನು ಪೂರೈಸುವುದು.
4. ರೈತ ಸದಸ್ಯರುಗಳು ಬೆಳದಂತಹ ಕೃಷಿ ಉತ್ಪನ್ನಗಳನ್ನು ಅದರ ಗೋದಾಮುಗಳಲ್ಲಿ ದಾಸ್ತಾನು ಮಾಡಿಕೊಂಡು ಅವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅನುವು ಮಾಡಿಕೊಡುವುದು.
5. ರೈತ ಸದಸ್ಯರಿಗೆ ಕೃಷಿ ಉತ್ಪನ್ನಗಳ ಮೇಲೆ ಅಡಮಾನ ಸಾಲ ನೀಡುವುದು.
6. ಪಡಿತರ ಸಾಮಗ್ರಿಗಳನ್ನು ಮಾರಾಟ ಮಾಡುವುದು.

ಇ) 255 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಈ) ವಿವರ	ಲಾಭ	ನಷ್ಟ	ಒಟ್ಟು
ಕೃಷಿ ಸಂಸ್ಕರಣ ಸಂಘಗಳು -	37	28	65
ಮಾರಾಟ ಸಹಕಾರ ಸಂಘಗಳು -	141	49	190

ರಾಜ್ಯದ ಲೋಕೋಪಯೋಗಿ ಇಲಾಖೆಯ ವಶದಲ್ಲಿರುವ ರಸ್ತೆಗಳ ಬಗ್ಗೆ

190; ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭೆಯಿಂದ ಚುನಾಯಿತರಾದವರು)

- ಅ) ಕಳೆದ 5 ವರ್ಷಗಳಿಂದ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ರಾಜ್ಯ ಹೆದ್ದಾರಿಗಳು, ಜಿಲ್ಲಾ ಹೆದ್ದಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ವಶದಲ್ಲಿರುವ ಇತರೇ ರಸ್ತೆಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿರುವ ಹಣ ಎಷ್ಟು; ಎಷ್ಟು ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ; (ಪೂರ್ಣ ವಿವರ ನೀಡುವುದು)
- ಆ) ಈ ರಸ್ತೆಗಳು ಬೆಂಗಳೂರಿನ ಸುತ್ತಮುತ್ತ ಇರುವ ರಾಷ್ಟ್ರೀಯ ಹೆದ್ದಾರಿಗಳಿಗೆ, ವರ್ತುಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವುದರಿಂದ ಈ ರಸ್ತೆಗಳ ಅಭಿವೃದ್ಧಿಗೆ ಸರ್ಕಾರವು ವಿಶೇಷ ಗಮನ ಹರಿಸುವುದೇ;
- ಇ) ಗಮನ ಹರಿಸಲು ಉದ್ದೇಶಿಸಿದ್ದಲ್ಲಿ ಈ ಬಗ್ಗೆ ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳ ವಿವರಗಳನ್ನು ನೀಡುವುದೇ?

ಶ್ರೀ ಸಿ.ಎಂ. ಉದಾಸಿ (ಲೋಕೋಪಯೋಗಿ ಸಚಿವರು)

- ಅ) ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಳೆದ 5 ವರ್ಷಗಳಲ್ಲಿ ವಿವಿಧ ಲೆಕ್ಕಶೀರ್ಷಿಕೆ ಗಳಡಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಭಿವೃದ್ಧಿ ಪಡಿಸಲಾದ ಉದ್ದ ಹಾಗೂ ಮಾಡಲಾಗಿರುವ ವೆಚ್ಚದ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ.

ರಾಷ್ಟ್ರೀಯ ಹೆದ್ದಾರಿ ವಲಯದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ/ನಿರ್ವಹಣೆಯನ್ನು ಮಾಡಲಾಗುತ್ತಿದೆ. ಅಲ್ಲದೆ, ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಬಿಡುಗಡೆಯಾಗುವ ಕೇಂದ್ರ ರಸ್ತೆ ನಿಧಿ, ಆರ್ಥಿಕ ಪ್ರಾಮುಖ್ಯತೆ ಯೋಜನೆ, ಅಂತರ ರಾಜ್ಯ ಸಂಪರ್ಕ ಯೋಜನೆಗಳಲ್ಲಿ ಕೆಲವು ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ

ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳ ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.

- ಆ) 2007-08ನೇ ಸಾಲಿನಲ್ಲಿ 5054-ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಯೋಜನೆಯಡಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ರೂ. 36,681.00 ಲಕ್ಷಗಳು ಅಂದಾಜು ಮೊತ್ತದ 25 ರಸ್ತೆ ಕಾಮಗಾರಿಗಳನ್ನು ಕೈಗೊಂಡು 232.98 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ರೂ. 21,000.00 ಲಕ್ಷಗಳು ಅಂದಾಜು ಮೊತ್ತದ 10 ರಸ್ತೆ ಕಾಮಗಾರಿಗಳನ್ನು ಕೈಗೊಂಡು 288.15 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು, ವಾಹನ ದಟ್ಟಣೆ ಕಡಿಮೆಗೊಳ್ಳಲು ಅನುಕೂಲವಾಗಿದೆ.
- ಇ) 2011-12ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಲೆಕ್ಕ ಶೀರ್ಷಿಕೆ; 5054-ರಾಜ್ಯ ಹೆದ್ದಾರಿ ನವೀಕರಣ ಅಡಿಯಲ್ಲಿ ರೂ. 437.52 ಲಕ್ಷಗಳ ಅನುದಾನವನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ ಒಟ್ಟು ರೂ. 656.91 ಲಕ್ಷಗಳ ಅಂದಾಜು ಮೊತ್ತಕ್ಕೆ ಬೆಂಗಳೂರು-ಬನ್ನೇರುಘಟ್ಟ ರಸ್ತೆಯಲ್ಲಿ ಹಾಗೂ ಶಿಡ್ಲಘಟ್ಟ-ಹೊಸಕೋಟೆ-ಕಾಡುಗೋಡಿ-ಆನೇಕಲ್ ರಸ್ತೆಯಲ್ಲಿ 27.30 ಕಿ.ಮೀ. ಉದ್ದಕ್ಕೆ ರಾಜ್ಯ ಹೆದ್ದಾರಿ ನವೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ SHDP ಯೋಜನೆಯಡಿಯಲ್ಲಿ 46.00 ಕಿ.ಮೀ ಉದ್ದಕ್ಕೆ ನೆಲಮಂಗಲ-ಗೊಲ್ಲಹಳ್ಳಿ-ದೊಡ್ಡಬಳ್ಳಾಪುರ (ರಾಜ್ಯ ಹೆದ್ದಾರಿ-74) ಅಭಿವೃದ್ಧಿ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ.

ಅನುಬಂಧ-1
ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭೆಯಿಂದ ಚುನಾಯಿತರಾದವರು) ಪ್ರಶ್ನೆ ಸಂಖ್ಯೆ 190 ಕ್ಕೆ ಉತ್ತರ
2006-07 ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು

ರೂ.ಲಕ್ಷಗಳಲ್ಲಿ

ಕ್ರ. ಸಂ.	ಜಿಲ್ಲೆ	ಲೆಕ್ಕಶೀರ್ಷಿಕೆ	ಒಟ್ಟಾರೆ ಕಾಮಗಾರಿಗಳು	ಮಾಡಲಾದ ವೆಚ್ಚ ರೂ. ಲಕ್ಷಗಳು	ಉದ್ದೇಶಿತ ಅಭಿವೃದ್ಧಿ ಉದ್ದ (ಕಿ.ಮೀ.)	ಅಭಿವೃದ್ಧಿ ಸಾಧಿಸಿದ ಉದ್ದ (ಕಿ.ಮೀ.)	ಪರಿಶೋಧನೆ
1	2	3	4	5	6	7	8
1		5054 Other Road Formation	-	518.92	-	-	ಮುಂದುವರಿದ ಕಾಮಗಾರಿಗಳು
2	ಬೆಂಗಳೂರು ಗ್ರಾಮಾಂತರ	5054 Impts to Road to Decongest the Traffic in and around Bangalore	10	11675.07	288.15	270.15	
3		5054 Nabard Roads	12	1444.02	35.40	35.40	
		Total	22	13638.01	323.55	305.55	
1	ಬೆಂಗಳೂರು ನಗರ	5054 Impts to Road to Decongest the Traffic in and around Bangalore	25	11722.82	-	-	ಉದ್ದದ ವಿವರಗಳನ್ನು 2008-09 ನೇ ಸಾಲಿನಲ್ಲಿ ನೀಡಲಾಗಿದೆ.
2		5054 Other Road Formation	4	10.00			
3		5054 Nabard Roads	5	102.99	10.79	10.79	
		Total	34	11835.81	10.79	10.79	

ಅನುಬಂಧ-1							
ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭೆಯಿಂದ ಚುನಾಯಿತರಾದವರು) ಪುತ್ಥಳಿ ಸಂಖ್ಯೆ 190 ಕೆ, ಉತ್ತರ							
2007-08 ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು							
ರೂ.ಲಕ್ಷಗಳಲ್ಲಿ							
ಕ್ರ. ಸಂ.	ಜಿಲ್ಲೆ	ಲೆಕ್ಕಾಂಶ	ಒಟ್ಟಾರೆ ಕಾಮಗಾರಿಗಳು	ಮಾಡಲಾದ ವೆಚ್ಚ ರೂ. ಲಕ್ಷಗಳು	ಉದ್ದೇಶಿತ ಅಭಿವೃದ್ಧಿ ಉದ್ದ (ಕಿ.ಮೀ.)	ಅಭಿವೃದ್ಧಿ ಸಾಧಿಸಿದ ಉದ್ದ (ಕಿ.ಮೀ.)	ಟಿಪ್ಪಣಿ
1	2	3	4	5	6	7	8
1	ಬೆಂಗಳೂರು ಗ್ರಾಮಾಂತರ	5054 Other Road Formation	-	5.79	-	-	ಮುಂದುವರಿದ ಕಾಮಗಾರಿಗಳು
2		5054 Impts to Road to Decongest the Traffic in and around Bangalore	-	4797.66	-	-	ಮುಂದುವರಿದ ಕಾಮಗಾರಿಗಳು ಉದ್ದದ ವಿವರಗಳನ್ನು 2006-07 ನೇ ಸಾಲಿನಲ್ಲಿ ನೀಡಲಾಗಿದೆ.
3		5054 Central Road Fund	-	4.38	-	-	-
4		5054 Nabard Roads	14	70.56	44.97	44.97	-
		Total		14	4878.39	44.97	44.97
1	ಬೆಂಗಳೂರು ನಗರ	5054 Impts to Road to Decongest the Traffic in and around Bangalore	-	9246.48	-	-	ಮುಂದುವರಿದ ಕಾಮಗಾರಿಗಳು ಉದ್ದದ ವಿವರಗಳನ್ನು 2008-09 ನೇ ಸಾಲಿನಲ್ಲಿ ನೀಡಲಾಗಿದೆ.
2		5054 Other Road Formation	4	35.00	1.50	1.50	
3		5054 Nabard Roads	2	135.20	10.80	10.80	
		Total		6	9416.68	12.30	12.30

ಅನುಬಂಧ-1							
ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭೆಯಿಂದ ಚುನಾಯಿತರಾದವರು) ಪುತ್ರಿ ಸಂಖ್ಯೆ 190 ಕೆ. ಉತ್ತರ							
2008-09 ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು							
ರೂ.ಲಕ್ಷಗಳಲ್ಲಿ							
ಕ್ರ. ಸಂ.	ಜಿಲ್ಲೆ	ಲಕ್ಷೀಕರಣ	ಉತ್ತರ ಕಾಮಗಾರಿಗಳು	ಮಾನ್ಯತೆ ಪಡೆದ ರೂ. ಲಕ್ಷಗಳು	ಉದ್ದೇಶಿತ ಆಯವ್ಯಯ ಉದ್ದ (ಕೆ.ಮೀ.)	ಆಯವ್ಯಯ ಸಾಧಿಸಿದ ಉದ್ದ (ಕೆ.ಮೀ.)	ಟಿಪ್ಪಣಿ
1	2	3	4	5	6	7	8
		5054 ಯೋಜನೆ					
1		5054.04.800.2.02.172. ಇತರ ರಸ್ತೆ ನಿರ್ಮಾಣ	4	201.41	26.45	26.45	
2		5054.04.800.1.08.172. ಬೆಂಗಳೂರು ಸುತ್ತಮುತ್ತ ರಸ್ತೆಗಳ ಸುಧಾರಣೆ	-	6002.50	-	-	ಮುಂದುವರಿದ ಕಾಮಗಾರಿಗಳು ಉದ್ದದ ವಿವರಗಳನ್ನು 2006-07 ನೇ ಸಾಲಿನಲ್ಲಿ ನೀಡಲಾಗಿದೆ.
3	ಬೆಂಗಳೂರು ಗ್ರಾಮಾಂತರ	5054.04.800.2.02.172. ಕೀಂಪು ರಸ್ತೆ ನಿಧಿ	5	150.00	18.03	18.03	
4		5054.04.800.3.01.436. ಸಬಾರ್ಡ್ ರಸ್ತೆಗಳು	12	689.75	37.47	37.47	
5		ವಿಶೇಷ ಘಟಕ ಯೋಜನೆಗಳು	19	39	1.87	1.87	
6		ಗರಿಷ್ಠ ಉಪಯೋಜನೆ	6	31	1.58	1.58	
		ಒಟ್ಟು	46	7113.21	85.40	85.40	
1	ಬೆಂಗಳೂರು ನಗರ	5054.04.800.1.08.172. ಬೆಂಗಳೂರು ಸುತ್ತಮುತ್ತ ರಸ್ತೆಗಳ ಸುಧಾರಣೆ	-	36315.17	263.39	256.3	ಮುಂದುವರಿದ ಕಾಮಗಾರಿಗಳು
2		5054.04.800.3.01.436. ಸಬಾರ್ಡ್ ರಸ್ತೆಗಳು	6	258.61	16.49	16.49	
3		5054.04.800.2.02.172. ಇತರ ರಸ್ತೆ ನಿರ್ಮಾಣ	4	174.43	12.8	12.8	
4		ವಿಶೇಷ ಘಟಕ ಯೋಜನೆಗಳು	10	292.17	17.44	17.44	
		ಒಟ್ಟು	20	37040.38	310.12	303.03	

ಆನುಬಂಧ-1							
ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭೆಯಿಂದ ಚುನಾಯಿತರಾದವರು) ಪ್ರಶ್ನೆ ಸಂಖ್ಯೆ 190 ಕೆ, ಉತ್ತರ 2009-10 ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳು							
ರೂ.ಲಕ್ಷಗಳಲ್ಲಿ							
ಕ್ರ. ಸಂ	ಜಿಲ್ಲೆ	ಲೆಕ್ಕನೀತಿ	ಒಟ್ಟಾರೆ ಕಾಮಗಾರಿಗಳು	ಮಾಡಲಾದ ವೆಚ್ಚ ರೂ. ಲಕ್ಷಗಳು	ಉದ್ದೇಶಿತ ಅಭಿವೃದ್ಧಿ ಉದ್ದ (ಕಿ.ಮೀ.)	ಅಭಿವೃದ್ಧಿ ಸಾಧಿಸಿದ ಉದ್ದ (ಕಿ.ಮೀ.)	ಪರಿಶೋಧನೆ
1	2	3	4	5	6	7	8
		5054 ಯೋಜನೆ					
1		5054-03-337-2-02-172- ಬೆಂಗಳೂರು ಸುತ್ತಮುತ್ತ ರಸ್ತೆಗಳ ಸುಧಾರಣೆ	-	1891.55	-	-	ಮುಂದುವರಿದ ಕಾಮಗಾರಿಗಳು ಉದ್ದದ ವಿವರಗಳನ್ನು 2006-07 ನೇ ಸಾಲಿನಲ್ಲಿ ನೀಡಲಾಗಿದೆ.
2		5054-04-800-2-02-172- ಕೆಂಪು ರಸ್ತೆ ನಿಧಿ	-	562.27	-	-	ಮುಂದುವರಿದ ಕಾಮಗಾರಿಗಳು
3	ಬೆಂಗಳೂರು ಗ್ರಾಮಾಂತರ	5054-04-800-3-01-436- ನವಾರ್ಡ್ ರಸ್ತೆಗಳು	10	984.58	38.65	38.65	
4		5054-04-800-3-03-172- ನಂಜುಂಡಪ್ಪ ವರದಿ ಕಾಮಗಾರಿ	3	31.57	2.90	2.90	
5		5054 ಸುವರ್ಣ	13	416.05	14.55	14.55	
6		ವಿಶೇಷ ಘಟಕ ಯೋಜನೆಗಳು	27	238.95	10.00	10.00	
7		ಗಿರಿಜನ ಉಪಯೋಜನೆ	13	37.33	0.65	0.65	
		ಒಟ್ಟು	66	4162.30	66.75	66.75	

ಅನುಬಂಧ-1							
ಶ್ರೀ ಆರ್.ವಿ. ಬೆಂಕರ್ಲೆ (ನಿಧಾನ ಸಭೆಯಿಂದ ಚುನಾಯಿತರಾದವರು) ಪುಸ್ತಕ ಸಂಖ್ಯೆ 190 ಕೆ, ಉತ್ತರ 2010-11 ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮಗಳು							
ಕ್ರ. ಸಂ.	ಜಿಲ್ಲೆ	ಲಕ್ಷ್ಯಕಾರ್ಡ್	ಒಟ್ಟಾರೆ ಕಾರ್ಯಕ್ರಮಗಳು	ಮಾಡಲಾದ ವೆಚ್ಚ ರೂ. ಲಕ್ಷಗಳು	ಉದ್ದೇಶಿತ ಅಭಿವೃದ್ಧಿ ಉದ್ದ (ಕಿ.ಮೀ.)	ಅಭಿವೃದ್ಧಿ ಸಾಧಿಸಿದ ಉದ್ದ (ಕಿ.ಮೀ.)	ರೂ. ಲಕ್ಷಗಳಲ್ಲಿ ಷರಾ
1	2	3	4	5	6	7	8
1		5054-03-337.2-02-172. ಇತರ ರಸ್ತೆ ನಿರ್ಮಾಣ	43	2733.58	54.75	34.60	
2	ಬೆಂಗಳೂರು	5054-04-800.2-02-172. ಕೇಂದ್ರ ರಸ್ತೆ ನಿಧಿ	-	33.74	-	-	ಮುಂದುವರೆದ ಕಾರ್ಯಕ್ರಮಗಳು
3	ಬೆಂಗಳೂರು	5054-04-800.3-01-436. ನವಾರ್ಡ್ ರಸ್ತೆಗಳು	9	382.68	21.15	21.15	
4		5054-04-800.3-03-172. ಸಂಪುಂಡಪ್ಪ ವರದಿ ಕಾರ್ಯಕ್ರಮ	2	28.21	3.50	3.50	
5		ವಿತೇಷ ಘಟಕ ಯೋಜನೆಗಳು	43	309.34	11.17	11.17	
6		ಗಿರಿಜನ ಉಪಯೋಜನೆ	14	89.03	17.91	17.91	
		ಒಟ್ಟು	111	3576.58	108.48	88.33	
1		5054-03-337.2-02-172. ಇತರ ರಸ್ತೆ ನಿರ್ಮಾಣ	108	1730.21	67.06	67.06	
2		5054-04-800.3-01-436. ನವಾರ್ಡ್ ರಸ್ತೆಗಳು	11	10.09	24.5	24.5	
3	ಬೆಂಗಳೂರು ನಗರ	5054-04-800.3-03-172. ಸಂಪುಂಡಪ್ಪ ವರದಿ ಕಾರ್ಯಕ್ರಮ	4	83.89	2.8	2.8	
4		ವಿತೇಷ ಘಟಕ ಯೋಜನೆಗಳು	41	202.81	8.61	8.61	
5		ಗಿರಿಜನ ಉಪಯೋಜನೆ	8	22.29	0.92	0.92	
6		5054 ಸುವರ್ಣ	4	169.72	9.05	9.05	
		ಒಟ್ಟು	176	2219.01	112.94	112.94	

ಕ್ರ. ಸಂ.	ಜಿಲ್ಲೆ	ಲೆಕ್ಕಶೀರ್ಷಿಕೆ	ಒಟ್ಟಾರೆ ಕಾಮಗಾರಿಗಳು	ಮಾಡಲಾದ ವೆಚ್ಚ ರೂ. ಲಕ್ಷಗಳು	ಉದ್ದೇಶಿತ ಉದ್ದ (ಕಿ.ಮೀ.)	ಅಭಿವೃದ್ಧಿ ಉದ್ದ (ಕಿ.ಮೀ.)	ಸಾಧಿಸಿದ ಉದ್ದ (ಕಿ.ಮೀ.)	ಷರಾ
1	2	3	4	5	6	7	8	
1		5054.04.800.2.02-172- ಇತರ ರಸ್ತೆ ನಿರ್ಮಾಣ	10	2833.65	32.75		32.75	
2		ವಿಶೇಷ ಘಟಕ ಯೋಜನೆಗಳು	18	197.8	8.55		8.55	
3		5054.04.800.3.01-436- ಸಬಾರ್ಡ್ ರಸ್ತೆಗಳು	9	542.04	27.4		27.4	
4	ಬೆಂಗಳೂರು	ಗಿರಿಜನ ಉಪಯೋಜನೆ	8	13.14	0.59		0.59	
5	ನಗರ	5054.04.800.3.03-172- ಸಂಜುಂಡಪ್ಪ ವರದಿ ಕಾಮಗಾರಿ	6	90.89	3.15		3.15	
6		5054 ಸುವರ್ಣ	8	383.36	13.05		13.05	
7		5054.04.800.2.02-172- ಕೇಂದ್ರ ರಸ್ತೆ ನಿಧಿ	2	210.41	3.13		3.13	
		ಒಟ್ಟು	61	4271.29	88.62		88.62	

ಅನುಬಂಧ-2

ಕರ್ನಾಟಕ ವಿಧಾನ ಪರಿಷತ್ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 190

ಕ್ರಮ ಸಂಖ್ಯೆ	ಕಾಮಗಾರಿ ವಿವರ	ಕಿ.ಮೀ.	ಕಳೆದ 5 ವರುಷಗಳ ಹೆಚ್ಚು ಆದ ವೆಚ್ಚ (ರೂ. ಲಕ್ಷಗಳಲ್ಲಿ)
1	2	3	4
ಮೂಲ ಕಾಮಗಾರಿ (Original Works)			
1	ರಾ.ಹೆ-207 ಸರ್ಜಾಪುರ-ದೇವನಹಳ್ಳಿ ರಸ್ತೆ ಕಿ.ಮೀ 16.80 ರಿಂದ 19.00 ರ ವರೆಗೆ 2 ಪಥದ ರಸ್ತೆಯನ್ನಾಗಿ ಅಗಲೀಕರಣ ಮಾಡುವುದು	2.20	68.24
2	ರಾ.ಹೆ-207 ಸರ್ಜಾಪುರ-ದೇವನಹಳ್ಳಿ ರಸ್ತೆ ಕಿ.ಮೀ 104.00 ರಿಂದ 117.00 ರ ವರೆಗೆ ಅಭಿವೃದ್ಧಿಪಡಿಸುವುದು	13.00	179.90
3	ರಾ.ಹೆ-207 ಸರ್ಜಾಪುರ-ದೇವನಹಳ್ಳಿ ರಸ್ತೆ ಕಿ.ಮೀ 117.00 ರಿಂದ 129.00 ರ ವರೆಗೆ ರಸ್ತೆ ಬಲಪಡಿಸುವುದು	6.00	199.20
4	ರಾ.ಹೆ-207 ಸರ್ಜಾಪುರ-ದೇವನಹಳ್ಳಿ ರಸ್ತೆ ಕಿ.ಮೀ 19.00 ರಿಂದ 30.00 ರ ವರೆಗೆ ರಸ್ತೆ ಬಲಪಡಿಸುವುದು	11.00	811.00
5	ರಾ.ಹೆ-207 ಸರ್ಜಾಪುರ-ದೇವನಹಳ್ಳಿ ರಸ್ತೆ ಕಿ.ಮೀ 30.00 ರಿಂದ 57.30 ರ ವರೆಗೆ ರಸ್ತೆ ಅಭಿವೃದ್ಧಿಪಡಿಸುವುದು	27.30	897.00

6	ರಾ.ಹೆ-209 ದಿಂಡಿಗಲ್-ಬೆಂಗಳೂರು ರಸ್ತೆ ಕಿ.ಮೀ 400.70 ರಿಂದ 402.00 ರ ವರೆಗೆ ದ್ವಿಪಥ ರಸ್ತೆ ಅಗಲೀಕರಣ	1.30	36.51
7	ರಾ.ಹೆ-209 ದಿಂಡಿಗಲ್-ಬೆಂಗಳೂರು ರಸ್ತೆ ಕಿ.ಮೀ 393.55 ರಲ್ಲಿ ಸಣ್ಣ ಸೇತುವೆ ನಿರ್ಮಿಸುವುದು	1 ಸಣ್ಣ ಸೇತುವೆ	26.46
ಕೇಂದ್ರ ರಸ್ತೆ ನಿಧಿ ಯೋಜನೆ (Central Road Fund Works)			
1	ರಾಮನಗರ ಜಿಲ್ಲೆಯ ಬೆಂಗಳೂರು-ಮಾಗಡಿ ಮುಖ್ಯ ರಸ್ತೆಯಲ್ಲಿ ಆಯ್ದ ಭಾಗಗಳಾದ ಲಕಮಿಪುರ (ಮಾಗಡಿ ಮುಖ್ಯ ರಸ್ತೆಯಿಂದ ಕಾಚೋಹಳ್ಳಿ- ಬೈಲಕೊನ್ನಹಳ್ಳಿ- ಗಂಗೊಂಡನಹಳ್ಳಿಯಿಂದ ಲಕ್ಷ್ಮೀಪುರ ರಸ್ತೆ) ಅಭಿವೃದ್ಧಿಪಡಿಸುವುದು	3.5	30.06
2	ರಾಮನಗರ ಜಿಲ್ಲೆಯ ಹೆಸರಘಟ್ಟ ಹಳ್ಳಿಯ ವ್ಯಾಪ್ತಿಯ - ಬ್ಯಾತದ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು	7.85	43.80
3	ರಾಮನಗರ ಜಿಲ್ಲೆಯ ಬೆಳವನಗಲ-ಅರುಡಿ ರಸ್ತೆ ಕಿ.ಮೀ 2.50 ರಿಂದ 26.5 ರ ವರೆಗೆ ಅಭಿವೃದ್ಧಿಪಡಿಸುವುದು	6.50	17.98
4	ರಾಮನಗರ ಜಿಲ್ಲೆಯ ಕೂಟಗಲ್ ರಸ್ತೆಯಿಂದ ಅರೇಹಳ್ಳಿ- ಪಾದರಹಳ್ಳಿ, ಮಾದರಸಬರದೊಡ್ಡಿ ವಯಾ ಮಾದಪುರ ರಸ್ತೆವರೆಗೆ ಅಭಿವೃದ್ಧಿಪಡಿಸುವುದು	3.10	50.84

5	ರಾಮನಗರ ಜಿಲ್ಲೆಯ ತುಂಬೇನಹಳ್ಳಿ-ಹೆಬ್ಬಗೋಡಿಯಿಂದ ಹುಚ್ಚಮ್ಮನದೊಡ್ಡಿ ವಯಾ ಎಂ.ಜಿ. ಪಾಲ್ಯ, ಬೆನ್ನಿಹಳ್ಳಿಯನ್ನು ಅಭಿವೃದ್ಧಿಪಡಿಸುವುದು	3.40	84.72
6	ಬೆಂಗಳೂರು ಉತ್ತರ ತಾಲ್ಲೂಕಿನ ಆರ್.ಎಂ. ರಸ್ತೆಯಿಂದ ಕೆಎಂಎಫ್-ಬಿಬಿಎಫ್ ವಯಾ ಹೆಸರಘಟ್ಟದ ಟಿ.ಬಿ. ಉದ್ದ ಕಿ.ಮೀ 8.00 ಅಭಿವೃದ್ಧಿಪಡಿಸುವುದು	3.25	63.52
7	ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ-ಕೆಸ್ತೂರ ವಯಾ ಹುಳವಾಡಿ ರಸ್ತೆಯನ್ನು ಅಭಿವೃದ್ಧಿಪಡಿಸುವುದು	5.35	24.71
8	ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವನಗಳ-ಕನಸವಾಡಿ ರಸ್ತೆ ಕಿ.ಮೀ 0.00 ರಿಂದ 10.40 ರ ಆಯ್ದುಭಾಗಗಳ ಅಭಿವೃದ್ಧಿಪಡಿಸುವುದು	4.50	122.92
9	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಗಲೂರು ರಸ್ತೆಯಿಂದ ಬಿಳಿಶಿವಾಲಯ ರಸ್ತೆ ವಯಾ ದೊಡ್ಡಗುಬ್ಬಿ ರಸ್ತೆಯನ್ನು ಅಭಿವೃದ್ಧಿಪಡಿಸುವುದು	4.60	116.20
10	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾತನೂರ-ಹೋಬಳಿ - ಅರಗನ ಹಳ್ಳಿ (ಹೊನ್ನಗಾನ ಹಳ್ಳಿ) ಯಿಂದ ಕಂಡನಹೊಳ್ಳಿ (ಕಾಡಹಳ್ಳಿ) ರಸ್ತೆಯ ಅಭಿವೃದ್ಧಿ	2.20	53.02

11	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾರೋಹಳ್ಳಿ ಮರಳವಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಅಭಿವೃದ್ಧಿಪಡಿಸುವುದು	2.00	103.84
12	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ಗುಂತಕಲ್ ಬಿ.ಸಿ. ರಸ್ತೆಯ ಸಾತನೂರ ಹೋಬಳಿ ಅರಗನಹಳ್ಳಿ (ಹೊನ್ನಗಾನಹಳ್ಳಿ)ಯಿಂದ ಕಂಡನ ಹಳ್ಳಿ (ಕಾಡೆಹಳ್ಳಿ) ರಸ್ತೆಯ ಅಭಿವೃದ್ಧಿ	22.00	115.50
13	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋಡಿಹಳ್ಳಿ-ಬನ್ನಿಮುಕೊಡ್ಲು-ಹುಣಸನಹಳ್ಳಿ-ಕೋಲಗುಂಡನಹಳ್ಳಿ-ತಮಿಳುನಾಡು ಗಡಿ ರಸ್ತೆಯ ಅಭಿವೃದ್ಧಿ	5.20	99.66
14	ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಂಪುರ-ನಂದಿವರೆಗೆ ಮತ್ತು ವಿಜಯಪುರದಿಂದ ದೇವನಹಳ್ಳಿವರೆಗೆ ರಸ್ತೆ ಅಭಿವೃದ್ಧಿ	23.00	836.47
15	ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೋಡಿ ಹಳ್ಳಿ - ಬನ್ನಿಮುಕೊಡ್ಲು - ಅಲಂತ ರಸ್ತೆ ಅಭಿವೃದ್ಧಿ ಕಾಮಗಾರಿ	11.20	208.58
ಆರ್ಥಿಕ ಪ್ರಾಮುಖ್ಯತೆ ರಸ್ತೆ (E.I. Works)			
1	ರಾಜ್ಯ ಹೆದ್ದಾರಿ - 74 ರಲ್ಲಿ ನೆಲಮಂಗಲದಿಂದ ನಂದಿ ಕ್ರಾಸ್ ರಸ್ತೆ ವಯಾ ದೊಡ್ಡಬಳ್ಳಾಪುರ ಕಿ.ಮೀ 8.00 ರಿಂದ 46.00 ರ ವರೆಗೆ ಅಭಿವೃದ್ಧಿಪಡಿಸುವುದು	5.00	250.00

ಅಂತರ ರಾಜ್ಯ ಸಂಪರ್ಕ ಯೋಜನೆ (ISC Works)			
1	ರಾಜ್ಯ ಹೆದ್ದಾರಿ - 86A ಹೊಸೂರು-ಆನೇಕಲ್-ರಾಮನಗರ-ಮಾಗಡಿ-ದಾಬಸ್‌ಪೇಟೆ ರಸ್ತೆ ಕಿ.ಮೀ 39.00 ರಿಂದ 48.00 ರ ವರೆಗೆ ಮಧ್ಯಮ ರಸ್ತೆಯಿಂದ ದ್ವಿಪಥ ರಸ್ತೆಯನ್ನು ಅಭಿವೃದ್ಧಿಪಡಿಸುವುದು	8.40	271.10
2	ರಾಜ್ಯ ಹೆದ್ದಾರಿ - 3 ಹೊಸೂರು-ಆನೇಕಲ್-ರಾಮನಗರ-ಮಾಗಡಿ-ದಾಬಸ್‌ಪೇಟೆ ರಸ್ತೆ ಕಿ.ಮೀ 61.275 ರಿಂದ 72.00 ರ ವರೆಗೆ ಮಧ್ಯಮ ರಸ್ತೆಯಿಂದ ದ್ವಿಪಥ ರಸ್ತೆಯನ್ನು ಅಭಿವೃದ್ಧಿಪಡಿಸುವುದು	8.40	271.10
3	ರಾಜ್ಯ ಹೆದ್ದಾರಿ - 3 ಹೊಸೂರು-ಆನೇಕಲ್-ರಾಮನಗರ-ಮಾಗಡಿ-ದಾಬಸ್‌ಪೇಟೆ ರಸ್ತೆ ಕಿ.ಮೀ 72.00 ರಿಂದ 84.00 ರ ವರೆಗೆ ಮಧ್ಯಮ ರಸ್ತೆಯಿಂದ ದ್ವಿಪಥ ರಸ್ತೆಯನ್ನು ಅಭಿವೃದ್ಧಿಪಡಿಸುವುದು	10.73	461.10
4	ರಾಜ್ಯ ಹೆದ್ದಾರಿ - 3 ಹೊಸೂರು-ಆನೇಕಲ್-ರಾಮನಗರ-ಮಾಗಡಿ-ದಾಬಸ್‌ಪೇಟೆ ರಸ್ತೆ ಕಿ.ಮೀ 84.00 ರಿಂದ 93.00 ರ ವರೆಗೆ ಮಧ್ಯಮ ರಸ್ತೆಯಿಂದ ದ್ವಿಪಥ ರಸ್ತೆಯನ್ನು ಅಭಿವೃದ್ಧಿಪಡಿಸುವುದು	12.00	429.90

5	ರಾಜ್ಯ ಹೆದ್ದಾರಿ - 17E ಕಿ.ಮೀ 48.275 ರಿಂದ 56.725 ರ ವರೆಗೆ ಮತ್ತು ಜಿಲ್ಲಾ ಮುಖ್ಯ ರಸ್ತೆಯಾದ ಕಿ.ಮೀ 0.00 ರಿಂದ 2.00 ರ ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸುವುದು.	9.10	335.00
6	ಜಿಲ್ಲಾ ಮುಖ್ಯ ರಸ್ತೆಯಿಂದ ಕಿ.ಮೀ 2.00 ರಿಂದ 14.30 ರ ರಸ್ತೆಯಾದ ಹೊಸೂರು-ಆನೇಕಲ್-ರಾಮನಗರ-ಮಾಗಡಿ-ದಾಬಸ್‌ಪೇಟೆ ರಸ್ತೆಯನ್ನು ಅಭಿವೃದ್ಧಿಪಡಿಸುವುದು	10.45	305.40
7	ರಾಜ್ಯ ಹೆದ್ದಾರಿ-13 ರಲ್ಲಿ ಏಕ ಪಥರಸ್ತೆಯಿಂದ ದ್ವಿಪಥರಸ್ತೆ ಕಿ.ಮೀ 124.710 ರಿಂದ 129.240 ಯ ಹೊಸೂರು - ಆನೇಕಲ್ - ರಾಮನಗರ - ಮಾಗಡಿ - ದಾಬಸ್‌ಪೇಟೆ ರಸ್ತೆಯನ್ನು ಅಭಿವೃದ್ಧಿಪಡಿಸುವುದು	4.78	189.54

ಸಭಾಪತಿಯವರು:- ಮಂಡಿಸಲಾಯಿತು.

(2) ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

(ಅ) ಗಾಂಧಿ ಬಜಾರ್‌ನಲ್ಲಿ 4 ದಶಕಗಳಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಬಗ್ಗೆ

ಶ್ರೀ ಆರ್.ವಿ. ವೆಂಕಟೇಶ್ (ವಿಧಾನ ಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬೆಂಗಳೂರಿನ ಗಾಂಧಿಬಜಾರ್‌ನಲ್ಲಿ ಸುಮಾರು 4 ದಶಕಗಳಿಂದಲೂ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದ 300ಕ್ಕಿಂತ ಹೆಚ್ಚು ವ್ಯಾಪಾರಿಗಳನ್ನು ದಿನಾಂಕ 24-01-12ರಂದು ಹಠಾತ್ ತೆರವುಗೊಳಿಸಿರುವ ವಿಚಾರವು ಸಾರ್ವಜನಿಕ ಮಹತ್ವದ ವಿಷಯವಾಗಿದ್ದು ಈ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ನಾನು ಅನುಮತಿಯನ್ನು ಕೋರುತ್ತೇನೆ.

ಸುಮಾರು 40 ವರ್ಷಗಳಿಂದ ರಸ್ತೆ ಬದಿ ಹೂವು, ಹಣ್ಣು ತರಕಾರಿಗಳನ್ನು ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದ ವ್ಯಾಪಾರಿಗಳನ್ನು ರಾತ್ರೋ ರಾತ್ರಿ ಹಠಾತ್ ತೆರವುಗೊಳಿಸಿ ಅವರ ಜೀವನವು ದುಸ್ತರವಾಗುವಂತೆ ಮಾಡಿದ್ದು, ಸ್ಥಳೀಯವಾಗಿ ಎಲ್ಲಾ ರೀತಿಯ ವ್ಯಾಪಾರಿಗಳಿಗೆ ಈ ರೀತಿಯ ಅನ್ಯಾಯವಾಗಿರುವುದು ದುರದೃಷ್ಟದ ಸಂಗತಿಯಾಗಿದೆ. ಈ ರೀತಿಯ ಬಿ.ಬಿ.ಎಂ.ಪಿಯ ಕಾರ್ಯಚರಣೆಯಿಂದ ಸ್ಥಳೀಯ ವ್ಯಾಪಾರಿಗಳಿಗಲ್ಲದೆ, ತಾಜಾ ಪದಾರ್ಥಗಳು ಕೈಗೆಟಕುವ ಕರಗಳಲ್ಲಿ ಖರೀದಿಸುತ್ತಿದ್ದ ನಾಗರಿಕರಿಗೂ ಕೂಡ ಅನಾನುಕೂಲವಾಗಿರುತ್ತದೆ. ಈ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರ ವ್ಯಾಪಾರಕ್ಕೆ ಯಾವುದೇ ಪರ್ಯಾಯ ಮಾರ್ಗವನ್ನು ಮಾಡದೇ ಏಕಾ ಏಕಿ ಈ ಬಗ್ಗೆ ಕಠಿಣ ಕ್ರಮದಿಂದ ಸಾಮಾಜಿಕವಾಗಿ ಅವರಿಗೆ ಅನ್ಯಾಯವೆಸಗಿದಂತಾಗಿದೆ. ಈ ಹಠಾತ್ ತೆರವಿನಿಂದ ವ್ಯಾಪಾರಿಗಳು ಸಂಕಷ್ಟಗಳಿಗೆ ಸಿಲುಕಿಕೊಂಡು ಆತ್ಮಹತ್ಯೆಯೇ ಅವರಿಗೆ ದಾರಿಯೆಂದು ಭಾವಿಸಿದ್ದಾರೆ. ತಮ್ಮ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ಶುಲ್ಕವನ್ನು ಕಟ್ಟಲು ಬಿಡಿಗಾಸು ಇಲ್ಲದೆ ಬೀದಿ ಪಾಲಾಗಿದ್ದಾರೆ. ಈ ಸಂಬಂಧ ಸರ್ಕಾರವು ಅಲ್ಲಿನ ವ್ಯಾಪಾರಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವ ಸಲುವಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರುಕಟ್ಟೆ ಸ್ಥಳವನ್ನು ನಿಗದಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ವಿನಂತಿಸುತ್ತೇನೆ.

ಡಾ|| ವಿ.ಎಸ್. ಆಚಾರ್ಯ (ಸಭಾ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಆರ್.ವಿ. ವೆಂಕಟೇಶ್ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಕೊಡಿಸುತ್ತೇನೆ.

(ಆ) ಬೆಂಗಳೂರು ಹೊಸ ಬಿ.ಇ.ಎಲ್. ರಸ್ತೆಯಲ್ಲಿ ವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆ ಆಗದಿರುವುದರ ಬಗ್ಗೆ

ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಬೆಂಗಳೂರು ಹೊಸ ಬಿ.ಇ.ಎಲ್. ರಸ್ತೆ ಈಗ ಹೆಚ್ಚಿನ ವಾಹನ ದಟ್ಟಣೆ ರಸ್ತೆಯಾಗಿದೆ. ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆದ ಮೇಲೆ ಮಲ್ಲೇಶ್ವರಂ, ವಿಜಯನಗರ, ಬಸವೇಶ್ವರ ನಗರ ಈ ಭಾಗದವರೆಲ್ಲರೂ ಕೂಡ ಈ ರಸ್ತೆಯಲ್ಲಿ ಓಡಾಟ ಮಾಡುವುದರಿಂದ ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಮತ್ತು ಈ ಭಾಗದಲ್ಲಿ ದೊಡ್ಡ ದೊಡ್ಡ ಮಳಿಗೆಗಳು ಬಂದಿರುವುದರಿಂದ ಅಲ್ಲಿ ಪಾರ್ಕಿಂಗ್‌ಗೆ ಜಾಗದ ವ್ಯವಸ್ಥೆ ಇಲ್ಲ. ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಒಂದೂವರೆ ಗಂಟೆ ಆಗುತ್ತದೆ. ಬೆಳಗಿನ ಜಾವ ಬರಬೇಕಾದರೂ ಕೂಡ ಒಂದೂವರೆ ಗಂಟೆ ಆಗುತ್ತದೆ. ಒಂದೂವರೆ ಕಿಲೋಮೀಟರ್‌ನಷ್ಟು ಟ್ರಾಫಿಕ್ ಜಾಮ್ ಆಗುತ್ತದೆ. ಈ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಬಿ.ಬಿ.ಎಂ.ಪಿ.ಯವರಾಗಲೀ ಇಲ್ಲವೇ ಗೃಹ ಇಲಾಖೆಯವರಾಗಲೀ ಗಮನಹರಿಸಿಲ್ಲ. ವಾಹನ ನಿಲುಗಡೆಗೆ ಸರಿಯಾದ ಒಂದು ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಒಂದು ದಿವಸ ರಸ್ತೆಯ ಎಡ ಬದಿಯಲ್ಲಿ ಮತ್ತೊಂದು ದಿವಸ ರಸ್ತೆಯ ಬಲ ಬದಿಯಲ್ಲಿ ವಾಹನಗಳ ನಿಲುಗಡೆಯ ವ್ಯವಸ್ಥೆಯನ್ನು ಮಾಡಬೇಕು. ಈ ಒಂದೂವರೆ ಕಿಲೋಮೀಟರಿನವರೆಗೂ ಟ್ರಾಫಿಕ್ ಜಾಮ್ ಏನು ಆಗುತ್ತಿದೆ ಇದಕ್ಕೆ ಒಂದು ಪರಿಹಾರವನ್ನು ಕಂಡು ಹಿಡಿಯಬೇಕು, ಸದಾಶಿವನಗರದ ಪೊಲೀಸ್ ಸ್ಟೇಷನ್ನಿನ ಹತ್ತಿರ ಮತ್ತು ಮೇಕ್ರಿ ಸರ್ಕಲ್‌ನ ಹತ್ತಿರ ದೊಡ್ಡ ಟ್ರಾಫಿಕ್ ಜಾಮ್ ಆಗುತ್ತದೆ. ಇದರಿಂದಾಗಿ ಬಹಳ ಕಷ್ಟವಾಗುತ್ತಿದೆ. ಇದರ ಬಗ್ಗೆ ಮಾನ್ಯ ಮಂತ್ರಿಗಳು ಸೀರಿಯಸ್ ಆಗಿ ಗಮನಹರಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿಸುತ್ತೇನೆ.

ಡಾ|| ವಿ.ಎಸ್. ಆಚಾರ್ಯ (ಸಭಾ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದಂತಹ ವಿಷಯದ ಬಗ್ಗೆ ಮಾನ್ಯ ಗೃಹ ಮಂತ್ರಿಗಳಿಂದ ಉತ್ತರವನ್ನು ಕೊಡಿಸುತ್ತೇನೆ. ಮಾನ್ಯ ಅಶೋಕ್ ಅವರು ಕೆಳಮನೆಯಲ್ಲಿ ಇದ್ದಾರೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೇ, ನನ್ನದು ಒಂದು ವಿಷಯ ಇದೆ.

ಸಭಾಪತಿಯವರು:- ಶೂನ್ಯವೇಳೆಗೆ ಬರುವಂತಹ ವಿಷಯಗಳಿಗೆ ನಾನು ಅವಕಾಶವನ್ನು ಮಾಡಿಕೊಡುತ್ತೇನೆ. ಅದರ ಅಡಿಯಲ್ಲಿ ಬಾರದೇ ಇರುವಂತಹ ವಿಷಯಗಳಿಗೆ ಶೂನ್ಯವೇಳೆಯ ಅಡಿಯಲ್ಲಿ ಅವಕಾಶವನ್ನು ಕೊಡುವುದಕ್ಕೆ ಆಗುವುದಿಲ್ಲ. ತಾವು ಕಳುಹಿಸಿರುವ ವಿಚಾರದ ಬಗ್ಗೆ ನಾನು ನೋಡಿದ್ದೇನೆ.

3. ಸಭೆಯ ಮುಂದಿಡಲಾದ ಕಾಗದ ಪತ್ರಗಳ ಪಟ್ಟಿ

(ಮೊದಲನೇ ಪಟ್ಟಿ)

ಮಂಗಳವಾರ, ದಿನಾಂಕ 31ನೇ ಜನವರಿ 2012

- I. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ಮಾನ್ಯ ಮುಖ್ಯಮಂತ್ರಿಯವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೆ,
- 1978ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ 8(3)ರ ಮೇರೆಗೆ:

1. 1992ರ ಕರ್ನಾಟಕ ಸರ್ಕಾರದ ಸಚಿವಾಲಯದ ಸೇವೆಗಳು (ನೇಮಕಾತಿ) ನಿಯಮಗಳು ಅನುಸೂಚಿತ ತಿದ್ದುಪಡಿ ಮಾಡಿ ದಿನಾಂಕ: 16.08.2011 ರಂದು ಹೊರಡಿಸಿರುವ ಅಧಿಸೂಚನೆ ಸಂಖ್ಯೆ:ಸಿಆಸುಇ:30:ಸೇನಿಡಿ:2010.

1979ರ ಕರ್ನಾಟಕ ಪ್ರವೇಶ ತೆರಿಗೆ ಕಾಯ್ದೆ 31ರ ಪ್ರಕರಣದ ಮೇರೆಗೆ:

2. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ)ಯನ್ನು ಕಾರ್ಯಗತಗೊಳಿಸುವಲ್ಲಿ ಬಳಸುವುದಕ್ಕಾಗಿ ಸ್ಥಳೀಯ ಪ್ರದೇಶದೊಳಗೆ ಷರತ್ತಿಗೊಳಪಡುವ ಕೆಲವು ಸರಕುಗಳ ಪ್ರವೇಶ ತೆರಿಗೆಯನ್ನು ವಿನಾಯಿತಿಗೊಳಿಸಿ ದಿನಾಂಕ:7.12.2011 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಎಫ್‌ಡಿ:7:ಸಿಇಟಿ: 2009 ಗಳನ್ನು ಮಂಡಿಸುತ್ತೇನೆ.

II. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು

1983ರ ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 145(4)ರ ಮೇರೆಗೆ:

1. ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಗ್ರ್ಯಾಂಟ್ ಇನ್ ಕೋಡ್ ನಿಯಮಗಳನ್ನು ರಚಿಸಿ ದಿನಾಂಕ 7.8.2003 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:551:ಯುಪಿಸಿ:1999.
2. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮಗಳು 2003ರ ನಿಯಮ 8ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶಿಕ್ಷಣ ಸಂಸ್ಥೆಗಳ ಬಗ್ಗೆ ದಿನಾಂಕ:13.5.2009 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:30:ಯುಪಿಸಿ:2008.

3. ಕರ್ನಾಟಕ ಶಿಕ್ಷಣ ಕಾಯ್ದೆ-ಅಪೀಲು ಪುನರೀಕ್ಷಣೆ ಮತ್ತು ಪುನರಾವಲೋಕನದ ಬಗ್ಗೆ ದಿನಾಂಕ:28.04.2006 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:54:ವಿವಿಧ:2005.
4. ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಅರೆಕಾಲಿಕ ಉಪನ್ಯಾಸಕರುಗಳನ್ನು ವಿಲೀನಗೊಳಿಸುವ ಬಗ್ಗೆ ದಿನಾಂಕ:12.02.2004ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:56:ಯುಪಿಸಿ:97

1978ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ 8(3)ರ ಮೇರೆಗೆ:

5. ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮ 2008ನ್ನು ರಚಿಸಿ ದಿನಾಂಕ:25.09.2009 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:91:ಡಿಸಿಇ:2004.
6. ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ನೌಕರಿ ಭರ್ತಿ ಬಗ್ಗೆ ವಯೋಮಿತಿ ನಿಗದಿಗೊಳಿಸಿ ದಿನಾಂಕ:04.08.2007ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:108:ಡಿಸಿಇ:2007
7. ವಾಣಿ ಸಕ್ಕರೆ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಹಿರಿಯೂರು ಇದರ ಸಿಬ್ಬಂದಿಯನ್ನು ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಿ ದಿನಾಂಕ:05.11.2008 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:152:ಯುಇಸಿ:2006
8. ಕರ್ನಾಟಕ ತಾಂತ್ರಿಕ ಶಿಕ್ಷಣ ನೇಮಕಾತಿ ನಿಯಮ 2006ರ ಅನುಸೂಚಿಯನ್ನು ತಿದ್ದುಪಡಿ ಮಾಡಿ ದಿನಾಂಕ:06.09.2008 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:165:ಡಿಟಿಇ:2007

1984ರ ಕರ್ನಾಟಕ ಶಿಕ್ಷಣ ಕಾಯ್ದೆ ಕ್ಯಾಪಿಟೇಷನ್ ಶುಲ್ಕ ನಿಷೇಧ ಸೆಕ್ಷನ್ 145(4)ರ ಮೇರೆಗೆ:

9. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕೆ ಅಭ್ಯರ್ಥಿಗಳ ಆಯ್ಕೆ ನಿಯಮಾವಳಿ 2004ನ್ನು ರಚಿಸಿ ದಿನಾಂಕ:12.05.2004 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:24:ಟಿಇಸಿ:2004
10. ಕರ್ನಾಟಕ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸುಗಳಿಗೆ ಅಭ್ಯರ್ಥಿಗಳ ಆಯ್ಕೆ ನಿಯಮಾವಳಿ 2005ನ್ನು ರಚಿಸಿ ದಿನಾಂಕ:21.05.2005ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:101:ಟಿಇಸಿ:2005
11. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕೆ ಅಭ್ಯರ್ಥಿಗಳ ಆಯ್ಕೆ ನಿಯಮಗಳು 2006ನ್ನು ರಚಿಸಿ ದಿನಾಂಕ:28.02.2006 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:10:ಟಿಇಸಿ:2006
12. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು 2007ನ್ನು ರಚಿಸಿ ದಿನಾಂಕ:09.02.2007ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:243:ಟಿಇಸಿ:2006.
13. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶ (ತಿದ್ದುಪಡಿ) ನಿಯಮಗಳು 2006 ರಲ್ಲಿ ನಿಯಮ 2ನ್ನು ತಿದ್ದುಪಡಿ ಮಾಡಿ ದಿನಾಂಕ:28.05.2007ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:243:ವೆಇಸಿ:2006

14. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮ 4,5,9 ಮತ್ತು ಅನುಸೂಚಿ IIನ್ನು ತಿದ್ದುಪಡಿಗೊಳಿಸಿ 2010 ನಿಯಮಗಳನ್ನು ರಚಿಸಿ ದಿನಾಂಕ:20.03.2010ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:39:ಟಿಇಸಿ:2010.
15. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮಗಳು 2006ರ ನಿಯಮ 3ನ್ನು ತಿದ್ದುಪಡಿಗೊಳಿಸಿ ದಿನಾಂಕ:31.05.2010ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:112:ಟಿಇಸಿ:2010.
16. ಕರ್ನಾಟಕ ಮಾಸ್ಟರ್ ಆಫ್ ಇಂಜಿನಿಯರಿಂಗ್(ಎಂ.ಇ) ಮತ್ತು ಮಾಸ್ಟರ್ ಆಫ್ ಟೆಕ್ನಾಲಜಿ(ಎಂ.ಟೆಕ್) ಪ್ರವೇಶದ ನಿಯಮ 2005ರಲ್ಲಿನ ನಿಯಮ 4ರ ಪ್ರತಿಯೋಜನೆಯಡಿ ತಿದ್ದುಪಡಿಗೊಳಿಸಿ ದಿನಾಂಕ:01.06.2010 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಇಡಿ:08:ಟಿಜಿಎಲ್:2010 ಗಳನ್ನು ಮಂಡಿಸುತ್ತೇನೆ.

III. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೆ,

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಕಲಂ 320ರ ಮೇರೆಗೆ:

2011ರ ಕರ್ನಾಟಕ ಪಂಚಾಯತ್ ರಾಜ್ (ಒತ್ತುವರಿಗಳನ್ನು ತೆರವುಗೊಳಿಸುವ) ನಿಯಮಗಳನ್ನು ರಚಿಸಿ ದಿನಾಂಕ:04.06.2011 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಗ್ರಾಅಪ:115:ಜಿಪಸ: 2011ನ್ನು ಮಂಡಿಸುತ್ತೇನೆ.

IV. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರ,

1961ರ ಕರ್ನಾಟಕ ವಧು ವರದಕ್ಷಿಣೆ ನಿಷೇಧ ಅಧಿನಿಯಮದ ಪ್ರಕರಣ 10(3)ರ ಮೇರೆಗೆ:

1. 2004ರ ಕರ್ನಾಟಕ ವಧು ವರದಕ್ಷಿಣೆ ನಿಷೇಧ ನಿಯಮಗಳ ನಿಯಮ (3)ರ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರು/ಉಪನಿರ್ದೇಶಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಕಂದಾಯ ಇಲಾಖಾ ತಹಸೀಲ್ದಾರರನ್ನು ವಧು ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನಾಗಿ ನೇಮಿಸಿ ದಿ:17.04.2004 ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಮಮಇ:39:ಎಸ್‌ಡಬ್ಲ್ಯೂಡಬ್ಲ್ಯೂ:2004.
2. 1961ರ ಕರ್ನಾಟಕ ವಧು ವರದಕ್ಷಿಣೆ ನಿಷೇಧ ಅಧಿನಿಯಮದ ಪ್ರಕರಣ 10(1)ರನ್ವಯ ನಿಯಮಗಳನ್ನು ಜಾರಿಗೆ ತಂದು ದಿ:31.03.2004ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಮಮಇ:39:ಎಸ್‌ಡಬ್ಲ್ಯೂಡಬ್ಲ್ಯೂ:2004.

2006ರ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಅಧಿನಿಯಮದ ಪ್ರಕರಣ 19(2)ರ ಮೇರೆಗೆ:

3. 2007ರ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಅಧಿನಿಯಮ 16(1) ಪ್ರಕರಣದನ್ವಯ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನಾಗಿ ನೇಮಕ ಮಾಡಲು ದಿನಾಂಕ: 02.05.2008ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಮಮಇ:377:ಎಸ್‌ಡಬ್ಲ್ಯೂಡಬ್ಲ್ಯೂ:2004.

2000ದ ಕರ್ನಾಟಕ ಬಾಲಕ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಪ್ರಕರಣ 68(3)ರ ಮೇರೆಗೆ:

4. 2000ದ ಬಾಲಕ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಅಧಿನಿಯಮ ಪ್ರಕರಣ 68ರನ್ವಯ ನಿಯಮಗಳನ್ನು ರಚಿಸಿ ದಿನಾಂಕ 26.9.2002ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಮಮಇ:40:ಎಸ್‌ಬಿಬಿ:2001(ಪಿ).

1995ರ ಅಂಗವಿಕಲ ವ್ಯಕ್ತಿಗಳ (ಸ.ಅ.ಹ.ಸಂ ಮತ್ತು ಪೂ.ಬಾ) ಅಧಿನಿಯಮ 73(4)ರ ಮೇರೆಗೆ:

5. ಅಂಗವಿಕಲತೆಯ ನಿರ್ಧರಣೆ ಮತ್ತು ಶಾಶ್ವತ ಅಂಗವಿಕಲತೆಯ ಪ್ರಮಾಣ ಪತ್ರವನ್ನು ನೀಡಲು ರಾಜ್ಯ ಸಮನ್ವಯ ಸಮಿತಿ, ರಾಜ್ಯ ಕಾರ್ಯ ನಿರ್ವಾಹಕ ಸಮಿತಿಗಳ ಸಭೆ ನಡೆಸುವ ವಿಧಾನ ಇತ್ಯಾದಿಗಳನ್ನು ನಿಗದಿಪಡಿಸಿ ದಿನಾಂಕ:17.04.2004ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಮಮಇ:172:ಪಿಹೆಚ್‌ಪಿ: 1998.

2007ರ ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 32(3)ರ ಮೇರೆಗೆ:

6. ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆಗಾಗಿ ಅರ್ಜಿಯನ್ನು ದಾಖಲು ಮಾಡುವ ಕಾರ್ಯ ವಿಧಾನ ಮತ್ತು ಅದರ ನೋಂದಣಿ ಇತ್ಯಾದಿ ವಿಧಾನಗಳನ್ನು ನಿಗದಿಪಡಿಸಿ ದಿನಾಂಕ:19.11.2009ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಮಮಇ:479:ಪಿಹೆಚ್‌ಪಿ: 2007ಗಳನ್ನು ಮಂಡಿಸುತ್ತೇನೆ.

(ಎರಡನೇ ಪಟ್ಟಿ)

ಮಂಗಳವಾರ 31ನೇ ಜನವರಿ 2012

I. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು ಮುಖ್ಯಮಂತ್ರಿ ಅವರ ಪರವಾಗಿ:- ಸನ್ಮಾನ್ಯ ಸಭಾಪತಿಯವರೇ,

ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(7)ರ ಪ್ರಕರಣದ ಮೇರೆಗೆ:

1. ಕರ್ನಾಟಕ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಸಂಸ್ಥೆಯ 2009-10ನೇ ಸಾಲಿನ 24ನೇ ಕ್ರೋಢೀಕೃತ ವಾರ್ಷಿಕ ವರದಿ.

1956ರ ಕಂಪನಿ ಅಧಿನಿಯಮ 619(ಎ)(2)ನೇ ಪ್ರಕರಣದ ಮೇರೆಗೆ:

1. ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕ ನಿಯಮಿತ 2010-11ನೇ ಸಾಲಿನ ವಾರ್ಷಿಕ ವರದಿ.

II. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ನಗರಾಭಿವೃದ್ಧಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಬೆಂಗಳೂರು ಜಲಮಂಡಳಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

1987ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಅಧಿನಿಯಮ 48(5)ರ ಪ್ರಕರಣದ ಮೇರೆಗೆ;

1. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

3. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
4. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
5. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
6. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
7. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

1956ರ ಕಂಪನಿ ಅಧಿನಿಯಮ 619(ಎ)(2)ನೇ ಪ್ರಕರಣದ ಮೇರೆಗೆ:

1. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

III. ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು) ಅವರು:

ಕರ್ನಾಟಕ ವಿಶ್ವ ವಿದ್ಯಾಲಯಗಳ ಅಧಿನಿಯಮ 2000ದ ಕಲಂ 50(2) ಮತ್ತು 47(4)ರ ಮೇರೆಗೆ:

1. ತುಮಕೂರು ವಿಶ್ವವಿದ್ಯಾಲಯದ 2010-11ನೇ ಸಾಲಿನ ವಾರ್ಷಿಕ ವರದಿ.
2. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಇದರ 2010-11ನೇ ಸಾಲಿನ ವಾರ್ಷಿಕ ವರದಿ.

3. ಬೆಂಗಳೂರು ವಿಶ್ವವಿದ್ಯಾಲಯದ 2008-09ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು 2009-10ನೇ ಸಾಲಿನ ವಾರ್ಷಿಕ ವರದಿ.

ಕಂಪನಿಗಳ ಅಧಿನಿಯಮ 1956ರ ಕಲಂ 619(ಎ) ಪ್ರಕರಣದ ಮೇರೆಗೆ:

1. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.

IV. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಚಿವರ ಪರವಾಗಿ):-
ಸನ್ಮಾನ್ಯ ಸಭಾಪತಿಯವರೇ,

1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 300(5)ನೇ ಪ್ರಕರಣದ ಮೇರೆಗೆ:

1. ಮಂಡ್ಯ ಜಿಲ್ಲಾ ಪಂಚಾಯತ್‌ನ 2010-11ನೇ ಸಾಲಿನ ವಾರ್ಷಿಕ ವರದಿ.
2. ದಾವಣಗೆರೆ ಜಿಲ್ಲಾ ಪಂಚಾಯತ್‌ನ 2010-11ನೇ ಸಾಲಿನ ವಾರ್ಷಿಕ ವರದಿ.

V. ಡಾ|| ವಿ.ಎಸ್. ಆಚಾರ್ಯ ಉನ್ನತ ಶಿಕ್ಷಣ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಪರವಾಗಿ):-
ಸನ್ಮಾನ್ಯ ಸಭಾಪತಿಯವರೇ,

1956ರ ಕಂಪನಿ ಅಧಿನಿಯಮ 619(ಎ)(2) ಪ್ರಕರಣದ ಮೇರೆಗೆ:

1. ಮೈಸೂರು ಪೇಯಿಂಗ್ ವಾರ್ನಿಷ್ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.

2. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 2010-11ನೇ ಸಾಲಿನ ವಾರ್ಷಿಕ ವರದಿ.
3. ಮೈಸೂರು ಮಿನರಲ್ಸ್ ಲಿಮಿಟೆಡ್‌ನ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
4. ಎನ್.ಜಿ.ಇ.ಎಫ್, ಹುಬ್ಬಳ್ಳಿ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
5. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
6. ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
7. ದಿ ಮೈಸೂರು ಸಕ್ಕರೆ ಕಂಪನಿ ನಿಯಮಿತದ 2009-10ನೇ ಸಾಲಿನ ವಾರ್ಷಿಕ ವರದಿ.
8. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
9. ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಕಾಯ್ದೆಯ 26ನೇ ಪ್ರಕರಣದ ಮೇರೆಗೆ:

1. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

VI. ಶ್ರೀ ಸಿ.ಪಿ. ಯೋಗೀಶ್ವರ್ (ಅರಣ್ಯ ಸಚಿವರು) ಅವರು:

ಕಂಪನಿಗಳ ಅಧಿನಿಯಮ 1956 619(4)ರ ಮೇರೆಗೆ:

1. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

2. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

VII. ಡಾ|| ವಿ.ಎಸ್. ಆಚಾರ್ಯ (ಮಾನ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು) (ಇಂಧನ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರ ಪರವಾಗಿ):-
ಸನ್ಮಾನ್ಯ ಸಭಾಪತಿಯವರೆ,

1956ರ ಕಂಪನಿಗಳ ಅಧಿನಿಯಮದ 619(ಎ) (2)ನೇ ಪ್ರಕರಣದ ಮೇರೆಗೆ:

1. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
2. ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ 2010-11ನೇ ಸಾಲಿನ ವಾರ್ಷಿಕ ವರದಿ.
3. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
4. ಕರ್ನಾಟಕ ನವಿಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
5. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.
6. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.

ವಿದ್ಯುಚ್ಛಕ್ತಿ ಕಾಯ್ದೆ 2003 ಸೆಕ್ಷನ್ 104ರ ಪ್ರಕರಣದ ಮೇರೆಗೆ

1. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

VIII. ಡಾ|| ವಿ.ಎಸ್. ಆಚಾರ್ಯ (ಮಾನ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು) (ವಸತಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೆ,

1962ರ ಕರ್ನಾಟಕ ಗೃಹ ಮಂಡಳಿಯ ಅಧಿನಿಯಮ ಪ್ರಕರಣ 55(3)ರ ಮೇರೆಗೆ:

1. ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ, ಬೆಂಗಳೂರು 2009-10ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

IX. (ಮಾನ್ಯ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಮುಜರಾಯಿ ಸಚಿವರು) (ಸಮಾಜ ಕಲ್ಯಾಣ ಮತ್ತು ಬಂಧೀಖಾನೆ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೆ,

1956ರ ಕಂಪನಿ ಕಾಯ್ದೆಯ 619ಎ(2)ರ ಮೇರೆಗೆ

1. ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

X. ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು) ಅವರು:

1956ರ ಕಂಪನಿ ಅಧಿನಿಯಮ 619ಎ(2)ರ ಪ್ರಕರಣದ ಮೇರೆಗೆ:

1. ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ನಿಯಮಿತದ 2010-11ನೇ ಸಾಲಿನ ವಾರ್ಷಿಕ ವರದಿ.

ಸಭಾಪತಿಯವರು: ಮಂಡಿಸಲಾಯಿತು.

4. ಶಾಸನ ರಚನೆ

ವಿಧೇಯಕಗಳ ಮಂಡನೆ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ
(ಎರಡನೇ ತಿದ್ದುಪಡಿ) ವಿಧೇಯಕ, 2011

ಮಂಡನೆಗೆ ಅನುಮತಿ ಕೋರಿಕೆ

ಸಭಾಪತಿಯವರು:- ಮಾನ್ಯ ಸದಸ್ಯರುಗಳು ಒಂದು ವಿಚಾರವನ್ನು ಗಮನಿಸಬೇಕು. ಅದೇನೆಂದರೆ ಎಲ್ಲರಿಗೂ ಪೂರಕ ಕಾರ್ಯಕಲಾಪಗಳ ಪಟ್ಟಿಯನ್ನು ಕಳುಹಿಸಲಾಗಿದೆ. ಅದರ ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಅನ್ನು ಮಾನ್ಯ ಸಭಾನಾಯಕರು ಸದನದಲ್ಲಿ ಮಂಡಿಸುತ್ತಾರೆ.

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೆ, ಈ ವಿಧೇಯಕದಲ್ಲಿ ಹೊಸದೇನು ಇಲ್ಲ. ಕಳೆದ ಅಧಿವೇಶನದಲ್ಲಿ ಈ ಸದನದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011ರ ಬಗ್ಗೆ ಸಾಕಷ್ಟು ವಿಸ್ತೃತವಾದಂಥ ಚರ್ಚೆಯಾಗಿದೆ. ಆ ಚರ್ಚೆಯಲ್ಲಿಯೂ ಸಹ ಮಾರ್ಚ್ ತಿಂಗಳಲ್ಲಿ ಒಂದನೇ ತಿದ್ದುಪಡಿಯಾದಾಗ ಈ ಸದನ ಮತ್ತು ಕೆಳಗಿನ ಸದನದಲ್ಲಿ ಅನೇಕ ಸಲಹೆಗಳನ್ನು ಕೊಟ್ಟಿದ್ದರು. ಆ ಸಲಹೆಗಳನ್ನೆಲ್ಲಾ ಈ ಕಾಯಿದೆ ಸದುದ್ದೇಶದಿಂದ ಜಾರಿಗೆ ಬರಲಿ ಎಂದು ನೀಡಿದ್ದನ್ನು ಮನದಟ್ಟು ಮಾಡಿಕೊಂಡ ಮೇಲೆ, ಮೂರು ಗಂಟೆಗಳ ಕಾಲ ಚರ್ಚೆಯಾದ ಮೇಲೆ ಈ ವಿಧೇಯಕವನ್ನು ಇಲ್ಲಿ ಒಪ್ಪಿಕೊಂಡಿದ್ದಾರೆ. ಅದು ಅಲ್ಲಿ ಶುಕ್ರವಾರ ಸಂಜೆ ಬಂತು, ಒಂದು ಮತದಿಂದ ತಿರಸ್ಕೃತವಾಯಿತು. ಈ ವಿಧೇಯಕ ನಾಳೆ ಅಲ್ಲಿ ಹೋಗಬೇಕಾಗಿದೆ. ಆದ್ದರಿಂದ ದಯಮಾಡಿ ಈ ವಿಧೇಯಕವನ್ನು ಮಂಡನೆ ಮಾಡಲು ದಯಮಾಡಿ ಒಪ್ಪಿಗೆ ನೀಡಬೇಕೆಂದು ನಾನು ವಿನಂತಿ ಮಾಡುತ್ತೇನೆ.

ಸಭಾಪತಿಯವರು:- ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಅನ್ನು ಮಂಡಿಸಲು ಸಭೆ ಒಪ್ಪಿಗೆ ಕೊಟ್ಟಿದೆ ಎಂದು ಭಾವಿಸುತ್ತೇನೆ. ಮಾನ್ಯ ಸಭಾನಾಯಕರು ಸದರಿ ವಿಧೇಯಕವನ್ನು ಮಂಡಿಸಬಹುದು.

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೆ, ಈಗ ಮಂಡನೆಯಾದಂಥ ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನ ಸಭೆಯಿಂದ ತಿರಸ್ಕೃತವಾದ ರೂಪದಲ್ಲಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಅನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಅನ್ನು ಮಂಡಿಸಲು ತಮ್ಮ ಅನುಮತಿ ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“2011ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ನೀಡುವುದು”

ಪ್ರಸ್ತಾವ ಮಂಡಿಸಲಾಯಿತು

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಅನ್ನು ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು:- ವಿಧೇಯಕವನ್ನು ಮಂಡಿಸಲಾಗಿದೆ.

ಶ್ರೀ ಎಂ.ಪಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, the Bill has been introduced now. Regarding the Consideration part of it, ಈಗ ಕಾರ್ಯಕಲಾಪಗಳಲ್ಲಿರತಕ್ಕಂಥ ಬೇರೆ ವಿಷಯಗಳನ್ನು ತೆಗೆದುಕೊಳ್ಳಿ, ನಮ್ಮ ಕಾರ್ಯಕಲಾಪಗಳ ಪಟ್ಟಿಯಲ್ಲಿರುವ ವಿಷಯಗಳು ಚರ್ಚೆಯಾದ ಮೇಲೆ ಸದರಿ ವಿಧೇಯಕವನ್ನು ನಾವು ಚರ್ಚೆ ಮಾಡೋಣ.

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕ, 2011 ಈಗಾಗಲೇ ಈ ಸದನದಲ್ಲಿ ಮಂಡನೆಯಾಗಿ ಮೂರು ಗಂಟೆಗಳ ಕಾಲಕ್ಕಿಂತ ಹೆಚ್ಚು ಚರ್ಚೆಯಾಗಿದೆ.

ಶ್ರೀ ಎಂ.ಪಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, as far as the Bill is concerned, this is a fresh Bill before this House. ಅಲ್ಲಿ ರಿಜೆಕ್ಟ್ ಆದಮೇಲೆ, this is a fresh Bill. ಸದರಿ ಬಿಲ್ ಯಾವುದೇ ತಿದ್ದುಪಡಿಗಳಿಲ್ಲದೆ ಪರ್ಯಾಲೋಚನೆಗೆ ಬಂದಿರಲಿಕ್ಕೂ ಸಾಕು. ಆದರೆ ನಿಯಮಾವಳಿಗಳ ಪ್ರಕಾರ ಬಾಕಿ ಇರತಕ್ಕಂಥ ವಿಷಯಗಳು ಆದ ಮೇಲೆ ದಯಮಾಡಿ ಇದನ್ನು ಚರ್ಚೆಗೆ ತೆಗೆದುಕೊಳ್ಳೋಣ. ಇನ್ನು ಹತ್ತು ದಿನಗಳ ಕಾಲ ಸದನ ಇರುವುದರಿಂದ ಇಂದೇ ಈಗಲೇ ಚರ್ಚೆ ಮಾಡಬೇಕೆಂದು ಏನೂ ಇಲ್ಲ.

ಡಾ|| ವಿ.ಎಸ್. ಆಚಾರ್ಯ (ಉನ್ನತ ಶಿಕ್ಷಣ ಯೋಜನೆ, ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ನಾಳೆಯ ದಿವಸ ನನಗೆ ಕೆಳಮನೆಯಲ್ಲಿರಬೇಕಾಗಿದೆ. ನಾಳೆ ನನ್ನ ದಿವಸ ಅಲ್ಲಿದೆ. ಆದ್ದರಿಂದ ಪೂರ್ತಿ ದಿವಸ ನಾನು ಅಲ್ಲಿಯೇ ಇರುತ್ತೇನೆ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ನಾಳೆ auspicious day ಏನೂ ಅಲ್ಲ. ನಾವು ಇನ್ನು ಹತ್ತು ದಿವಸ ಇಲ್ಲಿರುತ್ತೇವೆ. ಐಂಡಿತ ನಾವು ಆ ಬಿಲ್ ಅನ್ನು ಪಾಸ್ ಮಾಡಿ ಕೊಡುತ್ತೇವೆ. ಮಾನ್ಯ ಸಭಾಪತಿಯವರೇ, ಇದು ಮಧ್ಯದಲ್ಲಿ ಬಂದಿರತಕ್ಕಂಥ ಹೆಚ್ಚುವರಿ ಕಾರ್ಯಕಲಾಪಗಳ ಪಟ್ಟಿ. The Additional Agenda should come at the end.

ಸಭಾಪತಿಯವರು:- ಈ ವಿಧೇಯಕದ ಬಗ್ಗೆ ಕಳೆದ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚೆಯಾಗಿದೆ. ಇಲ್ಲಿ ಬಿಲ್ ಪಾಸ್ ಮಾಡಿ ಕೆಳಮನೆಗೆ ಕಳುಹಿಸಿ ಕೊಡಲಾಯಿತು. ಕೆಳಮನೆಯಲ್ಲಿ ಅವರದೇ ಆದಂಥ ಕಾರಣಗಳಿಗೆ ಅದನ್ನು ತಿರಸ್ಕರಿಸಿದ್ದಾರೆ. ಆ ವಿಧೇಯಕ ಒಂದು ಮತದಿಂದ ತಿರಸ್ಕೃತಗೊಂಡಿದೆ. ತಾಂತ್ರಿಕವಾಗಿ ಪುನಃ ಆ ವಿಧೇಯಕ ಅಲ್ಲಿ ಅಥವಾ ಇಲ್ಲಿ ಮಂಡನೆಯಾಗಬೇಕಾಗಿದೆ. ಈಗ ಸರ್ಕಾರ ಸದರಿ ವಿಧೇಯಕವನ್ನು ಇಲ್ಲಿ ಮಂಡಿಸುತ್ತಿದೆ. ಕಳೆದ ಅಧಿವೇಶನದಲ್ಲಿ ಮೂರು ಗಂಟೆಗಳ ಕಾಲ ಚರ್ಚೆಯಾಗಿರುವಂಥ ಹಿನ್ನೆಲೆಯಲ್ಲಿ ಅದರ ಬಗ್ಗೆ ಮತ್ತೆ ಚರ್ಚೆಯಾಗಬೇಕೆಂದು ಸದಸ್ಯರುಗಳು ಅಪೇಕ್ಷೆಪಟ್ಟರೆ ನಾನು ಈಗಲೇ ಅವರಿಗೆ ಅವಕಾಶವನ್ನು ನೀಡುತ್ತೇನೆ. ಹಿಂದೆ ಮೂರು ಗಂಟೆಗಳ ಕಾಲ ಚರ್ಚೆಯಾಗಿದ್ದರೂ ಸಹ ಮತ್ತೆ ಈಗ ಕೂಡ ಚರ್ಚೆ ಮಾಡಿ ಪಾಸ್ ಮಾಡುತ್ತೇವೆಂದರೆ ನನ್ನ ಅಭ್ಯಂತರವೇನೂ ಇಲ್ಲ. ಇಲ್ಲ ಹಿಂದೊಮ್ಮೆ ಚರ್ಚೆ ಮಾಡಿದ್ದೇವೆ, ನಾವು ಚರ್ಚೆ ಮಾಡಿದ ಮೇಲೆ ಸರ್ಕಾರ ಉತ್ತರ ಕೊಟ್ಟಿದೆ, ಅದು ಧ್ವನಿಮತದಿಂದ ಅಂಗೀಕಾರವಾಗಿತ್ತು. ಸಾಕು ಈಗ ಮತ್ತೊಮ್ಮೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಭೆಯು ಅಭಿಪ್ರಾಯ ಪಟ್ಟರೆ ಚರ್ಚೆ ಇಲ್ಲದ ಹಾಗೆ ಅದನ್ನು ಧ್ವನಿ ಮತಕ್ಕೆ ಹಾಕಿ ನಾನು ಸದರಿ ಬಿಲ್ ಅನ್ನು ಮುಕ್ತಾಯಗೊಳಿಸುತ್ತೇನೆ. ಸದಸ್ಯರುಗಳು ಮತ್ತೊಮ್ಮೆ ಚರ್ಚೆ ಮಾಡಲೇಬೇಕೆಂದು ಅಪೇಕ್ಷೆ ಪಟ್ಟರೆ ಸ್ವಲ್ಪ ಸಮಯಾವಕಾಶವನ್ನು ಕೊಡುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ.

ಶ್ರೀ ಗೋ. ಮಧುಸೂದನ್:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ಏನು ಮಾತನಾಡಿದ್ದಾರೆ. ಅದನ್ನು ಬಿಟ್ಟು ಹೊಸದಾಗಿ ಏನನ್ನಾದರೂ ಮಾತನಾಡುವುದಿದ್ದರೆ ತಾವು ಅದನ್ನು ಮಾತನಾಡಲು ಅವಕಾಶವನ್ನು ನೀಡಬೇಕೆಂದು ವಿನಂತಿಸುತ್ತೇನೆ. ಇಲ್ಲದಿದ್ದರೆ ಸದನದ ಸಮಯ ಹಾಳಾಗುತ್ತದೆ.

ಸಭಾಪತಿಯವರು:- ಈಗ ಚರ್ಚೆ ಬೇಕೋ ಬೇಡವೋ ಎನ್ನುವುದನ್ನು ಮಾತ್ರ ಹೇಳಿ. ಆ ಚರ್ಚೆಯಲ್ಲಿ ಏನು ಇರಬೇಕು, ಏನು ಇರಬಾರದು ಎಂದು ಬೇಡ. Don't go to the details of the Bill. Go to the question whether you want a discussion or not.

ಶ್ರೀ ತೋಟದಾಯ್:- ಮಾನ್ಯ ಸಭಾಪತಿಯವರೇ, it is purely a technical point. ಇದರ ಬಗ್ಗೆ ಚರ್ಚೆಯಾಗಿದೆ. ಮತ್ತೆ ಚರ್ಚೆಯ ಅವಶ್ಯಕತೆಯಿಲ್ಲ. ಆ ಸಮಯವನ್ನು ಬೇರೆ ಯಾವುದಕ್ಕಾದರೂ ಉಪಯೋಗಿಸಿಕೊಳ್ಳಬಹುದು.

ಸಭಾಪತಿಯವರು:- ಮಾನ್ಯ ಸುದರ್ಶನ್‌ರವರೇ ತಾವು ತಮ್ಮ ಅಭಿಪ್ರಾಯವನ್ನು ಹೇಳಿ. ಈ ವಿಧೇಯಕದ ಬಗ್ಗೆ ಚರ್ಚೆ ಬೇಕು, ಬೇಡ ಎನ್ನುವುದರ ಬಗ್ಗೆ ಮಾತ್ರ ಮಾತನಾಡಿ. ಸಮಯಾವಕಾಶ ಬೇಕು ಅಂದರೆ ನಾನು ಅನುಮತಿ ನೀಡುತ್ತೇನೆ. ಇಲ್ಲದಿದ್ದರೆ ಚರ್ಚೆಗೆ ಅನುಮತಿ ನೀಡುವುದಿಲ್ಲ. ವಿಧೇಯಕದ ಬಗ್ಗೆ ಹೇಳುವುದು ಬೇಡ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೇ, ಯಾರು ಕೂಡ ಚರ್ಚೆ ಬೇಡ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಒಂದು ವಿಷಯ ಇಲ್ಲಿ ಏನಿದೆ ಅಂದರೆ ಕಳೆದ ಬಾರಿ ನಾವು ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡು ಚರ್ಚೆ ಮಾಡಿದ್ದೇವೆ ಹಾಗೂ ವಿಧೇಯಕಕ್ಕೆ ಅನುಮೋದನೆಯನ್ನು ಕೊಟ್ಟಿದ್ದೇವೆ. ಅದು ವಿಧಾನ ಸಭೆಗೆ ಹೋಗಿ ಅಲ್ಲಿ ತಿರಸ್ಕಾರ ಆಗಿ ಪುನಃ ಈ ಸದನಕ್ಕೆ ಬಂದಿದೆ. ಮಾನ್ಯ ಸಭಾಪತಿಯವರೇ, ನಾನು ತಮ್ಮ ಮುಖಾಂತರ ಹೇಳುವಂಥದ್ದೇನೆಂದರೆ ಅಲ್ಲಿ

ತಿರಸ್ಕೃತಗೊಂಡಿರುವುದಕ್ಕೆ ಕಾರಣಗಳೇನು ಎಂದು ಮಾನ್ಯ ಸಭಾನಾಯಕರು ವಿವರಣೆಯನ್ನು ಕೊಟ್ಟಿಲ್ಲ. ಇದು ಬಹಳ ಪ್ರಮುಖವಾದ ಅಂಶ. ಇನ್ನು ಎರಡನೇ ಪ್ರಮುಖವಾದ ಅಂಶವೇನೆಂದರೆ ಕಳೆದ ಚರ್ಚೆಯ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಕೆಲವೊಂದು ಆಶ್ವಾಸನೆಗಳನ್ನು ಸದನದಲ್ಲಿ ಮಾನ್ಯ ಸಭಾನಾಯಕರು ನೀಡಿದ್ದಾರೆ. ಅದು ಪಬ್ಲಿಕ್ ಟ್ರಸ್ಟ್ ಇರಬಹುದು. ಕೆಲವು ಸಂಸ್ಥೆಗಳ ಅಧಿಸೂಚಿತ ಸಂಸ್ಥೆಗೆ ಒಳಪಟ್ಟಿರತಕ್ಕಂಥದ್ದನ್ನು ಬಿಡುಗಡೆ ಮಾಡತಕ್ಕಂಥ ಆಶ್ವಾಸನೆ ಇರಬಹುದು. ಹೀಗೆ ಹತ್ತು ಹಲವಾರು ಆಶ್ವಾಸನೆಗಳಿದ್ದವು. ಅವುಗಳನ್ನು ನಿರಂತರವಾಗಿ ಎಲ್ಲಾ ಸಂದರ್ಭಗಳಲ್ಲಿ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಅದರ ಬಗ್ಗೆ ಒಂದು ವಿವರಣೆಯನ್ನು ಕೊಡತಕ್ಕಂಥ ಅಗತ್ಯತೆ ಇದೆ. ಯಾವುದೇ ವಿಧೇಯಕಗಳನ್ನು ಚರ್ಚೆ ಮಾಡದೆ ಅನುಮೋದನೆಯನ್ನು ಕೊಡುವುದು ಒಳ್ಳೆಯ ಸಂಪ್ರದಾಯ ಆಗುವುದಿಲ್ಲ. ಆದ್ದರಿಂದ ಚರ್ಚೆ ಮಾಡಿದರೆ ತಪ್ಪೇನೂ ಆಗುವುದಿಲ್ಲ. ಮತ್ತೆ ನಾವು ಕೂಡ ಈ ವಿಧೇಯಕವನ್ನು ತಿರಸ್ಕಾರ ಮಾಡಲಿಕ್ಕೆ ಹೊರಟಿದ್ದೇವೆ ಎನ್ನುವ ಅಭಿಪ್ರಾಯವನ್ನು ಸಭಾನಾಯಕರಾಗಲಿ, ಸರ್ಕಾರವಾಗಲಿ ತಿಳಿದುಕೊಳ್ಳುವಂಥ ಅವಶ್ಯಕತೆ ಇಲ್ಲ. ಆದ್ದರಿಂದ ಅವರಿಂದ ವಿವರಣೆಗಳು ಬಂದಾಗ ಮೇಲೆ ನಾವು ಖಂಡಿತವಾಗಿಯೂ ಕೆಲವು ಸಲಹೆಗಳನ್ನು ಕೊಡುವ ಅವಶ್ಯಕತೆ ಇದೆ. ಆದ್ದರಿಂದ ತಾವುಗಳು ಅದರ ಕಡೆಗೆ ಗಮನಹರಿಸಬೇಕು.

ಸಭಾಪತಿಯವರು:- ತಾವು ಚರ್ಚೆಯನ್ನು ಪ್ರಾರಂಭ ಮಾಡುವುದಾದರೆ ನಾನು ಸಮಯವನ್ನು ನಿಗದಿ ಮಾಡುತ್ತೇನೆ.

ಶ್ರೀ ಎಂ.ಪಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಇದು ಹೆಚ್ಚುವರಿ ಕಾರ್ಯಕಲಾಪಗಳ ಪಟ್ಟಿಯಲ್ಲಿರುವ ವಿಷಯ. ನಾವು ಮೊದಲು ನಮ್ಮ ಕಾರ್ಯಕಲಾಪಗಳ ಪಟ್ಟಿಯಲ್ಲಿರುವ ವಿಷಯವನ್ನು ಮೊದಲು ತೆಗೆದುಕೊಳ್ಳೋಣ.

ಸಭಾಪತಿಯವರು:- ನಾವು ರೀತಿ-ನೀತಿಗಳ ಪ್ರಕಾರ ಕಾರ್ಯಕಲಾಪಗಳ ಪಟ್ಟಿಯನ್ನು ತಯಾರು ಮಾಡಿ ತಮಗೆಲ್ಲಾ ಕೊಟ್ಟಿದ್ದೇವೆ. ಅದರಲ್ಲಿರುವ ಎರಡು ವಿಷಯಗಳಿಗೆ ಸಂಬಂಧಪಟ್ಟಂಥ ಸದಸ್ಯರು ತಮ್ಮ ವಿಷಯಗಳನ್ನು ಚರ್ಚೆ ಮಾಡುವುದಕ್ಕೆ ಆಗುತ್ತಿಲ್ಲ ಎಂದು ನನಗೆ ನೋಟೀಸ್ ಕೊಟ್ಟಿದ್ದಾರೆ. ಆದ್ದರಿಂದ ಎರಡು ವಿಷಯದ ಸಮಯ ನನ್ನ ಹತ್ತಿರ ಇದೆ. ಆ ಸಮಯವನ್ನು ನಾನು ಈ ವಿಧೇಯಕಕ್ಕೆ ಕೊಟ್ಟಿಬಿಡುತ್ತೇನೆ. ಆದ್ದರಿಂದ ಸದರಿ ವಿಧೇಯಕದ ಬಗ್ಗೆ ಚರ್ಚೆಯನ್ನು ಮುಗಿಸೋಣ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ನಮ್ಮ ಕಾರ್ಯಕಲಾಪಗಳ ಪಟ್ಟಿಯಲ್ಲಿ ಗಮನ ಸೆಳೆಯುವ ಸೂಚನೆ ಇದೆ, ನಿಯಮ 330 ಇದೆ. ಈ ವಿಧೇಯಕ ಹೆಚ್ಚುವರಿ ಕಾರ್ಯಕಲಾಪಗಳ ಪಟ್ಟಿಯಲ್ಲಿ ಬಂದಿದೆ. ನಾವು ಈ ವಿಷಯವನ್ನು ಚರ್ಚೆ ಮಾಡಬೇಕೋ ಬೇಡವೋ ಎಂದು ಹೇಳುವುದಕ್ಕಿಂತ ಮುಂಚೆ ಕಾರ್ಯಕಲಾಪಗಳ ಪಟ್ಟಿಯ ವಿಷಯಗಳು ಮೊದಲು ಮುಕ್ತಾಯಗೊಳ್ಳಲಿ.

ಸಭಾಪತಿಯವರು:- ಮಾನ್ಯ ಸಭಾನಾಯಕರು ಮೊದಲು ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಆದ್ದರಿಂದ ಮೊದಲು ವಿಧೇಯಕವನ್ನು ತೆಗೆದುಕೊಳ್ಳೋಣ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಮೂರು ಪ್ರಶ್ನೆಗಳ ವಿಚಾರ ಬಂದಾಗ ತಾವು ಒಂದು ಗಂಟೆಯ ಒಳಗಡೆ ಪ್ರಶ್ನೆಗಳನ್ನು ಮುಕ್ತಾಯ ಮಾಡದಿದ್ದರೆ ನನಗೆ ಬಹಳ ಕಷ್ಟ ಆಗುತ್ತದೆಂದು ಹೇಳುತ್ತ ಮೂರು ಪ್ರಶ್ನೆಗಳನ್ನು ಕೇವಲ ಕೇಳಬೇಕು ಸರ್ಕಾರ ಅದಕ್ಕೆ ಉತ್ತರ ಒದಗಿಸಲಾಗಿದೆ ಎಂದು ಮಾತ್ರ ಹೇಳಿ ಪ್ರಶ್ನೋತ್ತರ ವೇಳೆಯನ್ನು ಮುಕ್ತಾಯಗೊಳಿಸಿದ್ದೀರಿ. ಆದ್ದರಿಂದ ಗಮನ ಸೆಳೆಯುವ ಸೂಚನೆ ಮತ್ತು ನಿಯಮ 330ದ ಅಡಿಯಲ್ಲಿ ಚರ್ಚೆಯಾಗಬೇಕಾಗಿದೆ. ಸದನವು ಇನ್ನು 10 ದಿವಸಗಳ ಕಾಲ ನಡೆಯುತ್ತದೆ. ಆದ್ದರಿಂದ ಇವತ್ತೇ ಈ ವಿಧೇಯಕವನ್ನು ಪಾಸ್ ಮಾಡಿಕೊಡಿ. ನಾಳೆ ದಿವಸವೇ ವಿಧಾನ ಸಭೆಗೆ ಹೋಗಬೇಕಾಗಿದೆ ಎಂದು ಆತುರವನ್ನು

ಮಾಡುತ್ತಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಪರಿಯಾಲೋಚನೆಯನ್ನು ಮಾಡೋಣ. ನಾವು 10 ರಿಂದ 20 ನಿಮಿಷದಲ್ಲಿ ಈ ವಿಧೇಯಕವನ್ನು ಪಾಸ್ ಮಾಡಿಕೊಟ್ಟು ಬಿಡುತ್ತೇವೆ. ಆತುರ ಏಕೆ ಮಾಡುತ್ತಿದ್ದಾರೆ. ಮನಸ್ಸಿನಲ್ಲಿ ಏನಾದು ಆತಂಕ ಇದೆಯೇ? ನಾಳೆಯ ದಿವಸ ಏನಾದರು House Dissolve ಆಗುವ ಪರಿಸ್ಥಿತಿ ಇದೆಯೇ? ನಾಳೆ ದಿವಸ ಏನಾದರು House Dissolve ಆಗುವುದಿದ್ದರೆ ನಾವು ಈಗಲೇ ಪಾಸ್ ಮಾಡಿಕೊಟ್ಟು ಬಿಡುತ್ತೇವೆ. House Dissolve ಆಗುತ್ತದೆಯೇ ಎಂದು ಹೇಳಿಬಿಟ್ಟರೆ ನಾವು ತಕ್ಷಣವೇ ಈ ವಿಧೇಯಕವನ್ನು ಪಾಸ್ ಮಾಡಿಕೊಡುತ್ತೇವೆ.

ಡಾ|| ವಿ.ಎಸ್. ಆಚಾರ್ಯ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ನನಗೆ ಮಾನ್ಯ ಮುಖ್ಯಮಂತ್ರಿಯವರು ಅವರ ಇಲಾಖೆಗೆ ಸಂಬಂಧಪಟ್ಟಂತಹ ಪ್ರಶ್ನೆಗಳು ಬಂದ ದಿವಸವೇ ನಿಮ್ಮ ಇಲಾಖೆಗೆ ಸಂಬಂಧಪಟ್ಟಂತಹ ವಿಧೇಯಕಗಳನ್ನೇ ಆ ದಿವಸವೇ ವಿಧಾನ ಸಭೆಯಲ್ಲಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ನಾಳೆಯ ದಿವಸ ಮಾನ್ಯ ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟಂತಹ ಪ್ರಶ್ನೆಗಳು ವಿಧಾನ ಸಭೆಯಲ್ಲಿ ಬರುತ್ತಿದೆ. ಅದನ್ನು ಈ ವಾರವೇ ಮುಗಿಸಬೇಕು. ಆದುದರಿಂದ ಇವತ್ತಿನ ದಿವಸ ಈ ಸಭೆಯಲ್ಲಿ ಈ ವಿಧೇಯಕ ಪಾಸ್ ಆದರೆ ತಾವು ಇವತ್ತಿನ ದಿವಸ ವಿಧಾನ ಸಭೆಗೆ ಕಳುಹಿಸಿ ಕೊಟ್ಟರೆ ನಾನು ಅಲ್ಲಿ ಮೂವ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾನು ಇದರ ಬಗ್ಗೆ ಸಭಾಧ್ಯಕ್ಷರ ಜೊತೆಯಲ್ಲಿ ಮಾತನಾಡಿದ್ದೇನೆ. ಮಾನ್ಯ ವಿ.ಆರ್. ಸುದರ್ಶನ್‌ರವರು ಏಕೆ ವಿಧಾನ ಸಭೆಯಲ್ಲಿ ಈ ವಿಧೇಯಕ ತಿರಸ್ಕಾರವಾಯಿತು ಎಂದು ಕೇಳಿದರು. ಈ ವಿಧೇಯಕವನ್ನು ವಿಧಾನ ಸಭೆಯಲ್ಲಿ ಮಂಡನೆ ಮಾಡಿದಾಗ ನಮ್ಮ ಪಕ್ಷದವರು ವಿಧಾನ ಸಭೆಯಲ್ಲಿ ಎಷ್ಟು ಜನ ಶಾಸಕರುಗಳಿದ್ದಾರೆ ಎಂದು ಲೆಕ್ಕ ಮಾಡಿ ನನಗೆ ಚೀಟಿಯನ್ನು ಕೊಟ್ಟರು, ನಮ್ಮ ಪಕ್ಷದ ಶಾಸಕರುಗಳು ಹೆಚ್ಚು ಜನರಿದ್ದಾರೆ you can push through ಎಂದು ಹೇಳಿದರು.

ಶ್ರೀ ಬಸವರಾಜ್ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಡಾ|| ವಿ.ಎಸ್. ಆಚಾರ್ಯರವರ ಲೆಕ್ಕಗಳು ಬಹಳ ತಪ್ಪಾಗುತ್ತಿದೆ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಈ ವಿಧೇಯಕ ಮಂಡನೆಯಾದಾಗ ಆರು ಜನ ಸಚಿವರು ವಿಧಾನ ಪರಿಷತ್ತಿನಲ್ಲಿದ್ದರು. ನಾನು ಇದನ್ನು ಶುಕ್ರವಾರ ಸಂಜೆ ಮಂಡನೆ ಮಾಡಿದೆ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೆ, ಸರ್ಕಾರ ಗಣಿತದಲ್ಲಿ ವೀಕ್ ಇರಬಹುದು. ಆದರೆ ಡಾ|| ವಿ.ಎಸ್. ಆಚಾರ್ಯರವರು ಗಣಿತದಲ್ಲಿ ವೀಕ್ ಇಲ್ಲ. ಹೇಗೆ ಲೆಕ್ಕವನ್ನು ಹಾಕಿದರು.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಕೆಳಮನೆಯಲ್ಲಿ ಈ ವಿಧೇಯಕ ಶುಕ್ರವಾರ ಬಹಳ ತಡವಾಗಿ ಬಂತು. ಅದು ನನ್ನ ಕೈಯಲ್ಲಿ ಇರಲಿಲ್ಲ. ಕೊನೆಯ ದಿವಸ ಕೊನೆಯಲ್ಲಿ ಬಂದಾಗ ಎರಡು ಕಡೆಯ ಸದಸ್ಯರುಗಳು ಊರಿಗೆ ಹೋಗಿದ್ದರು. ಆದರೆ ಇದ್ದುದರಲ್ಲಿ 3-4 ಜನರು ನಮ್ಮ ಪಕ್ಷದವರೇ ಜಾಸ್ತಿ ಇದ್ದಾರೆಂದು ಚೀಟಿ ಬಂದ ಮೇಲೆ, ಮಾನ್ಯ ವಿರೋಧ ಪಕ್ಷದ ನಾಯಕರು ಇಲ್ಲ ನೀವು ಜನವರಿಯಲ್ಲಿ ಅಧಿವೇಶನವನ್ನು ಕರೆದಾಗ ಈ ವಿಧೇಯಕವನ್ನು ತೆಗೆದುಕೊಂಡು ಬನ್ನಿ ಈಗ ಏಕೆ, ಆಗ ನಾವು ಪಾಸ್ ಮಾಡುತ್ತೇವೆಂದು ಹೇಳಿದರು. ಜನವರಿಗೆ ಹೋದರು ಕೂಡ ಫಲಿತಾಂಶ ಒಂದೇ ಅಲ್ಲವೇ? ಜನವರಿಗೆ ಅಧಿವೇಶನ ಬರುತ್ತದೆ ಇವತ್ತಿನ ದಿವಸ ಪ್ರೆಸ್ ಮಾಡಿ ಎಂದು ನಮ್ಮವರು ಹೇಳಿದರು. ಪ್ರೆಸ್ ಮಾಡಿದಾಗ ನಿಮ್ಮ ಕಡೆಯಿಂದ ನಾಲ್ಕು ಜನರು ಸದನದ ಒಳಗಡೆಗೆ ಬಂದರು.

ಶ್ರೀ ವೀರಣ್ಣ ಮತ್ತಿಕಟ್ಟಿ:- ಮಾನ್ಯ ಸಭಾಪತಿಯವರೆ, ಸಭಾನಾಯಕರ ಕಡೆ ಅವರನ್ನು ದಾರಿ ತಪ್ಪಿಸುವವರು ಬಹಳ ಜನರಿದ್ದಾರೆ. ದಯಮಾಡಿ ಅವರು ದಾರಿ ತಪ್ಪಬಾರದು.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಅದರಲ್ಲಿ ಏನು material change ಆಗಲಿಲ್ಲ. ನಮ್ಮ ಮುಖ್ಯವಾದಂತಹ ತಿದ್ದುಪಡಿ ಮಾರ್ಚ್‌ನಲ್ಲಿ ಬಂದಿದೆ. ಈ ಕಾನೂನನ್ನು ಇನ್ನಷ್ಟು ಸುಸೂತ್ರವಾಗಿ ಜಾರಿಗೊಳಿಸುವುದಕ್ಕೆ ಸಲಹೆಯನ್ನು ನೀವುಗಳೇ ಕೊಟ್ಟಿರುತ್ತೀರಿ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಬಹಳ ಸೂಸೂತ್ರವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕೊಟ್ಟಂತಹ ಎಲ್ಲಾ ಧಾರ್ಮಿಕ ದತ್ತಿಗಳನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆಂದು ಹೇಳುತ್ತಿರತಕ್ಕಂತಹ ಬಹಳ ಸದಿಚ್ಚೆ ಇದೆ ಎಂದು ತಾವು ಭಾವಿಸಬೇಡಿ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ನನ್ನ ಪ್ರಕಾರ ಇದೆ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ನೀವು ತಂದಿರತಕ್ಕಂತಹ ತಿದ್ದುಪಡಿ ಏಕೆ ಎನ್ನುವುದು ನಮಗೆಲ್ಲಾ ಅರ್ಥವಾಗುತ್ತದೆ. ದೇವಸ್ಥಾನಗಳನ್ನು ಅವರವರಿಗೆ ಕೊಡುವುದಕ್ಕೆ ಇರತಕ್ಕಂತಹ ಪ್ರಯತ್ನ ಕೂಡ ಈ ವಿಧೇಯಕದಲ್ಲಿದೆ. ಈಗಾಗಲೇ ಕೊಟ್ಟಿರತಕ್ಕಂತಹ ದೇವಸ್ಥಾನಗಳನ್ನು ratify ಮಾಡುವುದಕ್ಕೆ ಇರತಕ್ಕಂತಹ ಅಂಶ ಕೂಡ ಇದೆ. ಸಭಾ ನಾಯಕರು ಇಲ್ಲವೆಂದು ಹೇಳುವುದು ಬೇಡ. ನಿಮ್ಮ ಸರ್ಕಾರಕ್ಕೆ ಬಹುಮತ ಇದೆ, ನಾವು ವಿಧೇಯಕಕ್ಕೆ ಒಪ್ಪಿಗೆಯನ್ನು ಹಿಂದೆ ಕೊಟ್ಟಾಗಿದೆ. ನಾವು ಇಲ್ಲವೆಂದು ಹೇಳುವುದಿಲ್ಲ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಇದರಲ್ಲಿ ಯಾವುದನ್ನು ಸೇರಿಸುವುದಾಗಲಿ ಅಥವಾ ಬಿಡುವುದಾಗಲಿ ಯಾವುದು ಇಲ್ಲ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ತಾವು ಇದನ್ನು ಪಾಸ್ ಮಾಡಿ ಬಿಡೋಣ ಎಂದರೆ ನಾವು ಇಲ್ಲವೆಂದು ಹೇಳುವುದಿಲ್ಲ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಡಿಸೆಂಬರ್ ತಿಂಗಳಿನಲ್ಲಿ ಈ ಸದನದಲ್ಲಿಯೇ ಈ ವಿಧೇಯಕವನ್ನು ಚರ್ಚೆ ಮಾಡಿ ಪಾಸ್ ಮಾಡಿರುವಂಥದ್ದು. ನಮ್ಮ ವಿಧಿ ನಿಯಮದ ಪ್ರಕಾರ ವಿಧಾನ ಸಭೆಯಲ್ಲಿ ಒಂದು vote ನಿಂದ ಅಥವಾ ಎಷ್ಟೇ vote ನಿಂದ ವಿಧೇಯಕ ತಿರಸ್ಕಾರವಾದರೆ, ಮತ್ತೆ ಪ್ರಾರಂಭದಿಂದ ಆಗಬೇಕಾಗಿರುವುದರಿಂದ ಮತ್ತೆ ಇಲ್ಲಿ ಮಂಡನೆ ಮಾಡಿದ್ದೇವೆಯೇ ವಿನಃ ಬೇರೆ ಏನು ಇಲ್ಲ. ದಯವಿಟ್ಟು ಇದಕ್ಕೆ ಪರಿಯಾಲೋಚನೆಗೆ ಬೇಕಾದಂತಹ ಒಪ್ಪಿಗೆಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ವೀರಣ್ಣ ಮತ್ತಿಕಟ್ಟಿ:- ಮಾನ್ಯ ಸಭಾಪತಿಯವರೇ, ಈಗಾಗಲೇ ಈ ವಿಧೇಯಕವನ್ನು ನಮ್ಮ ಸದನದಲ್ಲಿ ಪಾಸ್ ಮಾಡಿದ್ದೇವೆ. ಇದನ್ನು ಪಾಸ್ ಮಾಡಿ ಮುಗಿಸಿಬಿಡಿ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾ ನಾಯಕರು ಒಂದು ಅಶ್ವಾಸನೆಯನ್ನು ಕೊಡಬೇಕು. ಈ ಧರ್ಮದತ್ತಿ ದೇವಸ್ಥಾನಗಳಿಗೆ ನಾಮಕರಣ ಮಾಡುವಾಗ ನಮ್ಮ ರಾಜಕಾರಣಿಗಳನ್ನು ನಾವು ನಾಮಕರಣ ಮಾಡುವುದಿಲ್ಲ ಎನ್ನುವಂತಹ ಆಶ್ವಾಸನೆಯನ್ನು ಹಿಂದೆ ಕೊಡಲಾಗಿದೆ.

ಸಭಾಪತಿಯವರು:- ಕೊಟ್ಟಿದ್ದಾರೆ. It is on record.

ಶ್ರೀ ಎಂ.ಸಿ. ನಾಣಯ್ಯ:- ಅದರಲ್ಲಿದೆ. ಆದರೆ ಕೆಲವು ದಿವಸಗಳ ಹಿಂದೆ ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನ ಎಂದು ಇದೆ. ಇದು ನಿಮಗೆ ಗೊತ್ತಿದೆ ಅಲ್ಲವೇ? ಅದು ಬಹಳ ಪ್ರತಿಷ್ಠಿತವಾದಂತಹ ದೇವಾಲಯ. ಆ ದೇವಾಲಯಕ್ಕೆ ನಿಮ್ಮ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕರು ಒಂದು ಆದೇಶ ಮಾಡಿ ಅದರ ಪುನರುಜ್ಜೀಕರಣಕ್ಕೋಸ್ಕರವಾಗಿ ಎಂದು ಒಂಭತ್ತು ಜನರನ್ನು ನಾಮಕರಣ ಮಾಡುತ್ತಾರೆ. ಅದರಲ್ಲಿ ಯಾರ್ಯಾರು ಇದ್ದಾರೆಂದರೆ ನಮ್ಮ ಮಡಿಕೇರಿ ಕ್ಷೇತ್ರದ ಶಾಸಕರು, ವೀರರಾಜಪೇಟೆ ಶಾಸಕರು, ಅವರಿಬ್ಬರು ಇದ್ದಾರೆ. ಆದರೆ ನಾಣಯ್ಯನನ್ನು ಬಿಟ್ಟರು. ಅಲ್ಲಿಂದ ಏಳು ಜನ ತೀರ ಆಡಳಿತ ಪಕ್ಷದ ಸದಸ್ಯರುಗಳು. ಬಜರಂಗದಳದ ಒಬ್ಬ ಸಂಚಾಲಕ ಇದ್ದಾರೆ. ಈ ರೀತಿಯಾಗಿ ಏಕೆ ಮಾಡುವುದು?

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೇ, ಈ ತಿದ್ದುಪಡಿ, ನಮ್ಮ Byelaw ಮೊನ್ನೆಯ ದಿವಸ ಬಂದಿರತಕ್ಕಂಥದ್ದು.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ನಾನು ಮಡಿಕೇರಿ ಜಿಲ್ಲಾಧಿಕಾರಿಗಳಿಗೆ ಯಾವ ಹಿನ್ನೆಲೆಯಲ್ಲಿ ಆ ದೇವಾಲಯಕ್ಕೆ ಸದಸ್ಯರುಗಳನ್ನು ನಾಮಕರಣ ಮಾಡಲಾಗಿದೆ ಎಂದು ಪತ್ರವನ್ನು ಬರೆದೆ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ನಾವು ಇನ್ನು ಕಾನೂನನ್ನು ಜಾರಿಗೆ ತೆಗೆದುಕೊಂಡು ಬಂದಿಲ್ಲ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಕಾನೂನು ಬರುವುದಕ್ಕೆ ಮುಚೆಯೇ ಈ ರೀತಿಯಾಗಿ ಮಾಡಿದರೆ. . .

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ನಾವು ಇನ್ನು application call for ಮಾಡಿಲ್ಲ. ನಾಳೆ ನಾಳಿದ್ದರಲ್ಲಿ application call for ಮಾಡುತ್ತಿದ್ದೇವೆ. ನಾನು ಭರವಸೆಯನ್ನು ಕೊಡುತ್ತೇನೆ. ಯಾವ . .

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಇದು ಮಾನ್ಯ ಆಚಾರ್ಯರವರ ಗಮನಕ್ಕೆ ಬರದೇ ನಡೆಯುವುದಕ್ಕೆ ಸಾಧ್ಯವಿಲ್ಲ. ಈಗ ಕಾನೂನು ಇಲ್ಲ. ಯಾವುದಕ್ಕೂ ನಾಮಕರಣ ಮಾಡುವುದಕ್ಕೆ ಅವಕಾಶಗಳಿಲ್ಲ. ಆದರೂ ಕೂಡ ಸದಸ್ಯರುಗಳನ್ನು ನಾಮಕರಣ ಮಾಡಲಾಗಿದೆ ಎಂದು ಹೇಳುತ್ತಿದ್ದೇನೆ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಅಭಿವೃದ್ಧಿ ಸಮಿತಿಯನ್ನು ಮಾಡಿರಬಹುದು.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೆ, ಅದಕ್ಕೆ ನಿಮ್ಮ ಪಕ್ಷದವರೆ ಬೇಕೇ?

(ಗೊಂದಲ)

ಶ್ರೀ ವೀರಣ್ಣ ಮತ್ತಿಕಟ್ಟಿ:- ಮಾನ್ಯ ಸಭಾಪತಿಯವರೆ, ಅಭಿವೃದ್ಧಿ ಸಮಿತಿ ಇರಲಿ, ಯಾವುದೇ ಸಮಿತಿ ಇರಲಿ ಅದಕ್ಕೆ ಎಲ್ಲಾ ಪಕ್ಷದವರನ್ನು ನಾಮಕರಣ ಮಾಡಬೇಕು. ಶಾಸಕರುಗಳನ್ನು ಹಾಕಿದರೆ ಎಲ್ಲಾ ಪಕ್ಷದ ಶಾಸಕರುಗಳನ್ನು ಹಾಕಬೇಕು.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೆ, ಅದು ನನ್ನ ಗಮನಕ್ಕೆ ಬಂದಿಲ್ಲ.

ಶ್ರೀ ವೀರಣ್ಣ ಮತ್ತಿಕಟ್ಟಿ:- ಮಾನ್ಯ ಸಭಾಪತಿಯವರೇ, ಯದಮಾಡಿ ಅದನ್ನು ಸರಿ ಮಾಡಿಸಿ.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ಆ ಧಾರ್ಮಿಕ ದತ್ತಿಯ ಕಮೀಷನರ್‌ರವರಿಗೆ ದೇವಾಲಯಕ್ಕೆ ಸದಸ್ಯರುಗಳನ್ನು ನಾಮಕರಣ ಮಾಡುವುದಕ್ಕೆ ಅಧಿಕಾರ ಇದೆಯೇ ಇಲ್ಲವೇ ಎಂದು ಕೇಳಿ.

(ಗೊಂದಲ)

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ದಯಮಾಡಿ ನಾವು ಹೇಳುವುದನ್ನು ಸರ್ಕಾರದವರು ಸ್ವಲ್ಪ ಕೇಳಬೇಕು.

ಸಭಾಪತಿಯವರು:- ನೀವು ಹೇಳಿ ಆಯಿತು. ಈಗ ಮಂತ್ರಿಗಳು ಹೇಳುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲವೇ? ಸಚಿವರು ಏನು explain ಮಾಡುವುದೇ ಬೇಡವೇ?

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ವಿಧೇಯಕವನ್ನು ಪಾಸ್ ಮಾಡುವುದಕ್ಕೆ ಹೋದಾಗ ನಾವೆಲ್ಲರೂ ಸಹಕಾರವನ್ನು ಮಾಡುತ್ತೇವೆ. ಆದರೆ ನಾವು ಹೇಳುವುದನ್ನು ಕೇಳುವುದಿಲ್ಲ ಎಂದರೆ ಹೇಗೆ?

ಸಭಾಪತಿಯವರು:- ಈಗ ಶ್ರೀ ಎಂ.ಸಿ. ನಾಣಯ್ಯನವರು ಹೇಳಿದರಲ್ಲಾ?

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ಹೇಳುತ್ತೇನೆ. ನಾನು ಬಹಳ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಈ ರೀತಿಯಾಗಿ ನಾಮಕರಣ ಮಾಡಿರುವುದು ಕೇವಲ ಮಡಿಕೇರಿಯಲ್ಲಿ ಮಾತ್ರವಲ್ಲ. ಎಲ್ಲಾ ಕಡೆಯಲ್ಲಿ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕರುಗಳನ್ನು ಸಮಿತಿಗೆ ಹಾಕಿದ್ದಾರೆ. ಆದರೆ ಶ್ರೀ ಎಂ.ಸಿ. ನಾಣಯ್ಯನವರನ್ನು ಏಕೆ ನಾಮಕರಣ ಮಾಡಲಿಲ್ಲ? ನಮ್ಮ ಕಡೆ ಸಹಿತ ಬಿಜೆಪಿಯ ಕಾರ್ಯಕರ್ತರನ್ನು, ಆರ್‌ಎಸ್‌ಎಸ್ ಕಾರ್ಯಕರ್ತರನ್ನು

ಇಂಥವರನ್ನೇ ನಾಮಕರಣ ಮಾಡಲಾಗುತ್ತದೆ. ಉಳಿದವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸಭೆಗೆ ನಮ್ಮನ್ನು ಕರೆಯುವುದೇ ಇಲ್ಲ. ಮಾರನೆಯ ದಿವಸ ಪತ್ರಿಕೆಗಳಲ್ಲಿ ವರದಿಯಾದಾಗ ಇಂತಹ ಕಾರ್ಯಕ್ರಮಗಳಾಗಿದೆ ಎಂದು ನಮಗೆ ಗೊತ್ತಾಗುವುದು. ಅಧಿಕಾರ ಇದೆ ಎಂದು ಈ ರೀತಿಯಾಗಿ ದುರುಪಯೋಗ ಮಾಡಿಕೊಳ್ಳುವುದೇ? ಡಾ|| ವಿ.ಎಸ್. ಆಚಾರ್ಯರವರು ವಿರೋಧ ಪಕ್ಷದಲ್ಲಿದ್ದಾಗ ಬೇರೆ ಸರ್ಕಾರಗಳು ಕೂಡ ಇವರನ್ನು ಇದೇ ರೀತಿಯಾಗಿ ಮಾಡಲಾಗುತ್ತಿತ್ತೇ? ನಿಮ್ಮನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದೆವು. ಶ್ರೀ ಸಿ.ಎಂ. ಉದಾಸಿಯವರು ಇಲ್ಲಿಯೇ ಕುಳಿತುಕೊಂಡಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಶ್ರೀ ಸಿ.ಎಂ. ಉದಾಸಿಯವರನ್ನು ಮತ್ತು ಶ್ರೀ ಸಜ್ಜನ್‌ರವರನ್ನು ಕರೆದುಕೊಂಡು ಹೋಗಿದ್ದೆ. ನಮ್ಮ ಪಾರ್ಟಿಯವರು ನ್ಯಾಯ ಮಾಡುತ್ತಿದ್ದರು. ಆಗ ಅವರು ಶಾಸಕರು ಇದ್ದಾರೆ ಅವರನ್ನು ಕರೆದುಕೊಂಡು ಹೋಗಿದ್ದೇನೆಂದು ಹೇಳಿದೆ. ಹಾವೇರಿಯಲ್ಲಿ ಶ್ರೀ ಸಿ.ಎಂ. ಉದಾಸಿಯವರದ್ದೇ one man show. ಎಲ್ಲಾ ಇವರದೇ ದರ್ಬಾರ್ ಯಾರು ಇವರನ್ನು ಹೇಳುವವರು ಕೇಳುವವರು ಇಲ್ಲ. ಎಲ್ಲಾ ಇವರದೇ. ದಯಮಾಡಿ ಅವರಿಗೆ ಸರಿಯಾಗಿ ಹೇಳಿ. ನಾನು ಎಲ್ಲಾ ವಿವರಗಳನ್ನು ನಂತರ ಕೊಡುತ್ತೇನೆ. ನಮಗೆ ನೋವಾಗುತ್ತದೆ.

ಸಭಾಪತಿಯವರು:- ಸಚಿವರು ಏನು ಹೇಳುತ್ತಾರೆ ಕೇಳೋಣ. ಅವರು ಹೇಳುವುದು ಬೇಡವೇ?

ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರುಗಳು ಹೇಳುತ್ತಿರುವುದರಲ್ಲಿ ಅರ್ಥವಿದೆ. ಎಲ್ಲಾ ಕಮಿಟಿಗಳಲ್ಲಿ ಕೂಡ ನಮ್ಮವರು ಇರಬೇಕು. ನಮ್ಮವರು ಸಾರ್ವಜನಿಕರ ಕೆಲಸವನ್ನು ಮಾಡುವುದಕ್ಕೆ ನೇಮಕವಾಗಿದ್ದಾರೆ ಎನ್ನುವುದನ್ನು ವಿಚಾರ ಮಾಡುವುದಿಲ್ಲ. ಇದನ್ನು ನಾನು ಮೊನ್ನೆಯ ದಿವಸ ಕೂಡ ನಿಮ್ಮ ಗಮನಕ್ಕೆ ತೆಗೆದುಕೊಂಡು ಬಂದೆ. School Betterment Committee ಮತ್ತು College Committee ಗಳಲ್ಲಿಯೂ ಕೂಡ ಇದೇ ರೀತಿ ಮಾಡುತ್ತಿದ್ದರೆ, ಏನು ಧಾರ್ಮಿಕ ದತ್ತಿ ದೇವಸ್ಥಾನಗಳ ಅಭಿವೃದ್ಧಿ ಸಮಿತಿ ಕಮಿಟಿಗೆ ಸದಸ್ಯರುಗಳನ್ನು

ನೇಮಕ ಮಾಡುತ್ತಾರೆ ಅದೇ ರೀತಿಯಲ್ಲಿ ಅವರ ಪಕ್ಷದವರನ್ನೇ ಹಾಕಿ ಒಂದು ಸಣ್ಣ ಕಾರ್ಯಕ್ರಮವಾದರೂ ಕೂಡ flex ಗಳಲ್ಲಿ ಅವರ ನಾಯಕರುಗಳ ಫೋಟೋ ಮತ್ತು ಕೇಸರಿ ಬಾವುಟಗಳನ್ನು ಹಾಕಿ ಬಿಡುತ್ತಾರೆ. ಇದನ್ನು ಮೊನ್ನೆ ದಿವಸ ಕೂಡ ತಮ್ಮ ಗಮನಕ್ಕೆ ತೆಗೆದುಕೊಂಡು ಬಂದಿದ್ದೇನೆ. ನನ್ನ ಕ್ಷೇತ್ರದ ಮುಡುಗೆರೆ Inter Collegiate Women's Sports Meet ಮಾಡುತ್ತಾರೆ. ಅದರಲ್ಲಿ ನಿಮ್ಮ ಕೇಸರಿ ಬಾವುಟವನ್ನು ಹಾಕಿಕೊಂಡು, flex ಗಳಲ್ಲಿ ನಿಮ್ಮ ನಾಯಕರುಗಳ ಫೋಟೋಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಕಿಕೊಳ್ಳುವಂಥದ್ದು ಏನಿರುತ್ತದೆ? ಅದೇ ರೀತಿ ಧಾರ್ಮಿಕ ದತ್ತಿ ಇಲಾಖೆಯಲ್ಲಿಯೂ ಒಂದು ಹಬ್ಬ ಹರಿದಿನವಾಗಲಿ ಎಲ್ಲಾ flex ಹಾಕಿ ಅದರಲ್ಲಿ ನಿಮ್ಮ ನಾಯಕರುಗಳ ಫೋಟೋವನ್ನು ಹಾಕಿಕೊಂಡು ಬಿಟ್ಟರೆ ಬೇರೆಯವರು ಹೋಗುವ ಹಾಗೆಯೇ ಇಲ್ಲವೇ?

ಸಭಾಪತಿಯವರು:- ಈಗ ಆ ವಿಷಯ ಬೇಡ. ದಯಮಾಡಿ ಕುಳಿತುಕೊಳ್ಳಿ. ವಿಧೇಯಕದ ಬಗ್ಗೆ ಅಷ್ಟೇ ಮಾತನಾಡಬೇಕು.

(ಗೊಂದಲ)

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೆ, ಈಗ ಶ್ರೀಮತಿ ಮೋಟಮ್‌ನವರು ಕೇಸರಿ ಶಾಲು ಹಾಕಿಕೊಂಡಿದ್ದಾರೆ.

ಸಭಾಪತಿಯವರು:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ನಮ್ಮ ಮನಸ್ಸಿನಲ್ಲಿರುವಂತಹ ಎಲ್ಲಾ ವಿಷಯಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದಾದರೆ ಸಭೆ ನಡೆಸುವುದಕ್ಕೆ ನನ್ನ ಕೈಯಲ್ಲಿ ಆಗುವುದಿಲ್ಲ. ಯಾವ ವಿಷಯ ಇರುತ್ತದೆ ಅದರ ಬಗ್ಗೆ ಮಾತ್ರ ಮಾತನಾಡೋಣ ಅದರ ಬಗ್ಗೆ ಚರ್ಚೆ ಮಾಡೋಣ. ಚರ್ಚೆಗೆ ಅವಕಾಶ ಕೊಡುವುದಿಲ್ಲ ಎನ್ನುವುದು ಸುಳ್ಳು. ಚರ್ಚೆಗೆ ಅವಕಾಶ ಕೊಡುತ್ತೇನೆ. ನಾವು ಇವತ್ತು ದೇವಸ್ಥಾನದ ವಿಚಾರ ಮಾತನಾಡುವುದಕ್ಕೆ ಹೋಗಿ ಸ್ಕೂಲ್, ಕಾಲೇಜು, ಸರ್ಕಾರಿ ಕಛೇರಿ ಅದರ ಬಗ್ಗೆ ಎಲ್ಲಾ ಚರ್ಚೆ ಮಾಡಿದರೆ ನಾನು ಇಲ್ಲಿ ಕುಳಿತು ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗುತ್ತದೆ. ದಯಮಾಡಿ ಒಂದು ವಿಷಯ ಚರ್ಚೆ ಬಂದಾಗ ಆ ವಿಷಯದ ಬಗ್ಗೆ ಮಾತ್ರ ಚರ್ಚೆ ಮಾಡೋಣ.

ಶ್ರೀಮತಿ ಮೋಟಮ್ಮ:- ಮಾನ್ಯ ಸಭಾಪತಿಯವರೇ, ಯಾವ ರೀತಿಯಾಗಿ ಸರ್ಕಾರ ಸ್ವಜನ ಪಕ್ಷಪಾತ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯನ್ನು ಕೊಟ್ಟೆ.

ಸಭಾಪತಿಯವರು:- ಸರ್ಕಾರ ಉತ್ತರ ಕೊಡುತ್ತದೆ. ಸಭೆ ಒಪ್ಪಿದರೆ ಮುಂದಕ್ಕೆ ಹೋಗೋಣ. ಸಭೆ ಬೇಡ ಎಂದರೆ ಬಿಡೋಣ. ಸರ್ಕಾರ ಉತ್ತರ ಕೊಡುತ್ತದೆ, ಸಭೆ ಒಪ್ಪಿದರೆ ನಾವು ಮುಂದಿನ ವಿಷಯಕ್ಕೆ ಹೋಗೋಣ. ಈ ವಿಷಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿರುವುದರಿಂದ ಮತ್ತೆ ಈಗ ಚರ್ಚೆ ಮಾಡುವಂತಹ ಅವಶ್ಯಕತೆ ಇಲ್ಲ ಎಂದು ಹಿರಿಯ ಸದಸ್ಯರಾಗಿ, ಈ ಸದನದ ಸಭಾಪತಿಯವರಾಗಿ ಕಾರ್ಯನಿರ್ವಹಿಸಿರುವಂತಹ ಮಾನ್ಯ ವೀರಣ್ಣ ಮತ್ತಿಕಟ್ಟಿಯವರು ತಿಳಿಸಿದ್ದಾರೆ. ಆದರೆ ಮಾನ್ಯ ನಾಣಯ್ಯನವರು ಈ ವಿಷಯದಲ್ಲಿ ಸರ್ಕಾರದಿಂದ ಒಂದು ಆಶ್ವಾಸನೆ ಬೇಕು ಎಂದು ತಿಳಿಸಿದ್ದಾರೆ. ಆದ್ದರಿಂದ ಮಾನ್ಯ ಸಭಾನಾಯಕರು ಆ ಬಗ್ಗೆ ಆಶ್ವಾಸನೆ ನೀಡಿದರೆ ನಾನು ಮುಂದಿನ ವಿಷಯಕ್ಕೆ ಹೋಗಲು ಅನುಕೂಲವಾಗುತ್ತದೆ.

ಪರ್ಯಾಯೋಚನಾ ಪ್ರಸ್ತಾವ

ಡಾ|| ವಿ.ಎಸ್. ಆಚಾರ್ಯ (ಮಾನ್ಯ ಉನ್ನತ ಶಿಕ್ಷಣ, ಯೋಜನೆ, ಮತ್ತು ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿರುವ ಮತ್ತು ವಿಧಾನ ಸಭೆಯಿಂದ ತಿರಸ್ಕೃತವಾದ ರೂಪದಲ್ಲಿರುವ 2011ರ ಕನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಯೋಚಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವವನ್ನು ಮಂಡಿಸಲಾಯಿತು.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ನಾಣಯ್ಯನವರು ಪ್ರಸ್ತಾಪ ಮಾಡಿರುವಂತಹ ವಿಷಯದ ಬಗ್ಗೆ ಆಶ್ವಾಸನೆ ನೀಡುವುದರ ಜೊತೆಗೆ ಉತ್ತರವನ್ನು ಸಹ ಕೊಡಬೇಕಾಗುತ್ತದೆ, ಈ ವಿಷಯದಲ್ಲಿ ಒಂದು ಸಮಾಧಾನವನ್ನು ಹೇಳಲೇಬೇಕಾಗುತ್ತದೆ. ಇವೊತ್ತಿನ ಈ ಘಳಿಗೆಯವರೆಗೆ ನಾವು ಹೊಸದಾಗಿ ಯಾವುದೇ ಒಂದು ಆಡಳಿತ ಸಮಿತಿಯನ್ನು ರಚನೆ ಮಾಡಿರುವುದಿಲ್ಲ. ಏಕೆಂದರೆ ಆಡಳಿತ ಸಮಿತಿಯನ್ನು ಮಾಡುವಂತಹ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಗಳ ಸೆಕ್ಷನ್ 25ರ ಬಗ್ಗೆ ತಮಗೆ ಗೊತ್ತಿದೆ, ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ತಿದ್ದುಪಡಿ ಮಾಡಿ ವಿಸ್ತೃತವಾದಂತಹ ರೂಪದಲ್ಲಿ ಆಯ್ಕೆಯಾಗಬೇಕೆಂದು ತಿಳಿಸಿದ್ದರಿಂದ ಈಗ ರಾಜ್ಯ ಧಾರ್ಮಿಕ ಪರಿಷತ್ತು ಕಳೆದ 3 ತಿಂಗಳುಗಳಿಂದ ವ್ಯವಸ್ಥಿತವಾಗಿ ಪ್ರತಿ ತಿಂಗಳೂ ಸಭೆ ನಡೆಸುತ್ತಿದೆ. ರಾಜ್ಯ ಧಾರ್ಮಿಕ ಪರಿಷತ್ತು ಅದರ ಅಧಿಕಾರ ವ್ಯಾಪ್ತಿಯಲ್ಲಿ ಏನೇನು ಬರುತ್ತವೆಯೋ ಅವುಗಳನ್ನು ಒಂದೊಂದಾಗಿ ಪರಿಶೀಲನೆ ಮಾಡುತ್ತಿದೆ. ನಾನು ಭರವಸೆ ಕೊಡುತ್ತಿದ್ದೇನೆ, ದೇವಸ್ಥಾನದ ಆಡಳಿತ ಮಂಡಳಿ ಅದು ಯಾವುದೇ ಕ್ಯಾಟಗರಿಯ ದೇವಸ್ಥಾನ ಇರಬಹುದು ರಾಜ್ಯ ಧಾರ್ಮಿಕ ಪರಿಷತ್ತಿನ ವ್ಯಾಪ್ತಿಗೆ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತಿನ ವ್ಯಾಪ್ತಿಗೆ ಬರುವಂತಹ ಕ್ಯಾಟಗರಿಯ ಆಡಳಿತ ಮಂಡಳಿಗೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಇನ್ನು ಎರಡು-ಮೂರು ದಿವಸಗಳಲ್ಲಿ, ಪ್ರಮುಖ ಪತ್ರಿಕೆಗಳಲ್ಲಿ ಅದರ ಮಾದರಿಯನ್ನು ಪ್ರಕಟಿಸಲಾಗುತ್ತದೆ. ಅನಂತರ ಅದರ ಪರಿಶೀಲನೆ ಪ್ರಾರಂಭವಾಗುತ್ತದೆ. ರಾಜಕೀಯ ಪಕ್ಷದ ಸಕ್ರಿಯ ಪದಾಧಿಕಾರಿಯಾಗಿದ್ದರೆ ಇದರಲ್ಲಿ ಬರಲಿಕ್ಕೆ ಆತ ಅನರ್ಹನಾಗುತ್ತಾನೆ. ಇದು ಈ ತಿದ್ದುಪಡಿಯಲ್ಲಿಲ್ಲ, ಹಿಂದಿನ ತಿದ್ದುಪಡಿಯಲ್ಲಿದೆ. ಇದು ಒಂದು ವಿಚಾರ. ಇನ್ನು ಎರಡನೆಯದಾಗಿ, ಮಾನ್ಯ ನಾಣಯ್ಯನವರು ಕೇಳಿರುವಂತಹ ಮತ್ತೊಂದು ಪ್ರಶ್ನೆಯಲ್ಲಿ ಅವರು ಯಾವ ದೇವಸ್ಥಾನದ ಬಗ್ಗೆ ಹೇಳಿದ್ದಾರೆಯೋ ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಎಲ್ಲಿ ಉತ್ಸವ ಸಮಿತಿ ಅಥವಾ ಯಾವುದಾದರೊಂದು ವಿಶೇಷ ಕಾರ್ಯಕ್ರಮ ನಡೆದಿದ್ದರೆ, ಈಗ ಆಡಳಿತ ಸಮಿತಿ ಇಲ್ಲದಿರುವಂತಹ

ಸಂದರ್ಭದಲ್ಲಿ ಆಡಳಿತಾಧಿಕಾರಿಗಳೇನಿರುತ್ತಾರೆ ಅವರಿಗೆ ಸಹಾಯ ಮಾಡುವುದಕ್ಕೆ ಸ್ಥಳೀಯವಾಗಿರುವಂತಹ ಆಡಳಿತಾಧಿಕಾರಿಗಳನ್ನಾಗಿ ತಹಶೀಲ್ದಾರ್, C.E.O., ಮತ್ತಿತರಲ್ಲರನ್ನೂ ಮಾಡಿ ಆಯಿತು. ನಮ್ಮ ರಾಜ್ಯದಲ್ಲಿ ಒಟ್ಟು ಸುಮಾರು 37,000 ದೇವಸ್ಥಾನಗಳಿದ್ದು ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕೆಂದಾಗ ಕಾಲೇಜಿನ ಉಪನ್ಯಾಸಕರಿಂದ ಹಿಡಿದು ಜವಾನನವರೆಗೆ ಎಲ್ಲರನ್ನೂ ನೇಮಕ ಮಾಡಿ ಆಯಿತು. ಆದ್ದರಿಂದ ಉತ್ತಮ ಸಮಿತಿ ಅಥವಾ ದೇವಸ್ಥಾನ ಅಭಿವೃದ್ಧಿ ಸಮಿತಿ ಎಂದು ರಚನೆ ಮಾಡಿರಬಹುದು, ಅದನ್ನು ಊರಿನಲ್ಲಿ ಕೇಳಿಕೊಂಡು ಮಾಡಿರುವುದರಲ್ಲಿ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಆಗಿರಬಹುದು.

ಶ್ರೀ ಎಂ.ಸಿ. ನಾಣಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಸಮಿತಿಗಳನ್ನು ರಚನೆ ಮಾಡಿರಬಹುದು, ಅದರಲ್ಲೇನಾದರೂ ಸ್ವಲ್ಪ ಹೆಚ್ಚು ಕಡಿಮೆ ಆಗಿರಬಹುದು ಎನ್ನುವಂತಹ ಮಾತುಗಳನ್ನು ತಿಳಿಸಿದ್ದಾರೆ. ಅವರು ಯಾರನ್ನು ಬೇಕಾದರೂ ಮಾಡಲಿ, ಆದರೆ ದೇವಸ್ಥಾನಗಳಲ್ಲಿ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಬೇಕಾದರೆ ಗೌರವಸ್ಥರನ್ನು, ಧಾರ್ಮಿಕ ವಿಷಯಗಳನ್ನು ನಂಬಿಕೆ ಇರುವಂತಹ ಉತ್ತಮರನ್ನು ಮಾತ್ರ ನೇಮಕ ಮಾಡಿ, ಆದರೆ ರಾಜಕಾರಣಿಗಳನ್ನು ಮಾತ್ರ ನೇಮಕ ಮಾಡಬೇಡಿ ಎನ್ನುವಂತಹ ಸಲಹೆಯನ್ನು ಮಾತ್ರ ನಾನು ಈ ಸಂದರ್ಭದಲ್ಲಿ ನೀಡಬಯಸುತ್ತೇನೆ.

ಶ್ರೀ ಎಸ್. ಚಿಕ್ಕಮಾಡು:- ಮಾನ್ಯ ಸಭಾಪತಿಯವರೇ, ದೇವಸ್ಥಾನದ ಸಮಿತಿಯನ್ನು ರಚನೆ ಮಾಡುವಂತಹ ಸಂದರ್ಭದಲ್ಲಿ, ಈ ತಿದ್ದುಪಡಿ ತರುವಂತಹ ಸಂದರ್ಭದಲ್ಲಿ ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದವರ ಪೈಕಿಯಿಂದ ಒಬ್ಬರನ್ನು ನೇಮಕ ಮಾಡುವಂತೆ ತಿಳಿಸಲಾಗಿದೆ. ಆದರೆ ನಾನು ಈ ಸಂದರ್ಭದಲ್ಲಿ ತಮ್ಮ ಮೂಲಕ ಸರ್ಕಾರದಲ್ಲಿ ಮನವಿ ಮಾಡುವುದೇನೆಂದರೆ, ಎರಡು ಜಾತಿಗಳು ಸಹ ಪ್ರತ್ಯೇಕವಾಗಿ ಮೀಸಲಾತಿಯನ್ನು ಹೊಂದಿರುವಂತಹ ಕಾರಣಕ್ಕೋಸ್ಕರ ಪರಿಶಿಷ್ಟ ಜಾತಿಯವರಿಗೆ ಮತ್ತು ಪರಿಶಿಷ್ಟ ವರ್ಗದವರಿಗೂ ಸಹ ಒಂದು ಸ್ಥಾನವನ್ನು

ಕಡ್ಡಾಯವಾಗಿ ಕೊಡಬೇಕೆಂದು ವಿನಂತಿಸುತ್ತೇನೆ. ಇಲ್ಲಿ 'ಅಥವಾ' ಎನ್ನುವಂಥದ್ದು ಬೇಡ, ಶೇಕಡ ಏಳೂವರೆಯಷ್ಟು ಎಸ್.ಟಿ.ಯವರಿದ್ದಾರೆ, ಶೇಕಡ 16ರಷ್ಟು ಎಸ್.ಟಿ.ಯವರಿದ್ದಾರೆ. ಆ ರೀತಿ ಇರುವಲ್ಲಿ ಅವರಿಗೂ ಒಂದು ಸ್ಥಾನ ಮತ್ತು ಇವರಿಗೂ ಒಂದು ಸ್ಥಾನವನ್ನು ಕೊಡಿ. ಇಲ್ಲಿ 'ಅಥವಾ' ಇನ್ನುವಂಥದ್ದು ಬೇಡ ಎನ್ನುವುದು ನನ್ನ ಮನವಿ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೇ, ಇದು ಈ ತಿದ್ದುಪಡಿಯ series ನಲ್ಲಿಯೇ ಬಂದಿಲ್ಲ. ಸುಮಾರು 14 ವರ್ಷದ ಹಿಂದೆ ಜಂಟಿ ಆಯ್ಕೆ ಸಮಿತಿಯವರು ಹಿಂದಿನ ಸರ್ಕಾರಗಳು ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಯಾವ ರೀತಿ ಮಾಡುತ್ತಿದ್ದರು ಎಂದರೆ ದೇವಸ್ಥಾನದ ಆಡಳಿತ ಮಂಡಳಿಯ ಒಟ್ಟು 9 ಜನರಲ್ಲಿ ಇಬ್ಬರು ಮಹಿಳೆಯರು, ಒಬ್ಬರು ಪರಿಶಿಷ್ಟ ಜಾತಿ ಅಥವಾ ಪಂಗಡದವರು, ಈ ರೀತಿ ಅವರು ಹೇಳಿದ ಪ್ರಕಾರವಾಗಿಯೇ ಮಾಡಲಾಗುತ್ತಿತ್ತು. ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಆ ದಾಮಾಷೆಯನ್ನು maintain ಮಾಡಿಕೊಂಡು ಅವರೆಲ್ಲರಿಗೂ ಸ್ಥಾನಗಳನ್ನು ನೀಡಲಾಗುತ್ತಿತ್ತು. ಅರ್ಚಕರ ಪರವಾಗಿ ಮತ್ತೊಂದು ಸ್ಥಾನವನ್ನು ತುಂಬಲಾಗುತ್ತಿತ್ತು. ಆಡಳಿತ ಸಮಿತಿಯಲ್ಲಿ 9 ಜನರಿರುವಾಗ ದೇವಸ್ಥಾನದ ಹೊರ ವ್ಯವಸ್ಥೆಗಳನ್ನೆಲ್ಲಾ ಅವರು ನೋಡಿಕೊಳ್ಳುತ್ತಾರೆ. ಅಂದರೆ ಉತ್ಸವಾದಿ ಸಂದರ್ಭಗಳು, ಅಭಿವೃದ್ಧಿ ಕೆಲಸಕಾರ್ಯಗಳನ್ನು ಅವರು ನೋಡಿಕೊಳ್ಳುತ್ತಾರೆ. ದೇವಸ್ಥಾನದೊಳಗಿನ ಪೂಜಾ ಪದ್ಧತಿ, ನೈವೇದ್ಯ ಅಥವಾ ಅಲ್ಲಿಯ ಒಂದು ಆಚರಣೆಗಳ ಸಂದರ್ಭದಲ್ಲಿ ಅರ್ಚಕರ ಸಲಹೆ ಸಹ ಬೇಕಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ನಮ್ಮ ರಾಜ್ಯದಲ್ಲಿ ಅವರಿಗೆ ಸಹ ಒಂದು ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಇದು ಬಹಳ ಒಳ್ಳೆಯ ಪದ್ಧತಿ ಎನ್ನುವಂತಹ ಕಾರಣಕ್ಕಾಗಿ ಆಂಧ್ರ ಪ್ರದೇಶ ಮತ್ತಿತರ ರಾಜ್ಯದವರು ಸಹ ಇದನ್ನು ಅನುಸರಿಸುತ್ತಿದ್ದಾರೆ. ಈ ರೀತಿ 4 ಜನರಾದ ಮೇಲೆ 5ನೇಯ ಪ್ರಮುಖರು, ಮಾನ್ಯ ನಾಣಿಯವರು ತಿಳಿಸಿರುವಂತೆ ದೇವಸ್ಥಾನದ ಅಭಿವೃದ್ಧಿ, ನಮ್ಮ ಗುರಿ ಏನಿದೆ ಎಂದರೆ ಮುಂದಿನ 3 ವರ್ಷದ ಅವಧಿಯೊಳಗೆ ಎಷ್ಟೋ 'ಸಿ ದರ್ಜೆ' ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿ

ಅವುಗಳನ್ನು 'ಬಿ ದರ್ಜೆ' ಗೆ ತರಬೇಕು, ಅದೇರೀತಿ 'ಬಿ ದರ್ಜೆ' ಯ ದೇವಸ್ಥಾನಗಳನ್ನು 'ಎ ದರ್ಜೆ' ಗೆ ಮತ್ತು 'ಎ ದರ್ಜೆ'ಯ ದೇವಸ್ಥಾನಗಳನ್ನು ಇನ್ನಷ್ಟು ಉತ್ತಮಪಡಿಸಬೇಕು ಎನ್ನುವಂತಹ ಸದಿಚ್ಛೆಯಿಂದ ಇದನ್ನೆಲ್ಲಾ ಮಾಡಿದ್ದೇವೆ. ಇದಕ್ಕೆ ತಮ್ಮೆಲ್ಲರ ಸಲಹೆ ಮತ್ತು ಸಹಕಾರಗಳನ್ನು ಅಪೇಕ್ಷಿಸುತ್ತೇವೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿರುವ ಮತ್ತು ವಿಧಾನ ಸಭೆಯಿಂದ ತಿರಸ್ಕೃತವಾದ ರೂಪದಲ್ಲಿರುವ "2011ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು"

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಖಂಡ ಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು

ಖಂಡ 2 ರಿಂದ 19ರವರೆಗೆ

ಸಭಾಪತಿಯವರು:- "ಖಂಡ 2 ರಿಂದ 19ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ"

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 19ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

"ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ"

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಡಾ|| ವಿ.ಎಸ್. ಆಚಾರ್ಯ (ಮಾನ್ಯ ಉನ್ನತ ಶಿಕ್ಷಣ, ಯೋಜನೆ, ಮತ್ತು ಸಾಂಖ್ಯಿಕ, ಮುಜರಾಯಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿರುವ ಮತ್ತು ವಿಧಾನ ಸಭೆಯಲ್ಲಿ ತಿರಸ್ಕೃತವಾದ ರೂಪದಲ್ಲಿರುವ 2011ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

ವಿಧಾನ ಪರಿಷತ್ತಿನಿಂದ ಅಂಗೀಕಾರವಾದ ರೂಪದಲ್ಲಿರುವ ಮತ್ತು ವಿಧಾನ ಸಭೆಯಿಂದ ತಿರಸ್ಕೃತವಾದ ರೂಪದಲ್ಲಿರುವ “2011ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು.

ಶ್ರೀ ಆರ್.ವಿ. ವೆಂಕಟೇಶ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಿಗೆ ನಮಗೆ ಸರ್ಕಾರದಿಂದ ಉತ್ತರಗಳು ಸಿಗುತ್ತಿಲ್ಲ. ಕಳೆದ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಕೂಡ ನನ್ನನ್ನು ಸಹ ಒಳಗೊಂಡಂತೆ ಅನೇಕ ಸದಸ್ಯರುಗಳಿಗೆ ಉತ್ತರಗಳು ಸಿಕ್ಕಿರಲಿಲ್ಲ. ಆ ಬಗ್ಗೆ ನಾವು ಪ್ರಶೋತ್ತರ ಶಾಖೆಯವರನ್ನು ಸಂಪರ್ಕಿಸಿದಾಗ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದೇವೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು. ಇವೊತ್ತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸಹ ಲಿಖಿತ ಮೂಲಕ ಉತ್ತರಿಸುವ ನನ್ನ 4 ಪ್ರಶ್ನೆಗಳಿದ್ದು ಅವುಗಳಲ್ಲಿ 2 ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿದೆ. ಕಳೆದ ಅಧಿವೇಶನದಲ್ಲಿ ಕೇಳಿರುವಂತಹ ಪ್ರಶ್ನೆಗಳಿಗೆ ಇನ್ನೂ ಸಹ ಉತ್ತರಗಳು ಬಂದಿರುವುದಿಲ್ಲ. ಈ ವಿಚಾರವನ್ನು ತಾವು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಬೇಕೆಂದು ವಿನಂತಿಸುತ್ತೇನೆ.

ಸಭಾಪತಿಯವರು:- ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳನ್ನೇನು ಸರ್ಕಾರಕ್ಕೆ ಕಳುಹಿಸಲಾಗಿರುತ್ತದೆ ಅವುಗಳಲ್ಲಿ ಕೆಲವಕ್ಕೆ ಸದನದಲ್ಲಿ ಉತ್ತರವನ್ನು ಮಂಡಿಸಲಾಗಿದೆ, ಒಳ್ಳೆಯದು. ಆದರೆ ಕೆಲವಕ್ಕೆ ಉತ್ತರವನ್ನು ಸದನದಲ್ಲಿ ಮಂಡಿಸಲಿಲ್ಲ, ಅವುಗಳಿಗೆ ಉತ್ತರವನ್ನು ನಂತರ ಕಳುಹಿಸಿಕೊಡುವುದಾಗಿ ತಿಳಿಸಿದ್ದೀರಿ, ಆದರೆ ಇದುವರೆಗೂ ಕಳುಹಿಸಿಕೊಟ್ಟಿಲ್ಲ. ಇವೊತ್ತು ಸಹ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಲ್ಲಿ 2 ಪ್ರಶ್ನೆಗಳಿಗೆ ಮಾನ್ಯ ವೆಂಕಟೇಶ್‌ರವರಿಗೆ ಉತ್ತರ ಬಂದಿಲ್ಲ. ಆ ಪ್ರಶ್ನೆಗಳಿಗೆ ಯಾವಾಗ ಉತ್ತರವನ್ನು ಕೊಡಲಾಗುತ್ತದೆ ಎಂದು ಅವರು ಕೇಳುತ್ತಿದ್ದಾರೆ. ದಯಮಾಡಿ ಇದನ್ನು ಮಾನ್ಯ ಸಭಾನಾಯಕರು ಗಮನಿಸಬೇಕಾಗುತ್ತದೆ.

ಡಾ|| ವಿ.ಎಸ್. ಆಚಾರ್ಯ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಮಗೂ ಸಹ ಗೊತ್ತಿರುವಂತೆ ಸುಮಾರು 30 ರಿಂದ 45 ದಿವಸ ಅಥವಾ 60 ದಿವಸಗಳೊಳಗೆ ಆ ಉತ್ತರಗಳು ಬರುತ್ತಿರುತ್ತವೆ. ಅವುಗಳನ್ನು ಸಂಬಂಧಪಟ್ಟ ಸದಸ್ಯರಿಗೆ ಕಳುಹಿಸಿಕೊಡುವಂತಹ ಕೆಲಸ ಆಗುತ್ತದೆ.

ಸಭಾಪತಿಯವರು:- ಕಳೆದ ಒಂದು ತಿಂಗಳಲ್ಲಿ ಯಾವುದೇ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಬಂದಿರುವುದಿಲ್ಲ ಎಂದು ಸದಸ್ಯರು ಹೇಳುತ್ತಿದ್ದಾರೆ.

ಶ್ರೀ ಆರ್.ವಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಪ್ರಶ್ನೆಗಳ ಶಾಖೆಯಿಂದ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ಬರೆಯಲಾಗಿದ್ದರೂ ಆ ಪತ್ರಗಳಿಗೆ ಸಹ ಪ್ರತಿಕ್ರಿಯೆ ಇಲ್ಲದಂತಾಗಿದೆ.

ಡಾ|| ವಿ.ಎಸ್. ಆಚಾರ್ಯ:- ಮಾನ್ಯ ಸಭಾಪತಿಯವರೇ, ನಾನು ಪ್ರಶ್ನೆಗಳ ವಿಭಾಗದವರನ್ನು ಕೇಳಿ ಸರಿಯಾದ ಉತ್ತರವನ್ನು ಕೊಡುತ್ತೇನೆ.

ಸಭಾಪತಿಯವರು:- ಯಾವ ಯಾವ ಪ್ರಶ್ನೆಗಳಿಗೆ ಉತ್ತರ ಬರೆದ ಪೆಂಡಿಂಗ್ ಇದೆ ಎಂಬುದನ್ನು ನೋಡಿ ಆ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕಳುಹಿಸಿಕೊಡುವಂತಹ ವ್ಯವಸ್ಥೆ ಮಾಡಿ.

ಶ್ರೀ ಎಚ್.ಸಿ. ನೀರಾವರಿ:- ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ನಾನು ಕೇಳಿರುವಂತಹ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ, ಆ ಪ್ರಶ್ನೆಗಳಿಗೆ ಉತ್ತರ ಬರುವುದಿಲ್ಲವೇನೋ ಎಂದು ನನಗನಿಸುತ್ತಿದೆ. ಉತ್ತರವನ್ನು ಕಳುಹಿಸಿಕೊಡುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದ್ದಾರೆ. ಇನ್ನು ಒಂದೂವರೆ ವರ್ಷದೊಳಗಾದರೂ ಈ ಪ್ರಶ್ನೆಗಳಿಗೆ ಉತ್ತರ ಬರುತ್ತದೆಯೇ, ಉದ್ದೇಶಪೂರ್ವಕವಾಗಿ ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಗಳನ್ನು ಕೊಡುತ್ತಿಲ್ಲವೆನೋ ಎನ್ನುವಂತಹ ಸಂಶಯ ನಮಗೆ ಬರುತ್ತಿದೆ. ಏಕೆಂದರೆ ಒಂದು ಅಧಿವೇಶನ ಕಳೆದು ಮತ್ತೊಂದು ಅಧಿವೇಶನ ಬಂದರೂ ಸಹ ಹಿಂದಿನ ಅಧಿವೇಶನದಲ್ಲಿ ಕೇಳಿರುವಂತಹ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಬರುವುದಿಲ್ಲವೆಂದರೆ ನಾವು ಹೇಗೆ ಪ್ರಶ್ನೆ ಕೇಳಬೇಕು, ಉತ್ತರ ಪಡೆದುಕೊಳ್ಳಲು ಏನು ಮಾಡಬೇಕು, ನಾವು ಪ್ರಶ್ನೆಗಳನ್ನು ಕೇಳಿ ಪ್ರಯೋಜನವೇನು?

ಸಭಾಪತಿಯವರು:- ಈಗ ಆ ವಿಷಯ ಬೇಡ. ಬೇರೆ ವಿಷಯವಿದ್ದರೆ ಹೇಳಿ. ಈಗಾಗಲೇ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಳುಹಿಸಿಕೊಡುವಂತೆ ನಾನು ತಿಳಿಸಿದ್ದೇನೆ.

ಶ್ರೀ ಕೆ. ಪ್ರತಾಪಚಂದ್ರಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾವು ಏಕೆ ಕೇಳುತ್ತಿದ್ದೇವೆ ಎಂಬುದಾದರು ತಿಳಿಯಬೇಕಲ್ಲವೆ?

ಸಭಾಪತಿಯವರು:- ಪ್ರಶ್ನೆ ಕೇಳುವ ಅಧಿಕಾರ ಸದನದ ಗೌರವಾನ್ವಿತ ಸದಸ್ಯರಿಗಿದೆ. ಅದೇ ರೀತಿ ಉತ್ತರ ಕೊಡಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ. ನಾನು ಎರಡೂ ಪದವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗ ಮಾಡುತ್ತಿದ್ದೇನೆ. ಅಧಿಕಾರ ಸದಸ್ಯರದ್ದು, ಜವಾಬ್ದಾರಿ ಸರ್ಕಾರದ್ದು. ನೀವು ಸರ್ಕಾರ ಉತ್ತರ ಕೊಟ್ಟಿಲ್ಲ ಎನ್ನುವಂಥ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದೀರಿ, ನಾನು ಸರ್ಕಾರಕ್ಕೆ ಉತ್ತರ ಕೊಡಿ ಎಂದು ತಿಳಿಸಿದ್ದೇನೆ. ಸಮಯ ಕೊಡೋಣ. ಉತ್ತರ ಕೊಟ್ಟರೆ ಸಂತೋಷ. ಒಂದು ವೇಳೆ ಕೊಡದೆ ಇದ್ದರೆ ಈ ವಿಷಯವನ್ನು ಸಭೆಯ ಮುಂದೆ ಚರ್ಚೆ ಮಾಡೋಣ. ಈಗ ಆ ವಿಷಯದ ಬಗ್ಗೆ ಚರ್ಚೆ ಬೇಡ.

ಶ್ರೀಮತಿ ಮೊಟಮ್ಮ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ನಿಲುವಳಿ ಸೂಚನೆಯ ಅಡಿಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೆ ನೋಟೀಸನ್ನು ಕೊಟ್ಟಿದ್ದೇನೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೆ, ತಾವು ನಿಲುವಳಿ ಸೂಚನೆಯ ಅಡಿಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡಲು ಅವಕಾಶ ಕೋರಿ ಕಳುಹಿಸಿರುವಂತಹ ನೋಟೀಸ್ ನನ್ನ ಬಳಿ ಇದೆ. ಆದರೆ ದಯಮಾಡಿ ತಾವು ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಬೇಡಿ. ನೀವು 10 ಗಂಟೆ 28 ನಿಮಿಷಕ್ಕೆ ನಿಲುವಳಿ ಸೂಚನೆಯ ನೋಟೀಸನ್ನು ಕಳುಹಿಸಿರುವುದು. ಆದರೆ ಈ ನಿಲುವಳಿ ಸೂಚನೆಯನ್ನು ಸದನ ಪ್ರಾರಂಭವಾಗುವುದಕ್ಕೆ ಮುಂಚೆ ಅಂದರೆ ಕನಿಷ್ಠಪಕ್ಷ ಒಂದು ಗಂಟೆ ಮುಂಚೆ ನೋಟೀಸ್ ಕಳುಹಿಸಿಕೊಡಬೇಕೆಂಬ ಕಾನೂನು ಇದೆ. ಹಾಗಾಗಿ ನಾನು ಇದನ್ನು ಹೇಗೆ ಕನ್ಸಿಡರ್ ಮಾಡಲಿ. ಮಾನ್ಯ ವಿರೋಧ ಪಕ್ಷದ ನಾಯಕರು ಕಳುಹಿಸಿದ್ದಾರೆಂದು ಅನುಮತಿ ನೀಡಿದರೆ ಬೇರೆಯವರ ಗತಿ ಏನು? ಆದುದರಿಂದ ದಯವಿಟ್ಟು ಗಮನಿಸಿ, ಇವತ್ತು ತಾವು ಕಳುಹಿಸಿರುವಂತಹ

ನಿಲುವಳಿ ಸೂಚನೆಯನ್ನು ನಾನು ಗಮನಿಸುವುದಕ್ಕೆ ಆಗುವುದಿಲ್ಲ. ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೆ ಅವಕಾಶ ಕೊಡುವುದಕ್ಕಾಗುವುದಿಲ್ಲ. ಮುಂದೆ ಅದರ ಬಗ್ಗೆ ಬೇರೆ ಕಾನೂನಿನ ಅಡಿಯಲ್ಲಿ ಅಥವಾ ಬೇರೆ ರೀತಿಯಲ್ಲಿ ಕಳುಹಿಸಿಕೊಟ್ಟರೆ ನಾನು ಅದನ್ನು ನೋಡುತ್ತೇನೆ. ದಯವಿಟ್ಟು ಕ್ಷಮಿಸಿ. ಈಗ ಅಜೆಂಡಾ ಪ್ರಕಾರ ಗಮನಸೆಳೆಯುವ ಸೂಚನೆ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೇ, ತಾವು ತಾಂತ್ರಿಕವಾಗಿ, ನಿಯಮಾನುಸಾರವಾಗಿ ಹೇಳುವಂತಹ ವಿಷಯವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರಶ್ನೆ ಏನೆಂದರೆ, ಅತ್ಯಂತ ಸಾರ್ವಜನಿಕ ಮಹತ್ವವುಳ್ಳಂತಹ ವಿಷಯ. ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದಕ್ಕೆ ಇರುವಂಥದ್ದೇ ಲೋಕಾಯುಕ್ತ ಸಂಸ್ಥೆ. ಇದಕ್ಕೆ ತನ್ನದೇ ಆದಂತಹ ಒಂದು ಮಹತ್ವವಿದೆ. ಈ ಸಂಸ್ಥೆ ಅಕ್ರಮ ಗಣಿಗಾರಿಕೆಯ ವರದಿಯನ್ನು ಸರ್ಕಾರಕ್ಕೆ ಕೊಟ್ಟು ಮೂರು ತಿಂಗಳುಗಳು ಆಗಿದೆ. ಆದರೆ ಆ ವರದಿ ಬಗ್ಗೆ ಇವತ್ತಿನವರೆವಿಗೂ ಸರ್ಕಾರದ ನಿಲುವು ಪ್ರಕಟ ಆಗಲಿಲ್ಲ. ಕೇವಲ 20 ನಿಮಿಷ ತಡ ಆಗಿದೆ ಎಂಬ ಒಂದೇ ಒಂದು ಕಾರಣಕ್ಕೆ ತಾಂತ್ರಿಕವಾದಂತಹ ಕಾರಣಕ್ಕೋಸ್ಕರ, ನಿಲುವಳಿ ಸೂಚನೆಯ ಅಡಿಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡಲು ಅವಕಾಶ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದು ಸರಿಯಲ್ಲ. ನಿಯಮಾನುಸಾರ ಸದನ ನಡೆಯಬೇಕು. ಅದಕ್ಕೆ ನಾವು ತಲೆ ಭಾಗುತ್ತೇವೆ. ನಿಮಗೆ ಸಂಪೂರ್ಣವಾದಂತಹ ಸಹಕಾರವನ್ನು ಕೊಡುತ್ತೇವೆ. ಆದರೆ ತಾವು ದಯಮಾಡಿ ಇದರ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸುದರ್ಶನ್‌ರವರೆ, ತಾವೂ ಸಹ ಸಭಾಪತಿಯವರಾಗಿ ಕೆಲಸ ಮಾಡಿದ್ದೀರಿ. ಹಾಗಾದರೆ ನಾಳೆಯಿಂದ ಒಂದು ಗಂಟೆ ಕಾಲ ಮುಂಚೆ ಅಲ್ಲ, ಸಭೆಯ ಬೆಲ್ ಆಗುವ ಸಮಯಕ್ಕೆ ಕೊಟ್ಟರೂ ಸಹ ಅನುಮತಿ ನೀಡಬೇಕೆಂದು ಹೇಳಿ. ವಿಷಯದ ಮಹತ್ವವನ್ನು ನಾನು ತೀರ್ಮಾನ ಮಾಡುವುದಕ್ಕೆ ಆಗುತ್ತದೆಯೇ? ನಾನು ವಿಷಯದ ಮಹತ್ವವನ್ನು ತೀರ್ಮಾನ ಮಾಡುವವನಲ್ಲ. ನಾನು ಸಭೆಯನ್ನು ನಡೆಸುವವನು ಅಷ್ಟೆ. ವಿಷಯದ ಮಹತ್ವಕ್ಕೂ ನನಗೂ ಸಂಬಂಧವಿಲ್ಲ.

Sri S.R. PATIL:- Mr.Chairman Sir, we will adhere by your rules. It is binding on us.

Mr. CHAIRMAN:- Thank you.

5. ಗಮನ ಸೆಳೆಯುವ ಸೂಚನೆ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ಹಗರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿರುವ ಬಗ್ಗೆ.

ಶ್ರೀ ಬಸವರಾಜ ಹೊರಟ್ಟಿ (ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ಹಗರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಮಾನ್ಯ ಕೃಷಿ ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ.

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು):- ಸನ್ಮಾನ್ಯ ಸಭಾಪತಿಯವರೇ,

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅವ್ಯವಹಾರಗಳ ಬಗ್ಗೆ ದಿನಾಂಕ: 15.12.2011 ರಂದು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದಾಗ, ಸರ್ಕಾರದ ಪರವಾಗಿ ಕೃಷಿ ಸಚಿವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಂದ ವಿಚಾರಣೆ ನಡೆಸಿ 15 ದಿನಗಳೊಳಗಾಗಿ ವರದಿಯನ್ನು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ 2009ರ ಕಲಂ-8 ಅನ್ನು ಕಲಂ-12, 24 ಮತ್ತು 31 ರೊಂದಿಗೆ ಅವಗಾಹಿಸಬಹುದಾದಂತೆ, ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯಗಳ ಕುಲಾಧಿಪತಿಯವರು ಕುಲಪತಿಯವರುಗಳ ವಿರುದ್ಧ ತನಿಖೆಯನ್ನು ಜರುಗಿಸಬಹುದಾಗಿರುತ್ತದೆ. ಆದುದರಿಂದ

ಕುಲಪತಿಯವರು ಮತ್ತು ಇತರರ ವಿರುದ್ಧ ತಪಾಸಣೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ಘನತೆವೆತ್ತ ರಾಜ್ಯಪಾಲರ ಅನುಮೋದನೆ ಪಡೆಯುವುದು ಅವಶ್ಯಕವಾಗಿರುತ್ತದೆ. ಇದಕ್ಕಾಗಿ ಘನತೆವೆತ್ತ ರಾಜ್ಯಪಾಲರಿಗೆ ನಿವೇದನೆಯನ್ನು ಮಂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವರ ಅನುಮೋದನೆಯನ್ನು ನಂತರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಂದ ತಪಾಸಣೆಯನ್ನು ಜರುಗಿಸಿ ಅವರಿಂದ ವರದಿ ಬಂದ ತಕ್ಷಣ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಈ ವಿಷಯದಲ್ಲಿ ವಿಧಿವಿಧಾನಗಳನ್ನು (formalities) ಅನುಸರಿಸಿ ಮಾನ್ಯ ಘನತೆವೆತ್ತ ರಾಜ್ಯಪಾಲರ ಅನುಮೋದನೆ ಪಡೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಈ ಬಗ್ಗೆ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದು ನಿರ್ಲಕ್ಷ್ಯದಿಂದಿಲ್ಲ. ಈ ಅವ್ಯವಹಾರಗಳ ಬಗ್ಗೆ ಇತರೆ ಮಾಹಿತಿ/ದಾಖಲೆಗಳಿದ್ದಲ್ಲಿ ಹಾಗೂ ಅವುಗಳನ್ನು ಮಾನ್ಯ ಸದಸ್ಯರು ನೀಡಿದಲ್ಲಿ, ಅದನ್ನೂ ಸಹ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಕಳುಹಿಸಿ ತಪಾಸಣೆ ಕೈಗೊಳ್ಳಲಾಗುವುದು. ವಿಧಾನ ಪರಿಷತ್ತಿನಲ್ಲಿ ನೀಡಿದ ಭರವಸೆಯಂತೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿರುತ್ತದೆ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಹೇಳುವುದೇನೆಂದರೆ, ಇಡೀ ಭಾರತ ದೇಶದ ತುಂಬಾ ಕೃಷಿ ವಿಶ್ವವಿದ್ಯಾಲಯದ ಹೆಸರು ಎಷ್ಟು ಕೆಟ್ಟಿದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ತಮಗೆ ಹೇಳಬಯಸುತ್ತೇನೆ. ಇದರಿಂದಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಈ ಮೂರು ರಾಜ್ಯದ ರೈತರಿಗೆ ಸುಮಾರು 36 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. Indian Council of Agriculture Research (ICAR) ನ ನಿರ್ದೇಶಕರಾದ ಕ್ರಾಂತಿ ಅವರು ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಏನು ಹೇಳಿದ್ದಾರೆಂದರೆ:

“There were innumerable complaints of farmers all through the 2009 about the cotton seeds and counts of cases have been registered against CICR for lower quality of seeds and the current non-availability of BT Cotton.”

ಅದೇ ಪತ್ರದಲ್ಲಿ ಮುಂದುವರಿದು ಅವರು ಏನು ಹೇಳಿದ್ದಾರೆಂದರೆ:

“Further, because of the fraud by the Scientists of UAS, Dharwad, CICR has lost its credibility and the enormous goodwill that they generated over the past several years.”

ಇದು ಒಂದೇ ಅಲ್ಲ, ಇಷ್ಟೆಲ್ಲಾ ಹೇಳಿ ಇವರನ್ನು ತಕ್ಷಣ ಸಸ್ಪೆಂಡ್ ಮಾಡಿ ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂಬ ವಿಚಾರವನ್ನು ಸಹ ಹೇಳಿದ್ದಾರೆ. ಬಿ.ಟಿ. ಹತ್ತಿಯ ಬಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿರುವಂತಹ ಅವ್ಯವಹಾರ ದೇಶ ವಿದೇಶಗಳಲ್ಲೂ ಸಹ ಹರಡಿದೆ. ನಾನು ಈ ಸಂದರ್ಭದಲ್ಲಿ ಸರ್ಕಾರಕ್ಕೆ ತಮ್ಮ ಮೂಲಕ ಕೇಳುವುದೇನೆಂದರೆ, ಒಂದು ಹೆಸರಾಂತ ವಿಶ್ವವಿದ್ಯಾಲಯ ಈ ರೀತಿ 40 ಕೋಟಿ ರೂಪಾಯಿಗಳಷ್ಟು ಮೌಲ್ಯದ ಬೀಜಗಳನ್ನು ಬದಲಾವಣೆ ಮಾಡುವುದಕ್ಕೆ 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿಯ ರೈತರು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ಪಾದಿಸಿರುವಂತಹ ಬಿ.ಟಿ. ಹತ್ತಿಯನ್ನು ಯಾರೂ ತೆಗೆದುಕೊಳ್ಳಬಾರದೆಂದು ದೇಶದ ಎಲ್ಲಾ ರೈತರಿಗೂ, ಎಲ್ಲಾ ರಾಜ್ಯಕ್ಕೂ ಪತ್ರ ಬರೆದು ತಿಳಿಸಿದ್ದಾರೆ. ಈ ರೀತಿ ಪತ್ರ ಬರೆದಿರುವಾಗ ಮರ್ಯಾದೆ ಎಲ್ಲಿಂದ ಬರುತ್ತದೆ? ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ಪಾದಿಸಿರುವಂತಹ ಬಿ.ಟಿ. ಹತ್ತಿ ಬೀಜ ತೆಗೆದುಕೊಂಡಿರುವುದರಿಂದ ಸುಮಾರು 36.00 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿಯ

ರೈತರು ಪತ್ರ ಬರೆದಿದ್ದಾರೆ. ಅವರು ಹಾಕಿದಂತಹ ಬೀಜದಿಂದ ಹತ್ತಿ ಬೆಳೆಯೇ ಬಂದಿಲ್ಲ. ಹೂ ಆಗಿಯೇ ಇಲ್ಲ. ಕೇವಲ ಗಿಡ ಮಾತ್ರ ಬೆಳೆದಿದೆ. ಆದಕಾರಣ ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಮಾನ್ಯ ಸಭಾಪತಿಯವರೇ, ಇವರೆಲ್ಲರೂ ನಕಲಿ ಸಹಿ ಮಾಡಿದ್ದಾರೆ. ಅಮೇರಿಕಾದಲ್ಲಿರುವಂತಹ ಒಬ್ಬ ಪ್ರೊಫೆಸರ್ ನಕಲಿ ಸಹಿ ಮಾಡಿದ್ದಾರೆ. ಮೊದಲನೆ ಸಲ “Absent” ಎಂದು ತೋರಿಸಿದ್ದಾರೆ. ಎರಡನೇ ಸಲ ಅಲ್ಲಿಯೇ ಅವರು ಸಹಿ ಮಾಡಿದ್ದಾರೆ. ಆ ಫಲಿತಾಂಶವನ್ನು ಇವರು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾನು ಸರ್ಕಾರಕ್ಕೆ ಹೇಳುವುದೇನೆಂದರೆ, ಭೀಮಪ್ಪ ಎಸ್. ಪಾಟೀಲ್ – “Member Absent” ಎಂದು ಹೇಳಿದ್ದಾರೆ. ಎರಡನೇಯದರಲ್ಲಿ ಅವರು ನಕಲಿ ಸಹಿ ಮಾಡಿದ್ದಾರೆ. ಒಂದು ಹೆಸರಾಂತ ವಿಶ್ವವಿದ್ಯಾಲಯ ಈ ರೀತಿ ಅವ್ಯವಹಾರ ನಡೆಸಿರುವುದನ್ನು ನೋಡಿದರೆ ನಮಗೆ ಬಹಳ ನೋವಾಗುತ್ತಿದೆ. ಈ ವಿಶ್ವವಿದ್ಯಾಲಯ ಇಡೀ ದೇಶದಲ್ಲಿಯೇ ಮಾದರಿಯಾದಂತಹ ವಿಶ್ವವಿದ್ಯಾಲಯ. ಅಲ್ಲಿ ಇವರುಗಳು ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇವರು ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯನ್ನು ಸಹ ಮೀರಿಸಿದ್ದಾರೆ. ಇಲ್ಲಿ ಹಣ ಸಂಗ್ರಹಿಸುವುದೇ ಒಂದು ಉದ್ಯೋಗವಾಗಿದೆ. ಇಷ್ಟೇ ಅಲ್ಲದೆ ಸರ್ಕಾರದ ಹೆಸರನ್ನು ಕೆಡಿಸುತ್ತಾರೆ, ಜೊತೆಗೆ ನಮ್ಮ ಹೆಸರನ್ನೂ ಸಹ ಕೆಡಿಸುತ್ತಾರೆ. ನಾವು ಏನಾದರು ಮಾತನಾಡಿದರೆ ನಮ್ಮ ಹೆಸರನ್ನೂ ಸಹ ಹೇಳಿಬಿಡುತ್ತಾರೆ. ಗುತ್ತಿಗೆದಾರರೇ ಕೂಲಿ ಕಾರ್ಮಿಕರಿಂದ ಹಣವನ್ನು ತೆಗೆದುಕೊಳ್ಳುತ್ತಾರೆ. ಹತ್ತು ವರ್ಷದಿಂದ ನಡೆಯುತ್ತಿರುವಂತಹ ಎಲ್ಲಾ ಅವ್ಯವಹಾರಗಳಿಗೂ ಈ Registrar ಕಾರಣ. ಅವರನ್ನು ಏಕೆ ಬದಲಾವಣೆ ಮಾಡುವುದಿಲ್ಲ? ಅವರು K.A.S., ಅಧಿಕಾರಿ ತೋರಗಲ್ ಎಂದು. ಇವರು ಮಾನ್ಯ ಜಗದೀಶ್ ಶೆಟ್ಟರ್ ರವರ Personal Secretary ಆಗಿದ್ದಾರೆ, ಹಾಗೂ ಶ್ರೀ ಕರುಣಾಕರೆಡ್ಡಿಯವರಿಗೂ ಸಹ Personal Secretary ಆಗಿದ್ದರು. ಈಗ ಪುನಃ ಅವರನ್ನೇ ತರುತ್ತಾರೆ. ಅಂದರೆ, ಇದಕ್ಕೆಲ್ಲಾ ಕಾರಣೀಭೂತ ಈ Registrar. ಇವರಿಗೆ ಎಲ್ಲಿ, ಯಾವ ರೀತಿ, ಯಾರಿಂದ ಹೇಗೆ ಹಣ ತಿನ್ನಬೇಕು

ಎಂಬುದು ತಿಳಿದಿದೆ. ಸಾರ್ವಜನಿಕವಾಗಿ ಟ್ರೈನಿನಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಸರ್ಕಾರಕ್ಕೆ ಕಿಮ್ಮತ್ತಿಲ್ಲ, ಶಾಸಕರಿಗಾಗಲಿ, ಸಚಿವರಿಗಾಗಲಿ ಕಿಮ್ಮತ್ತಿಲ್ಲ. ಇಷ್ಟೆಲ್ಲಾ ಮಾಡುವವರನ್ನು ಸರ್ಕಾರ ಹೇಗೆ ಇಟ್ಟುಕೊಂಡಿದೆ? ಈ ವಿಚಾರವನ್ನು ರಾಜ್ಯಪಾಲರಿಗೆ ಯಾವಾಗ ಕಳುಹಿಸಲಾಗಿದೆ? ಈ ಸದನದಲ್ಲಿ ಉತ್ತರ ನೀಡಬೇಕಾದ ಸಂದರ್ಭದಲ್ಲಿಯೇ ಈ ವಿಚಾರ ರಾಜ್ಯಪಾಲರಿಗೆ ಹೋಗಬೇಕು ಎನ್ನುವ ವಿಚಾರವನ್ನು ಒಬ್ಬ ಜವಾಬ್ದಾರಿಯುತವಾದ ಸಚಿವರು ಏಕೆ ಚಿಂತನೆಯನ್ನು ಮಾಡಲಿಲ್ಲ? ಅಂದೇ ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿಲ್ಲ. ರಾಜ್ಯಪಾಲರಿಗೆ ಕಳುಹಿಸಬೇಕು ಎನ್ನುವ ವಿಚಾರವನ್ನು ಸದನದಲ್ಲಿ ಹೇಳಲಿಲ್ಲ. 15 ದಿವಸಗಳಲ್ಲಿ ಈ ವಿಚಾರವನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಂದ ವಿಚಾರಣೆ ನಡೆಸುವುದಾಗಿ ನಮಗೆ ಪತ್ರವನ್ನು ಬರೆಯಲಾಗಿದ್ದು ಸಂಬಂಧಪಟ್ಟ ಹಾಗೆ ಸಾಕ್ಷಿಗಳನ್ನು ಒದಗಿಸಬೇಕೆಂದು ಕೇಳಲಾಗಿತ್ತು. ಈ ವಿಚಾರದಲ್ಲಿ ಕುಲಪತಿಗಳಲ್ಲದೇ ಇತರ ಅಧಿಕಾರಿಗಳು ಸಹ ಇದ್ದಾರೆ. ಹಾಗಾಗಿ ಈ ಬಗ್ಗೆ ಸದನದಲ್ಲಿ ಸಚಿವರು ಉತ್ತರ ನೀಡುವ ಮೊದಲೇ ಅಧಿಕಾರಿಗಳು ಸಂಬಂಧಪಟ್ಟ ಸಚಿವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾಗಿತ್ತು. ಮಾನ್ಯ ಸಚಿವರು 15 ದಿವಸಗಳಲ್ಲಿ ಈ ವಿಚಾರದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎನ್ನುವ ಉತ್ತರವನ್ನು ಸದನದಲ್ಲಿ ನೀಡಿದರು. ಅದಕ್ಕೆ ನಾವೆಲ್ಲರೂ ಒಪ್ಪಿಕೊಂಡಿದ್ದೆವು. ಆದರೆ ಇವತ್ತು ಈ ವಿಚಾರವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎನ್ನುವ ಉತ್ತರವನ್ನು ನೀಡುತ್ತಿದ್ದೀರಿ, ಈ ವಿಚಾರದ ಬಗ್ಗೆ ನಮಗೆ ಮಧ್ಯದಲ್ಲಿ ಏಕೆ ಪತ್ರವನ್ನು ಬರೆದು ತಿಳಿಸಲಿಲ್ಲ. ಇಷ್ಟು ಅವ್ಯವಹಾರಗಳಿಗಿಲ್ಲ ಒಬ್ಬ ರಿಜಿಸ್ಟ್ರಾರ್ ಕಾರಣ. 10 ಮಂದಿ ಉಪಕುಲಪತಿಗಳನ್ನು ಆತ ಮನೆಗೆ ಕಳುಹಿಸಿದ್ದಾನೆ. ಇನ್ನು ಅನೇಕ ಜನರು ಆತನ ಕೃತ್ಯದಿಂದ ಜೈಲಿಗೆ ಹೋಗಬೇಕಾಗಿತ್ತು. ಆದ್ದರಿಂದ ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಯಾವಾಗ ಕಳುಹಿಸಲಾಗಿದೆ ಎನ್ನುವ ಮಾಹಿತಿಯನ್ನು ಮಾನ್ಯ ಸಚಿವರು ನೀಡಬೇಕು. ಈ ರಿಜಿಸ್ಟ್ರಾರ್ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಒಬ್ಬ ಕೆಎಎಸ್ ಅಥವಾ ಐಎಎಸ್

ಅಧಿಕಾರಿಯನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಿಕ್ಕೆ ಸರ್ಕಾರಕ್ಕೆ ಅಧಿಕಾರವಿದೆ. ಈ ರಿಜಿಸ್ಟ್ರಾರ್ ವಿಜಯ್‌ಕುಮಾರ್ ಎನ್ನುವವನು ಹತ್ತು ವರ್ಷಗಳಿಂದ ಈ ವಿಶ್ವವಿದ್ಯಾನಿಲಯವನ್ನು ಸತ್ಯನಾಶ ಮಾಡಿದ್ದಾನೆ. ಒಬ್ಬ ಪೂನ್ ಅನ್ನು ಕೂಡ ಹಿಂಸೆ ನೀಡದೇ ಬಿಡಲಾರನು. ಇಲ್ಲಿ ಕೆಲವು ವಿಚಾರಗಳನ್ನು ಹೇಳಬಾರದು, ಅಂತಹ ಕೆಲಸಗಳನ್ನೆಲ್ಲ ಆ ವ್ಯಕ್ತಿಯು ಮಾಡುತ್ತಾನೆ. ಒಬ್ಬ ಪರಿಶಿಷ್ಟ ಜಾತಿಗೆ ಸೇರಿಸಿ ಒಬ್ಬ ಹೆಣ್ಣುಮಗಳು ಆತನ ಮನೆಯ ಕಸವನ್ನು ತೆಗೆಯಲಿಕ್ಕೆ ಬರದಿದ್ದ ಕಾರಣ ಆಕೆಯನ್ನು ಕೆಲಸದಿಂದ ತೆಗೆಯುವುದಾಗಿ, ಆಕೆಯ ಸಂಬಳವನ್ನು ಕಡಿತಗೊಳಿಸುವ ಬಗ್ಗೆ ಬೆದರಿಕೆಗಳನ್ನು ಹಾಕುತ್ತಾನೆ. ಹೀಗೆ ತನ್ನ ಕೈಕೆಳಗಿನವರಿಗೆಲ್ಲ ಸಾಕಷ್ಟು ಹಿಂಸೆಯನ್ನು ಆತ ನೀಡುತ್ತಾನೆ. ಇಂತಹ ಒಬ್ಬ ನಾಲಾಯಕ್ ರಿಜಿಸ್ಟ್ರಾರ್ ಮೇಲೆ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ವ್ಯಕ್ತಿಯ ಬಗ್ಗೆ ನಾನು ಕಳೆದ ಎರಡು ತಿಂಗಳಿನಿಂದ ಪಿಹೆಚ್‌ಡಿ ಮಾಡುವಷ್ಟು ಅಧ್ಯಯನ ಮಾಡಿ, ದೆಹಲಿಯಿಂದೆಲ್ಲಾ ಮಾಹಿತಿಯನ್ನು ತರಿಸಿದ್ದೇನೆ. ಇವನೊಬ್ಬ ದೊಡ್ಡ ಕ್ರಿಮಿನಲ್, ಸಾಕಷ್ಟು ಅನ್ಯಾಯಗಳನ್ನು ಮಾಡಿದ್ದಾನೆ. ನಾನು ಈ ಫೈಲ್ ಅನ್ನು ತಮಗೆ ಕಳುಹಿಸಿ ಕೊಡುತ್ತೇನೆ, ತಾವು ಕೂಡ ಇದನ್ನು ನೋಡಿ. ಒಬ್ಬ ಅಮೇರಿಕಾದಲ್ಲಿರುವ ವ್ಯಕ್ತಿಯ ನಕಲಿ ಸಹಿಯನ್ನು ಹಾಕಿ ಹಣ ಪಡೆಯುವುದಾದರೆ ಈ ವಿಶ್ವವಿದ್ಯಾನಿಲಯ ಇವತ್ತು ಎಲ್ಲಿಗೆ ಒಂದು ನಿಂತಿದೆ? ಇದೇ ವಿಶ್ವವಿದ್ಯಾನಿಲಯದಲ್ಲಿದ್ದ 'ಮೆಣಸಿನಕಾಯಿ' ಎನ್ನುವ ಕುಲಪತಿಗಳು ದೇಶದಲ್ಲಿ ಮಾತ್ರವಲ್ಲದೇ ದೇಶದ ಹೊರಗೂ ಸಹ ಒಳ್ಳೆಯ ಹೆಸರನ್ನು ಪಡೆದಿದ್ದರು. ಈ ಕುಲಪತಿಗಳು ಬಂದ ನಂತರ ಸ್ಟೇ ಇದ್ದ ಬಗ್ಗೆ ದೆಹಲಿಯವರು warning ಮಾಡಿ, 'ಖಾದಿ' ಎನ್ನುವವರನ್ನು ಸಸ್ಪೆಂಡ್ ಮಾಡಬೇಕೆಂದು ಆದೇಶವನ್ನು ನೀಡಿದ್ದರು. BT Cotton ಮಾಡಿ ಜನರಿಗೆ ಮೋಸವನ್ನು ಮಾಡಿದ್ದಾರೆ. ರೈತರಿಗೆ ಮೋಸ ಮಾಡತಕ್ಕ ಅಧಿಕಾರಿಗಳು ಇರಬಾರದೆಂದು ಆತನನ್ನು ಸಸ್ಪೆಂಡ್ ಮಾಡಿದ್ದಾರೆ. ಆತ ಎರಡು ಕಡೆಗಳಲ್ಲಿ ಒಂದು ಕಡೆ 45 ಲಕ್ಷ ಮತ್ತೊಂದು ಕಡೆ 65 ಲಕ್ಷ ಹೀಗೆ ಎರಡು ಕಡೆಗಳಲ್ಲೂ ಸಹ ಸಂಬಳವನ್ನು ಪಡೆದಿದ್ದಾನೆ. ಇಷ್ಟೆಲ್ಲಾ ಅನ್ಯಾಯ ಮಾಡುವವರನ್ನು

ಸರ್ಕಾರ ರಕ್ಷಣೆ ಮಾಡುತ್ತದೆ ಎಂದರೆ ಅದಕ್ಕೆ ಅರ್ಥವೇನು? ಆದರೆ ಒಬ್ಬ ಸಣ್ಣ ಅಧಿಕಾರಿ ತಪ್ಪು ಮಾಡಿದಲ್ಲಿ ಆತನ ಮೇಲೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ, ಹಾಗೆ ಹಣ ನೀಡಿದಲ್ಲಿ ಏನೆಲ್ಲಾ ಮಾಡುತ್ತಾರೆ. 'The university can mobilize its fund from some resource' ಎಂದು ನಾವೇ ಕಾನೂನು ಮಾಡಿದ್ದೇವೆ. ವಿದ್ಯಾರ್ಥಿಗಳೆಲ್ಲಾ ಸೇರಿ ಲಿಖಿತ ರೂಪದಲ್ಲಿ ಕೆಲವು ಮಾಹಿತಿಯನ್ನು ನೀಡಿದರು. ಈ ನಕಲಿ ಸಹಿಯ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ಒಬ್ಬ ಉತ್ತಮ ಪ್ರೊಫೆಸರ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಈ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಮಗಳ ಮದುವೆ ನಡೆಯಿತು. ಆ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಎಲ್ಲಾ ವಾಹನಗಳು, ಮೆಸ್ ಸಿಬ್ಬಂದಿ ಎಲ್ಲರನ್ನು ಆ ಮದುವೆಗೆ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ಅಲ್ಲಿದ್ದಂತಹ ಮನ್ಸೂರ್ ಎನ್ನುವ ಪ್ರೊಫೆಸರ್ ಅವರನ್ನು ಸಂದರ್ಶಿಸಿ ಕೇಳಿದಾಗ ಅವರು ಹೌದು ಈ ರೀತಿ ವಿಶ್ವವಿದ್ಯಾನಿಲಯದ ವಾಹನಗಳನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಹೇಳಿದ ಮಾತಿಗಾಗಿ ಒಂದು ಸಣ್ಣ ಕಾರಣಕ್ಕಾಗಿ ಆತನನ್ನು ಸಸ್ಪೆಂಡ್ ಮಾಡಲಾಯಿತು. ನಂತರ ಅದರ ಬಗ್ಗೆ ತನಿಖೆ ನಡೆಸಿ ನಂತರ ಆತ ಒಬ್ಬ ಎಫ್‌ಡಿ‌ಸಿ ಕೈಯಡಿಯಲ್ಲಿ ಕೆಲಸವನ್ನು ಮಾಡುವಂತೆ ಆದೇಶವನ್ನು ನೀಡಲಾಗಿದೆ. ಇದು ಯಾವ ಪದ್ಧತಿ ಎನ್ನುವುದರ ಬಗ್ಗೆ ಸರ್ಕಾರ ಉತ್ತರವನ್ನು ನೀಡಬೇಕು. ಈಗ ಒಬ್ಬ ಜಿಲ್ಲಾಧಿಕಾರಿ ತಹಶೀಲ್ದಾರರ ಕೈ ಕೆಳಗೆ ಕೆಲಸವನ್ನು ಮಾಡಲು ಸಾಧ್ಯವೇ? ಸರ್ಕಾರಿ ಸವಲತ್ತುಗಳನ್ನು ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಬಳಕೆಯನ್ನು ಮಾಡಿಕೊಳ್ಳುತ್ತಾರೆ. ಇಂತಹ ಒಬ್ಬ ಅವಿವೇಕಿ ಉಪಕುಲಪತಿಯನ್ನು ತಲೆ ಇಲ್ಲದಂತಹ ಉಪಕುಲಪತಿ, ಭ್ರಷ್ಟಾಚಾರದಿಂದ ಇಡೀ ವಿಶ್ವವಿದ್ಯಾನಿಲಯವನ್ನೇ ಹಾಳು ಮಾಡಿದಂತಹ ಒಬ್ಬ ರಿಜಿಸ್ಟ್ರಾರ್ ಅನ್ನು ವಿಶ್ವವಿದ್ಯಾನಿಲಯದಲ್ಲಿ ಇಟ್ಟುಕೊಂಡು ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಮುಂದೆ ತರಲು ಸಾಧ್ಯವಾಗುವುದು?

ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡತಕ್ಕ ಸಂದರ್ಭದಲ್ಲಿ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ರೈತನ ಮಗನಿಗೆ ಉತ್ತಮ ಅರ್ಹ ಅಂಕ ಇದ್ದರೂ ಸಹ ಅದನ್ನೆಲ್ಲ ಫೋರ್ಜರಿ ಮಾಡಿ ಆ

ವಿಶ್ವವಿದ್ಯಾನಿಲಯದಲ್ಲಿಯೇ ಕೆಲಸ ಮಾಡುವ ಒಬ್ಬ ಪ್ರೊಫೆಸರ್ ಮಗನಿಗೆ ಆ ಸೀಟನ್ನು ನೀಡಲಾಗಿದೆ. ಅವರು ಇದರ ಬಗ್ಗೆ ಒಂದು ಪತ್ರವನ್ನು ಬರೆದಿದ್ದಾರೆ, ಅದನ್ನು ಸದನದಲ್ಲಿ ಓದಲು ದಯಮಾಡಿ ಅವಕಾಶ ನೀಡಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ನೌಕರರ ಸಂಘ, ಕೃಷಿ ವಿಶ್ವವಿದ್ಯಾನಿಲಯ ಧಾರವಾಡ, ಇವರು ಕುಲಪತಿಗಳು ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಇವರಿಗೆ ಬರೆದಿರುವ ಪತ್ರ ಹೀಗಿದೆ.

“2010-11ನೇ ಸಾಲಿನ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪ್ರವೇಶ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ, ಕೃಷಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ರೈತರ ಮಕ್ಕಳ ಕೋಟಾದಲ್ಲಿ ಅಭ್ಯರ್ಥಿಯಾಗಿದ್ದ ಪ್ರಶಾಂತಗೌಡ ಬಿ ಪಾಟೀಲ ಇವರು ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದಾಗ 192 ಅಂಕಗಳನ್ನು ಪಡೆದಿರುವುದಾಗಿ ಪ್ರಕಟಿಸಲಾಗಿತ್ತು. ಹಾಗಾಗಿ ಆತನಿಗೆ ಮೊದಲ 5 ಲಿಸ್ಟ್‌ನಲ್ಲಿ ಸೀಟು ಸಿಕ್ಕಿರುವುದಿಲ್ಲ. ಆದರೆ ಸದರಿ ವಿದ್ಯಾರ್ಥಿಯ ತಂದೆ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದ್ದು, ಆಯ್ಕೆ ಸಮಿತಿಯ ಅಧ್ಯಕ್ಷರಾದ ಬಿ.ಎನ್. ಜನಗೌಡರ್, ಸದಸ್ಯರಾದ ಶೆಟ್ಟಿ ಎ.ಆರ್. ಅಲಗವಾಡಿ, ರಮಾನಾಯಕ್, ಎಂ. ಖಾದಿ ಮತ್ತು ಕುಲಪತಿಗಳಾದ ವಿಜಯಕುಮಾರ್ ಇವರಿಗೆ ಹೀನಾಯಮಾನವಾಗಿ ಬೈಯ್ದು, ತನ್ನ ಮಗನಿಗೆ ಸೀಟು ನೀಡದಿದ್ದಲ್ಲಿ ಇವರೆಲ್ಲರ ಅವ್ಯವಹಾರಗಳನ್ನು ಬಯಲಿಗೆಳೆಯುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ. ಆಗ ಆ ಅಭ್ಯರ್ಥಿಯ ಅಂಕಗಳನ್ನು 192 ಇದ್ದುದನ್ನು 196 ಎಂದು ತಿದ್ದಿ, ಬಿಎಸ್‌ಸಿ ಕೃಷಿ ಮಾರಾಟ ಹಾಗೂ ಸಹಕಾರಿ ಕೋರ್ಸಿಗೆ ಪ್ರವೇಶವನ್ನು ನೀಡಿರುತ್ತಾರೆ. ಈ ಸೀಟು ಒಬ್ಬ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗೆ ಸೀಗಬೇಕಾಗಿತ್ತು. ಈತನಿಂದ ಸೀಟು ದೊರೆಯಲಿಲ್ಲ”

ಎನ್ನುವ ಆರೋಪವನ್ನು ಮಾಡಿ 8/8/2011ರಲ್ಲಿ ಸಂಘದವರು ಪತ್ರವನ್ನು ಬರೆದಿದ್ದಾರೆ. ಈ ಉಪಕುಲಪತಿ ಅಮೇರಿಕಾದಲ್ಲಿರುವ ಭೀಮಪ್ಪ ಪಾಟೀಲ್ ಎನ್ನುವವರ ನಕಲಿ ಸಹಿಯನ್ನು ಮಾಡಿದ್ದಾರೆ. ಮೊದಲು ಭೀಮಪ್ಪ

ಪಾಟೀಲ್ ಎನ್ನುವವರನ್ನು ಗೈರುಹಾಜರಿ ಎಂದು ತೋರಿಸಿ ನಂತರ ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಬಿ.ಎಂ. ಶೆಟ್ಟಿ, ಬರಕುಂದ್ರಿ, ಬಿ.ಸಿ. ಪಾಟೀಲ್, ಸಾಲಿಮತ್, ಸಿ.ಪಿ. ಮನ್ಸೂರ್, ಡಿ.ಎಸ್. ಉಪ್ಪಾರ್ ಇವರನ್ನು ಹಾಕಿ ಮೊದಲಿಗೆ ಸದಸ್ಯರು ಗೈರು ಹಾಜರಾಗಿದ್ದಾರೆಂದು ತೋರಿಸಿದ್ದಾರೆ. ಭೀಮಪ್ಪ ಪಾಟೀಲ್ ಎನ್ನುವವರು ಅಮೇರಿಕಾದಲ್ಲಿದ್ದ ಬಗ್ಗೆ ಆತನ ಪಾಸ್‌ಪೋರ್ಟ್, ವೀಸಾ ಇದನ್ನೆಲ್ಲಾ ತರಿಸಿ ನಾವು ಪರಿಶೀಲನೆ ಮಾಡಿದ್ದೆವು. ಆತ ನಾನು ಇಲ್ಲಿಗೆ ಬಂದೇ ಇಲ್ಲ. ಆ ಸಮಯದಲ್ಲಿ ಅಮೇರಿಕಾದಲ್ಲಿದ್ದನು ಎಂದು ಹೇಳಿದ್ದಾರೆ. ಸಚಿವರಿಗೆ ಈ ಬಗ್ಗೆ ಒತ್ತಿ ಹೇಳಬೇಕಾದ ಅವಶ್ಯಕತೆ ಇದೆ. ಏಕೆಂದರೆ ಅವರ ತಲೆಗೆ ವಿಚಾರಗಳು ಬಹಳ ಬೇಗ ಹೋಗುವುದಿಲ್ಲ. ಮಾನ್ಯ ಸಭಾಪತಿಗಳೇ, ಈ ಕಡತವನ್ನು ತಮಗೆ ಕಳುಹಿಸಿ ಕೊಡುತ್ತೇನೆ. ದಯಮಾಡಿ ನೋಡಿ. ಮಾನ್ಯ ಸಚಿವರು ಉತ್ತರ ಹೇಳಿದ ಮೇಲೆ ಮತ್ತೆ ನಾನು ಮಾತನಾಡುತ್ತೇನೆ.

ಶ್ರೀ ವೀರಣ್ಣ ಮತ್ತಿಕಟ್ಟಿ:- ಮಾನ್ಯ ಸಭಾಪತಿಗಳೇ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಬಗ್ಗೆ ನಮಗೆ ಸಾಕಷ್ಟು ಗೌರವ ಮತ್ತು ಅಭಿಮಾನವಿದೆ. ಇದು ನಮ್ಮ ರಾಷ್ಟ್ರದಲ್ಲಿಯೇ ಅತ್ಯಂತ ಉತ್ತಮವಾದ ಒಂದು ಕೃಷಿ ವಿಶ್ವವಿದ್ಯಾನಿಲಯ. ಇಲ್ಲಿ ಬಿ.ಎಂ. ಮೆಣಸಿನಕಾಯಿ, ಪಾಟೀಲ್‌ರವರು ಮತ್ತು ಅರಕೇರಿಯಂತಹ ಉತ್ತಮ ಕುಲಪತಿಗಳು ಸೇವೆಯನ್ನು ಸಲ್ಲಿಸಿದ್ದಾರೆ. ಇವರೆಲ್ಲರೂ ಈ ವಿಶ್ವವಿದ್ಯಾನಿಲಯಕ್ಕೆ ಒಂದು ಉತ್ತಮ ಭೂಮಿಕೆಯನ್ನು ಹಾಕಿದ್ದಾರೆ. Dr. S.A. Patil ರವರು ಕೃಷಿ ಕಮೀಷನ್ ಅಧ್ಯಕ್ಷರಾಗಿ ಅಲ್ಲಿ ಉಪಕುಲಪತಿಗಳಾಗಿದ್ದರು, ನಮ್ಮ ಮಹಾದೇವಪ್ಪನವರು ಇದ್ದರು, ಅಲ್ಲಿ ಉಪಕುಲಪತಿಗಳಾಗಿ ಕೆಲಸ ಮಾಡಿದಂತಹವರನ್ನು ರಾಷ್ಟ್ರಮಟ್ಟದಲ್ಲಿ I.A.R.I (Indian Agricultural Research Institute) ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಇಡೀ ರಾಷ್ಟ್ರಕ್ಕೆ ಮಾರ್ಗದರ್ಶನ ಮಾಡತಕ್ಕ ಅವಕಾಶವನ್ನು ನಮ್ಮವರಿಗೆ ನೀಡಲಾಗಿತ್ತು. ಆದರೆ ಇವತ್ತು ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ. ನನ್ನ ಉದ್ದೇಶ ಏನೆಂದರೆ ತಪ್ಪಿತಸ್ಥರು ಯಾರೇ ಆದರೂ ಸಹ ಅವರ ಮೇಲೆ ಕ್ರಮ

ಜರುಗಿಸಬೇಕು. ಈಗ ಉಪಕುಲಪತಿಗಳ ವಿರುದ್ಧ ಕ್ರಮ ಜರುಗಿಸಲು ಘನತೆವೆತ್ತ ರಾಜ್ಯಪಾಲರ ಆದೇಶಕ್ಕಾಗಿ ಕಳುಹಿಸಿದ್ದೇವೆ ಎಂದು ಸರ್ಕಾರ ಹೇಳಿದೆ. ಆದರೆ ಕುಲಪತಿಗಳನ್ನು ವರ್ಗಾವಣೆ ಮಾಡುವ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಕೆಳಹಂತದ ಅಧಿಕಾರಿಗಳು ಯಾರ್ಯಾರು ಅದರಲ್ಲಿ ಶಾಮೀಲಾಗಿದ್ದಾರೆ, ಎಲ್ಲರ ಮೇಲೆಯೂ ಕ್ರಮ ತೆಗೆದುಕೊಳ್ಳಿ. ನಾನು ಏಕೆ ಇದನ್ನು ಹೇಳುತ್ತಿದ್ದೇನೆ ಎಂದರೆ, ಆ ವಿಶ್ವವಿದ್ಯಾನಿಲಯದ ಘನತೆ-ಗೌರವ ಕಡಿಮೆಯಾಗಬಾರದು, ಇದು ನಮ್ಮ ಅಭಿಮಾನದ ವಿಶ್ವವಿದ್ಯಾನಿಲಯ, ಆ ದೃಷ್ಟಿಯಿಂದ ನಾನು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುವುದು, ಆ ಘನತೆಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಸರ್ಕಾರ ಮಾಡುತ್ತದೆ ಎನ್ನುವ ನಂಬಿಕೆ ಇದೆ, ಆ ಕೆಲಸವನ್ನು ಮಾಡಿ. ಸರ್ಕಾರ ಏನಾದರು ಮಾಡಬೇಕು ಎಂದು ಮನಸ್ಸು ಮಾಡಿದರೆ ಅದನ್ನು ಸಾಧಿಸುತ್ತದೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಕೊಡಿ, ಅಲ್ಲಿ ಒಳ್ಳೆಯ ಕೆಲಸವನ್ನು ಮಾಡಿ, ಇನ್ನು ಮಾನ್ಯ ಹೊರಟ್ಟಿಯವರು ಬಿಟಿ ಹತ್ತಿ ಬಗ್ಗೆ ಹೇಳಿದರು. ಅದನ್ನು ಕೇಳಿ ಬಹಳ ನೋವಾಯಿತು. ಇದೆಲ್ಲವನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಿ.

ಶ್ರೀ ಮೋಹನ .ಎ. ಲಿಂಬೀಕಾಯಿ:- ಮಾನ್ಯ ಸಭಾಪತಿಗಳೆ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಅತ್ಯಂತ ಒಳ್ಳೆಯ ವಿಶ್ವವಿದ್ಯಾನಿಲಯ ಎಂದು ಇಡೀ ಭಾರತದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಅದು ವಿಶೇಷವಾಗಿ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಉತ್ತಮವಾದಂತಹ ಸಂಶೋಧನೆಯನ್ನು ಆ ವಿಶ್ವವಿದ್ಯಾನಿಲಯದಲ್ಲಿ ಮಾಡುತ್ತಿದ್ದಾರೆ. ನಾನು ಯಾರೆ ಒಬ್ಬ ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ. ಈಗ ಇರುವ ಕುಲಪತಿಗಳು ಬಂದ ನಂತರ ಆಡಳಿತ ಮಟ್ಟ ಸುಧಾರಿಸಿದೆ, ಯಾವುದೇ ವಿಚಾರದಲ್ಲಿ ರಾಜಕೀಯ ಮಧ್ಯೆ ಬಂದರೆ ಅದಕ್ಕೆ ಅವರು ಒತ್ತು ಕೊಡುವುದಿಲ್ಲ. ಯಾರ ಮೇಲಾದರು ಕ್ರಮ ತೆಗೆದುಕೊಳ್ಳಬೇಕಾದರೆ ಸರಿಯಾಗಿ ವಿಚಾರಣೆ ಮಾಡಿ, ದಾಖಲಾತಿಗಳನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಪೇಪರ್‌ಗಳಲ್ಲಿಯೂ ಬಂದಿದೆ. ಕಳೆದ 6 ತಿಂಗಳ ಹಿಂದೆ ನಾನು ಮತ್ತು ಶಿವರಾಜ ಸಜ್ಜನರವರು ಸೇರಿ ಅಲ್ಲಿ ಕೃಷಿ ಮೇಳ ಇತ್ತು ಅದಕ್ಕೆ ಹೋಗಿದ್ದೇವು. “ನ ಭೂತೊ ನ

ಭವಿಷ್ಯತೋ” ಅನ್ನುವ ಹಾಗೆ ಸುಮಾರು 10 ಲಕ್ಷ ಜನ ಕೃಷಿ ಮೇಳಕ್ಕೆ ಬಂದಿದ್ದರು. ಅಷ್ಟೆ ಅಲ್ಲ ಕೇಂದ್ರ ಮತ್ತು ರಾಜ್ಯದ ಸಾಕಷ್ಟು ಪ್ರಶಸ್ತಿಗಳು ಆ ವಿಶ್ವವಿದ್ಯಾನಿಲಯಕ್ಕೆ ದೊರಕಿವೆ. ಆದರೆ ಯಾರೆ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲೇ ಬೇಕು, ಅದರ ಬಗ್ಗೆ ವಿಚಾರಣೆಯಾಗಬೇಕು ಇದು ನಿಸ್ಸಂಶಯವಾದ ವಿಚಾರ. ಆದರೆ ನಮ್ಮ ಕೃಷಿ ವಿಶ್ವವಿದ್ಯಾನಿಲಯದ ಬಗ್ಗೆ ತಪ್ಪು ಸಂದೇಶ ಹೋಗುವುದು ಬೇಡ, ಕಾರಣ ಹಿರಿಯರಾದ ವೀರಣ್ಣ ಮತ್ತೀಕಟ್ಟಿಯವರು ಹೇಳಿದ ಹಾಗೆ, ಈ ಕೃಷಿ ವಿಶ್ವವಿದ್ಯಾನಿಲಯ ಉತ್ತಮವಾದ ಕೆಲಸವನ್ನು, ಉತ್ತಮವಾದ ಸಂಶೋಧನೆಯನ್ನು ಮಾಡುತ್ತಿದೆ. ಹನಮನಮಟ್ಟಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಅಣ್ಣಿಗೇರಿ, ದಾಂಡೇಲಿ ಈ ಎಲ್ಲ ಕಡೆ ಉತ್ತಮವಾದ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಹೇಳಬೇಕು ಎಂದರೆ, ಇಡೀ ಜಗತ್ತಿನಲ್ಲಿಯೇ ಉತ್ತಮವಾದಂತಹ ಬೆಳೆಗಳ ಸಂಶೋಧನೆಯನ್ನು ಇಲ್ಲಿ ಮಾಡಲಾಗುತ್ತಿದೆ. ಉದಾಹರಣೆಗೆ, ಕುಸುಬಿಯಲ್ಲಿರುವ 7 ಪ್ರಕಾರಗಳ ತಳಿಗಳಲ್ಲಿ 5 ಪ್ರಕಾರದ ತಳಿಗಳು ಬರುವುದು ಧಾರವಾಡದಿಂದ, ಜೋಳದಲ್ಲಿ ಮೂರು ಪ್ರಕಾರದ ತಳಿಗಳಿವೆ ಅದರಲ್ಲಿ ಎರಡು ಪ್ರಕಾರದ ತಳಿಗಳು ಬರುವುದು ಧಾರವಾಡದಿಂದ, ಗೋಧಿಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಎರಡು ಉತ್ತಮ ಪ್ರಕಾರದ ತಳಿಗಳಿವೆ ಅದರಲ್ಲಿ ಮೊದಲನೆಯ ಪ್ರಕಾರದ ತಳಿ ಬರುವುದು ಧಾರವಾಡದಿಂದ. ಇಂತಹ ಉತ್ತಮವಾದ ಸಂಶೋಧನೆ ಮಾಡುತ್ತಿರುವಂತಹ ವಿಶ್ವವಿದ್ಯಾನಿಲಯದಲ್ಲಿ ಈಗ ಬಂದಿರುವ ಕುಲಪತಿಗಳು ಇನ್ನು ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಸಂಶೋಧನೆಗಳು ಒಳ್ಳೆಯ ರೀತಿಯಿಂದ ಆಗುತ್ತಿವೆ. ಆದರೂ ಯಾರಾದರು ತಪ್ಪು ಮಾಡಿದ್ದರೆ ಅವರ ಮೇಲೆ ಸುದೀರ್ಘವಾದ ವಿಚಾರಣೆಯನ್ನು ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

ಕ್ಯಾಪ್ಟನ್ ಗಣೇಶ್ ಕಾರ್ನೇಲ್:- ಮಾನ್ಯ ಸಭಾಪತಿಗಳೆ, ನಾನು ಪದವಿ ಪಡೆದಿರುವುದು ಕೃಷಿ ವಿಶ್ವವಿದ್ಯಾನಿಲಯ ಧಾರವಾಡದಿಂದ, ಇದು ನಾನು ಓದಿರುವಂತಹ ಕಾಲೇಜು. ಮಾನ್ಯ ಲಿಂಬೀಕಾಯಿಯವರು ಹೇಳಿದ ಹಾಗೆ ಜಗತ್ತಿನಲ್ಲಿಯೇ ಬಹಳ ಪ್ರಸಿದ್ಧಿಯನ್ನು ಪಡೆದಿರುವಂತಹ ವಿಶ್ವವಿದ್ಯಾನಿಲಯ ಇದು. ಇದು ನಾನು ಓದಿರುವ ಕಾಲೇಜ್ ಆಗಿರುವುದರಿಂದ ಒಂದೆರಡು ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನಾವು ಕಲಿಯುವಾಗ ಇಡೀ

ರಾಷ್ಟ್ರದಲ್ಲಿಯೇ ಉತ್ತಮವಾದ ಕೃಷಿ ವಿಶ್ವವಿದ್ಯಾನಿಲಯ ಎಂದರೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಎನ್ನುವ ಹೆಸರು ಇತ್ತು. ಮತ್ತೊಂದು U.A.S (University of Agricultural Sciences), ಬೆಂಗಳೂರು ಎಂದು ಇತ್ತು. ನಂತರ ಅದು ಬೇರೆ ವಿಶ್ವವಿದ್ಯಾನಿಲಯವಾಯಿತು. ಆದರೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಕ್ಕೆ ದೊಡ್ಡ ಮಟ್ಟದ ಹೆಸರು ಇತ್ತು. ನಿರಂತರವಾಗಿ ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಂಶೋಧನೆಯನ್ನು ಮಾಡಿಕೊಂಡು ಬಂದಿರುವಂತಹ ಕಾಲೇಜ್ ಎಂದರೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯ. ಇನ್ನೊಂದು ರೈತರ ಸಮ್ಮೇಳನದ ಬಗ್ಗೆ ಹೇಳಿದರು. 'Lab to land' ಎಂದು ಕೇಂದ್ರ ಸರ್ಕಾರ I.C.A.R (Indian Council of Agricultural Research) ಮುಖಾಂತರ ಕಾರ್ಯಕ್ರಮವನ್ನು ತಂದಿತ್ತು. ಅದನ್ನು ನಿಜವಾಗಿ ಅನುಷ್ಠಾನಗೊಳಿಸಿರುವುದು ಈ ವಿಶ್ವವಿದ್ಯಾನಿಲಯ. ಆ ಭಾಗದ ಎಲ್ಲಾ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ತಂತ್ರಜ್ಞಾನವನ್ನು ಪ್ರಚುರಪಡಿಸಿರುವುದು extension ಕಾರ್ಯಕ್ರಮಗಳ ಮೂಲಕ ಅದು ಆಗಿರುವುದು ನಿಜವಾಗಿ ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಕ್ಯಾಂಪಸ್‌ನಲ್ಲಿ. ಇವತ್ತು ಮಾನ್ಯ ಸದಸ್ಯರು ಉಲ್ಲೇಖ ಮಾಡಿರುವ ಸಂಗತಿಗಳ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ ಒಳ್ಳೆಯ ಹೆಸರು ಇರುವಂತಹ ಶಿಕ್ಷಣ ಸಂಸ್ಥೆಯ ಹೆಸರು ಕೆಡಬಾರದು. ಅಲ್ಲಿ ಆಡಳಿತಾತ್ಮಕ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದನ್ನು ಪ್ರಮುಖವಾಗಿ ಮಾಡಬೇಕೇ ಹೊರತು ಯಾವುದೇ ಕಾರಣಕ್ಕೆ ನಮ್ಮ ರಾಜ್ಯದ ಅತ್ಯಂತ ಹೆಮ್ಮೆಯ ವಿದ್ಯಾಸಂಸ್ಥೆ ಇದು, ಇದಕ್ಕೆ ಸಾರ್ವಜನಿಕವಾಗಿ ಕೆಟ್ಟ ಹೆಸರು ಬಂದರೆ, ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ ಏನು ಎಂದರೆ, ಅಕಸ್ಮಾತ್ ಬಿಟಿ ಕಾಟನ್ ತಳಿಯಲ್ಲಿ ಏನಾದರು ಅವ್ಯವಹಾರವಾಗಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೇ ಹೊರತು, ಇಡೀ ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರದಂತೆ ನಾವೆಲ್ಲರೂ ಸೇರಿ ನೋಡಿಕೊಳ್ಳಬೇಕು ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಅಲ್ಲಂಪ್ರಭು ಪಾಟೀಲ್:- ಮಾನ್ಯ ಸಭಾಪತಿಗಳೆ, ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ನಮ್ಮ ಗುಲ್ಬರ್ಗಾ ಭಾಗದ ಬಹಳಷ್ಟು ಜನ ಕೆಲಸ ಮಾಡುತ್ತಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ ಲಿಂಬೀಕಾಯಿಯವರು ಹೇಳಿದ ಹಾಗೆ ಇವತ್ತಿನವರೆಗೆ ಜೋಳದ ತಳಿಯಾಗಲಿ, ಗೋಧಿ ತಳಿಯಾಗಲಿ, ಹತ್ತಿ ತಳಿಯಾಗಲಿ ಉತ್ತಮ ತಳಿ ಬರುವುದು ಈ ವಿಶ್ವವಿದ್ಯಾನಿಲಯದಿಂದ. ಹತ್ತಿ ಬಗ್ಗೆ ಈಗ ಕೆಟ್ಟ ಹೆಸರು ಬಂದಿದೆ, ಅದರ ಬಗ್ಗೆ ಸರ್ಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲಿ. ಆದರೆ ಬಹಳಷ್ಟು ಹೆಸರು ಪ್ರಸ್ತಾಪವಾಗಿವೆ, ಅವುಗಳ ಬಗ್ಗೆ ಪರಿಶೀಲನೆ ಮಾಡಬೇಕು. ಏಕೆಂದರೆ ಅಲ್ಲಿ ಎಲ್ಲರೂ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಒಳ್ಳೆಯ ವಿಶ್ವವಿದ್ಯಾನಿಲಯ ಎಂದು ಇಡೀ ರಾಷ್ಟ್ರದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಮೊನ್ನೆ ಕೃಷಿ ಮೇಳದಲ್ಲಿ 10ಲಕ್ಷ ಜನ ಸೇರಿದ್ದಾರೆ ಎಂದರೆ ಅದೇನು ಸಾಮಾನ್ಯ ವಿಚಾರವಲ್ಲ. ರಾಜಕೀಯ ಇಚ್ಛಾಶಕ್ತಿ ಇರುವಂತಹ, ಕೃಷಿ ಇಚ್ಛಾಶಕ್ತಿ ಇರುವಂತಹ ಕುಲಪತಿಗಳು ಸೇರಿ ಅಲ್ಲಿ ಕೆಲಸವನ್ನು ಮಾಡಿದ್ದಾರೆ. ಇಡೀ ಭಾರತದಲ್ಲಿಯೇ ರಿಜೆಕ್ಟ್ ಆಗಿ, ರೋಗ ಬಂದು ಹತ್ತಿಯಾಗದಂತೆ ಮಾಡಿದವರಿಗೆ ನೇರವಾಗಿ ಶಿಕ್ಷೆಯನ್ನು ನೀಡಿ. ಅದನ್ನು ಬಿಟ್ಟು ಎಲ್ಲರನ್ನು ಶಿಕ್ಷೆಗೆ ಒಳಪಡಿಸಿದರೆ, ಅಲ್ಲಿ ಚೆನ್ನಾಗಿ ಕೆಲಸ ಮಾಡುವವರು depress ಆಗಿ ಕೆಲಸ ಮಾಡುವುದನ್ನು ಬಿಟ್ಟರೆ ಇಡೀ ರೈತ ಕುಟುಂಬಕ್ಕೆ ಪೆಟ್ಟು ಬೀಳುತ್ತದೆ ಎನ್ನುವ ವಿಚಾರವನ್ನು ನಾನು ಸರ್ಕಾರಕ್ಕೆ ಹೇಳಬಯಸುತ್ತೇನೆ.

ಸಭಾಪತಿಯವರು:- ಈ ರೀತಿ ಒಳ್ಳೆಯ ಚರ್ಚೆಯಾಗಬೇಕು ಎನ್ನುವುದು ನನ್ನ ಆಸೆ. ತಾವು ಸ್ಪಷ್ಟವಾಗಿ, to the point ಹೇಳಿಬಿಡಿ. ತಾವು ಹಿರಿಯರು ತಮ್ಮ ಬಗ್ಗೆ ಹೇಳಲಿಲ್ಲ, ಚರ್ಚೆ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳಿದೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರೆಲ್ಲರು ಕೃಷಿ ವಿಶ್ವವಿದ್ಯಾನಿಲಯ ಧಾರವಾಡ, ಇದರ ಬಗ್ಗೆ ಏನು ಮಾತನಾಡಿದ್ದಾರೆ ಅದಕ್ಕೆ ನಾನು ಧ್ವನಿಗೂಡಿಸುತ್ತೇನೆ. ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಇದು ತನ್ನದೇ ಆದ ಖ್ಯಾತಿಯನ್ನು ಪಡೆದಿದೆ. ಈಗಾಗಲೇ ಮಾನ್ಯ

ಕಾರ್ಣಿಕರವರು ಹೇಳಿದ ಹಾಗೆ, 'Lab to land' ಎನ್ನುವ concept ಇದೆ ಅದನ್ನು 100% ಜಾರಿಗೆ ಮಾಡಿದ ವಿಶ್ವವಿದ್ಯಾನಿಲಯ ಇದು ಎಂದು ಹೇಳಿದರೆ ತಪ್ಪಾಗಲಾರದು. ಅಷ್ಟೊಂದು extension programme ಗಳನ್ನು ಬಹಳ ಯಶಸ್ವಿಯಾಗಿ ಇದು ಮಾಡಿದೆ. ಅಲ್ಲಿ ಆಗಿರುವ experiments, ತತ್ಕ್ಷಣ ರೈತನ ಜಮೀನಿಗೆ ಹೋಗಿ, ರೈತರು ಇವತ್ತು ಉತ್ತಮ ಪ್ರಗತಿ ಹೊಂದಲು ಈ ವಿಶ್ವವಿದ್ಯಾನಿಲಯದ ಕೊಡುಗೆ ದೊಡ್ಡದು ಎಂದು ಹೇಳುತ್ತೇನೆ. ಇಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಮಾನ್ಯ ಸದಸ್ಯರಾದ ಹೊರಟ್ಟಿಯವರು ಹೇಳಿದರು, ಬಿಟಿ ಕಾಟನ್‌ನಲ್ಲಿ fake seeds ಮಾರಾಟವಾಗಿದೆ ಎಂದು ಹೇಳಿದರು. ಬಿಟಿ ಕಾಟನ್ ಬೀಜವನ್ನು ರೈತರಿಗೆ ಬಿಡುಗಡೆ ಮಾಡುವುದಕ್ಕಿಂತ ಪೂರ್ವದಲ್ಲಿ ಆ ಕಾಟನ್ ಬೀಜದ germination percentage test ಮಾಡಬೇಕಾಗುತ್ತದೆ. 100%ಕ್ಕೆ ಎಷ್ಟು ಬೀಜ germinate ಆಗುತ್ತದೆ ಎನ್ನುವುದರ ಬಗ್ಗೆ ಸುದೀರ್ಘವಾದ experiment ಆಗುತ್ತದೆ. ನಂತರ genetic purity ಬಗ್ಗೆ ಚರ್ಚೆಯಾಗುತ್ತದೆ, genetic purity ನ್ನು ಕಂಡುಹಿಡಿಯುತ್ತಾರೆ. 100 seeds sow ಮಾಡಿದರೆ, ಅದರಲ್ಲಿ ಎಷ್ಟು ಮೊಳಕೆಯೊಡೆಯುತ್ತದೆ ಎನ್ನುವುದನ್ನು ನೋಡುತ್ತಾರೆ. Genetic purity ಎಂದರೆ ಅದೇ ಜಾತಿಯ ತಳಿ ಇದೆಯಾ ಇಲ್ಲವೆ ಎನ್ನುವುದನ್ನು ಕಂಡುಹಿಡಿಯುವುದಕ್ಕೆ genetic purity ಎನ್ನುತ್ತಾರೆ. ಆ genetic purity 98% ಇರಬೇಕು ಎನ್ನುವುದು ನನ್ನ ಕಲ್ಪನೆ. ಡಿಸಿಎಚ್ ಕಾಟನ್, ವರಲಕ್ಷಿ ಕಾಟನ್‌ನಲ್ಲಿ 98% genetic purity ಇದೆ. Germination percentage, genetic purity, ಎರಡು experiment ಮುಖಾಂತರ ಸಿದ್ಧವಾದ ನಂತರ ಅದಕ್ಕೆ ಲೇಬಲ್ ಹಾಕಿ, ಇದು ಯೋಗ್ಯವಾದ ಬೀಜ ಇದನ್ನು ರೈತರು ಉಪಯೋಗ ಮಾಡಬೇಕು ಎಂದು ಲೇಬಲ್ ಹಾಕಿ sealed pocket ಮಾಡಿ ಅದನ್ನು ಬಿಡುಗಡೆ ಮಾಡುತ್ತಾರೆ. ಆದರೆ ಅದು ಇಲ್ಲಿ ಹೇಗೆ fake ಆಗಿದೆ? ಅದರಲ್ಲಿಯೆ germination percentage ಕಡಿಮೆಯಾಗಿದೆಯೇ ಅಥವಾ required variety ಏನಿದೆ, ಅದು genuine cotton ಇದೆಯೇ ಇಲ್ಲವೇ ಎನ್ನುವ ಬಗ್ಗೆ ಮಾನ್ಯ ಸಚಿವರು ಬಹಳ ಆಳಕ್ಕೆ ಇಳಿದು ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಯಾರು ಹೊಣೆಗಾರರು? Experimental stage

ನಲ್ಲಿ Demonstration Plot ಇರುತ್ತವೆ, ಆ ಪ್ಲಾಟ್‌ನಲ್ಲಿ germinate ಮಾಡುವಾಗ ಬೇರೆ seeds ಹಾಕಿರುವುದರಿಂದ ಹೀಗೆ ಆಗಿದೆಯೇ ಇತ್ಯಾದಿ ವಿಚಾರಗಳ ಬಗ್ಗೆ ಅತ್ಯಂತ ಕೆಳಹಂತಕ್ಕೆ ಹೋಗಿ ಇದರ ಪರಿಶೀಲನೆ ಮಾಡಬೇಕಾಗಿದೆ. ನೇರವಾಗಿ ಮೇಲಿನವರೇ ಇದಕ್ಕೆ ಹೊಣೆಗಾರರು ಎಂದು ಭಾವಿಸುವುದು ನಮಗೆ ಕಷ್ಟ ಎನ್ನಿಸುತ್ತದೆ. ಆದ್ದರಿಂದ ಇದರ ಬಗ್ಗೆ ಬಹಳ ಆಳವಾಗಿ, ಕೂಲಂಕಷವಾಗಿ ಅಧ್ಯಯನ ಮಾಡಿ ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ರೈತರಿಗೆ ಮೋಸ ಮಾಡುವುದು ಎಂದರೆ, ನನ್ನ ದೃಷ್ಟಿಯಲ್ಲಿ ದೊಡ್ಡ ಮೋಸ. ಅದರಲ್ಲಿ genetic purity ಇಲ್ಲ, germination ಇಲ್ಲ. ಇಂತಹ fake seeds ನ್ನು ರೈತರಿಗೆ ಕೊಡುವುದು ಎಂದರೆ, ಇದು ರೈತರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ ಹಾಗೆ ಎಂದು ನಾನು ಭಾವಿಸುತ್ತೇನೆ. ಸನ್ಮಾನ್ಯ ಸಭಾಪತಿಯವರೇ, ಆ ದೃಷ್ಟಿಯಿಂದ ಇದರ ಬಗ್ಗೆ ಸುದೀರ್ಘವಾಗಿರುವಂತಹ ತನಿಖೆ ಆಗಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ತುಂಬಾ ಆಳವಾಗಿ ತನಿಖೆ ಆಗಬೇಕಾಗಿದೆ. ಎಲ್ಲಿಂದ ಈ ನಕಲಿ ಬೀಜಗಳು ಬಂದಿವೆ ಮತ್ತು ಯಾರು ಅಪರಾಧವನ್ನು ಎಸಗಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಆಗಬೇಕಾಗಿದೆ. 'ಇಲಿಗೆ ಹೊಡೆದರೆ, ಗಣೇಶನಿಗೆ ಏಟು ಬಿತ್ತು' ಎನ್ನುವ ಗಾದೆ ಮಾತಿನ ರೀತಿ ಆಗಬಾರದು ಎನ್ನುವುದು ನನ್ನ ಭಾವನೆಯಾಗಿದೆ. ಆ ದೃಷ್ಟಿಯಿಂದ ಮಾನ್ಯ ಸಚಿವರು ಇದರ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಕೃಷಿ ಸಚಿವರಾದ ಕೂಡಲೇ ಕೃಷಿಯ ಬಗ್ಗೆ ಎಲ್ಲ ರೀತಿಯ ತಿಳುವಳಿಕೆ ಇರುತ್ತದೆಂದು ನಾನು ತಿಳಿದುಕೊಳ್ಳುವುದಿಲ್ಲ. ಮಾನ್ಯ ಸಚಿವರು ವಿಜ್ಞಾನಿಗಳ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಿ, ರೈತರಿಗೆ ಯಾರು ದ್ರೋಹ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ ಅವರನ್ನು ಕ್ಷಮಿಸದೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಯಾರದೋ ತಪ್ಪಿಗೆ ಯಾರನ್ನೋ ಶಿಕ್ಷಿಸುವಂತಹ ಕೆಲಸ ಈ ಸರ್ಕಾರದಿಂದ ಆಗಬಾರದೆಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.

ಶ್ರೀ ಬಸವರಾಜ ಹೊರಟ್ಟಿ (ಶೀಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳಾದ, ಮೋಹನ್ ಲಿಂಬೀಕಾಯಿ, ಗಣೇಶ್ ಕಾರ್ಣಿಕ್ ಮತ್ತು ವೀರಣ್ಣ ಮತ್ತಿಕಟ್ಟಿಯವರು ಧಾರವಾಡ ಕೃಷಿ ವಿಶ್ವವಿದ್ಯಾನಿಲಯ 'ನಂಬರ್ ಒನ್' ವಿಶ್ವವಿದ್ಯಾಲಯ ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ. ಅದನ್ನು ನಾನು ಒಪ್ಪುತ್ತೇನೆ. ಅವರ ಕಾಲಕ್ಕೆ ಅದು ನಂಬರ್ ಒನ್ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿಯವರೆವಿಗೂ ನಂಬರ್ ಒನ್ ಆಗಿತ್ತು. ಮಾನ್ಯ ಲಿಂಬೀಕಾಯಿಯವರು ಮಾತನಾಡುವಂತಹ ಸಂದರ್ಭದಲ್ಲಿ 'ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಈಗಿನ ಉಪ ಕುಲಪತಿಗಳು ಬಹಳಷ್ಟು ಪ್ರಗತಿಯನ್ನು ಮಾಡಿದ್ದಾರೆ' ಎನ್ನುವಂತಹ ಮಾತನ್ನು ಹೇಳಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಿಗೆ ಸಂಬಂಧಪಟ್ಟಂತೆ ಒಂದು ಫೈಲ್‌ನ್ನು ತಮಗೆ ಕೊಟ್ಟಿದ್ದೇನೆ ಅದರಲ್ಲಿ ಇರುವಂತಹ ರೆಕಾರ್ಡ್‌ಗಳನ್ನು ನಾವು ತಿದ್ದುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ನಡೆಸಿದಂತಹ ಕೃಷಿ ಮೇಳದಲ್ಲಿ ಅಷ್ಟೊಂದು ಜನರನ್ನು ಸೇರಿಸಿರುವುದೇ ಒಂದು ದೊಡ್ಡ ಸಾಧನೆ ಎನ್ನುವಂತೆ ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಆದರೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದವರು ಕೃಷಿ ಮೇಳವನ್ನು ಆಯೋಜಿಸಿದಾಗಲೂ ಅಷ್ಟು ಜನರು ಸೇರಿದ್ದರು. ಮಾನ್ಯ ಎಸ್.ಕೆ. ಪಾಟೀಲ್‌ರವರು ಉಪ ಕುಲಪತಿಗಳಾಗಿದ್ದ ಕಾಲದಲ್ಲಿ ಸುಮಾರು 25 ಸಾವಿರ ಜನರು ಸಮಾವೇಶಗೊಂಡಿದ್ದರು. ಈಗ 15 ಸಾವಿರ ಜನರು ಸೇರಿದ್ದಾರೆ ಎಂದರೆ, ಸಂಖ್ಯೆಯಲ್ಲಿ ಹಿಂದಿಗಿಂತ 10 ಸಾವಿರ ಜನರು ಕಡಿಮೆಯಾಗಿದ್ದಾರೆ, ಈ ಕುಲಪತಿಗಳು ಬಂದ ಕಾರಣದಿಂದಾಗಿ ಎಂದು ಹೇಳಬೇಕಾಗುತ್ತದೆ. ಮಾಡಿರುವಂತಹ ಎಲ್ಲಾ ಅವ್ಯವಹಾರಗಳನ್ನು ಮುಚ್ಚಿಕೊಂಡರೆ ಆತ ಒಬ್ಬ ಒಳ್ಳೆಯ ಕುಲಪತಿಯಾಗುವುದಕ್ಕೆ ಹೇಗೆ ಸಾಧ್ಯ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಹೇಗೆ ಅವ್ಯವಹಾರಗಳನ್ನು ಮಾಡಿದ್ದಾರೆ. ಹಾಗೆಯೇ ಅಲ್ಲಿ ಒಳ್ಳೆಯ ಕೆಲಸಗಳೂ ನಡೆದಿವೆ. ಅಲ್ಲಿ ಉತ್ತಮವಾಗಿರುವಂತಹ ಪ್ರೊಫೆಸರ್ಸ್ ಇದ್ದಾರೆ. ಅವರು ಮಾಡಿದಂತಹ ಉತ್ತಮವಾದ ಕೆಲಸದ

ಕೀರ್ತಿಯನ್ನು ಈ ಉಪ ಕುಲಪತಿ ಪಡೆದುಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಭಾವನೆಯಾಗಿದೆ. ಬಿ.ಟಿ. ಹತ್ತಿ ಬೀಜಗಳನ್ನು ಮಾಡಿ ಹಾಳು ಮಾಡಿದ್ದಾರೆ. ಹಾಗೆಯೇ ಒಳ್ಳೆಯ ಸಂಶೋಧನೆಗಳನ್ನು ಮಾಡಿರುವಂತಹ ಉದಾಹರಣೆಗಳು ಸಹ ಇವೆ. ಈ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ದೇಶಕ್ಕೆ ಮಾದರಿಯಾಗಿರುವವರು ಇದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಈ ಉಪ ಕುಲಪತಿಗಳು ಬಂದ ಮೇಲೆ ಕೃಷಿ ಮೇಳದಲ್ಲಿ 10 ಲಕ್ಷ ಜನರು ಸೇರಿದ್ದರು ಎಂದು ಮಾನ್ಯ ಸದಸ್ಯರಾಗಿರುವಂತಹ ಲಿಂಬೀಕಾಯಿಯವರು ಹೇಳಿದ್ದಾರೆ. ಅದಕ್ಕೆ ಕಾರಣಗಳನ್ನು ನಾನು ಹೇಳಬೇಕಾಗುತ್ತದೆ.

ಸಭಾಪತಿಯವರು:- ಒಟ್ಟು ಚರ್ಚೆಯ ಹಿನ್ನೆಲೆಯಲ್ಲಿ ಮಾನ್ಯ ಸಚಿವರು ಉತ್ತರವನ್ನು ನೀಡಬೇಕಾಗಿದೆ.

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವಂತಹ ಅವ್ಯವಹಾರಗಳ ಬಗ್ಗೆ ಇಲ್ಲಿ ನಡೆದಂತಹ ಚರ್ಚೆಯ ಮೂಲಕ ಸಾಕಷ್ಟು ಬೆಳಕನ್ನು ಚೆಲ್ಲುವಂತಹ ಕೆಲಸವನ್ನು ಮಾನ್ಯ ಹಿರಿಯ ಸದಸ್ಯರು ಮಾಡುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಆಗುವಂತಹ ಸಂದರ್ಭದಲ್ಲಿ ಅವತ್ತಿನ ಕೃಷಿ ಸಚಿವರಾಗಿದ್ದಂತಹ ಮಾನ್ಯ ಎಂ.ಪಿ. ಪಾಟೀಲ್‌ರವರು ಇಂದು ನಾನು ಪ್ರತಿನಿಧಿಸುತ್ತಿರುವಂತಹ ಕ್ಷೇತ್ರದಿಂದ ಬಂದವರು. ಅವತ್ತು ಮುಂಬೈ ಪ್ರಾಂತ್ಯದಲ್ಲಿ ಅವರು ಕೃಷಿ ಸಚಿವರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಪ್ರಾರಂಭ ಮಾಡಿದಂತಹ ಶ್ರೇಯಸ್ಸು ಹುಕ್ಕೇರಿ ಮತ ಕ್ಷೇತ್ರಕ್ಕೆ ಮತ್ತು ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾನ್ಯ ಎಂ.ಪಿ. ಪಾಟೀಲ್‌ರವರಿಗೆ ಸಲ್ಲುತ್ತದೆ. ಆ ಕೃಷಿ ವಿಶ್ವವಿದ್ಯಾನಿಲಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದೇ ಇರುವಂತೆ ಹಿರಿಯರು ಹಾಕಿಕೊಟ್ಟಿರುವಂತಹ ಮಾರ್ಗದಲ್ಲಿ ನಡೆಯುವಂತಹ ಜವಾಬ್ದಾರಿ ಇವತ್ತು ನನ್ನ ಮೇಲಿದೆ. ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕಳೆದ 8 ವರ್ಷಗಳ ಹಿಂದೆ ಬಿ.ಟಿ. ಹತ್ತಿಯ ಬಗ್ಗೆ ಸಂಶೋಧನೆಯನ್ನು

ಮಾಡುವುದಕ್ಕೆ ಐ.ಸಿ.ಆರ್. ರವರು ಸಾಕಷ್ಟು ಅನುದಾನವನ್ನು ಕೊಟ್ಟು ಸಂಶೋಧನೆಯನ್ನು ಮಾಡಬೇಕೆನ್ನುವ ಸೂಚನೆ ಬಂದ ಹಿನ್ನೆಲೆಯಲ್ಲಿ ಸತತವಾಗಿ 8 ವರ್ಷಗಳ ಕಾಲ ಬಿ.ಟಿ. ಹತ್ತಿಯ ಬಗ್ಗೆ ಸಂಶೋಧನೆಗಳನ್ನು ನಡೆಸಲಾಯಿತು. ಈ ಕೃಷಿ ವಿಶ್ವವಿದ್ಯಾನಿಲಯದಿಂದ ನಡೆಸಿದಂತಹ ಬಿ.ಟಿ. ಹತ್ತಿಯ ಸಂಶೋಧನೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಅವ್ಯವಹಾರಗಳಾಗಿವೆ ಎನ್ನುವಂತಹ ದೂರು ಸಾರ್ವಜನಿಕವಾಗಿ ಆಗಲೀ ಅಥವಾ ಐ.ಸಿ.ಆರ್. ನಿಂದಾಗಲೀ ಸರ್ಕಾರಕ್ಕೆ ಬಂದಿಲ್ಲ. ಮಾನ್ಯ ಹಿರಿಯ ಸದಸ್ಯರಾಗಿರುವಂತಹ ಹೊರಟ್ಟಿಯವರು ದೂರು ಬಂದಿದೆ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ತನಿಖೆಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೆ ಸರಿಯುವಂತಹ ಪ್ರಶ್ನೆಯೇ ಇಲ್ಲ. ಆದರೆ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಬಹಳ ಹೆಸರುವಾಸಿಯಾಗಿರುವಂತಹ ಕೃಷಿ ವಿಶ್ವವಿದ್ಯಾನಿಲಯವಾಗಿದೆ. ವಿಶೇಷವಾಗಿ ಇದೊಂದು ಉತ್ತರ ಕರ್ನಾಟಕದ ಮುಕುಟವೆಂದರೆ ತಪ್ಪಾಗುವುದಿಲ್ಲ. ಈ ಕೃಷಿ ವಿಶ್ವವಿದ್ಯಾನಿಲಯದ ಕಾರಣದಿಂದಾಗಿಯೇ ಆ ಭಾಗದಲ್ಲಿ ಕೃಷಿಯ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಗಳು ಆಗಿರುವಂತಹ ಉದಾಹರಣೆಗಳು ಇವೆ. ಸಾಕಷ್ಟು ಒಳ್ಳೆಯ ಉಪ ಕುಲಪತಿಗಳು ಇಲ್ಲಿ ಕೆಲಸವನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿ, ವಿಶೇಷವಾಗಿರುವಂತಹ ಸ್ಥಾನವನ್ನು ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಉಪ ಕುಲಪತಿಗಳು ಅವ್ಯವಹಾರವನ್ನು ಎಸಗಿದ್ದಾರೆ ಎನ್ನುವಂತಹ ಆರೋಪ ಏನಿದೆ ಅಂತಹ ದೂರಗಳು ಸಾರ್ವಜನಿಕರಿಂದ ಮತ್ತು ಐ.ಸಿ.ಆರ್. ನಿಂದ ಸರ್ಕಾರಕ್ಕೆ ಬಂದಿಲ್ಲ. ಹಿರಿಯ ಸದಸ್ಯರಾಗಿರುವಂತಹ ಮಾನ್ಯ ಹೊರಟ್ಟಿಯವರು ಏನು ಆರೋಪಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಘನತೆವೆತ್ತ ರಾಜ್ಯಪಾಲರ ಅನುಮತಿಯನ್ನು ಪಡೆದು ತನಿಖೆ ಮಾಡಿ ತಪ್ಪಿತಸ್ಥರಿದ್ದರೆ, ಎಂತಹ ಕಠಿಣ ಕ್ರಮವನ್ನು ಜರುಗಿಸಲು ನಾವು ಹಿಂದು ಮುಂದು ನೋಡುವುದಿಲ್ಲ.

ಮಾನ್ಯ ಸದಸ್ಯರು ಮಾತನಾಡುವಂತಹ ಸಂದರ್ಭದಲ್ಲಿ ಅಮೇರಿಕಾದಲ್ಲಿ ಇರುವಂತಹ ಒಬ್ಬ ಪ್ರೊಫೆಸರ್‌ರವರು ಇಲ್ಲಿ ನಡೆದಂತಹ ಕಮಿಟಿ ಮೀಟಿಂಗ್‌ಗೆ ಹಾಜರಾಗಿ ಸಂಬಳ ಸಾರಿಗೆ ಭತ್ಯೆಯನ್ನು

ಪಡೆದುಕೊಂಡಿದ್ದಾರೆ ಎನ್ನುವಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ತನಿಖೆ ಮಾಡಿದ ಮೇಲೆ ಸವಿಸ್ತಾರವಾಗಿರುವಂತಹ ಮಾಹಿತಿ ಸಿಗಬಹುದು. ಆದರೆ, ಮೇಲ್ನೋಟಕ್ಕೆ ಅಂತಹ ಯಾವುದೇ ರೀತಿಯ ಅವ್ಯವಹಾರಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ಯಾರೂ ಆರೋಪಗಳನ್ನು ಮಾಡಿಲ್ಲ. ರೈತರ ಮಕ್ಕಳಿಗೆ ರೈತರ ಕೋಟಾದಲ್ಲಿ ಪರೀಕ್ಷೆಯನ್ನು ನಡೆಸಿ, ಅವರಿಗೆ ಪ್ರತಿಶತ 50 ಅಂಕಗಳನ್ನು ಕೊಡುವಂತಹ ಪದ್ಧತಿ ಇದೆ. ಬಿ.ಎಸ್ಸಿ ಪದವಿಗೆ ಒಬ್ಬ ಹುಡುಗ ದಾಖಲಾತಿ ಆಗುವಂತಹ ಸಂದರ್ಭದಲ್ಲಿ ಹೆಚ್ಚು ಅಂಕಗಳನ್ನು ಕೊಟ್ಟು ಆಯ್ಕೆ ಮಾಡಲಾಗಿದೆ ಎನ್ನುವಂತಹ ಆರೋಪವನ್ನು ಸಹ ಮಾನ್ಯ ಸಚಿವರು ಮಾಡಿದ್ದಾರೆ. ಮೇಲ್ನೋಟಕ್ಕೆ ಇಲ್ಲಿಯವರೆಗೆ ಬೇರೆ ವಿದ್ಯಾರ್ಥಿಗಳಾಗಲೀ ಅಥವಾ ಪೋಷಕರಾಗಲೀ ಈ ಬಗ್ಗೆ ದೂರನ್ನು ನೀಡಿಲ್ಲ. ಆದರೂ ಸಹ ಮಾನ್ಯ ಹಿರಿಯ ಸದಸ್ಯರು ಈ ಆರೋಪವನ್ನು ಮಾಡಿರುವ ಹಿನ್ನೆಲೆಯಲ್ಲಿ ನಾನು ಈ ಬಗ್ಗೆ ತನಿಖೆಯನ್ನು ಮಾಡಿಸಿ, ಸವಿಸ್ತಾರವಾಗಿರುವಂತಹ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಆ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಮತ್ತು ಪ್ರೊಫೆಸರ್‌ಗಳ ಮಧ್ಯೆ ಜಗಳವಿದೆ. ಒಬ್ಬ ಪ್ರೊಫೆಸರ್ ಬಿ.ಎಸ್ಸಿ. ದಾಖಲಾತಿಗಳ ಸಂದರ್ಭದಲ್ಲಿ ಫೀ ತೆಗೆದುಕೊಂಡು ಟ್ಯೂಷನ್ ನಡೆಸಿದರು ಎಂದು ಉಪ ಕುಲಪತಿಗಳು ಅವರನ್ನು ಸಸ್ಪೆಂಡ್ ಮಾಡಿದಂತಹ ಉದಾಹರಣೆ ನನಗೆ ಗೊತ್ತಿದೆ. ಆ ಸಸ್ಪೆಂಡ್‌ನ ಕಾರಣದಿಂದ ಈ ವಿಚಾರ ಇಷ್ಟು ಬೆಳೆದಿದೆ ಎನ್ನುವುದು ನನ್ನ ಅನಿಸಿಕೆಯಾಗಿದೆ. ಇದರ ಬಗ್ಗೆ ಮಾನ್ಯ ಹೊರಚ್ಚಿಯವರು ಮರು ಚಿಂತನೆಯನ್ನು ಮಾಡಬೇಕಾಗಿದೆ ಎನ್ನುವುದು ನನ್ನ ಭಾವನೆಯಾಗಿದೆ. ತನಿಖೆಯ ಬಗ್ಗೆ ನಾವು ಹಿಂತೆಗೆಯುವಂತಹ ಪ್ರಶ್ನೆಯೇ ಇಲ್ಲ. ಮಾನ್ಯ ರಾಜ್ಯಪಾಲರ ಅನುಮತಿ ದೊರೆತ ಕೂಡಲೇ ಈ ಮೂರು ವಿಷಯಗಳ ಬಗ್ಗೆ ಸವಿಸ್ತಾರವಾಗಿರುವಂತಹ ಮಾಹಿತಿಯನ್ನು ನೀಡುತ್ತೇನೆ. ತಪ್ಪಿತಸ್ಥರು ಉಪ ಕುಲಪತಿಗಳಾಗಿರಲಿ ಅಥವಾ ರಿಜಿಸ್ಟ್ರಾರ್ ಆಗಿರಲಿ ಅಥವಾ ಡೀನ್ ಆಗಿರಲಿ ಅವರ ಮೇಲೆ ಕ್ರಮ ಜರುಗಿಸಲು ಹಿಂದುಮುಂದು ನೋಡುವಂತಹ ಪ್ರಶ್ನೆಯೇ ಇಲ್ಲ. ಈ ವಿಷಯ ಸದನದಲ್ಲಿ ಚರ್ಚೆ ಆಗುವುದಕ್ಕೂ ಮೊದಲು

ಮಾನ್ಯ ಹೊರಟ್ಟಿಯವರು ಈ ಬಗ್ಗೆ ತನಿಖೆಯಾಗಬೇಕೆಂದು ನನಗೆ ಒಂದು ಪತ್ರವನ್ನು ಬರೆದಿದ್ದರು. ಅವತ್ತಿನ ದಿನ ರಿಜಿಸ್ಟ್ರಾರ್ ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ಮಾಡಬಹುದಾಗಿತ್ತು. ಆದರೆ, ತನಿಖೆ ನಡೆಯುವಂತಹ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡುವುದು ಬೇಡ, ಅವರು ತಪ್ಪಿಸಿಕೊಳ್ಳುವುದು ಬೇಡ, ಅವರನ್ನು ಅಲ್ಲಿಯೇ ಇಟ್ಟು ತನಿಖೆಯನ್ನು ಮಾಡೋಣ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ತನಿಖೆ ಮಾಡಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತಹ ಪ್ರಯತ್ನವನ್ನು ಮಾಡೋಣ. ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಉತ್ತರ ಕರ್ನಾಟಕದ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲಿ ನಡೆದಿರುವಂತಹ ಸಂಶೋಧನೆಗಳು ಇನ್ನಿತರ ಕಾರ್ಯಕ್ರಮಗಳು ಆ ಭಾಗದ ರೈತರಿಗೆ ಕಲ್ಪವೃಕ್ಷವಾಗಿ ಪರಿಣಮಿಸಿದೆ. ನಾನು ಜನ್ಮತಃ ಕೃಷಿಕ. ಕೃಷಿಯ ಬಗ್ಗೆ ಶಾಲೆಗೆ ಹೋಗಿ ಕಲಿಯದೇ ಇರಬಹುದು ಆದರೆ, ಅನುಭವದಿಂದ ನನ್ನ ಬಳಿ ಸ್ವಲ್ಪ ಮಾಹಿತಿಗಳು ಇವೆ. ನಮ್ಮ ಹಿರಿಯರು ಹೋರಾಟ ಮಾಡಿ ಕಟ್ಟಿರುವಂತಹ ಸಂಸ್ಥೆ ಉತ್ತಮ ರೀತಿಯಲ್ಲಿ ನಡೆಯಬೇಕೆನ್ನುವುದು ನನ್ನ ಆಸೆಯಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡು ಬಂದರೆ ಆ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಅವರ ಮೇಲೆ ಕ್ರಮ ಜರುಗಿಸುವುದಕ್ಕೆ ನಾವು ಹಿಂದೆಮುಂದೆ ನೋಡುವುದಿಲ್ಲ. ನನ್ನ ಕಾಲದಲ್ಲಿ ಕೃಷಿ ವಿಶ್ವವಿದ್ಯಾನಿಲಯ ತೊಂದರೆಗೆ ಒಳಗಾಗಬಾರದು ಎನ್ನುವ ಅಚಲ ವಿಶ್ವಾಸದಿಂದ ನಾನು ಕಾರ್ಯನಿರ್ವಹಿಸುತ್ತೇನೆ. ಯಾರೂ ಈ ಬಗ್ಗೆ ಸಂಶಯಪಡುವುದು ಬೇಡ. ಆ ಕೃಷಿ ವಿಶ್ವವಿದ್ಯಾನಿಲಯ ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಬೆಳಕು ನೀಡಲಿ ಎಂದು ಪ್ರಾರ್ಥಿಸುತ್ತಾ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಶ್ರೀ ಯಂ.ಸಿ. ನಾಣಯ್ಯ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೆಳಿಗ್ಗೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗೆ ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿ ರಾಜ್ಯಪಾಲರಿಂದ ಇನ್ನೂ ಅನುಮೋದನೆ ಬಂದಿಲ್ಲ ಎಂದು ಹೇಳಿದರು. ಈಗ ಇನ್ನೂ ರಾಜ್ಯಪಾಲರಿಗೆ ಪತ್ರವನ್ನು

ಬರೆದಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಕೊಟ್ಟಿರುವಂತಹ ಉತ್ತರವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. “ಕುಲಾಧಿಪತಿಯವರು ಕುಲಪತಿಗಳ ವಿರುದ್ಧ ತನಿಖೆಯನ್ನು ಜರುಗಿಸಬಹುದಾಗಿರುತ್ತದೆ. ಆದುದರಿಂದ ಕುಲಪತಿಯವರು ಮತ್ತು ಇತರರ ವಿರುದ್ಧ ತಪಾಸಣೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ಘನತೆವೆತ್ತ ರಾಜ್ಯಪಾಲರ ಅನುಮೋದನೆ ಪಡೆಯುವುದು ಅವಶ್ಯಕವಾಗಿರುತ್ತದೆ. ಇದಕ್ಕಾಗಿ ಘನತೆವೆತ್ತ ರಾಜ್ಯಪಾಲರಿಗೆ ನಿವೇದನೆಯನ್ನು ಮಂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಇದೆ. ಇದರ ಅರ್ಥ ಸರ್ಕಾರ ಇಲ್ಲಿಯವರೆಗೆ ಈ ಬಗ್ಗೆ ಘನತೆವೆತ್ತ ರಾಜ್ಯಪಾಲರಿಗೆ ಪತ್ರವನ್ನು ಬರೆದಿಲ್ಲ. ಅವರು ಇವತ್ತು ಪ್ರಶೋತ್ತರ ವೇಳೆಯಲ್ಲಿ ಕೊಟ್ಟಿರುವಂತಹ ಉತ್ತರಕ್ಕೂ ಈ ಉತ್ತರಕ್ಕೂ ಬಹಳಷ್ಟು ವ್ಯತ್ಯಾಸವಿದೆ.

ಸಭಾಪತಿಯವರು:- ಮಾನ್ಯ ನಾಣಯ್ಯನವರು ರಾಜ್ಯಪಾಲರಿಗೆ ತಾವು ಪತ್ರವನ್ನೇ ಬರೆದಿಲ್ಲ ಎನ್ನುವ ಮಾತನ್ನು ಹೇಳುತ್ತಿದ್ದಾರೆ.

ಶ್ರೀ ಯಂ.ಸಿ. ನಾಣಯ್ಯ (ವಿಧಾನ ಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸರ್ಕಾರ ಉತ್ತರದ ಕೊನೆಯಲ್ಲಿ “ಈ ವಿಷಯದಲ್ಲಿ ವಿಧಿವಿಧಾನಗಳನ್ನು ಅನುಸರಿಸಿ ಮಾನ್ಯ ಘನತೆವೆತ್ತ ರಾಜ್ಯಪಾಲರ ಅನುಮೋದನೆ ಪಡೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಈ ಬಗ್ಗೆ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದು ನಿರ್ಲಕ್ಷ್ಯದಿಂದಿಲ್ಲ.” ಎಂದು ಹೇಳಿದ್ದಾರೆ. ಇವರ ಉತ್ತರದ ಪ್ರಕಾರ ಈ ವಿಚಾರದ ಬಗ್ಗೆ ತನಿಖೆ ಮಾಡಲು ಸನ್ಮಾನ್ಯ ರಾಜ್ಯಪಾಲರಿಗೆ ಇನ್ನು ಕೂಡ ಪತ್ರವೇ ಹೋಗಿಲ್ಲ ಎಂಬುದು ಒಂದು ವಿಚಾರ. ನಾನು ಇನ್ನೊಂದು ವಿಷಯವನ್ನು ಹೇಳಿಬಿಡುತ್ತೇನೆ. ಇಲ್ಲಿಯವರೆವಿಗೂ ರಾಜ್ಯ ಸರ್ಕಾರವಾಗಲಿ, ವಿಶ್ವವಿದ್ಯಾನಿಲಯವಾಗಲಿ, ICAR (Indian Council of Agricultural Research) ನಿಂದ ಆಗಲಿ, CCI (Cotton Corporation of India) ನಿಂದ ಆಗಲಿ ಅದೇ ರೀತಿ ಬೀಜ ಸಂಸ್ಕರಣೆ ಮಾಡಿದ್ದಾರೆ ಅಥವಾ ಸಂಶೋಧನೆ ಮಾಡಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ತರಹದ ಮಾಹಿತಿ ಬಂದಿಲ್ಲ ಎಂದು ಹೇಳಿದರು. ಕಳೆದ ಬಾರಿ ನಾನೇ ಈ ವಿಚಾರವನ್ನು ತಮ್ಮ ಗಮನಕ್ಕೆ ತೆಗೆದುಕೊಂಡು ಬಂದೆ. ಸದನದಲ್ಲಿ ಸಚಿವರು ಉತ್ತರವನ್ನು

ಹೇಳಬೇಕಾದರೆ ಇವರ ಪರ ಅಥವಾ ಅವರ ವಿರೋಧ ಎಂಬುದು ಬೇಡ. ಬಿಟಿ ಹತ್ತಿ ಯಾವುದನ್ನು ತಂದಿದ್ದಾರೆ ಅದು ನಕಲಿ ಎಂದಾದರೆ ಸುಮಾರು 36 ಕೋಟಿ ರೂಪಾಯಿಗಳು ರೈತರಿಗೆ ನಷ್ಟವಾಗಿದೆ ಎಂದಾದರೆ ಇದರ ಬಗ್ಗೆ ತನಿಖೆ ಮಾಡಿಸಬೇಕು. ತಪ್ಪಿತಸ್ಥರು ಯಾರಾದರೂ ಆಗಲಿ ಅವರು ಜೈಲಿಗೆ ಹೋಗಬೇಕು. ಇದನ್ನು ಬರೆದಿರತಕ್ಕಂಥಾದ್ದು ಕೆ.ಆರ್. ಕ್ರಾಂತಿ. He is the Director of Central Institute for Cotton Research and he is the person who has written to the ICAR. ಇವರು ಯಾರಿಗೆಲ್ಲಾ ಪತ್ರವನ್ನು ಬರೆದಿದ್ದಾರೆಂದರೆ, Hanchinal, Vice Chancellor, UAS, Dharwad, Salimath, Director of Research UAS Dharwad, and L. Krishna Naik, Special Officer (Seeds), UAS Dharwad. ಇವರಿಗೆ ಬರೆದಿರತಕ್ಕಂಥ ಪತ್ರದಲ್ಲಿ ಒಂದನ್ನು ಮಾತ್ರ ಓದುತ್ತೇನೆ. ನಾನು ಎರಡೂ ಪತ್ರಗಳನ್ನು ಪೂರ್ತಿಯಾಗಿ ಓದುವುದಿಲ್ಲ. ಇದು ಐಸಿಎಆರ್‌ಗೆ ಬರೆದಿರುವ ಒಂದು ಪತ್ರ.

“I would like to request you to kindly resolve this issue officially, so that I am not left alone to spend this all the time, while the culprits still continue to bask in the fraudulent glory and are still presenting BN-BT as an achievement, despite the fact, that there is no more evidence now that this was derived by back crossing Monsanto's material and has become a disaster for ICAR and currently under constant pressure from farmers, NGOs, Press, Media and political leaders to inform the current status and provide the public sector BTCs as the season is fast approaching.”

ಇದನ್ನೆಲ್ಲಾ ಕಳುಹಿಸಿದ ನಂತರ ಇನ್ನು ಕೂಡ ನಮಗೆ ಏನೂ ಬಂದಿಲ್ಲವೆಂದು ಹೇಳಿ Don't try to defend your Vice Chancellor,

Registrar or anybody else? ಅವರ ಮೇಲೆ ಬಂದಿರುವ ಆಪಾದನೆ ಎನೆಂದರೆ, ಅವರು ಕೃಷಿ ಸಚಿವರಾಗಿದ್ದಾರೆ. ಎಂ.ಆರ್. ಪಾಟೀಲ್‌ರವರು ಈ ಸಂಸ್ಥೆಯನ್ನು ಕಟ್ಟಿದರು ಎಂದು ಮಾನ್ಯ ಸಚಿವರು ಉತ್ತರ ಕೊಡುವಾಗ ಹೇಳಿದರು. ನಾವು ಕುಲಪತಿಗಳಾದ ಮೆಣಸಿನಕಾಯಿ ಅಂತಹವರನ್ನು ನೋಡಿದ್ದೇವೆ. ಅದೇರೀತಿ ಪಾಟೀಲರು, ಹರಕೆರೆಯವರು ಇದ್ದರು. ಇವರೆಲ್ಲಾ ಇದ್ದಂತ ಈ ಸಂಸ್ಥೆ ಈ ಮಟ್ಟಕ್ಕೆ ಹೋಗಿದೆ ಎಂದರೆ ಇವರುಗಳಿಗೆ ಯಾರಿಗೂ ಗೌರವ ತರುವುದಿಲ್ಲ. ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಮಾಡಿರುವುದು ಅದೇ ಸಂಸ್ಥೆಯಲ್ಲಿ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ವಿಚಾರವನ್ನು ನಾವು ಸರ್ಕಾರದ ಗಮನಕ್ಕೆ ತಂದಾಗ ಕಳೆದ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿಯವರ ಮುಖಾಂತರ ತಪಾಸಣೆಯನ್ನು ಮಾಡಿಸುತ್ತೇವೆಂದು ಹೇಳಿದರು. ಇಲ್ಲಿಯವರೆವಿಗೂ ಪತ್ರ ಬರೆಯುವ ಕ್ರಮವನ್ನು ಕೈಗೊಂಡು, ಇವತ್ತಿಗೂ ಕೂಡ ಈ ಪತ್ರ ಸನ್ಮಾನ್ಯ ರಾಜ್ಯಪಾಲರಿಗೆ ಹೋಗದೇ ಇದ್ದರೆ ಅವರನ್ನು ಮುಚ್ಚಾಕಲಿಕ್ಕೆ ಇರತಕ್ಕಂಥ ಪ್ರಯತ್ನ ಅವರ ಮುಖಾಂತರ ನಡೆಯುತ್ತಿದೆ ಎನ್ನುವ ಆಪಾದನೆಯನ್ನು ಎಲ್ಲಾದರೂ ಸಾರ್ವಜನಿಕರು ಮಾಡಿ ಸಂಶಯದ ದೃಷ್ಟಿಯಿಂದ ನೋಡಿದರೆ ಅವರು ತಪ್ಪಿಸಿಕೊಳ್ಳುವುದು ಹೇಗೆ? ಯಾವ ಕಾರಣಕ್ಕೋಸ್ಕರ ಅವರನ್ನು ವರ್ಗಾವಣೆ ಮಾಡುವುದು ಬೇಡ. ಅವರು ಡೀನ್ ಆಗಿ ಅಲ್ಲಿಯೇ ಉಳಿಯಬೇಕೇ?

ಸಭಾಪತಿಯವರು:- ಮಾನ್ಯ ನಾಣಯ್ಯನವರು ತಾವು ಈ ಸಂಬಂಧವಾಗಿ ರಾಜ್ಯ ಸರ್ಕಾರದ ವತಿಯಿಂದ ರಾಜ್ಯಪಾಲರಿಗೆ ಪತ್ರವನ್ನು ಬರೆದಿಲ್ಲವೆಂದು ಆಪಾದನೆ ಮಾಡಿದ್ದಾರೆ. ಅವರೇನೋ ಇಲ್ಲವೆಂದು ಹೇಳುತ್ತಿದ್ದಾರೆ. ಸಚಿವರು ಇದರ ಬಗ್ಗೆ ಉತ್ತರವನ್ನು ಹೇಳಲಿ.

ಶ್ರೀ ಯಂ.ಸಿ. ನಾಣಯ್ಯ:- ನೀವು ಕೃಷಿ ಸಚಿವರಾಗಿ ರಿಜಿಸ್ಟ್ರಾರ್‌ರವರನ್ನು ಪುನಃ ಅಲ್ಲಿಯೇ ಇಟ್ಟುಕೊಂಡು ಅದನ್ನು ಮುಚ್ಚಾಕಲಿಕ್ಕೆ ಪ್ರಯತ್ನ ಮಾಡುತ್ತೀರಾ?

ಶ್ರೀ ಉಮೇಶ್ ವಿ. ಕತ್ತಿ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಇದರ ಬಗ್ಗೆ ಇಷ್ಟೊಂದು ಚರ್ಚೆ ನಡೆದಂಥ ಸಂದರ್ಭದಲ್ಲಿ ಇಲ್ಲಿ ಯಾರನ್ನು ಮುಚ್ಚಿ ಹಾಕುವುದು, ಡಿಫೆಂಡ್ ಮಾಡಿಕೊಳ್ಳುವ ಅಥವಾ ಯಾರನ್ನು ಉಳಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಉದ್ಭವವಾಗುವುದಿಲ್ಲ. ನಾನು ಹೇಳಿದ್ದನ್ನು ಮಾನ್ಯ ನಾಣಯ್ಯನವರು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಈ ರೀತಿಯ ಯಾವುದೇ ಆರೋಪಗಳು ಸರ್ಕಾರಕ್ಕೆ ಬಂದಿಲ್ಲ ಎಂದು ಹೇಳಿದ್ದೇವೆ. ಅದೇ ರೀತಿ ಐಸಿಎಆರ್ ನಿಂದ ಸರ್ಕಾರಕ್ಕೆ ಯಾವುದೇ ರೀತಿಯ ಪತ್ರ ಬಂದಿಲ್ಲ. ನೇರವಾಗಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಅವರವರು ಚರ್ಚೆ ಮಾಡುತ್ತಿದ್ದರು. ನಾನು ಹೇಳಿದ ಉತ್ತರ ಏನೆಂದರೆ, ಸಾರ್ವಜನಿಕವಾಗಿ ಯಾರೇ ಒಬ್ಬ ರೈತನಾಗಲಿ, ಜನಪ್ರತಿನಿಧಿಯಾಗಲಿ, ಆ ಭಾಗದಿಂದ ಮಾನ್ಯ ಬಸವರಾಜ ಹೊರಟ್ಟಿಯವರನ್ನು ಹೊರತುಪಡಿಸಿ ಯಾರದೇ ಒಂದು ಆರೋಪಗಳು ಸರ್ಕಾರಕ್ಕೆ ಬಂದಿಲ್ಲ. ಅದೇ ರೀತಿ ಐಸಿಎಆರ್ ನಿಂದ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಈ ರೀತಿ ನಡೆಯುತ್ತಿದೆ. ಇದರ ಬಗ್ಗೆ ತನಿಖೆ ಮಾಡಿ ಎಂದು ಅವರುಗಳು ಯಾರೂ ಇಲ್ಲಿಯವರೆವಿಗೂ ಸರ್ಕಾರಕ್ಕೆ ಮಾಹಿತಿಯನ್ನು ಕಳುಹಿಸಿಲ್ಲ. ಕಳೆದ ಸದನದಲ್ಲಿ ಅಪರ ಮುಖ್ಯ ಕಾರ್ಯದರ್ಶಿಯವರ ಕಡೆಯಿಂದ ತನಿಖೆ ಮಾಡಿಸುತ್ತೇವೆಂದು ಹೇಳಿದ್ದು ನಿಜ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ತನಿಖೆಯನ್ನು ಮಾಡಿಸುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಘನತೆವೆತ್ತ ರಾಜ್ಯಪಾಲರಿಗೆ ಉತ್ತರ ತಯಾರಾಗಿರುವುದು ನಿನ್ನೆಯ ದಿವಸ. ಇವತ್ತು ಬೆಳಿಗ್ಗೆ ರಾಜ್ಯಪಾಲರಿಗೆ ಈ ಸಂಬಂಧವಾಗಿ ಕಡತ ಕಳುಹಿಸಿ ಅಪ್ರೂವಲ್‌ಗಾಗಿ ಹೋಗಿದೆ.

ಶ್ರೀ ಯಂ.ಸಿ. ನಾಣಯ್ಯ:- ಇಷ್ಟು ದಿವಸ ಏನು ಮಾಡುತ್ತಿದ್ದಿರಿ?

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ನಾನು ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರು ವಿದೇಶಕ್ಕೆ ಹೋಗಿದ್ದೆವು. ಬೇರೆ ಬೇರೆ

ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಇದೊಂದೇ ಕಡತವನ್ನು ಹಿಡಿದುಕೊಂಡು ಓಡಾಡುವುದಕ್ಕಾಗುವುದಿಲ್ಲ.

ಶ್ರೀ ಯಂ.ಸಿ. ನಾಣಯ್ಯ:- ನೀವು ವಿದೇಶಕ್ಕೆ ಹೋಗಿ ಬರುವವರೆವಿಗೂ ಈ ತರಹದ ಭ್ರಷ್ಟಾಚಾರ ನಡೆಯುತ್ತಿತ್ತು.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆರೋಪ ಮಾಡಬಹುದು. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯ ಉತ್ತರ ಕರ್ನಾಟಕದ ಮುಕುಟ ಇದ್ದ ಹಾಗೆ. ಅದರ ಬಗ್ಗೆ ಈ ರೀತಿಯ ಆರೋಪಗಳು ಬಂದಂತಹ ಸಂದರ್ಭದಲ್ಲಿ ಯಾರೇ ಎಷ್ಟೇ ದೊಡ್ಡವರಿದ್ದರು ಅವರನ್ನು ಉಳಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸುತ್ತೇವೆ. ಇದರ ಬಗ್ಗೆ ಸಂಶಯ ಬೇಡ. ಪದೇ ಪದೇ ಚರ್ಚೆ ಮಾಡಿ ಆಗಿದೆ. ಇದು ಇಬ್ಬರು ಪ್ರೊಫೆಸರ್‌ಗಳ ಜಗಳ ಇಲ್ಲಿಯವರೆವಿಗೂ ಮುಟ್ಟಿದೆ. ಈ ವಿಶ್ವವಿದ್ಯಾನಿಲಯಕ್ಕೆ ಧಕ್ಕೆ ಬರುವುದು ಬೇಡ. ಇದರ ಬಗ್ಗೆ ಸವಿಸ್ತಾರವಾದ ತನಿಖೆಯನ್ನು ಮಾಡಿಸುತ್ತೇವೆ. ರಿಜಿಸ್ಟ್ರಾರ್‌ರವರನ್ನು ವರ್ಗಾವಣೆ ಮಾಡಿಸುವ ಬಗ್ಗೆ ಇವತ್ತು ಪ್ರಸ್ತಾಪಿಸಿದ್ದಾರೆ. ಮಂಚಿತವಾಗಿ ಆಗಿದ್ದರೆ ಶೇಕಡಾ ನೂರರಷ್ಟು ಮಾಡುತ್ತಿದ್ದೆವು. ಆದರೆ Vice Chncellor, Registrar, Dean ಇವರುಗಳ ಮೇಲೆ ಆರೋಪಗಳು ಇದ್ದಾಗ ಅವರನ್ನು ವರ್ಗಾವಣೆ ಮಾಡಿದರೆ ಮತ್ತೇನಾದರೂ ಮುಚ್ಚಿಕೊಳ್ಳುವ ಕೆಲಸ ಆಗಬಾರದು ಎನ್ನುವ ದೃಷ್ಟಿಯಿಂದ ಅವರನ್ನು ವರ್ಗಾವಣೆ ಮಾಡಿಲ್ಲ. ತಾವು ಇವತ್ತು ಸೂಚನೆಯನ್ನು ಕೊಟ್ಟಿದ್ದೀರಿ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ಅವರನ್ನು ತೆಗೆದು ಹಾಕಿ enquiry conduct ಮಾಡುತ್ತೇನೆ. ಕುಲಪತಿಗಳು, ಉಪಕುಲಪತಿಗಳು ಅಥವಾ ಡೀನ್ ಇನ್ಯಾರೇ ಆಗಿದ್ದರೂ ಅವರು ಇದರಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದರೆ ಎಷ್ಟು ಸಾಧ್ಯವೋ ಅಷ್ಟು ಕಠಿಣ ಕ್ರಮಗಳನ್ನು ಜರುಗಿಸಲಿಕ್ಕೆ ಸರ್ಕಾರ ಹಿಂದೆ-ಮುಂದೆ ನೋಡುವುದಿಲ್ಲ ಎಂಬುದನ್ನು ತಮ್ಮ ಮುಖಾಂತರ ಎಲ್ಲಾ ಸದಸ್ಯರಿಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಸಭಾಪತಿಯವರು:- ಈ ವಿಷಯ ಇಲ್ಲಿಗೆ ಮುಗಿದಿದೆ. ಒಂದು ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ.

ಶ್ರೀ ಬಸವರಾಜ ಹೊರಟ್ಟಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಸಂಬಂಧಪಟ್ಟ ಕಡತವನ್ನು ಕೊಡುತ್ತೇನೆ. ದಯಮಾಡಿ ನಮ್ಮ ಮಾತನ್ನು ಕೇಳಿ. ಯಾವುದೇ ಅಡ್ಡಿಶನ್ ಆಗಿಲ್ಲ ಎನ್ನುತ್ತಾರೆ. ನಿಮ್ಮ ಕಡೆ ದಾಖಲೆಗಳಿರುವ ಕಡತವನ್ನು ಕೊಟ್ಟಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರು ಸರ್ಕಾರಕ್ಕೆ ಯಾವುದೇ ಆಪಾದನೆಗಳ ಪಟ್ಟಿ ಬಂದಿಲ್ಲವೆಂದು ಹೇಳಿದರು. ವಿಶ್ವವಿದ್ಯಾನಿಲಯಕ್ಕೆ ಹೋಗಿರಬಹುದು.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಅವರನ್ನು ಅಲ್ಲಿಟ್ಟುಕೊಂಡು ಮುಚ್ಚಿಕೊಂಡರೆ ಅದನ್ನು ತಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯವಲ್ಲವೇ. ಆದುದರಿಂದ ತಮ್ಮ ಗಮನಕ್ಕೆ ಈ ವಿಚಾರವನ್ನು ತಂದಿದ್ದೇನೆ. ಈ ಕಡತವನ್ನು ತಮಗೆ ಕೊಡುತ್ತೇನೆ. ಇದು ನನ್ನ ಕಡೆ ಇರುವುದು ಬೇಡ. ಯಾರ್ಯಾರು ಸಹಿ ಮಾಡಿದ್ದಾರೆ ಎನ್ನುವ ಬಗ್ಗೆ ರೆಕಾರ್ಡ್ ಇದೆ. ಮಂತ್ರಿಗಳಾದಂಥವರು ಜವಾಬ್ದಾರಿಯುತವಾದ ಉತ್ತರವನ್ನು ಕೊಡಬೇಕು. ನಾನು ದಾಖಲೆಗಳಿರುವ ಕಡತವನ್ನು ಕೊಡುತ್ತೇನೆ. ಅವರೇ ಗೈರುಹಾಜರಿದ್ದು ಸಹಿ ಮಾಡಿದ್ದಾರೆ. ತಾವದನ್ನು ನೋಡಿಲ್ಲವೇ? ಅವರು ಅದನ್ನು ನೋಡಿದ್ದಾರೆ. ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲವೆಂದರೆ, ಎಲ್ಲರೂ ಸಹಿ ಮಾಡಿದ್ದಾರೆ. ಈ ಬಗ್ಗೆ ಆದೇಶವನ್ನು ಕೊಟ್ಟಿದ್ದಾರೆ.

ಸಭಾಪತಿಯವರು:- ಸಚಿವರು ಏನು ಉತ್ತರವನ್ನು ಹೇಳಿದ್ದಾರೆ. ಅವರ ಬಗ್ಗೆಯೇ ಪುನಃ ಪ್ರಶ್ನೆ ಕೇಳುವುದು ಬೇಡ. ಸರ್ಕಾರದ ಗಮನಕ್ಕೆ ಇದು ಬರಲಿಲ್ಲ ಎಂದು ಅವರು ಒಂದು ಮಾತನ್ನು ಹೇಳಿದರು.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಅವರಿಗೆ ನಾನು ಏನೋ ಮಾಡಿದ್ದೇವೆ ಎನ್ನುವ ಭಾವನೆ ಬರುತ್ತದೆ. ಮಾನ್ಯ ಲಿಂಬಿಕಾಯಿಯವರು 'ಈ ವೈಸ್ ಚಾನ್ಸಲರ್ ಬಗ್ಗೆ' ಎಂದು ಹೇಳುತ್ತಿದ್ದರು.

ಹಿಂದಿನವರು ಕಟ್ಟಿದ ಸಂಸ್ಥೆ ಹಾಳಾಗಬಾರದೆಂದು ನಾನು ಹೇಳುತ್ತಿದ್ದೇನೆ. ಈ ವೈಸ್ ಚಾನ್ಸಲರ್ ಬಗ್ಗೆ ನನಗೆ ಗೊತ್ತಿದೆ. ಅವರು ಏನೇನು ಕತೆ ಮಾಡಿದ್ದಾರೆ, ಏನೇನು ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಮಾನ್ಯ ಲಿಂಬಿಕಾಯಿಯವರಿಗೆ ಇದು ಗೊತ್ತಿಲ್ಲ. ಅವರು ಎಲ್ಲೆಲ್ಲಿ ಯಾವ್ಯಾವ ದೇಶಕ್ಕೆ ಹೋಗಿ ಎಷ್ಟೆಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವರು ನಾನು ಹೇಳುವುದನ್ನು ಕೇಳುವುದಕ್ಕೆ ತಯಾರಿಲ್ಲ.

ಶ್ರೀ ಮೋಹನ ಎ. ಲಿಂಬಿಕಾಯಿ:- ಮಾನ್ಯ ಸಭಾಪತಿಯವರೇ, ಲೂಟಿ ಮಾಡಿರುವ ಬಗ್ಗೆ ಮಾಹಿತಿ ಕೊಡಲಿ, ದಾಖಲೆಗಳನ್ನು ಕೊಡಲಿ, ತನಿಖೆ ಮಾಡುತ್ತಾರೆ.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಅವರು ಯಾರ ಪರವಾಗಿಯೂ ಹೇಳುವುದು ಬೇಡ. ನನಗೆ ಎಲ್ಲಾ ಗೊತ್ತಿದೆ. ನಾನು ದಾಖಲೆಗಳ ಮೇಲೆ ಮಾತನಾಡುತ್ತಿದ್ದೇನೆ.

ಶ್ರೀ ಮೋಹನ ಎ. ಲಿಂಬಿಕಾಯಿ:- ದಾಖಲೆಗಳನ್ನು ಕೊಡಿ, ತನಿಖೆ ಮಾಡುತ್ತಾರೆ.

ಶ್ರೀ ಬಸವರಾಜ ಹೊರಟ್ಟಿ:- ಆ ವೈಸ್ ಚಾನ್ಸಲರ್ ಮೇಲೆ ನಿಮಗೆ ಏಕೆ ಅಷ್ಟು ಕಾಳಜಿ? ನಾನು ನಡೆದಿರುವುದನ್ನು ಹೇಳುತ್ತಿದ್ದೇನೆ. ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ದಾಖಲೆಗಳ ಕಡತವನ್ನು ತಮಗೆ ಕೊಟ್ಟಿದ್ದೇನೆ.

ಶ್ರೀ ಮೋಹನ ಎ. ಲಿಂಬಿಕಾಯಿ:- ನಿಮಗೇನು ಗೊತ್ತಿದೆಯೋ ಅದನ್ನು ಸಭಾಪತಿಯವರಿಗೆ ಹೇಳಿ.

ಶ್ರೀ ಬಸವರಾಜ ಹೊರಟ್ಟಿ:- ನನಗೆ ಗೊತ್ತಿರುವ ವಿಚಾರಗಳ ಬಗ್ಗೆ ನಾನು ದಾಖಲೆ ಕೊಟ್ಟಿದ್ದೇನೆ.

ಸಭಾಪತಿಯವರು:- ಇದು ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈಗಾಗಲೇ ನಾನು ಈ ವಿಷಯವಾಗಿ

ಮಾತನಾಡಲು ಸಾಕಷ್ಟು ಸಮಯವನ್ನು ಕೊಟ್ಟಿದ್ದೇನೆ. ಸಾಕಷ್ಟು ವಿಷಯಗಳು ಚರ್ಚೆಯಾಗಿದೆ. ಈಗ ಅದರ ಪರವಾಗಿ, ವಿರುದ್ಧವಾಗಿರುವವರು ಯಾರ್ಯಾರ ಹತ್ತಿರ ಮಾಹಿತಿ ಇತ್ತೋ ಅವರಿಗೆ ಮಾತನಾಡಲು ಅವಕಾಶವನ್ನು ಕೊಡಲಾಗಿದೆ ಮತ್ತು ಚರ್ಚೆಯಾಗಿದೆ. ಸರ್ಕಾರದಿಂದ ಒಂದು ಉತ್ತರವನ್ನು ಹೇಳಿದ್ದಾರೆ. ಸಚಿವರು ನಮ್ಮ ಹತ್ತಿರ ಯಾವುದೇ ಪತ್ರ ಬಂದಿಲ್ಲ, ಬಂದಿದ್ದಕ್ಕೆಲ್ಲಾ ನಾವು ಸ್ಪಂದಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈಗ ನೀವು ಇದರ ಬಗ್ಗೆ ಹೇಳಿದ್ದೀರಿ, ನಾವು ತನಿಖೆಯನ್ನು ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ತನಿಖೆ ಬಗ್ಗೆ ನಾವು ಸರ್ಕಾರಕ್ಕೆ ಒಂದು ವಿಚಾರವನ್ನು ಹೇಳಬಹುದು. ತನಿಖೆಯನ್ನು ಬೇಗ ಮಾಡಿಸಿ ತನಿಖಾ ವರದಿಯನ್ನು ಸದನಕ್ಕೆ ಮತ್ತು ಗೌರವಾನ್ವಿತ ಸದಸ್ಯರಿಗೆ ಒದಗಿಸಿ ಎಂದು ಹೇಳುವುದನ್ನು ಬಿಟ್ಟರೆ ಇನ್ನೇನು ಹೇಳಲು ಆಗುವುದಿಲ್ಲ. ಮಾನ್ಯ ಬಸವರಾಜ ಹೊರಟ್ಟಿಯವರು ಈಗ ನನಗೆ ಈ ಒಂದು ಕಡತವನ್ನು ಕೊಟ್ಟಿದ್ದಾರೆ. ಈ ಕಡತವನ್ನು ಮಾರ್ಕ್ ಮಾಡಿ ತಮಗೆ ಕಳುಹಿಸಿಕೊಡುತ್ತೇನೆ. ಸರ್ಕಾರ ಇದನ್ನು ಪರಿಶೀಲನೆ ಮಾಡಿ ಇದರಲ್ಲಿ ಅವರು ಏನೇನು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ ಅವುಗಳನ್ನು ಗಂಭೀರವಾಗಿ ಪರ್ಯಾಲೋಚನೆ ಮಾಡಿ ಅದಕ್ಕೆ ಸರಿಯಾದಂಥ ಕ್ರಮ ಜರುಗಿಸಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಘನತೆ, ಗಾಂಭೀರ್ಯವನ್ನು ಉಳಿಸಿಕೊಂಡು ಹೋಗುವುದಕ್ಕೆ ಏನೇನು ಬೇಕೋ ಅದನ್ನು ದಯವಿಟ್ಟು ಮಾಡಬೇಕೆಂದು ಮಾತ್ರ ಹೇಳಿ, ಈ ಚರ್ಚೆಯನ್ನು ಇಲ್ಲಿಗೆ ಮುಗಿಸೋಣ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಗಳೆ, ಕಳೆದ ಸಲ ಈ ಕುರಿತು ಚರ್ಚೆ ಆದಾಗ ಮಾನ್ಯ ಹೊರಟ್ಟಿಯವರು ಎಲ್ಲಾ ವಿವರಗಳನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಇಲ್ಲಿ ವ್ಯಕ್ತಿಗತವಾದ ಪ್ರಶ್ನೆಯಲ್ಲ. It's a pride of Karnataka, ಧಾರವಾಡ ಕೃಷಿ ವಿಶ್ವವಿದ್ಯಾಲಯ ಇದು ನಮ್ಮ ಕರ್ನಾಟಕದ ಹೆಮ್ಮೆ ಮತ್ತು ಆ ಭಾಗದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಸರ್ಕಾರ ಒಪ್ಪಿಕೊಂಡಿದೆ ಮತ್ತು ನಾವೂ ಕೂಡ ಒಪ್ಪಿಕೊಂಡಿದ್ದೇವೆ. ಸರ್ಕಾರ ಇವತ್ತು ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಒಂದನೆಯದು, ಆ ರೀತಿಯ ಯಾವುದೇ ಅವ್ಯವಹಾರ ನಮ್ಮ

ಗಮನಕ್ಕೆ ಬಂದಿಲ್ಲ ಎನ್ನುವುದು ಮತ್ತು ಎರಡನೆಯದು, ನಾವು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂದು ಹೇಳುತ್ತಿರುವುದು. ಹಿಂದಿನ ಅಧಿವೇಶನದಲ್ಲಿ ಮಾನ್ಯ ಸದಸ್ಯರು ಈ ಕುರಿತು ಪ್ರಸ್ತಾಪ ಮಾಡಿದರು, ವಿವರಗಳನ್ನು ಒದಗಿಸಿ ಕೊಟ್ಟರು. ಆ ವಿವರಗಳ ಬಗ್ಗೆ ನೀವು ಗಮನಹರಿಸಬೇಕಾಗಿತ್ತು. ಇಲಾಖೆಯ ವತಿಯಿಂದ ತನಿಖೆ ಕೆಲಸ ಆಗಬೇಕಾಗಿತ್ತು. ಅಡಿಷನಲ್ ಚೀಫ್ ಸೆಕ್ರೆಟರಿ ಹಂತದಲ್ಲಿ ತನಿಖೆ ಮಾಡುವ ಕೆಲಸವನ್ನೂ ಮಾಡಬೇಕಾಗುತ್ತದೆ. ಸದನದಲ್ಲಿ ಈ ಕುರಿತು ಪ್ರಸ್ತಾಪವಾಗಿದ್ದರೂ ಗಮನ ಹರಿಸದೇ ಇದ್ದರೆ ಇದನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೇಳಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಈ ವಿಚಾರವನ್ನು ಕೋಲ್ಡ್ ಸ್ಟೋರೇಜ್‌ಗೆ ಕಳುಹಿಸಿ ಕೊಡುವ ಉದ್ದೇಶ ಇದೆಯೇ ಎಂದು ಕೇಳಬೇಕಾಗುತ್ತದೆ. ನಿಮ್ಮ ಉತ್ತರದಲ್ಲಿ ಸ್ಪಷ್ಟತೆ ಇಲ್ಲ. ನೀವು ಯಾರನ್ನೋ ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ಉತ್ತರ ಕೊಡುತ್ತಿದ್ದೀರಿ ಎಂದು ನಾವು ಭಾವಿಸಬೇಕಾಗುತ್ತದೆ. ಅವ್ಯವಹಾರ ನಡೆದಿದೆ. ಆದರೆ ಯಾವ ಹಂತದಲ್ಲಿ ನಡೆದಿದೆ, ಇದಕ್ಕೆ ಕಾರಣಕರ್ತರು ಯಾರು ಎನ್ನುವುದನ್ನು ಸರ್ಕಾರ ಹೇಳಬೇಕು.

ಶ್ರೀ ಬಸವರಾಜ ಹೊರಟ್ಟಿ:- ಮಾನ್ಯ ಸಭಾಪತಿಗಳೆ, ನಾನು ಕಳುಹಿಸಿ ಕೊಟ್ಟಿರುವ ಕಡತವನ್ನು ಜೆರಾಕ್ಸ್ ಮಾಡಿ ಸರ್ಕಾರಕ್ಕೆ ಕಳುಹಿಸಿ ಕೊಡಿ.

ಸಭಾಪತಿಯವರು:- ಈ ಇಡೀ ಕಡತವನ್ನೇ ಜೆರಾಕ್ಸ್ ಮಾಡಿ ಸಾಯಂಕಾಲ ಮಂತ್ರಿಗಳಿಗೆ ಕಳುಹಿಸಿ ಕೊಡುತ್ತೇನೆ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಗಳೆ, ಮಾನ್ಯ ಹೊರಟ್ಟಿಯವರು ಮಾತನಾಡುತ್ತಾ, ಮಂತ್ರಿಗಳು ಬೇಜವಾಬ್ದಾರಿ ಉತ್ತರ ಕೊಡಬಾರದು ಎಂಬ ಮಾತನ್ನು ಹೇಳಿದರು. ನಾನು ಆರು ಬಾರಿ ಆರು ಬೇರೆ ಬೇರೆ ಚಿಹ್ನೆಗಳ ಅಡಿ ಆರಿಸಿ ಬಂದಿರುವ ಜನಪ್ರತಿನಿಧಿಯಾಗಿದ್ದೇನೆ. ನಾನು ಜವಾಬ್ದಾರಿಯುತವಾಗಿಯೇ ಉತ್ತರ ಕೊಡುತ್ತಿದ್ದೇನೆ. ಹಿಂದೆ ಮಾನ್ಯ ಹೊರಟ್ಟಿಯವರು ನಮ್ಮ ಗಮನಕ್ಕೆ ತಂದಿದ್ದರು ಮತ್ತು ಮನವಿಯನ್ನು ಕೊಟ್ಟಿದ್ದರು. ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದು ಅಫಿಷಿಯಲ್

ಆಗಿ ತನಿಖೆ ಮಾಡದ ಹೊರತು ಸ್ಪಷ್ಟ ಉತ್ತರ ಕೊಡುವುದಕ್ಕಾಗುವುದಿಲ್ಲ. ಮೇಲ್ನೋಟಕ್ಕೆ ನನಗೆ ಕಂಡುಬಂದ ವಿಚಾರಗಳ ಹಿನ್ನೆಲೆಯಲ್ಲಿ ನನು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ರಾಜ್ಯಪಾಲರ ಅನುಮೋದನೆ ಪಡೆದ ತಕ್ಷಣ ಈ ಕುರಿತು ಪೂರ್ಣ ಪ್ರಮಾಣದ ತನಿಖೆ ಮಾಡಿಸುತ್ತೇನೆ. ಮತ್ತೆ, ಅಲ್ಲಿನ ರಿಜಿಸ್ಟ್ರಾರ್‌ರವರು ಇವತ್ತು-ನಿನ್ನೆಯಿಂದ ರಿಜಿಸ್ಟ್ರಾರ್ ಆಗಿರುವವರಲ್ಲ. ಮಾನ್ಯ ಹೊರಚಟುವವರು ಯಾವಾಗಿನಿಂದ ಎಂಎಲ್‌ಸಿ ಆಗಿದ್ದಾರೋ ಆಗಿನಿಂದ ಅವರೂ ಇದ್ದಾರೆ, ಹತ್ತು ವರ್ಷದಿಂದ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವತ್ತು ಏಕೆ ಇಂತಹ ಪರಿಸ್ಥಿತಿಗೆ ಸಿಲುಕಿದ್ದಾರೋ ಗೊತ್ತಿಲ್ಲ. ವಿಚಾರಣೆ ಮಾಡಿಸುತ್ತೇವೆ. ಪೂರ್ಣ ಪ್ರಮಾಣದ ತನಿಖೆ ಮಾಡಿಸುವುದಕ್ಕೆ ಸಂಬಂಧಪಟ್ಟಂತೆ ಮಾನ್ಯ ಸದಸ್ಯರು ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಆ ಭಾಗದ ಕಲ್ಪವೃಕ್ಷವಾಗಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹೆಸರಿಗೆ ಯಾವುದೇ ಕಳಂಕ ತರುವ ಕೆಲಸ ಆಗದ ಹಾಗೆ ಮುಂದುವರೆಯುವ ದಿಸೆಯಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ.

ಸಭಾಪತಿಯವರು:- ಈ ಸಂದರ್ಭದಲ್ಲಿ ನಾನು ಒಂದು ವಿಷಯವನ್ನು ಸದನದ ಗಮನಕ್ಕೆ ತರಬಯಸುತ್ತೇನೆ. ನಮ್ಮ ಸದನದ ಇಬ್ಬರು ಸದಸ್ಯರು ನನಗೊಂದು ಪತ್ರ ಬರೆದಿದ್ದಾರೆ. ಒಬ್ಬರು ಮಾನ್ಯ ಮನೋಹರ ಮಸ್ಕಿಯವರು ಮತ್ತು ಇನ್ನೊಬ್ಬರು ಮಾನ್ಯ ಕೆ.ಸಿ. ಕೊಂಡಯ್ಯನವರು. ಇವತ್ತು ಕಲಾಪಗಳ ಪಟ್ಟಿಯಲ್ಲಿ ಇವರು ಸೂಚಿಸಿರುವ ವಿಚಾರಗಳ ಪೈಕಿ ಒಂದು 'ಗಮನಸೆಳೆಯುವ ಸೂಚನೆ' ಮತ್ತು ಇನ್ನೊಂದು 'ನಿಯಮ 330'ರ ಅಡಿಯಲ್ಲಿ ಇವೆ. ಮಾನ್ಯ ಸದಸ್ಯರುಗಳು ತಮ್ಮ ಪತ್ರದಲ್ಲಿ, ನಾವು ಇವತ್ತು ಸದನಕ್ಕೆ ಬರುವುದಕ್ಕೆ ಆಗುತ್ತಿಲ್ಲ, ಆದ್ದರಿಂದ ಇವತ್ತಿನ ಕಲಾಪ ಪಟ್ಟಿಯಲ್ಲಿ ನಾವು ಎತ್ತಿರುವ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲು ಬೇರೆಯವರಿಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ, ನಮ್ಮ ಪದ್ಧತಿ ಪ್ರಕಾರ ಪ್ರಶೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದ ಸದಸ್ಯರು ಬರದೇ ಇದ್ದರೆ ಅವರ ಪರವಾಗಿ ಪ್ರಶ್ನೆ ಕೇಳಲು ಮತ್ತೊಬ್ಬ ಸದಸ್ಯರಿಗೆ ಅವಕಾಶ ಕೊಡುತ್ತೇವೆ. ಬೇರೆ

ನಿಯಮಗಳ ಅಡಿಯಲ್ಲಿ ಈ ರೀತಿ ಮಾತನಾಡುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ಅದೇ ವಿಷಯವನ್ನು ಮುಂದಿನ ದಿನದ ಅಜೆಂಡಾದಲ್ಲಿ ಹಾಕುತ್ತೇವೆ. ಆಗ ಸದರಿ ಸದಸ್ಯರುಗಳು ಮಾತನಾಡಬಹುದಾಗಿದೆ.

ಈಗ ಎರಡು ಗಂಟೆ ಸಮಯವಾಗಿದೆ. ಊಟಕ್ಕಾಗಿ ಸದನವನ್ನು ಮುಂದೂಡಬೇಕೆಂದು ಚೀಟಿಗಳು ಬರುತ್ತಿವೆ. ಹಾಗಾಗಿ ಸದನವನ್ನು ಮಧ್ಯಾಹ್ನ 3.30 ಗಂಟೆಯವರೆಗೆ ಮುಂದೂಡಲಾಗಿದೆ.

(2 ಗಂಟೆ 05 ನಿಮಿಷಗಳಲ್ಲಿ ಮುಂದೂಡಲ್ಪಟ್ಟ ಸದನವು ಪುನಃ 3 ಗಂಟೆ 50 ನಿಮಿಷಗಳಿಗೆ ಸಮಾವೇಶಗೊಂಡಿತು. ಮಾನ್ಯ ಸಭಾಪತಿಯವರು ಸಭಾಪೀಠವನ್ನಲಂಕರಿಸಿದ್ದರು)

6. ನಿಯಮ 330ರ ಮೇರೆಗೆ ಚರ್ಚೆ.

ಬಸವ ಇಂದಿರಾ ವಸತಿ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿನ ಎಲ್ಲಾ ತಾಲ್ಲೂಕುಗಳನ್ನು ಗುಡಿಸಲು ರಹಿತ ತಾಲ್ಲೂಕುಗಳನ್ನಾಗಿ ಮಾಡುವ ಬಗ್ಗೆ -

ಶ್ರೀ ದಯಾನಂದ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಸರ್ಕಾರ ಬಸವ ಇಂದಿರಾ ವಸತಿ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿನ ಎಲ್ಲಾ ತಾಲ್ಲೂಕುಗಳನ್ನು ಗುಡಿಸಲು ರಹಿತ ತಾಲ್ಲೂಕುಗಳನ್ನಾಗಿ ಮಾಡುವ ಬಗ್ಗೆ 2009-10 ರಲ್ಲಿ ಒಂದು ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ಅಭಿಲಾಶೆಯನ್ನು ನಾನು ಅಭಿನಂದಿಸುತ್ತೇನೆ. ಈ ಕಾರ್ಯದಲ್ಲಿ ನಾವೂ ಕೂಡ ನಿಮ್ಮೊಟ್ಟಿಗೆ ಕೈ ಜೋಡಿಸುತ್ತೇವೆಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಆದರೆ ಇಲ್ಲಿ ಫಲಾನುಭವಿಗಳನ್ನು ಆರಿಸುವ ಆಯ್ಕೆ ಪ್ರಕ್ರಿಯೆ ಇರಬಹುದು ಇಲ್ಲವೇ ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳು ಇರಬಹುದು, ಇವುಗಳ ಕಡೆಗೆ ನಾವು ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಮತ್ತು ಈ ಕಾರ್ಯಕ್ರಮದಲ್ಲಿ ಈಗ ನಡೆಯುತ್ತಿರತಕ್ಕಂತಹ

ಅವ್ಯವಹಾರಗಳು ಮತ್ತು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ದಕ್ಷ ವಸತಿ ಮಂತ್ರಿಗಳ ಗಮನವನ್ನು ಸೆಳೆಯುವಂತಹ ಕೆಲಸವನ್ನು ಮಾಡುವಂತಹ ಪ್ರಯತ್ನವನ್ನು ನಾನು ಮಾಡುವುದಕ್ಕೆ ಬಯಸುತ್ತೇನೆ. ಇವತ್ತು ರಾಜ್ಯದಲ್ಲಿ ಬಡತನರೇಖೆಗಿಂತ ಕೆಳಗೆ ಇರುವ ಫಲಾನುಭವಿಗಳಿಗಾಗಿ ವಿವಿಧ ವಸತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಮನೆ ಕಟ್ಟುವ ಕಟ್ಟಡ ಸಾಮಗ್ರಿಗಳ ಬೆಲೆಯಲ್ಲಿ ಮತ್ತು ಕಾರ್ಮಿಕರ ಕೂಲಿ ದರಗಳು ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಈ ಗ್ರಾಮೀಣ ಪ್ರದೇಶದಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳು ಸರ್ಕಾರವು ನೀಡುತ್ತಿರುವ ಸೀಮಿತ ಸಹಾಯಧನದಲ್ಲಿ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗದೆ ಗುಡಿಸಲುಗಳಲ್ಲಿಯೇ ತಮ್ಮ ವಾಸವನ್ನು ಮುಂದುವರಿಸಿದ್ದಾರೆ ಎನ್ನುವಂತಹ ಅಂಶವನ್ನು ಸರ್ಕಾರ ಗಮನಿಸಿ ಈ ಒಂದು ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 2010-11ನೇ ಸಾಲಿನಲ್ಲಿ ತನ್ನ ಪಾಲಿನ ಸುಮಾರು 262.05 ಕೋಟಿ ರೂಪಾಯಿಗಳಷ್ಟು ಹಣವನ್ನು ನೀಡಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಒಟ್ಟು 1 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿದೆ. ಒಟ್ಟು 630 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಬೇಕೆನ್ನುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ, ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ 50,000 ಮನೆಗಳನ್ನು ನಿರ್ಮಾಣ ಮಾಡಿ ಅದಕ್ಕಾಗಿ ಸುಮಾರು 315 ಕೋಟಿ ರೂಪಾಯಿಗಳ ವೆಚ್ಚದ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ಆದರೆ ಇಲ್ಲಿ ಕಾಣುತ್ತಿರುವಂತಹ ಸಮಸ್ಯೆ ಏನೆಂದರೆ, ಆಯ್ಕೆ ಪ್ರಕ್ರಿಯೆಗೆ ಕೆಲವು ನಿಯಮಗಳನ್ನು ಮಾಡಿದ್ದು, ಸರ್ಕಾರ ವಸತಿ ಇಲಾಖೆಯಿಂದ ಒಂದು ಗೈಡ್‌ಲೈನ್ಸ್ ಅನ್ನು ಹಾಕಿಕೊಂಡಿದೆ. ಈ ಗೈಡ್‌ಲೈನ್ಸ್ ಪ್ರಕಾರ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಕೆ ಹಾಗೂ ಗ್ರಾಮಗಳ ಆಯ್ಕೆ ಪ್ರಕ್ರಿಯೆ, ಗುಡಿಸಲುವಾಸಿಗಳ ಸಮೀಕ್ಷೆ ಆಧಾರದ ಮೇಲೆ ತಯಾರಿಸಿರುವ ಎಲ್ಲಾ ಅರ್ಹ ಗುಡಿಸಲುವಾಸಿಗಳನ್ನು ಒಮ್ಮೆಲೆ ಫಲಾನುಭವಿಗಳೆಂದು

ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ, ಜಾಗೃತ ಸಮಿತಿಯ ಅನುಮೋದನೆಯೊಂದಿಗೆ ಹಾಗೂ ಜಿಲ್ಲಾ ಪಂಚಾಯತಿಯ ಮೂಲಕ ನಿಗಮಕ್ಕೆ ಸಲ್ಲಿಸುವುದು ಎನ್ನುವಂತಹ ಒಂದು ವಿಚಾರ ಇದೆ. ಸರ್ಕಾರವು ನೀಡಲಾದ ಗುರಿಗಳಿಗೆ ಅನುಗುಣವಾಗಿ ಪ್ರತಿ ವರ್ಷ ಜಾಗೃತಿ ಸಮಿತಿಯ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಮತ್ತು ಇದರ ಜೊತೆಗೆ ಇವತ್ತು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಏನು ಎಂದು ಸರ್ಕಾರ ಹೇಳುತ್ತದೆ. ಈ ಹೊಸ ಯೋಜನೆಯ ಅನುಷ್ಠಾನದ ಮಾರ್ಗಸೂಚಿಯನ್ನು ಈ ಕೆಳಕಂಡಂತೆ ತಿಳಿಸಲಾಗಿದ್ದು ಅದರಂತೆ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಗುಡಿಸಲು ರಹಿತವಾದ ಸಮಾಜವನ್ನು ನಿರ್ಮಾಣ ಮಾಡಬೇಕೆನ್ನುವ ಸರ್ಕಾರದ ಒಂದು ಚಿಂತನೆ ಏನು ಇದೆ ಅದು ಸರಿಯಾಗಿ ಇದೆ. ಆದರೆ ಮತ್ತೊಂದು ಕಡೆಯಲ್ಲಿ ಫಲಾನುಭವಿಯು ಸ್ವಂತ ನಿವೇಶನವನ್ನು ಹೊಂದಿದ್ದು ಈ ನಿವೇಶನಕ್ಕೆ ಹಕ್ಕುಪತ್ರ, ಕ್ರಯಪತ್ರ, ದಾನಪತ್ರ ಹೊಂದಿರಬೇಕು ಎನ್ನುವ ಒಂದು ನಿಬಂಧನೆಯನ್ನು ಗುಡಿಸಲು ವಾಸಿಗಳಿಗೆ ಹಾಕಿದೆ. ಮಾನ್ಯ ಮಂತ್ರಿಗಳಿಗೂ ಕೂಡ ಈ ವಿಚಾರ ಗೊತ್ತಿದೆ. ಈ ಗುಡಿಸಲು ವಾಸಿಗಳಿಗೆ ಅವರ ಸ್ವಂತ ಜಾಗ ಯಾವುದೂ ಕೂಡ ಇಲ್ಲ. ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡಬೇಕೆನ್ನುವ ಸರ್ಕಾರದ ಇಚ್ಛೆ ಈಡೇರಬೇಕಾದರೆ ಅವರು ಎಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ ಆ ಜಾಗದ ಹಕ್ಕುಪತ್ರವನ್ನು ಸರ್ಕಾರದವರೇ ಅವರಿಗೆ ನೀಡಬೇಕಾಗುತ್ತದೆ. ಸರ್ಕಾರ ಈ ಹಕ್ಕುಪತ್ರವನ್ನು ಕೊಡದೆ ಇದ್ದರೆ, ಈ ರಾಜ್ಯದಲ್ಲಿ ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡಬೇಕೆನ್ನುವ ಗುರಿಯನ್ನು ಏನು ಹಾಕಿಕೊಂಡಿದ್ದಾರೆ ಅದು ಈಡೇರುವುದಿಲ್ಲ. ಸರ್ಕಾರದ ಗುಡಿಸಲು ರಹಿತ ಯೋಜನೆಯ ಕನಸು ಈಡೇರಬೇಕಾದರೆ, ಮೊದಲು ಎಲ್ಲಿ ಅವರುಗಳು ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ, ಆ ಜಾಗದ ಹಕ್ಕುಪತ್ರವನ್ನು ಸರ್ಕಾರ ಮೊದಲಿಗೆ ಕೊಡಬೇಕಾಗುತ್ತದೆ. ಹಕ್ಕುಪತ್ರವನ್ನು ಕೊಡದೆ ಹಕ್ಕುಪತ್ರವನ್ನು ಹೊಂದಿರುವವರಿಗೆ ನಾವು ಇದನ್ನು ಕೊಡುತ್ತೇವೆಂದು ಹೇಳುವುದೇ ಆದರೆ

ಈ ಗುರಿಯನ್ನು ಮುಟ್ಟಲು ಆಗುವುದಿಲ್ಲ ಮತ್ತು ಗುಡಿಸಲು ಮುಕ್ತ ರಾಜ್ಯವನ್ನು ಮಾಡುತ್ತೇವೆಂಬ ನಿಮ್ಮ ಗುರಿಯ ಸಾಧನೆಯನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬುದನ್ನು ತಮ್ಮ ಮೂಲಕ ಮಾನ್ಯ ಮಂತ್ರಿಗಳ ಗಮನಕ್ಕೆ ತರಬಯಸುತ್ತೇನೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡುತ್ತಾರೆ. ಆ ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿದ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೆ ಅಂದರೆ ಆ ಪಟ್ಟಿ ಸರಿ ಇದೆಯೇ ಎಂದು ಪರಿಶೀಲನೆ ಮಾಡುವ ಸಲುವಾಗಿ ಈ ಒಂದು ಜಾಗೃತ ಸಮಿತಿಯನ್ನು ರಚಿಸಲಾಗಿದೆ. ಈ ಸದನದಲ್ಲಿ ಇರತಕ್ಕಂಥ ಎಲ್ಲಾ ವಿಧಾನ ಪರಿಷತ್ತಿನ ಸದಸ್ಯರೂ ಕೂಡ ದಾಖಲೆಯಲ್ಲಿ ಸದಸ್ಯರಾಗಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ವಸತಿ ಮಂತ್ರಿಗಳು ವಿಧಾನ ಪರಿಷತ್ತನ್ನು ಪ್ರತಿನಿಧಿಸುತ್ತಾರೆ. ಆದರೆ ಈ ಜಾಗೃತಿ ಸಮಿತಿ ಸಭೆಗಳಿಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಕರೆಯುತ್ತಿಲ್ಲ. ದಾಖಲೆಗಾಗಿ ಎಲ್ಲಿಯಾದರೂ ಕರೆದುಕೊಂಡಿದ್ದಾರೆಯೋ ಏನೋ ಗೊತ್ತಿಲ್ಲ. ಹಾಗಾಗಿ ಫಲಾನುಭವಿಗಳ ಪಟ್ಟಿಯಲ್ಲಿ ಇರತಕ್ಕಂತಹ ಲೋಪಗಳನ್ನು ಎತ್ತಿ ತೋರಿಸುವುದಕ್ಕೆ ನಮ್ಮಗಳಿಗೆ ಅವಕಾಶವಾಗುತ್ತಿಲ್ಲ. ಆ ಖೊಟ್ಟಿ ಪಟ್ಟಿಯನ್ನು ತಯಾರು ಮಾಡಿ ಖೊಟ್ಟಿ ಫಲಾನುಭವಿಗಳಿಗೆ ಅಂದರೆ ಯಾರದ್ದೋ ಹಿಂಬಾಲಕರಿಗೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ಒಬ್ಬ ಗ್ರಾಮಸ್ಥರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ಇದು ನನ್ನ ಆರೋಪ ಅಲ್ಲ. ಆನೇಕಲ್ ತಾಲ್ಲೂಕಿನ ಮುತ್ತನಲ್ಲೂರು ಗ್ರಾಮಪಂಚಾಯತಿಯಲ್ಲಿ ಖೊಟ್ಟಿ ಫಲಾನುಭವಿಗಳನ್ನು ಆರಿಸಿದ್ದಾರೆ ಎಂದು ಅರ್ಜಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಖೊಟ್ಟಿ ಪಟ್ಟಿ ತಯಾರಾಗಿದೆ ಎಂದು ದೂರನ್ನು ಕೊಟ್ಟಂತಹ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತಿಯ ಕಾರ್ಯದರ್ಶಿಗಳಿಗೆ ಈ ಕುರಿತು ತನಿಖೆ ಮಾಡುವುದಕ್ಕೆ ಹೇಳುತ್ತಾರೆ. ಆ ಕಾರ್ಯದರ್ಶಿಗಳು ತಮ್ಮ ವರದಿಯಲ್ಲಿ ಮೇಲೆ ಎಲ್ಲಾ ಹೆಸರುಗಳನ್ನು ಕೊಟ್ಟು

ಮೇಲ್ಕಂಡ ಕಂಡಿಕೆಗಳಲ್ಲಿ ವಿವರಿಸಿರುವಂತೆ ಗ್ರಾಮ ಪಂಚಾಯತಿಯಿಂದ ಆಯ್ಕೆ ಮಾಡಿದ ಮೇಲೆ ವಿವರಿಸಿದ 9 ಕಡತಗಳ ಪೈಕಿ 8 ಕಡತಗಳ ಸ್ಥಳ ಪರಿಶೀಲನೆಯಲ್ಲಿ ಫಲಾನುಭವಿಗಳ ಆಯ್ಕೆ, ದಾಖಲೀಕರಣ, ಬಿಲ್ ಪಾವತಿ, ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಎಲ್ಲವೂ ನ್ಯೂನತೆಯಿಂದ ಕೂಡಿದ್ದು, ಬಿಲ್ ನೀಡುವ ಅನೇಕ ಮನೆಗಳು ಹಳೆಯ ಮನೆಗಳಾಗಿರುತ್ತವೆ. ಶ್ರೀ ಮುನಿ ಎಲ್ಲಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಮತ್ತು ಇತರೆ ಗ್ರಾಮಸ್ಥರು, ಮುತ್ತನಲ್ಲೂರು ಗ್ರಾಮ, ಅವರು ಮಾಡಿರುವ ಆಪಾದನೆಗಳು ಧೃಡಪಟ್ಟಿದ್ದು ಭಾರಿ ಪ್ರಮಾಣದ ಅವ್ಯವಹಾರ ಆಗಿರುವುದು ಕಂಡು ಬಂದಿದ್ದು ಇಡೀ ವಸತಿ ಯೋಜನೆಗಳ ಮೂಲಕ ಈ ಒಂದು ಸರ್ಕಾರದ ಆಶಯಕ್ಕೆ ಧಕ್ಕೆ ಬರುವಂತೆ ಅಸಮರ್ಪಕವಾದ ರೀತಿಯಲ್ಲಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸಿರುತ್ತಾರೆ ಎಂಬ ಅಂಶವನ್ನು ತಮ್ಮ ಅವಗಾಹನೆಗೆ ಮತ್ತು ಅಗತ್ಯ ಕ್ರಮಕ್ಕಾಗಿ ಸಲ್ಲಿಸಿರುತ್ತೇನೆ ಎಂದು 2010ರಲ್ಲಿ ತಮ್ಮ ವರದಿಯನ್ನು ಸಲ್ಲಿಸಿರುತ್ತಾರೆ. ಆದರೆ ಇಲ್ಲಿಯತನಕ ಈ ಫಲಾನುಭವಿಗಳ ಪಟ್ಟಿ ಏನು ಇತ್ತು ಅದನ್ನು ಸರಿಪಡಿಸುವ ಕೆಲಸ ಆಗಲಿಲ್ಲ. ಹಳೆ ಮನೆಗಳಿಗೆ ಹಣವನ್ನು ಕೊಡಬಾರದು ಎನ್ನುವ ಉದ್ದೇಶದಿಂದ ಏನು ಈ ಒಂದು ಜಿ.ಪಿ.ಎಸ್ ಪದ್ಧತಿಯನ್ನು ಸರ್ಕಾರ ಅಳವಡಿಸಿಕೊಂಡಿದೆ. ಈ ಜಿ.ಪಿ.ಎಸ್. ಪದ್ಧತಿಯ ಮೂಲಕ ಈ ಖೊಟ್ಟಿ ಫಲಾನುಭವಿಗಳನ್ನು ತಡೆಯಬೇಕೆಂಬ ಸದುದ್ದೇಶವನ್ನು ಹೊಂದಿದೆ. ಈ ಸದುದ್ದೇಶವನ್ನು ಸಮರ್ಪಕವಾಗಿ ಜಾರಿಗೆ ತರುವುದಕ್ಕಾಗಿ ಈ ವೆಚ್ಚಕ್ಕೆಂದು ಫಲಾನುಭವಿಗಳಿಂದ 500 ರೂಪಾಯಿ ಹಣವನ್ನು ಕಡಿತ ಮಾಡಿಕೊಳ್ಳುತ್ತಿದೆ. ಫಲಾನುಭವಿಗಳಿಗೆ ಕೊಡತಕ್ಕಂಥ ಹಣದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಬೇಕೆಂದು ಆದೇಶ ಇದೆ. “ವಸತಿ ಯೋಜನೆಯಡಿಯಲ್ಲಿ ಆಗುವ ಅವ್ಯವಹಾರಗಳನ್ನು ತಡೆಯುವ, ಹಣದ ದುರುಪಯೋಗವನ್ನು ತಡೆಗಟ್ಟಲು ಮತ್ತು ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಲು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇನ್ನು ಮುಂದೆ ನಿರ್ಮಿಸಲಾಗುವ ಎಲ್ಲಾ ಮನೆಗಳನ್ನು ಜಿಪಿಎಸ್ ಪದ್ಧತಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಈ

ಪದ್ಧತಿಯಿಂದ ಈ ಕೆಳಕಂಡ ಅನುಕೂಲಗಳಾಗುತ್ತವೆ ಎಂದು ಇಲ್ಲಿ ಎಲ್ಲಾ ಅನುಕೂಲಗಳನ್ನು ಹೇಳಿದ್ದಾರೆ.” ಜಿಪಿಎಸ್ ಪದ್ಧತಿಯಿಂದ ಯಾವುದೇ ಫಲಾನುಭವಿಯು ಹಳೆಯ ಮನೆಯನ್ನು ತೋರಿಸಿ ಅನುದಾನ ಪಡೆಯುವುದನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ ಎಂದು ಹೇಳಿ ಅದಕ್ಕೂ ಕೂಡ 500 ರೂಪಾಯಿ ಅವರ ಮೇಲೆ ಹಾಕುತ್ತಾರೆ. ಆದರೆ ಇವೊತ್ತು ಅದು ಯಾವುದು ಕೂಡ ಆಗುತ್ತಿಲ್ಲ. ಅಂತಹ ಒಂದು ಖೊಟ್ಟಿ ಪಟ್ಟಿಯನ್ನು ತಡೆಯಲಿಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇವೊತ್ತು ಗುರಿಯನ್ನು ಕೂಡ ಮುಟ್ಟಲಿಕ್ಕೆ ಸಾಧ್ಯವಾಗುತ್ತಿಲ್ಲ. ಇವೊತ್ತು 2010-11ನೇ ಸಾಲಿನಲ್ಲಿ ಅನೆಕಲ್ ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಗೆದ್ದಂಥ ಕ್ಷೇತ್ರದಲ್ಲಿ ಅನೆಕಲ್ ತಾಲ್ಲೂಕಿನ ಕಾರ್ಯನಿರ್ವಹಣಾ ಅಧಿಕಾರಿಯವರ ಒಂದು ಹೇಳಿಕೆ ಪಟ್ಟಿ ಇದೆ. ಈ ಹೇಳಿಕೆ ಪಟ್ಟಿಯಲ್ಲಿ ಏನು ಹೇಳುತ್ತಾರೆಂದರೆ ಗುರಿ 5514, ಅನುಮೋದನೆ ಪಡೆದುಕೊಂಡಿರತಕ್ಕಂಥದ್ದು 4002. ಅಂದರೆ ಅನುಮೋದನೆ ಸಿಕ್ಕಿದ ತಕ್ಷಣ ಕೇಂದ್ರ ಸರ್ಕಾರದ ಹಣ ಕೂಡ ಇದಕ್ಕೆ ಬಂದಿರುತ್ತದೆ. ಆದರೆ ಪ್ರಗತಿ ಕೇವಲ 238. ಹಾಗಾಗಿ ಇವೊತ್ತು ಏನು ಐದು ಲಕ್ಷ ಮನೆಗಳನ್ನು ಗುಡಿಸಲುರಹಿತವಾಗಿ ಮಾಡಬೇಕೆಂದು ಸರ್ಕಾರ ಅಂದುಕೊಂಡಿದೆ ಆ ಒಂದು ಕೆಲಸ ಈ ಅಂಕಿ ಅಂಶಗಳನ್ನು ನೋಡಿದಾಗ ಸರ್ಕಾರದ ಒಂದು ಗುರಿಯನ್ನು ಮುಟ್ಟಲಿಕ್ಕೆ ಸಾಧ್ಯವಾಗುತ್ತಿಲ್ಲವೆಂದು ನಾನು ಈ ಸಂದರ್ಭದಲ್ಲಿ ಹೇಳಲಿಕ್ಕೆ ಬಯಸುತ್ತೇನೆ.

ಇವೊತ್ತು ಇತ್ತೀಚೆಗೆ ನಡೆದಂಥ ಒಂದು ಘಟನೆಯನ್ನು ಹೇಳುವುದಕ್ಕೆ ಬಯಸುತ್ತೇನೆ. ಬೆಂಗಳೂರು ಉತ್ತರ ತಾಲ್ಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಣ್ಣಪ್ಪನ ಹಳ್ಳಿ ಗ್ರಾಮಪಂಚಾಯ್ತಿಯ ಸಣ್ಣಪ್ಪನ ಹಳ್ಳಿ ಗ್ರಾಮ ಮತ್ತು ವಿದ್ಯಾನಗರ ಗ್ರಾಮ ಹಾಗೂ ಬೆಟ್ಟಲ್‌ಸೂರು ಗ್ರಾಮಪಂಚಾಯ್ತಿಯ ಬೆಟ್ಟಲ್‌ಸೂರು ಗ್ರಾಮ, ಅಲ್ಲಿ 2000 ಇಸ್ವಿಯೊಳಗಡೆ ಯಾರು ಗುಡಿಸಲುಗಳನ್ನು ಕಟ್ಟಿಕೊಂಡಿರುತ್ತಾರೆ ಅವರಿಗೆ 94(ಸಿ) ನಲ್ಲಿ ನೀವು ಅಪ್ಲಿಕೇಶನ್ ಹಾಕಿಕೊಳ್ಳಿ ಎಂದು ಸರ್ಕಾರ ಹೇಳುತ್ತದೆ. 2000ದೊಳಗಡೆ 94(ಸಿ) ನಲ್ಲಿ ಅರ್ಜಿ ಹಾಕಿಕೊಂಡಿದ್ದರೂ ಕೂಡ 12 ವರ್ಷಗಳಾದರೂ ಕೂಡ

ಸರ್ಕಾರ ಅವರನ್ನು ತೆರವುಗೊಳಿಸಿಲ್ಲ ಹಾಗೂ ಅವರಿಗೆ ಹಕ್ಕುಪತ್ರವನ್ನು ಕೊಟ್ಟು ಸಕ್ರಮ ಕೂಡ ಮಾಡಿಲ್ಲ. ಆದರೆ ನಿನ್ನೆ ತಹಸೀಲ್ದಾರರು ಅವರುಗಳಿಗೆ ನೋಟೀಸ್ ಅನ್ನು ಕೊಟ್ಟು ನಿಮ್ಮ ಮನೆಯನ್ನು ಒಡೆದು ಹಾಕುತ್ತೇವೆಂದು ಹೇಳಿದ್ದಾರೆ. ಇವೊತ್ತು ಇರತಕ್ಕಂಥ ಪರಿಸ್ಥಿತಿಯಲ್ಲಿ ನಾವು ಗುಡಿಸಲು ಮುಕ್ತ ಮಾಡುವುದೆಂದರೆ ಅಲ್ಲಿ ಬುಲ್ಡೋಜರ್ ತಂದು ಒಡೆದು ಹಾಕಿ ಅವರನ್ನು ಅಲ್ಲಿಂದ ಓಡಿಸುವುದೇ? ಅಥವಾ ಸೂರು ಇಲ್ಲದವರಿಗೆ ಮನೆ ಕಟ್ಟಿ ಅವರು ನೆಮ್ಮದಿಯಾಗಿ ವಾಸ ಮಾಡುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂಥದ್ದೇ ಎನ್ನುವಂಥದ್ದನ್ನು ನಾವು ವಿಚಾರ ಮಾಡಬೇಕಾಗಿದೆ. ಇಷ್ಟು ಸಮಯ ನಾನು ಬೆಂಗಳೂರು ನಗರ ಜಿಲ್ಲೆಗೆ ಸೀಮಿತವಾಗಿ ನಾನು ಮಾತನಾಡುತ್ತಿದ್ದೇನೆ. ನನ್ನ ಸ್ವಂತ ಗ್ರಾಮವಾದ ಬೊಮ್ಮಸಂದ್ರದಲ್ಲಿ ನಾಲ್ಕು ಎಕರೆ ಜಾಗವನ್ನು ಆಶ್ರಯ ಮನೆಗಳಿಗೆ ಮೀಸಲಾಗಿಟ್ಟಿತ್ತು. ಅದರ ಪಟ್ಟಿ ಕೂಡ ತಯಾರಾಗಿದೆ ಹಾಗೂ ಜಿಲ್ಲಾಧಿಕಾರಿಗಳಿಂದ ಆದೇಶ ಆಗಿ ತಾಲ್ಲೂಕು ಪಂಚಾಯ್ತಿಗೆ ಜಮೀನು ಹಸ್ತಾಂತರ ಕೂಡ ಆಗಿದೆ. ಅಲ್ಲಿ ಕೇವಲ ದಲಿತರಿಗೆ ಮಾತ್ರ ಮನೆಗಳನ್ನು ಕೊಡಲಿಕ್ಕೆ ಅವಕಾಶ ಇದೆ, ಬೇರೆಯವರಿಗೆ ಕೊಡಲಿಕ್ಕೆ ಅವಕಾಶ ಇಲ್ಲ ಎನ್ನುವ ಕಾರಣಕ್ಕಾಗಿ 31 ಎಕರೆ ಜಾಗವನ್ನು ಕೆ.ಐ.ಎ.ಡಿ.ಬಿಯವರು ಅಕ್ರಮವಾಗಿ ವಶಪಡಿಸಿಕೊಂಡು ಅವರ ದಾಖಲೆಯ ಮೇಲೆ ತೆಗೆದುಕೊಂಡು ಬಂದಿದ್ದಾರೆ. ಅದಕ್ಕೆ ನಾನು ಹೋರಾಟ ಮಾಡಿ ಇದು ಕೆ.ಐ.ಎ.ಡಿ.ಬಿ. ಜಾಗ ಅಲ್ಲ, ಇದು ಸರ್ಕಾರಿ ಜಾಗ, ಗ್ರಾಮದ ಉದ್ದೇಶಕ್ಕಾಗಿ, ಗ್ರಾಮದ ಅಭಿವೃದ್ಧಿಗಾಗಿ ಈ ಜಾಗ ಬೇಕೆಂದು ಕೆ.ಐ.ಎ.ಡಿ.ಬಿಯಿಂದ ಪಹಾಣಿಯನ್ನು ರದ್ದು ಮಾಡಿಸಿ ಸರ್ಕಾರದ ಹೆಸರಿಗೆ ತಂದಿದ್ದೇನೆ. ಆ 31 ಎಕರೆ ಜಾಗದ ಬಗ್ಗೆ ಸರ್ವೆ ಮಾಡಿ ಎಂದು ಮೂರು ವರ್ಷದಿಂದ ಹೇಳುತ್ತಿದ್ದೇನೆ. ಆದರೆ ಸರ್ವೆ ಮಾಡಲಿಕ್ಕೆ ಯಾರು ಮುಂದೆ ಬರುತ್ತಿಲ್ಲ. ಇವೊತ್ತು ಅಲ್ಲಿ ಸಾಕಷ್ಟು ಜಾಗ ಇದ್ದರೂ ಕೂಡ ಆ ದಲಿತರಿಗೆ ಕೊಟ್ಟಂಥ ಆಶ್ರಯ ಯೋಜನೆಯಡಿ ಮಂಜೂರು ಮಾಡಿರುವಂಥ ಜಾಗ, ಹಸ್ತಾಂತರ ಮಾಡಿರುವಂಥ ಜಮೀನನ್ನು ವಾಪಸ್ಸು ಕಸಿದುಕೊಳ್ಳಬೇಕೆನ್ನುವ ಒಂದೇ ಒಂದು ಉದ್ದೇಶದಿಂದ ಶಾಲೆ ಮತ್ತು ಆಸ್ಪತ್ರೆಗೆ ಆ ಜಾಗ ಬೇಕೆಂದು ಅದನ್ನು

ವಾಪಸ್ಸು ಪಡೆದುಕೊಂಡಿದ್ದಾರೆ. ಈ ಒಂದು ನಿಟ್ಟಿನಲ್ಲಿ ನಾವು ಗುಡಿಸಲು ರಹಿತ ರಾಜ್ಯವನ್ನು ನಿರ್ಮಾಣ ಮಾಡಲಿಕ್ಕೆ ಆಗುತ್ತದೆಯೇ? ಯಾರದೋ ಚೇಲಾಗಳಿಗೆ ನಾವು ಮನೆಗಳನ್ನು ಕೊಡಬೇಕು, ಹಳೆಯ ಮನೆಗಳಿಗೆ ನಾವು ಕೊಟ್ಟು ಪ್ರಗತಿಯನ್ನು ತೋರಿಸಬೇಕು ಎನ್ನುವಂಥ ಒಂದು ಉದ್ದೇಶ ಇಟ್ಟುಕೊಂಡರೆ ಇದು ಮಾಡಲಿಕ್ಕೆ ಸಾಧ್ಯವಿಲ್ಲ. ಇವೊತ್ತು ಇಲ್ಲಿ ನೋಡಿದಂಥ ಅಂಕಿಅಂಶಗಳಲ್ಲಿ ಕೊಟ್ಟಿರತಕ್ಕಂಥ ಮನೆಗಳ ಸಂಖ್ಯೆ ಮತ್ತು ನಿವೇಶನಗಳ ಸಂಖ್ಯೆಯನ್ನು ನೋಡಿದಾಗ ನಿವೇಶನಗಳಿಗೆ ಇವೊತ್ತು ಆನೆಕಲ್ ತಾಲ್ಲೂಕನ್ನು ತೆಗೆದುಕೊಂಡಾಗ ಸುಮಾರು ಐದು ವರ್ಷದಿಂದ ಕೂಡ 180 ಎಕರೆ ಕಾಯ್ದಿರಿಸಿದೆ. 180 ಎಕರೆಯಲ್ಲಿ ಇವೊತ್ತಿಗೂ 5 ಎಕರೆ ಜಾಗವನ್ನು ಕೂಡ ಕೊಡಲಿಕ್ಕೆ ಆಗಲಿಲ್ಲ. ಕೊಡುವ ಇಚ್ಛೆ ಇಲ್ಲವೋ, ಕೊಡುವುದಕ್ಕೆ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಹೀಗಿರತಕ್ಕಂಥ ಸಂದರ್ಭದಲ್ಲಿ ನಿವೇಶನಗಳನ್ನು ಕೊಡಲಿಕ್ಕೆ ನಮ್ಮಲ್ಲಿ ಇಚ್ಛೆ ಇಲ್ಲ. ಮನೆಗಳನ್ನು ಮಾತ್ರ ಆರು ಲಕ್ಷಕ್ಕೂ ಮಿಗಿಲಾದ ಮನೆಗಳನ್ನು ಕೊಟ್ಟಿದ್ದೇವೆಂದರೆ ಅದರಲ್ಲಿ ಎಷ್ಟು ಮನೆಗಳು ಇವೊತ್ತು ಹಳೆಯ ಮನೆಗಳಿಗೆ ನಾವು ಹಣವನ್ನು ಕೊಟ್ಟಿದ್ದೇವೆ, ಎಷ್ಟು ಗುಡಿಸಲುಗಳನ್ನು ತೆರವುಗೊಳಿಸಿದ್ದೇವೆನ್ನುವಂಥ ವಿಚಾರವನ್ನು ನಾವು ಇವೊತ್ತು ಪರಿಗಣಿಸಬೇಕಾಗುತ್ತದೆ.

(ಮಾನ್ಯ ಉಪಸಭಾಪತಿಯವರು ಪೀಠವನ್ನಲಂಕರಿಸಿದರು)

ಇವೊತ್ತು ಫಲಾನುಭವಿಗಳ ಆಯ್ಕೆ ಮಾಡುವಂಥ ಸಂದರ್ಭದಲ್ಲಿ ವಿಧಾನ ಸಭಾ ಶಾಸಕರಷ್ಟೇ ಜವಾಬ್ದಾರಿ ಎನ್ನುವಂಥದಾಗಿದೆ. ಇವೊತ್ತು ಮೇಲ್ಮನೆಯ ಶಾಸಕರಿಗೂ ಜವಾಬ್ದಾರಿ ಇರುವುದರಿಂದ ವಿಧಾನ ಪರಿಷತ್ತಿನ ಶಾಸಕರನ್ನು ಕೂಡ ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಒಂದು ನಿರ್ದೇಶನವನ್ನು ನೀವು ನೀಡಬೇಕು. ಜಾಗೃತಿ ಸಮಿತಿಯಲ್ಲಿ ಸೂಕ್ತವಾದ ಫಲಾನುಭವಿಗಳ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ವಿಧಾನ ಪರಿಷತ್ತಿನ ಶಾಸಕರಿಗೂ ಕೂಡ ಅಷ್ಟೇ ಜವಾಬ್ದಾರಿ ಇದೆ ಎನ್ನುವಂಥದ್ದನ್ನು ತಾವು ಒಬ್ಬ ವಿಧಾನ ಪರಿಷತ್ತಿನ ಶಾಸಕರಾಗಿ ಅರ್ಥ ಮಾಡಿಕೊಳ್ಳಬೇಕು. ಈ ಒಂದು ಸಂದರ್ಭದಲ್ಲಿ

ಏನು ಪಟ್ಟಿ ತಯಾರಿದ ಆ ಪಟ್ಟಿಯನ್ನು ಚುನಾವಣಾ ಸಂದರ್ಭದಲ್ಲಿ ಕಡೆಯ ಘಳಿಗೆಯಲ್ಲಿ ಗಡಿಬಿಡಿಯಲ್ಲಿ ಹಕ್ಕುಪತ್ರಗಳನ್ನು, ಗುಡಿಸಲುಗಳಿಗೆ ಹಣವನ್ನು ಬಿಡುಗಡೆ ಮಾಡುವಂಥ ಕೆಲಸ, ತರಾತುರಿಯಲ್ಲಿ ಮಾಡುವಂಥ ಕೆಲಸವನ್ನು ತಡೆಯಬೇಕು. ಇವೊತ್ತು ಏನೇ ಪಟ್ಟಿ ತಯಾರಾಗಿದ್ದರೂ ಆ ಪಟ್ಟಿಯನ್ನು ಗ್ರಾಮಸಭೆಗಳಲ್ಲಿ ತಯಾರು ಮಾಡಬೇಕು. ಗ್ರಾಮಸಭೆಯಲ್ಲಿ ಪಟ್ಟಿ ತಯಾರಾದ ಮೇಲೆ ಕಡ್ಡಾಯವಾಗಿ ಜಾಗೃತಿ ಸಮಿತಿಗೆ ವಿಧಾನ ಪರಿಷತ್ತಿನ ಶಾಸಕರೂ ಕೂಡ ಜಾಗೃತಾ ಸಮಿತಿಯ ಸದಸ್ಯರಾಗಿರುವುದರಿಂದ ಆ ಒಂದು ಆಯ್ಕೆ ಪಟ್ಟಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಸಹಿ ಕೂಡ ಇರಬೇಕು. ಆಗ ಮಾತ್ರ ಆ ಪಟ್ಟಿಯನ್ನು ಮಂಜೂರು ಮಾಡಬೇಕೆಂದು ನಾನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಜೊತೆಗೆ ಆ ಜಾಗೃತ ಸಮಿತಿಯಲ್ಲಾದರೂ ಕೂಡ ಇವೊತ್ತು ಫಲಾನುಭವಿಗಳಿಗೆ ಇರಬೇಕಾದಂಥ ಅರ್ಹತೆಯನ್ನು ಪರಿಶೀಲಿಸಬೇಕು. ಇವೊತ್ತು 180 ಎಕರೆ ಅಂದರೆ ಬೆಂಗಳೂರಿನಲ್ಲಿ ಇದು ಸಾವಿರ ಕೋಟಿ ರೂಪಾಯಿಯ ಆಸ್ತಿ. ಈ ಸಾವಿರ ಕೋಟಿ ರೂಪಾಯಿಯ ಆಸ್ತಿಯನ್ನು ಕಳ್ಳರಿಗೆ, ಕಾಕರಿಗೆ, ಚೇಲಾಗಳಿಗೆ ಕೊಡಲಿಕ್ಕೆ ಸಾಧ್ಯವಿಲ್ಲ. ಇದನ್ನು ಬಡವರಿಗೆ ಕೊಡಬೇಕು. ಬಡವರಿಗೆ ಕೊಡಬೇಕಾಗಿರುವುದರಿಂದ ಈ ಪಟ್ಟಿಯನ್ನು ಓಂಬಡ್ಸ್‌ಮನ್ ಸಮಿತಿಗೆ ಕೊಟ್ಟು ಆ ಪಟ್ಟಿಯಲ್ಲಿನ ಯಾರು ಅರ್ಹರೆಂದು ದೃಢೀಕರಣ ಮಾಡುತ್ತಾರೆ ಆ ದೃಢೀಕರಣ ಮಾಡಿದವರಿಗೆ ಮಾತ್ರ ಮನೆಗಳನ್ನು ಕೊಡಬೇಕು. ತಾವು ಇದನ್ನು ಬೇರು ಮಟ್ಟದಿಂದ ಸಮಾಜದ ಸುಧಾರಣೆ ಮಾಡಿಕೊಂಡು ಬಂದಿರತಕ್ಕಂಥ ತಾವು ಒಬ್ಬ ಜವಾಬ್ದಾರಿಯುತ ಮಂತ್ರಿಗಳು ಹಾಗಾಗಿ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸುತ್ತೀರಾ ಎನ್ನುವ ನಂಬಿಕೆ ನಿಮ್ಮ ಮೇಲೆ ನಮಗೆ ಇದೆ. ಅದನ್ನು ಮಾಡಬೇಕು. ನಮ್ಮ ಒಂದೇ ಕಾಳಜಿ ಏನೆಂದರೆ, ಯಾರು ಬಡವರಿದ್ದಾರೆ, ನಿಜವಾಗಲೂ ಯಾರು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ, ಯಾರಿಗೆ ನಿಜವಾಗಲೂ ಇರಲಿಕ್ಕೆ ಸೂರು ಇಲ್ಲ ಅಂತಹವರನ್ನು ಬುಲ್ಡೋಜ್ ಮಾಡಿ ಓಡಿಸುವುದರ ಬದಲು ಎಲ್ಲೆಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ, ಎಲ್ಲೆಲ್ಲಿ 94(ಸಿ) ಯಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ನಿಯಮಾನುಸಾರ

ಹಕ್ಕುಪತ್ರಗಳನ್ನು ಕೊಟ್ಟು ಮನೆಯನ್ನು ಕಟ್ಟಿಕೊಡುವಂಥ ಕೆಲಸವನ್ನು ನೀವು ಮಾಡಬೇಕು. ಕಡೆಯದಾಗಿ ಒಂದು ಮನವಿ ಏನೆಂದರೆ ಈ ಯೋಜನೆಯ ಮೇಲೆ ತಾವು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೀರಿ. ಆದರೆ ಫಲಾನುಭವಿಗಳಿಂದ ತಾವು ತೆಗೆದುಕೊಳ್ಳುತ್ತಿರುವುದು ಕೇವಲ 45 ಲಕ್ಷ ರೂಪಾಯಿಗಳು. ಈ ಸಾವಿರ ಕೋಟಿ ಖರ್ಚು ಮಾಡುವಂಥವರಿಗೆ 45 ಲಕ್ಷ ರೂಪಾಯಿ ಇದು ಶೇಕಡ ಅರ್ಧದಷ್ಟು ಕೂಡ ಇಲ್ಲ. ಆದ್ದರಿಂದ ಇದನ್ನು ಕೂಡ ಮುಕ್ತ ಮಾಡಿದರೆ ಸರ್ಕಾರ ಒಂದು ಉಚಿತವಾಗಿ ಮನೆಯನ್ನು ಕೊಟ್ಟಿದ್ದೇವೆಂದು ಹೇಳಿಕೊಳ್ಳುವಂಥ ಒಂದು ಪರಿಸ್ಥಿತಿ ಆಗುತ್ತದೆ. ಅದು ಅಲ್ಲದೆ ನೀವು ಗುಡಿಸಲು ನಿವಾಸಿಗಳ ಹತ್ತಿರ ಮೂರುವರೆ ಸಾವಿರ ರೂಪಾಯಿ ಹಣವನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಸಾಯಂಕಾಲ-ಬೆಳಿಗ್ಗೆ ಕೂಲಿ ಮಾಡಬೇಕು. ಸಾಯಂಕಾಲ 20-25ರೂಪಾಯಿಗಳು ಒಂದು ಕೆ.ಜಿ. ಅಕ್ಕಿಗೆ ನೀಡಿ ತಂದು ಊಟ ಮಾಡಬೇಕು. ಹೀಗಿರತಕ್ಕಂಥ ಪರಿಸ್ಥಿತಿಯಲ್ಲಿ ಆ ಮೂರುವರೆ ಸಾವಿರ ರೂಪಾಯಿ ಕೂಡ ಸಡಿಲಗೊಳಿಸಿ ಅದನ್ನು ಸರ್ಕಾರದ ವತಿಯಿಂದ ಕೊಡಬೇಕೆನ್ನುವಂಥ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತ ನನಗೆ ಮಾತನಾಡಲು ಅವಕಾಶ ಕೊಟ್ಟಂಥ ಸಭಾಪತಿಯವರಿಗೆ ಹಾಗೂ ಸದನಕ್ಕೆ ವಂದಿಸಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ವಿ.ಆರ್. ಸುದರ್ಶನ್ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಇದು ಆನೇಕಲ್ ಕ್ಷೇತ್ರಕ್ಕೆ ಸೀಮಿತವಾದಂಥ ವಿಷಯವಲ್ಲ. ಇದು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಮಾನ್ಯ ವಿ. ಸೋಮಣ್ಣ ಅವರಿಗೆ ಕೂಡ ಗೊತ್ತಿರುವಂತೆ ಸುಮಾರು ಐದು ಲಕ್ಷ ಗುಡಿಸಲು ನಿವಾಸಿಗಳಿಗೆ ಮನೆಗಳನ್ನು ಕೊಡತಕ್ಕಂತಹ ಅಗತ್ಯ ಈ ರಾಜ್ಯದಲ್ಲಿದೆ. ಇದು ಮಾನ್ಯ ಸಚಿವರ ಗಮನಕ್ಕೂ ಕೂಡ ಬಂದಿದೆ ಎಂದು ತಿಳಿದುಕೊಂಡಿದ್ದೇನೆ. ದಯಮಾಡಿ ಸಚಿವರು ಸುತ್ತೋಲೆಯ ಬಗ್ಗೆ ಗಮನ ಹರಿಸಬೇಕು. ಈ ಸದನದ ಮಹತ್ವ ಬಗ್ಗೆ ಎಷ್ಟರ ಮಟ್ಟಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಗಮನಹರಿಸಿದೆ ಅಥವಾ ಸರ್ಕಾರ ಗಮನ ಹರಿಸಿದೆ ಎನ್ನುವ ಕಾರಣಕ್ಕಾಗಿ ಹೇಳುತ್ತಿದ್ದೇನೆ. ದಿನಾಂಕ 15.12.2011ರಲ್ಲಿ ಒಂದು ಸುತ್ತೋಲೆಯನ್ನು ಅಲ್ಲಿಂದ ಹೊರಡಿಸಿ ಜಿಲ್ಲಾ

ಪಂಚಾಯಿತಿ ಸಿಇಟಿ ಅವರಿಗೆ ಹಾಗೆಯೇ ತಾಲ್ಲೂಕು ಪಂಚಾಯಿತಿ ಇಟಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಪ್ರತಿಗಳನ್ನು ಅವರಿಗೂ ಕಳುಹಿಸುವುದರ ಜೊತೆಗೆ ರಾಜ್ಯದ ಎಲ್ಲಾ ವಿಧಾನ ಸಭಾ ಮಾನ್ಯ ಶಾಸಕರುಗಳಿಗೆ ಕಳುಹಿಸುತ್ತಾ, ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿರುವ ಮನೆಗಳ ಗುರಿಗಳಿಗೆ ಅರ್ಹ ಫಲಾನುಭವಿಗಳನ್ನು ನಿಯಮಾನುಸಾರ ಅರ್ಹಗೊಳಿಸಿ, ನಿಗದಿತ ಅವಧಿಯೊಳಗೆ ನಿಗಮದಿಂದ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸುವುದಷ್ಟೇ. ಅಂದರೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ ವಿಧಾನ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇಲ್ಲವೇ? ಅಥವಾ ವಿಧಾನ ಪರಿಷತ್ತಿನ ಸದಸ್ಯರುಗಳ ಜವಾಬ್ದಾರಿ ಇದರಲ್ಲಿ ಇಲ್ಲವೇ ಎನ್ನುವುದನ್ನು ದಯವಿಟ್ಟು ಸಚಿವರು ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿ ಹೇಳಬೇಕು. ಇದರ ಜೊತೆಗೆ ಇವತ್ತು 2001ನೇ ಇಸವಿಯಲ್ಲಿ ರಾಜೀವ್ ಗಾಂಧಿ ನಿಗಮ ಪ್ರಾರಂಭವಾಯಿತು. ನಿಗಮ ಪ್ರಾರಂಭವಾದ ಮೇಲೆ ಆಶ್ರಯ ಇರಬಹುದು, ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ಅವಾಸ್ ಯೋಜನೆ, ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆ ಇವೆಲ್ಲಾ ಅನುಷ್ಠಾನ ಮಾಡಿಕೊಂಡು ಬಂದಿದೆ. 2010-2011ರಿಂದ ಬಸವ ಇಂದಿರಾ ಅವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ನನ್ನ ಮನೆ ಯೋಜನೆ, ಗ್ರಾಮೀಣ ನಿವೇಶ್ ಯೋಜನೆ, ವಾಜಪೇಯಿ ನಗರ ನಿವೇಶ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಶ್ರೀ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಇದ್ದಾಗ ಮತ್ತು ಇವತ್ತಿನ ಶ್ರೀ ಡಿ.ವಿ. ಸದಾನಂದಗೌಡರ ನೇತೃತ್ವದ ಸರ್ಕಾರದಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ನಿಮಗೆ ಬೇಲೂರು ಘೋಷಣೆ ಕೂಡ ನೆನಪು ಇರಬಹುದು. ನಮ್ಮಲ್ಲಿ ಆಡಳಿತ ವಿಕೇಂದ್ರೀಕರಣದ ವ್ಯವಸ್ಥೆಯಾಗಿದೆ. ಅದನ್ನು ಬಲಪಡಿಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗಬೇಕಾಗುತ್ತದೆ. ಆಡಳಿತ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳು ಸುಪ್ರೀಂ ಆಗಿರುತ್ತವೆ. ಗ್ರಾಮ ಸಭೆಗಳು ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎನ್ನುವುದು ಬೇರೆ ಪ್ರಶ್ನೆ. ನಡೆಸತಕ್ಕಂತಹ ಕಷ್ಟದ ಪ್ರಶ್ನೆ ಇರಬಹುದು. ಆದರೆ ನಮ್ಮ ನಿಯಮಗಳು

ಮತ್ತು ನಮ್ಮ ಉದ್ದೇಶಗಳು ಏನಿವೆ? ಗ್ರಾಮ ಸಭೆಗಳಲ್ಲಿ ಫಲಾನುಭವಿಗಳು ಆಯ್ಕೆಯಾಗಬೇಕು. ಅಲ್ಲಿ ಫಲಾನುಭವಿಗಳು ಆಯ್ಕೆಯಾದ ಮೇಲೆ, ಜಾಗೃತಿ ಸಮಿತಿಗೆ ಬರಬೇಕು. ಜಾಗೃತಿ ಸಮಿತಿಯಲ್ಲಿ ಸದಸ್ಯರುಗಳು ಯಾರ್ಯಾರು ಇದ್ದಾರೆ? ಕೇವಲ ವಿಧಾನಸಭಾ ಸದಸ್ಯರುಗಳು ಮಾತ್ರ ಇದ್ದಾರೆಯೇ? ವಿಧಾನಸಭಾ ಸದಸ್ಯರುಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅವರು ನೇರವಾಗಿ ಜನರಿಂದ ಆಯ್ಕೆಯಾಗಿ ಬಂದಿರತಕ್ಕಂತಹ ಹಿನ್ನೆಲೆಯಲ್ಲಿ ಜನರ ಒತ್ತಡಗಳು ಮತ್ತು ಜನರ ನಿರೀಕ್ಷೆ ಅವರ ಮೇಲೆ ಹೆಚ್ಚು ಇರುತ್ತದೆ. ಅದರ ಬಗ್ಗೆ ನನ್ನ ತಕರಾರು ಇಲ್ಲ. ಆದರೆ ವಿಧಾನ ಪರಿಷತ್ತಿನ ಸದಸ್ಯರುಗಳನ್ನು ಏಕೆ ನಿರ್ಲಕ್ಷ್ಯ ಮಾಡುತ್ತೀರಾ. ಆಯಾಯ ತಾಲ್ಲೂಕುಗಳಲ್ಲಿ ಇಡೀ ರಾಜ್ಯದಲ್ಲಿ ಎಲ್ಲಾ ವಿಧಾನ ಪರಿಷತ್ತಿನ ಸದಸ್ಯರುಗಳು ಎಲ್ಲಾ ತಾಲ್ಲೂಕುಗಳಿಗೆ ಹೋಗಿ ತಮ್ಮ ಅಭಿಪ್ರಾಯಗಳನ್ನು ಹೇಳಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಕನಿಷ್ಠ ಅವರ ತಾಲ್ಲೂಕಿನಲ್ಲಿ ನಡೆಯತಕ್ಕಂತಹ ಜಾಗೃತಿ ಸಮಿತಿಯ ಸಭೆಗಳಲ್ಲಿ ಅವರಿಗೆ ಆಹ್ವಾನ ಮಾಡುವುದಿಲ್ಲ. ಅವರುಗಳನ್ನು ಕರೆಯುವುದಿಲ್ಲ. ಏಕಾಏಕಿ ಅವರ ಇಷ್ಟಕ್ಕೆ ಪಟ್ಟಿ ಮಂಜೂರಾತಿ ಆಗುತ್ತದೆ ಎಂದರೆ ಅದಕ್ಕೆ ಸಮಿತಿಯನ್ನು ಕೊಡುತ್ತೀರಾ? ಇದು ಆಡಳಿತ ಎಂದು ಅನ್ನಿಸಿಕೊಳ್ಳುತ್ತದೆಯೇ ಇದನ್ನು ನೀವೇ ಹೇಳಿ. ಒಂದು ಕಡೆ ಆಡಳಿತ ವಿಕೇಂದ್ರೀಕರಣಕ್ಕೆ ಅಪಚಾರವನ್ನು ಮಾಡುತ್ತೀರಿ. ಯಾವ ಗ್ರಾಮಸಭೆಗಳಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ಅಲ್ಲಿ ಆಗತಕ್ಕಂತಹ ವಿಚಾರವನ್ನು ಬಿಟ್ಟು ಇನ್ನು ಯಾರೋ ತಯಾರು ಮಾಡಿದಂತಹ ಪಟ್ಟಿಗೆ ಅನುಮೋದನೆಯನ್ನು ಕೊಡುವಂತಹ ಕೆಲಸವಾಗುತ್ತದೆ. ಮತ್ತೊಂದು ಕಡೆ ವಿಧಾನ ಪರಿಷತ್ತಿನ ಸದಸ್ಯರುಗಳನ್ನು ಕಡೆಗಣಿಸುತ್ತೀರಿ ಎಂದು ಹೇಳುವುದಾದರೆ ನಿಮ್ಮ ಜವಾಬ್ದಾರಿ ಮತ್ತು ವಿವೇಚನೆಯನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಆದ್ದರಿಂದ ಈ ಸದನದ ಗೌರವದ ಮತ್ತು ಮಹತ್ವದ ಪ್ರಶ್ನೆ ಕೂಡ ಆಗುತ್ತದೆ. ಇದರ ಬಗ್ಗೆ ಕೂಡ ಮಾನ್ಯ ಸಚಿವರು ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿ ಹೇಳಬೇಕಾಗುತ್ತದೆ. ಇವತ್ತು ಬೇಲೂರು ಘೋಷಣೆಯ ಬಗ್ಗೆ ಕೂಡ ಗೊತ್ತಿದೆ. ಇವತ್ತು ನೆನಪು ಮಾಡಿಕೊಳ್ಳಬೇಕಾದಂಥದ್ದು ಎಂದರೆ, ಎರಡು ತಿಂಗಳ

ಹಿಂದೆ ನಾವು ನಮ್ಮ ಪಬ್ಲಿಕ್ ಅಕೌಂಟ್ಸ್ ಕಮಿಟಿ ವತಿಯಿಂದ ದೆಹಲಿಗೆ ಹೋಗಿದ್ದೆವು. ಇಲ್ಲಿ ಶ್ರೀ ಬಳಿಗಾರವರು ಅಧಿಕಾರಿಗಳಾಗಿದ್ದರು ಅವರು ಬಹಳ ಒಳ್ಳೆಯ ಅಧಿಕಾರಿ. ಇವತ್ತು ಕೇಂದ್ರ ಸರ್ಕಾರ ಅವರಿಗೆ ಹುಡ್ಕೋದಲ್ಲಿ ಅತ್ಯಂತ ಜವಾಬ್ದಾರಿಯುತವಾದಂತಹ ಹುದ್ದೆಯನ್ನು ಕೊಟ್ಟಿದೆ. ಅವರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಆ ನಿಗಮದಲ್ಲಿರತಕ್ಕಂತಹ ಏನೆಲ್ಲಾ ಪ್ರಯೋಜನಗಳನ್ನು ಕರ್ನಾಟಕ ಸರ್ಕಾರ ಗಳಿಸಿಕೊಳ್ಳಬಹುದೆಂದು ಹೇಳಿ ಆ ಸಭೆಗೆ ಹೋದಂತಹ ಸಂದರ್ಭದಲ್ಲಿ ಅನೇಕ ಮಾಹಿತಿಗಳನ್ನು ಶ್ರೀ ಬಳಿಗಾರವರು ನಮಗೆ ಒದಗಿಸಿಕೊಟ್ಟಿದ್ದಾರೆ. ಇವತ್ತು ಕರ್ನಾಟಕ ರಾಜ್ಯದಲ್ಲಿ ಬಡವರಿಗೆ ಮನೆಗಳನ್ನು ಕೊಡಬೇಕೆಂಬ ಕಲ್ಪನೆ ಪ್ರಾರಂಭವಾಗಿದ್ದ ದಿವಂಗತ ಡಿ. ದೇವರಾಜ ಅರಸುರವರ ಸರ್ಕಾರದಲ್ಲಿ. ನಂತರ ಶ್ರೀ ಎಸ್.ಎಂ. ಕೃಷ್ಣರವರ ಸರ್ಕಾರದಲ್ಲಿ ಅದಕ್ಕಿಂತ ಮುಂಚೆ ಈ ಹೆಸರುಗಳನ್ನು ಮಾಡಿದಂಥವರು ಶ್ರೀ ಎಸ್. ಬಂಗಾರಪ್ಪನವರು. ನೆನ್ನೆ ಕೂಡ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದೆವು. ಆಶ್ರಯ, ಅಂಬೇಡ್ಕರ್ ವ್ಯಕ್ತಿಗಳ ಹೆಸರನ್ನು ಇಟ್ಟು ಈ ರೀತಿಯ ಯೋಜನೆಗಳನ್ನು ಬಡವರಿಗೆ ಅನುಕೂಲವಾಗಲಿ ಎಂದು ಆ ಯೋಜನೆಗಳನ್ನು ಮಾಡಿದರು. ಇವತ್ತು ಕೇಂದ್ರ ಸರ್ಕಾರ ಶೇಕಡ 75 ರಷ್ಟು ಹಣವನ್ನು ಇಂದಿರಾ ಅವಾಸ್ ಯೋಜನೆಯಡಿಯಲ್ಲಿ ಹಣವನ್ನು ಕೊಡುತ್ತಿದೆ. ಕೇಂದ್ರ ಸರ್ಕಾರ ಭಾರತ್ ನಿರ್ಮಾಣ ಯೋಜನೆಯಡಿಯಲ್ಲಿ ಶೇಕಡ 75 ರಷ್ಟು ಹಣವನ್ನು ಸಹಾಯಧನದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಕೊಡುತ್ತಿದೆ. ಶೇಕಡ 25 ರಷ್ಟು ಹಣವನ್ನು ಕರ್ನಾಟಕ ಸರ್ಕಾರ ಕೊಡಬೇಕಾಗುತ್ತದೆ. ನಮಗೆ ಒಂದು ಕ್ಲಾರಿಫಿಕೇಷನ್ ಅನ್ನು ಮಾನ್ಯ ಸಚಿವರು ಮಾಡಬೇಕು. ಇಂದಿರಾ ಅವಾಸ್ ಯೋಜನೆ ಬೇರೆಯೇ, ಬಸವ ಇಂದಿರಾ ವಸತಿ ಯೋಜನೆ ಬೇರೆಯೇ? ಬಸವೇಶ್ವರರನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. 11ನೇ ಶತಮಾನದಲ್ಲಿ ಇಡೀ ರಾಷ್ಟ್ರಕ್ಕೆ ಸಮಾಜವಾದದ ಚಿಂತನೆಗಳನ್ನು ಬೋಧಿಸಿದಂಥವರು. ಅನುಭವ ಮಂಟಪದ ಕಲ್ಪನೆಯನ್ನು ನಮಗೆ ಕೊಟ್ಟಂಥವರು. ಸಮಾಜವಾದದ ಸಿದ್ಧಾಂತವನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗಬೇಕು ಎನ್ನುವಂತಹ

ಚಿಂತನೆಯನ್ನು ಕೊಟ್ಟಂಥವರು. ಅಂತಹ ಮಹಾನ್ ವ್ಯಕ್ತಿ ಹೆಸರಿನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಿರುವಂಥದ್ದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಇವೆರಡು ಸೇರಿ ಒಂದೇ ಯೋಜನೆಯೇ ಅಥವಾ ಕೇಂದ್ರ ಸರ್ಕಾರ ಕೊಟ್ಟಿರುವಂತಹ ಇಂದಿರಾ ಅವಾಸ್ ಯೋಜನೆ ಬೇರೆಯೇ, ಬಸವ ಇಂದಿರಾ ಅವಾಸ್ ಯೋಜನೆ ಒಂದೆಯೇ? ಯಾವ್ಯಾವ ಯೋಜನೆಗಳಲ್ಲಿ ರಾಜ್ಯದ ಪಾಲು ಎಷ್ಟು ಹಣವನ್ನು ಕೊಡುತ್ತಿದೆ ಮತ್ತು ಕೇಂದ್ರ ಸರ್ಕಾರ ಎಷ್ಟು ಪಾಲು ಹಣವನ್ನು ಕೊಡುತ್ತಿದೆ ಎನ್ನುವಂತಹ ವಿವರಗಳನ್ನು ಮಾನ್ಯ ಸಚಿವರು ಕೊಡಬೇಕಾಗುತ್ತದೆ. ಅದರ ಬಗ್ಗೆ ಸರ್ಕಾರದ ನೀತಿ ಏನು? ನನಗೆ ಸ್ಪಷ್ಟವಾಗಿ ಗೊತ್ತಾಗಬೇಕು. ಫಲಾನುಭವಿಗಳನ್ನು ಆಯ್ಕೆ ಮಾಡತಕ್ಕಂಥವರು ಗ್ರಾಮ ಸಭೆಯೇ ಅಥವಾ ಮತ್ಯಾರು ಮಾಡುತ್ತಾರೆ, ಜಾಗೃತಿ ಸಮಿತಿಗಳ ಅಧಿಕಾರ ಮತ್ತು ನಿಯಮಗಳೇನು? ಮತ್ತು ಅದಕ್ಕೆ ಯಾರ್ಯಾರು ಸದಸ್ಯರುಗಳಿದ್ದಾರೆ. ಅದಕ್ಕೆ ನೀವು ಹೇಳಿರುವಂತಹ ಗೈಡ್‌ಲೈನ್‌ಗಳು ಏನಿವೆ ಎನ್ನುವಂಥದ್ದು ಒಂದು. ಅಲ್ಲಿ ಒಪ್ಪಿಕೊಂಡ ಮೇಲೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಿಗಮದ ವೈಬ್‌ಸೈಟ್‌ನಲ್ಲಿ ಪ್ರಕಟವಾಗುವಂಥದ್ದು. ಇಷ್ಟು ವಿಷಯಗಳ ಬಗ್ಗೆ ಮಾಹಿತಿಯನ್ನು ಕೊಡತಕ್ಕಂಥದ್ದು. ಮತ್ತೆ ಒಂದು ನಿರ್ಧಾರ ತೆಗೆದುಕೊಂಡ ಮೇಲೆ ಐದು ಲಕ್ಷ ಗುಡಿಸಲು ವಾಸಿಗಳು ಈ ರಾಜ್ಯದಲ್ಲಿದ್ದಾರೆ ಎಲ್ಲಾ ಜಾತಿಗಳಲ್ಲಿಯೂ ಕೂಡ ಬಡವರಿದ್ದಾರೆ. ಅದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಆದ್ಯತೆಯನ್ನು ಕೊಡಬೇಕೆಂದು ಆಧಾರವಾಗಿಟ್ಟುಕೊಂಡು ಎಲ್ಲರಿಗೂ ಕೊಡಿ. 5 ಲಕ್ಷ ಗುಡಿಸಲು ವಾಸಿಗಳಿಗೆ ಮನೆಗಳನ್ನು ಎಷ್ಟು ದಿವಸಗಳಲ್ಲಿ ಕೊಡುವುದಕ್ಕೆ ಸಾಧ್ಯವಾಗುತ್ತದೆ. ಒಂದೇ ವರ್ಷದಲ್ಲಿ ಎಲ್ಲರಿಗೂ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿದ್ದ ಮೇಲೆ ಒಂದೊಂದು ವರ್ಷದಲ್ಲಿ ಎಷ್ಟು ಮನೆಗಳನ್ನು ಕೊಡುವುದಕ್ಕೆ ಸಾಧ್ಯ? ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಿಂದ ಅಧಿಕಾರವನ್ನು ಮಾಡುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ತಾವು ಕೊಟ್ಟಿರತಕ್ಕಂತಹ ಮನೆಗಳೆಷ್ಟು? ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 200 ಮನೆಗಳಿವೆ ಎಂದು

ಹೇಳುತ್ತಾ ಬಂದಿದ್ದೀರಿ. ದಯವಿಟ್ಟು ಮಾನ್ಯ ವಿ. ಸೋಮಣ್ಣನವರ ಹತ್ತಿರದಲ್ಲಿರುವಂತಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಥವಾ ಕೋಲಾರ ಜಿಲ್ಲೆಗೆ ನಾವು ಪ್ರವಾಸವನ್ನು ಮಾಡೋಣ. ಎಷ್ಟೆಷ್ಟು ಮನೆಗಳು ನಿರ್ಮಾಣವಾಗಿದೆ, ಯಾವ ಹಂತದಲ್ಲಿದೆ ಅವುಗಳ ಪರಿಸ್ಥಿತಿ ಏನಾಗಿದೆ, ದುರುಪಯೋಗಗಳು ಎಷ್ಟು ನಡೆದಿದೆ, ಹೇಗೆ ಅಧಿಕಾರಿಗಳು ಅದಕ್ಕೆ ಪ್ರೋತ್ಸಾಹವನ್ನು ಮಾಡುತ್ತಿದ್ದಾರೆ, ಅದರ ಜೊತೆಗೆ ಕೆಲವು ರಾಜಕಾರಣದ ಬೆಂಬಲ ಇರತಕ್ಕಂಥವರು ಏನೆಲ್ಲಾ ಅನಾಹುತಗಳನ್ನು ಮಾಡುತ್ತಿದ್ದಾರೆ, ಬಡವರ ಹೆಸರಿನಲ್ಲಿ ಕೊಡುವಂತಹ 30,000 - 40,000 ರೂಪಾಯಿಗಳ ಹಣದಲ್ಲಿ ಅಲ್ಲಿಯೂ ಕೂಡ 10,000 ದಿಂದ 15,000 ರೂಪಾಯಿಗಳು ಹೋಗುತ್ತಿದೆ ಎಂದರೆ, ಮನೆಗಳನ್ನು ನಿಜವಾಗಿಯೂ ನಿರ್ಮಾಣ ಮಾಡುವಂತಹ ಉದ್ದೇಶ ಸರ್ಕಾರಕ್ಕೆ ಇದೆಯೇ? ನೀವು ಕೊಡುವಂತಹ 63,500 ರೂಪಾಯಿಗಳನ್ನು ಕೊಡುವುದರಲ್ಲಿ ಅವನಿಗೆ, ಇವನಿಗೆ ಎಂದು ಕಮೀಷನ್ 10,000 ರಿಂದ 15,000 ರೂಪಾಯಿಗಳು ಹೋದರೆ ಇವತ್ತಿನ ಪರಿಸ್ಥಿತಿಯಲ್ಲಿ ಸಿಮೆಂಟ್, ಕಲ್ಲು, ಮರಳಿನ ಬೆಲೆ ಎಷ್ಟಿದೆ, ನಿಜವಾಗಿಯೂ ಅವನು ಮನೆ ಕಟ್ಟಿಕೊಳ್ಳುವುದಕ್ಕೆ ಆಗುತ್ತದೆಯೇ ಎನ್ನುವುದನ್ನೇ ಮಾನ್ಯ ಸಚಿವರೇ ಯೋಚನೆ ಮಾಡಿ. ಪ್ರಚಾರಕ್ಕೋಸ್ಕರವಾಗಿ ಹೇಳುತ್ತಿದ್ದರೆ ಅದನ್ನು ಹೇಳಿಬಿಡಿ. ಇಲ್ಲ ಅಲ್ಲಿ ಆಗುತ್ತಿರುವಂತಹ ಅನಾಹುತಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದಾದರೆ ನೀವು ಸಚಿವರಾಗಿ ಏಕೆ ಇರಬೇಕಾಗುತ್ತದೆ, ಆ ಜವಾಬ್ದಾರಿಯ ಹೊಣೆಯನ್ನು ಏಕೆ ನೀವು ಹೊತ್ತುಕೊಳ್ಳಬೇಕಾಗುತ್ತದೆ. ಕೇವಲ ಇದು ಪ್ರಚಾರ ಆಗುತ್ತದೆಯೇ ಹೊರತು, ನಿಜವಾಗಿಯೂ ಸದುದ್ದೇಶದಿಂದ ಬಡವರಿಗೆ ಮನೆಗಳನ್ನು ಕೊಡುವಂತಹ ಕೆಲಸ ಖಂಡಿತವಾಗಿಯೂ ಆಗುವುದಿಲ್ಲ. ಆದ್ದರಿಂದ ಸಚಿವರು ಉತ್ತರವನ್ನು ಕೊಡುವಂತಹ ಸಂದರ್ಭದಲ್ಲಿ ಎಲ್ಲದರ ವಿವರಗಳನ್ನು ಕೊಡಬೇಕು. ಸಚಿವರು ಉತ್ತರವನ್ನು ಕೊಟ್ಟಾದ ಮೇಲೆ ಕೆಲವು ಕ್ಲಾರಿಫಿಕೇಷನ್ ಅನ್ನು ನಾನು ಕೇಳುವಂತಹ ಅಗತ್ಯವಿದೆ. ಅದಕ್ಕೆ ಅವಕಾಶವನ್ನು ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಶ್ರೀ ದಯಾನಂದರವರು ಒಳ್ಳೆಯ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇದರ ಬಗ್ಗೆ ಮಾನ್ಯ ವಿ.ಆರ್. ಸುದರ್ಶನ್‌ರವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಅವರು ಹೇಳುವಾಗ ಒಂದು ಮಾತನ್ನು ಏನು ಹೇಳಿದ್ದಾರೆಂದರೆ, ಗುಡಿಸಲು ರಹಿತ ರಾಜ್ಯ ಮಾಡುತ್ತೇವೆಂದು ಹೇಳಿದ್ದಾರೆ. ಅದನ್ನು ಮಾಡಬೇಕಾದರೆ ಬಡವರಿಗೆ ಸರ್ಕಾರ ಮನೆಗಳನ್ನು ಕೊಡಬೇಕಾಗುತ್ತದೆ. ಮನೆ ಕೊಡಬೇಕಾದರೆ ಅವರಿಗೆ ಸೈಟ್ ಇರಬೇಕೆಂದು ಕೂಡ ಹೇಳಿದ್ದಾರೆ. ಸೈಟ್ ಕೊಡದೇ ಮನೆಗಳನ್ನು ಕಟ್ಟಿಸುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ಈ ಮಾನ್ಯ ದಯಾನಂದರವರು ಹೇಳಿದ ಪ್ರಕಾರ ಅವರ ಕ್ಷೇತ್ರದಲ್ಲಿ ಆಗಿರತಕ್ಕಂತಹ ಒಂದು ದೊಡ್ಡ ಪ್ರಮಾದ ಎಂದು ಹೇಳಿದರೆ, ಸೈಟ್ ಇಲ್ಲದೇ ಇರುವವರಿಗೆ ಮನೆಗಳನ್ನು ಕೊಟ್ಟಿಲ್ಲ. ಹಳೆ ಮನೆಗಳಿಗೆ ಮನೆ ಕೊಟ್ಟಿದ್ದಾರೆ ಎಂದು ಅವರ ಮುಖ್ಯವಾದ ಆಪಾದನೆಯನ್ನು ಮಾಡಿರುವಂಥದ್ದು. ಮೊದಲು ನೀವು ಮಾಡಬೇಕಾಗಿರುವಂಥದ್ದು, ಹಿಂದೆ ಸರ್ಕಾರ ಮಾಡಿರುವಂಥದ್ದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯಾರು ನಿವೇಶನ ರಹಿತರಿದ್ದಾರೆ ಅವರಿಗೆ ಸೈಟ್‌ಗಳ ಹಂಚಿಕೆಯಾಗಿ ಅವರಿಗೆ ಹಕ್ಕು ಪತ್ರಗಳನ್ನು ನೀಡಿದ ಮೇಲೆ ಮನೆಗಳನ್ನು ಕೊಡಬೇಕಾದರೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು. ಅದನ್ನು ಮಾಡದೇ ಮನೆಗಳನ್ನು ಕೊಡುವುದಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕೆ ಹೋದರೆ, ಅಲ್ಲಿ ನಿಜವಾಗಿಯೂ ಶಾಸಕರುಗಳು ತಮ್ಮ ಬೆಂಬಲಿಗರಿಗೆ, ತಮ್ಮ ಬೆಂಬಲಗರು ಹೇಳಿದವರನ್ನು ಪಟ್ಟಿಗೆ ಸೇರಿಸುವ ಹಾಗೇ ಆಗಿರುತ್ತದೆ. ಏಕೆಂದರೆ ಗುಡಿಸಲು ವಾಸಿಗಳಿಗೆ ಯಾರೂ ಶಿಫಾರಸ್ಸು ಮಾಡುವುದಕ್ಕೆ ಹೋಗುವುದಿಲ್ಲ. ಜೊತೆಗೆ ಇದನ್ನು ನೋಡಿಕೊಳ್ಳುವುದಕ್ಕೆ ನಿಮ್ಮ ಏರಿಯಾದಲ್ಲಿ ನೀವು ಒಬ್ಬರು ಶಾಸಕರ ಜೊತೆಯಲ್ಲಿ M.L.C., ಆಗಿರುತ್ತೀರಿ, ಶ್ರೀಮತಿ ಭಾರತಿ ಶೆಟ್ಟಿಯವರ ಏರಿಯಾದಲ್ಲಿ ಅವರು ಮತ್ತೊಬ್ಬರು M.L.A., ಅವರ ಜೊತೆಗೆ M.L.C., ಆಗಿರುತ್ತಾರೆ. ಈ ರೀತಿ ಇರುವಾಗ ನಮಗೆ ಯಾರಿಗೂ ಅವೊತ್ತಿನ ಆ ಸಭೆಗೆ ಕರೆದಿಲ್ಲ, ಚರ್ಚೆ ಕೂಡ ಮಾಡಿಲ್ಲ. ಇದು ಏನಾಗಿದೆ ಎಂದರೆ, 'One Man Show' ಎಂಬಂತಾಗಿದೆ. ಶಾಸಕರಿಗೆ ಎಲ್ಲಾ ಅಧಿಕಾರವನ್ನು ಕೊಟ್ಟಿರುವುದರಿಂದಲೇ ಈ ರೀತಿ ಆಗುತ್ತಿದೆ. ಹಾಗಾಗಿ ಪ್ರತಿಯೊಂದರಲ್ಲಿಯೂ ಇವರು ಕೈಯ್ಯಾಡಿಸುತ್ತಾರೆ. ಎಲ್ಲಿಯವರೆಗೂ ಹೋಗಿದ್ದಾರೆ ಎಂದರೆ NREG work

ನ್ನು ಪ್ರಯಾರಿಟಿ ಮಾಡಬೇಕಾದರೂ ಶಾಸಕರನ್ನು ಕೇಳಿ ಮಾಡಬೇಕು ಎಂದು ಹೇಳಿ ಆ ವರ್ಕ್‌ಗಳನ್ನು ಕೆಲವು ಪಂಚಾಯಿತಿಗಳಲ್ಲಿ approve ಮಾಡುವುದಕ್ಕೆ ಬಿಟ್ಟಿಲ್ಲ. ನನ್ನ ತಾಲ್ಲೂಕಿನಲ್ಲಿ ನಡೆದಿರುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ರೀತಿ ಅವರು ಮಧ್ಯ ಪ್ರವೇಶ ಮಾಡುತ್ತಿದ್ದಾರೆ. ದಯಮಾಡಿ ಇದನ್ನು ತಪ್ಪಿಸಬೇಕಾದರೆ ನಿಜವಾದ needy ಯಾರಿದ್ದಾರೆ, ನಿವೇಶನರಹಿತರು ಯಾರಿದ್ದಾರೆ ಅವರಿಗೆ ನಿವೇಶನಗಳನ್ನು ಕೊಡಬೇಕು, ಯಾರಿಗೆ ವಾಸಿಸಲು ಮನೆ ಇಲ್ಲವೋ ಅವರಿಗೆ ಮನೆಗಳನ್ನು ವಿತರಿಸಬೇಕು ಎನ್ನುವಂತಹ ಗುರಿ ಇಟ್ಟುಕೊಂಡಿದ್ದರೆ ಅವರ ಆಯ್ಕೆ ಸರಿಯಾದ ರೀತಿಯಲ್ಲಿ ಆಗಬೇಕಾಗುತ್ತದೆ. ಆ ಆಯ್ಕೆ ಸಮಿತಿಯಲ್ಲಿ ಶಾಸಕರೂ ಇರಬೇಕಾಗುತ್ತದೆ, ಅಲ್ಲಿನ ವಿಧಾನ ಪರಿಷತ್ತಿನ ಸದಸ್ಯರಿದ್ದರೆ ಅವರು ಸಹ ಇರಬೇಕಾಗುತ್ತದೆ. ಅವರೆಲ್ಲಾ ಇದ್ದಾಗಲೇ ಅದು ಸರಿಯಾಗಿ ಆಗುತ್ತದೆ. ಅದಕ್ಕೆ ಬದಲಾಗಿ ಶಾಸಕರೇ ಪಟ್ಟಿ ಮಾಡಿ ಇವರಿಗೆ ಹಂಚಿಕೆ ಮಾಡಿ ಎಂದು ಕೊಟ್ಟರೆ ಮಾನ್ಯ ದಯಾನಂದ ಅವರು ತಿಳಿಸಿರುವಂತಹ ಕತೆಯೇ ಅಲ್ಲಿಯೂ ಆಗುತ್ತದೆ. ಆ ರೀತಿ ಆಗುವುದಕ್ಕೆ ಅವಕಾಶ ಕೊಡಬಾರದು.

ಉಪ ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ಶಾಸಕರು ಎಂದರೆ M.L.A., ಮತ್ತು M.L.C., ಗಳು ಸಹ ಬರುತ್ತಾರೆ. ಆದ್ದರಿಂದ ವಿಧಾನಸಭಾ ಸದಸ್ಯರ ಜೊತೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಎಂದು ಹೇಳಬೇಕಾಗುತ್ತದೆ.

ಶ್ರೀಮತಿ ಮೋಟಮ್ಮ:- ಮಾನ್ಯ ಸಭಾಪತಿಯವರೇ, ನಮಗೆ ಯಾರೂ ಶಾಸಕರನ್ನುವುದಿಲ್ಲ, ವಿಧಾನ ಪರಿಷತ್ತಿನ ಸದಸ್ಯರು ಎಂಬುದಾಗಿಯೇ ಹೇಳುವುದು. ಹಾಗಾಗಿ ನಾನು ಮಾನ್ಯ ಸುದರ್ಶನ್‌ರವರು ಮತ್ತು ಮಾನ್ಯ ದಯಾನಂದ ಅವರು ತಿಳಿಸಿರುವಂತಹ ವಿಚಾರಕ್ಕೆ ಒತ್ತು ಕೊಟ್ಟು ಹೇಳುವುದಾದರೆ ದಯಮಾಡಿ ಮೊದಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕಿನಲ್ಲಿ ಎಷ್ಟು ಜನ ನಿವೇಶನರಹಿತರಿದ್ದಾರೆ ಎಂಬ ಒಂದು ಪಟ್ಟಿಯನ್ನು ತಯಾರಿಸಿ, ಯಾರಿಗೆ ಆದ್ಯತೆ ಕೊಡಬೇಕೋ ಆ ಒಂದು category wise ನಿವೇಶನಗಳನ್ನು ಹಂಚಿಕೆ ಮಾಡಬೇಕು. ಉದಾಹರಣೆಗೆ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ವಿಧವೆಯಿದ್ದರೆ ಅವರಿಗೆ ಶೇಕಡಾವಾರು

ಇಂತಿಷ್ಟು ನಿವೇಶನಗಳನ್ನು ಕೊಡಬೇಕು, ಅದೇರೀತಿ general category ಯವರಿದ್ದರೆ ಅವರಿಗೆ ಕೊಡಬೇಕು. ಅವರೆಲ್ಲರಿಗೂ ಇಷ್ಟಿಷ್ಟು ಎಂದು ಹಂಚಿಕೆ ಮಾಡಿದರೆ ಈ ತಾರತಮ್ಯಗಳನ್ನು ಹೋಗಲಾಡಿಸುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ಮಾಡಬಾರದೆಂದೇನೂ ಇಲ್ಲ, ವಿಧವೆಯಿರಿಗೂ ಸಹ ಆದ್ಯತೆಯನ್ನು ಕೊಡಬೇಕಾಗುತ್ತದೆ. ಏಕೆಂದರೆ ಎಷ್ಟೋ ಜನ ವಿಧವಾ ಹೆಣ್ಣುಮಕ್ಕಳು ಪತಿಯನ್ನು ಕಳೆದುಕೊಂಡ ಮೇಲೆ ವಾಸಿಸುವುದಕ್ಕೆ ಮನೆಯೂ ಇರುವುದಿಲ್ಲ, ಮನೆ ಕಟ್ಟಿಕೊಳ್ಳಲು ಜಾಗವೂ ಇರುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಸೂರು ಮತ್ತು ನೀರು ಬಹಳ ಅಗತ್ಯವಾಗಿರುವಂಥದ್ದು. ಇಂತಹ ಸೌಲಭ್ಯಗಳನ್ನು ವಿತರಿಸುವುದರಲ್ಲಿ ಖಂಡಿತವಾಗಿಯೂ ಯಾವುದೇ ಸರ್ಕಾರ ತಾರತಮ್ಯ ಮಾಡಬಾರದು. ಇದರಲ್ಲಿ ತಾರತಮ್ಯ ಮಾಡಿದ್ದೇ ಆದರೆ ಅದು ದೊಡ್ಡ ಅಪರಾಧವಾಗುತ್ತದೆ. 'Housing Schemes' ನಲ್ಲಿ ಇಂದಿರಾ ಆವಾಸ್ ಯೋಜನೆ ಅಷ್ಟೇ ಅಲ್ಲ, ಅಂಬೇಡ್ಕರ್ ವಸತಿ ಯೋಜನೆ ಕೂಡ ಇದೆ. ಇವೆಲ್ಲವನ್ನೂ ಹಂಚಿಕೆ ಮಾಡುವಾಗ ಯಾರು ನಿವೇಶನರಹಿತರಿದ್ದಾರೆ ಅವರಿಗೆ ಮೊದಲು ನಿವೇಶನಗಳ ಹಕ್ಕುಪತ್ರವನ್ನು ಕೊಟ್ಟು ಅವರಿಗೆ ಮನೆಗಳನ್ನು ಕೊಡಬೇಕು. ಇಲ್ಲದಿದ್ದರೆ ಹಳೆಯ ಮನೆಗಳನ್ನು ಕೆಡವಿ ಆ ನಿವೇಶನಗಳನ್ನು ತೋರಿಸಿ ಮನೆ ತೆಗೆದುಕೊಳ್ಳುವವರೇ ಜಾಸ್ತಿಯಾಗುತ್ತಾರೆ. ಇದು ದುರುಪಯೋಗವಾಗುತ್ತದೆ. ಈ ರೀತಿ ದುರುಪಯೋಗವಾಗದಂತೆ ಇಡೀ ರಾಜ್ಯದಾದ್ಯಂತ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಫಲಾನುಭವಿಗಳ ಪಟ್ಟಿ ತಯಾರಿಸುವುದರಲ್ಲಿ ಕಡ್ಡಾಯವಾಗಿ ವಿಧಾನ ಪರಿಷತ್ತಿನ ಸದಸ್ಯರನ್ನು ಸಹ involve ಮಾಡಿಕೊಳ್ಳಬೇಕಾಗುತ್ತದೆ.

ಶ್ರೀ ವಿ.ಆರ್. ಸುದರ್ಶನ್:- ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡುವುದರಲ್ಲಲ್ಲ, ಅದಕ್ಕೆ ಅನುಮೋದನೆ ಕೊಡುವುದರಲ್ಲಿ ಅಂದರೆ ಗ್ರಾಮ ಸಭೆಗಳಿಂದ ಬಂದಿರತಕ್ಕಂತಹ ಪಟ್ಟಿಗೆ ಅನುಮೋದನೆ ಕೊಡತಕ್ಕಂತಹ ಜಾಗೃತ ಸಮಿತಿ ಸಭೆಯಲ್ಲಿ ವಿಧಾನ ಸಭಾ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರ ಸಹಿ ಪಡೆಯುವುದು ಕಡ್ಡಾಯವಾಗಿರಬೇಕು ಎನ್ನುವಂಥದ್ದರ ಬಗ್ಗೆ ತೀರ್ಮಾನ ಆಗಬೇಕು.

ಶ್ರೀಮತಿ ಮೋಟಮ್ಮ:- ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು, ಅದಕ್ಕೊಂದು ಆದೇಶ ಹೊರಡಿಸಿದರೆ ಈ ರೀತಿಯ ಅನ್ಯಾಯಗಳನ್ನು ತಡೆಯುವುದಕ್ಕೆ ತುಂಬಾ ಅನುಕೂಲವಾಗುತ್ತದೆ. ಅಲ್ಲದೆ ಕಳ್ಳಬಿಲ್ ಮಾಡಿಕೊಂಡು ತಿನ್ನುವವರಿಗೆ ಅವಕಾಶ ಇಲ್ಲದಂತಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಬಹಳಷ್ಟು ಹಣ involve ಆಗಿದೆ. ಆದರೆ ಅದಕ್ಕೆ ಸಂಬಂಧಪಟ್ಟಂತೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅದು ಏನಾಗುತ್ತಿದೆ ಎಂಬ ಬಗ್ಗೆ ವಿಚಾರ ಮಾಡುವುದಿಲ್ಲ ಎಂದರೆ ಇದು ನಿಜಕ್ಕೂ ಬಹಳ ಶೋಚನೀಯವಾದ ಪರಿಸ್ಥಿತಿ. ಈ ಇಲಾಖೆಯ ಜವಾಬ್ದಾರಿಯನ್ನು ವಹಿಸಿರುವಂತಹ ಮಾನ್ಯ ಸಚಿವರು ದಯವಿಟ್ಟು ಇದನ್ನು ಸರಿಪಡಿಸಬೇಕಾಗುತ್ತದೆ.

ಶ್ರೀ ಅಲ್ಲಮಪ್ಪ ಭು ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ವಸತಿ ಸಚಿವರು ಬಂದ ಮೇಲೆ ಸಾಕಷ್ಟು ಮನೆಗಳನ್ನು ಬಹಳ ಧಾರಾಳವಾಗಿ ವಿತರಿಸಿದ್ದಾರೆ. ಯಾರ್ಯಾರು ಶಾಸಕರು, ಮಂತ್ರಿಗಳು ಬಂದು ಹೋಗುತ್ತಾರೆ ಅವರು ಒಂದು ತಾಲ್ಲೂಕಿಗೆ ಸುಮಾರು ಎರಡು ಸಾವಿರದಿಂದ ಆರು ಸಾವಿರದವರಿಗೆ ಮನೆಗಳನ್ನು ಕೊಟ್ಟಿರತಕ್ಕಂತಹ ಉದಾಹರಣೆಗಳಿವೆ. ಅದು ಅವರ ದೊಡ್ಡ ಗುಣ, ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ ಹಿಂದೆ ತಾವು ನೋಡಿದ್ದೀರಿ, 11 ಲಕ್ಷ ಮನೆಗಳನ್ನು ಕೊಟ್ಟಿರತಕ್ಕಂತಹ ಉದಾಹರಣೆಯನ್ನು ನಮ್ಮ ಸುದರ್ಶನ್‌ರವರು ತಿಳಿಸಿದರು. ಆ 11 ಲಕ್ಷ ಮನೆಗಳಲ್ಲಿ ಸುಮಾರು ಒಂಬತ್ತೂವರೆ ಲಕ್ಷ ಮನೆಗಳನ್ನು 4 ವರ್ಷಗಳಲ್ಲಿ ನಿರ್ಮಿಸಿರತಕ್ಕಂತಹ ಉದಾಹರಣೆ ಕೂಡ ಇದೆ. ಆದರೆ ಇವೊತ್ತು ಪ್ರಾರಂಭ ಆಗಿರತಕ್ಕಂತಹ ಮನೆಗಳು complete ಆಗುವುದಿಲ್ಲ. ಮಾನ್ಯ ವಸತಿ ಸಚಿವರಲ್ಲಿ ನಾನು ಬಹಳ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ದಯಮಾಡಿ ತಾವು ಮನಸ್ಸು ಮಾಡಿದರೆ ಇದು ಸಾಧ್ಯ ಇದೆ. ಏತಕ್ಕೆ ಆಗುವುದಿಲ್ಲ ಎಂದರೆ ಹಿಂದೆ ನಾವು ಗ್ರಾಮ ಸಭೆಗಳಲ್ಲಿ ಮಾಡಿರುವಂತಹ ಗುಡಿಸಲು ಮನೆಗಳನ್ನು ಪಟ್ಟಿ ಮಾಡಿ ಲಾಟರಿ ಮೂಲಕ ಎತ್ತಿ ಅದನ್ನು ಶಾಸಕರು, ನಾವು ನೆನ್ನೆಯ ದಿವಸ ಮಹಾತ್ಮಾ ಗಾಂಧೀಜಿಯವರನ್ನು ನೆನಪು ಮಾಡಿಕೊಂಡಿದ್ದೇವೆ. ಗಾಂಧೀಜಿಯವರ ಕನಸನ್ನು ನನಸು ಮಾಡುವುದಕ್ಕೆ ಬದಲಾಗಿ ಅದಕ್ಕೆ ವಿರುದ್ಧವಾಗಿ ಇವೊತ್ತು

ಗ್ರಾಮ ಪಂಚಾಯತಿಯಲ್ಲಿ ಶಾಸಕರ ಒಂದು ಮೇಲುಗೈನಿಂದಾಗಿ ಏನಾಗುತ್ತಿದೆ ಎಂದರೆ, ಆ ಪಟ್ಟಿಗೆ ನೇರವಾಗಿ ಯಾರ್ಯಾರೂ ಫಲಾನುಭವಿಗಳಿರುತ್ತಾರೆ ಗುಡಿಸಲುರಹಿತರನ್ನು ಗ್ರಾಮ ಸಭೆಗಳಲ್ಲಿ ಕೈಬಿಟ್ಟು, ಆ ಕಾರ್ಯದರ್ಶಿಯನ್ನು ಕರೆಸಿಕೊಂಡು ನೇರವಾಗಿ ಲಿಸ್ಟ್ ಮಾಡಿ ಹಾಕತಕ್ಕಂಥದ್ದು ಆಗುತ್ತಿದೆ. ಮಾನ್ಯ ಸದಸ್ಯರು ತಿಳಿಸಿರುವಂತೆ M.L.C., ಗಳು, ಶಾಸಕರು ಕಡ್ಡಾಯವಾಗಿ ಎಲ್ಲರೂ ಇದ್ದಾರೆ, ಆದರೆ ನನಗೆ ಇವೊತ್ತಿನವರೆಗೆ ಕರೆದಿರುವುದು ಗುಲ್ಬರ್ಗಾ ಮತ್ತು ಅಪ್ಪಲ್ಪುರದಲ್ಲಿ. ಅಪ್ಪಲ್ಪುರದ ವಿಚಾರವಾಗಿ ವಿಧಾನ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಶಾಸಕರು ಸ್ವತಃ ಮನೆಮನೆಗಳಿಗೆ ತೆರಳಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ತಯಾರು ಮಾಡಿಕೊಟ್ಟರೂ ಸಹ ಇವೊತ್ತಿಗೂ ಆ ಪಟ್ಟಿ ಅನುಮೋದನೆಯಾಗುತ್ತಿಲ್ಲ. ಇದರಲ್ಲಿ ಏನಾಗುತ್ತಿದೆ ಎಂದರೆ ಗಂಡನ ಹೆಸರಿನಲ್ಲಿರುವಂತಹ ನಿವೇಶನಗಳು ಹೆಂಡತಿಯ ಹೆಸರಿಗೆ ವರ್ಗಾವಣೆಯಾಗಬೇಕು. ಮೊದಲ ಹಂತದಲ್ಲಿನ 2000 ಮನೆಗಳು ನಿರ್ಮಾಣಗೊಳ್ಳಬೇಕಾಗಿತ್ತು, ಆದರೆ ಇಲ್ಲಿಯವರೆಗೆ ಒಂದು ತಾಲ್ಲೂಕಿನಲ್ಲಿ ಪ್ರಾರಂಭವಾಗಿರುವುದು ಕೇವಲ 400 ಮನೆಗಳು ಮಾತ್ರವಾಗಿದ್ದು ಆ 400 ಮನೆಗಳ ತಳಪಾಯ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಂಡಿಲ್ಲ. ಬ್ಯಾಂಕ್‌ನವರು ಪ್ರತಿ ಮನೆಗೆ 10 ಸಾವಿರ ರೂಪಾಯಿಗಳ ಸಾಲವನ್ನು ಕೊಡಬೇಕು. ಆದರೆ ಯಾವ ಬ್ಯಾಂಕ್‌ನವರು ಸಹ ಅವರಿಗೆ ಸಾಲ ಕೊಡಲು ಮುಂದೆ ಬರುತ್ತಿಲ್ಲ. 50 ಸಾವಿರ ರೂಪಾಯಿಗಳಲ್ಲಿ ಮನೆಗಳನ್ನು ಕಟ್ಟಿಕೊಡಬೇಕೆಂದು ಶಾಸಕರು ತಯಾರಾಗಿದ್ದಾರೆ. 50 ಸಾವಿರ ರೂಪಾಯಿಗಳಲ್ಲಿ ಇವೊತ್ತು ಅವರು ಈ ಎಲ್ಲ ಕಾಗದ ಪತ್ರಗಳನ್ನು ತಯಾರು ಮಾಡುವುದಕ್ಕೆ 10 ರಿಂದ 15 ಸಾವಿರ ರೂಪಾಯಿಗಳನ್ನು ಹಾಗೂ ನಡುವೆ ಬರುವಂತಹ ದಳ್ಳಾಳಿಗಳಿಗೆ 2 ರಿಂದ 3 ಸಾವಿರ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ನಮ್ಮ ಜೇವರ್ಗಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ನನಗೆ ಆ ವಿಷಯವಾಗಿ E.O., ಅವರು ಫೋನ್ ಮಾಡಿಲ್ಲ. ಗುಲ್ಬರ್ಗಾದವರು ಕರೆದಿದ್ದಾರೆ, ರೇವ್ರು ನಾಯಕ್ ಬೆಳಮಗಿಯವರು ಕರೆದಿದ್ದಾರೆ. ಆದರೆ ಬೇರೆ ಕಡೆಗಳಲ್ಲಿ ಯಾರೂ ಕರೆಯುತ್ತಿಲ್ಲ. ಇದಕ್ಕಾಗಿ ನಾನು ಹೇಳುತ್ತಿರುವುದೇನೆಂದರೆ, ವಿಧಾನ ಪರಿಷತ್ ಸದಸ್ಯರು ಸಹ ಆ ಜಾಗೃತ ಸಮಿತಿಯಲ್ಲಿದ್ದಾರೆ. ಹಿಂದೆ ಮಾಡಿರತಕ್ಕಂತಹ ಒಂದು ಉದಾಹರಣೆಯನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಮಾಗಣೆಗೆರೆ ಪಂಚಾಯತಿಯಲ್ಲಿ ಗುಡಿಸಲುರಹಿತರ ಪಟ್ಟಿಯನ್ನೇನು ತಯಾರಿಸಲಾಗಿದೆ ಅದು ಸರಿಯಿಲ್ಲ, ತಪ್ಪಾಗಿದೆ ಎಂದು ಹೇಳಿದರೆ ನೀವೂ ಬನ್ನಿ, ನಿಮಗೆ 12 ಮನೆಗಳನ್ನು ಕೊಡುತ್ತೇವೆ ಎಂದು

E.O., ಗಳು ಕೊಟ್ಟು ಕಳುಹಿಸಿದ್ದಾರೆ. ಇತ್ತೀಚೆಗೆ ಒಂದು ಗಲಾಟೆ ಆಯಿತು, 20 ಮನೆಗಳನ್ನು ಹೇಗೆ ಕೊಟ್ಟಿರಿ ಎಂದು ಊರಿನವರೆಲ್ಲಾ ಬಂದು ಪ್ರಶ್ನಿಸಿ ಆತನನ್ನು ಕೂಡಿ ಹಾಕಿ ಗಲಾಟೆ ಮಾಡಿದಾಗ ಒಂದು ಮನೆಗೆ ಐದೈದು ಸಾವಿರ ರೂಪಾಯಿಗಳಂತೆ ಹಣವನ್ನು E.O., ಕೈಗೆ ಕೊಟ್ಟಿದ್ದೇವೆ, ಹೀಗಾಗಿ ಆತ ಮನೆಗಳನ್ನು ಕೊಟ್ಟಿದ್ದಾನೆ ಎಂದು ಹೇಳಿದ್ದಾನೆ. ಈ ರೀತಿಯ ಆಪಾದನೆಗಳು ಕೂಡ ಕೇಳಿಬರುತ್ತಿವೆ.

ಉಪ ಸಭಾಪತಿಯವರು:- ಮೊನ್ನೆ ವಸತಿ ಸಚಿವರು ಒಂದು ಕಡೆ ಸಭೆಯಲ್ಲಿ ಮಾತನಾಡುತ್ತಾ ಇದೇ ವಿಚಾರವಾಗಿ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.

ಶ್ರೀ ಅಲ್ಲಮಪ್ರಭು ಪಾಟೀಲ್:- ಮಾನ್ಯ ಸಭಾಪತಿಯವರೇ, ಅವಧಿಯೊಳಗೆ ಮನೆಗಳು ಪೂರ್ಣಗೊಳ್ಳಬೇಕು, ಆ ರೀತಿ ಮನೆಗಳು ನಿರ್ಮಾಣಗೊಳ್ಳಬೇಕಾದರೆ ಯಾವ ರೀತಿ ಮಾಡಬೇಕೆಂಬ ಬಗ್ಗೆ ಸಾಧಕಬಾಧಕಗಳನ್ನು ವಿಚಾರ ಮಾಡಿ ಕೆಲಸ ಮಾಡಬೇಕು. ಅಲ್ಲದೆ ಜಾಗೃತ ಸಮಿತಿಗಳಲ್ಲಿ ನಮ್ಮ ಎಲ್ಲ ವಿಧಾನ ಪರಿಷತ್ತಿನ ಸದಸ್ಯರು, ನಾವೆಲ್ಲಾ ಪಂಚಾಯಿತಿ ಮತಗಳಿಂದ ಆರಿಸಿ ಬಂದಂತಹವರು. ದಯಮಾಡಿ ಅದರಲ್ಲಿ ನಮ್ಮ ಅವಶ್ಯಕತೆ ಬಹಳಷ್ಟಿದೆ, ನಮ್ಮ ಸಲಹೆ ಸೂಚನೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ನಾವು ಪಟ್ಟಿ ಮಾಡಿ ಕೊಟ್ಟವರಿಗೆ ಮನೆಗಳನ್ನು ಕೊಡಬೇಕೆಂದು ನಾವೇನೂ ಕೇಳುತ್ತಿಲ್ಲ, ಆದರೆ ಜಾಗೃತ ಸಮಿತಿಯಲ್ಲಿ ನಮ್ಮನ್ನು ಕರೆದು, ಆ ಜಾಗೃತ ಸಮಿತಿಯಲ್ಲಿ ಅನುಮೋದನೆ ಕೊಡುವಂತಹ ಕೆಲಸ ಆಗಬೇಕೆಂದು ನಾನು ಬಹಳ ಕಳಕಳಿಯಿಂದ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇವೊತ್ತು ಜಾಗೃತ ಸಮಿತಿಯಲ್ಲಿ ಕಡ್ಡಾಯವಾಗಿ ಇದನ್ನು ಮಾಡಬೇಕೆಂದು ಸರ್ಕಾರದಿಂದ ಪತ್ರ ಹೋಗಿದೆ. ಆದರೂ ಸಹ ಯಾರೂ ಕರೆಯುತ್ತಿಲ್ಲ. ಗಾಂಧೀಜಿಯವರ ಕನಸು ನನಸಾಗಬೇಕಾದರೆ ಅಲ್ಲಿಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಅಧಿಕಾರ ಕೊಟ್ಟರೆ ಒಳ್ಳೆಯದಾಗುತ್ತದೆ. ಇದನ್ನು

ತಾವು ಪರಿಶೀಲನೆ ಮಾಡಿ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟರೆ ಒಳ್ಳೆಯದೆಂಬುದು ನನ್ನ ಭಾವನೆ.

ಶ್ರೀ ಜಿ.ಹೆಚ್. ತಿಪ್ಪಾರೆಡ್ಡಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅನೇಕ ಸದಸ್ಯರು ವಸತಿ ವಿಚಾರವಾಗಿ ಒಳ್ಳೊಳ್ಳೆಯ ಸಲಹೆಗಳನ್ನು ಕೊಟ್ಟಿದ್ದಾರೆ. ಸನ್ಮಾನ್ಯ ವಸತಿ ಸಚಿವರು ಬಹಳ ಉತ್ಸಾಹದಿಂದ ಹೆಚ್ಚಿನ ಮನೆಗಳನ್ನು ಕೊಡತಕ್ಕಂತಹ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮಲ್ಲಿರುವಂತಹ ಒಂದು ಸಮಸ್ಯೆ ಎಂದರೆ ನಮ್ಮ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಾನು 1990, 1994 ಮತ್ತು 2004ರಲ್ಲಿ ಶಾಸಕನಾಗಿದ್ದಾಗ ಸುಮಾರು 6 ರಿಂದ 7 ಸಾವಿರ ಮನೆಗಳನ್ನು ಆಶ್ರಯ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳ ಅಡಿಯಲ್ಲಿ ಕೊಟ್ಟಿದ್ದೇವೆ. ಅದರಲ್ಲಿ ಏನಾಗಿದೆ ಎಂದರೆ, ಇದು ಬಹಳ ಮುಖ್ಯವಾದಂತಹ ವಿಚಾರವಾಗಿರುವುದರಿಂದ ಸನ್ಮಾನ್ಯ ಸಚಿವರು ಗಮನಿಸಬೇಕಾಗುತ್ತದೆ. ಹೆಣ್ಣು ಮಕ್ಕಳ ಹೆಸರಿಗೆ ನಾವು ನಿವೇಶನಗಳು ಮತ್ತು ಮನೆಗಳನ್ನು ಕೊಟ್ಟಿದ್ದೇವೆ. ಅನೇಕ ಜನ ನಗರದಲ್ಲಿರತಕ್ಕಂತಹ ಒಂದು ಪಟ್ಟಭದ್ರ ಹಿತಾಸಕ್ತಿಗಳು ಅಥವಾ ಹಣ ಇರತಕ್ಕಂತಹವರು ಆ ಬಡವರಿಗೆ ಆ ಹೆಣ್ಣುಮಕ್ಕಳ ಹೆಸರಿನಲ್ಲಿರತಕ್ಕಂತಹವರ ಗಂಡಂದಿರಿಗೆ ಕುಡಿಯುವುದಕ್ಕಾಗಿಯೇ ಅಥವಾ ಬೇರೆ ಇನ್ನಾವುದೋ ಉದ್ದೇಶಕ್ಕಾಗಿಯೇ ಸುಮಾರು ಎಂಟು-ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಆ ನಿವೇಶನಗಳನ್ನು ಅವರ ಹೆಸರಿಗೆ ಮಾಡಿಕೊಂಡುಬಿಟ್ಟಿದ್ದಾರೆ. ಅವೊತ್ತು ಆ ನಿವೇಶನಗಳು ಹತ್ತರಿಂದ ಐವತ್ತು ಸಾವಿರ ರೂಪಾಯಿಗಳು ಬಾಳುತ್ತಿದ್ದಿರಬಹುದು, ಇವೊತ್ತು ಚಿತ್ರದುರ್ಗ ನಗರದಲ್ಲಿ ನಿವೇಶನಗಳ ಬೆಲೆ ನಾಲ್ಕು ಲಕ್ಷದಿಂದ 7 ಲಕ್ಷ ರೂಪಾಯಿಗಳವರೆಗೆ ಹೋಗಿದೆ. ಚದರ ಅಡಿಗೆ 600 ರಿಂದ 700 ರೂಪಾಯಿಗಳವರೆಗೆ ಬೆಲೆ ಇದೆ. ಅಂತಹ ಮನೆಗಳನ್ನು ಗಂಡಂದಿರಿಗೆ ಸುಮಾರು ಎಂಟೊಂಬತ್ತು ಸಾವಿರಗಳನ್ನು ಕೊಟ್ಟು 100 ರೂಪಾಯಿಗಳ ಚಾಪಾ ಕಾಗದದಲ್ಲಿ ಬರೆಸಿಕೊಂಡು ದೌರ್ಜನ್ಯದಿಂದ ಮನೆಗಳನ್ನು occupy ಮಾಡಿಕೊಂಡಿದ್ದಾರೆ. ಈ ರೀತಿ ಒಬ್ಬೊಬ್ಬರು ಸುಮಾರು 40 ರಿಂದ 50 ಮನೆಗಳನ್ನು occupy ಮಾಡಿಕೊಂಡು ಅವರನ್ನು ಹೊರಗಡೆ ಹಾಕಿ ನಿಮ್ಮ ಗಂಡಂದಿರು ನಮಗೆ

ಬರೆದುಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ, ದಲಿತ ಹೆಣ್ಣು ಮಕ್ಕಳು ಎರಡನೆಯ ಮಗುವಿನ ಹೆರಿಗೆಯ ಸಂದರ್ಭದಲ್ಲಿ ತವರಿಗೆ ಹೋದಾಗ ಅವರು ಬರುವುದರೊಳಗಾಗಿ ಅವರ ಗಂಡನಿಗೆ 9,000/- ರೂಪಾಯಿಗಳನ್ನು ಕೊಟ್ಟು ಆ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಆ ಹೆಣ್ಣು ಮಗಳು ಮನೆಗೆ ಬರುವುದರೊಳಗಾಗಿ ಆಕೆಯ ಗಂಡ ಬಂದ ಹಣದಿಂದ ಸಾರಾಯಿ ಕುಡಿದು, ಕುಡಿದು ಸತ್ತು ಹೋಗಿದ್ದ. ಆ ಹೆಣ್ಣು ಮಗಳು ಮನೆಯ ಹೊರಗಡೆ ಬಂದು ನಿಂತಿದ್ದಳು. ಕಡೆಗೆ ನಾನು ಡಿ.ಸಿ.ಗೆ ಹೇಳಿ ಕೇಸ್ ಬುಕ್ ಮಾಡಿಸಿದ್ದೇನೆ. ಈ ರೀತಿ ಚಿತ್ರದುರ್ಗದಲ್ಲಿ ಸುಮಾರು ಮನೆಗಳನ್ನು ಬೇರೆಯವರು ಆಶ್ರಯ, ಅಂಬೇಡ್ಕರ್ ಅಥವಾ ಇಂದಿರಾ ಆವಾಜ್ ಯೋಜನೆ ಅಡಿಯಲ್ಲಿ ನಗರದಲ್ಲಿ ಕೊಟ್ಟಿರುವಂತಹ ಮನೆಗಳನ್ನು ಕೇವಲ ಆರು ಸಾವಿರ, ಎಂಟು ಸಾವಿರ ರೂಪಾಯಿಗೆ ಪತ್ರದಲ್ಲಿ ಬರೆಸಿಕೊಂಡು, ಸುಮಾರು 50-60 ಮನೆಗಳನ್ನು ಬರೆಸಿಕೊಂಡು ಸುಮಾರು ಎರಡು, ಮೂರು ಕೋಟಿ ರೂಪಾಯಿ ಆಸ್ತಿಯನ್ನು ಮಾಡಿಕೊಂಡಿರುವಂತಹ ವ್ಯವಸ್ಥೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀ ನಾರಾಯಣಸ್ವಾಮಿಯವರು ಚಿತ್ರದುರ್ಗಕ್ಕೆ ಬಂದಾಗ ಮೀಟಿಂಗ್‌ನಲ್ಲಿ ಸದ್ಯಕ್ಕೆ ಇದನ್ನು ಎನ್‌ಕ್ವಯರಿ ಮಾಡಿ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಈ ಎಲ್ಲಾ ನಗರಗಳಲ್ಲಿ ಈ ರೀತಿಯಾದಂತಹ ಅವ್ಯವಹಾರ ಆಗಿರುವುದನ್ನು ಗುರುತಿಸಿ ಅವರ ಮೇಲೆ ಕೇಸ್ ಬುಕ್ ಮಾಡಿ ಅವರ ಮನೆಗಳನ್ನು ವಾಪಸ್ಸು ಕೊಡಿಸುವಂತಹ ವ್ಯವಸ್ಥೆ ಮಾಡಬೇಕೆಂದು ಹೇಳಿದ್ದಾರೆ. ತಮ್ಮ ಮೂಲಕ ವಸತಿ ಸಚಿವರಾದಂತಹ ಸನ್ಮಾನ್ಯ ವಿ. ಸೋಮಣ್ಣನವರಲ್ಲಿ ಕೇಳಿಕೊಳ್ಳುವುದೇನೆಂದರೆ, ಎನ್‌ಕ್ವಯರಿ ಮಾಡಿಸಿ, ಯಾರ್ಯಾರು ಫಲಾನುಭವಿಗಳು ಇದ್ದಾರೆ ಅಂದರೆ ಹತ್ತು, ಹದಿನೈದು ವರ್ಷದಿಂದ ಗುರುತಿಸಿದ್ದೇವೆ, ಅವರಿಗೆ ಆ ಮನೆಗಳನ್ನು ವಾಪಸ್ಸು ಕೊಡುವಂತಹ ವ್ಯವಸ್ಥೆ ಮಾಡಿ, ಮತ್ತು ಯಾರು ಆ ರೀತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿಸಿ

ಬಡವರಿಗೆ ವಾಪಸ್ಸು ಮನೆಗಳನ್ನು ಕೊಡುವಂತಹ ವ್ಯವಸ್ಥೆ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಸಿ.ಹೆಚ್. ವಿಜಯ ಶಂಕರ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಮಾನ್ಯ ವಸತಿ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ವಿರೋಧ ಪಕ್ಷದ ನಾಯಕರು ಮಾಡಿದ ಮನವಿಯನ್ನು ಪುನರ್ ಉಚ್ಚಾರ ಮಾಡುತ್ತಿದ್ದೇನೆ. ಸಾಮಾಜಿಕ ಬದ್ಧತೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಹುಶಃ ಸದಸ್ಯರು ಮಾತನಾಡುವಾಗ ಹೇಳಿದರು, ಬಹುಶಃ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗ ಶ್ರೀಮಾನ್ ಅಟಲ್ ಬಿಹಾರಿ ವಾಜಪೇಯಿ ಅವರು ವಾಲ್ಮೀಕಿ ಅಂಬೇಡ್ಕರ್ ಯೋಜನೆಯನ್ನು ಜಾರಿಗೆ ತಂದರು. ಆ ಸಮಯದಲ್ಲಿ ತಮ್ಮದೇ ಆದಂತಹ ಸರ್ಕಾರ ಇತ್ತು. ಆ ಸಮಯದಲ್ಲಿ ಆ ಯೋಜನೆಯನ್ನು ರಾಜ್ಯ ಎಷ್ಟು ಸಮರ್ಪಕವಾಗಿ ಬಳಸಿಕೊಂಡಿತು ಎಂಬುದನ್ನು ಸಹ ಯೋಚನೆ ಮಾಡಬೇಕಾಗಿದೆ. ಆ ರೀತಿ ಅಪರೂಪವಾಗಿ ಜಾರಿ ಮಾಡುವಂತಹ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿದ್ದರೆ ಇವತ್ತು ಈ ಚರ್ಚೆಗಳು ಬರುವುದಕ್ಕೆ ಅವಕಾಶವೇ ಬರುತ್ತಿರಲಿಲ್ಲ. ಆದರೂ ಸಹ ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತಹ ಮಾತುಗಳನ್ನು ಪುನರ್ ಉಚ್ಚಾರ ಮಾಡುತ್ತಾ, ಮಾನ್ಯ ವಸತಿ ಸಚಿವರಲ್ಲಿ ಮನವಿ ಮಾಡುವುದೇನೆಂದರೆ, ಸಾಮಾಜಿಕ ಬದ್ಧತೆ, ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯನ್ನು ಏನು ಜಾರಿಗೆ ತಂದಿದೆ ಸರ್ಕಾರ ಇದರಲ್ಲಿ ಕೆಲವೊಂದು ಬದ್ಧತೆಯಲ್ಲಿಯೂ ಸಹ ವಿಶೇಷತೆಯನ್ನು ಕಾಣಬೇಕಾಗುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದನ್ನು ನಾನು ಇಲ್ಲಿ ಕುಳಿತು ಕೇಳಿದೆ. ಈ ಹಿನ್ನೆಲೆಯಲ್ಲಿ ನಾನು ಮಾನ್ಯ ಸಚಿವರಲ್ಲಿ ಮನವಿ ಮಾಡುವುದೇನೆಂದರೆ, ತಾವು ಆಶ್ರಯ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಸಂದರ್ಭದಲ್ಲಿ ವಿಧವೆಯರಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾಗಿದೆ. ವಿಧವೆಯರ ಎಷ್ಟು ಅರ್ಜಿಗಳು ಬರುತ್ತವೆ ಅವುಗಳನ್ನು ಪ್ರಾಮಾಣಿಕವಾಗಿ ಪಟ್ಟಿ ತಯಾರು ಮಾಡಿ, ನಿಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಯಾರು ವಿಧವೆಯರು ಇದ್ದಾರೆ, ವಿಧವೆಯವರಲ್ಲಿ ಒಂದೇ ಒಂದು ಅರ್ಜಿ ಸಹ ಬಾಕಿ ಉಳಿದಿಲ್ಲ ಎನ್ನುವಂತಹ

ಸಂದೇಶ ಕೊಡುವುದಾದರೆ ಬಹುಶಃ ಇದಕ್ಕಿಂತ ದೊಡ್ಡ ವಿಚಾರ ಬೇರೆ ರಾಜ್ಯದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.

ಎರಡನೆಯದಾಗಿ, ಅಂಗವಿಕಲರಿಗೆ ಆದ್ಯತೆಯನ್ನು ಕೊಡಬೇಕು. ಮೂರನೆಯದಾಗಿ ಎಕ್ಸ್-ಸರ್ವೀಸ್‌ಮೆನ್‌ಗೆ ಆದ್ಯತೆಯನ್ನು ಕೊಡಬೇಕು. ಅವರಿಗೆ ಪೆನ್‌ಶನ್ ಬರುತ್ತದೆ. ಆದರೂ ಸಹ ಅವರಿಗೆ ಆದ್ಯತೆಯನ್ನು ಕೊಡಬೇಕು. ವಿಶೇಷವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ವಿಶೇಷವಾದ ಕಾಳಜಿಯನ್ನು ವ್ಯಕ್ತಪಡಿಸಿ, ತಾವು ಈ ಆಶ್ರಯ ಯೋಜನೆಯಲ್ಲಿ ಫಲಾನುಭವಿಗಳನ್ನು ಗುರುತಿಸಬೇಕೆಂಬ ಸಂದೇಶ ನಿಮ್ಮಿಂದ ಹೋಗಬೇಕು, ಆ ರೀತಿ ತೀರ್ಮಾನವನ್ನು ತಮ್ಮ ಅವಧಿಯಲ್ಲಿ ತಾವು ತೆಗೆದುಕೊಳ್ಳಬೇಕು, ಹಾಗೂ ಅದು ಜಾರಿ ಆಗುವಂತೆಯೂ ಸಹ ನೋಡಿಕೊಳ್ಳಬೇಕೆಂದು ಸರ್ಕಾರವನ್ನು ವಿನಂತಿಸುತ್ತೇನೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-
ಮಾನ್ಯ ಸಭಾಪತಿಯವರೇ, ಬಸವ-ಇಂದಿರಾ ವಸತಿ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನೋಡಿದಾಗ ಆಡಳಿತಾತ್ಮಕವಾಗಿ ಸ್ವಲ್ಪ ಗೊಂದಲ ಉಂಟಾಗಿದೆ ಎಂದು ನನಗನ್ನಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಅಂದರೆ ಈ ಹಿಂದೆ ಆಶ್ರಯ ಮನೆ ಸಿಗುವಾಗ ಒಂದು ಮನೆಗೆ 25,000/- ರೂ. ಯೋಜನಾ ವೆಚ್ಚ ಇತ್ತು. 15,000/- ಸಾಲ ಇತ್ತು 10,000/- ಸಬ್ಸಿಡಿ ಇತ್ತು. ಆ ಸಾಲಕ್ಕೆ ಶೇಕಡ 12ರಷ್ಟು ಬಡ್ಡಿ ಇತ್ತು. ಅದಕ್ಕೆ ಹತ್ತು ವರ್ಷಗಳ ಅವಧಿ ಇತ್ತು. ಹದಿನೈದು ಸಾವಿರ ಸಾಲ ತೆಗೆದುಕೊಂಡ ನಂತರ ಶೇಕಡ 12ರಷ್ಟು ಬಡ್ಡಿಯನ್ನು ಸೇರಿಸಿದರೆ ಒಟ್ಟು ಹತ್ತು ವರ್ಷಗಳ ಅವಧಿಯಲ್ಲಿ ತಿಂಗಳಿಗೆ ಅವನು ಕಟ್ಟುವಾಗ 25,000/-ರೂ.ಗಿಂತ ಹೆಚ್ಚಾಗುತ್ತಿತ್ತು. ಬಡ್ಡಿ ಮತ್ತು ಅಸಲು ಸೇರಿದರೆ. ಆ ಸಮಯದಲ್ಲಿ ಸಬ್ಸಿಡಿ ಎನ್ನುವುದು ಜನರಿಗೆ ಸಿಗುತ್ತಿರಲಿಲ್ಲ. ಪ್ರಥಮ ಬಾರಿಗೆ ಸರ್ಕಾರವನ್ನು ಹಾಗೂ ಮಾನ್ಯ ಸೋಮಣ್ಣನವರನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ಏಕೆಂದರೆ, ಈಗ ಕೊಡುತ್ತಿರುವಂತಹ ಬಸವ-ಇಂದಿರಾ ವಸತಿ ಯೋಜನೆಯಲ್ಲಿ ಸಾಲದ ಶಬ್ದಗಳೇ ಇಲ್ಲ. ಸರ್ಕಾರದ ಸಾಲ ಇಲ್ಲ. ಒಟ್ಟು ಯೋಜನೆಯ ವೆಚ್ಚ 63,000/- ಅದರಲ್ಲಿ 10,000/- ಅವನು ಅಪೇಕ್ಷಿತನಾದರೆ, ಅಂದರೆ ಅವನು ಬೇಕು ಎಂದರೆ ಅವನು ಹೇಳುವಂತಹ

ಬ್ಯಾಂಕಿನಲ್ಲಿ ಅವನಿಗೆ ಕೊಡಿಸುವುದು, 50,000/- ನೇರ ಸಬ್ಸಿಡಿ. ಒಟ್ಟು 3,000/- ರೂಗಳನ್ನು ಮಾತ್ರ ಅವನ ಶ್ರಮದಿಂದ ಹಾಕಬೇಕು ಎನ್ನುವಂತಹ ಯೋಜನೆ. ಆ 3,000/- ರೂಗಳನ್ನು ಸರ್ಕಾರ ವಸೂಲಿ ಮಾಡುತ್ತಿಲ್ಲ. ಸರ್ಕಾರ ನಿನ್ನ ಶ್ರಮದ ಮೂಲಕ, ನೀನು ಏನಾದರೂ ಕೆಲಸಗಳನ್ನು ಮಾಡಬೇಕು ಎಂದು ಹೇಳುತ್ತದೆ. ಹಾಗಾಗಿ 25,000/- ರೂ. ಇರುವಂಥದ್ದನ್ನು 50,000/- ರೂ.ಗೆ ಹೆಚ್ಚಿಗೆ ಮಾಡಿರುವುದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜೊತೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಏನಾಗಿದೆ ಎಂದರೆ, ಒಂದೊಂದು ವಿಧಾನ ಸಭಾ ಕ್ಷೇತ್ರಕ್ಕೆ 500 ಮನೆಗಳು 300 ಮನೆಗಳು ಎಂದು ಇತ್ತು. ಈಗ ಅದನ್ನು ಒಂದರಿಂದ ಎರಡು ಸಾವಿರಕ್ಕೆ ಹೆಚ್ಚಿಸಲಾಗಿದೆ. ನಮ್ಮ ಜಿಲ್ಲೆಯ ಕೆಲವು ವಿಧಾನ ಸಭಾ ಕ್ಷೇತ್ರದಲ್ಲಿ ಒಂದೇ ವಿಧಾನ ಸಭಾ ಕ್ಷೇತ್ರಕ್ಕೆ 4,000 ಮನೆಗಳನ್ನು ಕೊಟ್ಟಂತಹ ಉದಾಹರಣೆ ಸಹ ಇದೆ. ಅದು ನೇರವಾಗಿ ಮಂಜೂರಾಗಿದೆ, ಕಾಮಗಾರಿಯು ಸಹ ಪ್ರಾರಂಭವಾಗಿದೆ. ನಾನು ವಂಡ್ಲೆ ಎಂಬ ಪಂಚಾಯತಿಯನ್ನು ಗಮನದಲ್ಲಿಟ್ಟುಕೊಂಡು ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ಒಂದು ಪತ್ರ ಬರೆದಿದ್ದೆ. 45 ಬಸವ ವಸತಿ ಯೋಜನೆಗಳು ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ಕಾಮಗಾರಿಗಳಾಗಿ ಪಟ್ಟಿ ಸರ್ಕಾರಕ್ಕೆ ಬಂದಿದೆ. ಅವರಿಗೆ ಹಣ ಬಂದಿಲ್ಲ ಎಂಬ ದೂರು ಇದೆ ಎಂದು ಹೇಳಿದಾಗ ಕೇವಲ ಎಂಟು ದಿವಸದಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ 25,000/- ರೂ. 25,000/- ನಂತೆ ಎರಡು ಕಂತಿನಲ್ಲಿ ಬಂದಿದೆ. ಮಧ್ಯವರ್ತಿಗಳು ಹೇಗೆ ಸೃಷ್ಟಿಯಾಗುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಹಾಗಾಗಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಬಿಡುಗಡೆ ಮಾಡಿದ್ದು ಇತಿಹಾಸದಲ್ಲಿ ವಸತಿ ಯೋಜನೆಯಲ್ಲಿ ಇದೇ ಮೊದಲ ಸಲ ಎಂದು ನಾನು ತಿಳಿದುಕೊಂಡಿದ್ದೇನೆ. ಅದರಿಂದ ಜನರಿಗೆ ಬಹಳ ಪರಿಣಾಮಕಾರಿಯಾದಂತಹ ಅವಕಾಶಗಳು ಸಿಕ್ಕಿದೆ. ಇಲ್ಲಿ ನಾವು ಪ್ರತೀ ಸಲ ಜಾಗೃತಿ ಸಮಿತಿಯ ಉಲ್ಲೇಖವನ್ನು ಮಾಡುತ್ತಿದ್ದೇವೆ. ಇಲ್ಲಿ ಜಾಗೃತಿ ಸಮಿತಿಯ ಉಲ್ಲೇಖ ಏಕೆ ಬರುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ. ಕಾಯಿದೆ ಪ್ರಕಾರ, ಪಂಚಾಯತ್ ರಾಜ್

ಯೋಜನೆಯ ಪ್ರಕಾರ, ವಸತಿ ಯೋಜನೆಯನ್ನು ನೇರವಾಗಿ ಗ್ರಾಮಪಂಚಾಯಿತಿಗಳು ಆಯ್ಕೆ ಮಾಡಬೇಕು. ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಯನ್ನು ಅವಲಂಭಿಸಿ ಆಯ್ಕೆ ಮಾಡಬೇಕು. ಗ್ರಾಮ ಸಭೆಗಳು ವಾರ್ಡ್ ಸಭೆಯನ್ನು ಅವಲಂಭಿಸಿ ಆಯ್ಕೆ ಮಾಡಬೇಕು. ಯಾವುದೋ ಒಂದು ಆರು ತಿಂಗಳಿಗೊಮ್ಮೆ ಸಭೆಯನ್ನು ಕರೆಯುವುದು ರೂಢಿಯಲ್ಲಿದೆ. ಆದರೆ ಅದಕ್ಕಿಂತ ಹದಿನೈದು ದಿವಸಕ್ಕಿಂತ ಮೊದಲು ಪತ್ರಿಕೆ ವಾರ್ಡ್‌ನಲ್ಲಿ ಸಭೆ ನಡೆಯುತ್ತದೆ. ನಮ್ಮ ಕಾರ್ಯದರ್ಶಿ, ಅಧ್ಯಕ್ಷರು, ಗ್ರಾಮಪಂಚಾಯಿತಿಯ ಸ್ಥಳೀಯ ಸದಸ್ಯರು, ಕುಳಿತುಕೊಂಡು ವಾರ್ಡ್ ಸಭೆಯನ್ನು ನಿಯಮಾನುಸಾರ ಮಾಡಬೇಕು. ಕೆಲವು ಕಡೆಗಳಲ್ಲಿ ಆಗುತ್ತಿದೆಯೇ ಇಲ್ಲವೆ ಎಂಬುದು ನನಗೆ ತಿಳಿದಿಲ್ಲ. ಅದಾದ ನಂತರ ಗ್ರಾಮಸಭೆಯಲ್ಲಿ ಆಗುತ್ತದೆ. ಆ ಗ್ರಾಮಸಭೆಯಲ್ಲಿ ಎಲ್ಲಿಯಾದರೂ ಲೋಪವಾದರೆ ಕೆಲವು ಸಲ ಗ್ರಾಮಸಭೆ ಗೊಂದಲ ಗೂಡಾಗುತ್ತದೆ. ಅಂತಹ ಸಂದರ್ಭದಲ್ಲಿ ಬಡವರಿಗೆ ನೇರವಾಗಿ ತಮ್ಮ ಅವಕಾಶಗಳನ್ನು ಹೇಳುವುದಕ್ಕೆ ಅವಕಾಶಗಳನ್ನು ಮಾಡಿಕೊಟ್ಟರೆ ಆಯ್ಕೆ ಪ್ರಕ್ರಿಯೆಗಳ ಗೊಂದಲಗಳೇ ಇರುವುದಿಲ್ಲ. ಆ ಗ್ರಾಮಸಭೆಯಲ್ಲಿ ಆಯ್ಕೆಯಾದಂತಹ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಿಕೊಡುತ್ತಾರೆ. ಅವರು ಶಾಸಕರ ಅನುಮೋದನೆಗೋಸ್ಕರ ಮಾಡುವಂಥದ್ದು ಇವತ್ತಿನ ವ್ಯವಸ್ಥೆಯಲ್ಲಿದೆ. ಜಾಗೃತ ಸಮಿತಿ ಎನ್ನುವುದು ಬಹುಶಃ ಅದೆ ಇರಬಹುದು. ಆದರೆ ಕಾಯಿದೆ ಪ್ರಕಾರ ವಿಧಾನ ಸಭಾ ಸದಸ್ಯರ ಹಸ್ತಕ್ಷೇಪ ಕಡ್ಡಾಯವಲ್ಲ. ಅವರು ಏನು ಮಾಡಿದ್ದಾರೆ ಎಂದರೆ ನಮ್ಮ ಗ್ರಾಮಪಂಚಾಯಿತಿಯಲ್ಲಿ ಶಾಸನಬದ್ಧವಾಗಿ ಗ್ರಾಮಸಭೆಗಳು ಸಕಾಲಕ್ಕೆ ಸರಿಯಾಗಿ ನಡೆಯದೆ ಇರುವುದರಿಂದ ಅದರ ಸದುಪಯೋಗವನ್ನು ಶಾಸಕರು, ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ನಾನು ಒಂದು ಗ್ರಾಮಸಭೆಗೆ ಹೋಗಿದ್ದೆ, ಪರಿಶಿಷ್ಟ ಜಾತಿಯ ಹೆಣ್ಣು ಮಗಳೊಬ್ಬಳು ಆ ಗ್ರಾಮಪಂಚಾಯಿತಿಯ ಅಧ್ಯಕ್ಷರು. ಆಕೆ ಸುಮಾರು 350 ಜನ ಇರುವಂತಹ ಗ್ರಾಮಸಭೆಯನ್ನು ನಿಭಾಯಿಸುತ್ತಾಳೆ. ವಿಚಾರವನ್ನು ಉಲ್ಲೇಖ ಮಾಡುತ್ತಾಳೆ, ಎರಡು, ಮೂರು ಇಂದಿರಾ ಅವಾಜ್ ಯೋಜನೆಯ ಮನೆಗಳು ಇದ್ದಾಗ

ಯಾರಿಗೆ ಕೊಡಬೇಕು ಎಂಬ ಪ್ರಶ್ನೆ ಬಂದಾಗ ಯಾರೋ ಒಬ್ಬ ಹಿರಿಯ ಪೇಟಾ ಸುತ್ತಿಕೊಂಡಿರುವವರು ಹೇಳುತ್ತಾರೆ ನೋಡಿ, ಈ ಸಲ ಮೂರು ಇಂದಿರಾ ಆವಾಜ್ ಯೋಜನೆಯ ಮನೆಗಳು ಬಂದಿದೆ, ಆ ಮಕ್ಕಳ ಮನೆ ಬಿದ್ದು ಹೋಗಿದೆ, ಅವರಿಗೆ ತಂದೆ-ತಾಯಿ ಇಲ್ಲ. ಆದುದರಿಂದ ಅವರಿಗೆ ಪ್ರಥಮ ಆದ್ಯತೆ ಕೊಡಬೇಕು ಎಂದು ಹೇಳುತ್ತಾನೆ. ಅದಕ್ಕೆ ಅಧ್ಯಕ್ಷ ಅದನ್ನು ರೆಕಾರ್ಡ್ ಮಾಡುವುದಕ್ಕೆ ಹೇಳುತ್ತಾಳೆ. ಎರಡನೆಯದು ಯಾರಿಗೆ ಕೊಡಬೇಕು ಎಂದಾಗ, ಕುಳಿತಿರುವಂತಹ 300 ಜನರಲ್ಲಿ ಇವರು ತೀರ ಕಡು ಬಡವರು ಇದ್ದಾರೆ ಇವರಿಗೆ ಕೊಡಬೇಕು ಎಂದು ಹೇಳುತ್ತಾರೆ. ಅದು ಎರಡನೆಯ ಆದ್ಯತೆಯಲ್ಲಿ ಬರುತ್ತದೆ. ಮತ್ತೊಂದು ಸಾರ್ವಜನಿಕವಾಗಿ 300 ಜನ ಇರುವಂತಹ ಸಭೆಯಲ್ಲಿ ಮತ್ತೊಬ್ಬರ ಆಯ್ಕೆ ಆಗುತ್ತದೆ. ಇದು ಪಾರದರ್ಶಕವಾಗಿ ಆಯ್ಕೆಯಾಗಬೇಕು ಎನ್ನುವ ಉದ್ದೇಶದಿಂದ ಗ್ರಾಮಸಭೆಯನ್ನು ಮಾಡಿರುವಂಥದ್ದು. ಕೆಲವು ಕಡೆ ಈ ಗ್ರಾಮಸಭೆಯೇ ಸರಿಯಾಗಿ ನಡೆಯಬಾರದು ಎಂಬ ಆಶಯವಿದೆ. ಏಕೆಂದರೆ ಗ್ರಾಮಸಭೆ ನಡೆದರೆ ನಮ್ಮ ಅಧಿಕಾರ ತಪ್ಪಿ ಹೋಗುತ್ತದೆ ಎನ್ನುವಂಥ ಭಾವನೆ ಇದೆ. ಆದುದರಿಂದ ನಾನು ವಿನಂತಿ ಮಾಡುವುದೇನೆಂದರೆ, ಗ್ರಾಮಸಭೆಯನ್ನು ಸಬಲೀಕರಣ ಮಾಡುತ್ತಾ ಹೋದರೆ ಎಲ್ಲಾ ಆಯ್ಕೆ ಪ್ರಕ್ರಿಯೆಗಳು ಕೂಡ ಸರಿಯಾಗಿ ನಡೆಯುವುದಕ್ಕೆ ಸಾಧ್ಯವಿದೆ. ಹಾಗಾಗಿ ನಾನು ವಿನಂತಿ ಮಾಡುವುದೇನೆಂದರೆ, ಜಾಗೃತ ಸಮಿತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ನೇಮಕ ಮಾಡಿ ಎಂದು ಏಕೆ ಒತ್ತಾಯ ಮಾಡುತ್ತೇವೆಂದರೆ, ವಿಧಾನ ಪರಿಷತ್ತಿನಲ್ಲಿ 75 ಸದಸ್ಯರಿದ್ದರೆ ಅದರಲ್ಲಿ 25 ಜನ ಸ್ಥಳೀಯ ಸಂಸ್ಥೆಯಿಂದ ಬಂದವರು ಇದ್ದೇವೆ. ನಮ್ಮ ಮತದಾರರು ನೇರವಾಗಿ ಗ್ರಾಮಪಂಚಾಯಿತಿಯ ಸದಸ್ಯರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ತಾಲ್ಲೂಕು ಪಂಚಾಯಿತಿಯ ಸದಸ್ಯರು, ಜಿಲ್ಲಾ ಪಂಚಾಯಿತಿಯ ಸದಸ್ಯರು, ಶಾಸಕರು ಮತ್ತು ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗಿ ಬಂದಂಥವರು. ಇಲ್ಲಿ ಯಾರಿಗಾದರೂ ಹೆಚ್ಚು ಅಧಿಕಾರ ಇದೆ ಎಂದು ಹೇಳುವುದಾದರೆ ಆ ಅಧಿಕಾರ ನಮಗಿದೆ. ನಮ್ಮ ವಿಧಾನ ಪರಿಷತ್ತಿಗೆ ಇದೆ. ಆದರೂ ಸಹ ಶಾಸಕರನ್ನು ಬೇರೆ

ಬೇರೆ ರಾಜಕೀಯ ಕಾರಣಕ್ಕೋಸ್ಕರ, ಏಕೆಂದರೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಕ್ಕಾಗಲಿ, ಕೆಳಗೆ ಇಳಿಸುವುದಕ್ಕಾಗಲಿ ನಮಗೆ ಹಕ್ಕಿಲ್ಲ. ಅದಕ್ಕೋಸ್ಕರ ವಿಧಾನ ಪರಿಷತ್ತಿನ ಸದಸ್ಯರು ಶಾಸಕರಲ್ಲ ಎಂದು ಹೇಳುವಂತಹ ಮಾತಿದೆ. ಮಾನ್ಯ ಮುಖ್ಯಮಂತ್ರಿಗಳು ವಿಧಾನ ಪರಿಷತ್ತಿನ ಸದಸ್ಯರಾದರೂ ಸಹ ಆಯ್ಕೆ ಪ್ರಕ್ರಿಯೆ ಎಲ್ಲಿ ಆಗುವುದು? ಅದಕ್ಕೋಸ್ಕರ ಅವರ ಮಾತಿಗೆ ಹೆಚ್ಚು ಬೆಲೆ ಇದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೂ ಸಹ ಜಾಗೃತ ಸಮಿತಿಯ ಅಗತ್ಯ ಇದೆ ಎನ್ನಿಸಿದರೆ ದಯವಿಟ್ಟು ಅದರಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನೂ ಸಹ ಕಡ್ಡಾಯ ಮಾಡಬೇಕು ಎನ್ನುವುದು ನಮ್ಮ ವಿನಂತಿ.

ಶ್ರೀ ದಯಾನಂದ:- ಕಡ್ಡಾಯವಿದೆ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಜಾಗೃತ ಸಮಿತಿಯ ಅವಶ್ಯಕತೆ ಇದೆಯೇ ಎಂದು ನನಗೆ ಗೊತ್ತಿಲ್ಲ.

ಉಪ ಸಭಾಪತಿಯವರು:- ಇಲ್ಲಿ ವಿಧಾನ ಸಭಾ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಎಂದು ಸೇರಿಸಬೇಕು.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ:- ನಾನು ಜಾಗೃತ ಸಮಿತಿಯ ಅವಶ್ಯಕತೆ ಇದೆಯೇ ಎಂದು ಏಕೆ ಹೇಳಿದೆ ಎಂದರೆ, ವಿಧಾನ ಸಭಾ ಸದಸ್ಯರ ಹಸ್ತಕ್ಷೇಪ ಕೂಡ ಇದರಲ್ಲಿ ಸರಿಯಲ್ಲ. 1993ರ ಪಂಚಾಯಿತ್ ರಾಜ್ ಕಾಯಿದೆಯ ಪ್ರಕಾರ ಗ್ರಾಮಸಭೆ ಮತ್ತು ಗ್ರಾಮಪಂಚಾಯಿತಿಗಳಲ್ಲಿ ವಿಧಾನಸಭೆ ಸದಸ್ಯರ ಹಸ್ತಕ್ಷೇಪ ಮತ್ತು ಅಧ್ಯಕ್ಷತೆ ಕಡ್ಡಾಯವೇನಿಲ್ಲ. ಆದರೆ ಶಾಸಕರನ್ನು ಅಲ್ಲಿಗೆ ಸೇರಿಸುವುದು ಅಗತ್ಯ ಇದ್ದಲ್ಲಿ ನಮ್ಮನ್ನು ಸಹ ಸೇರಿಸಿ ಎನ್ನುವುದು ನಮ್ಮ ಆಗ್ರಹ. ನನ್ನ ವಿನಂತಿ ಏನೆಂದರೆ ಬಸವ ವಸತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಯಾವ ಯೋಜನೆಗಳನ್ನು ನಾವು ಅನುಷ್ಠಾನಗೊಳಿಸುತ್ತೇವೆಯೋ ಅದನ್ನು ಪಾರದರ್ಶಕವಾಗಿ ನಡೆಸಬೇಕಾದಲ್ಲಿ ಗ್ರಾಮಾಡಳಿತ ಯೋಜನೆಯನ್ನು ಗಟ್ಟಿಗೊಳಿಸುವುದಕ್ಕೆ ಅವಕಾಶವನ್ನು ಮಾಡಿಕೊಡಬೇಕು. 50,000 ಫಲಾನುಭವಿಗಳನ್ನು ಆಯ್ಕೆ ಮಾಡುವಾಗ

ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಮತ್ತು 12,000 ರೂಪಾಯಿಗಳ ಮಿತಿಯನ್ನು ನಮ್ಮ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರುಗಳ ಒತ್ತಾಯದ ಮೇರೆಗೆ ಈಗ 32,000 ರೂಪಾಯಿಗಳಿಗೆ ವಿಸ್ತರಿಸಲಾಗಿದೆ. ಅದಕ್ಕಾಗಿ ಮಾನ್ಯ ಸಚಿವ ಸೋಮಣ್ಣನವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಶ್ರೀ ವಿ. ಸೋಮಣ್ಣ (ವಸತಿ ಸಚಿವರು):- ಮಾನ್ಯ ಸಭಾಪತಿಗಳೇ, ಈ ಲಿಖಿತ ಉತ್ತರವನ್ನು ಪಕ್ಕಕ್ಕಿಟ್ಟು ನನ್ನ ಕೆಲವು ವಿಚಾರಗಳನ್ನು ಹೇಳಲಿಕ್ಕೆ ನಾನು ಇಷ್ಟಪಡುತ್ತೇನೆ. ಮಿತ್ರರಾದ ದಯಾನಂದ್‌ರವರು ಅನೇಕ ವಿಚಾರಗಳ ಬಗ್ಗೆ ಬೆಳಕನ್ನು ಚೆಲ್ಲಿದ್ದಾರೆ. ವಿಶೇಷವಾಗಿ ಶ್ರೀಮತಿ ಮೋಟಮ್ಮನವರು, ಮಿತ್ರರಾದ ಸುದರ್ಶನ್‌ರವರು, ಅಲ್ಲಮಪ್ರಭು ಪಾಟೀಲ್‌ರವರು, ತಿಪ್ಪಾರೆಡ್ಡಿ‌ಯವರು, ಹಿರಿಯರಾದ ವಿಜಯಶಂಕರರವರು ಮತ್ತು ಪೂಜಾರ್‌ರವರು ಆಶ್ರಯ ಮನೆಗಳ ಬಗ್ಗೆ ಸಾಕಷ್ಟು ಬೆಳಕನ್ನು ಚೆಲ್ಲಿದ್ದಾರೆ. ನಾನು ಮೊದಲಿಗೆ ದಯಾನಂದರವರನ್ನು ಮತ್ತು ಸುದರ್ಶನ್‌ರವರನ್ನು ಅಭಿನಂದಿಸುತ್ತೇನೆ. 65 ವರ್ಷಗಳ ನಂತರವಾದರೂ ಸಹ ಸೂರು ಇಲ್ಲದವರ ಚರ್ಚೆಗೆ ಗ್ರಾಸವಾಗಿ ಅವರಿಗೆ ನೆರವನ್ನು ನೀಡುವಂತಹ ಒಂದು ಸಂದರ್ಭವನ್ನು ಸೃಷ್ಟಿಸಿದ್ದಾರೆ. ಭೋಜನ ವಿರಾಮದ ನಂತರ ಕೆಲವು ಪ್ರಮುಖವಾದ ವಿಚಾರಗಳನ್ನು ಸುದರ್ಶನ್‌ರವರು ಪ್ರಸ್ತಾಪ ಮಾಡಿದ್ದಾರೆ. ಇಂದಿರಾ ಅವಾಜ್ ಯೋಜನೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರತಕ್ಕ ಒಂದು ದೊಡ್ಡ ಯೋಜನೆ. ನಮ್ಮ ಕರ್ನಾಟಕ ಸರ್ಕಾರ. ಇಂದಿರಾ ಅವಾಜ್, ಬಸವ ವಸತಿ ಯೋಜನೆಗಳ ಜೊತೆಗೆ ಪಟ್ಟಣದ ಪ್ರದೇಶದವರಿಗೆ ವಾಜಪೇಯಿ ವಸತಿ ಯೋಜನೆಯನ್ನು ಸಹ ಪ್ರಾರಂಭಿಸಿ ಮನೆಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ಸುತ್ತೋಲೆಯನ್ನು ಹೊರಡಿಸಿದ್ದರೂ ಸಹ ಅದು ಎಲ್ಲರಿಗೂ ಸರಿಯಾಗಿ ತಲುಪದ ಕಾರಣ ಈ ಸದನದ ಮುಖೇನ ನಮ್ಮ ಅಧಿಕಾರಿಗಳಿಗೆ ಸೂಚನೆಯನ್ನು ನೀಡುತ್ತಿದ್ದೇನೆ. ಯಾವುದೇ ಜಾಗೃತ ಸಮಿತಿಯಲ್ಲಿ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿದ್ದಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಸುತ್ತೋಲೆಯನ್ನು ಇಂದೇ

ಹೊರಡಿಸುವುದಕ್ಕೆ ನಮ್ಮ ಅಧಿಕಾರಿಗಳಿಗೆ ಸೂಚನೆಯನ್ನು ನೀಡುತ್ತಿದ್ದೇನೆ. ಆಯಾ ತಾಲ್ಲೂಕು ಪಂಚಾಯಿತಿಯಲ್ಲಿ ಇರತಕ್ಕಂಥ ಅಧ್ಯಕ್ಷರು ಹಾಗೂ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಕೂಡ ಸದಸ್ಯರಾಗಿ ಇರುತ್ತಾರೆ. ಕ್ಷೇತ್ರೀಯ ಜಿಲ್ಲಾ ಪಂಚಾಯತ್ ಸದಸ್ಯರು ಕೂಡ ಸದಸ್ಯರಾಗಿರುತ್ತಾರೆ. ಕ್ಷೇತ್ರೀಯ ಕಾರ್ಯಕಾರಿ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕೆಲಸವನ್ನು ನಿರ್ವಹಿಸುತ್ತಾರೆ. ಇನ್ನು ನಮ್ಮ ವಿಧಾನ ಪರಿಷತ್ತಿನಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬರುವ ಸದಸ್ಯರುಗಳು 3-4 ಜಿಲ್ಲೆಗಳಲ್ಲಿ ಕೇಂದ್ರೀಕೃತ ಆದರೂ ಕೂಡ ಒಂದು ತಾಲ್ಲೂಕಿನಲ್ಲಿ ವಾಸ ಮಾಡುತ್ತಾರೆ. ಯಾವ ಕ್ಷೇತ್ರವನ್ನು ಶಾಸಕರು ಪ್ರತಿನಿಧಿಸಬಯಸುವರೋ ಆ ಕ್ಷೇತ್ರದಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗುವುದು. ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದವರಿಗೆ ಅವಕಾಶಗಳಿದ್ದಲ್ಲಿ ಎಲ್ಲಾ ತಾಲ್ಲೂಕುಗಳಿಗೂ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ನಾನು ಏಕೆ ಈ ಮಾತುಗಳನ್ನು ಹೇಳುತ್ತೇನೆಂದರೆ ಪಾರದರ್ಶಕತೆಯನ್ನು ಕಾಪಾಡುವ ದೃಷ್ಟಿಯಿಂದ ಇದರಲ್ಲಿ ಯಾರು ದೊಡ್ಡವರು ಯಾರು ಚಿಕ್ಕವರು ಎನ್ನುವುದಕ್ಕಿಂತ ಹೆಚ್ಚಾಗಿ ಚರ್ಚೆಯನ್ನು ಚರ್ಚೆಯಾಗಿಯೇ ಉಳಿಸಿಕೊಂಡು ಯಾರು ಬಹಳ ವರ್ಷಗಳಿಂದ ಕಾಯುತ್ತಿದ್ದಾರೋ ಅವರಿಗಾಗಿ ಒಂದು ದಾರಿಯನ್ನು ತೋರಿಸಬೇಕಾಗಿದೆ.

ಇವತ್ತು ಚಿತ್ರದುರ್ಗದಲ್ಲಿ ನಡೆದಂತಹ ಒಂದು ಕಹಿ ಘಟನೆಯಿಂದ ಈ ಆಶ್ರಯ ಮನೆಗಳನ್ನು ಹೆಣ್ಣುಮಕ್ಕಳಿಗೆ ಮಾತ್ರ ನೀಡಲಾಗುತ್ತಿದೆ. ಚಿತ್ರದುರ್ಗದ ಕಾವಾಡಿಗರಹಟ್ಟಿಯಲ್ಲಿ ನಿರ್ಮಿಸಿದ ಮನೆ, ಅದರಿಂದ ಆದಂತಹ ಒಂದು ಅನಾಹುತದಿಂದಲೇ ನಾವು ಹೆಣ್ಣುಮಕ್ಕಳ ಹೆಸರಿನಲ್ಲಿಯೇ ಮನೆಗಳನ್ನು ನೀಡಬೇಕೆನ್ನುವ ತೀರ್ಮಾನವನ್ನು ಮಾಡಲಾಗಿದೆ. ತಮ್ಮೆಲ್ಲರ ಸಲಹೆಗಳ ಪ್ರಕಾರ ಕ್ರಮ ಕೈಗೊಳ್ಳಲು ನಾನು ನಮ್ಮ ಅಧಿಕಾರಿಗಳಿಗೆ ಸೂಚನೆಯನ್ನು ನೀಡುತ್ತೇನೆ.

ಇನ್ನು ಈ ಬಸವ ವಸತಿ ಯೋಜನೆಗೆ ನೂರಕ್ಕೆ ನೂರರಷ್ಟು ಅನುದಾನವನ್ನು ಕೇಂದ್ರಸರ್ಕಾರ ನೀಡುತ್ತದೆ. ಇಂದಿರಾ ಅವಾಜ್ ಯೋಜನೆಗೆ

ರಾಜ್ಯ ಸರ್ಕಾರ ಮೊದಲಿಗೆ 25,000 ರೂಪಾಯಿಗಳನ್ನು ನೀಡುತ್ತಿತ್ತು. ಅದರಲ್ಲಿ ಹತ್ತು ಸಾವಿರ ಫಲಾನುಭವಿಗಳ ವಂತಿಕೆ ಹಾಗೂ ಹದಿನೈದು ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ನೀಡಲಾಗುತ್ತಿತ್ತು. ಇದರಲ್ಲಿ 2600 ಕೋಟಿ ರೂಪಾಯಿಗಳ ಬ್ಯಾಲೆನ್ಸ್ ಆಯಿತು. ನಾನು ಸಚಿವನಾದ ಮೇಲೆ ಕೆಲವು ತಾಲ್ಲೂಕುಗಳಿಗೆ ಭೇಟಿಯನ್ನು ನೀಡಿದೆನು. ಆ ಸಂದರ್ಭದಲ್ಲಿ ಅಲ್ಲಿ ಮನೆಗಳು ಬಿದ್ದು ಹೋಗಿದ್ದವು. ಅದನ್ನು ನೋಂದಣಿ ಮಾಡಿಸಿಕೊಳ್ಳಲು ಆತ ಮೂರು ಸಾವಿರ ರೂಪಾಯಿಗಳನ್ನು ನೀಡಬೇಕಾಗುತ್ತಿತ್ತು. 2600 ಕೋಟಿ ರೂಪಾಯಿಗಳಲ್ಲಿ 1085 ಕೋಟಿ ರೂಪಾಯಿಗಳಷ್ಟು ಬಡ್ಡಿ ಇತ್ತು, ನಾನು ಬಡ್ಡಿಯನ್ನು ಮನ್ನಾ ಮಾಡಿ, ಈ ಅಸಲನ್ನು ವಸೂಲು ಮಾಡುವ ಸಲುವಾಗಿ ಇದರ ಬಗ್ಗೆ ಮಾಹಿತಿಯನ್ನು ತರಿಸಿದೆನು. ಆದರೆ ಯಾವ್ಯಾವ ಪಂಚಾಯಿತಿಗಳಲ್ಲಿ ಎಷ್ಟು ಜನ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕೆನ್ನುವ ಪಟ್ಟಿಗಳನ್ನು ಪರಿಶೀಲನೆ ಮಾಡಿದಾಗ ಅಲ್ಲಿರತಕ್ಕ ಅಂಕಿಸಂಖ್ಯೆಗೂ ಫಲಾನುಭವಿಗಳ ಆಯ್ಕೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಇವತ್ತು ಈ ಸದನದ ಮೂಲಕ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಬಹುತೇಕ ಫಲಾನುಭವಿಗಳನ್ನು ಅಭಿನಂದಿಸುತ್ತೇನೆ. ಏಕೆಂದರೆ ಅಲ್ಲಿ ಬಡ್ಡಿ ಮನ್ನಾ ಮಾಡಿದ ಕೂಡಲೇ ಬಹಳಷ್ಟು ಜನರು ಮುಂದೆ ಬಂದು ಬಾಕಿ ಹಣವನ್ನು ಕಟ್ಟಿ ಮನೆಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ಈ ಫಲಾನುಭವಿಗಳ ಆಯ್ಕೆಯನ್ನು ನೋಡಿದಾಗ ಇದರಿಂದ ತೊಂದರೆ ಆಗಿ ನಮಗೂ ಸಹ ಸ್ವಲ್ಪ ಕಸಿವಿಸಿ ಆಗಿತ್ತು. ಇದನ್ನೆಲ್ಲ ಸರಿಪಡಿಸುವುದಕ್ಕೆ ನಾವು ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ. 2009-2010ನೇ ಸಾಲಿನಲ್ಲಿ ಮತ್ತು 2010-11ನೇ ಸಾಲಿನಲ್ಲಿ ಬಸವ ವಸತಿ ಯೋಜನೆ ಮತ್ತು ಇಂದಿರಾ ಅವಾಜ್ ಯೋಜನೆಯನ್ನು ಒಟ್ಟಿಗೆ ಮಾಡಿದ ಪ್ರಯುಕ್ತ ಒಂದೂವರೆ ವರ್ಷಗಳ ಕಾಲ ನಮಗೆ ಒಂದು ಮನೆಯನ್ನು ಕೂಡ ಹಂಚಿಕೆ ಮಾಡಲಿಕ್ಕೆ ಸಾಧ್ಯವಾಗಲಿಲ್ಲ. ನಮ್ಮ ಯೋಜನೆಯನ್ನು ನಿಮ್ಮ ಯೋಜನೆಯೊಂದಿಗೆ ಏಕೆ ಸೇರಿಸಲಾಗಿದೆ ಎನ್ನುವುದನ್ನು ಸಹ ಕೇಂದ್ರದವರು ಕೇಳಿದ್ದರು. ನಾನು ಸಚಿವನಾಗಿ ಬಂದ ಮೇಲೆ ಬಸವ ವಸತಿ ಯೋಜನೆ, ಇಂದಿರಾ ಅವಾಜ್ ಯೋಜನೆ ಬೇರೆ ಬೇರೆ ಮಾಡುವುದಕ್ಕೆ ಸಚಿವಸಂಪುಟದ ಮುಂದಿಟ್ಟು ಒಪ್ಪಿಗೆಯನ್ನು ಪಡೆಯಲಾಗಿದೆ. ಇವತ್ತು ಕೇಂದ್ರಸರ್ಕಾರದಿಂದ ಒಂದು ವರ್ಷಕ್ಕೆ 99,990 ಮನೆಗಳನ್ನು ನೀಡತಕ್ಕ ನಿಬಂಧನೆಯನ್ನು ಕೇಂದ್ರಸರ್ಕಾರ ಹಾಕಿದೆ. ಅದಕ್ಕೆ ಒಂದು ಮನೆಗೆ 33,000 ರೂಪಾಯಿಗಳನ್ನು ಕೇಂದ್ರಸರ್ಕಾರ

ನೀಡುತ್ತದೆ. ಇನ್ನೂ 17,000 ರೂಪಾಯಿಗಳನ್ನು ನಮ್ಮ ಸರ್ಕಾರ ನೀಡುತ್ತದೆ. ಉಳಿದಂತೆ 50,000 ರೂಪಾಯಿ ಸಬ್ಸಿಡಿ, ಹತ್ತು ಸಾವಿರ ರೂಪಾಯಿಗಳನ್ನು ಬ್ಯಾಂಕ್ ನೀಡಬೇಕು ಮತ್ತು ಮೂರೂವರೆ ಸಾವಿರ ರೂಪಾಯಿಗಳ ಫೌಂಡೇಶನ್ ಅನ್ನು ಫಲಾನುಭವಿಗಳು ಹಾಕಬೇಕೆನ್ನುವ ತೀರ್ಮಾನವನ್ನು ಮಾಡಲಾಗಿದೆ. ಇನ್ನೂ ಬಸವ ವಸತಿ ಯೋಜನೆಯಲ್ಲಿ 50,000 ರೂಪಾಯಿಗಳ ಸಬ್ಸಿಡಿಯನ್ನು ರಾಜ್ಯಸರ್ಕಾರ ನೀಡುತ್ತದೆ.

ಈ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಂದರೆಯಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ 5 ಲಕ್ಷ ಗುಡಿಸಲುಗಳನ್ನು ಗುರುತಿಸಲಾಗಿತ್ತು. ನಾನು ಸಚಿವನಾಗಿ ಬಂದ ಮೇಲೆ ಈ ಪಟ್ಟಿಯನ್ನು ತರಿಸಿದಾಗ 14,000 ಗುಡಿಸಲುಗಳಿವೆ ಎನ್ನುವ ಮಾಹಿತಿ ಇತ್ತು. ಅದನ್ನು ಪುನಃ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟೆನು. ಅವರು 9 ಲಕ್ಷ ಗುಡಿಸಲುಗಳಿವೆ ಎನ್ನುವ ಮಾಹಿತಿಯನ್ನು ನನಗೆ ನೀಡಿದ್ದಾರೆ. ಇಲ್ಲಿ ಮೇಕೆ, ದನ, ಕೋಳಿಗಳ ಗುಡಿಸಲುಗಳನ್ನು ಸಹ ವಾಸಿಸುವ ಗುಡಿಸಲುಗಳೆಂದು ಗುರುತಿಸಲಾಗಿದೆ. ಒಂದು ಮನೆಗೆ ನಾಲ್ಕು ಮನೆಗಳು ಬೇಕು ಎನ್ನುವ ರೀತಿಯಲ್ಲಿ ಫಲಾನುಭವಿಗಳು ಹೆಸರುಗಳನ್ನು ನೀಡಿದ್ದರು. ನಾವು ಬೇಲೂರು ಘೋಷಣೆಯನ್ನು ಅರ್ಥಮಾಡಿಕೊಂಡು ನಾವು ಅದರಿಂದ ಸಾಕಷ್ಟು ಪ್ರಭಾವಿತರಾಗಿದ್ದೇವೆ. ಆದರೆ ದುರಂತ ಏನೆಂದರೆ ಯಾವುದೇ ಪಕ್ಷದ ಸರ್ಕಾರವಾದರೂ ಸಹ ಅವರು ತರತಕ್ಕ ಯೋಜನೆಗಳು ಕಾರ್ಯಗತವಾಗಬೇಕಾದರೆ ಗ್ರಾಮಸಭೆಗಳು ಸರಿಯಾಗಿ ಕೆಲಸವನ್ನು ನಿರ್ವಹಿಸಬೇಕು. ಹುಣಸೂರಿನ ಪಿರಿಯಾಪಟ್ಟಣದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅಧಿಕಾರಿಗಳು ಹೋದಾಗ ಗಂಡಸರ ಜೊತೆಗೆ ಅಲ್ಲಿರತಕ್ಕ ಹೆಣ್ಣುಮಕ್ಕಳು ಸಹ ಅಧಿಕಾರಿಗಳನ್ನು ಎಳೆದಾಡುತ್ತಾ, ಮುಂಡೆಮಕ್ಕಳೆ, ನನ್ನದು 4 ಮನೆ ಬರೆದುಕೊಳ್ಳಿ, ಅದರಿಂದ ನಿಮ್ಮಪ್ಪನ ಮನೆ ಗಂಟೀನೂ ಹೋಗಲ್ಲ ಎಂದು ಹೇಳಿರುವ ಮಾತುಗಳನ್ನು ನಾನು ಜಿಲ್ಲಾವಾರು ನಮ್ಮ ಅಧಿಕಾರಿಗಳಾದ ಕಾರ್ಯ ನಿರ್ವಾಹಣಾಧಿಕಾರಿಗಳ ಮತ್ತು ಮುಖ್ಯ ನಿರ್ವಾಹಣಾಧಿಕಾರಿಗಳ ಸಭೆಯನ್ನು ಕರೆದಂತಹ ಸಂದರ್ಭದಲ್ಲಿ ಹೇಳಿದ್ದಾರೆ. ಈ ಫಲಾನುಭವಿಗಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕೆನ್ನುವುದು ನನ್ನ ಆಶಯ. ಇದರಲ್ಲಿ ಯಾವ್ಯಾವ ರೀತಿಯ ಭ್ರಷ್ಟಾಚಾರಗಳು ನಡೆಯುತ್ತವೆ

ಎನ್ನುವುದನ್ನು ನಮ್ಮ ಅಲ್ಲಮಪ್ರಭು ಪಾಟೀಲರು ಹೇಳಿದರು. ನಾವು ಈ ಲೆಕ್ಕದಲ್ಲಿ 14 ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಕಟ್ಟಿದ್ದೇವೆ. ಆದರೆ ವಾಸ್ತವಾಂಶ ಏನೆಂಬುದರ ಬಗ್ಗೆ ನಾನು ಬೆಳಕನ್ನು ಚೆಲ್ಲಬಯಸುತ್ತೇನೆ. ನಾನೇ ಒಂದು ಗ್ರಾಮಸಭೆಯ ಸಭೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ “ನನಗೆ ಈತ ಓಟು ಹಾಕಿಲ್ಲ, ಅವನು ಬಡವ ಆದರೂ ಪರವಾಗಿಲ್ಲ, ಆತನಿಗೆ ಏಕೆ ಮನೆ ನೀಡಬೇಕೆಂದು” ನನ್ನನ್ನೇ ಕೇಳುತ್ತಾನೆ. ಇದೊಂದು ದುರಂತ. ಇದನ್ನು ನಾನು ಯಾರನ್ನೂ ಮೆಚ್ಚಿಸಲು ಹೇಳುತ್ತಿಲ್ಲ. ನಾನು ಹೋದ ಕಡೆಗೆಲ್ಲಾ ಹೇಳುತ್ತೇನೆ. ದಯಮಾಡಿ ಯಾವುದೇ ಪಕ್ಷ ಮಾಡಬೇಡಿ, ಯಾವುದೇ ಜಾತಿ ಮಾಡಬೇಡಿ, ಅವನ ಗುಂಪು ಇವನ ಗುಂಪು ಎಂದು ಗುಂಪುಗಾರಿಕೆ ಮಾಡಬೇಡಿ ಎಂದು ಹೇಳಬಯಸುತ್ತೇನೆ. ನಮ್ಮ ಶಾಸಕರು ಜಾಗೃತಿ ಸಮಿತಿಗೆ ನಾವೇ ಅಧ್ಯಕ್ಷರಾಗಬೇಕು, ನಾವೇ ಎಲ್ಲವನ್ನು ನಿರ್ವಹಿಸಬೇಕು ಎಂದು ಹೇಳುತ್ತಾರೆ. ಅವರು ಹೇಳುವುದು ಸತ್ಯ, ಇದರಿಂದ ನೀವು demoralize ಆಗುತ್ತೀರಾ ಎಂದು ಅವರಿಗೆ ನಾನು ಹೇಳಿದೆ. ಅವರು 500 ಮನೆಗಳನ್ನು ಕೇಳುತ್ತಾರೆ, ಕೊಡುವುದು 100 ಮನೆಗಳಾಗುತ್ತವೆ, ಆ ಅಧಿಕಾರವನ್ನು ಅಧಿಕಾರಿಗಳಿಗೆ ಕೊಟ್ಟರೆ ತಪ್ಪಾದಾಗ ಅವರನ್ನು ದಂಡಿಸಬಹುದು. ಇಲ್ಲಿ ಶಾಸಕರನ್ನು ದಂಡಿಸಲು ಆಗುವುದಿಲ್ಲ, ನಾಳೆ ಬಂದು ಕೊಡುತ್ತಾರೆ. ಬಡವರ ಬಗ್ಗೆ ಇರುವ ಕಾಳಜಿಯನ್ನು ಅರ್ಥ ಮಾಡಿಕೊಂಡು ಈ ಕೆಲಸವನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ, ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡಬೇಕು ಎನ್ನುವ ದೃಷ್ಟಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. ಮಾನ್ಯ ದಯಾನಂದವರ ಮಾತನ್ನು ನಾವು ಕೇಳುತ್ತೇವೆ, ಆದರೆ ಒಂದು ಸತ್ಯವಾದಂತಹ ವಿಚಾರ ಎಂದರೆ, ಆನೇಕಲ್ ತಾಲ್ಲೂಕಿನಲ್ಲಿ ನಾವು ಈಗಾಗಲೇ 5014 ಮನೆಗಳಿಗೆ ಅನುಮತಿಯನ್ನು ಕೊಟ್ಟಿದ್ದೇವೆ. ಮಾರ್ಚ್ ಒಳಗೆ ಈ ಮನೆಗಳನ್ನು ಪೂರ್ಣಗೊಳಿಸಲೇ ಬೇಕು, ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾನ್ಯ ಮುಖ್ಯಮಂತ್ರಿಗಳ ಮನಸ್ಸನ್ನು ಗೆಲ್ಲುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮೂರುವರೆ ಸಾವಿರ ರೂಪಾಯಿಗಳನ್ನು ಕಟ್ಟಿ ಎಂದು ಹೇಳುತ್ತೇವೆ, ಆದರೆ ಬಡವನಿಗೆ

ಕಟ್ಟಲು ಆಗುವುದಿಲ್ಲ. ನಾನು ಒಂದು ಜಿಲ್ಲೆಗೆ ಹೋದಾಗ ನೋಡಿದೆ, ಅಲ್ಲಿ ಒಂದು ಮನೆಗೆ ವಾಸ್ತು ಕಲ್ಪನೆ ಎಂದು ಇರುತ್ತದೆ, ಅಲ್ಲಿ ಒಬ್ಬ ಮಹಿಳೆ ಆ ವಾಸ್ತು ಕಲಿಗೆ ಬಟ್ಟೆಯನ್ನು ಸುತ್ತಿದ್ದಳು. ಅದನ್ನು ನೋಡಿ ನಾನು ಕೇಳಿದೆ, ಯಾಕೆ ತಾಯಿ ಬಟ್ಟೆ ಸುತ್ತಿದ್ದಿಯಾ ಎಂದು, ಅದಕ್ಕೆ ಆ ಮಹಿಳೆ ಅಣ್ಣಾ mould ಹಾಕುವವರೆಗೆ ಮಳೆಗೆ ಅದು ನೆನೆಯ ಹೋಗುತ್ತದೆ ಅದಕ್ಕೆ ಬಟ್ಟೆ ಸುತ್ತಿದ್ದೇನೆ ಎಂದು ಹೇಳಿದಳು. ಇಂತಹ ಬಡತನ ಇದೆ. 50,000-60,000 ರೂ.ಗಳನ್ನು ಕೊಟ್ಟು ಕೂಡ ಸಾಕಾಗುತ್ತಿಲ್ಲ. ಇದನ್ನು ಇನ್ನು ಹೆಚ್ಚು ಮಾಡಬೇಕು ಎನ್ನುವುದು ನನ್ನ ಬಯಕೆ ಆಗಿದೆ. ಆದರೆ ಒಂದು ಸಮಾಧಾನ ಎಂದರೆ, ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರು 30,000 ರೂ.ಗಳು ಇರುವುದನ್ನು 50,000 ರೂ.ಗಳಾಗಿ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಮಾಡಬೇಕಾಗುತ್ತದೆ. ಬೇರೆ-ಬೇರೆ ಸಲಕರಣೆಗಳ ಬೆಲೆಯು ಜಾಸ್ತಿಯಾಗಿರುವುದರಿಂದ, ಚೆನ್ನಾಗಿ ಮನೆ ಕಟ್ಟಲಿ ಎಂದು ಹಣವನ್ನು ಜಾಸ್ತಿ ಮಾಡಿದೇವೆ. ಮನೆಗಳನ್ನು ನಮಗೆ ಕೊಡಿ ಎನ್ನುವ ಸಾಕಷ್ಟು ಒತ್ತಾಯ ಇದೆ. ಇದರ ಜೊತೆಗೆ ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಎನ್ನುವುದಕ್ಕಿಂತ ಹೆಚ್ಚಾಗಿ ಆಯ್ಕೆ ಪ್ರಕ್ರಿಯೆಯಲ್ಲಿ 10 ಸಾವಿರ 15 ಸಾವಿರ ಮನೆಗಳನ್ನು ಬರೆಯಿಸಿಕೊಂಡು ಹೋಗಿದ್ದಾರೆ. ನೋಡಲಿ ಎಂದೇ ನಾನು ಬರೆದುಕೊಟ್ಟಿದ್ದೇನೆ. ಬರೆದು ಕೊಟ್ಟು ಕೆಲವು ಕಡೆ ನಾನೇ ಹೋಗುತ್ತಿದ್ದೇನೆ. ನಾನು ಕಡಾಖಂಡಿತವಾಗಿ ಹೇಳುತ್ತೇನೆ, ಹಣದ ಕೊರತೆ ನಮಗೆ ಇಲ್ಲ. ಬಡವರ ಪರವಾಗಿ ಹಣವನ್ನು ಬಿಡುಗಡೆ ಮಾಡಲು ಈ ಸರ್ಕಾರದಲ್ಲಿ ಹಣಕ್ಕೆ ಏನು ತೊಂದರೆ ಇಲ್ಲ. ಆದರೆ ದುರಂತ ಏನು ಆಗಿದೆ ಎಂದರೆ, ನನಗೂ ಬೇಕು, ನನ್ನ ಮಕ್ಕಳಿಗೂ ಬೇಕು, ನನ್ನ ಮೊಮ್ಮಕ್ಕಳಿಗೂ ಬೇಕು ಎನ್ನುತ್ತಾರೆ. ಮೊನ್ನೆ ತಾನೇ 94(ಸಿ) ಕ್ಯಾಬಿನೆಟ್‌ನಲ್ಲಿ ಅಪ್ರೋವ್ ಮಾಡಿದ್ದೇವೆ. ಗೋಮಾಳದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಅವನಿಗೆ ಅಲ್ಲಿಯೇ ಹಕ್ಕುಪತ್ರವನ್ನು ಕೊಡಿ, ಕಂದಾಯ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೆ, ಅರ್ಧ ಕಾಲು ಗುಂಟೆ ಇದ್ದರೆ ಅಥವಾ 20-30 ಗುಡಿ ಸಲು ಹಾಕಿಕೊಂಡಿದ್ದರೆ ಅದಕ್ಕೂ ಹಕ್ಕುಪತ್ರವನ್ನು ಕೊಡುವಂತಹ ಅವಕಾಶವನ್ನು ಮಾಡಿದ್ದೇವೆ. ಅರಣ್ಯ ಭೂಮಿ ಒಂದನ್ನು ಹೊರತುಪಡಿಸಿ ಬೇರೆ ಎಲ್ಲಾ

ಕಡೆಗಳಲ್ಲಿಯು ಹಕ್ಕುಪತ್ರಗಳನ್ನು ನೀಡುವ ಕ್ರಮ ತೆಗೆದುಕೊಂಡಿದ್ದೇವೆ. ಯಾರದೋ ಜಾಗದಲ್ಲಿ ಇನ್ನೊಬ್ಬ ಮನೆ ಕಟ್ಟಿರುತ್ತಾನೆ, ಆ ಜಾಗದ ಮಾಲೀಕ ಬಂದು ಮನೆ ಕಟ್ಟುತ್ತಾನೆ ಎಂದರೆ ಮನೆ ಕಟ್ಟಿಕೊಂಡವನು ಜಾಗವನ್ನು ಬಿಟ್ಟುಕೊಡುವುದಿಲ್ಲ. ಇಂತಹ ಪ್ರಕರಣ ಬಂದರೆ ಏನು ಮಾಡಬೇಕು ಎನ್ನುವ ಸೂಚನೆಯನ್ನು ನಮ್ಮ ಅಧಿಕಾರಿಗಳಿಗೆ, Executive Officer ಗೆ ಹೇಳಿದ್ದೇವೆ, ಆ ಜಾಗಕ್ಕೆ ಏನು ಬೆಲೆ ಆಗುತ್ತದೆ, ಪಾರದರ್ಶಕವಾಗಿ ಆ ಬೆಲೆಯನ್ನೇ ಕೊಟ್ಟು ಅವರಿಗೆ ತೆಗೆದುಕೊಡಿ ಎಂದು ತಿಳಿಸಿದ್ದೇವೆ. 2300 ಎಕರೆ ಜಾಗವನ್ನು ಇಡೀ ರಾಜ್ಯದಲ್ಲಿ ಖರೀದಿ ಮಾಡಿದ್ದೇವೆ. ನಾನು ಎಲ್ಲರಲ್ಲಿಯು ವಿನಂತಿ ಮಾಡಿಕೊಳ್ಳುತ್ತೇನೆ, ನಿಮ್ಮ ಹಳ್ಳಿಗಳಲ್ಲಿ ಸಬ್-ರಿಜಿಸ್ಟ್ರಾರ್ ವ್ಯಾಲ್ಯೂ ಏನು ಇದೆ, ಅದಕ್ಕೆ ಡಬಲ್ ಹಣವನ್ನು ಕೊಡುತ್ತೇವೆ, ಅಲ್ಲಿ ಬೇಕಾದ ಸವಲತ್ತುಗಳನ್ನು ಮಾಡಿಕೊಡುತ್ತೇವೆ, ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹಣ ಕೊಡುತ್ತೇವೆ ಮಾಡಿ ಎಂದರೆ ಏನಾಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ, ನಮ್ಮ ಶಾಸಕರಾದ ಕಳಕಪ್ಪ ಬಂಡಿಯವರ ಕ್ಷೇತ್ರವಾದ ಗಜೇಂದ್ರಗಡದಲ್ಲಿ 3ಲಕ್ಷ ರೂ.ಗಳಿಗೆ 18 ಎಕರೆ ಜಾಗವನ್ನು ಖರೀದಿ ಮಾಡಿ ಡಿಸಿಯವರಿಂದ ಕಾಗದ ಪತ್ರಗಳನ್ನು ಮಾಡಿಸಿ ನನಗೆ ತಂದು ಕೊಟ್ಟರು. ಆ 18 ಎಕರೆಯಲ್ಲಿ ರಾಜೀವಗಾಂಧಿ ವಸತಿ ಮಾಡಿ ಎಂದು ಬರೆದು ಕಳುಹಿಸಿದರೆ, ಅದೇ ಜಾಗದ ಪಕ್ಕದಲ್ಲಿ ಏಳುವರೆ ಲಕ್ಷ ರೂ.ಗಳಿಗೆ ಹೌಸಿಂಗ್ ಬೋರ್ಡ್‌ನವರಿಗೆ ಜಾಗವನ್ನು ಕೊಟ್ಟಿದ್ದಾರೆ. ಈ ಮಧ್ಯವರ್ತಿಗಳ ಹಾವಳಿ ಯಾವ ರೀತಿ ಇದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ನಾನು ಈ ವಿಚಾರವನ್ನು ಹೇಳಿದ ತಕ್ಷಣ ಕಳಕಪ್ಪ ಬಂಡಿಯವರು ತಕ್ಷಣ ಅಲ್ಲಿಗೆ ಹೋಗಿ ನೋಡಿಕೊಂಡು ಬಂದು ನೀವು 3ಲಕ್ಷ ರೂ.ಗಳನ್ನು ಕೊಟ್ಟು ತೆಗೆದುಕೊಂಡಿರುವ ಜಾಗದ ಪಕ್ಕದ ಜಾಗವನ್ನೇ ಏಳುವರೆ ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು. ಏಕೆ ಈ ಮಾತನ್ನು ಹೇಳುತ್ತೇನೆ ಎಂದರೆ, ನಮಗೆ ಜಾಗ ಕೊಡುವುದಕ್ಕಾಗಲಿ, ವಸತಿ ಕೊಡುವುದಕ್ಕಾಗಲಿ ಏನು ತೊಂದರೆ ಇಲ್ಲ. ಬೇಲೂರು ಘೋಷಣೆ ಮಾಡಬೇಕು ನಿಜ. ಬೇಲೂರು ಘೋಷಣೆ ಬಗ್ಗೆ ನಮ್ಮಲ್ಲಿ ಎರಡು ಮಾತುಗಳಿಲ್ಲ. ಆದರೆ ಬೇಲೂರು ಘೋಷಣೆಯಲ್ಲಿ ಇವತ್ತು

ಎಷ್ಟೊಂದು ದುರುಪಯೋಗವಾಗುತ್ತಿದೆ ಎನ್ನುವುದರ ಬಗ್ಗೆಯು ಬೆಳಕನ್ನು ಚೆಲ್ಲಬೇಕಾಗುತ್ತದೆ. ಆ ನಿಟ್ಟಿನಲ್ಲಿ ತಾವು ಯೋಚನೆ ಮಾಡಬೇಕೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಇವತ್ತು ಮೊದಲನೆ ಆದ್ಯತೆಯನ್ನು ನಾವು ಮಹಿಳೆಯರಿಗೆ ಕೊಟ್ಟಿದ್ದೇವೆ. ಅಂಗವಿಕಲರಿಗೆ 5% ಕೊಡುತ್ತೇವೆ, ಮಾಜಿ ಸೈನಿಕರಿಗೆ 1%, ಹಿರಿಯ ನಾಗರಿಕರಿಗೆ 2%, ಎಷ್ಟು ಜನ ವಿಧವಾ ಮಹಿಳೆಯರಿದ್ದಾರೆ ಅಷ್ಟು ಮಹಿಳೆಯರಿಗೆ ನಿಗದಿಪಡಿಸಿರುವ ವರಮಾನಕ್ಕಿಂತ ಕೆಳಗೆ ಇರುವ ಎಲ್ಲ ವಿಧವಾ ಮಹಿಳೆಯರಿಗೆ ವಸತಿ ಕೊಡುವಂತಹ ವ್ಯವಸ್ಥೆ ಮಾಡಿದ್ದೇವೆ. 11,000 ಇರುವುದನ್ನು, 32,000 ಮಾಡಿರುವುದು ಇಡೀ ರಾಷ್ಟ್ರದಲ್ಲಿಯೇ ಇತಿಹಾಸ. ಇದನ್ನು ಮಾಡಿದವರು ನಾವೇ ಮೊದಲನೆಯವರು. ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಂದರ್ಭದಲ್ಲಿ, ಕೇಂದ್ರ ಸರ್ಕಾರದವರು ನೀವು ಏನಾದರು ಆ ರೀತಿ ಮಾಡಿದರೆ ನಮಗೆ ಕಷ್ಟವಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಕೊಡಲು ಕಷ್ಟವಾಗುತ್ತದೆ ಎಂದು ಹೇಳಿದರು. ಇವತ್ತು ನಾವು ಜಿಪಿಎಸ್ ಮಾಡಿರುವುದನ್ನು ನೋಡಿ ಕೇಂದ್ರ ವಸತಿ ಸಚಿವರಾದ ಕುಮಾರಿ ಶೈಲಜಾರವರು ನಮ್ಮನ್ನು ಅಭಿನಂದಿಸಿದರು. ಇಡೀ ರಾಷ್ಟ್ರದಲ್ಲಿಯೇ ಎರಡನೇ ಸ್ಥಾನವನ್ನು ನಮ್ಮ ರಾಜ್ಯಕ್ಕೆ ನೀಡಿ ಕೇಂದ್ರ ಸರ್ಕಾರ ನಮ್ಮನ್ನು ಕರೆದು ಗೌರವಿಸಿದೆ. ಇದನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, ವಸತಿ ಯೋಜನೆಯನ್ನು ನಾವು ಕಾರ್ಯರೂಪಕ್ಕೆ ತರುವುದಕ್ಕೆ ಒಬ್ಬ ಮಂತ್ರಿಯಿಂದ, ಒಂದು ಸರ್ಕಾರದಿಂದ ಎನ್ನುವುದಕ್ಕಿಂತ, ನಮ್ಮ ಜೊತೆಯಲ್ಲಿರುವ ಕೆಲವು ದೊಡ್ಡ ಮನುಷ್ಯರು, ಅವರು ನನ್ನ ಕಡೆ ಕೆಲಸವಾಗಬೇಕಾದರೆ ನನ್ನ ಪರವಿರುತ್ತಾರೆ, ನಿಮ್ಮ ಕಡೆ ಕೆಲಸವಿದ್ದರೆ ನಿಮ್ಮ ಪರವಿರುತ್ತಾರೆ. ಇಂತಹವರು ಸಲುವಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ಬೆಂಗಳೂರಿನಲ್ಲಿರುವ ನಮಗೆ ಅಷ್ಟೊಂದು ಗೊತ್ತಾಗುವುದಿಲ್ಲ. ಹಳ್ಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಅಲ್ಲಿ 20-30 ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುತ್ತಾರೆ, ದೊಡ್ಡ ಯಜಮಾನ ಸತ್ತು ಹೋಗಿರುತ್ತಾರೆ, ಅವನ ಮಕ್ಕಳು ಇರುತ್ತಾರೆ, ಆ ಮಗ ಪಂಚಾಯಿತಿ ಕಾರ್ಯದರ್ಶಿ ಹತ್ತಿರ ಹೋಗಿ ಅರ್ಜಿ ಕೊಟ್ಟರೆ, ಅವರು

ಅರ್ಜಿಯನ್ನೇ ತೆಗೆದುಕೊಳ್ಳುವುದಿಲ್ಲ. ಪಂಚಾಯಿತಿ ಕಾರ್ಯದರ್ಶಿಗಳು ನಾವು ನಿಂಬಧನೆಗಳನ್ನು ತರುತ್ತೇವೆ ಎನ್ನುತ್ತಾರೆ, ಅದು ಯಾವಾಗ ಎಂದರೆ, ಪಂಚಾಯಿತಿಗಳು ಸರಿ ಹೋದಾಗ, ಸದಸ್ಯರು ಸರಿ ಹೋದಾಗ. ನಮ್ಮ ಅಧಿಕಾರಿಗಳು ಮಾಡಿರುವ ಪಟ್ಟಿಯನ್ನು ತೆಗೆದುಕೊಂಡು ಒಂದು ಸಾರಿ ನಾನೇ ಯಾವುದೋ ಒಂದು ತಾಲ್ಲೂಕಿಗೆ ಹೋದೆ. ಅಲ್ಲಿ ಹೋಗಿ ನೋಡಿದರೆ ಆ ಇಡೀ ಊರಲ್ಲಿ ಇರುವುದು 120 ರಿಂದ 130 ಮನೆಗಳು. ನಾವು ಕೊಟ್ಟಿರುವುದು 250 ಮನೆಗಳನ್ನು ಮನೆಗಳು ಎಲ್ಲಿ ಇವೆ ಎಂದರೆ, ಅಲ್ಲಿ ಮನೆಗಳನ್ನು ಹುಡುಕಬೇಕಾಗಿದೆ. ಇಂತಹ ಪರಿಸ್ಥಿತಿಯನ್ನು ನಾವು ತಿಳಿಗೊಳಿಸಬೇಕಾದರೆ, ಪ್ರತಿಯೊಬ್ಬರು ಜವಾಬ್ದಾರಿ ಹೊರಬೇಕಾಗಿದೆ, ಇದು ಸಣ್ಣ ಇಲಾಖೆ ಎಂದೋ ಅಥವಾ ಬಡವರಿಗೆ ಕೊಡುವ ಕಾರ್ಯಕ್ರಮಗಳು ಎಂದೋ, ಏಕೆ ಕೇಳಿ ನಿಷ್ಕೂಲವಾಗಬೇಕು ಎನ್ನುವ ಭಾವನೆಯನ್ನು ನಾವೇ ಕೆಲವು ಸಾರಿ ಹೆದರಿಕೊಳ್ಳುತ್ತಿದ್ದೇವೆ.

ಶ್ರೀ ವಿ.ಆರ್. ಸುದರ್ಶನ್:- ಯಾವ-ಯಾವ category ಗೆ ಎಷ್ಟೊ percentage ಮೀಸಲು ಇಟ್ಟಿದ್ದೀರಿ ಎನ್ನುವುದನ್ನು ಹೇಳಿ.

ಶ್ರೀ ವಿ. ಸೋಮಣ್ಣ:- ಎಸ್‌ಸಿ ಯವರಿಗೆ 80%, ಅದರಲ್ಲಿಯೂ ತುಂಬಾ ಬಡವರಾಗಿದ್ದರೆ ಅವರಿಗೆ 100ಕ್ಕೆ 100% ಕೊಡುತ್ತೇವೆ. ಹಿಂದೂಳಿದವರು, ಅಲ್ಪಸಂಖ್ಯಾತರು-ಬಹು ಸಂಖ್ಯಾತರು ಎನ್ನುವುದಕ್ಕಿಂತ ಈ ಕೆಲಸವನ್ನು ಇನ್ನು 5ವರ್ಷ ಸರಿಯಾಗಿ ಮಾಡಿಬಿಟ್ಟರೆ ನಮ್ಮ ಹತ್ತಿರ ಅರ್ಜಿ ತೆಗೆದುಕೊಂಡು ಬರುವವರೇ ಇರುವುದಿಲ್ಲ. Vote bank ಗೊಸ್ಕರ ನಾವು ಇರಬಹುದು, ಇನ್ನೊಬ್ಬರು ಇರಬಹುದು ವಸತಿ ಎನ್ನುವ ಹೆಸರಿನಲ್ಲಿ ಸಾಕಷ್ಟು ಕಾಲಹರಣ ಮಾಡಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಅಲ್ಲಿ ಏನೇನು ಆಗಬೇಕಾಗಿತ್ತು ಅದೆಲ್ಲವನ್ನು ಮಾಡಿದ್ದೇವೆ. ನಾನು ಸಭಾಪತಿಗಳ ಮುಖಾಂತರ ವಿನಂತಿ ಮಾಡುವುದು ಇಷ್ಟೆ, ಇದೊಂದು ಉತ್ತಮವಾದಂತಹ ಕಾರ್ಯ. ಈ ಕಾರ್ಯದಲ್ಲಿ, ನಾವು-ನೀವು, ಸರ್ಕಾರ ಎನ್ನುವುದಕ್ಕಿಂತ ಹೆಚ್ಚಾಗಿ, ತಾವು ಏನು ಸಲಹೆ-ಸೂಚನೆಗಳನ್ನು ಕೊಡುತ್ತೀರಿ ಅವುಗಳನ್ನು ತೆಗೆದುಕೊಳ್ಳಲು ನಾವು ತಯಾರಾಗಿದ್ದೇವೆ. ಇನ್ನು ಮುಂದೆ ನಮ್ಮ ಅಧಿಕಾರಿಗಳು ಎಂಎಲ್‌ಎ ಗಳಿಗೆ

ಯಾವ ರೀತಿ ಗೌರವವನ್ನು ಕೊಡುತ್ತಾರೆ ಅದೇ ರೀತಿ ವಿಧಾನಪರಿಷತ್ತಿನ ಸದಸ್ಯರಿಗೂ ಗೌರವ ಕೊಡಬೇಕು ಎಂದು ಈ ಸದನದ ಮೂಲಕ ಸೂಚನೆಯನ್ನು ಕೊಡುತ್ತೇನೆ. ಮನೆಗಳು ಏಕೆ ಆಗುತ್ತಿಲ್ಲ ಎಂದು ಮಾನ್ಯ ಸುದರ್ಶನ್‌ರವರು ಕೇಳಿದರು. ಏಕೆಂದರೆ, ಇದೊಂದು ಸಾರಿ ತೆಗೆದು ಬಿಡಣ್ಣೊ ಮುಂದಿನ ಸಾರಿ ನೋಡೋಣ ಎಂದು ನನಗೆ ಬಂದು ಹೇಳುತ್ತಾರೆ. ಇಟ ಬಂದು ಸರ್ ಸ್ವಲ್ಪ ಕಷ್ಟವಾಗುತ್ತದೆ ಸರ್ ಎನ್ನುತ್ತಾರೆ. ನಮ್ಮ ಸರ್ಕಾರ ಬರುವುದಕ್ಕಿಂತ ಮೊದಲು ಪಿಡಿಟಿ ಗಳೇ ಇರಲಿಲ್ಲ. ನಾವು ಬಂದ ಮೇಲೆ ಪಿಡಿಟಿ, ನೂಡಲ್ ಅಧಿಕಾರಿಗಳನ್ನು, ಇಟಗಳನ್ನು ನೇಮಕ ಮಾಡಿದ್ದೆವು, ಶಿರಸ್ತೆದಾರರನ್ನು ಆ ಕ್ರಮಾಂಕಕ್ಕೆ ತಂದೆವು. ರಾಜೀವಗಾಂಧಿ ವಸತಿ ಯೋಜನೆಯನ್ನು 2001ರಲ್ಲಿ ಮಾಡಲಾಯಿತು. Executive Officer ಗೆ ನೂರೆಂಟು ಕೆಲಸಗಳು, ಅದರಲ್ಲಿ ಇನ್ನು ಬಡವರಿಗೆ ಬರುವ ಹಣ ಜಿಪಿಎಸ್ ಗೆ ಹೋಗಿ ನನಗೇನು ಹಣ ಬರುವುದಿಲ್ಲ ಎಂದು ಅವರು ಈ ಕೆಲಸವನ್ನು ಮಾಡದೆ ಬೇರೆ ಕೆಲಸ ಮಾಡುತ್ತಾರೆ. ಇದೊಂದು ರೀತಿಯ ಕರ್ಮ. ಆದ್ದರಿಂದ ಇದರಲ್ಲಿ ಬದಲಾವಣೆ ತರಲು ನಾವು ಯಾರು ಹಿಂದೆ ಬೀಳುವುದು ಬೇಡ ಎನ್ನುವ ಮಾತನ್ನು ಹೇಳುತ್ತೇವೆ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಚಿವರು ನೇರವಾಗಿ ಉತ್ತರವನ್ನು ಕೊಟ್ಟಿದ್ದಾರೆ. ಇಲ್ಲಿ ಅವರು ಎರಡು ವಿಚಾರಗಳ ಬಗ್ಗೆ specific ಆಗಿ ಹೇಳಬೇಕು. ಒಂದು ಈಗಾಗಲೇ ಏನು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ಅಂದರೆ ಜಾಗೃತ ಸಮಿತಿ ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರು ಇರಬೇಕಾಗುತ್ತದೆ, ಅನುಮೋದನೆಯನ್ನು ಕೊಡಬೇಕಾಗುತ್ತದೆ, ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದೀರಿ. ಆದರೆ ಈ ಉಪಾಧ್ಯಕ್ಷರು ಎನ್ನುವ ಪದವೇ ಸರಿ ಇಲ್ಲ. 'Co-chairman' ಎಂದು ತಾವು ಹೇಳಬೇಕು. ಏಕೆಂದರೆ ವಿಧಾನಸಭೆ-ವಿಧಾನಪರಿಷತ್ತಿನ ಸದಸ್ಯರು ಎಲ್ಲರೂ ಒಂದೇ, ಇಲ್ಲಿ ಪ್ರತಿಷ್ಠೆ ಪ್ರಶ್ನೆ ಇಲ್ಲ. ವಿಧಾನಸಭೆಯ ಸದಸ್ಯರಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ, ಅದರಲ್ಲಿ ಎರಡು ಮಾತಿಲ್ಲ, ಏಕೆಂದರೆ ಅವರು ನೇರವಾಗಿ ಜನರಿಂದ ಆರಿಸಿ ಬಂದಿರುತ್ತಾರೆ. ಅವರಿಗೆ ಹೆಚ್ಚು ಒತ್ತಡವಿರುತ್ತದೆ

ಮತ್ತು ಸಾರ್ವಜನಿಕರು ಅವರ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ನಾನು ಹಗುರವಾಗಿ ಆ ಸದಸ್ಯರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನಮ್ಮ ಹಕ್ಕು-ಜವಾಬ್ದಾರಿ ಬಗ್ಗೆ ಮಾತ್ರ ನಾನು ಹೇಳುತ್ತಿದ್ದೇನೆ. ಈಗ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಇಡೀ ರಾಜ್ಯದಲ್ಲಿ ಮತ್ತೊಮ್ಮೆ ಜಾಗೃತಿ ಸಮಿತಿ ಸಭೆಗಳನ್ನು ನಡೆಸಿ, ಎಲ್ಲ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರ ಸಭೆಯನ್ನು ಕರೆದು ಆ ಪಟ್ಟಿಯನ್ನು ಪ್ರಕಟ ಮಾಡಬೇಕು. ಆ ಮೇಲೆ ತಾವು ಯೋಜನೆಯನ್ನು ಪ್ರಾರಂಭ ಮಾಡಬೇಕು ಎನ್ನುವುದು ಒಂದು ವಿಚಾರ. ಸನ್ಮಾನ್ಯ ಸಭಾಪತಿಯವರೇ, ಇನ್ನು ಎರಡನೆಯದಾಗಿ ಹೇಳಬೇಕಾದರೆ, ಒಂದು ಗ್ರಾಮ ಪಂಚಾಯಿತಿಗೆ 500 ಮನೆಗಳು ಬರುತ್ತವೆ ಎನ್ನುವುದಾದರೆ, ನಿರ್ದಿಷ್ಟವಾಗಿ ಒಂದು ಗ್ರಾಮ ಪಂಚಾಯಿತಿಗೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಒಟ್ಟು ಎಷ್ಟು ಮನೆಗಳು ಬರುತ್ತವೆ, ಅದರಲ್ಲಿ ಶೇಕಡಾ ಎಷ್ಟು ಪ್ರಮಾಣವನ್ನು ಅಂಗವಿಕಲರಿಗೆ, ಮಹಿಳೆಯರಿಗೆ ಎಸ್.ಸಿ., ಎಸ್.ಟಿ.ಯವರಿಗೆ, ಹಿಂದುಳಿದವರಿಗೆ ಮತ್ತು ಸಾಮಾನ್ಯ ವರ್ಗದಲ್ಲಿನ ಬಡವರಿಗೆ ನೀಡಲಾಗುತ್ತದೆ ಎನ್ನುವುದನ್ನು ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಮಾನ್ಯ ಸಚಿವರು ಹೇಳಬೇಕಾಗುತ್ತದೆ.

ಶ್ರೀ ವಿ. ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಎರಡು ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ಆ ಎರಡರಲ್ಲಿ ಮೊದಲನೇ ಅಂಶದ ಬಗ್ಗೆ ಹೇಳಬೇಕಾದರೆ, ಅದನ್ನು ರದ್ದು ಮಾಡುತ್ತೇವೆ ಎನ್ನುವುದಕ್ಕೆ ಬದಲಾಗಿ ಆಗಿರುವಂತಹ ಲೋಪವನ್ನು ಸರಿಪಡಿಸುವುದಕ್ಕೆ ಏನು ಮಾಡಬೇಕೆನ್ನುವುದು ಇಲ್ಲಿರುವಂತಹ ಮುಖ್ಯವಾದ ಪ್ರಶ್ನೆಯಾಗಿದೆ. ಈ ಯೋಜನೆಗಾಗಿ ಖರ್ಚು ಮಾಡುತ್ತಿರುವ ಹಣ ಸರ್ಕಾರದ ದುಡ್ಡು, ತೆರಿಗೆದಾರರ ದುಡ್ಡು. ಯಾರ ಮನೆಯ ದುಡ್ಡು ಅಲ್ಲ. ನಾವು ಖರ್ಚು ಮಾಡುವಂತಹ ಹಣ ಬಡವರಿಗೆ ತಲುಪಲಿ ಎನ್ನುವ ದೃಷ್ಟಿಯಿಂದ ಸರ್ಕಾರ ಮೊದಲನೆಯ ಆದ್ಯತೆಯಾಗಿ ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ನಮ್ಮ ರಾಜ್ಯ ಸರ್ಕಾರ ಬಡವರು ಮನೆಗಳನ್ನು ಕಟ್ಟಿಕೊಳ್ಳಲು 50 ಸಾವಿರ ರೂಪಾಯಿಗಳನ್ನು ಕೊಟ್ಟಿರುವುದು ಎನ್ನುವುದನ್ನು ಹೇಳುವುದಕ್ಕೆ ನಾನು

ಬಯಸುತ್ತೇನೆ. ಇನ್ನು ಮುಂದೆ ಆಗುವಂತಹ ಯಾವುದೇ ಸಭೆಗಳಿಗೆ ವಿಧಾನ ಪರಿಷತ್ತಿನ ಸದಸ್ಯರನ್ನು ಸಹ-ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಇದರ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ವಿಧಾನ ಪರಿಷತ್ತಿನ ಸದಸ್ಯರು ಆ ಸಭೆಗಳಿಗೆ ಹೋದಾಗ ಬೆಳಕು ಚೆಲ್ಲುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಯಾರು ಅಧ್ಯಕ್ಷರು, ಯಾರು ಸಹ-ಅಧ್ಯಕ್ಷರು, ಯಾರು ಸದಸ್ಯರು ಎನ್ನುವುದಕ್ಕಿಂತ ಹೆಚ್ಚಾಗಿ ಯಾರು 50 ವರ್ಷಗಳಿಂದ ಮನೆಗಾಗಿ ಕಾದು ಕುಳಿತುಕೊಂಡು ಸತ್ತು ಹೋಗಿರುತ್ತಾನೆ, ಅಂತಹವನ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಉದ್ದೇಶ ಸರ್ಕಾರದ್ದಾಗಿದೆ.

ಶ್ರೀ ವಿ.ಆರ್. ಸುದರ್ಶನ್:- ಸನ್ಮಾನ್ಯ ಸಭಾಪತಿಯವರೇ, ಆಯ್ಕೆ ಪಟ್ಟಿಗಳಲ್ಲಿ ಏರುಪೇರುಗಳಾಗಿವೆ. ಈ ಬಗ್ಗೆ ಅನೇಕ ತಾಲ್ಲೂಕುಗಳಿಂದ ದೂರುಗಳು ಬಂದಿವೆ.

ಶ್ರೀ ವಿ. ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಎಲ್ಲಿಂದ ಯಾವ ಯಾವ ರೀತಿಯಲ್ಲಿ ದೂರುಗಳು ಬಂದಿವೆ, ಈ ದೂರುಗಳನ್ನು ಬರೆಯುವಂತಹ ಪಿಟಿಷನ್ ಮಾಸ್ಟರ್‌ಗಳು ಯಾರು, ಇವರು ಎಲ್ಲೆಲ್ಲಿ ಯಾರನ್ನು ಯಾವ ರೀತಿಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ. ಇದು ಸೃಷ್ಟಿಕರ್ತನ ವ್ಯವಸ್ಥೆ ಅಲ್ಲ. ನಾವೇ ಸೃಷ್ಟಿ ಮಾಡಿಕೊಂಡಿರುವಂತಹ ವ್ಯವಸ್ಥೆ. ನಾನು ತಮಗೆ ಒಂದು ಉದಾಹರಣೆಯನ್ನು ನೀಡುವುದಕ್ಕೆ ಬಯಸುತ್ತೇನೆ. ನನ್ನ ಸ್ವಂತ ಊರಿನ ಒಂದು ಹಳ್ಳಿಗೆ ಭೇಟಿಯನ್ನು ನೀಡಿದಂತಹ ಸಂದರ್ಭದಲ್ಲಿ, “ಅಣ್ಣ ಅವರು ಯಾವತ್ತು ಬಿ.ಜೆ.ಪಿ. ಪಕ್ಷಕ್ಕೆ ಓಟು ಹಾಕುವುದಿಲ್ಲ. ನೀವು ಯಾಕೆ ಅವರಿಗೆ ಮನೆಯನ್ನು ಕೊಡುತ್ತಿದ್ದೀರಾ?” ಎಂದು ನನ್ನನ್ನು ಕೇಳಿದರು. ಇದು ಈ ದೇಶದ ದುರಂತವಾಗಿದೆ. ಈ ಮಾತನ್ನು ಹೊಗಳಿಕೆಗಾಗಿ ಅಥವಾ ದುರಹಂಕಾರಕ್ಕಾಗಿ ಹೇಳುತ್ತಿಲ್ಲ. ಇದು ಯಾವ ಮಟ್ಟಕ್ಕೆ ಬೆಳೆದಿದೆ ಎಂದು ತಾವೇ ಯೋಚನೆ ಮಾಡಬಹುದು. ಅಸಿಸ್ಟೆಂಟ್ ಕಮೀಷನರ್ ಮತ್ತು ಪಿ.ಡಿ.ಓ.ಗಳು ಕಾಯಿದೆಯ ವ್ಯಾಪ್ತಿಗೆ ಬರುವಂತೆ ಒಂದು ಕಾಯಿದೆಯನ್ನು ತರುತ್ತಿದ್ದೇವೆ. ಈ ಕಾಯಿದೆ ಯಾವ ರೀತಿ ಇರುತ್ತದೆ ಎಂದರೆ, ಜಿ.ಪಿ.ಎಸ್.

ಮಾಡಿರುವಂತಹ ಒಂದೊಂದು ರೂಪಾಯಿ ಕೂಡ ಬಡವನಿಗೆ ತಲುಪುವಂತೆ ಇರುತ್ತದೆ. ಜಿ.ಪಿ.ಎಸ್. ಮಾಡಿದ್ದೇವೆ, ಜಾಗದ ರೇಖಾಂಶ ಮತ್ತು ಅಕ್ಷಾಂಶವನ್ನು ತೆಗೆದುಕೊಂಡಿದ್ದೇವೆ. ಆದರೆ, ಹಣ ತೆಗೆದುಕೊಂಡು ಯಾರ ಜಾಗದಲ್ಲಿ ಇನ್ಯಾರೋ ಹೋಗಿ ಕುಳಿತುಕೊಳ್ಳುತ್ತಿದ್ದಾರೆ. ಜನರು ಯಾವ ರೀತಿಯಲ್ಲಿ ಜಾಗೃತರಾಗುತ್ತಿದ್ದಾರೆ ಎಂದರೆ, ಬಾಲ್ಕಿ ತಾಲ್ಲೂಕಿನಿಂದ ನನಗೊಂದು ಪತ್ರ ಬಂತು. ಆ ಪತ್ರದ ವಿಚಾರವನ್ನು ಸಂಬಂಧಪಟ್ಟ ಶಾಸಕರಿಗೆ ಮತ್ತು ಡಿ.ಸಿ.ಯವರಿಗೆ ಹೇಳಿದೆ. ಅವರು ಹೋಗಿ ಹುಡುಕಿದಾಗ, ಫಲಾನುಭವಿಯೇ ಬೇರೆ, ದುಡ್ಡು ತೆಗೆದುಕೊಂಡಿರುವವರೇ ಬೇರೆಯಾಗಿದ್ದಾರೆ. ತಕ್ಷಣವೇ ಪಿ.ಡಿ.ಓ. ಮತ್ತು ಎಕ್ಸಿಕ್ಯೂಟೀವ್ ಆಫೀಸರ್ ಅವರನ್ನು ಸಸ್ಪೆಂಡ್ ಮಾಡಿ, ಆತನ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಯಿತು. ಜನರಲ್ಲಿ ಸ್ವಲ್ಪ ಮಟ್ಟಿಗೆ ಜಾಗೃತಿ ಬಂದಿದೆ ಎನ್ನುವ ಕಾರಣಕ್ಕಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಎಲ್ಲೋ ಒಂದು ಕಡೆ ಮೋಸ ಆಗುತ್ತಿದೆ ಅದನ್ನು ಸರಿ ಮಾಡಬೇಕೆನ್ನುವ ಭಾವನೆ ಜನ ಸಾಮಾನ್ಯರಲ್ಲಿ ಬಂದಿದೆ. ಸನ್ಮಾನ್ಯ ದಯಾನಂದರವರು 31 ಎಕರೆ ಜಾಗ ಇದೆ ಎಂದು ಹೇಳಿದ್ದಾರೆ. ನಾನು ನಮ್ಮ ಶಾಸಕರನ್ನು ಕರೆದುಕೊಳ್ಳುತ್ತೇನೆ, ಅವರು ನಾವು ಎಲ್ಲರೂ ಕೂಡಿ ಆ ಜಾಗಕ್ಕೆ ಹೋಗೋಣ.

ಸನ್ಮಾನ್ಯ ಸಭಾಪತಿಯವರೇ, ಕೆಂಗೇರಿಯಲ್ಲಿ ಇದ್ದಂತಹ ದೂರು ಕೇಂದ್ರಕ್ಕೆ ನಮ್ಮ ಶಾಸಕರು ಮತ್ತು ಮತ್ತಿತರರು ಹೋಗುವುದಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ಅದನ್ನು ರಾಜಾಜಿನಗರಕ್ಕೆ ವರ್ಗಾಯಿಸಲಾಗಿದೆ. ನಮ್ಮ ಕೋಡ್ ನಂಬರ್‌ಗೆ ಫೋನ್ ಮಾಡಿದರೆ ನಮ್ಮ ಸಿಬ್ಬಂದಿಗಳು ತಕ್ಷಣವೇ ಅದಕ್ಕೆ ಸ್ಪಂದಿಸುತ್ತಾರೆ. ಇದರಿಂದಾಗಿ ಶೇಕಡಾ 10-20ರಷ್ಟು ಪಾರದರ್ಶಕತೆಯನ್ನು ತರಬಹುದು ಎನ್ನುವುದು ನನ್ನ ಉದ್ದೇಶವಾಗಿದೆ. ಇರುವಂತಹ ವ್ಯವಸ್ಥೆಯನ್ನು ಸರಿಪಡಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಇವತ್ತು ಗ್ರಾಮ ಸಭೆಗಳು ಯಾವ ಮಟ್ಟಕ್ಕೆ ಹೋಗಿ ಮುಟ್ಟಿವೆ ಎಂದರೆ, ಶಾಸಕರನ್ನು ಎದುರಿಸಬಹುದು

ಗ್ರಾಮಸಭೆಯ ಸದಸ್ಯರನ್ನು ಎದುರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಗ್ರಾಮಸಭೆಗಳಲ್ಲಿ ವಿಧಾನಸಭೆಯ ಸದಸ್ಯರಿಗೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ, 'ಚುನಾವಣೆ ಬರುತ್ತದೆ. ಬಾ ನೀನು, ನಿನ್ನ ನೋಡಿಕೊಳ್ಳುತ್ತೇವೆ' ಎಂದು ಹೇಳುತ್ತಾರೆ. ಮಾನ್ಯ ಸದಸ್ಯರು ಉಲ್ಲೇಖ ಮಾಡಿರುವಂತಹ ವಿಚಾರದ ಬಗ್ಗೆ ತಮ್ಮೆಲ್ಲರನ್ನು ಕರೆದು ಪುನರ್ ಪರಿಶೀಲನೆ ಮಾಡುತ್ತೇನೆ. ಕಾಯಿದೆಗಿಂತ ಹೆಚ್ಚಾಗಿ ಬಡವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಮಾನ್ಯ ದಯಾನಂದರವರು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಗಮನ ಸೆಳೆಯುವ ಸೂಚನೆಯ ಅಡಿಯಲ್ಲಿ ಉತ್ತರ ಕೊಟ್ಟು ಸುಮ್ಮನೆ ಕುಳಿತುಕೊಳ್ಳೋಣ ಎಂದು ನಾನು ಉತ್ತರವನ್ನು ಬರೆದುಕೊಂಡು ಬಂದಿದ್ದೆ. ಆದರೆ, ಎಲ್ಲ ಮಾನ್ಯ ಸದಸ್ಯರು ಈ ವಿಚಾರದ ಬಗ್ಗೆ ಬೆಳಕು ಚೆಲ್ಲಿದ ಮೇಲೆ ನಾನು ಮಾತನಾಡಲೇಬೇಕಾಯಿತು. ಮಾನ್ಯ ಶ್ರೀನಿವಾಸ ಪೂಜಾರಿ ಅವರು ಪ್ರಸ್ತಾಪ ಮಾಡಿದಂತೆ ಸೇಂದಿ ತೆಗೆಯುವವ ಸಮುದಾಯದವರು ಮರ ಹತ್ತಿದರೆ ಕೆಳಗೆ ಇಳಿಯುತ್ತಾರೆ ಎನ್ನುವಂತಹ ಕ್ಯಾರಂಟಿಯೇ ಇಲ್ಲ. ಅಂತಹವರಿಗೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಅವರಿಗೂ ಸೌಲಭ್ಯ ವಿಸ್ತಾರ ಆಗುವ ರೀತಿ ಮಾಡಿಕೊಡುತ್ತೇನೆ ಎಂದು ಹೇಳಿದ್ದೇನೆ. ಮನೆಗಳನ್ನು ಕಟ್ಟುವುದಕ್ಕೆ ಬೆಕಾಗಿರುವ ಜಾಗ ದೊರೆಯುವುದು ಕಷ್ಟವಾಗಿದೆ. ಸರ್ಕಾರ ಜಾಗ ಕೇಳುವುದಕ್ಕೆ ಹೋದರೆ ಅದರ ಬೆಲೆ 5 ಲಕ್ಷ ರೂಪಾಯಿಗಳಾಗಿದ್ದರೆ, 25 ಲಕ್ಷ ರೂಪಾಯಿಗಳನ್ನು ಕೇಳುತ್ತಾರೆ. ರಾಜೀವಗಾಂಧಿ ವಸತಿ ಯೋಜನೆಗೆ ರಾಮನಗರ ತಾಲ್ಲೂಕಿನಲ್ಲಿ ಒಂದು ಜಾಗವಿತ್ತು. ಆ ಜಾಗವನ್ನು ನೋಡಿ ಒಂದು ಬೆಲೆಯನ್ನು ನಿಗದಿ ಮಾಡಿಕೊಂಡು ಬಂದ ಮೇಲೆ, ಅದೇ ಜಾಗಕ್ಕೆ ಎರಡರಷ್ಟು ಬೆಲೆಯನ್ನು ನೀಡಲು ಮತ್ತೊಂದು ಫೈಲ್ ಬಂದಿದೆ.

ಶ್ರೀ ವಿ.ಆರ್. ಸುದರ್ಶನ್:- ಸನ್ಮಾನ್ಯ ಸಭಾಪತಿಯವರೇ, ಈಗ ಭೂಮಿಯ ಬೆಲೆ ಹೆಚ್ಚಾಗಿದೆ.

ಶ್ರೀ ವಿ. ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಭೂಮಿಯ ಬೆಲೆ ಹೆಚ್ಚಾಗಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ, ಇದರ ಜೊತೆಗೆ

ಮಧ್ಯವರ್ತಿಗಳ ಕಾಟವೂ ಹೆಚ್ಚಾಗಿದೆ. ಈ ಯೋಜನೆಯನ್ನು ಸಮರೋಪಾದಿಯಾಗಿ ಜಾರಿಗೆ ತರದಿದ್ದರೆ, ಈ ಯೋಜನೆಯ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತೆಗೆದುಕೊಳ್ಳುತ್ತಿರುವಂತಹ ಸಾವಿರಾರು ಕೋಟಿ ರೂಪಾಯಿಗಳು ಸದ್ವಿನಿಯೋಗ ಆಗುವುದಕ್ಕೆ ಸಾಧ್ಯವಾಗುವುದಿಲ್ಲ.

ಶ್ರೀ ಗೋ. ಮಧುಸೂದನ್:- ಸನ್ಮಾನ್ಯ ಸಭಾಪತಿಯವರೇ, ಯಾವಾಗ ಸರ್ಕಾರ ಭೂಮಿಯನ್ನು ಖರೀದಿ ಮಾಡುವುದಕ್ಕೆ ಹೋಗುತ್ತದೆ ಆಗ ಬೆಲೆ ಹೆಚ್ಚಾಗುತ್ತದೆ. ಎಲ್ಲೆಲ್ಲಿ ವ್ಯವಹಾರಗಳು ನಡೆಯುತ್ತವೆ ಅಲ್ಲೆಲ್ಲ ಅವ್ಯವಹಾರಗಳೂ ನಡೆಯುತ್ತವೆ. ಮಾನ್ಯ ಸಚಿವರು ಹೇಳಿದಂತೆ ಬೇರೆ ಸಮಯದಲ್ಲಿ 5-10 ಲಕ್ಷ ರೂಪಾಯಿ ಬೆಲೆಬಾಳುವಂತಹ ಜಮೀನು ಸರ್ಕಾರ ಕೊಂಡುಕೊಳ್ಳುವುದಕ್ಕೆ ಮುಂದಾದರೆ ಅದರ ಬೆಲೆ 25 ಲಕ್ಷ ರೂಪಾಯಿಗಳಿಗೆ ಏರುತ್ತದೆ. ಅದಕ್ಕೆ ಅನೇಕ ಜನ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ, ಇದಕ್ಕೆ ಬದಲಾಗಿ ಬೇರೆ ಬೇರೆ ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ, ಅದೇ ರೀತಿಯಲ್ಲಿ ಈ ಯೋಜನೆಗೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತಹ ಪ್ರಯತ್ನವನ್ನು ಸರ್ಕಾರ ಏತಕ್ಕಾಗಿ ಮಾಡಬಾರದು ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ವಿ. ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಇನ್ನೂ ಕೂಡ ದಬ್ಬಾಳಿಕೆ ಕಡಿಮೆಯಾಗಿಲ್ಲ. ನಾನು ಹಳ್ಳಿಯಿಂದ ಬಂದವನು. ನಾನು ಸಚಿವನಾದ ಮೇಲೆ ನಮ್ಮ ಊರಿಗೆ ರಸ್ತೆಯಾಗಿದೆ ಕುಡಿಯುವ ನೀರು ಬಂದಿದೆ. ಹೌಸಿಂಗ್ ಬೋರ್ಡ್‌ನವರು ಮತ್ತು ಕೆ.ಐ.ಡಿ.ಬಿ.ಯವರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಆದರೆ, ರಾಜೀವಗಾಂಧಿ ವಸತಿ ಯೋಜನೆಗಾಗಿ ನಾವು ಜಮೀನನ್ನು ಸ್ವಾಧೀನಪಡಿಸಿಕೊಂಡರೆ, ಬಡಜನರಿಗೆ ಯಾವ ರೀತಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಎನ್ನುವುದು ನಮ್ಮ ಮುಂದಿರುವಂತಹ ಪ್ರಶ್ನೆಯಾಗಿದೆ. ಅದಕ್ಕೋಸ್ಕರವಾಗಿ ಮುನಿಸಿಪಾಲಿಟಿಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿಗಳು, ತಾಲ್ಲೂಕು ಪಂಚಾಯಿತಿಗಳು, ಜಿಲ್ಲಾಪಂಚಾಯಿತಿಗಳು ಮತ್ತು ಗ್ರಾಮ ಸಭೆಗಳು ಇವು ಸರಿಯಾದಂತಹ ವ್ಯವಸ್ಥೆಗೆ ತರದೇ ಹೋದರೆ, ನಾವುಗಳೇ ಮಹಾರಾಜರು ಎಂದು ಇವರು

ತಿಳಿದುಕೊಂಡರೆ, ಶಾಸಕರಿಗೂ ಬೆಲೆ ಇರುವುದಿಲ್ಲ, ವಿಧಾನ ಪರಿಷತ್ತಿನ ಸದಸ್ಯರಿಗೂ ಬೆಲೆ ಇರುವುದಿಲ್ಲ. ಬೇಲೂರು ಘೋಷಣೆಯ ಬಗ್ಗೆ ನಮಗಿಂತ ಚೆನ್ನಾಗಿ ಅವರುಗಳಿಗೇ ತಿಳಿದಿದೆ. ಎಲ್ಲಾ ಮಾತನಾಡುತ್ತಾರೆ. ಆದರೆ, ಮಾಡುವುದು ಮಾತ್ರ ಮಾಡೇ ಮಾಡುತ್ತಾರೆ. ಶಾಸಕರಿಗೆ ಸಾಕಷ್ಟು ಜವಾಬ್ದಾರಿಗಳು ಇವೆ. ವಿಧಾನ ಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ ಚುನಾಯಿತರಾಗಿ ಬರುವವರಿಗೆ ಏನೇನೂ ತೊಂದರೆ ಇಲ್ಲ. ಕೆಳಮನೆ ಬೇರೆ ಈ ಮೇಲ್ಮನೆ ಬೇರೆ ಎನ್ನುವಂತಹ ಭಾವನೆ ನನಗಿಲ್ಲ. ಈ ಮನೆಯ ಸದಸ್ಯರು ಇಂತಹ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿ ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವವರು, ಬುದ್ಧಿಜೀವಿಗಳು.

ಶ್ರೀ ಬಸವರಾಜ ಹೊರಟ್ಟಿ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ಮನೆಯ ಸದಸ್ಯರಾಗಿದ್ದಾರೆ.

ಶ್ರೀ ವಿ. ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಇದು ತಾತ್ಕಾಲಿಕ. ನಾನು ಶಾಶ್ವತವಾಗಿ ಈ ಮನೆಯ ಸದಸ್ಯನಲ್ಲ.

ಉಪ ಸಭಾಪತಿಯವರು:- ಮಾನ್ಯ ಸೋಮಣ್ಣನವರೇ, ನೀವೇಕೆ ನಿಮ್ಮ ಮನಸ್ಸನ್ನು ಆ ರೀತಿಯಾಗಿ prepare ಮಾಡಿಕೊಂಡಿದ್ದೀರಿ? ನೀವು ಈ ಮನೆಯ ಸದಸ್ಯತ್ವ ತಾತ್ಕಾಲಿಕ ಎಂದು ಏಕೆ ಅಂದುಕೊಳ್ಳುತ್ತೀರಿ?

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಒಂದು ಸತ್ಯ, ನಾನು ನನ್ನ ಅನುಭವವನ್ನು ಹೇಳುತ್ತೇನೆ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೇ, ದ.ರಾ. ಬೇಂದ್ರೆಯವರು “ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮ ಮನ” ಎಂದು ಹೇಳಿದ್ದಾರೆ. ಹಾಗೆ ಹೇಳುತ್ತಿದ್ದಾರೆ ಸಚಿವರು.

ಉಪ ಸಭಾಪತಿಯವರು:- ಮಾನ್ಯ ಸೋಮಣ್ಣನವರೇ, ನೀವು ಆ mental preparation ಬಿಟ್ಟುಬಿಡಿ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಎರಡು ಸಮಾನವಾದುದು. ಎರಡೂ ಶಾಸಕಾಂಗವೇ ಆಗಿದೆ.

ಶ್ರೀ ವಿ. ಸೋಮಣ್ಣ (ವಸತಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಿಯಮ 330ರ ಅಡಿಯಲ್ಲಿ ಈ ವಿಷಯವನ್ನು ತಂದಿರುವುದು ನಿಜವಾಗಿಯೂ ಔಚಿತ್ಯಪೂರ್ಣವಾದುದು.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೇ, ಫಲಾನುಭವಿಗಳ ಆಯ್ಕೆಯಲ್ಲಿ ಲೋಪದೋಷಗಳಾಗಿವೆ. ಫಲಾನುಭವಿಗಳ ಪಟ್ಟಿ ರದ್ದು ಮಾಡಬೇಕಾಗಿರುವ ಜವಾಬ್ದಾರಿ ಸರ್ಕಾರಕ್ಕೆ ಇದೆಯೋ ಇಲ್ಲವೋ?

ಶ್ರೀ ವಿ.ಸೋಮಣ್ಣ:- ಯಾವುದೇ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ... ನಾನು ಪೂರ್ತಿ ಹೇಳಿ ಮುಗಿಸುತ್ತೇನೆ.

ಶ್ರೀ ವಿ.ಆರ್. ಸುದರ್ಶನ್:- ಮಾನ್ಯ ಸಭಾಪತಿಯವರೇ, ಸ್ಪಷ್ಟೀಕರಣಕ್ಕೆ ಅವಕಾಶ ಇರಬೇಕಾಗುತ್ತದೆ.

ಉಪ ಸಭಾಪತಿಯವರು:- ಮಾನ್ಯ ಸುದರ್ಶನ್‌ರವರೇ, ಮಾನ್ಯ ಸಚಿವರು ತಮ್ಮ ಉತ್ತರವನ್ನು ಪೂರ್ತಿಯಾಗಿ ಮುಗಿಸಲಿ. ನಂತರ ಸ್ಪಷ್ಟೀಕರಣ ಕೇಳಿ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಯಾವುದೇ ಕ್ಷೇತ್ರಗಳಲ್ಲಿ ಜಾಗೃತಿ ಸಮಿತಿಗಳಿರಬಹುದು, ಗ್ರಾಮ ಸಭೆಗಳಿರಬಹುದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವ ಒಂದೇ ಒಂದು ಮಾಹಿತಿಯನ್ನು ಕೊಟ್ಟರೆ ಅಂತಹ ಎಲ್ಲಾ ಪಟ್ಟಿಯನ್ನು ರದ್ದುಪಡಿಸಿ ಬೇರೆ ಪಟ್ಟಿಯನ್ನು ಮಾಡತಕ್ಕಂಥಾದ್ದಕ್ಕೆ ಸೂಚನೆಯನ್ನು ಕೊಡುತ್ತೇನೆ. ಇನ್ನು ಮುಂದೆ ನಡೆಯತಕ್ಕಂಥಾದ್ದರಲ್ಲಿ ಪ್ರತಿಯೊಂದು ಜಾಗೃತ ಸಮಿತಿಗಳಿಗೆ, ವಿಧಾನ ಸಭೆ ಸದಸ್ಯರ ಜೊತೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಕೂಡ ಒಂದೇ ನಾಣ್ಯದ ಎರಡು ಮುಖದ ಹಾಗೆ ಪರಿಗಣಿಸುತ್ತೇವೆ. ಮಾನ್ಯ ದಯಾನಂದರವರು ವಿಷಯವನ್ನೇನು ಪ್ರಸ್ತಾಪ ಮಾಡಿದ್ದಾರೆ, ಅವರ ಕ್ಷೇತ್ರಕ್ಕೆ ಮಂತ್ರಿಗಳ ಜೊತೆಗೆ ಹೋಗಿ ಆಶ್ರಯ ಯೋಜನೆಯ 31 ಎಕರೆ ಪ್ರದೇಶಕ್ಕೆ ಸಂಬಂಧಪಟ್ಟ ಹಾಗೆ ಏನು ಸಮಸ್ಯೆ ಇದೆ ಅದನ್ನು ಬಗೆಹರಿಸುವ ಬಗ್ಗೆ ಕ್ರಮ

ತೆಗೆದುಕೊಳ್ಳುತ್ತೇವೆ. ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಸರ್ಕಾರದ ಆದೇಶವನ್ನು ಮಾಡುವುದಕ್ಕೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ.

ಡಾ|| ಎಸ್.ಆರ್. ಲೀಲಾ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ತುಂಬಾ ಮುಖ್ಯವಾದ ವಿಚಾರವನ್ನು ಮಾನ್ಯ ಸಚಿವರ ಗಮನಕ್ಕೆ ತರಲು ಬಯಸುತ್ತೇನೆ. ಮನೆಗಳನ್ನು ಕೊಟ್ಟ ನಂತರ ಬಡವರು ಅದನ್ನು ಉಳಿಸಿಕೊಳ್ಳಬೇಕು. ಮಾನ್ಯ ತಿಪ್ಪಾರೆಡ್ಡಿಯವರು ಬಹಳ ಮುಖ್ಯವಾದಂಥ ಒಂದು ವಿಚಾರದ ಬಗ್ಗೆ ಗಮನವನ್ನು ಸೆಳೆದಿದ್ದಾರೆ. ಸಾಮಾನ್ಯವಾಗಿ ನಾವು ಚರ್ಚೆ ಮಾಡುವಾಗ ಇದರ ಬಗ್ಗೆ ಮಾತನಾಡುವುದಿಲ್ಲ. ಮನೆಗಳನ್ನು ಕೊಡುವುದು, ಅದರಲ್ಲಿ ಲೋಪದೋಷಗಳಾಗಿರುವುದು, ಫಲಾನುಭವಿಗಳ ಪಟ್ಟಿಯನ್ನು ರದ್ದು ಮಾಡಿ ಪುನಃ ಮನೆಗಳನ್ನು ಕೊಡುವುದು ಇಷ್ಟರಲ್ಲಿಯೇ ನಾವಿದ್ದೇವೆ. ವಸ್ತುತಃ ಇವತ್ತು ಮಾನ್ಯ ಸದಸ್ಯರು ಗಮನ ಸೆಳೆದಿರುವ ವಿಚಾರದ ಬಗ್ಗೆ ಆಗಿರುವ ಸಮಸ್ಯೆ ಇದು. ಏನೆಂದರೆ, ನಾವು ಮನೆಯನ್ನು ಒಂದು ಕುಟುಂಬಕ್ಕೆ ಎಂದು ಕೊಟ್ಟಿರುತ್ತೇವೆ. ಬಡವರಿಗೆ ಯಾವುದೋ ಒಂದು ಯೋಜನೆಯ ಅಡಿಯಲ್ಲಿ ಹೆಂಡತಿಯ ಹೆಸರಿನಲ್ಲಿ ಮನೆಯನ್ನು ಕೊಟ್ಟಿರುವಾಗ ಗಂಡನಾದವನು ತನ್ನ ದೌರ್ಬಲ್ಯಕ್ಕೆ ಬಲಿ ಆಗಿ ತನ್ನ ಹೆಂಡತಿ, ಮಕ್ಕಳನ್ನು ಬೀದಿ ಪಾಲು ಮಾಡುವ ಪರಿಸ್ಥಿತಿ ಇದೆ. ಇದರಲ್ಲಿ ತಪ್ಪಿತಸ್ಥರು ಯಾರು? ಸರ್ಕಾರವೇ, ಮನೆ ಕೊಟ್ಟವರೆ? ವಸ್ತುತಃ ಕುಟುಂಬದಲ್ಲಿ ಗೃಹಸ್ಥನಾದವನ ತಪ್ಪನ್ನು ನಾವು ಗಮನಿಸುವುದೇ ಇಲ್ಲ. ನಾನು ಗ್ರಾಮೀಣ ಪ್ರದೇಶದ ಕಡೆ ಬಹಳಷ್ಟು ಓಡಾಡಿದ್ದೇನೆ. ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ನಾನು ಹಳ್ಳಿಯವರಿಗೆ ಏನಿ, ಗ್ರಾಮ ಪಂಚಾಯಿತಿಗಳಿಗೆ ಇಷ್ಟಲ್ಲಾ ದುಡ್ಡು ಬರುತ್ತದಲ್ಲ, ನೀವೇಕೆ ಶೌಚಾಲಯವನ್ನು ಕಟ್ಟಿಕೊಂಡಿಲ್ಲ” ಎಂದು ಕೇಳಿದರೆ “ನಿಮಗೆ ಗೊತ್ತಾಗುವುದಿಲ್ಲ ಬಿಡಿ ಮೇಡಂ ಎನ್ನುತ್ತಾರೆ” ‘ಏನಪ್ಪ’ ಅದು ಎಂದು ಕೇಳಿದರೆ, ಇದೇ ತರಹ ಬಂದಿರುವ ದುಡ್ಡನ್ನು ಅವರು ಯಾರೋ ಕರೆದು ‘ನೋಡಯ್ಯ ನಿಮಗೆ ಇಷ್ಟು ದುಡ್ಡನ್ನು ಕೊಡುತ್ತೇವೆ, ಮುಂದೆ ಆಮೇಲೆ ಇನ್ಯಾವಗಲೋ ಬರುತ್ತದೆ. ಈಗ ದುಡ್ಡು ಬೇಕಾ ಅಥವಾ ಆಮೇಲೆ

ಕಟ್ಟಿಸಿಕೊಡಬೇಕಾ ಎಂದರೆ ಅದಕ್ಕೆ ಅವರು 'ಈಗ ದುಡ್ಡನ್ನು ಕೊಡಿ ಇರಲಿ, ಸಾಯಂಕಾಲದ ಖರ್ಚಿಗೆ 2,000 ಆಗುತ್ತದೆ' ಎಂದು ಹೇಳಿ ಅವರು ದುಡ್ಡನ್ನು ತೆಗೆದುಕೊಂಡು ಬಿಡುತ್ತಾರೆ. ಹಾಗಾಗಿ ಅವರ ಮನೆಗಳಿಗೆ ಶೌಚಾಲಯಗಳೇ ಇರುವುದಿಲ್ಲ. ಪಡಿತರ ಚೀಟಿಯ ಹಂಚಿಕೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಮನೆಗಳ ಹಂಚಿಕೆಯಲ್ಲಿಯೂ ಇದೇ ಪರಿಸ್ಥಿತಿ ಆಗಿಬಿಟ್ಟರೆ ಹೇಗೆ? ಇದಕ್ಕೆ ಪರಿಹಾರವೇನೆಂದರೆ, ಮನೆ ಯಾರಿಗೆ ಸೇರಬೇಕಾಗಿದೆಯೋ ಅವರಿಗೆ ಸೇರಿದ ಮೇಲೆ ಅದನ್ನು ಯಾವುದೇ ಕಾರಣಕ್ಕೂ ಯಾರೂ ಮಾರಾಟ ಮಾಡುವ ಹಾಗಿಲ್ಲ ಎನ್ನುವ ಒಂದು rider ನ್ನು ನಾವು ಹಾಕದೇ ಇದ್ದರೆ ಬಡತನದ ಸಂಖ್ಯೆ ಜಾಸ್ತಿಯಾಗುತ್ತಲೇ ಇರುತ್ತದೆ, ನಾವು ಹಣವನ್ನು ಕೊಡುತ್ತಲೇ ಇರುತ್ತೇವೆ, ಅದು ಬಚ್ಚಲಿನಲ್ಲಿ ಹೋಗುತ್ತಲೇ ಇರುತ್ತದೆ. ಹೀಗಾಗಬಾರದು ಎಂದರೆ ಅದಕ್ಕೆ ಕಟ್ಟುನಿಟ್ಟಾದ ಒಂದು ನಿಯಮವನ್ನು ಹಾಕಿಕೊಳ್ಳದೇ ಹೋದರೆ ಬಡತನ ಖಂಡಿತವಾಗಿಯೂ ನಿರ್ಮೂಲನೆಯಾಗುವುದಿಲ್ಲ. ಕುಡುಕರು ಜಾಸ್ತಿಯಾಗುತ್ತಿದ್ದಾರೆ ಅಷ್ಟೇ.

ಶ್ರೀ ಡಿ.ಎಸ್. ವೀರಯ್ಯ:- ಮಾನ್ಯ ಸಭಾಪತಿಯವರೇ, ಮನೆಗಳನ್ನು ಮಂಜೂರು ಮಾಡುವಾಗ ಕಾನೂನು ಇದೆ. ಅದೇ ನಿಯಮವನ್ನು ವಸತಿಗೂ ಅನ್ವಯಿಸಿದರೆ ಮಾರಾಟ ಮಾಡುವುದು, ಪರಭಾರೆ ಮಾಡುವುದು ತಪ್ಪುತ್ತದೆ.

ಶ್ರೀ ಜಿ.ಹೆಚ್. ತಿಪ್ಪಾರೆಡ್ಡಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮಗ್ರವಾಗಿ ವಸತಿ ಯೋಜನೆಗಳ ಬಗ್ಗೆ, ನಮ್ಮ ರಾಜ್ಯದ ಬೆಳವಣಿಗೆಯ ಬಗ್ಗೆ ಒಳ್ಳೆಯ ಉತ್ತರವನ್ನು ಕೊಟ್ಟಿದ್ದಾರೆ. ನಾನು ನಮ್ಮ ಚಿತ್ರದುರ್ಗ ನಗರಕ್ಕೆ ಮತ್ತು ಚಿತ್ರದುರ್ಗ ಜಿಲ್ಲೆಗೆ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗೆ ಸಂಬಂಧಪಟ್ಟ ಒಂದು ವಿಚಾರವನ್ನು ಅವರ ಗಮನಕ್ಕೆ ತರುತ್ತೇವೆ. ಅವರು ಕವಾಡಿಗರಹಟ್ಟಿ ಎಂದು ಹೇಳಿದರು. ಕವಾಡಿಗರಹಟ್ಟಿ ಒಂದೇ ಅಲ್ಲ ಈ ಎಲ್ಲಾ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳಲ್ಲಿ ಗೂಂಡಾಗಳು ಎಂದರೆ money lenders. ಮಾನ್ಯ ಲೀಲಾರವರು ಹೇಳಿದ ಹಾಗೆ ಇನ್ನು ಆಶ್ರಯ ಕಮಿಟಿಯಲ್ಲಿ ಕೊಟ್ಟಿರತಕ್ಕಂಥ ಪತ್ರದ ಹಿಂದುಗಡೆ ಮನೆಗಳನ್ನು ಯಾವುದೇ ಕಾರಣಕ್ಕಾಗಿ ಮಾರಾಟ

ಮಾಡಬಾರದು ಎನ್ನುವ ಷರತ್ತುಗಳಿವೆ. ಆದರೂ ಕೂಡ ರೌಡಿಗಳು, money lenders ಏನು ಮಾಡಿದ್ದಾರೆಂದರೆ, ದೌರ್ಜನ್ಯದಿಂದ ಗಂಡಂದಿರಿಂದ ಮನೆಗಳನ್ನು ಬರೆಸಿಕೊಂಡು ಒಬ್ಬೊಬ್ಬರು ನಾಲ್ಕೈದು ಕೋಟಿ ರೂಪಾಯಿಗಳ ಆಸ್ತಿಯನ್ನು ಮಾಡಿಕೊಂಡಿದ್ದಾರೆ. ಅಂದರೆ ಇವತ್ತು ಸೂಳೆಕೆರೆ (ಶಾಂತಿಸಾಗರ) ದಿಂದ ನೀರು ಬಂದ ನಂತರ ಮಾನ್ಯ ಮೌಲ್ಯ ಸುಮಾರು 5 ಲಕ್ಷ, 10 ಲಕ್ಷ ನಿವೇಶನಗಳಾಗಿರುವುದರಿಂದ ಒಬ್ಬೊಬ್ಬರು 50 ರಿಂದ 60 ಮನೆಗಳನ್ನು ಖರೀದಿ ಮಾಡಿದ್ದಾರೆ. ಆದ್ದರಿಂದ ಸಚಿವರಿಂದ ನನಗೆ ಒಂದು ಕಮಿಟ್‌ಮೆಂಟ್ ಬೇಕು. ಏನೆಂದರೆ, ಯಾರ್ಯಾರೂ ಈ ರೀತಿ ಮನೆಗಳನ್ನು ಖರೀದಿ ಮಾಡಿದ್ದಾರೆ, ಅವರು ಜಿಲ್ಲಾಧಿಕಾರಿಗಳ ಮುಖಾಂತರ ತನಿಖೆಯನ್ನು ಮಾಡಿಸಿ ಆ ಮನೆಗಳನ್ನು ಬಡವರಿಗೆ ವಾಪಸ್ ಕೊಡಿಸಬೇಕು ಮತ್ತು ಯಾರು ಇವರಿಂದ ಮನೆಗಳನ್ನು ತೆಗೆದುಕೊಂಡಿದ್ದಾರೆ ಅವರ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡುವಂಥ ಸ್ಪಷ್ಟವಾದ ಸರ್ಕಾರದ ಆದೇಶ ನನಗೆ ಬೇಕಾಗಿದೆ. ಈ ಬಗ್ಗೆ ಮಂತ್ರಿಗಳಿಂದ ಒಂದು commitment ಬೇಕಾಗಿದೆ. ಯಾರ್ಯಾರೂ ದೌರ್ಜನ್ಯದಿಂದ ಮನೆಗಳನ್ನು ತೆಗೆದುಕೊಂಡಿದ್ದಾರೆ, ಅದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ತನಿಖೆಯನ್ನು ಮಾಡಿಸಿ ಮನೆಗಳನ್ನು ಫಲಾನುಭವಿಗಳಿಗೆ ಸರ್ಕಾರ ವಾಪಸ್ ಕೊಡಿಸಲಿ.

ಶ್ರೀಮತಿ ಮೋಟಮ್ಮ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, 10,000 ಮನೆಗಳನ್ನು ಮಂಜೂರು ಮಾಡಿದಾಗ ಮನೆ ಕಟ್ಟಿದ್ದಾರೆಯೋ ಇಲ್ಲವೋ ಎಂದು ನೋಡುವುದಕ್ಕೆ ಹೋದೆ. ಆ ರೀತಿ ನೀವು ಮನೆಗಳನ್ನು ಕೊಡುವುದಕ್ಕೆ ಹೋದರೆ ಕೆಲವು ಕ್ಷೇತ್ರಗಳವರಿಗೆ ಮನೆಗಳೇ ಸಿಗುವುದಿಲ್ಲ. ಇದಕ್ಕಾಗಿ ಒಂದು common yardstick ಮಾಡಬೇಕು. ಈ ವರ್ಷದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ 1,000 ಅಥವಾ 2,000 ಮನೆಗಳನ್ನು ಕಟ್ಟಿಸುತ್ತೇವೆ, ಇಷ್ಟು ನಿವೇಶನಗಳನ್ನು ಹಂಚಲಾಗುತ್ತದೆ ಎನ್ನುವ ಬಗ್ಗೆ ಒಂದು ನಿಯಮವನ್ನು ಮಾಡಲಿ. ಆಗ ಈ ರೀತಿ misuse ಆಗುವುದಿಲ್ಲ. ಯಾರೋ ಮನೆಯನ್ನು ನಿರ್ಮಾಣ ಮಾಡಿ, ಇನ್ನಾರೋ ಮನೆಯನ್ನು ಮಾರಿಕೊಳ್ಳುವುದು, ಯಥೇಚ್ಛವಾಗಿ ನಮ್ಮ ಎಂಎಲ್‌ಎ ತಂದಿದ್ದಾರೆಂದು

ಭೇಲ, ಬಾಲಗಳಿಗೆ ಮಾಡುವುದು ಇದೆಲ್ಲಾ ಆಗುವುದಿಲ್ಲ. ದಯಮಾಡಿ ನಾನು ಸರ್ಕಾರವನ್ನು ಕೈಮುಗಿದು ಕೇಳುತ್ತೇನೆ. ಇನ್ನೊಂದು ವಿಚಾರವನ್ನು ಸಚಿವರು ಹೇಳಿದರು. ಮನೆ ಇಲ್ಲದವರಿಗೆ ಮನೆಯನ್ನು ಕೊಡುವುದು ಮತ್ತು ನಿವೇಶನ ಇಲ್ಲದವರಿಗೆ ನಿವೇಶನವನ್ನು ಕೊಡುವ ಕೆಲಸ ಅವರ ಸರ್ಕಾರದಿಂದ ಆಗುತ್ತಿದೆ ಎಂದು ಹೇಳಿದರಲ್ಲಾ ಅದು ಸರಿಯಲ್ಲ. ಮಾನ್ಯ ಸಚಿವರು ಸಹ ಈ ಕಡೆ ಇದ್ದವರು.

ಉಪ ಸಭಾಪತಿಯವರು:- ತುಂಬಾ ಹಿಂದಿನ ಚರ್ಚೆಗೆ ಹೋಗುವುದು ಬೇಡ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ನಾನು ಹೇಳಿದ್ದು ಪ್ರಥಮ ಬಾರಿಗೆ ಚರ್ಚೆಯಾಗುತ್ತಿದೆ ಎಂದು. ಮಾನ್ಯ ವಿರೋಧ ಪಕ್ಷದ ನಾಯಕರು ತಪ್ಪು ತಿಳಿದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಸದನದಲ್ಲಿ ಗಹನವಾಗಿ ಚರ್ಚೆಯಾಗುತ್ತಿದೆ ಎಂದು ಹೇಳಿದವೇ ವಿನಃ ಮನೆಗಳನ್ನು ಕೊಡುತ್ತಿರುವುದು ಎನ್ನುವ ಮಾತನ್ನು ನಾವು ಹೇಳಿದವರಲ್ಲ.

ಶ್ರೀಮತಿ: ಮೋಟಮ್ಮ:- ಒಂದೊಂದು ಕ್ಷೇತ್ರಗಳಿಗೆ ಇಷ್ಟಿಷ್ಟು ಮನೆಗಳು ಎಂದು ಒಂದು yardstick ಹಾಕಿ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ತಿಪ್ಪಾರೆಡ್ಡಿಯವರು ಹೇಳಿದ ಹಾಗೆ ಎಲ್ಲೆಲ್ಲಿ ಈ ರೀತಿಯ ದೌರ್ಜನ್ಯಗಳಾಗಿದೆ. ಅದರ ಬಗ್ಗೆ ನಾನು ನಮ್ಮ ಅಧಿಕಾರಿಗಳಿಗೆ ಹೇಳಿ ಜಿಲ್ಲಾಧಿಕಾರಿಗಳನ್ನು ಮತ್ತು ನಗರಸಭೆಯ ಚೀಫ್ ಆಫೀಸರ್ ಯಾರಿದ್ದಾರೆ, ಆಯುಕ್ತರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡು ಆ ರೀತಿಯಾಗಿ ಆಗಿದ್ದರೆ ತಕ್ಷಣವೇ ಅವರಿಗೆ ಮನೆಯನ್ನು ಕೊಡತಕ್ಕಂಥಾದ್ದು ಒಂದು ವಿಚಾರ. ಯಾವುದೇ ಒಂದು ವರ್ಗಕ್ಕೆ ನಾವು ನಿವೇಶನಗಳನ್ನು, ಮನೆಗಳನ್ನು ಕೊಟ್ಟಾಗ ಅದನ್ನು 15 ವರ್ಷಗಳ ಕಾಲ ಮಾರಾಟ ಮಾಡುವ ಹಾಗಿಲ್ಲ. ಇನ್ನೊಂದು ನಮ್ಮ ಸುದರ್ಶನ್‌ರವರ ಒಂದು ಯಕ್ಷಪ್ರಶ್ನೆ ಇದೆ. ಅವರು ಯಾವ್ಯಾವ ಕ್ಯಾಟಗರಿಗೆ ಎಷ್ಟೆಷ್ಟು ಮನೆಗಳನ್ನು ಕೊಡುತ್ತೀರಿ ಎಂದು ಕೇಳಿದರು. ಶೇಕಡಾ 18ರಷ್ಟು

ಎಂದು ಏನು ಮಾಡಿದ್ದೇವೆ, ಅದರಲ್ಲಿ ಯಾವುದೇ ರೀತಿಯ ಭೇದವಿಲ್ಲ. ಯಾವುದೇ ಹಳ್ಳಿಗಳಿಗೆ ಹೋದರೆ physically handicap ಯಾರಿದ್ದಾರೆ ಮತ್ತು ವಿಧವೆಯರು, ಬಡವರು ಏನಿದ್ದಾರೆ ಅವರಿಗೆ ಯಾವುದೇ ಕಾರಣಕ್ಕೆ ಶೇಕಡಾವಾರು ಎಂದು ಇಲ್ಲ. ನಾವು ಯಾವ ರೀತಿಯಾಗಿ ಶೇಕಡಾ 18ಕ್ಕೆ ಆದ್ಯತೆಯನ್ನು ಕೊಡುತ್ತೇವೆಯೋ, ವಿಧವೆಯರು ಯಾವುದೇ ಜಾತಿಯವರಾಗಿದ್ದರೂ ಕೂಡಾ ಅವರಿಗೆ ನಾವು ಆದ್ಯತೆಯನ್ನು ಕೊಡುತ್ತೇವೆ. ಓಬಿಸಿ ಗೆ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಈಗಾಗಲೇ ಕಾನೂನನ್ನು ಮಾಡಿದೆ. ಆ ಕಾನೂನಿನ ಚೌಕಟ್ಟಿನಲ್ಲಿ ಇನ್ನು ಹೆಚ್ಚಿಗೆ ಕೊಡತಕ್ಕಂಥಾದ್ದಕ್ಕೆ ನಾವು ಕೆಲವಾರು ಕಡೆ ಬರತಕ್ಕಂಥಾದ್ದು, ಇವತ್ತು physically handicap ಅಥವಾ ವಿಧವೆಯರು ಇರಬಹುದು ಇವರಿಗೆ ಮೊದಲನೆಯ ಆದ್ಯತೆಯನ್ನು ನೀಡಲಾಗುತ್ತದೆ. ಉಳಿದವರಿಗೆ ಬೇರೆ ಆದ್ಯತೆಯನ್ನು ಕೊಡುತ್ತೇವೆ. ಇನ್ನು ಮೂರನೆಯದಾಗಿ ಈ ಒಂದು ವಿಚಾರದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ತಕ್ಷಣಕ್ಕೆ ವಿಧಾನ ಪರಿಷತ್ತಿನ ಸದಸ್ಯರು ಎಲ್ಲೆಲ್ಲಿ ವಾಸ ಮಾಡಲಿಕ್ಕೆ ಬಯಸುತ್ತಾರೆಯೋ ಆ ಕ್ಷೇತ್ರಗಳಿಗೆ ತಾವುಗಳು ಏನು ಈಗ co-chairman ಎಂದು ಮಾಡಬೇಕೆಂದು ಹೇಳಿದ್ದೀರಿ, ಇದರ ಬಗ್ಗೆ ನಾಳೆ ಬೆಳಿಗ್ಗೆಯೇ ಒಂದು ಸುತ್ತೋಲೆಯನ್ನು ಹೊರಡಿಸುತ್ತೇವೆ. ಬಾಕಿಯದನ್ನು ಬೇರೆ ಬೇರೆಯವರು ಏನು ಮಾಡಬೇಕೆಂಬ ಬಗ್ಗೆ ನಾವುಗಳು ಕುಳಿತುಕೊಂಡು ಚರ್ಚೆ ಮಾಡೋಣ. ಈ ವಿಚಾರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಮಾನ್ಯ ಸದಸ್ಯರಿಗೆ ಸರ್ಕಾರದ ಉತ್ತರದಿಂದ ತೃಪ್ತಿಯಾಗಿದೆ ಎಂದು ಭಾವಿಸುತ್ತೇನೆ. ನಾವು ಇದರ ಬಗ್ಗೆ ಕಾರ್ಯೋನ್ಮುಖರಾಗೋಣ.

ಶ್ರೀ ಎಸ್. ಚಿಕ್ಕಮಾಧು:- ಮಾನ್ಯ ಸಚಿವರು 2010-2011ರಲ್ಲಿ 4 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು. ಈಗಾಗಲೇ ಅವರು ಸಮಗ್ರವಾದ ಉತ್ತರವನ್ನು ಕೊಟ್ಟಿದ್ದಾರೆ, ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ವಿಶೇಷವಾಗಿ, ಹುಣಸೂರು ತಾಲ್ಲೂಕಿಗೆ ಬೇರೆ ಬೇರೆ ಹೆಸರುಗಳಲ್ಲಿ ಮನೆಗಳು ಬರುತ್ತಿವೆ. ಉದಾಹರಣೆಗೆ, ಹೌಸಿಂಗ್ ಬೋರ್ಡ್ ಛೇರ್‌ಮನ್ ಹೆಸರಿನಲ್ಲಿ ಸುಮಾರು 2000 ಮನೆಗಳು ಬಂದಿವೆ. ಅವರು,

ಸರ್ಕಾರದಿಂದ ಬರುವಂತಹ ಮನೆಗಳನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಿ, ಆದರೆ ನಾನು ತಂದಿರುವ ಮನೆಗಳನ್ನು ನಾನು ಹೇಳುವವರಿಗೆ ಕೊಡಿ ಎಂದು ಹೇಳುತ್ತಾರೆ. ಆಯಾ ಜಿಲ್ಲಾ ಪಂಚಾಯತ್‌ಗಳ ಸದಸ್ಯರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಆಯ್ಕೆ ಮಾಡಿದಂತಹ ಫಲಾನುಭವಿಗಳ ಪಟ್ಟಿಯನ್ನು ಇಟ್ಟುಕೊಂಡು ಅದರ ಪ್ರಕಾರ ಹಂಚಿಕೆ ಮಾಡುವುದಕ್ಕೆ ಹೊರಟಿದ್ದರು. ಆಗ ದೊಡ್ಡ ಗಲಾಟೆಯಾಯಿತು. ಈ ಫಲಾನುಭವಿಗಳ ಪಟ್ಟಿ ಗ್ರಾಮಸಭೆಯಲ್ಲಿ ಅಪ್ರೂವ್ ಆಗಿಲ್ಲ, ಜಾಗೃತ ಸಮಿತಿಯಿಂದ ಮಂಜೂರಾತಿಯಾಗಿಲ್ಲ.

ಉಪಸಭಾಪತಿಯವರು:- ಚಿಕ್ಕಮಾಧುರವರೇ ದಯವಿಟ್ಟು ಕುಳಿತುಕೊಳ್ಳಿ . . . (ಗೊಂದಲ)

ಶ್ರೀ ವಿ. ಸೋಮಣ್ಣ:- ಯಾರ ಹೆಸರಿನಲ್ಲಾದರೂ ಮನೆ ಕೊಡಲಿ, ಅದಕ್ಕೆ ವಿರೋಧವಿಲ್ಲ. ಆದರೆ ಅರ್ಹರಿಗೆ ಮನೆ ಸಿಗಬೇಕು.

ಶ್ರೀ ಎಸ್. ಚಿಕ್ಕಮಾಧು:- ಅರ್ಹತೆ ಇದ್ದವರಿಗೆ ಮನೆ ಸಿಕ್ಕಿದರೆ ಸಾಕು. ಆದರೆ, ತಮಗೆ ಬೇಕಾದವರ ಪಟ್ಟಿಯನ್ನು ತಯಾರು ಮಾಡಿಕೊಂಡು . . .

ಉಪಸಭಾಪತಿಯವರು:- ಇದರ ಬಗ್ಗೆ ಸುದೀರ್ಘವಾದ ಚರ್ಚೆಯಾಗಿದೆ. ತಾವು ತಡವಾಗಿ ಬಂದಿದ್ದೀರಿ. ಬಹಳ ಒಳ್ಳೆಯ ಚರ್ಚೆ ನಡೆದಿದೆ, ಆರೋಗ್ಯಕರ ಚರ್ಚೆ ನಡೆದಿದೆ . . .

ಶ್ರೀ ಎಸ್. ಚಿಕ್ಕಮಾಧು:- ಮಾನ್ಯ ಸಭಾಪತಿಗಳೆ, ಕಾನೂನು ಉಲ್ಲಂಘನೆ ಮಾಡಿ, ನಾವೇ ಮನೆಗಳನ್ನು ತಂದಿದ್ದೇವೆ ಎಂದು ತಾವೇ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಹಕ್ಕುಪತ್ರ ಕೊಡುವ ಕಾರ್ಯ ನಡೆಯುವುದರಲ್ಲಿದೆ. ಈ ಅಂಶವನ್ನು ನಾನು ಸದನದ ಗಮನಕ್ಕೆ ತರಬಯಸುತ್ತಿದ್ದೇನೆ . . .

ಶ್ರೀ ವಿ. ಸೋಮಣ್ಣ:- ಒಂದೊಂದು ಕ್ಷೇತ್ರಕ್ಕೆ 2 ರಿಂದ 4 ಸಾವಿರದವರೆಗೆ ಮನೆಗಳನ್ನು ಕೊಟ್ಟಿದ್ದೇವೆ. ಯಾರು ಅರ್ಹರಾಗಿದ್ದಾರೋ ಅಂತಹವರಿಗೆ ಮನೆ

ಕೊಡುವುದರಲ್ಲಿ ನಮ್ಮ ತಕರಾರೇನೂ ಇಲ್ಲ. ಆದರೆ, ಫಲಾನುಭವಿಗಳ ಆಯ್ಕೆ ಅಷ್ಟು ಸುಲಭವಾಗಿ ಆಗುವಂಥದಲ್ಲ. ಕೆಲವು ಸಲ ನಮ್ಮ ಹತ್ತಿರ ಪಂಚಾಯತಿ ಸದಸ್ಯರು ಬರುತ್ತಾರೆ, ವಿಧಾನ ಪರಿಷತ್ತಿನ ಸದಸ್ಯರು ಬರುತ್ತಾರೆ, ಅಧ್ಯಕ್ಷರುಗಳು ಬರುತ್ತಾರೆ. ಆದರೂ ನಾವು ಪಾರದರ್ಶಕತೆ ಕಾಪಾಡುವ ಕೆಲಸ ಮಾಡುತ್ತೇವೆ, ಪಾರದರ್ಶಕತೆಯನ್ನು ಕಾಪಾಡುವುದು ಸಂಬಂಧಪಟ್ಟ ಅಧಿಕಾರಿಗಳ ಹೊಣೆಯಾಗಿರುತ್ತದೆ. ಫಲಾನುಭವಿಗಳ ಪಟ್ಟಿ ಗ್ರಾಮಸಭೆಯಲ್ಲಿ ತಯಾರಾಗಬೇಕಾಗುತ್ತದೆ, ಜಾಗೃತ ಸಮಿತಿಗೆ ಹೋಗಬೇಕಾಗುತ್ತದೆ. ಹೀಗಿರುವಾಗ, ಯಾವುದೋ ಒಂದು ಪಕ್ಷದವರು ತಮಗೆ ಬೇಕಾದವರ ಪಟ್ಟಿಯನ್ನು ಇಟ್ಟುಕೊಂಡು ಹಂಚಿಕೆ ಮಾಡುವಂಥದ್ದು ಆಗುವುದಿಲ್ಲ. ಎಷ್ಟೇ ಮನೆಗಳನ್ನು ಕೊಟ್ಟರೂ ಆ ಮನೆಗಳು ಅರ್ಹತೆ ಇದ್ದವರಿಗೆ ಮಾತ್ರ ದೊರಕುತ್ತದೆಯೇ ವಿನಃ ಇದರಲ್ಲಿ ಯಾವುದೇ ಪಕ್ಷ - ಗುಂಪು ಎನ್ನುವುದಿಲ್ಲ. ಅರ್ಹರಿಲ್ಲದೇ ಇದ್ದರೆ ಅವರಿಗೆ ಮನೆ ಹಂಚಿಕೆ ಮಾಡುವ ಪ್ರಶ್ನೆಯೇ ಇಲ್ಲ. ದಯವಿಟ್ಟು ಇದನ್ನು ಗಮನಿಸಬೇಕು.

ಶ್ರೀ ಇ. ಕೃಷ್ಣಪ್ಪ:- ನನಗೊಂದು ಕ್ಲಾರಿಫಿಕೇಶನ್ ಕೊಡಬೇಕು...

ಉಪಸಭಾಪತಿಯವರು:- ದಯವಿಟ್ಟು ಕುಳಿತುಕೊಳ್ಳಿ. ಇದರ ಬಗ್ಗೆ ಸುದೀರ್ಘವಾದ ಚರ್ಚೆಯಾಗಿದೆ. ತಾವು ತಡವಾಗಿ ಬಂದಿದ್ದೀರಿ. ಕುಳಿತುಕೊಳ್ಳಿ. ಈಗ ಮಾನ್ಯ ಕಾಗೇರಿಯವರು ಗೃಹ ಇಲಾಖೆ ಸಚಿವರ ಪರವಾಗಿ ಶೂನ್ಯವೇಳೆಗೆ ಸಂಬಂಧಪಟ್ಟ ಹಾಗೆ ಉತ್ತರ ಕೊಡುತ್ತಾರೆ.

ಶ್ರೀ ಇ. ಕೃಷ್ಣಪ್ಪ:- ನಾನು ಎರಡು ನಿಮಿಷ ಮಾತ್ರ ಮಾತನಾಡುತ್ತೇನೆ. ವಸತಿ ಸಚಿವರು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದಾರೆ, 50 ಸಾವಿರ ರೂಪಾಯಿಗಳ ಸಬ್ಸಿಡಿ ಕೊಡುವುದರ ಬಗ್ಗೆ ಹೇಳಿದ್ದಾರೆ. ಇದು ಸಂತೋಷಕರ ವಿಷಯವಾಗಿದೆ. ಹತ್ತತ್ತು ಸಾವಿರ ಮನೆಗಳನ್ನು ಕೊಡುವುದೂ ಕೂಡ ಸಂತೋಷಕರ ವಿಷಯವಾಗಿದೆ. ಆದರೆ, ಈ ಸರ್ಕಾರ ಬಂದಮೇಲೆ, ಹಿಂದೆ ಇದ್ದ ವಸತಿ ಸಚಿವರು ಹಕ್ಕುಪತ್ರಗಳನ್ನು ತಮ್ಮದೇ ಆದ ಸಮೂಹಕ್ಕೆ ಕೊಟ್ಟಿದ್ದಾರೆ ಮತ್ತು ಇವತ್ತು ರಿಜಿಸ್ಟ್ರೇಷನ್ ನಡೆಯುತ್ತಿದೆ, ಅದನ್ನು ಐದು-ಆರು

ಲಕ್ಷ ರೂಪಾಯಿಗಳಿಗೆ ಮಾರುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಸರ್ಕಾರಿ ಜಾಗಗಳಲ್ಲಿ, 40 ಎಕರೆ ಜಾಗದಲ್ಲಿ . . . ನಾನು ಲೋಕಾಯುಕ್ತಕ್ಕೆ ಹಾಕಿದ್ದೇನೆ. ಆದರೆ ಇವರೇ ಹಕ್ಕುಪತ್ರಗಳನ್ನು ಕಲರ್ ಚೈರಾಕ್ಸ್ ಮಾಡಿ ಒಂದು-ಒಂದೂವರೆ ಲಕ್ಷಕ್ಕೆ ಮಾರುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಇಂತಹ ವಿಷಯಗಳ ಬಗ್ಗೆ ಮಾನ್ಯ ಸಚಿವರು ಏನು ಹೇಳುತ್ತಾರೆ? . . . (ಗೊಂದಲ)

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಗಳೆ, ಈ ವಿಷಯವನ್ನು ಮಾನ್ಯ ದಯಾನಂದರವರು ನಿಯಮ 330ರ ಅಡಿಯಲ್ಲಿ ತಂದಿದ್ದರು. ಈ ಕುರಿತು ದೀರ್ಘ ಉತ್ತರ ಕೊಟ್ಟಿದ್ದೇನೆ. ಇನ್ನೂ ಕೂಡ ಚರ್ಚೆ ಮಾಡುವುದಿದ್ದರೆ ಈ ಕುರಿತಾಗಿ 'ಗಮನ ಸೆಳೆಯುವ ಸೂಚನೆ' ಅಡಿ ತರಲಿ. ಅದಕ್ಕೂ ಉತ್ತರ ಕೊಡುತ್ತೇನೆ. (ಗೊಂದಲ) ಯಾವುದೇ ಬಡವರ ಸ್ವತ್ತನ್ನು ಯಾರೇ ಎಷ್ಟೇ ದೊಡ್ಡವರಾಗಿರಲಿ ವ್ಯಾಪಾರ ಮಾಡಿದರೆ ಅದನ್ನು ನೋಡಿ ನಮ್ಮ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಮಾನ್ಯ ಕೃಷ್ಣಪ್ಪನವರು ಏನು ವಿಚಾರ ಪ್ರಸ್ತಾಪ ಮಾಡಿದರೋ ಅದರ ಬಗ್ಗೆ ನಾಳೆ ಬೆಳಿಗ್ಗೆ ನನಗೆ ಮಾಹಿತಿ ಕೊಟ್ಟರೆ ಆ ದಿನೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಆದರೆ ಅವರು, ಲೋಕಾಯುಕ್ತಕ್ಕೆ ಹಾಕಿದ್ದೇನೆ ಎಂಬ ಮಾತನ್ನು ಹೇಳಿದರು. ಆದ್ದರಿಂದ ಅದು ಲೋಕಾಯುಕ್ತದಲ್ಲಿ ತೀರ್ಮಾನವಾಗಿ ಬರಲಿ, ಅದರಲ್ಲಿ ಎಷ್ಟು ಪಾರದರ್ಶಕತೆ ಇದೆ ಎನ್ನುವುದನ್ನು ನೋಡೋಣ. (ಗೊಂದಲ) ವಿಷಯ ಲೋಕಾಯುಕ್ತದ ಮುಂದಿರುವಾಗ ಆ ಕುರಿತು ನಾನು ಹೇಗೆ ಉತ್ತರ ಕೊಡುವುದಕ್ಕೆ ಆಗುತ್ತದೆ? . . . (ಗೊಂದಲ) ಲೋಕಾಯುಕ್ತದಿಂದ ಏನು ನಿರ್ಣಯ ಬರುತ್ತದೆಯೋ ಅದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ . . . (ಗೊಂದಲ)

ಉಪಸಭಾಪತಿಯವರು:- ಮಾನ್ಯ ಕೃಷ್ಣಪ್ಪನವರ ಕುಳಿತುಕೊಳ್ಳಿ. ನೀವು ಕೇಳಿದ್ದಕ್ಕೆ ಮಾನ್ಯ ಸಚಿವರು ಉತ್ತರ ಕೊಟ್ಟಾಯಿತು.

ಶ್ರೀ ದಯಾನಂದ:- ಮಾನ್ಯ ಸಭಾಪತಿಗಳೆ, ನಾನು ಒಂದೇ ಒಂದು ನಿಮಿಷ ಮಾತನಾಡುತ್ತೇನೆ. ಮಾನ್ಯ ವಸತಿ ಸಚಿವರು ಮೇಲ್ಮನೆಯನ್ನು

ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ಕಳಂಕ ಬರದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ಚರ್ಚೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ, ಸದನ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಮಾನ್ಯ ಸಚಿವರು ಮಾಹಿತಿಯನ್ನು ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಜಾಗೃತಿ ಸಮಿತಿಗೆ ವಿಧಾನ ಪರಿಷತ್ತಿನ ಸದಸ್ಯರನ್ನೂ ಕೂಡ ಕೋಫೀರ್‌ಮೆನ್ ಆಗಿ ನೇಮಕ ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಿದ್ದೀರಿ. ಈ ನಿಟ್ಟಿನಲ್ಲಿ ವಸತಿ ಖಾತೆಗೆ ಕಳಂಕ ಬರದ ರೀತಿಯಲ್ಲಿ, ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಕೊಡುವ ಕೆಲಸವನ್ನು ನಾವೆಲ್ಲರೂ ಜವಾಬ್ದಾರಿಯುತವಾಗಿ ಮಾಡುತ್ತೇವೆ. ಜವಾಬ್ದಾರಿಯುತವಾಗಿ ಮಾಡುತ್ತೇವೆ. 850 ಎಕರೆ ಜಾಗವನ್ನೇನು ಇವತ್ತು ಬೆಂಗಳೂರಿನಲ್ಲಿ ಗುರುತಿಸಿದ್ದೀರೋ ಇದರ ಬೆಲೆ ಸುಮಾರು 1500 ಕೋಟಿ ಬೆಲೆ ಬಾಳುತ್ತದೆ. ನನ್ನದೊಂದು ಸಲಹೆ ಇದೆ. ಮನೆಗಳನ್ನು ಕಟ್ಟಲು ಸುಮಾರು ಅರವತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದೀರಿ, ಆದರೆ ಅದು ಮತ್ತೆ ಕೊಳಚೆ ಪ್ರದೇಶವಾಗುತ್ತದೆ. ನೀವೆಷ್ಟು ನಿವೇಶನಗಳನ್ನು ಕೊಡಬೇಕೆಂದಿದ್ದೀರೋ ಅದಕ್ಕನುಸಾರವಾಗಿ ವರ್ಟಿಕಲ್ ಆಗಿ, ಯಲಹಂಕ ಕ್ಷೇತ್ರದಲ್ಲಿ ಮಾಡಿರುವ ಹಾಗೆ ಅಪಾರ್ಟ್‌ಮೆಂಟ್ಸ್ ಮಾಡರಿಯಲ್ಲಿ, Public Private Partnership ಮಾಡರಿಯಲ್ಲಿ ಕಟ್ಟಿದ್ದೇಯಾದರೆ ಸರ್ಕಾರ ವಸತಿ ಯೋಜನೆಗೆ ಖರ್ಚು ಮಾಡುತ್ತಿರುವ ಒಂದು ಸಾವಿರ ಕೋಟಿ ರೂಪಾಯಿಗಳು ಉಳಿಯುತ್ತದೆ. ಸರ್ಕಾರಕ್ಕೂ ಕೂಡ ಈ ಸಾವಿರ ಕೋಟಿ ರೂಪಾಯಿ ಉಳಿದುಕೊಳ್ಳುತ್ತದೆ. ಈ ಜಾಗವನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಿದಂತಹ ಸಂದರ್ಭದಲ್ಲಿ ಇವತ್ತು ಸರ್ಕಾರಕ್ಕೆ ಸಾವಿರ ಕೋಟಿ ರೂಪಾಯಿಗಳು ಉಳಿದುಕೊಳ್ಳುತ್ತದೆ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಬೆಂಗಳೂರಿನ ಏಳು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ 847.29 ಎಕರೆ ಜಮೀನನ್ನು ನಾವು ಗುರ್ತಿಸಿದ್ದೇವೆ. 16,946 ವಸತಿಗಳನ್ನು ಕೊಡಬೇಕೆಂದು ನಾವು ತೀರ್ಮಾನ ಮಾಡಿದ್ದೇವೆ. ಸಹೋದರ ದಯಾನಂದ ರೆಡ್ಡಿಯವರು ಹೇಳಿದ ಹಾಗೆ ಇದರ ಬಗ್ಗೆ ಕುಳಿತುಕೊಂಡು ಚರ್ಚೆ ಮಾಡಿ ಅವರೇನು

vertical ಆಗಿ ಮನೆಗಳನ್ನು ಕಟ್ಟಬೇಕೆಂದು ಹೇಳಿದ್ದಾರೆ ಅದಕ್ಕೆ ಸರ್ಕಾರ ಅವರ ಜೊತೆಯಲ್ಲಿದೆ. ಆದ್ದರಿಂದ ನಾವು ಇದಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತೇವೆ. ಈ ಸರ್ಕಾರ ಬೆಂಗಳೂರು ಇರಬಹುದು, ಬೆಂಗಳೂರು ಸುತ್ತಮುತ್ತ ಇರಬಹುದು, ರಾಜ್ಯದ ಯಾವುದೇ ಮೂಲೆಗಳಲ್ಲೂ ಕೂಡ ಫಲಾನುಭವಿಗಳ ಆಯ್ಕೆಯಲ್ಲಿ ಏನು ಕೆಳಗಡೆ ನಡೆಯತಕ್ಕಂಥ ಯಾವುದಾದರೂ ದೂರುಗಳಿದ್ದರೆ ಅಂಥದ್ದನ್ನು ಲಿಖಿತದ ಮೂಲಕ ಕೊಟ್ಟರೆ ಅದಕ್ಕೆ ನಾವು ಸ್ಪಂದಿಸುತ್ತೇವೆ.

ಶ್ರೀ ದಯಾನಂದ:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಇದೆ. ದಯವಿಟ್ಟು ಮಾನ್ಯ ಸಚಿವರು ಅಲ್ಲಿಗೆ ಪ್ರವಾಸ ಕೈಗೊಂಡರೆ ನಮ್ಮನ್ನೂ ಕರೆದುಕೊಂಡು ಹೋದರೆ ಒಳ್ಳೆಯದು. ಸರ್ಕಾರಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ಈ ಮೂಲಕ ಉಳಿಸಬಹುದು ಎಂದು ಮಾನ್ಯ ಸಚಿವರಿಗೆ ಹೇಳುವುದಕ್ಕೆ ಬಯಸುತ್ತೇನೆ.

7. ಸಚಿವರ ಹೇಳಿಕೆ

ಬೆಂಗಳೂರು ಹೊಸ ಬಿ.ಇ.ಎಲ್. ರಸ್ತೆಯಲ್ಲಿ ವ್ಯವಸ್ಥಿತ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡದೇ ವಾಹನ ಜನಸಂದಣಿ ವಿಪರೀತವಾಗಿ ಓಡಾಟಕ್ಕೆ ತೊಂದರೆಯಾಗಿದ್ದು, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿ ವಾಹನಗಳ ಮತ್ತು ಜನ ಸುಗಮ ಓಡಾಟಕ್ಕೆ ಅವಕಾಶವನ್ನುಂಟು ಮಾಡಬೇಕೆಂಬುದರ ಬಗ್ಗೆ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಮೋಟಿಮೂರವರು ಇವತ್ತು ಬೆಳಿಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದಂತಹ ವಿಷಯಕ್ಕೆ ಮಾನ್ಯ ಗೃಹ ಮತ್ತು ಸಾರಿಗೆ ಸಚಿವರ ಪರವಾಗಿ ಉತ್ತರವನ್ನು ನೀಡುತ್ತಿದ್ದೇನೆ.

“ಬೆಂಗಳೂರು ನಗರ ಹೊಸ ಬಿ.ಇ.ಎಲ್. ರಸ್ತೆಯಲ್ಲಿ ಸುಗಮ ಸಂಚಾರವನ್ನು ಕಲ್ಪಿಸುವ ಮತ್ತು ರಸ್ತೆ ಸುರಕ್ಷತೆಯ ಹಿತ ದೃಷ್ಟಿಯಿಂದ ಹಾಗೂ ರಸ್ತೆಯ ಅಗಲ ಕಡಿಮೆ ಇರುವುದರಿಂದ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಎಲ್ಲಾ ತರಹದ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಮತ್ತು ಅಡ್ಡ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ. 2011-12ನೇ ಸಾಲಿನಲ್ಲಿ ನೋ-ಪಾರ್ಕಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 2085 ಪ್ರಕರಣಗಳನ್ನು ದಾಖಲಿಸಿ ರೂ.2,08,500/- ದಂಡವನ್ನು ವಸೂಲಿ ಮಾಡಲಾಗಿದೆ. ಸದರಿ ರಸ್ತೆಯಲ್ಲಿ ಈಗಾಗಲೇ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”

8. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ

ಶ್ರೀ ಅಶ್ವಥ್‌ನಾರಾಯಣ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 2012ನೇ ಜನವರಿ 30 ರಂದು ಘನತೆವೆತ್ತ ರಾಜ್ಯಪಾಲರು ವಿಧಾನ ಮಂಡಲದ ಸದಸ್ಯರುಗಳನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕೆ ನಾನು ವಂದನಾ ನಿರ್ಣಯವನ್ನು ಸಲ್ಲಿಸುವುದಕ್ಕೆ ತಮ್ಮ ಅನುಮತಿಯನ್ನು ಕೋರುತ್ತಾ ಕಳೆದ ಮೂರುವರೆ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ, ಕೃಷಿ ಹೆಸರಿನಲ್ಲಿ ಪ್ರಮಾಣವನ್ನು ತೆಗೆದುಕೊಂಡರು, ರೈತರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡರು ಎಂದು ಇಲ್ಲಿ ಚರ್ಚೆ ಬಂದಿತು. ಪ್ರಥಮ ಬಾರಿಗೆ ಇಡೀ ದೇಶದಲ್ಲೇ ಸನ್ಮಾನ್ಯ ಯಡಿಯೂರಪ್ಪನವರು ಕಳೆದ ವರ್ಷ ಕೃಷಿ ಬಜೆಟ್‌ನ್ನು ಮಂಡನೆ ಮಾಡುವುದರ ಮುಖಾಂತರ ಒಂದು ದಾಖಲೆಯನ್ನು ನಿರ್ಮಾಣ ಮಾಡಿದರು. ಸನ್ಮಾನ್ಯ ಯಡಿಯೂರಪ್ಪನವರು ಮಾಡಿರುವ ಕೃಷಿ ಬಜೆಟ್‌ನ್ನು ಕೇಂದ್ರದ ಹಣಕಾಸು ಸಚಿವರಾಗಿರತಕ್ಕಂಥ ಸನ್ಮಾನ್ಯ ಪ್ರಣಬ್ ಮುಖರ್ಜಿಯವರು ಆ ಒಂದು ಬಜೆಟ್ ಕಾಪಿಯನ್ನು ತರಿಸಿಕೊಂಡು ಸನ್ಮಾನ್ಯ ಯಡಿಯೂರಪ್ಪನವರಿಗೆ ತುಂಬಾ ಚೆನ್ನಾಗಿ ಕೃಷಿ ಬಜೆಟ್‌ನ್ನು ಮಂಡಿಸಿದ್ದೀರಾ,

ಹಲವಾರು ಅಂಶಗಳನ್ನು ಕೇಂದ್ರದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು appreciation ಕೂಡ ಮಾಡಿದ್ದಾರೆ. ಕೃಷಿ ಬಜೆಟ್‌ನ್ನು ಮಂಡಿಸಿದಂತಹ ಸಂದರ್ಭದಲ್ಲಿ ಕೃಷಿಗೆ ಇಟ್ಟಂಥ ಹಣದಲ್ಲಿ ಹಲವಾರು ರೀತಿಯಲ್ಲಿ ಆ ಯೋಜನೆಗಳ ಅನುಷ್ಠಾನಕ್ಕೆ ಇವತ್ತು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಕೃಷಿ ಬಜೆಟ್‌ನ್ನು ಕೊಡುವುದರ ಜೊತೆಯಲ್ಲಿ 2011 ಮತ್ತು 2012ನೇ ಇಸವಿಯನ್ನು ನೀರಾವರಿ ದಶಕ ಎಂದು ಸನ್ಮಾನ್ಯ ಯಡಿಯೂರಪ್ಪನವರು ಘೋಷಣೆ ಮಾಡಿದರು. ಆ ನಿಟ್ಟಿನಲ್ಲಿ ಇವತ್ತು ಸಾಕಷ್ಟು ಅನುದಾನಗಳು ನೀರಾವರಿ ಇಲಾಖೆಗೆ ಹರಿದು ಬಂದಿದೆ. ಇವತ್ತು ಕೃಷ್ಣ ಅಪ್ಪರ್ ಪ್ರಾಜೆಕ್ಟ್‌ಗೆ 17,000 ಕೋಟಿ ರೂಪಾಯಿಗಳನ್ನು ಶಾಶ್ವತವಾಗಿ ಆ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಕ್ಕೋಸ್ಕರ ಕೊಟ್ಟಿರತಕ್ಕಂಥ ಹಣವಾಗಿರಬಹುದು, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೃಷಿಗೆ ಪೂರಕವಾಗಿ ಕೊಟ್ಟಿರತಕ್ಕಂಥ ವಿಚಾರವಾಗಿರಬಹುದು. ಇವತ್ತು ಬೇರೆ ಯಾವುದೇ ರಾಜ್ಯದಲ್ಲಿ ಆಗದೇ ಇರತಕ್ಕಂಥ ಕೆಲಸವನ್ನು ಕೃಷಿ ಬಜೆಟ್‌ನ್ನು ಮಂಡಿಸುವುದರ ಮುಖಾಂತರ ಇವತ್ತು ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಮಾಡಿಕೊಂಡು ಬರುತ್ತಿದೆ. ಈ ಕೃಷಿ ಬಜೆಟ್‌ನಲ್ಲಿ ಕೇವಲ ವ್ಯವಸಾಯ ಮಾತ್ರವಲ್ಲದೆ ಅನ್ಯ ಉಪ ಉತ್ಪನ್ನಗಳು ಏನೇನು ಇವೆ, ಅದು ಮೀನುಗಾರಿಕೆ, ತೋಟಗಾರಿಕೆ, ಹೈನುಗಾರಿಕೆಯಾಗಿರಬಹುದು, ಈ ರೀತಿಯ ಹಲವಾರು ವಿಚಾರಗಳನ್ನು ಸೇರಿಸಿಕೊಂಡು ಕೃಷಿಗೆ ಉತ್ಪನ್ನಗಳನ್ನು ಕೊಡತಕ್ಕಂಥ ಉಪ ಉತ್ಪನ್ನಗಳಿಗೂ ಪ್ರೋತ್ಸಾಹ ಕೊಡುವಂತಹ ಯೋಜನೆಯನ್ನು ಇವತ್ತು ರಾಜ್ಯ ಸರ್ಕಾರ ಮಾಡಿಕೊಂಡು ಬರುತ್ತಿದೆ. ಇವತ್ತು ವಿಶೇಷವಾಗಿ ಹೈನು ಕ್ಷೇತ್ರದ ಬಗ್ಗೆ ಯಾವುದೇ ಜಿಲ್ಲೆಯಲ್ಲಿ ಮಾಹಿತಿಯನ್ನು ತೆಗೆದುಕೊಂಡಂತಹ ಸಂದರ್ಭದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಸಹ ಸುಮಾರು 10 ಕೋಟಿ, 15 ಕೋಟಿ, 25 ಕೋಟಿವರೆಗೂ ಕೂಡ ಹೈನು ಕ್ಷೇತ್ರಕ್ಕೆ ಕೊಡತಕ್ಕಂಥ ಎರಡು ರೂಪಾಯಿ ಅನುದಾನದಲ್ಲಿ ಇವತ್ತು ಫಲಾನುಭವಿಗಳು ಸಾವಿರಾರು ಜನರು ಇದ್ದಾರೆ. ಈ ರೀತಿ ಕೃಷಿ ಕ್ಷೇತ್ರಕ್ಕೆ ಕೊಟ್ಟಿರತಕ್ಕಂಥ ಅನುದಾನವನ್ನು ಸದ್ಭಳಕೆ ಮಾಡಿಕೊಂಡು ಬರುತ್ತಿರುವಂತಹ ರೈತರ ಜೊತೆಗೆ ಮತ್ತೊಂದು ವಿಶೇಷವಾಗಿ ಈ ಕೃಷಿ ಬಜೆಟ್ ಮಾಡಿದಂತಹ

ಸಂದರ್ಭದಲ್ಲಿ ನಾವು ಕೇವಲ ನೀರಾವರಿ ಯೋಜನೆಯಲ್ಲಿ ನೀರಾವರಿ ಭೂಮಿಗೆ ಮಾತ್ರ ಇದುವರೆಗೆ ಬಂದಂತಹ ಸರ್ಕಾರ ಆದ್ಯತೆಯನ್ನು ಕೊಡುತ್ತಿತ್ತು. ಅದರೆ, ಒಣ ಭೂಮಿಯಲ್ಲಿ ಬೆಳೆಯನ್ನು ಬೆಳೆಯತಕ್ಕಂಥ ರೈತರಿಗೆ ಯಾವುದೇ ರೀತಿಯ ಆದ್ಯತೆಯನ್ನು ಇದುವರೆಗೂ ಬಂದಂತಹ ಸರ್ಕಾರಗಳು ಕೊಟ್ಟಿಲ್ಲ. ಈ ಬಾರಿ ಸನ್ಮಾನ್ಯ ಯಡಿಯೂರಪ್ಪನವರು ಕೃಷಿ ಬಜೆಟ್ ಮಂಡಿಸಿದಂತಹ ಸಂದರ್ಭದಲ್ಲಿ ಒಣಭೂಮಿಯಲ್ಲಿ ಬೆಳೆಯತಕ್ಕಂಥ ರೈತರಿಗೆ ಹತ್ತು ಸಾವಿರ ರೂಪಾಯಿಗಳನ್ನು ಪ್ರೋತ್ಸಾಹದ ನೆಟ್ಟಿನಲ್ಲಿ ದ್ವಿದಳ ಧಾನ್ಯಗಳನ್ನು, ಎಣ್ಣೆಕಾಳುಗಳನ್ನು ಬೆಳೆಯತಕ್ಕಂಥ ರೈತರಿಗೆ ಒಣಭೂಮಿಯ ರೈತರಿಗೆ ತನ್ನ ಪಹಣಿಯ ಆಧಾರದ ಮೇಲೆ ಐದು ಸಾವಿರ, ಹತ್ತು ಸಾವಿರ ರೂಪಾಯಿ ಕೊಡತಕ್ಕಂಥ ಯೋಜನೆಯನ್ನು ಇವತ್ತು ದೇಶದಲ್ಲಿ ಜಾರಿಗೆ ತಂದಿದ್ದರೆ ಅದು ನಮ್ಮ ರಾಜ್ಯ ಸರ್ಕಾರ ಎನ್ನತಕ್ಕಂಥ ಮಾತನ್ನು ನಾನು ಸ್ಪಷ್ಟವಾಗಿ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಈಗಾಗಲೇ ನೀರಾವರಿಗೆ ಸಾಕಷ್ಟು ಯೋಜನೆಗಳನ್ನು ಕೊಟ್ಟಿರತಕ್ಕಂಥ ಸಂದರ್ಭದಲ್ಲಿ ಒಂದು ವಿಚಾರವನ್ನು ನೀರಾವರಿ ಸಚಿವರ ಗಮನಕ್ಕೆ ತರುವುದಕ್ಕೆ ಇಚ್ಛೆಪಡುತ್ತೇನೆ. ಕೃಷ್ಣ ಅಪ್ಪರ್ ಪ್ರಾಜೆಕ್ಟ್‌ಗೆ ಕೊಡತಕ್ಕಂಥ ಆದ್ಯತೆಯ ಜೊತೆಯಲ್ಲಿ ಹೇಮಾವತಿ ಮತ್ತು ಕಾವೇರಿ ಬೇಸಿನ್‌ಗೆ ಕೊಡಬೇಕಾದ ಕೆಲವು ಆದ್ಯತೆಗಳು ಎಲ್ಲೋ ಒಂದು ಕಡೆ ಕುಂತಿವಾಗಿದೆ. ಉದಾಹರಣೆಗೆ, ಹೇಮಾವತಿಯಿಂದ ಬರತಕ್ಕಂಥ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಆಗಿರಬಹುದು, ಈ ಭಾಗದಲ್ಲಿ ನೀರಾವರಿ ಭಾಗ ಏನಿದೆ ಆ ಭಾಗಕ್ಕೆ tank to tank system ನಲ್ಲಿ ಕೊಡಬೇಕಾಗಿರತಕ್ಕಂಥ ಆದ್ಯತೆಯ ನೀರನ್ನು ಇದುವರೆಗೂ ಕೊಟ್ಟಿಲ್ಲ. ಎಲ್ಲೋ ಒಂದು ಕಡೆ ಆ ಭಾಗದ ರೈತರಿಗೆ ನಾವು ತಪ್ಪು ಮಾಡಿದ ಹಾಗೆ ಆಗುತ್ತದೆ. ಇದರ ಬಗ್ಗೆ ನೀರಾವರಿ ಸಚಿವರು ಗಮನ ಕೊಡಬೇಕು. ಕಳೆದ ಹದಿನೈದು ವರ್ಷಗಳ ಹಿಂದೆ ಇದೇ ಸದನದ ಸದಸ್ಯರಾಗಿದ್ದಂತಹ ನಾಗೇಗೌಡರು 226 ಕೋಟಿ ಖರ್ಚು ಮಾಡಿ ಮಂಡ್ಯ ಜಿಲ್ಲೆಯ ಕೆಲವು ಭಾಗಗಳಲ್ಲಿ ತಮ್ಮ ಕ್ಷೇತ್ರವಾಗಿರತಕ್ಕಂಥ ನಾಗಮಂಗಲ ಭಾಗದಲ್ಲೂ ಕೂಡ ನಾಲೆಯನ್ನು ಮಾಡಿದರು. ಇವತ್ತು ಆ ಭಾಗಕ್ಕೆ ನೀರನ್ನು ಹರಿಸುತ್ತಿಲ್ಲ. ಅದರ ಕಡೆ

ನೀರಾವರಿ ಸಚಿವರು ಗಮನ ಕೊಡಬೇಕೆನ್ನುವ ಮಾತನ್ನು ಈ ಸದನದಲ್ಲಿ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಇದಲ್ಲದೆ ಕೇವಲ ನೀರಾವರಿ ಜೊತೆಯಲ್ಲೇ ಗ್ರಾಮೀಣಾಭಿವೃದ್ಧಿ ಸಚಿವರು ಕಳೆದ ಎರಡು-ಮೂರು ತಿಂಗಳ ಹಿಂದೆ ಬರ ಘೋಷಣೆ ಆದಂತಹ ಸಂದರ್ಭದಲ್ಲಿ ಸುಮಾರು 19 ಜಿಲ್ಲೆಗಳು ಬರ ಪೀಡಿತ ಜಿಲ್ಲೆಗಳು ಎಂದು ಘೋಷಣೆ ಮಾಡಿದರು. ತಕ್ಷಣವೇ ಮುಖ್ಯಮಂತ್ರಿಗಳು ಅದಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿಗಳ ಸಭೆ ಮಾಡಿ ಇವತ್ತು ಪ್ರತಿ ಜಿಲ್ಲೆಯಲ್ಲೂ ಎಲ್ಲೆಲ್ಲಿ ಬರ ಪೀಡಿತ ಪ್ರದೇಶ ಎಂದು ನಿಶ್ಚಯವಾಗಿದೆ ಆ ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಿ ತಕ್ಷಣ ಕುಡಿಯುವ ನೀರಿಗೆ ಮತ್ತು ರಾಸುಗಳ ಮೇವಿಗೆ ಆದ್ಯತೆ ಕೊಡಬೇಕೆನ್ನುವ ಆದೇಶವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದಂತಹ ಸದಾನಂದಗೌಡರು ಆದೇಶವನ್ನು ಮಾಡಿದರು. ಅವರು ಆದೇಶವನ್ನು ಮಾಡಿದ ತಕ್ಷಣವೇ ಕೇಂದ್ರದ ಸಚಿವರೊಬ್ಬರು ಅದಕ್ಕೆ ಪ್ರತಿಕ್ರಿಯಿಸಿದರು. ಇವತ್ತು ಬರಗಾಲ ಎಂದು ಘೋಷಣೆಯಾದ ತಕ್ಷಣವೇ ಜನ ಹಾಹಾಕಾರದ ಬಗ್ಗೆ ಚಕಾರವೆತ್ತುವುದಕ್ಕಿಂತ ಮುಂಚೆಯೇ ಈ ರಾಜ್ಯದ ಮುಖ್ಯಮಂತ್ರಿ ಎಚ್ಚೆತ್ತುಕೊಂಡು ಸಭೆಯನ್ನು ಕರೆದು ಬರಗಾಲದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಕ್ಕೆ ಪಕ್ಷಾತೀತವಾಗಿ ಈ ರಾಜ್ಯದ ಮುಖ್ಯಮಂತ್ರಿ ಸದಾನಂದಗೌಡರಿಗೆ ನಾನು ಅಭಿನಂದಿಸುತ್ತೇನೆಂದು ಕೇಂದ್ರ ಸಚಿವರಾಗಿರುವಂತಹ ಮುನಿಯಪ್ಪನವರು ಅವರಿಗೆ ಅಭಿನಂದನೆ ಸಲ್ಲಿಸಿದರು. ಪಕ್ಷಾತೀತವಾಗಿ ಮಾಡಿರತಕ್ಕಂಥ ಕೆಲಸವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಇದು ಮುನಿಯಪ್ಪನವರು ಹೇಳಿರತಕ್ಕಂಥ ಮಾತು. ಇದನ್ನು ನಾನು ಹೇಳಿರುವುದಲ್ಲ.

(ಗೊಂದಲ)

ಶ್ರೀ ಅಶ್ವಥ್‌ನಾರಾಯಣ:- ಆಗಿರಬೇಕಾದ ಕೆಲಸಗಳ ಬಗ್ಗೆ ನಾವು ಹೇಳಬೇಕಾಗುತ್ತದೆಯಲ್ಲವೆ?

(ಗೊಂದಲ)

ಉಪ ಸಭಾಪತಿಯವರು:- ಪಾಟೀಲ್‌ರವರೇ, ಅವರು ಮಾತನಾಡುತ್ತಿದ್ದಾರೆ. ತಮಗೆ ಅವಕಾಶ ಕೊಟ್ಟಾಗ ತಮ್ಮ ಅಭಿಪ್ರಾಯವನ್ನು ಹೇಳಿ. ದಯವಿಟ್ಟು ಕುಳಿತುಕೊಳ್ಳಿ, ಅವರು ಈಲ್ಡ್ ಆಗಿಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಅವರು ಈಲ್ಡ್ ಆಗಲೇಬೇಕಾಗುತ್ತದೆ. ಕೇಂದ್ರದಲ್ಲಿ ಸಚಿವರಾಗಿರುವಂತಹ ಪ್ರಣಬ್ ಮುಖರ್ಜಿಯವರು appreciation ಮಾಡಿದ್ದಾರೆ ಎಂದು ಹೇಳಿದರು. ಕೃಷಿ ಬಜೆಟ್ ಪ್ರತ್ಯೇಕ ಬಜೆಟ್ ಅಲ್ಲವೇ ಅಲ್ಲ. ಅವರು ಅಷ್ಟೇನು appreciation ಮಾಡುವಂತಹ ಸ್ಥಿತಿಯಲ್ಲಿಲ್ಲ. Appreciate ಮಾಡಿಲ್ಲವೆಂದು 100 ರಷ್ಟು ಹೇಳುತ್ತೇನೆ.

(ಗೊಂದಲ)

ಉಪ ಸಭಾಪತಿಯವರು:- ಶ್ರೀಯುತ ಅಶ್ವತ್ಥನಾರಾಯಣರವರು ಮಾತನಾಡುವಾಗ ಯಾರೂ ಸಹ ಮಾತನಾಡಬೇಡಿ. ನಿಮ್ಮ ನಿಮ್ಮ ಸಂದರ್ಭ ಬಂದಾಗ ನೀವುಗಳು ಮಾತನಾಡಿ. ನಿಮ್ಮ ಸರದಿ ಬಂದಾಗ ನೀವು ಮಾತನಾಡಿ.

ಶ್ರೀಮತಿ ಭಾರತಿ ಶೆಟ್ಟಿ:- ಈ ವಿಚಾರ ಪತ್ರಿಕೆಯಲ್ಲಿ ಬಂದಿದೆ. ಇದರ ಬಗ್ಗೆ ಪೇಪರ್ ಕಟಿಂಗ್ ಇದೆ.

ಶ್ರೀ ಅಶ್ವತ್ಥನಾರಾಯಣ:- ಮಾನ್ಯ ಸಭಾಪತಿಯವರೇ, ನನ್ನ ಹತ್ತಿರ ಪೇಪರ್ ಕಟಿಂಗ್ ಇದ್ದು, ಇದರ ಬಗ್ಗೆ ನಾನು ಒಂದು ಸಣ್ಣ ಉದಾಹರಣೆಯನ್ನು ಕೊಡಲಿಕ್ಕೆ ಬಯಸುತ್ತೇನೆ. ಕಾಂಗ್ರೆಸ್‌ನ ಸರ್ಕಾರ ಇರತಕ್ಕಂತಹ ಆಂಧ್ರ ಪ್ರದೇಶದ ಒಂದು ಟೀಮ್ ಮೊನ್ನೆ ಮಡಿಕೇರಿ ಜಿಲ್ಲೆಗೆ ಭೇಟಿ ಕೊಟ್ಟಿದೆ. ಮಡಿಕೇರಿ ಜಿಲ್ಲೆಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವಂತಹ ಕಿಡಿಬಿ ಸಭೆ ಆಗಬಹುದು, ಅಲ್ಲಿ ನಡೆಯುವಂತಹ ಜನಸ್ಪಂದನಾ ಸಭೆ ಆಗಬಹುದು, ಆ ಸಭೆಯನ್ನು ನೋಡಿ ಆಂಧ್ರಕ್ಕೆ ಹೋಗಿ Appreciate ಮಾಡಿದ್ದಾರೆ. ಕರ್ನಾಟಕ ಒಂದು ಮಾಡಲ್ ಸ್ಟೇಟ್ ಆಗಿದ್ದು, ಅಲ್ಲಿ ಇರತಕ್ಕಂತಹ ಸಿಸ್ಟಮ್‌ಗಳನ್ನು ನಾವು ಅಳವಡಿಸಿಕೊಳ್ಳಬೇಕೆಂದು

ಹೇಳಿರುವುದು ಪತ್ರಿಕೆಗಳಲ್ಲಿ ಬಂದಿದೆ. ಈ ವಿಚಾರವನ್ನು ಅಶ್ವತ್ಥನಾರಾಯಣ ಹೇಳಿದ ವಿಚಾರವಲ್ಲ. 'ಹಿಂದೂ' ಪತ್ರಿಕೆಯಲ್ಲಿ ಬಂದಿರುವ ಮಾತನ್ನು ನಾನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ. ಕೇಂದ್ರ ಸಚಿವರಾದ ಶ್ರೀಯುತ ಕೆ.ಹೆಚ್. ಮುನಿಯಪ್ಪನವರು ಹೇಳಿದ್ದಾರೆ.

ಶ್ರೀ ಎಸ್.ಆರ್. ಪಾಟೀಲ್:- ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ಹೇಳಿದ್ದಾರೆ.

(ಗೊಂದಲ)

ಶ್ರೀ ಇ. ಕೃಷ್ಣಪ್ಪ:- ಮಾನ್ಯ ಸಭಾಪತಿಯವರೆ,

ಉಪ ಸಭಾಪತಿಯವರು:- ಶ್ರೀಯುತ ಕೃಷ್ಣಪ್ಪನವರೇ ದಯವಿಟ್ಟು ಕುಳಿತುಕೊಳ್ಳಿ. ಏತಕ್ಕೆ ಪದೇ ಪದೇ ಮಧ್ಯೆ ಪ್ರವೇಶ ಮಾಡುತ್ತೀರಿ. ನೀವು ಮಾತನಾಡುವಾಗ ವಿಚಾರವನ್ನು ಹೇಳಿ. ಶ್ರೀಮತಿ ಭಾರತಿ ಶೆಟ್ಟಿ ಅವರೇ ನೀವು ಸುಮ್ಮನೆ ಕುಳಿತುಕೊಳ್ಳಿ.

(ಗೊಂದಲ)

ಗೌರವಾನ್ವಿತ ಸದಸ್ಯರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

SRI. S.R. PATIL:- Number One corrupt state in India.

ಶ್ರೀ ಅಶ್ವತ್ಥನಾರಾಯಣ:- ಈ ವಿಚಾರವನ್ನು ಶ್ರೀಮತಿ ಶೀಲಾ ದೀಕ್ಷಿತ್ ಅವರಿಗೆ ಹೇಳಿ.

ಶ್ರೀಮತಿ ಭಾರತಿಶೆಟ್ಟಿ:- ಆ ವಿಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ.

ಶ್ರೀ ಅಶ್ವತ್ಥನಾರಾಯಣ:- ಇನ್ನು ಬರಗಾಲದ ವಿಚಾರವಾಗಿ ಸನ್ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಬೇರೆ ಬೇರೆ ಜಿಲ್ಲೆಗಳಿಂದ ಬರದ ಬೇಡಿಕೆ ಬರುವ ಮುನ್ನವೇ ಕುಡಿಯುವ ನೀರಿಗಾಗಿ ಪಕ್ಷಾಂತಿತವಾಗಿ ಯಾವುದೇ ಜಿಲ್ಲೆ ಆಗಿರಬಹುದು, ಯಾವುದೇ

ಪಕ್ಷವಾಗಿರಬಹುದು ನೂರಾರು ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿದ್ದಾರೆ. ಜನರು ಎಲ್ಲೂ ಸಹ ಬರದ ಬಗ್ಗೆ ಚಕಾರವೆತ್ತದ ರೀತಿಯಲ್ಲಿ ಇವತ್ತು ಹಣವನ್ನು ಬಿಡುಗಡೆ ಮಾಡಿದ್ದಾರೆ. ಶ್ರೀಯುತ ಕೃಷ್ಣಪ್ಪನವರು ಹೇಳಿದ ಹಾಗೆ ಬಿಡುಗಡೆ ಆಗಿರುವಂತಹ ಆ ಹಣ ಸದ್ವಿನಿಯೋಗವಾಗುತ್ತಿದೆಯೇ, ಹಣ ಬಿಡುಗಡೆಯಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಚುನಾಯಿತ ಜನ ಪ್ರತಿನಿಧಿಗಳು ಸ್ಥಳೀಯವಾಗಿ ಚರ್ಚೆ ಮಾಡುವಂತಹದ್ದು ಮತ್ತು ವಿಚಾರ ಮಾಡುವಂತಹದ್ದು ಅವರಿಗೆ ಬಿಟ್ಟ ವಿಚಾರ. ಪ್ರತಿಯೊಂದು ವಿಚಾರವನ್ನು ಸಹ ಸಚಿವರಾಗಲಿ, ಮತ್ತೊಬ್ಬರಾಗಲಿ, ಎಲ್ಲವನ್ನೂ ನೋಡಲಿಕ್ಕೆ ಆಗುವುದಿಲ್ಲ.

ಶ್ರೀಮತಿ ಮೋಟಮ್ಮ:- ಮಾನ್ಯ ಸಭಾಪತಿಯವರೇ, ಪಾಯಿಂಟ್ ಆಫ್ ಆರ್ಡರ್. ಮಾನ್ಯ ಸದಸ್ಯರು ಕುಡಿಯುವ ನೀರಿನ ವಿಚಾರವಾಗಿ ಮಾತನಾಡುತ್ತಿದ್ದೀರಿ. ಶ್ರೀಯುತ ಸದಾನಂದಗೌಡರವರು ಎಲ್ಲಾ ಜಿಲ್ಲಾಧಿಕಾರಿಗಳನ್ನು ಕರೆದು ಬರ ಸ್ಥಿತಿಯ ಬಗ್ಗೆ ಅದರಲ್ಲೂ ಕುಡಿಯುವ ನೀರಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿದ ಸಭೆಯಲ್ಲಿ ಅವರು ಏನು ಹೇಳಿದ್ದಾರೆಂದರೆ, 950 ಕೋಟಿ ರೂಪಾಯಿಗಳು ಕುಡಿಯುವ ನೀರಿಗಾಗಿ ಬಿಡುಗಡೆಯಾದರೆ ಅದಕ್ಕೆ ಖರ್ಚು ಮಾಡಿರುವುದು ಕೇವಲ 250 ಕೋಟಿ ರೂಪಾಯಿಗಳು ಮಾತ್ರ. ಬರಗಾಲ ಪರಿಸ್ಥಿತಿಯ ನಿರ್ವಹಣೆಯನ್ನು ಮಾಡಿರುವಂತಹದ್ದು ಇದೇ ರೀತಿಯಲ್ಲಿಯೇ? ವಿಧಾನಸೌಧದಲ್ಲಿ ನಡೆಯುವಂತಹ ಸರ್ಕಾರ ಕೇಶವ ಕೃಪದಲ್ಲಿ ನಡೆಯುತ್ತದೆ, ನೀವು ಮಾತನಾಡುತ್ತೀರಿ ಸುಮ್ಮನೆ ಕುಳಿತುಕೊಳ್ಳಿ.

(ಗೊಂದಲ)

ಶ್ರೀಮತಿ ಭಾರತಿಶೆಟ್ಟಿ:- ನಿಮ್ಮ ಸಭೆಗಳನ್ನು ಎಲ್ಲಿ ನಡೆಸುತ್ತಿದ್ದೀರಿ? ನಮ್ಮ ಸಭೆಗಳು ನಮ್ಮ ದೇಶದಲ್ಲಿಯೇ ನಡೆಯುತ್ತಿವೆ. ನಿಮ್ಮ ಸಭೆಗಳು ಇಟಲಿ ದೇಶದಲ್ಲಿ ನಡೆಸುತ್ತಿದ್ದೀರಾ?

(ಗೊಂದಲ)

ಶ್ರೀ ಅಶ್ವತ್ಥನಾರಾಯಣ:- ನಾನು ಮಾತನಾಡುತ್ತಿರುವುದು ಅದೇ ವಿಚಾರವೆಂದು ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಮೋಟಮ್ಮನವರು ಗಮನಿಸಬೇಕು. ಈಗಾಗಲೇ ಕಳೆದ ಒಂದು-ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಬೇರೆ ಬೇರೆ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ಗಮನಸೆಳೆಯಲಾಗಿದೆ. ಗೃಹ ಇಲಾಖೆ ರಾಜ್ಯ ಸರ್ಕಾರದ ಮತ್ತೊಂದು ಮುಖ ಇದ್ದ ಹಾಗೆ. ಇವತ್ತು ಈ ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಒಂದೇ ಒಂದು ಕೋಮು ಗಲಭೆಯಾಗಲಿ, ಮತ್ತೊಂದು ಆಗಲಿ ನಡೆದಿಲ್ಲ.

(ಗೊಂದಲ)

ಶ್ರೀ ಪಟೀಲ್ ಶಿವರಾಂ:- ಮಾನ್ಯ ಸಭಾಪತಿಯವರೆ,

ಶ್ರೀ ಅಶ್ವತ್ಥನಾರಾಯಣ:- ಶ್ರೀಯುತ ಪಟೀಲ್ ಶಿವರಾಮ್‌ರವರು ನಾನು ಹೇಳುವುದನ್ನು ಕೇಳಲಿಕ್ಕೆ ಕುಳಿತುಕೊಳ್ಳಬೇಕು. ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಕೊಟ್ಟಿತು.

ಶ್ರೀ ಮತ್ತಿಕಟ್ಟಿ ವೀರಣ್ಣ:- ಮಾನ್ಯ ಸಭಾಪತಿಯವರೆ,

ಉಪ ಸಭಾಪತಿಯವರು:- ಶ್ರೀಯುತ ಅಶ್ವತ್ಥನಾರಾಯಣರವರೇ, ಸ್ವಲ್ಪ ಕುಳಿತುಕೊಳ್ಳಿ.

ಶ್ರೀ ಮತ್ತಿಕಟ್ಟಿ ವೀರಣ್ಣ:- ಈ ಸರ್ಕಾರ ಅಂದರೆ ಮೂರುವರೆ ವರ್ಷದ ಸರ್ಕಾರದ ವಿಚಾರವನ್ನು ಹೇಳುತ್ತಿದ್ದೀರೋ ಅಥವಾ ಈಗಿನ ಸರ್ಕಾರದ ವಿಚಾರವನ್ನು ಹೇಳುತ್ತಿದ್ದೀರೋ ಹೇಳಿ.

ಶ್ರೀ ಅಶ್ವತ್ಥ ನಾರಾಯಣ:- ನಾನು ಒಂದು ವರ್ಷದ ವಿಚಾರವನ್ನು ಹೇಳುತ್ತಿದ್ದೇನೆ.

ಶ್ರೀ ಮತ್ತಿಕಟ್ಟಿ ವೀರಣ್ಣ:- ಶ್ರೀಯುತ ಸದಾನಂದಗೌಡರ ಸರ್ಕಾರದ ವಿಚಾರವನ್ನು ಹೇಳಿದರೆ ಅಡ್ಡಿಯಿಲ್ಲ.

(ಗೊಂದಲ)

ಶ್ರೀ ಅಲ್ಲಮಪ್ರಭು ಪಾಟೀಲ್:- ಮಾನ್ಯ ಸಭಾಪತಿಯವರೇ,

ಉಪ ಸಭಾಪತಿಯವರು:- ಶ್ರೀಯುತ ಅಲ್ಲಮ ಪ್ರಭು ಪಾಟೀಲ್‌ರವರೇ, ನಿಮಗೆ ಅವಕಾಶ ಸಿಕ್ಕುತ್ತದೆ, ಆಗ ನೀವು ಮಾತನಾಡಿ. ಈಗ ಕುಳಿತುಕೊಳ್ಳಿ.

ಶ್ರೀ ಪಟೀಲ್ ಶಿವರಾಮ್:- ಮಾನ್ಯ ಸಭಾಪತಿಯವರೇ, ರಾಜ್ಯಪಾಲರ ಭಾಷಣವನ್ನು ಮಂಡನೆ ಮಾಡುವಾಗ. . .

ಉಪ ಸಭಾಪತಿಯವರು:- ಶ್ರೀಯುತ ಪಟೀಲ್ ಶಿವರಾಮ್‌ರವರೇ, ರಾಜ್ಯಪಾಲರ ಭಾಷಣದ ಬಗ್ಗೆ ತಾವು ಸಹ ಮಾತನಾಡಿ. ಆದರೆ, ಒಬ್ಬ ಸದಸ್ಯರು ಮಾತನಾಡುವಾಗ ಮತ್ತೊಬ್ಬ ಸದಸ್ಯರು ಪದೇ ಪದೇ ಮಾತನಾಡುವುದು ಒಳ್ಳೆಯದಲ್ಲ. ತಾವು ಹಿರಿಯರಿದ್ದೀರಿ, ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ನಾರಾಯಣ ಸ. ಬಾಂಡಗೆ:- ಮಾನ್ಯ ರಾಜ್ಯಪಾಲರು ಹೇಳಿದ್ದು ಸಹ ಒಂದೇ ವರ್ಷದ ವಿಚಾರ.

ಉಪಸಭಾಪತಿಯವರು:- ಶ್ರೀಯುತ ಬಾಂಡಗೆರವರೇ, ದಯವಿಟ್ಟು ಕುಳಿತುಕೊಳ್ಳಿ. ಶ್ರೀಯುತ ಅಶ್ವತ್ಥರವರೇ, ತಾವು ಮಾತನಾಡಿ.

(ಗೊಂದಲ)

ಶ್ರೀಮತ್ತಿಕಟ್ಟಿ ವೀರಣ್ಣ:- ಈ ಸರ್ಕಾರ ಬಂದಮೇಲೆ ಎಂದು ಹೇಳಿದ್ದಕ್ಕೆ ನಾನು ಯಾವ ಸರ್ಕಾರ ಎಂದು ಕೇಳಿದೆನು.

ಶ್ರೀ ಅಶ್ವತ್ಥ ನಾರಾಯಣ:- ಬಿಜೆಪಿ ಸರ್ಕಾರ ಬಂದಮೇಲೆ ಎಂದು ಹೇಳಿದೆನು.

ಶ್ರೀ ಮತ್ತಿಕಟ್ಟಿ ವೀರಣ್ಣ:- ಹಾಗಾದರೆ ಸಾಕಷ್ಟು ಗದ್ದಲಗಳಾಗಿವೆ. ಶಿವಮೊಗ್ಗದಲ್ಲಿ ಆಗಿವೆ. ನಿಮ್ಮ ಮುಖ್ಯಮಂತ್ರಿಗಳ ಮತ್ತು ನಿಮ್ಮ ಅಧ್ಯಕ್ಷರ ಜಿಲ್ಲೆಯಲ್ಲಿ ಗದ್ದಲಗಳಾಗಿವೆ. ಶ್ರೀಯುತ ಸದಾನಂದಗೌಡರು ಮುಖ್ಯಮಂತ್ರಿಯಾದ ಮೇಲೆ ಸ್ವಲ್ಪ ಕಡಿಮೆಯಾಗಿವೆ.

ಶ್ರೀ ಮೋಹನ್ ಎ. ಲಿಂಬೀಕಾಯಿ:- ಯಾವ ಸಂದರ್ಭದಲ್ಲಿ ಇವರು ಸಭಾಪತಿಗಳಾಗಿ ಯಾವಾಗ ಕೆಲಸ ನಿರ್ವಹಿಸುತ್ತಿದ್ದರೋ ಆ ಸಮಯದಲ್ಲಿ ಇದ್ದಂತಹ ಸರ್ಕಾರ ಈ ಕೆಲಸ ಮಾಡಿದೆ.

ಶ್ರೀ ಆರ್.ವಿ. ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಹಾಗಾದರೆ, ಈಗ ಕೋಮು-ಗಲಭೆಗಳು ಆಗುತ್ತಿಲ್ಲ, ಅದು ಆಗಬೇಕೆನ್ನುವ ರೀತಿಯಲ್ಲಿ ಮಾಡುತ್ತಿದ್ದಾರೆ.

ಶ್ರೀಮತಿ ಭಾರತಿಶೆಟ್ಟಿ:- ಆ ರೀತಿ ಆಗಬೇಕೆನ್ನುವುದರ ಬಗ್ಗೆ ನಿಮಗೆ ಆಸೆ ಇದೆಯೇ? 50 ವರ್ಷಗಳಿಂದ ಆಡಳಿತ ಮಾಡುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಕೋಮು-ಗಲಭೆಗಳಾಗಿವೆ.

(ಗೊಂದಲ)

ಶ್ರೀಮತಿ ಮೋಟಮ್ಮ:- ನಿಮ್ಮಂತಹವರ ಪಿತೂರಿಯಿಂದಲೇ ಕೋಮು-ಗಲಭೆಗಳಾಗಿವೆ. ಉಪ್ಪಿನಂಗಡಿಯಲ್ಲಿ ಶ್ರೀಯುತ ಪ್ರಭಾಕರ್ ಭಟ್‌ರವರು ಅಲ್ಪಸಂಖ್ಯಾತರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದು ಕೋಮು ಪ್ರಚೋದನೆ ಅಲ್ಲವೇ? ಇದು ಕಾನೂನು ಸುವ್ಯವಸ್ಥೆಯಲ್ಲಿ ಇರುವಂತಹ ಕೆಲಸವೇ? ಕೋಮು ಪ್ರಚೋದನಾಕಾರಿ ರೀತಿಯಲ್ಲಿ ಅವರು ಉಪ್ಪಿನಂಗಡಿಯಲ್ಲಿ ಪ್ರಭಾಕರ್ ಭಟ್‌ರವರು ಭಾಷಣ ಮಾಡಿದ್ದಾರೆ. ಅವರು ಏನು ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿಡುವಂತಹ ಮಾತನ್ನು ಆಡಿದ್ದಾರೆಯೇ?

(ಗೊಂದಲ)

ಶ್ರೀ ಆರ್.ವಿ. ವೆಂಕಟೇಶ್:- ಕೋಮು-ಗಲಭೆ ಆಗಬೇಕು. ಕೋಮು-ಗಲಭೆ ಆದಲ್ಲಿ ಬಿಜೆಪಿಗೆ ಪ್ರಚಾರ ಸಿಕ್ಕುತ್ತದೆನ್ನುವುದಾಗಿದೆ.

ಶ್ರೀ ಅಶ್ವತ್ಥನಾರಾಯಣ:- ಶ್ರೀಯುತ ವೆಂಕಟೇಶ್‌ರವರಿಗೆ ಅದು ಆಗಲಿಲ್ಲವೆನ್ನುವುದು ಬೇಜಾರು ಅಷ್ಟೆ.

ಡಾ|| ಎ.ಹೆಚ್. ಶಿವಯೋಗಿಸ್ವಾಮಿ (ಸರ್ಕಾರಿ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರತಿಪಕ್ಷದ ನಾಯಕರಾದ ಶ್ರೀಮತಿ ಮೋಟಮ್ಮನವರು ಮತ್ತು ಹಿರಿಯ ಸದಸ್ಯರಾದ ಶ್ರೀಯುತ ಮತ್ತಿಕಟ್ಟಿ ವೀರಣ್ಣನವರು ಸಭಾಪತಿಗಳಾಗಿ ನಮಗೆಲ್ಲಾ ಮಾರ್ಗದರ್ಶನ ಮಾಡಿದಂತಹವರು ಆಗಿದ್ದಾರೆ. ಅವರಲ್ಲಿ ನನ್ನ ಒಂದು ವಿನಂತಿ ಏನೆಂದರೆ, ಬಹಳ ಚೆನ್ನಾಗಿ ಸಿದ್ಧತೆ ಮಾಡಿಕೊಂಡು ಶ್ರೀಯುತ ಅಶ್ವತ್ಥನಾರಾಯಣರವರು ಮಾತನಾಡುತ್ತಿದ್ದಾರೆ. ತಮಗೆ ಏನೇನು ಅಕ್ಷೇಪಣೆಗಳು ಎಂದು ಅನಿಸುತ್ತದೋ ಅದನ್ನು ತಾವು ನೋಟ್ ಮಾಡಿಕೊಳ್ಳಿ. ದಯಮಾಡಿ ನೋಟ್ ಮಾಡಿಕೊಂಡು ಮಾತನಾಡಿ. ಅದನ್ನು ಬಿಟ್ಟು ಪ್ರತಿಯೊಂದು ಮಾತಿಗೆ ಕೌಂಟರ್ ಮಾಡಲಿಕ್ಕೆ ಶುರು ಮಾಡಿದರೆ . .

(ಗೊಂದಲ)

ಶ್ರೀ ಆರ್.ವಿ. ವೆಂಕಟೇಶ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಹೇಳಿದ್ದಕ್ಕೆಲ್ಲಾ. . .

ಡಾ|| ಎ.ಹೆಚ್. ಶಿವಯೋಗಿಸ್ವಾಮಿ:- ಶ್ರೀಯುತ ವೆಂಕಟೇಶ್‌ರವರೇ, ಇಲ್ಲಿ ಕೌಂಟರ್ ಮಾಡುವ ಪ್ರಶ್ನೆ ಅಲ್ಲ.

ಉಪ ಸಭಾಪತಿಯವರು:- ಶ್ರೀಯುತ ವೆಂಕಟೇಶ್‌ರವರೇ, ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸದಸ್ಯರಾದ ಶ್ರೀಯುತ ಅಶ್ವತ್ಥನಾರಾಯಣ ರವರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಿದ್ದಾರೆ. ಅದನ್ನು ನಾವು ಸ್ವಾಗತ ಮಾಡುತ್ತಿದ್ದೇವೆ. ಪ್ರಥಮ ಬಾರಿಗೆ ರಾಜ್ಯಪಾಲರ ಭಾಷಣದ ವಂದನಾರ್ಪಣೆ ಮೇಲೆ ಮಾತನಾಡುತ್ತಿದ್ದಾರೆ. ಅದಕ್ಕೆ ನಮ್ಮ ಸ್ವಾಗತ ಇದೆ. ಆದರೆ, ಪಾರ್ಲಿಮೆಂಟರಿ ಪ್ರೋಸಿಜರ್ ಪ್ರಕಾರ ಮಧ್ಯದಲ್ಲಿ ಒಂದೊಂದು ಮಾತನಾಡಬೇಕಾಗುತ್ತದೆ. ನಾವು ಶ್ರೀಯುತ ಅಶ್ವತ್ಥನಾರಾಯಣರವರಿಗೆ ಪೂರ್ಣವಾಗಿ ಸಹಕಾರ ಮಾಡುತ್ತೇವೆ.

ಉಪ ಸಭಾಪತಿಯವರು:- ತಾವು ಯಾರು ಮಧ್ಯೆ ಮಾತನಾಡುತ್ತೀರಿ. ಅವರು ಅನುಮತಿ ತೆಗೆದುಕೊಂಡು ಕೈ ಎತ್ತಿ ತೋರಿಸಿ ಮಾತನಾಡಿ. ಎಲ್ಲರೂ ಅಂದರೆ 4-4 ಜನ ಒಟ್ಟೊಟ್ಟಿಗೆ ಎದ್ದು ನಿಂತು ಮಾತನಾಡಿದರೆ ಯಾವುದೂ ಸಹ ರೆಕಾರ್ಡ್‌ಗೆ ಹೋಗುವುದಿಲ್ಲ.

ಶ್ರೀ ಅಶ್ವತ್ಥನಾರಾಯಣ:- ಸನ್ಮಾನ್ಯ ಸಭಾಪತಿಯವರೇ, ತಮಗೆಲ್ಲಾ ಗೊತ್ತಿರುವಂತೆ ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಇಡೀ ದೇಶದ ವಾತಾವರಣ ಇತ್ತು, ವಿಶೇಷವಾಗಿ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಇದೆಯೋ ಅಲ್ಲಿ ಏನಾಗುತ್ತದೋ ಎನ್ನುವಂತಹ ಒಂದು ವಾತಾವರಣ ಇತ್ತು. ಸನ್ಮಾನ್ಯ ಶ್ರೀ ಆರ್.ಅಶೋಕ್ ರವರು ಗೃಹ ಸಚಿವರಾಗಿ ಕೇವಲ 8-10 ದಿವಸಗಳಾಗಿತ್ತು. ಎಲ್ಲರಿಗೂ ಒಂದು ರೀತಿಯ ಆತಂಕ ಇತ್ತು. ಎಲ್ಲಿಯೂ ಸಹ ಒಂದೇ ಒಂದು ಆತಂಕಕಾರಿ ಬೆಳವಣಿಗೆಗಳಾಗದೆ, ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಂತಹ ಒಂದು ಸರ್ಕಾರ ಇದು ಬಿಜೆಪಿ ಸರ್ಕಾರ. ಒಬ್ಬ ಅಲ್ಪ ಸಂಖ್ಯಾತರಿಂದ ಹಿಡಿದುಕೊಂಡು ಸಾಮಾನ್ಯ ವರ್ಗದ ಜನ ಇವತ್ತು ನೆಮ್ಮದಿಯಿಂದ ಈ ರಾಜ್ಯದಲ್ಲಿ ಬದುಕುತ್ತಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳಬೇಕಾದಂತಹ ವಿಚಾರ. ಪಕ್ಷಾತೀತವಾಗಿ ಈ ವಿಚಾರವಾಗಿ ಎಲ್ಲಾ ಪಕ್ಷದವರು ಹೇಳುತ್ತಾರೆ. ಇವತ್ತು ಯಾವುದೇ ರೀತಿಯಲ್ಲಿ ಕೋಮು-ಗಲಭೆ ಇಲ್ಲ, ಒಂದು ಒಳ್ಳೆಯತನದಲ್ಲಿ ಸರ್ಕಾರ ನಡೆಯುತ್ತಿದೆ ಎನ್ನುವ ವಿಚಾರವನ್ನು ಪಕ್ಷಾತೀತವಾಗಿ ಒಪ್ಪಿಕೊಂಡ ಸಂದರ್ಭದಲ್ಲಿ ಇವತ್ತು ವಿರೋಧ ಪಕ್ಷದವರಿಗೆ ಎಲ್ಲೋ ಒಂದು ಕಡೆ

ಬೇಜಾರು ಆದರೆ ನಾವು ಏನೂ ಮಾಡುವುದಕ್ಕಾಗುವುದಿಲ್ಲ. ಮತ್ತೊಂದು ಬಹಳ ಗಂಭೀರವಾದ ವಿಚಾರ ಎಂದರೆ 2005ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕೇಂದ್ರವಾಗಿರುವಂತಹ Indian Institute of Science ಮೇಲೆ ಒಂದು ಬಾಂಬ್ ಪ್ರಕರಣ ನಡೆಯಿತು. ಅಲ್ಲಿ ಒಬ್ಬ ವಿಜ್ಞಾನಿ ಸಾಯುತ್ತಾನೆ. ಇದರ ಬಗ್ಗೆ ರಕ್ಷಣೆ ಒದಗಿಸುವ ಸಂಬಂಧ ಅಂದಿನಿಂದ ಇವತ್ತಿನವರೆಗೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮನವಿಗಳು ಹೋಗುತ್ತಲೇ ಇವೆ. ಇವತ್ತು ಬೆಂಗಳೂರಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಗಬಹುದು, ಮೈಸೂರು ರಸ್ತೆಯಲ್ಲಿ ನಡೆದಂತಹ ಬಾಂಬ್ ಪ್ರಕರಣ ಆಗಬಹುದು, ಬೆಂಗಳೂರಿನಲ್ಲಿ ಡಿಫೆನ್ಸ್ ಯೂನಿಟ್ ಇದೆ, ಹೆಚ್‌ಎಎಲ್ ಇದೆ, ಏರ್‌ಪೋರ್ಟ್ ಇದೆ, ಬಿಹೆಚ್‌ಇಎಲ್, ಬೆಮೆಲ್ ಇದೆ, ಇಸ್ಕೋ ಇದೆ, ಡಿಆರ್‌ಟಿಓ ಇದೆ, ಎನ್‌ಎಎಲ್ ಇದೆ, ಇಂತಹ ಕಡೆಗಳಿಗೆ ಒಂದು ನ್ಯಾಷನಲ್ ಸೆಕ್ಯೂರಿಟಿ ಕಮ್ಯಾಂಡ್ ಬೇಕು ಎಂದು ಹೇಳಿ ಸುಮಾರು ದಿವಸಗಳ ಬೇಡಿಕೆ ಇದೆ. ಪಕ್ಷಾತೀತವಾಗಿ ನಾವೆಲ್ಲರೂ ಸೇರಿಕೊಂಡು ಕೇಂದ್ರ ಸರ್ಕಾರದ ಮೇಲೆ, ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೇಲೆ ಒತ್ತಡವನ್ನು ತಂದು ಬೆಂಗಳೂರಿಗೆ ಒಂದು NSG Commandos ಬೇಕೇ ಬೇಕು ಎನ್ನತಕ್ಕಂತಹ ಒತ್ತಾಯವನ್ನು ನಾವು ರಾಜ್ಯ ಸರ್ಕಾರದಿಂದ ಮಾಡಬೇಕೆನ್ನುವ ಒಂದು ವಿಚಾರ ಪಕ್ಷಾತೀತವಾಗಿ ಇಲ್ಲಿ ನಡೆದಿದೆ. ವಿಶೇಷವಾಗಿ ಮಾನ್ಯ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರತಕ್ಕಂಥಹ ಕಂದಾಯ ಇಲಾಖೆಯ ಬಗ್ಗೆ ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಕಂದಾಯ ಇಲಾಖೆಯಲ್ಲಿ ಆನ್‌ಲೈನ್ ಸಿಸ್ಟಂನಲ್ಲಿ ಮಾಹಿತಿಯನ್ನು ತೆಗೆದುಕೊಳ್ಳುವ ಒಂದು ಪದ್ಧತಿಯನ್ನು ಮಾನ್ಯ ಮುಖ್ಯಮಂತ್ರಿಗಳು ಪ್ರಾರಂಭ ಮಾಡಿದರು. ಮಾನ್ಯ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ರೈತರಿಗೆ ಸಹಾಯವಾಗತಕ್ಕಂಥಹ ಪಹಣಿ ವಿತರಣಾ ಯೋಜನೆಯನ್ನು ಜಾರಿಗೆ ತಂದರು. 15 ರೂಪಾಯಿ ನೀಡಿ ಈ ಪಹಣಿ ಪತ್ರವನ್ನು ಎಲ್ಲಿ ಬೇಕಾದರೂ ಪಡೆದುಕೊಳ್ಳಬಹುದಾದ ವ್ಯವಸ್ಥೆಯನ್ನು ಜಾರಿಗೆ ತಂದರು. ಇದು ಒಂದು ಸ್ವಾಗತಾರ್ಹವಾದ ಅಂಶವಾಗಿದೆ. ನಮ್ಮ ಈಗಿನ ಮುಖ್ಯಮಂತ್ರಿಯವರಾದ ಮಾನ್ಯ ಸದಾನಂದಗೌಡರವರು ಇನ್ನು ಆರು

ತಿಂಗಳಲ್ಲಿ ಆನ್‌ಲೈನ್ ಸಿಸ್ಟಂನಲ್ಲಿ ಯಾವುದೇ ಆಸ್ತಿಯನ್ನು ಕರ್ನಾಟಕದ ಬೇರೆ ಯಾವುದೇ ಊರಿನಲ್ಲಿ ನೋಂದಣಿ ಮಾಡಿಸುವ ಯೋಜನೆಯನ್ನು ತರುವ ಯೋಜನೆಯನ್ನು ಮಾಡುತ್ತೇವೆ ಎಂದು ಒಂದು ಘೋಷಣೆಯನ್ನು ಮಾಡಿದ್ದಾರೆ. ಈ ಯೋಜನೆಯನ್ನು ಜಾರಿಗೆ ತರುವುದರಿಂದ ಮೈಸೂರು ಆಸ್ತಿಯನ್ನು ಬೀದರಿನಲ್ಲಿ ನೋಂದಣಿ ಮಾಡಿಸಬಹುದು. ಬೀದರ್ ಆಸ್ತಿಯನ್ನು ಬೆಂಗಳೂರಿನಲ್ಲಿ ನೋಂದಣಿ ಮಾಡಿಸಬಹುದು. ಈ ಒಂದು ಅನುಕೂಲ ಎಲ್ಲರಿಗೂ ಸಿಗಲಿದೆ. ದಯಮಾಡಿ ಈ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಉದಾಹರಣೆಗೆ ಹೇಳುವುದಾದರೆ ನನ್ನದೇ ಒಂದು ನಿವೇಶನವನ್ನು ಇನ್ನೊಬ್ಬರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ನಾನು ಈ ಬಗ್ಗೆ ಸಬ್ ರಿಜಿಸ್ಟ್ರಾರ್ ಅವರಲ್ಲಿ ಹೋಗಿ ನನ್ನ ನಿವೇಶನವನ್ನು ಇನ್ನೊಬ್ಬರಿಗೆ ಹೇಗೆ ನೋಂದಣಿ ಮಾಡಿ ಕೊಟ್ಟಿದ್ದೀರಿ ನಿಮಗೆ ಗೊತ್ತಾಗಲಿಲ್ಲವೇ ಎಂದು ಕೇಳಿದ್ದಕ್ಕೆ ಅವರು ನಮ್ಮಲ್ಲಿ ಆ ಒಂದು ಪದ್ಧತಿ, ಅನುಕೂಲ ಇಲ್ಲವೆಂದು ಹೇಳಿದರು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಾಗಿದೆ. ರೈತರಿಗೆ ನೇರವಾಗಿ ಹತ್ತಿರವಾಗಿ ಇರಬೇಕಾದಂತಹ ಇಲಾಖೆ ಈ ಕಂದಾಯ ಇಲಾಖೆ ಎಂದು ಹೇಳಿದರೆ ತಪ್ಪಾಗಲಾರದು. ದಿನ ಬೆಳಗಾದರೆ ಕಂದಾಯ ಇಲಾಖಾ ಅಧಿಕಾರಿಗಳ ಹತ್ತಿರ, ತಹಶೀಲ್ದಾರ್ ಅವರ ಹತ್ತಿರ ತಾಲ್ಲೂಕು ಕಚೇರಿಗೆ ರೈತರು ನಿರಂತರವಾಗಿ ಹೋಗುತ್ತಿರುತ್ತಾರೆ. ಈ ಇಲಾಖೆ ಸಾಕಷ್ಟು ಸುಧಾರಣೆಯಾಗಬೇಕಾಗಿದೆ. ಎಲ್ಲೋ ಒಂದು ಕಡೆಯಲ್ಲಿ ಸಾಫ್ಟ್‌ವೇರ್ ಕಂಪೆನಿಯವರು ನೀವು ಈ ಒಂದು ಪದ್ಧತಿಯನ್ನು ಜಾರಿಗೆ ತನ್ನಿ ಇದರಿಂದ ಬಹಳ ಉಪಯೋಗವಾಗುತ್ತದೆಂದು ಹೇಳಬಹುದು. ಆ ಜನರು ತಮ್ಮನ್ನು ಬಹಳವಾಗಿ ಅಭಿನಂದಿಸುತ್ತಾರೆ ಎಂದು ಅವರು ಇದರ ಬಗ್ಗೆ ಕೊಡುವ ಸಲಹೆಗಳನ್ನು ತೆಗೆದುಕೊಳ್ಳುವುದು ಬೇಡ. ಈ ಕುರಿತು ಪ್ರಾಯೋಗಿಕವಾಗಿ ಇದರಲ್ಲಿನ ನ್ಯೂನತೆಗಳು ಏನು ಎಂಬುದರ ಬಗ್ಗೆ ಒಬ್ಬ ಹಿರಿಯ ಸಬ್‌ರಿಜಿಸ್ಟ್ರಾರ್ ಅವರ ಅಭಿಪ್ರಾಯವನ್ನು ಮತ್ತು ಹಿರಿಯ ಕಂದಾಯ ಅಧಿಕಾರಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಒಬ್ಬ

ನಿವೃತ್ತ ಹಿರಿಯ ಸರ್ಬರಿಜಿಸ್ಟ್ರಾರ್ ಅವರ ಸಲಹೆಗಳನ್ನು ತೆಗೆದುಕೊಂಡಿದ್ದೇ ಆದಲ್ಲಿ ಅಲ್ಲಿ ಈಗ ಇರುವಂತಹ ನ್ಯೂನತೆ ಏನು? ಅಲ್ಲಿ ಏನು ಸುಧಾರಣೆ ಆಗಬೇಕಾಗಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ತದ ನಂತರ ಕಂದಾಯ ಇಲಾಖೆಯಲ್ಲಿ ಅದನ್ನು ಜಾರಿಗೆ ತರುವುದು ಸೂಕ್ತವೆಂದು ನನಗನ್ನಿಸುತ್ತದೆ. ಈ ಕಂದಾಯ ಇಲಾಖೆಯಲ್ಲಿ ಬಹಳ ಮುಖ್ಯವಾದ ಸಮಸ್ಯೆ ಇದೆ. ಈ ಸರ್ವೆ ಸಿಸ್ಟಂ ಏನು ಇದೆ ಇದು ಬಹಳ ಸಮಸ್ಯೆಯಾಗಿದೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹೆಚ್ಚಿನ ಗಮನವನ್ನು ಹರಿಸಬೇಕೆಂದು ವಿನಂತಿಸುತ್ತೇನೆ. ಈ ಸರ್ವೆ ಸಿಸ್ಟಂ ಬಹಳ ಕೆಟ್ಟು ಹೋಗಿದೆ. ಸರ್ವೆ ಇಲಾಖೆಯಲ್ಲಿ ಅಧಿಕಾರಿಗಳು ಇಲ್ಲ, ಅಲ್ಲಿ ಕೆಲಸ ಮಾಡುವವರೇ ಇಲ್ಲ. ಈ ನಿಟ್ಟಿನಲ್ಲಿ ಒಂದೊಂದು ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ನೂರಾರು ಕೇಸುಗಳು ಬಾಕಿ ಇರುತ್ತವೆ. ಮೊದಲು ಇಂಥಹವುಗಳನ್ನು ಸುಧಾರಣೆ ಮಾಡಬೇಕು. ಇದರ ಜೊತೆಯಲ್ಲಿ ಯಾವುದೋ ವಿಚಾರವಾಗಿ ಸರ್ಕಾರದವರು ಭೂಮಿಯನ್ನು ಅಕ್ವೈರ್ ಮಾಡಿಕೊಂಡರೆ ರೈತರಿಗೆ ಇದಕ್ಕೆ ಪರಿಹಾರವನ್ನು ಕೂಡ ನೀಡಿದರು. ಅರ್ಕಾವತಿ ಬಡಾವಣೆಗೆ ಸಂಬಂಧ ಪಟ್ಟ ಹಾಗೆ ಹಿಂದಿನ ಸರ್ಕಾರ ಒಂದು ಎಕರೆಗೆ 5-10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿ ಈ ಜಮೀನನ್ನು ಅಕ್ವೈರ್ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿತ್ತು. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಇದಕ್ಕೆ ಒಂದು ಸಮಿತಿಯನ್ನು ಮಾನ್ಯ ಅಶೋಕ್ ಅವರ ನೇತೃತ್ವದಲ್ಲಿ ರಚಿಸಿದ್ದು ಆ ಸಮಿತಿಯವರು ಈ ಅರ್ಕಾವತಿ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಒಂದು ಎಕರೆಗೆ 80 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ತಿಳಿಸಿದರು. ಈ ಹಣವನ್ನು ತೆಗೆದುಕೊಂಡ ರೈತರು ಬೇರೆ ಕಡೆಯಲ್ಲಿ ಜಮೀನನ್ನು ಖರೀದಿ ಮಾಡಿದರು. ಆದರೆ ಆ ಭೂಮಿಯ ಬೆಲೆ ಒಂದು ಎಕರೆಗೆ ಎರಡು ಲಕ್ಷಕ್ಕಿಂತ ಹೆಚ್ಚು ಹಣವನ್ನು ನೀಡಿ ಭೂಮಿಯನ್ನು ಖರೀದಿ ಮಾಡಿದ್ದೇ ಆದರೆ ಕಂದಾಯ ಇಲಾಖೆಯವರು ಆ ರೈತರ ಮೇಲೆ ಕೇಸ್ ಅನ್ನು ಹಾಕುತ್ತಾರೆ. ಆದಾಯ ತೆರಿಗೆಯನ್ನು ಕಟ್ಟುತ್ತಿದ್ದೀರಾ? ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತೀರಿ. ನಿಮಗೆ ಇಷ್ಟೊಂದು ಹಣ ಎಲ್ಲಿಂದ

ಬಂತು ಹೇಗೆ ಈ ಜಮೀನನ್ನು ಖರೀದಿ ಮಾಡಿದಿರಿ ಎಂದು ನಿಯಮ 79 (ಎ) (ಬಿ) ಇದರ ಮೇಲೆ ಕೇಸ್ ಅನ್ನು ದಾಖಲು ಮಾಡುತ್ತಾರೆ. ಈ ಕೇಸ್ ಇದೆಯಲ್ಲ ಇದರಿಂದ ಕಂದಾಯ ಇಲಾಖೆಯಲ್ಲಿ ಇರತಕ್ಕಂತಹ ಎ.ಸಿ.ಗಳು ಮತ್ತು ಜಿಲ್ಲಾಧಿಕಾರಿಗಳು ಹಣವನ್ನು ಮಾಡಿಕೊಳ್ಳುವುದಕ್ಕೆ ಇರುವ ಒಂದು ಕಾನೂನು ಇದಾಗಿದೆ ಎಂದು ಅನಿವಾರ್ಯವಾಗಿ ಹೇಳಬೇಕಾಗುತ್ತದೆ. ದಯಮಾಡಿ ಈ ನಿಯಮ 79 (ಎ) (ಬಿ) ಏನು ಇದೆ ಇದನ್ನು ತೆಗೆದು ಹಾಕಬೇಕು. ಈ ನೊಂದಣಿ ವ್ಯಾಲ್ಯುಯೇಷನ್ ಮತ್ತು ಪ್ರಾಪರ್ಟಿ ವ್ಯಾಲ್ಯುಯೇಷನ್ ಅನ್ನು ಜಾಸ್ತಿ ಮಾಡಿ. ಉದಾಹರಣೆಗೆ ಹೇಳುವುದಾದರೆ, ಇವತ್ತು ಸರ್ಕಾರವೇ ಒಂದು ಆಸ್ತಿಯ ಬೆಲೆ ಒಂದು ಕೋಟಿ ರೂಪಾಯಿಗೆ ಫಿಕ್ಸ್ ಮಾಡಿದ್ದಾರೆ ಎಂದು ಇಟ್ಟುಕೊಳ್ಳಿ. ಇಂತಹ ಸಂದರ್ಭಗಳಲ್ಲಿ ತಮ್ಮನ ಜಮೀನನ್ನೇ ಅಣ್ಣ ತೆಗೆದುಕೊಂಡಂತಹ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿಯ ವ್ಯಾಲ್ಯುಯೇಷನ್ ಅನ್ನು ತೋರಿಸಬೇಕಾಗುತ್ತದೆ. ಆತ ಆದಾಯ ತೆರಿಗೆಯ ವ್ಯಾಪ್ತಿಗೆ ಬರುವುದಿಲ್ಲ. ಹಾಗಿದ್ದರೂ ಕೂಡ ನೀನು ಹೇಗೆ ಈ ಜಮೀನನ್ನು ತೆಗೆದುಕೊಂಡೆ ಎಂದು ಅವರ ಮೇಲೆ ಕೇಸ್ ಅನ್ನು ಹಾಕುತ್ತಾರೆ. ಮತ್ತೆ ಅವರು ಹೋಗಿ 20 ಇಲ್ಲವೇ 30 ಸಾವಿರ ರೂಪಾಯಿ ಹಣವನ್ನು ಕೊಟ್ಟು ಪಹಣಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಕಂದಾಯ ಇಲಾಖೆಯಲ್ಲಿ ಇಂತಹ ನೂರಾರು ವಿಚಾರಗಳ ಬಗ್ಗೆ ಸುಧಾರಣೆಯಾಗಬೇಕಾಗಿದೆ. ಈ ಹಲವಾರು ವಿಚಾರಗಳ ಬಗ್ಗೆ ಸುಧಾರಣೆಯನ್ನು ಮಾಡಿದ ನಂತರ ಈ ಆನ್‌ಲೈನ್ ಪಹಣಿಯನ್ನು ಕೊಡುವ ವಿಚಾರದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಬೇಕು. ಈ ಸುಧಾರಣೆಯನ್ನು ಕೈಗೊಂಡ ನಂತರವೇ ರಿಜಿಸ್ಟ್ರೇಷನ್ ಸಿಸ್ಟಂ ಆಗಬಹುದು, ಆಸ್ತಿಯನ್ನು ಗುರುತು ಮಾಡುವ ವಿಚಾರ ಇರಬಹುದು, ಇವುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದು ನನ್ನ ಒಂದು ಅಭಿಲಾಷೆಯಾಗಿದೆ.

ಶ್ರೀ ದಯಾನಂದ್:- ಮಾನ್ಯ ಸಭಾಪತಿಯವರೇ, ಪ್ರಸ್ತುತ ಇರತಕ್ಕಂಥಹ ಪರಿಸ್ಥಿತಿಯಲ್ಲಿ ಯಾವುದೇ ಶಾಸಕರು ವ್ಯವಸಾಯದ ಜಮೀನನ್ನು ಖರೀದಿ ಮಾಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಇಲ್ಲಿಯತನಕ ನಮಗೆ 10,000 ವೇತನ ಇತ್ತು ವರ್ಷಕ್ಕೆ 1,20,000 ರೂಪಾಯಿ ಆಗುತ್ತಿತ್ತು. ಈಗ 20,000 ರೂಪಾಯಿ ವೇತನ ಆಗಿದೆ ವರ್ಷಕ್ಕೆ 2,40,000 ಆಗುತ್ತದೆ. ನಿಯಮದ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚು ಆದಾಯ ಇರತಕ್ಕಂಥಹವರು ಕೃಷಿ ಜಮೀನನ್ನು ಖರೀದಿ ಮಾಡುವುದಕ್ಕೆ ಅವಕಾಶ ಇಲ್ಲ. ಹಾಗಾಗಿ ಈ ವಿಚಾರವನ್ನು ಬಹಳ ಸೂಕ್ತ ಸಂದರ್ಭದಲ್ಲಿ ತಾವು ಪ್ರಸ್ತಾಪ ಮಾಡಿದ್ದೀರಿ. ಈ ನಿಯಮವನ್ನು ಬದಲಾವಣೆ ಮಾಡಲಿಲ್ಲವೆಂದರೆ, ಯಾವ ಶಾಸಕರು ಕೂಡ ವ್ಯವಸಾಯ ಮಾಡುವುದಕ್ಕೆ ಅರ್ಹರಲ್ಲ ಮತ್ತು ವ್ಯವಸಾಯದ ಜಮೀನನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ. ಆ ರೀತಿ ಮಾಡಿದ್ದೇ ಆದರೆ ಅದು ಕಾನೂನು ಬಾಹಿರವಾಗುತ್ತದೆ. ಆದುದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಶ್ರೀ ಅಶ್ವಥ್‌ನಾರಾಯಣ:- ಈ ಸರ್ಕಾರ ಬಂದ ಮೇಲೆ ನಿಗಮ ಮಂಡಲಿಗಳಿಂದ ಬಡವರಿಗೆ ಸಾಲವನ್ನು ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ದೇವರಾಜ ಅರಸು ಹಿಂದುಳಿದ ವರ್ಗದ ನಿಗಮ ಆಗಬಹುದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಡಲಿಗಳಿಂದ ಸಾಲವನ್ನು ಕೊಡುವ ವಿಚಾರ ಇರಬಹುದು. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬಡವರಿಗೆ ಟ್ಯಾಕ್ಸಿಯನ್ನು ಕೊಡುವಂತಹ ಕೆಲಸವನ್ನು ಈ ಸರ್ಕಾರ ಮಾಡಿದೆ. ಎಲ್ಲೋ ಒಂದು ಕಡೆಯಲ್ಲಿ ಫಲಾನುಭವಿಗಳನ್ನು ಆರಿಸುವ ಸಂದರ್ಭದಲ್ಲಿ ಸಾಕಷ್ಟು ನ್ಯೂನತೆಗಳು ಇದರಲ್ಲಿ ಕಂಡು ಬರುತ್ತಿದೆ. ಎಲ್ಲೋ ಒಂದು ಕಡೆಯಲ್ಲಿ ದಾಖಲೆಯನ್ನು ತಯಾರು ಮಾಡಿಕೊಂಡು ಬಂದು ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕೊಡುತ್ತಾರೆ. ಈ ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯ ನಮ್ಮ ಚುನಾಯಿತ ಪ್ರತಿನಿಧಿಗಳ ವ್ಯಾಪ್ತಿಗೆ ಬರುವುದಿಲ್ಲ. ಅಧಿಕಾರಿಗಳು ಮತ್ತು

ಅರ್ಜಿಯನ್ನು ಕೊಟ್ಟಂತಹ ವ್ಯಕ್ತಿ ಇವರಿಬ್ಬರೂ ಸೇರಿಕೊಂಡು ಸಾಲವನ್ನು ಮಂಜೂರು ಮಾಡಿಕೊಳ್ಳುವ ಒಂದು ಪದ್ಧತಿ ಇದೆ. ಇದರಲ್ಲಿ ಕೂಡ ಸುಧಾರಣೆಗಳನ್ನು ತರಬೇಕೆನ್ನುವುದು ನನ್ನ ಒಂದು ಅಭಿಲಾಶೆಯಾಗಿದೆ. ವಸತಿ ಇಲಾಖೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ವಸತಿ ಸಚಿವರಾದ ಮಾನ್ಯ ಸೋಮಣ್ಣನವರು ಬಹಳ ಒಳ್ಳೆಯ ಸಮರ್ಪಕವಾದ ಉತ್ತರಗಳನ್ನು ಕೊಟ್ಟಿದ್ದಾರೆ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಗುವಂತಹ ನ್ಯೂನತೆಗಳ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಅದರ ಬಗ್ಗೆ ಬೇರೆ ಪ್ರಶ್ನೆ ಇಲ್ಲ. ಈ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರಿಗೂ ಕೂಡ ಅವಕಾಶವನ್ನು ಕೊಡುತ್ತೇವೆಂದು ಹೇಳಿದ್ದಾರೆ. ಇದು ಸ್ವಾಗತಾರ್ಹ ಸಂಗತಿಯಾಗಿದೆ. ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಸತಿ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನು ಮಾಡಿದೆ. ಕೇಂದ್ರ ಸರ್ಕಾರದ ವತಿಯಿಂದ ನರ್ಮಾ ಯೋಜನೆಯಲ್ಲಿ ಬರತಕ್ಕಂಥಹ ಹಣವನ್ನು ನಮ್ಮ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಹಳ ಮಟ್ಟಿಗೆ ಸದುಪಯೋಗಪಡಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಸರ್ಕಾರ ಈ ಹಣವನ್ನು ಸಾರ್ವಜನಿಕರಿಗೆ ಉಪಯೋಗ ಮಾಡಿಕೊಳ್ಳುತ್ತದೆ ಎಂದು ಅವಾರ್ಡ್ ಅನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದೆ. ವಸತಿ ಇಲಾಖೆಗೆ ಸಂಬಂಧಪಟ್ಟಂತೆ ಕಳೆದ ತಿಂಗಳು ಮಾನ್ಯ ಸೋಮಣ್ಣನವರು ಅವಾರ್ಡ್ ಅನ್ನು ಸ್ವೀಕಾರ ಮಾಡಿಕೊಂಡು ಬಂದರು. ಈ ನರ್ಮಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಸರ್ಕಾರ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಅವಾರ್ಡ್ ಕೂಡ ಸಿಕ್ಕಿದೆ. ಇನ್ನು ಕೆ.ಎಸ್.ಆರ್.ಟಿ.ಸಿ. ಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಮಾನ್ಯ ಅಶೋಕ್ ಅವರು ಈ ಇಲಾಖೆಗೆ ಬಂದ ಮೇಲೆ ಒಂದು ಕ್ರಾಂತಿಯನ್ನೇ ಮಾಡಿದ್ದಾರೆ. 28 ರಾಷ್ಟ್ರ ಮಟ್ಟದ ಅವಾರ್ಡ್‌ಗಳನ್ನು ಆ ಇಲಾಖೆ ಗಳಿಸಿದೆ. ಜೊತೆಯಲ್ಲಿ ಅಂತರರಾಷ್ಟ್ರ ಮಟ್ಟದಲ್ಲಿ ಈ ಇಲಾಖೆ ಸಾಕಷ್ಟು ಹೆಸರನ್ನು ಗಳಿಸಿದೆ. ಆ ಇಲಾಖೆಯಲ್ಲಿ ಉದ್ಯೋಗ ಮಿತ್ರ ಎನ್ನುವ ಯೋಜನೆಯನ್ನು ಮಾನ್ಯ

ಅಶೋಕ್ ಅವರು ಸಚಿವರಾದ ನಂತರ ಜಾರಿಗೆ ತಂದಿದ್ದಾರೆ. ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಾವಿರಾರು ಜನರಿಗೆ ಮಾನ್ಯ ಅಶೋಕ್ ಅವರು ಉದ್ಯೋಗವನ್ನು ನೀಡಿದ್ದಾರೆ. ಎಲ್ಲರೂ ಈ ವಿಚಾರವನ್ನು ಅಭಿನಂದಿಸಬೇಕಾಗಿದೆ. ಕಂಡಕ್ಟರ್, ಚಾಲಕರು, ಮೆಕ್ಯಾನಿಕ್‌ಗಳು ಇರಬಹುದು, ಆಡಳಿತ ಶಾಖೆಯಲ್ಲಿ ಕೆಲಸ ಮಾಡುವವರು ಇರಬಹುದು, ಇವರುಗಳಿಗೆ ಉದ್ಯೋಗವನ್ನು ಕೊಡುವಂತಹ ಒಂದು ಕೆಲಸವನ್ನು ಮಾಡಿದ್ದಾರೆ. ಈ ಎಲ್ಲಾ ಉತ್ತಮ ಕೆಲಸಗಳಿಂದಾಗಿ ಸಾಕಷ್ಟು ಬಹುಮಾನಗಳನ್ನು, ಅವಾರ್ಡ್‌ಗಳನ್ನು ಸಹ ಆ ಸಂಸ್ಥೆ ತೆಗೆದುಕೊಂಡಿದೆ. ರಾಜಕೀಯವಾಗಿ ಕೆಲಸ ಮಾಡುವುದಕ್ಕೆಂದು ಬಿ.ಜೆ.ಪಿ ಇಲ್ಲ. ಭಾಷೆ, ಬೇರೆ ಬೇರೆ ವಿಚಾರಗಳಲ್ಲೂ ಕೂಡ ನಮ್ಮ ರಾಜ್ಯ ಮುಂದೆ ಇದೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ಮಾನ್ಯ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. ತದನಂತರ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಯಾವುದೇ ಮುಖ್ಯಮಂತ್ರಿಗಳು ಗಮನಹರಿಸಿಲ್ಲ. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಕನ್ನಡದ ಬಗ್ಗೆ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೂರಾರು ಕೋಟಿ ರೂಪಾಯಿಗಳ ಬಿಡುಗಡೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಮಾನ್ಯ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಳಗಾಂನಲ್ಲಿ ಅದ್ಭೂತಿಯಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಈ ಸರ್ಕಾರ ಮಾಡಿದೆ. ಸುಮಾರು 25,000 ಜನರು ಆ ಒಂದು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು ಈ ಸಮಾರಂಭವನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಂದು ಎಲ್ಲಾ ಮಾಧ್ಯಮಗಳಲ್ಲಿ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಇದು ಸಾರ್ವಜನಿಕರ ಗಮನವನ್ನು ಸೆಳೆದಿದೆ. ಇದರ ಜೊತೆಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮೊನ್ನೆಯ ದಿವಸ ಚಿತ್ರದುರ್ಗದ ಸಾಹಿತ್ಯ ಸಮ್ಮೇಳನವಾಗಬಹುದು, ಬೆಂಗಳೂರಿನಲ್ಲಿ ನಡೆದಂತಹ ಸಾಹಿತ್ಯ ಸಮ್ಮೇಳನವಾಗಬಹುದು, ಮೊನ್ನೆಯ ದಿವಸ ನಡೆದಂತಹ 78ನೇ ಸಾಹಿತ್ಯ

ಸಮ್ಮೇಳನವಾಗಬಹುದು, ಕನ್ನಡದ ಬಗ್ಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ತರುವುದರ ಜೊತೆಗೆ ಇಲ್ಲಿ ಒಂದು ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದಿಂದ ಎಲ್ಲಾ ರೀತಿಯ ಅನುಕೂಲತೆಗಳನ್ನು, ಸಹಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡುತ್ತಿದ್ದರೂ ಸಹಿತ ಎಲ್ಲಿಯೋ ಒಂದು ಕಡೆ ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾಗಿರುವಂತಹ ಶಾಸ್ತ್ರೀಯ ಸ್ಥಾನಮಾನಕ್ಕೆ ಸಿಗಬೇಕಾಗಿರುವಂತಹ ಇನ್ನೊಂದು ಅನುಕೂಲತೆಯನ್ನು ನಮ್ಮ ರಾಜ್ಯ ಪಡೆದುಕೊಂಡಿಲ್ಲ. ಸಂಬಂಧಪಟ್ಟಂತಹ ಇಲಾಖೆ ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಬಹುದು, ಸಂಬಂಧಪಟ್ಟಂತಹ ಸಚಿವರಾಗಬಹುದು ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಆಗಬಹುದು ಅಥವಾ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿರಬಹುದು ಆ ನಿಟ್ಟಿನಲ್ಲಿ ಗಮನ ಹರಿಸಬೇಕು. ಇವತ್ತು ತಮಿಳುನಾಡು ತಮಿಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು ತೆಗೆದುಕೊಂಡು ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ತೆಗೆದುಕೊಂಡಿದೆ. ಅದೇ ರೀತಿ ನಮ್ಮ ಸರ್ಕಾರ ಅದೇ ನಿಟ್ಟಿನಲ್ಲಿ ಎಚ್ಚಿತ್ತುಕೊಂಡು ಅದರ ಕಡೆ ಸಂಬಂಧಪಟ್ಟಂತಹ ಇಲಾಖೆ ಗಮನ ಹರಿಸಬೇಕೆಂದು ಹೇಳುತ್ತಾ, ಈಗ ನಮ್ಮ ಸದನದ ಸದಸ್ಯರಾದ ಶ್ರೀ ಇ. ಕೃಷ್ಣಪ್ಪನವರು ಇರಬೇಕಾಗಿತ್ತು. ಅವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಸದನದಲ್ಲಿ ಚಿತ್ರರಂಗದಲ್ಲಿ ಕೆಲಸವನ್ನು ಮಾಡುವಂತಹ ಸದಸ್ಯರುಗಳು ಸಾಕಷ್ಟು ಜನರಿದ್ದಾರೆ. ಶ್ರೀ ಶ್ರೀನಾಥ್‌ರವರು, ಶ್ರೀ ಜಗ್ಗೇಶ್‌ರವರು, ಇ. ಕೃಷ್ಣಪ್ಪನವರು, ಶ್ರೀ ಸಂದೇಶ್ ನಾಗರಾಜುರವರು ಆಗಬಹುದು ಸಾಕಷ್ಟು ಜನರಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಮೊನ್ನೆಯ ದಿವಸ International Film Festival ನಡೆಯಿತು. ಬಹಳ ನೋವಿನ ವಿಚಾರ ಎಂದರೆ ಅದು ಯಾವಾಗ ಪ್ರಾರಂಭವಾಯಿತು. ಯಾವಾಗ ಮುಕ್ತಾಯವಾಯಿತು ಎಂದು ಯಾರಿಗೂ ಕೂಡ ಗೊತ್ತಾಗಲೇ ಇಲ್ಲ. ಚಿತ್ರರಂಗದವರು ಅವರಿಗೆ ದುಡ್ಡು ಬೇಕು ಎಂದಾಗ ಮಾತ್ರ ಸರ್ಕಾರದ ಮುಂದೆ ಬರುತ್ತಾರೆ. ಸಬ್ಸಿಡಿ ಬೇಕೆಂದಾಗ ಸರ್ಕಾರದ ಮುಂದೆ ಬರುತ್ತಾರೆ. ಆದರೆ ಯೋಜನೆ ಏನು, ಚಿತ್ರರಂಗ ಯಾವ ಮಟ್ಟದಲ್ಲಿದೆ. ಎಲ್ಲಿಗೆ ಹೋಗುತ್ತಿದೆ, ಏನು ಮಾಡುತ್ತಿದೆ ಎನ್ನುವುದು ಸರ್ಕಾರದ ಗಮನಕ್ಕೆ ಬರುವುದೇ ಇಲ್ಲ. ಎಲ್ಲಿಯೋ ಒಂದು ಕಡೆ

ವಾಣಿಜ್ಯ ಮಂಡಳಿಯಾಗಬಹುದು, ಯಾರೋ ಒಬ್ಬ ಅಧಿಕಾರಿ ಕುಳಿತುಕೊಂಡು International Film Festival ಮೂರು ದಿವಸವೋ, ಐದು ದಿವಸವೋ ಬೆಂಗಳೂರಿನಲ್ಲಿ ನಡೆಸಿಕೊಂಡು ಹೋಗಿ ಬಿಟ್ಟರು. ಶ್ರೀಯುತ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಕಂಠೀರವ ಸ್ಟೇಡಿಯಂನಲ್ಲಿ International Film Festival ಅನ್ನು ಉದ್ಘಾಟನೆಯನ್ನು ಮಾಡಿದರು. ಕಾವೇರಿ ಗಲಾಟೆಯಾಗಿದ್ದಂತಹ ಸಂದರ್ಭದಲ್ಲಿ ಇಡೀ ರಾಜ್ಯ ಒಂದು ರೀತಿ ಇದ್ದರೂ ಸಹಾ International Film Festival ಅನ್ನು ಶ್ರೀ ಬಂಗಾರಪ್ಪನವರು ಅದ್ಧೂರಿಯಾಗಿ ನಡೆಸಿಕೊಟ್ಟರು. ಅಂತಹ ಒಂದು ಯೋಜನೆಗಳು, ಅಂತಹ ಒಂದು ವಾತಾವರಣ ಮೊನ್ನೆಯ ದಿವಸ ನಡೆದಂತಹ International Film Festival ನಲ್ಲಿ ಕಂಡು ಬರಲಿಲ್ಲ. ಎಲ್ಲಿಯೋ ಒಂದು ಕಡೆ ಸರ್ಕಾರವನ್ನು ಮರೆಸಿ ಅವರು ಮಾಡಿರುವಂತಹ ಕಾರ್ಯಕ್ರಮ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಜೊತೆಯಲ್ಲಿ ಇವತ್ತು ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಸಬ್ಜಿಡಿ ಹಾಗೂ ಬೇರೆ ಬೇರೆ ರೀತಿಯಲ್ಲಿ ಸರ್ಕಾರದಿಂದ ಅವರು ಅನುಕೂಲವನ್ನು ಪಡೆದುಕೊಳ್ಳುತ್ತಾರೆ. ಆದರೆ ಇದರಲ್ಲಿ ನಾವುಗಳೆಲ್ಲರೂ ಕೂಡ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವಂಥದ್ದು ಎಂದರೆ, ಒಬ್ಬ ಸಿನಿಮಾ ನಾಯಕ ನಟರು ಒಂದು ಕೋಟಿ ರೂಪಾಯಿಗಳ, ಎರಡು ಕೋಟಿ ರೂಪಾಯಿಗಳ ಸಂಭಾವನೆಯನ್ನು ನಟನೆಗಾಗಿ ತೆಗೆದುಕೊಳ್ಳುತ್ತಾರೆ. ಸರ್ಕಾರದಿಂದ ಸಬ್ಜಿಡಿ ಬೇಕೆಂದು ಕೇಳುತ್ತಾರೆ. ಈ ರೀತಿಯಾದರೆ ಕನ್ನಡ ಚಿತ್ರರಂಗ ಯಾವ ರೀತಿಯಾಗಿ ಉದ್ಧಾರವಾಗುತ್ತದೆ? ಲಾಸ್ ಆಗುತ್ತದೆ. ಇಲ್ಲಿ ಬಂದು ಸಬ್ಜಿಡಿಗಾಗಿ ಅರ್ಜಿಯನ್ನು ಹಾಕುತ್ತಾರೆ. ಇದು ಸರ್ಕಾರದ ಹಣ, ಸಾರ್ವಜನಿಕ ಹಣ ಯಾವ ರೀತಿಯಾಗಿ ಕಂಪ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು ಮತ್ತು ಕನ್ನಡ ಚಿತ್ರರಂಗ ಇಲಾಖೆ ಏನಿದೆ ಅದನ್ನು ಎಲ್ಲಿಯೋ ಒಂದು ಕಡೆ ನಾವು ಸಹಾ ಅದನ್ನು ವ್ಯವಸ್ಥಿತವಾಗಿ ತರುವಂತಹ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನನ್ನ ಒಂದು ಯೋಚನೆ. ರಾಜ್ಯ ಸರ್ಕಾರ ರಾಜ್ಯಾದಾಂತ್ಯ ಏನು ಇವತ್ತು ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡತಕ್ಕಂಥದ್ದು ಆಗಬಹುದು, ಬೇರೆ ಬೇರೆ ಇಲಾಖೆಗಳ ಮುಖಾಂತರ

ಹಣವನ್ನು ಕೊಡುವಂಥದ್ದಾಗಬಹುದು, ಸುಮಾರು ಹಣ ಬೆಂಗಳೂರಿಂದ ಉತ್ಪತ್ತಿಯಾಗುವಂತಹ ಹಣ. ಅದು ಆದಾಯ ತೆರಿಗೆಯಿಂದ ಬರತಕ್ಕಂತಹ ಹಣವಾಗಬಹುದು, ವಾಣಿಜ್ಯ ತೆರಿಗೆಯಿಂದ ಬರತಕ್ಕಂತಹ ಹಣವಾಗಬಹುದು, ಎಲ್ಲಿಯೋ ಒಂದು ಕಡೆ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹಣ ಕೊಡುವಂಥದ್ದು ಕಡಿಮೆ ಮಾಡಿದೆ. ಸಾಕಷ್ಟು ಯೋಜನೆಗಳನ್ನು ಬೇರೆ ಬೇರೆ ಇಲಾಖೆಗಳ ಮುಖಾಂತರ ಮಾಡಿದೆ. ಮೆಟ್ರೋಗೆ ಕೊಟ್ಟಿರುವಂತಹ ಹಣವಾಗಬಹುದು, ಬಿಡಿಎ ಯಿಂದ ಮಾಡಿಸಿರುವಂತಹ ಯೋಜನೆಗಳಾಗಿರಬಹುದು ಅಥವಾ ಹೌಸಿಂಗ್ ಬೋರ್ಡ್‌ನಿಂದ ಮಾಡಿಸಿರತಕ್ಕಂತಹ ಯೋಜನೆಗಳಾಗಬಹುದು. ಎಲ್ಲಿಯೋ ಒಂದು ಕಡೆ ನೇರವಾಗಿ ಬಿಬಿಎಂಪಿಗೆ ಕೊಡುತ್ತಿರುವಂತಹ ಹಣದ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರಿಗೋಸ್ಕರವಾಗಿ ಕಾವೇರಿ ಐದನೇ ಹಂತದ ಯೋಜನೆಗೆ 800 ಕೋಟಿ ರೂಪಾಯಿಗಳ ಹಣವನ್ನು ಮೀಸಲಿಟ್ಟಿದೆ. ಈಗಾಗಲೇ ಮಳವಳ್ಳಿಯ ಮುಖಾಂತರ ಆ ಪೈಪ್‌ಲೈನ್ ಅನ್ನು ಹಾಕಿಕೊಂಡು ಬರಲಾಗುತ್ತಿದೆ. ಇವತ್ತು ಯಾವುದೇ ಸರ್ಕಾರ ಮಾಡದೇ ಇರತಕ್ಕಂತಹ ಕೆಲಸವನ್ನು ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾವೇರಿ ಐದನೇ ಹಂತದ ಯೋಜನೆಯನ್ನು ಮಾಡಿ ಅದನ್ನು ಅನುಷ್ಠಾನಕ್ಕೆ ತರುವಂಥದ್ದು, ಹಣ ಬಿಡುಗಡೆ ಮಾಡುವಂತಹ ಕೆಲಸವನ್ನು ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿರತಕ್ಕಂತಹ ಸಂದರ್ಭದಲ್ಲಿ 800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಇವತ್ತು ಕುಡಿಯುವ ನೀರನ್ನು ತರಲಾಗುತ್ತಿದೆ. ಇದರ ಜೊತೆಯಲ್ಲಿ ಬೇರೆ ಬೇರೆ ಭಾಗದಲ್ಲಿ ಬಡಾವಣೆಗಳನ್ನು ಮಾಡಲಾಗುತ್ತಿದೆ. ಇವತ್ತು ಆರ್ಕಾಫವತಿ ಬಡಾವಣೆ, ಕೆಂಪೇಗೌಡ ಬಡಾವಣೆಗಳನ್ನು ನಿರ್ಮಾಣ ಮಾಡಿ ಸುಮಾರು 40,000 ಸೈಟ್‌ಗಳನ್ನು ಕೊಡತಕ್ಕಂತಹ ಯೋಜನೆಯನ್ನು ಇವತ್ತು ಕೆಂಪೇಗೌಡ ಬಡಾವಣೆಯ ಮುಖಾಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಲು ಹೊರಟಿದೆ. ಕೇವಲ ನಿವೇಶನಗಳನ್ನು ಕೊಡುವುದು ಮಾತ್ರವಲ್ಲದೇ ಬೇರೆ ಬೇರೆ ಯೋಜನೆಗಳನ್ನು ಬೆಂಗಳೂರು ಅಭಿವೃದ್ಧಿ

ಪ್ರಾಧಿಕಾರದ ಮುಖಾಂತರ ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎನ್ನುವಂತಹ ಮಾತನ್ನು ತಮ್ಮ ಮುಖಾಂತರ ಹೇಳುವುದಕ್ಕೆ ಇಚ್ಛೆಪಡುತ್ತಿದ್ದೇನೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಶ್ರೀ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾದ ಮೇಲೆ ಈಗಾಗಲೇ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಬೆಂಗಳೂರಿನ ಎಲ್ಲಾ ಶಾಸಕರುಗಳ ಜೊತೆಯಲ್ಲಿ ಸಭೆಯನ್ನು ಮಾಡಿ, ಬೆಂಗಳೂರು ಮೇಯರ್‌ರವರ ಜೊತೆಯಲ್ಲಿಯೂ ಕೂಡ ಸಭೆಯನ್ನು ಮಾಡಿ, ಪೂರಕವಾದಂತಹ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಏನಾಗಬೇಕು ಎನ್ನುವಂತಹ ಬ್ಲೂ ಪ್ರಿಂಟ್ ಅನ್ನು ರೆಡಿ ಮಾಡಿ, ಅದಕ್ಕೆ ಪೂರಕವಾದಂತಹ ಹಣವನ್ನು ಈ ವರ್ಷದ ಆಯವ್ಯಯದಲ್ಲಿ ಕೊಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಒಟ್ಟಿಗೆ ಸೇರಿ ಇವತ್ತು ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವಂತಹ ಒಂದು ನಗರವಾಗಿದೆ. ಇದಕ್ಕೆ ಪೂರಕವಾಗಿ ಇನ್ನು ಏನೇನು ಆಗಬೇಕು ಎನ್ನುವುದಕ್ಕೆ ನಾನು ಸಹಕಾರವನ್ನು ಕೊಡುತ್ತೇನೆಂದು ನಮ್ಮ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ಬೆಂಗಳೂರು ನಗರಕ್ಕೆ ಹಣವನ್ನು ಮಂಜೂರಾತಿ ಮಾಡಿಸಿಕೊಂಡು, ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದಂತಹ ಗಮನವನ್ನು ಕೊಡಬೇಕೆಂದು ಹೇಳುತ್ತಾ ಇವತ್ತು ಸನ್ಮಾನ್ಯ ರಾಜ್ಯಪಾಲರು ಮಾಡಿರತಕ್ಕಂತಹ ಭಾಷಣದ ಮೇಲೆ ನಾನು ಕೆಲವೊಂದು ಅಂಶಗಳನ್ನು ಈ ಸಭೆಯ ಮುಖಾಂತರ ತೆಗೆದುಕೊಂಡು ಬರುವುದಕ್ಕೆ ನನಗೆ ಅವಕಾಶವನ್ನು ಮಾಡಿಕೊಟ್ಟಂತಹ ತಮಗೆ ಮತ್ತು ಎಲ್ಲರಿಗೂ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಸಭಾಪತಿಯವರು:- ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಪ್ರಸ್ತಾಪವನ್ನು ಶ್ರೀಯುತ ಅಶ್ವಥನಾರಾಯಣರವರು ಮಾಡಿದ್ದಾರೆ. ಇದರ ಅನುಮೋದನೆಯನ್ನು ಶ್ರೀ ನಾರಾಯಣ ಸಾ ಬಾಂಡಗೆಯವರು ಮಾಡುತ್ತಾರೆ.

ಒಂದು ವಿಷಯವನ್ನು ಹಿರಿಯ ಸದಸ್ಯರ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ. ನಾನು ಒಂದು ಸಲಹೆಯನ್ನು ಆಡಲಿತ ಪಕ್ಷಕ್ಕೆ ಕೊಟ್ಟಿದ್ದೆ. ಕಡೆಯ ಬೆಂಚಿನಲ್ಲಿ ಕುಳಿತುಕೊಂಡಿರತಕ್ಕಂತಹ ಕಡಿಮೆ ಅವಕಾಶ ಸಿಕ್ಕಂಥವರಿಗೆ ಈ ವಿಷಯದ ಮೇಲೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಚೆನ್ನಾಗಿರುತ್ತದೆ. ಇದನ್ನು ಸಲಹೆ ಎಂದು ತೆಗೆದುಕೊಳ್ಳಿ. ಇದು ಆಜ್ಞೆಯಲ್ಲವೆಂದು ಹೇಳಿದ್ದೆ. ನನಗೆ ತುಂಬಾ ಸಂತೋಷವಾಗಿದ್ದು ಏನೆಂದರೆ, ಆಡಲಿತ ಪಕ್ಷದ ಮುಖ್ಯ ಸಚೀತಕರು ಮತ್ತು ಇದರ ಬಗ್ಗೆ ತೀರ್ಮಾನವನ್ನು ಮಾಡತಕ್ಕಂತಹ ತಂಡದವರು ಕಡೆಯ ಬೆಂಚಿನಲ್ಲಿ ಕುಳಿತುಕೊಳ್ಳುವಂತಹ ಹಾಗೂ ಹೊಸದಾಗಿ ಆಯ್ಕೆಯಾಗಿರತಕ್ಕಂತಹ ಇಬ್ಬರು ಸದಸ್ಯರಿಗೆ ಅವಕಾಶವನ್ನು ಕೊಟ್ಟಿರುವುದರಿಂದ ನನಗೆ ತುಂಬಾ ಸಂತೋಷವಾಯಿರು.

ಶ್ರೀ ಆರ್.ವಿ. ವೆಂಕಟೇಶ್ (ವಿರೋಧ ಪಕ್ಷ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೆ, ವಿರೋಧ ಪಕ್ಷದ ಕಡೆಯ ಬೆಂಚಿನಲ್ಲಿ ಕುಳಿತುಕೊಳ್ಳುವಂತಹ ಸದಸ್ಯರಿಗೆ ತಾವು ಹೆಚ್ಚು ಅವಕಾಶವನ್ನು ಮಾಡಿಕೊಡಬೇಕು.

ಸಭಾಪತಿಯವರು:- ವಿರೋಧ ಪಕ್ಷದ ಕಡೆಯ ಬೆಂಚಿನಲ್ಲಿ ಕುಳಿತುಕೊಳ್ಳುವಂತಹ ಸದಸ್ಯರಿಗೆ ಹೆಚ್ಚು ಮಾತನಾಡುವುದಕ್ಕೆ ಬೆಳಿಗ್ಗೆ ಅವಕಾಶ ಮಾಡಿಕೊಟ್ಟಿರುವುದನ್ನು ನೀವುಗಳು ಗಮನಿಸಿರಬಹುದು.

ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿ:- ಮಾನ್ಯ ಸಭಾಪತಿಯವರೆ, ಈಗ ನಾರಾಯಣ ಸಾ ಬಾಂಡಗೆಯವರು ಅನುಮೋದಿಸುತ್ತಾರೆ. ಆದರೆ ಅವರು ಮಾತನ್ನು ಮುಂದುವರೆಸುವುದಕ್ಕೆ ನಾಳೆಯ ದಿವಸ ತಾವು ಅವಕಾಶ ಮಾಡಿಕೊಡಬೇಕು.

ಸಭಾಪತಿಯವರು:- ಅವರು ಅನುಮೋದಿಸುತ್ತೇನೆಂದು ಹೇಳುವುದಕ್ಕೆ ಶುರು ಮಾಡಲಿ. ಆಮೇಲೆ ನಾನು ಮುಂದಿನದನ್ನು ನೋಡುತ್ತೇನೆ.

ಶ್ರೀ ನಾರಾಯಣ ಸಾ ಬಾಂಡಗೆ (ವಿಧಾನ ಸಭಾ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಮಾನ್ಯ ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮಂಡನೆಯ ಪ್ರಸ್ತಾವನೆಯನ್ನು ಅನುಮೋದಿಸುತ್ತೇನೆ.

ನನಗೆ ಸಮಯ ಅವಕಾಶ ಹೆಚ್ಚು ಬೇಕಾಗಿರುವುದರಿಂದ ನನಗೆ ಮಾತನಾಡಲು ನಾಳೆ ಹೆಚ್ಚು ಅವಕಾಶವನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸಭಾಪತಿಯವರು:- ಈಗ 6 ಗಂಟೆ ದಾಟಿರುವುದರಿಂದ ಈಗ ಸಭೆಯು ಮುಕ್ತಾಯವಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಸೇರುವುದು.

(ಸದನವು ಸಂಜೆ 6 ಗಂಟೆ 08 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ 1ನೇ ಫೆಬ್ರವರಿ 2012ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸೇರಲು ನಿಶ್ಚಯಿಸಿತು)